



ಕರ್ನಾಟಕ ಸರ್ಕಾರ

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ  
ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (ಕೆಎಸ್‌ಪಿಹೆಚ್ ಮತ್ತು ಐಡಿ‌ಸಿ‌ಎಲ್) ದ  
ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)



ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ  
Karnataka Evaluation Authority

ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ  
ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ  
ಕರ್ನಾಟಕ ಸರ್ಕಾರ  
ಜೂನ್ 2023



ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ  
ಅಭಿವೃದ್ಧಿ ನಿಗಮ ನಿಯಮಿತ (ಕೆಎಸ್‌ಪಿಹೆಚ್ ಮತ್ತು ಐಡಿ‌ಸಿಎಲ್) ದ  
ಕಾರ್ಯನಿರ್ವಹಣೆಯ ಮೌಲ್ಯಮಾಪನ (2010-2021)

ಡಾ. ವಿ ಎಸ್ ಸೋಮನಾಥ್  
ಪ್ರಧಾನ ಸಂಶೋಧಕರು

ಸುಸ್ಥಿರ ಅಭಿವೃದ್ಧಿ ಕೇಂದ್ರ, ಬೆಂಗಳೂರು

ಒಳಾಡಳಿತ ಇಲಾಖೆ,  
ಕರ್ನಾಟಕ ಸರ್ಕಾರ



ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ  
Karnataka Evaluation Authority

ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ  
ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ  
ಕರ್ನಾಟಕ ಸರ್ಕಾರ  
ಮೇ 2023

© ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ 2023

ಪ್ರಕಟಣೆ

ಇವರಿಗೆ,

ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ,

#542, 5ನೇ ಮಹಡಿ, 2ನೇ ಹಂತ,

ಬಹುಮಹಡಿ ಕಟ್ಟಡ, ಡಾ. ಅಂಬೇಡ್ಕರ್ ವೀಧಿ

ಬೆಂಗಳೂರು-560001.

ಇವರಿಂದ:

ಸುಸ್ಥಿರ ಅಭಿವೃದ್ಧಿ ಕೇಂದ್ರ,

ನಂ. 381, 2ನೇ ಮಹಡಿ, 100 ಅಡಿ ರಸ್ತೆ,

ಎಚ್.ಎ.ಎಲ್ 2ನೇ ಹಂತ, ಇಂದಿರಾನಗರ,

ಬೆಂಗಳೂರು - 560 038.

ಅಕ್ಷರ ಜೋಡಣೆ ಮತ್ತು ಮುದ್ರಣ:

ಎಸ್.ಪಿ.ಸಿ. ಎಂಟರ್ ಪ್ರೈವೇಟ್

#36, ಎನ್.ಎಸ್ ಐಯಂಗಾರ್ ರಸ್ತೆ, ಶೇಷಾದ್ರಿಪುರಂ,

ಬೆಂಗಳೂರು -560 020.

[srislm666@gmail.com](mailto:srislm666@gmail.com)

## ಮುನ್ನುಡಿ

ಕಾನೂನು ಮತ್ತು ಸುವ್ಯವಸ್ಥೆ ಮತ್ತು ತುರ್ತು ಪರಿಸ್ಥಿತಿಗಳ ನಿರ್ವಹಣೆಯಲ್ಲಿ ತೊಡಗಿರುವ ಪೊಲೀಸ್ ಪಡೆಗೆ ವಸತಿ ಅತ್ಯಗತ್ಯ ಅವಶ್ಯಕತೆಯಾಗಿದೆ. ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮ ನಿಯಮಿತ (1985) ಮತ್ತು ನಂತರ ವಿಸ್ತೃತ ವ್ಯಾಪ್ತಿಯೊಂದಿಗೆ ಕರ್ನಾಟಕ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL 2007) ವನ್ನು, ಪೊಲೀಸ್ ಪಡೆ ಮತ್ತು ಸಂಬಂಧಿತ ಇಲಾಖೆಗಳಿಗೆ ವಸತಿ ಮತ್ತು ವಸತಿ ರಹಿತ ಕಟ್ಟಡಗಳ ನಿರ್ಮಾಣದ ಆದೇಶದೊಂದಿಗೆ ಸ್ಥಾಪಿಸಲಾಯಿತು. 'ಪೊಲೀಸ್ ಗೃಹ 2020' ವಸತಿ ಅಗತ್ಯತೆಗಳಲ್ಲಿ ಕನಿಷ್ಠ 75% ರಷ್ಟು ತೃಪ್ತಿ ಮಟ್ಟವನ್ನು ತಲುಪುವ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ತನಗೆ ನೀಡಲಾದ ವಸತಿ ಆದೇಶವನ್ನು ಪೂರೈಸುವಲ್ಲಿ ನಿಗಮದ ಕಾರ್ಯಕ್ಷಮತೆ ಮತ್ತು ವಾಣಿಜ್ಯ ಘಟಕವಾಗಿ ಅದರ ಸಮರ್ಥನೀಯತೆಯನ್ನು ನಿರ್ಣಯಿಸಲು, ಸಾರ್ವಜನಿಕ ಉದ್ಯಮಗಳ ಇಲಾಖೆಯು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ಮೂಲಕ ಅಧ್ಯಯನವನ್ನು ಕೈಗೊಂಡಿದೆ. ಪ್ರಾಧಿಕಾರದ ಮಾರ್ಗದರ್ಶನದಲ್ಲಿ ಸೆಂಟರ್ ಫಾರ್ ಸಸ್ಟೇನಬಲ್ ಡೆವಲಪ್‌ಮೆಂಟ್ (ಸಿಎಸ್‌ಡಿ) ಈ ಅಧ್ಯಯನವನ್ನು ನಡೆಸಿದೆ.

ಅಧ್ಯಯನವು ದತ್ತಾಂಶ ಸಂಗ್ರಹಣೆ ಮತ್ತು ವಿಶ್ಲೇಷಣೆಗಾಗಿ ಸಂಶೋಧನೆಯ ಮಿಶ್ರ ವಿಧಾನಗಳ ಕ್ರಮವನ್ನು ಅಳವಡಿಸಿಕೊಂಡಿದೆ. 104 ಮಾದರಿಗಳ ನಿಯಂತ್ರಣ ಗುಂಪು ಮತ್ತು ನಿಗಮವು ನಿರ್ವಹಿಸಿದ ಇತರ ಕಾಮಗಾರಿಗಳಿಗೆ ಸಂಬಂಧಿಸಿದ 26 ಘಟಕಗಳ ಮಾದರಿ ಒಳಗೊಂಡಂತೆ, ಮೌಲ್ಯಮಾಪನ ಅಧ್ಯಯನದ ಮಾದರಿಗಾತ್ರ 1138 ಆಗಿರುತ್ತದೆ. ನಿಗದಿತ ಮಾದರಿಯಿಂದ ಸಂಗ್ರಹಿಸಲಾಗಿರುವ ಪ್ರಾಥಮಿಕ ದತ್ತಾಂಶವನ್ನು ಕೇಂದ್ರೀಕೃತ ಗುಂಪು ಚರ್ಚೆಗಳು ಮತ್ತು ಸಂದರ್ಶನಗಳ ಗುಣಾತ್ಮಕ ದತ್ತಾಂಶದೊಂದಿಗೆ ಬೆಂಬಲಿಸಲಾಗಿದೆ. ದ್ವಿತೀಯಕ ದತ್ತಾಂಶದ ಆಧಾರದ ಮೇಲೆ ಆರ್ಥಿಕ ಮತ್ತು ಕಾರ್ಯಾಚರಣೆಯ ದಕ್ಷತೆಯ ವಿಶ್ಲೇಷಣೆಯನ್ನು ಮಾಡಲಾಗಿದೆ. ಈ ಅಧ್ಯಯನದ ಪ್ರಮುಖ ಶೋಧನೆಗಳೆಂದರೆ - 'ಪೊಲೀಸ್ ಗೃಹ'ದ ಐದು ವರ್ಷಗಳ ಅವಧಿಯಲ್ಲಿ ಸರಾಸರಿ ರೂ.41.65 ಕೋಟಿಗಳಷ್ಟು ಸ್ಥಿರವಾಗಿರುವ ಕಾರ್ಯಾಚರಣೆಗಳಿಂದ ಬಂದ ಆದಾಯವು ಸಾಂಕ್ರಾಮಿಕ ಅವಧಿಯಲ್ಲಿ ಸ್ವಲ್ಪಮಟ್ಟಿಗೆ ಹಾನಿಯಾಗಿದೆ. ಯೋಜನೆಗಳ ಸಮಯೋಚಿತ ವಿತರಣೆಯು ಕೇವಲ 34.62% ಆಗಿತ್ತು. 2.64/5.0 ದತ್ತಾಂಶ ತ್ರಿಕೋನದೊಂದಿಗೆ ಗ್ರಾಹಕ ತೃಪ್ತಿ ಸೂಚ್ಯಂಕವು ನಿರೀಕ್ಷೆಗಳು ಮತ್ತು ನೈಜತೆಗಳಲ್ಲಿ, ಮುಖ್ಯವಾಗಿ ಕಳಪೆ ನಿರ್ವಹಣೆ ಮತ್ತು ನೆರೆಹೊರೆಯ ತತ್ವಗಳ ಅನುಸರಣೆಯ ಕೊರತೆ, ದೋಷಯುಕ್ತ ವಿನ್ಯಾಸಗಳು ಮತ್ತು ವಸ್ತುಗಳ ಕಳಪೆ ಗುಣಮಟ್ಟದಿಂದ ದೊಡ್ಡ ಅಂತರವನ್ನು ಸೂಚಿಸುತ್ತದೆ. ಇತರೆ ಕಾಮಗಾರಿಗಳಲ್ಲಿಯೂ ಗುಣಮಟ್ಟದ ಸಮಸ್ಯೆಗಳನ್ನು ಗಮನಿಸಲಾಗಿದೆ.

ಪ್ರಮುಖ ಶಿಫಾರಸ್ಸುಗಳೆಂದರೆ - ವಿಳಂಬವನ್ನು ತಪ್ಪಿಸಲು, ಪೊಲೀಸ್ ಇಲಾಖೆಯು ತನ್ನ ಸಿಬ್ಬಂದಿಗೆ, ಮುಖ್ಯವಾಗಿ ಮಹಿಳಾ ಪೊಲೀಸ್ ಸಿಬ್ಬಂದಿಗೆ, ಆದ್ಯತೆ ನೀಡಿ, ಸಮಯ ಬದ್ಧ ಹಂಚಿಕೆ ವ್ಯವಸ್ಥೆಯನ್ನು ಅನುಸರಿಸಬೇಕು. ಮನೆಯ ವಿನ್ಯಾಸ ಮತ್ತು ಗಾತ್ರವನ್ನು ಮರುಪರಿಶೀಲಿಸಬೇಕು ಮತ್ತು ಮನೆಯ ಗಾತ್ರವನ್ನು ಪೊಲೀಸ್ ಕಾನ್‌ಸ್ಟಾಬ್‌ಗಳಿಗೆ ಅಸ್ತಿತ್ವದಲ್ಲಿರುವ 470 ಚದರ ಅಡಿಗಳಿಂದ ದೊಡ್ಡ ಬೆಡ್‌ರೂಮ್ ಹೊಂದಿರುವ ಕನಿಷ್ಠ 540 ಚದರ ಅಡಿಗಳಿಗೆ ಮತ್ತು ಇನ್‌ಸೈಟ್‌ಗಳಿಗೆ ಅಸ್ತಿತ್ವದಲ್ಲಿರುವ 580 ಚದರ ಅಡಿಯಿಂದ ಕನಿಷ್ಠ 640 ಚದರ ಅಡಿಗಳಿಗೆ ಪರಿಷ್ಕರಿಸಬೇಕು. ಪೊಲೀಸ್ ಇಲಾಖೆಯು ಹದಿನೈದು ವರ್ಷಕ್ಕಿಂತ ಹಳೆಯದಾದ ವಸತಿ ಕಟ್ಟಡಗಳ 'ಸುರಕ್ಷತಾ ಲೆಕ್ಕಪರಿಶೋಧನೆ' ಕೈಗೊಳ್ಳಬೇಕು.

ನಿಗಮವು, SCRUM ನಂತಹ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಸಾಧನಗಳನ್ನು ಅಳವಡಿಸಬಹುದು. ವೇಳಾಪಟ್ಟಿ, ವೆಚ್ಚ ಮತ್ತು ಕಾರ್ಯಕ್ರಮತೆಯಲ್ಲಿ ಯಾವುದೇ ಗಮನಾರ್ಹ ವಿಚಲನಗಳಿಲ್ಲ ಎಂದು ಖಚಿತಪಡಿಸಿಕೊಳ್ಳಲು 'ಗಳಿಸಿದ ಮೌಲ್ಯ ವಿಶ್ಲೇಷಣೆ' ಯನ್ನು ಕೈಗೊಳ್ಳಬಹುದು. ಅಪಾಯದ ಸಂಭಾವ್ಯತೆಯನ್ನು ನಿರ್ಣಯಿಸಲು, 'ಅಪಾಯ ನಿರ್ವಹಣಾ ಕೋಶ' ಮತ್ತು ಪುನರ್ವಸತಿ ನೀತಿಯನ್ನು ರೂಪಿಸಲು 'ಪುನರ್ವಸತಿ ಕೋಶ' ಗಳನ್ನು ಸ್ಥಾಪಿಸುವುದು. ನಿಗಮವು, ಕೈಗೆಟುಕುವ ದರದಲ್ಲಿ ವಸತಿ ನಿರ್ಮಿಸಲು ಕರ್ನಾಟಕ ಗೃಹ ಮಂಡಳಿ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮತ್ತು HUDCO ನೊಂದಿಗೆ ಸಹಭಾಗಿತ್ವವನ್ನು ಅನ್ವೇಷಿಸಬೇಕು ಮತ್ತು ಸಲಹೆಗಳಿಗಾಗಿ ಅದರ ಕೌಶಲ್ಯಗಳನ್ನು ಬಳಸಬೇಕು. ಮನೆಗಳ ವಿನ್ಯಾಸದ ಬಗ್ಗೆ ಬಳಕೆದಾರರ ವಿಭಾಗಕ್ಕೆ ಮಾರ್ಗದರ್ಶನ ಕೈಪಿಡಿಯನ್ನು ಒದಗಿಸುವುದು. ವಾಣಿಜ್ಯ ಮತ್ತು ಘಟಕವಾಗಿ ಮತ್ತು ದೀರ್ಘಾವಧಿಯ ಸುಸ್ಥಿರತೆಯನ್ನು ಅಭಿವೃದ್ಧಿ ಪಡಿಸಲು ನಿಗಮದ ಪಾವತಿಸಿದ ಷೇರು ಬಂಡವಾಳವನ್ನು ರೂ.10 ಕೋಟಿಗಳಿಗೆ ಹೆಚ್ಚಿಸಬೇಕು.

ಅಧ್ಯಯನದ ಶೋಧನೆಗಳು ಮತ್ತು ಶಿಫಾರಸ್ಸುಗಳು, ಯೋಜನೆ ಮಾರ್ಗಸೂಚಿಗಳು ಮತ್ತು ಅನುಷ್ಠಾನದಲ್ಲಿ ಅಗತ್ಯ ಮಾರ್ಪಾಡುಗಳನ್ನು ತರಲು ಮತ್ತು ದೀರ್ಘಾವಧಿಯಲ್ಲಿ ಸುಸ್ಥಿರತೆಯನ್ನು ಸಾಧಿಸಲು ಸರ್ಕಾರ ಮತ್ತು ಒಳಾಡಳಿತ ಇಲಾಖೆ, ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತಕ್ಕೆ ಉಪಯುಕ್ತವಾಗಿವೆ ಎಂದು ನಾನು ನಿರೀಕ್ಷಿಸುತ್ತೇನೆ.

ಈ ಅಧ್ಯಯನವು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ, ಕರ್ನಾಟಕ ಸರ್ಕಾರ, ಇವರ ಬೆಂಬಲ ಮತ್ತು ಮಾರ್ಗದರ್ಶನವನ್ನು ಪಡೆದಿದೆ. ವರದಿಯನ್ನು ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರದ 52ನೇ ತಾಂತ್ರಿಕ ಸಮಿತಿ ಸಭೆಯಲ್ಲಿ ಅನುಮೋದಿಸಲಾಗಿದೆ. ಕರಡು ವರದಿ ಕುರಿತು ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರ, ತಾಂತ್ರಿಕ ಸಮಿತಿಯ ಸದಸ್ಯರು ಮತ್ತು ಸ್ವತಂತ್ರ ಮೌಲ್ಯಮಾಪಕರ ವಿಮರ್ಶೆಯು ವರದಿಯ ಗುಣಮಟ್ಟ ಸುಧಾರಣೆಗೆ ಸಂಬಂಧಿಸಿದಂತೆ ಮಹತ್ವದ ಒಳನೋಟ ಹಾಗೂ ಉಪಯುಕ್ತ ಸಲಹೆಗಳನ್ನು ನೀಡಿದೆ. ಈ ಅಧ್ಯಯನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸಹಕರಿಸಿದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಧನ್ಯವಾದ ಸಲ್ಲಿಸಲು ಇಚ್ಛಿಸುತ್ತೇನೆ.

ಸಹಿ/-

ಮುಖ್ಯ ಮೌಲ್ಯಮಾಪನಾಧಿಕಾರಿ

ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರ

## ಕೃತಜ್ಞತೆಗಳು


ಡಾ. ಶಾಲಿನಿ ರಜನೀಶ್, ಭಾ.ಆ.ಸೇ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ, ಕರ್ನಾಟಕ ಸರ್ಕಾರ, ರವರ ಮಾರ್ಗದರ್ಶನ ಮತ್ತು ಬೆಂಬಲಕ್ಕಾಗಿ ನಮ್ಮ ಪ್ರಾಮಾಣಿಕ ಧನ್ಯವಾದಗಳನ್ನು ವ್ಯಕ್ತಪಡಿಸಲು ಬಯಸುತ್ತೇವೆ. ಈ ಮೌಲ್ಯಮಾಪನ ಅಧ್ಯಯನವನ್ನು ನಡೆಸಲು ಅವಕಾಶವನ್ನು ಒದಗಿಸಿದ್ದಕ್ಕಾಗಿ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ (ಕೆಇಎ), ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ, ಕರ್ನಾಟಕ ಸರ್ಕಾರ ಇವರುಗಳಿಗೆ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ. ಪ್ರಮುಖವಾಗಿ, ಶ್ರೀ ಹರಿ ಕುಮಾರ್ ರೂಾ, ಭಾ.ಆ.ಸೇ, ಮುಖ್ಯ ಮೌಲ್ಯಮಾಪನಾಧಿಕಾರಿಗಳು, ಡಾ. ಛಾಯಾ ಕೆ ದೇಗಾಂವ್ಕರ್, ಅಪರ ಮುಖ್ಯ ಮೌಲ್ಯಮಾಪನಾಧಿಕಾರಿಗಳು, ಮಂಜುಳಾ ಎಸ್ ರಾಥೋಡ್, ಆಡಳಿತಾಧಿಕಾರಿಗಳು ಮತ್ತು ಡಾ. ಎ. ವಿ. ಮಂಜುನಾಥ, ನಿರ್ದೇಶಕರು (ಮೌಲ್ಯಮಾಪನ), ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ಇವರುಗಳಿಗೆ ಧನ್ಯವಾದ ಹೇಳಲು ಬಯಸುತ್ತೇವೆ. ಇವರ ನಿರಂತರ ಮಾರ್ಗದರ್ಶನ, ಬೆಂಬಲ, ಸಮಯೋಚಿತ ಸಲಹೆಗಳು ಮತ್ತು ಈ ಅಧ್ಯಯನವನ್ನು ರೂಪಿಸುವಲ್ಲಿ ಮತ್ತು ವರದಿಯನ್ನು ಸಿದ್ಧಪಡಿಸುವಲ್ಲಿ ಇವರ ಅತ್ಯುತ್ತಮವಾದ ಸಲಹೆ, ಸಹಕಾರ ಮತ್ತು ಬೆಂಬಲಕ್ಕಾಗಿ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ನಾವು ಧನ್ಯವಾದವನ್ನು ಹೇಳಲು ಬಯಸುತ್ತೇವೆ.

ಶ್ರೀ ಪ್ರವೀಣ್ ಸೂದ್, ಐ.ಪಿ.ಎಸ್, ಡೈರೆಕ್ಟರ್ ಜನರಲ್ ಮತ್ತು ಪೊಲೀಸ್ ಮಹಾ ನಿರೀಕ್ಷಕರು, ಕರ್ನಾಟಕ ಸರ್ಕಾರ ಮತ್ತು ಅಧ್ಯಕ್ಷರು, ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ, ಶ್ರೀ ಅಲೋಕ್ ಮೋಹನ್, ಐ.ಪಿ.ಎಸ್, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು (ಆಡಳಿತ), ಕರ್ನಾಟಕ ಸರ್ಕಾರ ರವರಿಗೆ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ. ರಾಜ್ಯ, ಉಪ ಪೊಲೀಸ್ ಆಯುಕ್ತರು, ಉಪ ಪೊಲೀಸ್ ವರಿಷ್ಠಾಧಿಕಾರಿಗಳು, ಬೆಂಗಳೂರು ನಗರ, ಬೆಳಗಾವಿ, ಬಳ್ಳಾರಿ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಚಾಮರಾಜನಗರ, ಚಿತ್ರದುರ್ಗ, ದಕ್ಷಿಣ ಕನ್ನಡ, ದಾವಣಗೆರೆ, ಗದಗ, ಹಾವೇರಿ, ಕಲ್ಬುರ್ಗಿ ಮತ್ತು ಕೊಪ್ಪಳ ಜಿಲ್ಲೆಗಳ ಉಪ ಪೊಲೀಸ್ ವರಿಷ್ಠಾಧಿಕಾರಿಗಳ ಉತ್ಸಾಹ ಮತ್ತು ನಿರಪೇಕ್ಷ ಬೆಂಬಲ ಮತ್ತು ಸಮಯೋಚಿತ ಮಾಹಿತಿಗಾಗಿ ಧನ್ಯವಾದವನ್ನು ಹೇಳಲು ಬಯಸುತ್ತೇವೆ.

ಡಾ. ಎ ಎಸ್ ಎನ್ ಮೂರ್ತಿ, ಐ.ಪಿ.ಎಸ್, ಮ್ಯಾನೇಜಿಂಗ್ ಡೈರೆಕ್ಟರ್, (ದಿವಂಗತ), ಡಾ. ರಾಜವೀರ್ ಪ್ರತಾಪ್ ಶರ್ಮಾ, ಐ.ಪಿ.ಎಸ್, ಮಾಜಿ ಅಧ್ಯಕ್ಷ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್, ಶ್ರೀ ಕಮ್ಮಾರನ್ ಪ್ರಕಾಶ್, ಐ.ಪಿ.ಒಎಸ್, ಮಾಜಿ ಮ್ಯಾನೇಜಿಂಗ್ ಡೈರೆಕ್ಟರ್, ಚೀಫ್ ಅಕೌಂಟ್ಸ್ ಆಫೀಸರ್, ಮುಖ್ಯ ಇಂಜಿನಿಯರ್‌ಗಳು, ಅಧೀಕ್ಷಕ ಇಂಜಿನಿಯರ್‌ಗಳು, ಇಲಾಖೆಗಳ ಮುಖ್ಯಸ್ಥರು ಮತ್ತು ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತದ ನೋಡಲ್ ಅಧಿಕಾರಿಗಳ ಅತ್ಯುತ್ತಮ ಬೆಂಬಲ, ಪ್ರೋತ್ಸಾಹ ಮತ್ತು ಅಧ್ಯಯನದ ವರದಿಯನ್ನು ಸಿದ್ಧಪಡಿಸುವಲ್ಲಿ ಸಕಾಲಿಕ ಮಾಹಿತಿಯನ್ನು

ಒದಗಿಸಿದ್ದಕ್ಕಾಗಿ, ಮೌಲ್ಯಮಾಪನ ಅಧ್ಯಯನ ನಡೆಸಿದ ರಾಜ್ಯದ ಎಲ್ಲಾ ಹದಿಮೂರು ಜಿಲ್ಲೆಗಳ ಪೊಲೀಸ್ ಕಾನ್‌ಸ್ಟಾಬಲ್ ಮತ್ತು ಪೊಲೀಸ್ ಇನ್‌ಸ್‌ಪೆಕ್ಟರ್‌ಗಳನ್ನು ವಿಶೇಷವಾಗಿ ಉಲ್ಲೇಖಿಸಬೇಕಿದ್ದು, ಕೋವಿಡ್ ಸಾಂಕ್ರಾಮಿಕದ ಕಾರಣದಿಂದ ದೀರ್ಘ ಸಮಯಗಳ ಕರ್ತವ್ಯವನ್ನು ನಿರ್ವಹಿಸುತ್ತಿದ್ದರೂ ಕೂಡ ನಮಗೆ ಪ್ರೋತ್ಸಾಹ ಮತ್ತು ಮಾಹಿತಿ ಒದಗಿಸಲು ಸಾಕಷ್ಟು ದಯೆ ತೋರಿದ್ದು, ನಮ್ಮ ಸಮೀಕ್ಷಾ ತಂಡಕ್ಕೆ ಅಸಾಧಾರಣ ಬೆಂಬಲ ನೀಡಿದ್ದಕ್ಕಾಗಿ ಧನ್ಯವಾದ ಹೇಳಲು ಬಯಸುತ್ತೇವೆ.

ಅಂತಿಮವಾಗಿ, ಡಾ. ಎ ರವೀಂದ್ರ, ಭಾ.ಆ.ಸೇ (ನಿವೃತ್ತ), ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು(ನಿವೃತ್ತ) ಮತ್ತು ಅಧ್ಯಕ್ಷರು, ಸುಸ್ಥಿರ ಅಭಿವೃದ್ಧಿ ಕೇಂದ್ರ (ಸಿಎಸ್‌ಡಿ), ಪ್ರಧಾನ ತನಿಖಾಧಿಕಾರಿ, ಎಂಜಿನಿಯರಿಂಗ್ ತಂಡ, ಸಮೀಕ್ಷಾ ತಂಡ, ಸಂಶೋಧನಾ ವಿಶ್ಲೇಷಕರು ಮತ್ತು ಸಿಎಸ್‌ಡಿಯ ಆಂತರಿಕ ಲೆಕ್ಕ ಪರಿಶೋಧಕರಿಗೆ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ.



(ಡಾ. ಶ್ರೀನಿವಾಸ ಪಿಎಚ್‌ಡಿ)

ಕಾರ್ಯನಿರ್ವಾಹಕ ನಿರ್ದೇಶಕರು

ಸುಸ್ಥಿರ ಅಭಿವೃದ್ಧಿ ಕೇಂದ್ರ (ಸಿಎಸ್‌ಡಿ)



ಪರಿವಿಡಿ

| ವಿವರಣೆ           |  | ಪುಟ ಸಂಖ್ಯೆ |
|------------------|--|------------|
| ಕಾರ್ಯಕಾರಿ ಸಾರಾಂಶ |  | 1          |
| ಅಧ್ಯಾಯ 1         | ಪರಿಚಯ ಮತ್ತು ಹಿನ್ನೆಲೆ   | 15         |
| ಅಧ್ಯಾಯ 2         | ಸಾಹಿತ್ಯ ವಿಮರ್ಶೆ  | 25         |
| ಅಧ್ಯಾಯ 3         | ಮೌಲ್ಯಮಾಪನ ವಿಧಾನಗಳು ಮತ್ತು ತಂತ್ರಗಳು                                | 39         |
| ಅಧ್ಯಾಯ 4         | ಬದಲಾವಣೆಯ ಸಿದ್ಧಾಂತ  | 49         |
| ಅಧ್ಯಾಯ 5         | ಮೌಲ್ಯಮಾಪನ ಚೌಕಟ್ಟು  | 52         |
| ಅಧ್ಯಾಯ 6         | ದ್ವಿತೀಯಕ ಮಾಹಿತಿ ವಿಶ್ಲೇಷಣೆ  | 66         |
| ಅಧ್ಯಾಯ 7         | ಪ್ರಾಥಮಿಕ ಮಾಹಿತಿ ವಿಶ್ಲೇಷಣೆ  | 242        |
| ಅಧ್ಯಾಯ 8         | ಇತರ ನಿರ್ಮಾಣ ಕಾರ್ಯಗಳ ವಿಶ್ಲೇಷಣೆ                                    | 304        |
| ಅಧ್ಯಾಯ 9         | ಎಸ್‌ಡಬ್ಲ್ಯುಒಸಿ ಮಾದರಿ   | 321        |
| ಅಧ್ಯಾಯ 10        | ಫಲಿತಗಳು, ಚರ್ಚೆ ಮತ್ತು ತೀರ್ಮಾನಗಳು                                  | 327        |
| ಅಧ್ಯಾಯ 11        | ಶಿಫಾರಸ್ಸುಗಳು   | 340        |
| ಅನುಬಂಧ I         | ಉಲ್ಲೇಖಗಳ ಪಟ್ಟಿ   | 355        |
| ಅನುಬಂಧ II        | ಉಲ್ಲೇಖದ ನಿಯಮಗಳು  | 359        |
| ಅನುಬಂಧ III       | ದಿನಾಂಕ 22-11-2013ರ ಸರ್ಕಾರಿ ಆದೇಶ                                  | 375        |
| ಅನುಬಂಧ IV        | ದಿನಾಂಕ 20-12-2021 ದಿನಾಂಕದ ಕೆಎಸ್‌ಪಿಹೆಚ್ ಮತ್ತು ಐಡಿ‌ಸಿಎಲ್ ನಿಂದ ಪತ್ರ | 378        |
| ಅನುಬಂಧ V         | ಸಮೀಕ್ಷೆಯ ಪ್ರಶ್ನಾವಳಿಗಳು   | 380        |
| ಅನುಬಂಧ VI        | ಪೈಲಟ್ ಅಧ್ಯಯನದಿಂದ ಕ್ಷೇತ್ರ ಅವಲೋಕನಗಳು                               | 388        |
| ಅನುಬಂಧ VII       | ಪ್ರಕರಣ ಅಧ್ಯಯನ  | 399        |
| ಅನುಬಂಧ VIII      | ಸಿಎಸ್‌ಡಿ-ಇಸಿಒ ತಂಡ  | 402        |
| ಅನುಬಂಧ IX        | ಎಫ್‌ಡಿಜಿ ಮತ್ತು ಐಡಿಐ ಯ ಜಿಲ್ಲಾವಾರು ವಿವರಗಳು                         | 404        |



## ಕೋಷ್ಟಕಗಳ ಪಟ್ಟಿ

| ಕೋಷ್ಟಕಗಳ ಸಂಖ್ಯೆ | ಕೋಷ್ಟಕಗಳ ಹೆಸರು   | ಪುಟ ಸಂಖ್ಯೆ |
|-----------------|--|------------|
| ಕೋಷ್ಟಕ -1       | ಜಿಲ್ಲೆಯಲ್ಲಿ ಕೈಗೊಂಡಿರುವ ಸಮೀಕ್ಷೆಯ ವಿವರಗಳು  | 40         |
| ಕೋಷ್ಟಕ -2       | ಉಲ್ಲೇಖ ನಿಯಮಗಳಲ್ಲಿ ಪಟ್ಟಿ ಮಾಡಿರುವಂತೆ ನಿಗಮದಿಂದ ಕಾರ್ಯಗತಗೊಳಿಸಲಾದ 'ಇತರ ನಿರ್ಮಾಣ ಕಾರ್ಯಗಳ' ಮಾದರಿ ವಿವರಗಳು      | 40         |
| ಕೋಷ್ಟಕ -3       | ವಿವಿಧ ಯೋಜನೆಗಳ ಪ್ರಕಾರ ಸಂಗ್ರಹಿಸಲಾದ ವಾಸ್ತವಿಕ ಮಾದರಿಯ ವಿವರಗಳು   | 41         |
| ಕೋಷ್ಟಕ -4       | ಸ್ವಚ್ಛಮನಾದ್ಯಂತ ನಡೆಸಲಾದ ಜಿಲ್ಲಾವಾರು ಕೇಂದ್ರೀಕೃತ ಗುಂಪು ಚರ್ಚೆಗಳು (ಎಫ್‌ಜಿಡಿ) ಮತ್ತು ಆಳವಾದ ಸಂದರ್ಶನಗಳು (ಐಡಿಐ) | 42         |
| ಕೋಷ್ಟಕ -5       | ಪ್ರಾಥಮಿಕ ಮತ್ತು ದ್ವಿತೀಯಕ ದತ್ತಾಂಶದ ವಿವರಗಳು   | 46         |
| ಕೋಷ್ಟಕ -6       | ಕೇಂದ್ರೀಕೃತ ಗುಂಪು ಚರ್ಚೆಗಳು (ಎಫ್‌ಜಿಡಿ) ಮತ್ತು ಆಳವಾದ ಸಂದರ್ಶನಗಳ ವಿವರಗಳು (ಐಡಿಐ)                            | 46         |
| ಕೋಷ್ಟಕ -7       | ಪ್ರಸ್ತುತತೆಗಾಗಿ ಮೌಲ್ಯಮಾಪನ ಚೌಕಟ್ಟು   | 53         |
| ಕೋಷ್ಟಕ -8       | ಪರಿಣಾಮಕಾರಿತ್ವಕ್ಕಾಗಿ ಮೌಲ್ಯಮಾಪನ ಚೌಕಟ್ಟು  | 54         |
| ಕೋಷ್ಟಕ-9        | ದಕ್ಷತೆಗಾಗಿ ಮೌಲ್ಯಮಾಪನ ಚೌಕಟ್ಟು   | 57         |
| ಕೋಷ್ಟಕ -10      | ಪರಿಣಾಮಕ್ಕಾಗಿ ಮೌಲ್ಯಮಾಪನ ಚೌಕಟ್ಟು   | 60         |
| ಕೋಷ್ಟಕ -11      | ಸುಸ್ಥಿರತೆಗಾಗಿ ಮೌಲ್ಯಮಾಪನ ಚೌಕಟ್ಟು  | 64         |
| ಕೋಷ್ಟಕ -12      | ಲಾಭ ಮತ್ತು ನಷ್ಟದ ಖಾತೆಯ ವಿಶ್ಲೇಷಣೆ -ಕೋವಿಡ್ ಪೂರ್ವ  | 72         |
| ಕೋಷ್ಟಕ -13      | ಲಾಭ ಮತ್ತು ನಷ್ಟದ ಖಾತೆಯ ವಿಶ್ಲೇಷಣೆ (ಕೋವಿಡ್ ನಂತರದ)   | 77         |
| ಕೋಷ್ಟಕ -14      | ಕ್ರೋಢೀಕೃತ ಲಾಭ ಮತ್ತು ನಷ್ಟ ಖಾತೆ  | 79         |
| ಕೋಷ್ಟಕ -15      | ಲಾಭ ಮತ್ತು ನಷ್ಟದ ಖಾತೆಯ ಹಣಕಾಸು ವಿಶ್ಲೇಷಣೆ (ಕ್ರೋಢೀಕೃತ)   | 89         |
| ಕೋಷ್ಟಕ -16      | 2009-10 ರಿಂದ 2020-21 ವರೆಗೆ ಠೇವಣಿಗಳಿಂದ ಗಳಿಸಿದ ಬಡ್ಡಿ   | 91         |
| ಕೋಷ್ಟಕ -17      | ಬ್ಯಾಲೆನ್ಸ್ ಶೀಟ್ ವಿಶ್ಲೇಷಣೆ - ಪೂರ್ವ ಕೋವಿಡ್ ವಿಶ್ಲೇಷಣೆ   | 93         |
| ಕೋಷ್ಟಕ -18      | ಬ್ಯಾಲೆನ್ಸ್ ಶೀಟ್ ವಿಶ್ಲೇಷಣೆ - ಕೋವಿಡ್ ನಂತರದ   | 95         |
| ಕೋಷ್ಟಕ -19      | ಬ್ಯಾಲೆನ್ಸ್ ಶೀಟ್ ವಿಶ್ಲೇಷಣೆ - ಕ್ರೋಢೀಕೃತ  | 96         |
| ಕೋಷ್ಟಕ -20      | ಬ್ಯಾಲೆನ್ಸ್ ಶೀಟ್ ಹಣಕಾಸು ವಿಶ್ಲೇಷಣೆ: ಕ್ರೋಢೀಕೃತ  | 98         |
| ಕೋಷ್ಟಕ -21      | ಹಣಕಾಸು ವಿಶ್ಲೇಷಣೆ: 2009-10 ರಿಂದ 2020-21- (ಕ್ರೋಢೀಕೃತ)  | 99         |
| ಕೋಷ್ಟಕ -22      | ಕೋವಿಡ್ ಅವಧಿಯಲ್ಲಿ ಇತರ ಕಾರ್ಪೊರೇಟ್ ಗಳಿಗೆ ಹೋಲಿಸಿದರೆ ಕೆಎಸ್‌ಪಿಹೆಚ್ ಮತ್ತು ಐಡಿಎಲ್ ಗಳ ತುಲನೆ                   | 114        |
| ಕೋಷ್ಟಕ -23      | ಸಮಯದ ವೇಳಾಪಟ್ಟಿಯೊಳಗೆ ನಿರ್ಮಿಸಲಾದ ಮನೆಗಳ ಸಂಚಿತ ಭೌತಿಕ ಮೌಲ್ಯಮಾಪನ   | 115        |
| ಕೋಷ್ಟಕ -24      | ಯೋಜನೆಗಳಿಗಾಗಿ ಟೈಮ್‌ಲೈನ್‌ನ ಸಂಚಿತ ಭೌತಿಕ ಮೌಲ್ಯಮಾಪನ   | 117        |

|            |   |     |
|------------|---|-----|
| ಕೋಷ್ಟಕ -25 | ಸಮಯದ ವೇಳಾಪಟ್ಟಿಯೊಳಗೆ ನಿರ್ಮಿಸಲಾದ ಒಟ್ಟಾರೆಯಾಗಿ ಯೋಜನೆಗಳ ಸಂಚಿತ ಭೌತಿಕ ಮೌಲ್ಯಮಾಪನ  | 118 |
| ಕೋಷ್ಟಕ -26 | ಮಾರ್ಚ್ 31, 2020 ರವರೆಗೆ ಬಿಡುಗಡೆಯಾದ ವಾರ್ಷಿಕ ಸರ್ಕಾರಿ ಅನುದಾನದ ವಿವರಗಳು   | 120 |
| ಕೋಷ್ಟಕ -27 | ಪೊಲೀಸ್ ಗೃಹ 2020 ರ ಅಡಿಯಲ್ಲಿ ಪೊಲೀಸ್ ಇಲಾಖೆಗೆ ನಿರ್ಮಿಸಲಾದ ಮತ್ತು ಹಸ್ತಾಂತರಿಸಿದ ಘಟಕಗಳ ಹಂತವಾರು ಪಟ್ಟಿ                           | 121 |
| ಕೋಷ್ಟಕ -28 | ಪೊಲೀಸ್ ಗೃಹ 2020 ರ ಅಡಿಯಲ್ಲಿ ಪೊಲೀಸ್ ಇಲಾಖೆಗೆ ನಿರ್ಮಿಸಲಾದ ಮತ್ತು ಹಸ್ತಾಂತರಿಸಿದ ಘಟಕಗಳ ವರ್ಷವಾರು ಪಟ್ಟಿ                          | 121 |
| ಕೋಷ್ಟಕ -29 | ಮಾರ್ಚ್ 2020 ರಿಂದ ಮಾರ್ಚ್ 2026 ರವರೆಗಿನ ಅಂದಾಜಿಸಿದ ಹಣಕಾಸು ತಃಖ್ತೆ  | 124 |
| ಕೋಷ್ಟಕ -30 | ಅಂದಾಜಿಸಿದ ಹಣಕಾಸು ತಃಖ್ತೆಯ ಹಣಕಾಸು ವಿಶ್ಲೇಷಣೆ   | 125 |
| ಕೋಷ್ಟಕ -31 | 75 ಪ್ರತಿಶತ ಸಾಧನೆಯ ಉದ್ದೇಶಿತ ಗುರಿ   | 126 |
| ಕೋಷ್ಟಕ -32 | ನಿಗದಿ ಪಡಿಸಲಾದ ಮತ್ತು ಸಾಧಿಸಲಾದ ವರ್ಷವಾರು ಭೌತಿಕ ಮತ್ತು ಆರ್ಥಿಕ ಗುರಿ   | 128 |
| ಕೋಷ್ಟಕ -33 | ನಿಗದಿತ ಅವಧಿಯೊಳಗೆ ಪೂರ್ಣಗೊಂಡ ಮನೆ ಮತ್ತು ಪ್ರಾಜೆಕ್ಟ್‌ಗಳ ಕ್ರೋಡೀಕೃತ ಸ್ಥಾನ  | 129 |
| ಕೋಷ್ಟಕ -34 | ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿದ ಜಿಲ್ಲಾವಾರು ಶೇಕಡಾವಾರು ಮನೆಗಳು ಮತ್ತು ಯೋಜನೆಗಳು  | 131 |
| ಕೋಷ್ಟಕ -35 | ಎಹೆಚ್‌ಎಸ್ ಯೋಜನೆಯಡಿಯಲ್ಲಿ ನಿರ್ಮಿಸಲಾದ ಯೋಜನೆಗಳ ವಿಳಂಬ ವಿಶ್ಲೇಷಣೆ  | 137 |
| ಕೋಷ್ಟಕ -36 | ಪೊಲೀಸ್ ಗೃಹ 1 ಅಡಿಯಲ್ಲಿ ನಿರ್ಮಿಸಲಾದ ಯೋಜನೆಗಳ ವಿಳಂಬ ವಿಶ್ಲೇಷಣೆ  | 160 |
| ಕೋಷ್ಟಕ -37 | ಪೊಲೀಸ್ ಗೃಹ 2 ಅಡಿಯಲ್ಲಿ ನಿರ್ಮಿಸಲಾದ ಯೋಜನೆಗಳ ವಿಳಂಬ ವಿಶ್ಲೇಷಣೆ  | 174 |
| ಕೋಷ್ಟಕ -38 | ಪೊಲೀಸ್ ಗೃಹ 3 ಅಡಿಯಲ್ಲಿ ನಿರ್ಮಿಸಲಾದ ಯೋಜನೆಗಳ ವಿಳಂಬ ವಿಶ್ಲೇಷಣೆ  | 185 |
| ಕೋಷ್ಟಕ -39 | ಪೊಲೀಸ್ ಗೃಹದ ಅಡಿಯಲ್ಲಿ ನಿರ್ಮಿಸಲಾದ ಮನೆಗಳ ಜಿಲ್ಲಾವಾರು ಕಾಲಮಿತಿಯ ವ್ಯತ್ಯಾಸ  | 203 |
| ಕೋಷ್ಟಕ -40 | ನಿರ್ಮಿಸಿದ ಮನೆಗಳು ಮತ್ತು ಅನುಷ್ಠಾನಗೊಂಡ ಯೋಜನೆಗಳ ಜಿಲ್ಲಾವಾರು ಮತ್ತು ಯೋಜನಾವಾರು ತುಲನಾತ್ಮಕ ವಿಶ್ಲೇಷಣೆ                            | 215 |
| ಕೋಷ್ಟಕ -41 | ಮಂಜೂರು ಮಾಡಲಾದ ಸಾಮರ್ಥ್ಯದ ಸ್ಥಿತಿ Vs ನಿಗಮದ ಉದ್ಯೋಗಿಗಳ ಕಾರ್ಯ ಸಾಮರ್ಥ್ಯ (01.04.2021 ರಂತೆ)                                    | 219 |
| ಕೋಷ್ಟಕ -42 | 2004 ರಿಂದ 2020 ರವರೆಗೆ ನಿಗಮವು ನಡೆಸಿದ ತರಬೇತಿ ಕಾರ್ಯಕ್ರಮಗಳ ವಿವರಗಳು  | 221 |
| ಕೋಷ್ಟಕ -43 | 2017-2020 ರಿಂದ ಸಿಎಸ್‌ಆರ್ ಚಟುವಟಿಕೆಗಳಿಗೆ ಮೀಸಲಿಡಲಾದ ಮತ್ತು ಖರ್ಚು ಮಾಡಿದ ನಿಧಿಗಳು  | 228 |
| ಕೋಷ್ಟಕ -44 | ನಿಗಮವು ಕೈಗೊಂಡ ಸಿಎಸ್‌ಆರ್ ಉಪಕ್ರಮಗಳು   | 229 |
| ಕೋಷ್ಟಕ -45 | ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮ, ತಮಿಳುನಾಡು ರಾಜ್ಯ ಪೊಲೀಸ್ ನಿಗಮ ಮತ್ತು ಮಹಾರಾಷ್ಟ್ರ ರಾಜ್ಯ ಪೊಲೀಸ್ ನಿಗಮದ ತುಲನಾತ್ಮಕ ಕಾರ್ಯಕ್ರಮತೆ | 234 |
| ಕೋಷ್ಟಕ -46 | ಪೊಲೀಸ್ ಪಡೆಯಲ್ಲಿ ಪ್ರತಿಕ್ರಿಯಿಸಿದವರ ಜಿಲ್ಲಾವಾರು ಶ್ರೇಣಿ  | 242 |
| ಕೋಷ್ಟಕ -47 | ಪೊಲೀಸ್ ಪಡೆಯಲ್ಲಿ ಪ್ರತಿಕ್ರಿಯಿಸಿದ ಅಧಿಕಾರಿಗಳ ಶೈಕ್ಷಣಿಕ ಅರ್ಹತೆ  | 244 |

|            |  |     |
|------------|--|-----|
| ಕೋಷ್ಟಕ -48 | ಪ್ರತಿಕ್ರಿಯಿಸಿದವರ ಲಿಂಗ  | 245 |
| ಕೋಷ್ಟಕ -49 | ಪ್ರತಿಕ್ರಿಯಿಸಿದವರ ವಯಸ್ಸಿನ ಗುಂಪು   | 248 |
| ಕೋಷ್ಟಕ -50 | ತೃಪ್ತಿ ಸೂಚ್ಯಂಕಕ್ಕಾಗಿ ಬಳಸಲಾದ ಮಾನದಂಡ   | 250 |
| ಕೋಷ್ಟಕ -51 | ಆಂತರಿಕ ಅಂಶಗಳ ವರ್ಗೀಕರಣ (ಪೊಲೀಸ್ ಇಲಾಖೆ) ಮತ್ತು ಬಾಹ್ಯ ಅಂಶಗಳು (ಪೊಲೀಸ್ ವಸತಿ ನಿಗಮ)                         | 250 |
| ಕೋಷ್ಟಕ -52 | ಪೊಲೀಸ್ ಇಲಾಖೆಯಿಂದ ಮನೆ ಹಂಚಿಕೆಗೆ ತೆಗೆದುಕೊಳ್ಳಲಾದ ಸಮಯ   | 251 |
| ಕೋಷ್ಟಕ -53 | ಪೊಲೀಸ್ ಇಲಾಖೆಯಿಂದ ಪೊಲೀಸ್ ಸಿಬ್ಬಂದಿಗೆ ಮನೆ ಹಂಚಿಕೆ ವಿಳಂಬಕ್ಕೆ ಕಾರಣಗಳು                                    | 253 |
| ಕೋಷ್ಟಕ -54 | ಪೊಲೀಸ್ ಸಿಬ್ಬಂದಿಗೆ ಮನೆ ಹಂಚಿಕೆ ಪ್ರಕ್ರಿಯೆ ಮತ್ತು ಹಂಚಿಕೆಯಾದ ಮನೆಗಳ ಬಗ್ಗೆ ತೃಪ್ತಿ ಸೂಚ್ಯಂಕ                  | 255 |
| ಕೋಷ್ಟಕ -55 | ಮನೆ ವಿನ್ಯಾಸದ ಕುರಿತು ಜಿಲ್ಲಾವಾರು ತೃಪ್ತಿ ಸೂಚ್ಯಂಕ  | 258 |
| ಕೋಷ್ಟಕ -56 | ನೆರೆಹೊರೆಯ ಯೋಜನೆಯ ತತ್ವಗಳ ಅನುಸರಣೆಯ ಮೇಲಿನ ತೃಪ್ತಿ ಸೂಚ್ಯಂಕ  | 260 |
| ಕೋಷ್ಟಕ -57 | ರಸ್ತೆ ಸಂಪರ್ಕ ಮತ್ತು ಸಾರ್ವಜನಿಕ ಸಾರಿಗೆಯ ಪ್ರವೇಶದ ಬಗ್ಗೆ ತೃಪ್ತಿ ಸೂಚ್ಯಂಕ                                  | 261 |
| ಕೋಷ್ಟಕ -58 | ಪೊಲೀಸ್ ಇಲಾಖೆಯ ಆಂತರಿಕ ಅಂಶಗಳ ಆಧಾರದ ಮೇಲೆ ಕ್ರೋಢೀಕೃತ ತೃಪ್ತಿ ಸೂಚ್ಯಂಕ                                     | 263 |
| ಕೋಷ್ಟಕ -59 | ನಿರ್ಮಾಣ ಗುಣಮಟ್ಟದ ಕುರಿತು ಜಿಲ್ಲಾವಾರು ತೃಪ್ತಿ ಸೂಚ್ಯಂಕ  | 266 |
| ಕೋಷ್ಟಕ -60 | ಭದ್ರತೆ, ನೀರಿನ ಗುಣಮಟ್ಟ ಮತ್ತು ಒಳಚರಂಡಿ ವ್ಯವಸ್ಥೆಗಳು ಮತ್ತು ವಿಲೇವಾರಿಯಲ್ಲಿ ತೃಪ್ತಿ ಸೂಚ್ಯಂಕ                 | 268 |
| ಕೋಷ್ಟಕ -61 | ಹಸಿರು ಹೊದಿಕೆ ಮತ್ತು ಗಾಳಿಯ ಗುಣಮಟ್ಟದ ಮೇಲಿನ ತೃಪ್ತಿ ಸೂಚ್ಯಂಕ   | 270 |
| ಕೋಷ್ಟಕ -62 | ಬಾಹ್ಯ ಅಂಶಗಳ ಕುರಿತು ತೃಪ್ತಿ ಸೂಚ್ಯಂಕ - ಪೊಲೀಸ್ ವಸತಿ ನಿಗಮ   | 271 |
| ಕೋಷ್ಟಕ -63 | ಕೋವಿಡ್ ಪೂರ್ವದ ಜಿಲ್ಲಾವಾರು ಮತ್ತು ವರ್ಗವಾರು ಆಂತರಿಕ ಅಂಶಗಳ ಸಂಚಿತ ತೃಪ್ತಿ ಸೂಚ್ಯಂಕ                          | 273 |
| ಕೋಷ್ಟಕ -64 | ಕೋವಿಡ್ ನಂತರದ ಜಿಲ್ಲಾವಾರು ಮತ್ತು ವರ್ಗವಾರು ಸಂಚಿತ ಸಂತ್ಯಾಪ್ತಿ  | 275 |
| ಕೋಷ್ಟಕ -65 | ಕೋವಿಡ್ ಪೂರ್ವದ ಜಿಲ್ಲಾವಾರು ಬಾಹ್ಯ ಅಂಶಗಳ ಸಂಚಿತ ತೃಪ್ತಿ ಸೂಚ್ಯಂಕ  | 277 |
| ಕೋಷ್ಟಕ -66 | ಕೋವಿಡ್ ನಂತರದ ಜಿಲ್ಲಾವಾರು ಬಾಹ್ಯ ಅಂಶಗಳ ಸಂಚಿತ ತೃಪ್ತಿ ಸೂಚ್ಯಂಕ   | 279 |
| ಕೋಷ್ಟಕ -67 | ಜೀವನದ ಗುಣಮಟ್ಟದಲ್ಲಿನ ತೃಪ್ತಿ ಸೂಚ್ಯಂಕ   | 282 |
| ಕೋಷ್ಟಕ -68 | ಪೊಲೀಸ್ ವಸತಿಗೃಹಗಳಾದ್ಯಂತ ಇರುವ ಸಾಮಾನ್ಯ ಸಮಸ್ಯೆಗಳು  | 284 |
| ಕೋಷ್ಟಕ -69 | ದತ್ತಾಂಶ ತ್ರಿಕೋನ ಮಾದರಿಯೊಂದಿಗೆ ಜಿಲ್ಲಾವಾರು ಮತ್ತು ವರ್ಗವಾರು ಸಂಚಿತ ತೃಪ್ತಿ ಸೂಚ್ಯಂಕ                        | 299 |
| ಕೋಷ್ಟಕ -70 | ದತ್ತಾಂಶ ತ್ರಿಕೋನ ಮಾದರಿಯೊಂದಿಗೆ ಸಂಚಿತ ತೃಪ್ತಿ ಸೂಚ್ಯಂಕ  | 301 |
| ಕೋಷ್ಟಕ -71 | ಉಲ್ಲೇಖ ನಿಯಮಗಳಿಗೆ ಅನುಗುಣವಾಗಿ ಇತರ ನಿರ್ಮಾಣ ಕಾರ್ಯಗಳ ಮಾದರಿ ವಿವರಗಳು                                      | 304 |
| ಕೋಷ್ಟಕ -72 | ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಕೈಗೊಳ್ಳಲಾದ ಕಾಮಗಾರಿಗಳ ಪಟ್ಟಿ   | 304 |
| ಕೋಷ್ಟಕ-73  | ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಗಾಗಿ ಪಿಹೆಚ್‌ಸಿ (PHC) ನಿರ್ಮಿಸಿದ ಕಟ್ಟಡಗಳ ಪಟ್ಟಿ                    | 306 |
| ಕೋಷ್ಟಕ-74  | 13ನೇ ಹಣಕಾಸು ಆಯೋಗದ ಅಡಿಯಲ್ಲಿ ನಿಗಮವು ಕೈಗೊಂಡಿರುವ ಕಾಮಗಾರಿಗಳ ಪಟ್ಟಿ                                       | 310 |
| ಕೋಷ್ಟಕ-75  | 'ಬಜೆಟ್ ಕಾಮಗಾರಿಗಳ' ಅಡಿಯಲ್ಲಿ ನಿಗಮವು ನಿರ್ಮಿಸಿದ ಕಟ್ಟಡಗಳ ಪಟ್ಟಿ  | 314 |
| ಕೋಷ್ಟಕ-76  | ಪೊಲೀಸ್ ಆಧುನೀಕರಣ ಯೋಜನೆ ಹಂತ I ಮತ್ತು ಹಂತ II ರ ಅಡಿಯಲ್ಲಿ ಪೊಲೀಸ್ ವಸತಿ ನಿಗಮವು ನಿರ್ವಹಿಸಿದ ಕಾಮಗಾರಿಗಳ ಪಟ್ಟಿ. | 316 |



## ಚಿತ್ರಗಳ ಪಟ್ಟಿ

| ಚಿತ್ರಗಳ ಸಂಖ್ಯೆ | ಪರಿವಿಡಿ   | ಪುಟ ಸಂಖ್ಯೆ |
|----------------|---|------------|
| 1.             | ಕೆಎಸ್‌ಪಿಹೆಚ್ (KSPH) ಹಾಗೂ ಐಡಿಸಿಎಲ್ (IDCL) ನ ತಾಂತ್ರಿಕ ಕಾರ್ಯಕ್ಷಮತೆ     | 18         |
| 2.             | ಕೆಎಸ್‌ಪಿಹೆಚ್ (KSPH) ಹಾಗೂ ಐಡಿಸಿಎಲ್ (IDCL) ನ ಆರ್ಥಿಕ ಕಾರ್ಯಕ್ಷಮತೆ       | 18         |
| 3.             | ಅಧ್ಯಯನದ ವ್ಯಾಪ್ತಿ  | 21         |
| 4.             | ಉಲ್ಲೇಖಿತ ನಿಯಮ (ToR) ಪ್ರಕಾರ ಮಾದರಿ ಗಾತ್ರ ಮತ್ತು ವಾಸ್ತವಿಕ ಮಾದರಿಯ ಸಂಗ್ರಹ | 41         |
| 5.             | ಅಧ್ಯಯನದ ವಿನ್ಯಾಸ   | 43         |
| 6.             | ಬದಲಾವಣೆಯ ಸಿದ್ಧಾಂತ   | 50         |
| 7.             | ಚಟುವಟಿಕೆಯಿಂದ ಆದಾಯ   | 83         |
| 8.             | ಇತರೆ ಆದಾಯ   | 84         |
| 9.             | ಒಟ್ಟು ಆದಾಯ  | 85         |
| 10.            | ವೆಚ್ಚಗಳು  | 86         |
| 11.            | ಚಟುವಟಿಕೆಯ ಲಾಭ   | 87         |
| 12.            | ನಿವ್ವಳ ಲಾಭ  | 88         |
| 13.            | ಒಪಿಎಮ್ & ಪಿಎಟಿ ಮೌಲ್ಯಗಳ ಹೋಲಿಕೆ                                       | 90         |
| 14.            | ಸ್ಥಿರ ಠೇವಣಿ ಮತ್ತು ಬಡ್ಡಿ ಗಳಿಕೆ                                       | 92         |
| 15.            | ಚಟುವಟಿಕೆಗಳಿಂದ ಆದಾಯದ ಪ್ರವೃತ್ತಿಯ ವಿಶ್ಲೇಷಣೆ                            | 101        |
| 16.            | ಇತರೆ ಆದಾಯದ ಪ್ರವೃತ್ತಿಯ ವಿಶ್ಲೇಷಣೆ                                     | 102        |
| 17.            | ಒಟ್ಟು ಆದಾಯದ ಪ್ರವೃತ್ತಿಯ ವಿಶ್ಲೇಷಣೆ                                    | 103        |
| 18.            | ವೆಚ್ಚಗಳ ಪ್ರವೃತ್ತಿಯ ವಿಶ್ಲೇಷಣೆ  | 104        |
| 19.            | ಚಟುವಟಿಕೆಯ ಲಾಭದ ಪ್ರವೃತ್ತಿಯ ವಿಶ್ಲೇಷಣೆ                                 | 105        |
| 20.            | ವೇಳಾಪಟ್ಟಿಯೊಳಗೆ ಮನೆಗಳ ನಿರ್ಮಾಣ  | 116        |
| 21.            | ಯೋಜನೆಗಳು ಟೈಮ್‌ಲೈನ್ ಬದಲಾವಣೆಗಳು                                       | 117        |
| 22.            | ವೇಳಾಪಟ್ಟಿಯೊಳಗೆ ನಿರ್ಮಿಸಲಾದ ಯೋಜನೆಗಳು                                  | 118        |
| 23.            | ವೇಳಾಪಟ್ಟಿಯೊಳಗೆ ಪೂರ್ಣಗೊಂಡ ಮನೆ ಮತ್ತು ಯೋಜನೆಗಳ ಕ್ರೋಡೀಕೃತ ಸ್ಥಾನ          | 130        |
| 24.            | ವೇಳಾಪಟ್ಟಿಯೊಳಗೆ ಪೂರ್ಣಗೊಂಡ ಮನೆಗಳ ಶೇಕಡಾವಾರು- ಎಹೆಚ್‌ಎಸ್                 | 132        |
| 25.            | ವೇಳಾಪಟ್ಟಿಯೊಳಗೆ ಪೂರ್ಣಗೊಂಡ ಮನೆಗಳ ಶೇಕಡಾವಾರು- ಪಿಜಿ 1                    | 133        |
| 26.            | ವೇಳಾಪಟ್ಟಿಯೊಳಗೆ ಪೂರ್ಣಗೊಂಡ ಮನೆಗಳ ಶೇಕಡಾವಾರು- ಪಿಜಿ 2                    | 134        |
| 27.            | ವೇಳಾಪಟ್ಟಿಯೊಳಗೆ ಪೂರ್ಣಗೊಂಡ ಮನೆಗಳ ಶೇಕಡಾವಾರು- ಪಿಜಿ 3                    | 134        |
| 28.            | ಸಮಯದ ವೇಳಾಪಟ್ಟಿಯೊಳಗೆ ಪೂರ್ಣಗೊಂಡ ಯೋಜನೆಗಳ ಶೇಕಡಾವಾರು- ಪಿಜಿ 3             | 135        |

|     |  |     |
|-----|--|-----|
| 29. | ಜಿಲ್ಲಾವಾರು ಅಂದಾಜು ಕಾಲಮಿತಿ v/s ವಾಸ್ತವಿಕ ಕಾಲಮಿತಿ - ಪಿಜಿ 1  | 205 |
| 30. | ಜಿಲ್ಲಾವಾರು ಅಂದಾಜು ಕಾಲಮಿತಿ vs ವಾಸ್ತವಿಕ ಕಾಲಮಿತಿ - ಪಿಜಿ 2   | 206 |
| 31. | ಜಿಲ್ಲಾವಾರು ಅಂದಾಜು ಕಾಲಮಿತಿ vs ವಾಸ್ತವಿಕ ಕಾಲಮಿತಿ - ಪಿಜಿ 3   | 207 |
| 32. | ನಿರ್ಮಿಸಲು ಅಂದಾಜು ಮಾಡಲಾದ ಮನೆಗಳ ಸಂಖ್ಯೆ vs ನಿಗದಿತ ಸಮಯದೊಳಗೆ ನಿರ್ಮಿಸಲಾದ ಮನೆಗಳ ಸಂಖ್ಯೆ-AHS              | 208 |
| 33. | ಪೊಲೀಸ್ ಗೃಹ 1 ರ ನಿಗದಿತ ಸಮಯದೊಳಗೆ ನಿರ್ಮಿಸಲಾದ ಮನೆಗಳ ಸಂಖ್ಯೆ ವಿರುದ್ಧ ನಿರ್ಮಿಸಲು ಅಂದಾಜಿಸಲಾದ ಮನೆಗಳ ಸಂಖ್ಯೆ | 208 |
| 34. | ಪೊಲೀಸ್ ಗೃಹ 2 ರ ನಿಗದಿತ ಸಮಯದೊಳಗೆ ನಿರ್ಮಿಸಲಾದ ಮನೆಗಳ ಸಂಖ್ಯೆ ವಿರುದ್ಧ ನಿರ್ಮಿಸಲು ಅಂದಾಜಿಸಲಾದ ಮನೆಗಳ ಸಂಖ್ಯೆ | 209 |
| 35. | ಪೊಲೀಸ್ ಗೃಹ 3 ರ ನಿಗದಿತ ಸಮಯದೊಳಗೆ ನಿರ್ಮಿಸಲಾದ ಮನೆಗಳ ಸಂಖ್ಯೆ ವಿರುದ್ಧ ನಿರ್ಮಿಸಲು ಅಂದಾಜಿಸಲಾದ ಮನೆಗಳ ಸಂಖ್ಯೆ | 210 |
| 36. | ಸಿಎಸ್ಆರ್ ನಿಧಿಯ ಬಳಕೆ  | 229 |
| 37. | ಶಿವಮೊಗ್ಗದಲ್ಲಿನ ಜ್ಞಾನ ಕೇಂದ್ರ  | 230 |
| 38. | ಧಾರವಾಡದಲ್ಲಿನ ಜ್ಞಾನ ಕೇಂದ್ರ  | 230 |
| 39. | ವಿಜಯಪುರದಲ್ಲಿ RO ನೀರು ಶುದ್ಧೀಕರಣ ಘಟಕ   | 231 |
| 40. | ಚಿಕ್ಕಬಳ್ಳಾಪುರದಲ್ಲಿ RO ನೀರು ಶುದ್ಧೀಕರಣ ಘಟಕ   | 231 |
| 41. | ಕೌಶಲ್ಯ ತರಬೇತಿಯ ಭಾಗವಾಗಿ ನಡೆಸಿದ ಸೈದ್ಧಾಂತಿಕ ತರಗತಿಗಳು  | 232 |
| 42. | ಕೌಶಲ್ಯ ತರಬೇತಿಯ ಭಾಗವಾಗಿ ನಡೆಸಿದ ನೀರಿನ ಪೈಪ್ ಜೋಡಣೆ ತರಗತಿಗಳು  | 232 |
| 43. | ಅಧಿಕೃತ ಮತ್ತು ಪಾವತಿಸಿದ ಷೇರು ಬಂಡವಾಳ  | 236 |
| 44. | ಆದಾಯ ಮತ್ತು PAT ನ ತುಲನಾತ್ಮಕ ಕಾರ್ಯಕ್ಷಮತೆ   | 237 |
| 45. | ಜಿ ಬ್ಲಾಕ್ ಪೊಲೀಸ್ ಹೌಸಿಂಗ್ ಕಾಲೋನಿ, ವರ್ಲಿ ಮುಂಬೈ   | 239 |
| 46. | ತಮಿಳುನಾಡು ಪಿಸಿ ವಸತಿಗೃಹ - ಕಿಲ್ವಾಕ್, ಚೆನ್ನೈ  | 239 |
| 47. | ತಮಿಳುನಾಡು ಪಿಸಿ ವಸತಿಗೃಹ ಕನ್ಯಾಕುಮಾರಿ ಜಿಲ್ಲೆ  | 240 |
| 48. | ಪೊಲೀಸ್ ಪಡೆಗಳಲ್ಲಿ ಪ್ರತಿಕ್ರಿಯಿಸಿದವರ ಜಿಲ್ಲಾವಾರು ಶ್ರೇಣಿ  | 243 |
| 49. | ಪ್ರತಿಕ್ರಿಯಿಸಿದವರ ಶೈಕ್ಷಣಿಕ ಅರ್ಹತೆ   | 245 |
| 50. | ಪ್ರತಿಕ್ರಿಯಿಸಿದವರ ಲಿಂಗ (ಜಿಲ್ಲಾವಾರು)   | 247 |
| 51. | ಪ್ರತಿಕ್ರಿಯಿಸಿದವರ ವಯಸ್ಸಿನ ಗುಂಪು (ಜಿಲ್ಲಾವಾರು)  | 249 |
| 52. | ಪೊಲೀಸ್ ಇಲಾಖೆಯಿಂದ ಮನೆಗಳ ಹಂಚಿಕೆಗೆ ತೆಗೆದುಕೊಂಡ ಸಮಯ   | 252 |
| 53. | ಪೊಲೀಸ್ ಸಿಬ್ಬಂದಿಗೆ ಮನೆ ಮಂಜೂರಾತಿಯ ವಿಳಂಬಕ್ಕೆ ಕಾರಣ   | 254 |
| 54. | ಹಂಚಿಕೆ ಪ್ರಕ್ರಿಯೆ ಮೇಲಿನ ತೃಪ್ತಿ ಸೂಚ್ಯಂಕ ಮತ್ತು ಪೊಲೀಸ್ ಸಿಬ್ಬಂದಿಗೆ ಮನೆಗಳ ಹಂಚಿಕೆ                       | 257 |
| 55. | ಮನೆ ವಿನ್ಯಾಸದ ತೃಪ್ತಿ ಸೂಚ್ಯಂಕ  | 259 |



|     |   |     |
|-----|---|-----|
| 56. | ನೆರೆಹೊರೆಯ ಯೋಜನೆ ತತ್ವಗಳ ಮೇಲೆ ತೃಪ್ತಿ ಸೂಚ್ಯಂಕ                                      | 261 |
| 57. | ರಸ್ತೆ ಸಂಪರ್ಕದ ಬಗ್ಗೆ ತೃಪ್ತಿ ಸೂಚ್ಯಂಕ  | 262 |
| 58. | ಸಾರ್ವಜನಿಕ ಸಾರಿಗೆಯ ಪ್ರವೇಶದ ಮೇಲಿನ ತೃಪ್ತಿ  | 263 |
| 59. | ಸಂಚಿತ ತೃಪ್ತಿ ಸೂಚ್ಯಂಕ - ಆಂತರಿಕ ಅಂಶಗಳು  | 265 |
| 60. | ಮನೆಗಳ ನಿರ್ಮಾಣದ ಗುಣಮಟ್ಟ ತೃಪ್ತಿ ಸೂಚ್ಯಂಕ   | 267 |
| 61. | ಪೊಲೀಸ್ ವಸತಿ ಕಾಲೋನಿಗೆ ನೀರು ಪೂರೈಕೆಯ ಬಗ್ಗೆ ತೃಪ್ತಿ                                  | 269 |
| 62. | ಪೊಲೀಸ್ ವಸತಿ ಕಾಲೋನಿಯಲ್ಲಿ ಒಳಚರಂಡಿ ವ್ಯವಸ್ಥೆ ಮತ್ತು ವಿಲೇವಾರಿ ಕುರಿತು ತೃಪ್ತಿ           | 269 |
| 63. | ಪೊಲೀಸ್ ವಸತಿ ಕಾಲೋನಿಗಳಲ್ಲಿ ಹಸಿರು ಹೊದಿಕೆಯ ಮೇಲಿನ ತೃಪ್ತಿ                             | 270 |
| 64. | ಪೊಲೀಸ್ ವಸತಿ ವಸಾಹತುಗಳಲ್ಲಿ ಗಾಳಿಯ ಗುಣಮಟ್ಟದ ಮೇಲಿನ ತೃಪ್ತಿ                            | 271 |
| 65. | ತೃಪ್ತಿ ಸೂಚ್ಯಂಕ- ಬಾಹ್ಯ ಅಂಶಗಳು  | 272 |
| 66. | ಸಂಚಿತ ತೃಪ್ತಿ ಸೂಚ್ಯಂಕ- ಬಾಹ್ಯ ಅಂಶಗಳು (ಪ್ರೀ-ಕೋವಿಡ್)                                | 274 |
| 67. | ಸಂಚಿತ ತೃಪ್ತಿ ಸೂಚ್ಯಂಕ- ಬಾಹ್ಯ ಅಂಶಗಳು (ಕೋವಿಡ್ ನಂತರ)                                | 276 |
| 68. | ಕೋವಿಡ್ ಪೂರ್ವದ ಬಾಹ್ಯ ಅಂಶಗಳ ಮೇಲೆ ಸಂಚಿತ ತೃಪ್ತಿ ಸೂಚ್ಯಂಕ                             | 278 |
| 69. | ಕೋವಿಡ್ ನಂತರದ ಬಾಹ್ಯ ಅಂಶಗಳ ಮೇಲೆ ಸಂಚಿತ ತೃಪ್ತಿ ಸೂಚ್ಯಂಕ                              | 280 |
| 70. | ಜೀವನ ಶೈಲಿಯ ಸಂಚಿತ ತೃಪ್ತಿ ಸೂಚ್ಯಂಕ   | 283 |
| 71. | ದಾವಣಗೆರೆ ಪೊಲೀಸ್ ವಸತಿ ಕಾಲೋನಿ   | 285 |
| 72. | ಗದಗ ಪೊಲೀಸ್ ವಸತಿ ಕಾಲೋನಿ  | 286 |
| 73. | ಹಾವೇರಿ ಪೊಲೀಸ್ ವಸತಿ ಕಾಲೋನಿ   | 287 |
| 74. | ಕೊಪ್ಪಳ ಪೊಲೀಸ್ ವಸತಿ ಕಾಲೋನಿ   | 288 |
| 75. | ಚಿಕ್ಕಬಳ್ಳಾಪುರ ಪೊಲೀಸ್ ವಸತಿ ಕಾಲೋನಿ  | 289 |
| 76. | ಬೆಂಗಳೂರು ನಗರ ಜಿಲ್ಲಾ ಪೊಲೀಸ್ ವಸತಿ ಕಾಲೋನಿ  | 291 |
| 77. | ಬೆಳಗಾವಿ ಪೊಲೀಸ್ ವಸತಿ ಕಾಲೋನಿ  | 292 |
| 78. | ಬಳ್ಳಾರಿ ಪೊಲೀಸ್ ವಸತಿ ಕಾಲೋನಿ  | 293 |
| 79. | ಚಾಮರಾಜನಗರ ಪೊಲೀಸ್ ವಸತಿ ಕಾಲೋನಿ  | 294 |
| 80. | ಚಿತ್ರದುರ್ಗ ಪೊಲೀಸ್ ವಸತಿ ಕಾಲೋನಿ   | 295 |
| 81. | ಚಿಕ್ಕಮಗಳೂರು ಪೊಲೀಸ್ ವಸತಿ ಕಾಲೋನಿ  | 296 |
| 82. | ದಕ್ಷಿಣ ಕನ್ನಡ ಪೊಲೀಸ್ ವಸತಿ ಕಾಲೋನಿ   | 297 |
| 83. | ಗುಲ್ಬರ್ಗ ಪೊಲೀಸ್ ವಸತಿ ಕಾಲೋನಿ   | 298 |
| 84. | ದತ್ತಾಂಶ ತ್ರಿಕೋನ ಮಾದರಿಯೊಂದಿಗೆ ಜಿಲ್ಲಾವಾರು ಮತ್ತು ವರ್ಗವಾರು ಸಂಚಿತ ತೃಪ್ತಿದಾಯಕ ಸೂಚ್ಯಂಕ | 300 |
| 85. | ತ್ರಿಕೋನ ಮಾದರಿಯೊಂದಿಗೆ ಸಂಚಿತ ತೃಪ್ತಿದಾಯಕ ಸೂಚ್ಯಂಕ                                   | 302 |
| 86. | ಅಕಾಡೆಮಿಕ್ ಸೈನ್ಸ್ ಕಟ್ಟಡಕ್ಕೆ ಮಣ್ಣಿನ ರಸ್ತೆಯ ಪ್ರವೇಶ                                 | 305 |

|      |   |     |
|------|---|-----|
| 87.  | ಸಭಾಂಗಣದ ಕಳಪೆ ನಿರ್ವಹಣೆ   | 305 |
| 88.  | ಚಿಕ್ಕಬಳ್ಳಾಪುರ ಅಗ್ನಿಶಾಮಕ ತಾಣೆಯಲ್ಲಿ ಗೋಡೆಗಳಿಗೆ ನೀರು ಸೋರುವಿಕೆಗೆ ಕಾರಣವಾದ ಕಳಪೆ ಗುಣಮಟ್ಟದ ನಿರ್ಮಾಣ             | 307 |
| 89.  | ಚಿಕ್ಕಬಳ್ಳಾಪುರ ಅಗ್ನಿಶಾಮಕ ತಾಣೆಯಲ್ಲಿ ಸಾಮಾನ್ಯ ಪ್ರದೇಶಗಳಲ್ಲಿ ನೀರಿನ ಸೋರಿಕೆಗೆ ಕಾರಣವಾಗುವ ಕಳಪೆ ಗುಣಮಟ್ಟದ ನಿರ್ಮಾಣ | 307 |
| 90.  | ಚಿತ್ತಾಪುರ ಅಗ್ನಿಶಾಮಕ ತಾಣೆಯಲ್ಲಿ ಬಾಹ್ಯ ಭಾಗಕ್ಕೆ ಕಳಪೆ ಗುಣಮಟ್ಟದ ಬಣ್ಣದ ಬಳಕೆ                                  | 308 |
| 91.  | ಚಿತ್ತಾಪುರ ಅಗ್ನಿಶಾಮಕ ತಾಣೆಯಲ್ಲಿ ನೀರು ಸೋರಿಕೆಯಿಂದ ಹಾನಿಯಾದ ಕಟ್ಟಡ   | 308 |
| 92.  | ಸುಳ್ಯ ಅಗ್ನಿಶಾಮಕ ತಾಣೆಯಲ್ಲಿ ಮೇಲ್ವಾರಿಯಿಂದ ನೀರು ಸೋರಿಕೆ  | 309 |
| 93.  | ಸುಳ್ಯ ಅಗ್ನಿಶಾಮಕ ತಾಣೆಯಲ್ಲಿ ವಿಪರೀತ ಸೋರಿಕೆಯಿಂದ ಬಿರುಕು ಬಿಟ್ಟ ಗೋಡೆಗಳು                                      | 309 |
| 94.  | ಥಣಿಸಂದ್ರದ ಅಡ್ಮಿನಿಸ್ಟ್ರೇಟಿವ್ ಬ್ಲಾಕ್‌ನಲ್ಲಿ ಮಸುಕಾದ ಮುಂಭಾಗದ ಗೋಡೆ  | 312 |
| 95.  | ಥಣಿಸಂದ್ರದ ಪಿಟಿಎಸ್ ಊಟದ ಬ್ಲಾಕ್‌ನಲ್ಲಿ ಶಿಥಿಲಗೊಂಡ ಗೋಡೆಗಳು  | 313 |
| 96.  | ಯಲಹಂಕದಲ್ಲಿನ ಪಿಡಿಎಂಎಸ್ ತರಬೇತಿ ಕೇಂದ್ರ ಮತ್ತು ಹಾಸ್ಟೆಲ್‌ಗಳಲ್ಲಿನ ಕಳಪೆ ಗುಣಮಟ್ಟದ ಬಾಗಿಲುಗಳು                    | 313 |
| 97.  | ಯಲಹಂಕ ಪಿಡಿಎಂಎಸ್ ತರಬೇತಿ ಕೇಂದ್ರ ಮತ್ತು ಹಾಸ್ಟೆಲ್‌ನಲ್ಲಿ ಸೋಲಾರ್ ವಾಟರ್ ಹೀಟರ್‌ಗಳ ಕಳಪೆ ನಿರ್ವಹಣೆ                | 313 |
| 98.  | ಐಮಂಗಲ ಪಿಟಿಎಸ್ ನಲ್ಲಿ ಫರ್ನಿಶಿಂಗ್ ಕೊರತೆ, ತರಬೇತಿ ಉದ್ದೇಶಕ್ಕಾಗಿ ಪ್ಲಾಸ್ಟಿಕ್ ಕುರ್ಚಿಗಳ ಬಳಕೆ                    | 314 |
| 99.  | ಡಿವೈಎಸ್‌ಪಿ ಭವನದಲ್ಲಿ ನಿರ್ವಹಣೆ ಕೊರತೆ  | 315 |
| 100. | ಹಿರಿಯೂರು ಪೊಲೀಸ್ ತಾಣೆಯಲ್ಲಿ ನಡೆದ ಕಳಪೆ ವಿದ್ಯುತ್ ಕಾಮಗಾರಿ  | 316 |
| 101. | ಗಂಗಮ್ಮ ಗುಡಿ ಪೊಲೀಸ್ ತಾಣೆ ಕಟ್ಟಡ   | 318 |
| 102. | ಆಧುನೀಕರಣ ಯೋಜನೆಯಡಿ ನಿರ್ಮಿಸಲಾದ ಯಲಹಂಕ ಟೌನ್ ಪೊಲೀಸ್ ತಾಣೆ   | 318 |
| 103. | ಎಸ್‌ಡ್ಲೂಒಸಿ ಮಾದರಿ ವಿಶ್ಲೇಷಣೆ - ವಿಧಾನಶಾಸ್ತ್ರ  | 322 |
| 104. | ಎಸ್‌ಡ್ಲೂಒಸಿ ಮಾದರಿ   | 325 |

## ಸಂಕ್ಷಿಪ್ತಾಕ್ಷರಗಳ ಪಟ್ಟಿ

|                |  |
|----------------|--|
| ಎಹೆಚ್‌ಎಫ್      | ಕೈಗೆಟಕುವ ವಸತಿ ನಿಧಿ                                     |
| ಎಹೆಚ್‌ಎಸ್      | ತ್ವರಿತ ವಸತಿ ಯೋಜನೆ                                      |
| ಎಐಎಫ್          | ಪರ್ಯಾಯ ಹೂಡಿಕೆ ನಿಧಿ                                     |
| ಎಎನ್‌ಒವಿಎ      | ವ್ಯತ್ಯಾಸದ ವಿಶ್ಲೇಷಣೆ                                    |
| ಬಿಇಇ           | ಇಂಧನ ದಕ್ಷತೆ ಇಲಾಖೆ                                      |
| ಬಿಪಿಆರ್ಡಿ      | ಪೋಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಇಲಾಖೆ                   |
| ಸಿಎಜಿ          | ಕಂಟ್ರೋಲರ್ ಮತ್ತು ಆಡಿಟರ್ ಜನರಲ್                           |
| ಸಿಎಸ್‌ಐ        | ಸಂಚಿತ ತೃಪ್ತಿ ಸೂಚ್ಯಂಕ                                   |
| ಸಿಎಸ್‌ಐಡಿಟಿ    | ದತ್ತಾಂಶ ತ್ರಿಕೋನದೊಂದಿಗೆ ಸಂಚಿತ ತೃಪ್ತಿ ಸೂಚ್ಯಂಕ            |
| ಸಿಎಸ್‌ಆರ್      | ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ                             |
| ಡಿಇಎ           | ದತ್ತಾಂಶ ಎನ್ವಿಲಿಪ್‌ಮೆಂಟ್ ವಿಶ್ಲೇಷಣೆ                      |
| ಇಪಿಎಸ್         | ಪ್ರತಿ ಷೇರಿಗೆ ಗಳಿಕೆ                                     |
| ಇಕ್ಯೂಎಂಎಸ್     | ವಿದ್ಯುನ್ಮಾನ ಗುಣಮಟ್ಟ ನಿರ್ವಹಣಾ ವ್ಯವಸ್ಥೆ                  |
| ಇಎಸ್‌ಜಿ        | ಪರಿಸರ, ಸಾಮಾಜಿಕ ಮತ್ತು ಆಡಳಿತ                             |
| ಇಟಿಪಿ          | ಸ್ಥಾಪನೆ, ಉಪಕರಣ ಮತ್ತು ಘಟಕಗಳು                            |
| ಇಡಬ್ಲ್ಯೂಎಸ್    | ಆರ್ಥಿಕವಾಗಿ ದುರ್ಬಲ ವರ್ಗ                                 |
| ಎಫ್‌ಜಿಡಿ       | ಕೇಂದ್ರೀಕೃತ ಗುಂಪು ಚರ್ಚೆ                                 |
| ಎಫ್‌ಟಿಟಿ       | ಫಾಸ್ಟ್ ಟ್ರ್ಯಾಕ್ ತಂತ್ರಜ್ಞಾನ                             |
| ಜಿಬಿಕೆ         | ಕರ್ನಾಟಕ ಸರ್ಕಾರ   |
| ಜಿಆರ್‌ಐಹೆಚ್‌ಎ  | ಸಮಗ್ರ ಆವಾಸಸ್ಥಾನದ ಮೌಲ್ಯಮಾಪನಕ್ಕಾಗಿ ಹಸಿರು ಶ್ರೇಣಿ          |
| ಜಿಎಸ್‌ಎಸ್      | ಜಾಗತಿಕ ಆಶ್ರಯ ಕಾರ್ಯತಂತ್ರ                                |
| ಹೆಚ್‌ಬಿಎ ಯೋಜನೆ | ಮನೆ ನಿರ್ಮಾಣ ಮುಂಗಡ ಯೋಜನೆ                                |
| ಐಸಿಟಿ          | ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ                          |
| ಐಡಿಐ           | ಆಳವಾದ ಸಂದರ್ಶನ  |
| ಐಎಂಎಸ್         | ಸಮಗ್ರ ನಿರ್ವಹಣಾ ವ್ಯವಸ್ಥೆ                                |
| ಕೆಆರ್‌ಇಆರ್‌ಎ   | ಕರ್ನಾಟಕ ರಿಯಲ್ ಎಸ್ಟೇಟ್ (ನಿಯಮಗಳು ಮತ್ತು ಅಭಿವೃದ್ಧಿ) ಕಾಯ್ದೆ |

|                         |   |
|-------------------------|---|
| ಕೆಎಸ್‌ಪಿಹೆಚ್ & ಐಡಿಸಿಎಲ್ | ಕರ್ನಾಟಕ ರಾಜ್ಯ ಪೋಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ |
| ಎಲ್‌ಐಜಿ                 | ಕಡಿಮೆ ಆದಾಯದ ಗುಂಪು   |
| ಎಲ್‌ಒಎಸ್                | ಪ್ರಾಮುಖ್ಯತೆಯ ಮಟ್ಟ   |
| ಎಂಒಹೆಚ್‌ಯುಪಿಎ           | ವಸತಿ ಮತ್ತು ನಗರ ಬಡತನ ನಿರ್ಮೂಲನೆ ಮಂತ್ರಾಲಯ                              |
| ಎಂಪಿಎಫ್                 | ಪೋಲೀಸ್ ಪಡೆಯ ಆಧುನೀಕರಣ  |
| ಎಂಎಸ್‌ಪಿಹೆಚ್‌ಡಬ್ಲ್ಯುಸಿ  | ಮಹಾರಾಷ್ಟ್ರ ರಾಜ್ಯ ಪೋಲೀಸ್ ವಸತಿ ಮತ್ತು ಕಲ್ಯಾಣ ನಿಗಮ                      |
| ಎನ್‌ಬಿಒ                 | ರಾಷ್ಟ್ರೀಯ ಕಟ್ಟಡಗಳ ಸಂಸ್ಥೆ  |
| ಎನ್‌ಸಿಹೆಚ್‌ಆರ್          | ವಸತಿ ಹಕ್ಕುಗಳಿಗಾಗಿ ರಾಷ್ಟ್ರೀಯ ಅಭಿಯಾನ                                  |
| ಎನ್‌ಹೆಚ್‌ಬಿ             | ರಾಷ್ಟ್ರೀಯ ವಸತಿ ಬ್ಯಾಂಕ್  |
| ಎನ್‌ಹೆಚ್‌ಪಿ             | ರಾಷ್ಟ್ರೀಯ ವಸತಿ ನೀತಿ   |
| ಎನ್‌ಹೆಚ್‌ಆರ್‌ಐ          | ರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಗಳು                                    |
| ಎನ್‌ಪಿಎಂ                | ನಿವ್ವಳ ಲಾಭದ ಮಿತಿ  |
| ಎನ್‌ಯುಹೆಚ್‌ಹೆಚ್‌ಪಿ      | ರಾಷ್ಟ್ರೀಯ ವಸತಿ ಮತ್ತು ಆವಾಸ ನೀತಿ                                      |
| ಒಪಿಎಂ                   | ಆಪರೇಟಿಂಗ್ ಪ್ರಾಫಿಟ್ ಮಾರ್ಜಿನ್   |
| ಒವೈಹೆಚ್ ಸ್ಕಿಮ್          | ನಿಮ್ಮ ಮನೆ ಯೋಜನೆಯನ್ನು ಹೊಂದಿರಿ  |
| ಪಿ & ಎಲ್                | ಲಾಭ ಮತ್ತು ನಷ್ಟ  |
| ಪಿಎಟಿ                   | ತೆರಿಗೆ ನಂತರದ ಲಾಭ  |
| ಪಿಬಿಟಿ                  | ತೆರಿಗೆ ಮುನ್ನ ಲಾಭ  |
| ಪಿಜಿ1                   | ಪೋಲೀಸ್ ಗೃಹ -1   |
| ಪಿಜಿ 2                  | ಪೋಲೀಸ್ ಗೃಹ -2   |
| ಪಿಜಿ 2020               | ಪೋಲೀಸ್ ಗೃಹ -2020  |
| ಪಿಜಿ 3                  | ಪೋಲೀಸ್ ಗೃಹ -3   |
| ಪಿಎಂಸಿ                  | ಯೋಜನಾ ಮೇಲ್ವಿಚಾರಣಾ ಸಮಿತಿ   |
| ಪಿಒಇ                    | ಸ್ವಾಧೀನ ನಂತರದ ಮೌಲ್ಯಮಾಪನ   |
| ಪಿಪಿಪಿಸ್                | ಸಾರ್ವಜನಿಕ ಖಾಸಗಿ ಸಹಭಾಗಿತ್ವಗಳು  |
| ಪಿಡಬ್ಲ್ಯುಡಿ             | ಲೋಕೋಪಯೋಗಿ ಇಲಾಖೆ   |

|                     |  |
|---------------------|--|
| ಕೃಷಿ                | ಗುಣಮಟ್ಟ ನಿಯಂತ್ರಣ   |
| ಕೃಷಿಡಿ              | ಗುಣಮಟ್ಟ ನಿಯಂತ್ರಣ ವಿಭಾಗ   |
| ಆರ್‌ಇಇಎಸ್‌ಐ         | ಪ್ರಸ್ತುತತೆ, ಪರಿಣಾಮಕಾರಿತ್ವ, ದಕ್ಷತೆ, ಸುಸ್ಥಿರತೆ ಮತ್ತು ಪರಿಣಾಮ        |
| ಆರ್‌ಬಿಸಿಇ           | ರಿಟರ್ನ್ ಆನ್ ಕ್ಯಾಪಿಟಲ್ ಎಂಪ್ಲಾಯ್ಡ್                                 |
| ಆರ್‌ಬಿಇ             | ಈಕ್ವಿಟಿ ಮೇಲಿನ ಆದಾಯ   |
| ಎಸ್‌ಐ               | ತೃಪ್ತಿ ಸೂಚ್ಯಂಕ   |
| ಎಸ್‌ಎಂಎಆರ್‌ಡಿ       | ನಿರ್ದಿಷ್ಟ, ಅಳೆಯಬಹುದಾದ, ಸಾಧಿಸಬಹುದಾದ, ಪ್ರಸ್ತುತತೆ ಮತ್ತು ಸಮಯ ಬದ್ಧವಾದ |
| ಎಸ್‌ಪಿವಿ            | ವಿಶೇಷ ಉದ್ದೇಶದ ವಾಹನ   |
| ಎಸ್‌ಡಬ್ಲ್ಯುಬಿಸಿ     | ಸಾಮರ್ಥ್ಯಗಳು, ದೌರ್ಬಲ್ಯಗಳು, ಅವಕಾಶಗಳು ಮತ್ತು ಸವಾಲುಗಳು                |
| ಟಿಎನ್‌ಎಸ್‌ಪಿಹೆಚ್‌ಸಿ | ತಮಿಳುನಾಡು ರಾಜ್ಯ ಪೊಲೀಸ್ ವಸತಿ ನಿಗಮ                                 |
| ಟಿಬಿಆರ್             | ಉಲ್ಲೇಖದ ನಿಯಮಗಳು  |
| ಟಿಕ್ಯುಎಂ            | ಸಂಪೂರ್ಣ ಗುಣಮಟ್ಟ ನಿರ್ವಹಣೆ   |
| ಯುಎನ್‌ಸಿಹೆಚ್‌ಎಸ್    | ಯುನೈಟೆಡ್ ನೇಷನ್ಸ್ ಸೆಂಟರ್ ಫಾರ್ ಹ್ಯೂಮನ್ ಸೆಟ್ಲಿಂಗ್ಸ್                 |
| ಡಬ್ಲ್ಯುಬಿಪಿಎಂಎಸ್    | ವೆಬ್ ಆಧಾರಿತ ಯೋಜನಾ ನಿರ್ವಹಣಾ ವ್ಯವಸ್ಥೆ                              |



## ಕಾರ್ಯಕಾರಿ ಸಾರಾಂಶ

### ಪರಿಚಯ

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ ಕಾರ್ಯನಿರ್ವಹಣೆಯ ಮೌಲ್ಯಮಾಪನವನ್ನು 2010-11 ರಿಂದ 2020-21 ರವರೆಗೆ 11 ವರ್ಷಗಳ ಅವಧಿಗೆ ನಡೆಸಲಾಯಿತು. ಉಲ್ಬಣಗೊಳ್ಳುತ್ತಿರುವ ಕೋವಿಡ್-19 ಸಾಂಕ್ರಾಮಿಕದ ಕಾರಣದಿಂದಾಗಿ, ಉಲ್ಲೇಖದ ನಿಯಮಗಳ ಪ್ರಕಾರ ಅಧ್ಯಯನವು ಕೇವಲ ಆರು ತಿಂಗಳ ಅವಧಿಯದ್ದಾಗಿದ್ದರೂ ಸಹ ಕೆಲಸವನ್ನು ಅಕ್ಟೋಬರ್ 2020 ರಿಂದ ಸೆಪ್ಟೆಂಬರ್ 2021 ರವರೆಗೆ ಒಂದು ವರ್ಷದ ಅವಧಿಗೆ ವಿಸ್ತರಿಸಲಾಯಿತು.

### ಹಿನ್ನೆಲೆ

ಕರ್ನಾಟಕ ಸರ್ಕಾರವು, ಪೊಲೀಸ್ ಪಡೆ ಮತ್ತು ಸಂಬಂಧಿತ ಇಲಾಖೆಗಳಾದ ಜೈಲು, ಅಗ್ನಿಶಾಮಕ ಸೇವೆ ಮತ್ತು ಗೃಹರಕ್ಷಕಗಳಿಗೆ ವಸತಿ ಮತ್ತು ವಸತಿರಹಿತ ಕಟ್ಟಡಗಳ ನಿರ್ಮಾಣದ ಸೀಮಿತ ಆದೇಶದೊಂದಿಗೆ ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮ ನಿಯಮಿತವನ್ನು 17ನೇ ಜೂನ್ 1985 ರಂದು ಸರ್ಕಾರದಿಂದ ವಿಶೇಷ ಉದ್ದೇಶದ ವಾಹನವಾಗಿ (ಎಸ್‌ಪಿವಿ) ಸ್ಥಾಪಿಸಲಾಯಿತು. 2007 ರಲ್ಲಿ ನಿಗಮದ ಚಟುವಟಿಕೆಗಳನ್ನು ವೈವಿಧ್ಯಗೊಳಿಸುವ ಮೂಲಕ ವಿಸ್ತರಿಸಲಾಯಿತು ಮತ್ತು ಅದನ್ನು 'ಲಾಭ ರಹಿತ -ನಷ್ಟ ರಹಿತ' ಕಂಪನಿಯಿಂದ ವಾಣಿಜ್ಯ ಘಟಕವಾಗಿ ಪರಿವರ್ತಿಸಲಾಯಿತು ಮತ್ತು ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (ಕೆಎಸ್‌ಪಿಹೆಚ್ ಮತ್ತು ಐಡಿಸಿಎಲ್) ಎಂದು ಮರುನಾಮಕರಣ ಮಾಡಲಾಯಿತು.

96,146 ಮಂಜೂರಾದ ಸಾಮರ್ಥ್ಯವನ್ನು ಹೊಂದಿರುವ ರಾಜ್ಯ ಪೊಲೀಸ್ ಪಡೆಗೆ, ನಿಗಮವು 2015 ರ ಆರ್ಥಿಕ ವರ್ಷದ ಅಂತ್ಯದವರೆಗೆ ಅವಶ್ಯಕತೆಯ ಸುಮಾರು 25% ನಷ್ಟು 23835 ವಸತಿ ಕಟ್ಟಡಗಳನ್ನು ಮತ್ತು 1438 ವಸತಿ ರಹಿತ ಕಟ್ಟಡಗಳನ್ನು ಮಾತ್ರ ನಿರ್ಮಿಸಲು ಸಾಧ್ಯವಾಯಿತು. ಪೊಲೀಸ್ ಕಾನ್‌ಸ್ಟಾಬ್‌ಗಳಿಗೆ ವಸತಿ ತೃಪ್ತಿ ಮಟ್ಟವನ್ನು ಹೆಚ್ಚಿಸುವ ಸಲುವಾಗಿ ಪೊಲೀಸ್ ಗೃಹ 2020ರ ಯೋಜನೆಯಡಿಯಲ್ಲಿ ರೂ.1818 ಕೋಟಿಗಳ ಅಂದಾಜು ವೆಚ್ಚದಲ್ಲಿ 11000 ವಸತಿ ಕಟ್ಟಡಗಳನ್ನು ನಿರ್ಮಿಸಲು ಕರ್ನಾಟಕ ಸರ್ಕಾರವು ಅನುಮೋದನೆ ನೀಡಿತು (ರೂ.2272 ಕೋಟಿಗಳಿಗೆ ಪರಿಷ್ಕರಿಸಲಾಗಿದೆ). ಈ ಯೋಜನೆಯನ್ನು ಮೂಲತಃ ಸರ್ಕಾರದ ಖಾತರಿಯೊಂದಿಗೆ ಹುಡ್ಕೊ ನೆರವಿನೊಂದಿಗೆ ಕೈಗೊಳ್ಳಲು ಯೋಜಿಸಲಾಗಿತ್ತು. ಆದಾಗ್ಯೂ, 2017ರಲ್ಲಿ ಸರ್ಕಾರವು ಸಂಪೂರ್ಣ ಯೋಜನೆಗೆ ಆಯವ್ಯಯದಿಂದ ಅನುದಾನ ಬಿಡುಗಡೆ ಮಾಡಲು ನಿರ್ಧರಿಸಲಾಯಿತು ಮತ್ತು ಇದುವರೆಗೆ ಪೊಲೀಸ್ ಗೃಹ 2020 ಯೋಜನೆಗಾಗಿ ಮಾರ್ಚ್ 2020ರ ಅಂತ್ಯದವರೆಗೆ ರೂ.1860.41 ಕೋಟಿಗಳನ್ನು ಬಿಡುಗಡೆ ಮಾಡಿದೆ. ಆದ್ದರಿಂದ, ತ್ವರಿತ ವಸತಿ ಯೋಜನೆ (AHS 3-2015 ರ ಮೊದಲು)

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

ಮತ್ತು ಪೊಲೀಸ್ ಗೃಹ ಈ ಎರಡು ಯೋಜನೆ ಪರಿಶೀಲಿಸಲು ಮತ್ತು ವಾಣಿಜ್ಯ ಘಟಕವಾಗಿ ನಿಗಮದ ಸಮರ್ಥನೀಯತೆಯನ್ನು ಪರೀಕ್ಷಿಸುವ ಉದ್ದೇಶದಿಂದ ನಿಗಮದ ಕಾರ್ಯನಿರ್ವಹಣೆಯ ಮೌಲ್ಯಮಾಪನ ಅಧ್ಯಯನ ಕಾರ್ಯವನ್ನು ಸರ್ಕಾರವು ಕೈಗೊಂಡಿದೆ.

ಪೊಲೀಸ್ ಗೃಹ 2020ರ ಮೊದಲು, ನಿಗಮವು ಪೊಲೀಸ್ ಪಡೆಗಾಗಿ ತ್ವರಿತ ವಸತಿ ಯೋಜನೆಯಡಿಯಲ್ಲಿ 1999 ರಿಂದ 2015 ರವರೆಗಿನ ಹದಿನಾರು ವರ್ಷಗಳ ಅವಧಿಯಲ್ಲಿ, ಮೂರು ಹಂತಗಳಲ್ಲಿ ಒಟ್ಟು ವೆಚ್ಚ ರೂ.632 ಕೋಟಿಗಳ ವೆಚ್ಚದಲ್ಲಿ 13120 ವಸತಿ ಕಟ್ಟಡಗಳನ್ನು ನಿರ್ಮಿಸಿದೆ. ಪೊಲೀಸ್ ಗೃಹ 2020ರ 1 ನೇ ಹಂತದಲ್ಲಿ, ರೂ.478.45 ಕೋಟಿಗಳ ಅಂದಾಜು ವೆಚ್ಚದಲ್ಲಿ 21 ಪ್ರಾಜೆಕ್ಟ್‌ಗಳಲ್ಲಿ 2782 ವಸತಿ ಕ್ವಾರ್ಟರ್ಸ್‌ಗಳ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಯಿತು ಮತ್ತು ಸಂಪೂರ್ಣ ನಿರ್ಮಾಣವನ್ನು ರೂ.458.53 ಕೋಟಿಗಳ ಒಟ್ಟು ವೆಚ್ಚದಲ್ಲಿ ಪೂರ್ಣಗೊಳಿಸಲಾಯಿತು. ಪೊಲೀಸ್ ಗೃಹ 2020ರ 2ನೇ ಹಂತದಲ್ಲಿ, ರೂ.825.74 ಕೋಟಿಗಳ ಅಂದಾಜು ವೆಚ್ಚದಲ್ಲಿ 21 ಪ್ರಾಜೆಕ್ಟ್‌ಗಳಲ್ಲಿ 4,016 ವಸತಿ ಕ್ವಾರ್ಟರ್ಸ್‌ಗಳ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಯಿತು ಮತ್ತು ಒಟ್ಟು 3,666 ವಸತಿ ಕ್ವಾರ್ಟರ್ಸ್‌ಗಳು ಪೂರ್ಣಗೊಳಿಸಲಾಗಿದೆ ಮತ್ತು ಉಳಿದ 350 ವಸತಿ ಕ್ವಾರ್ಟರ್ಸ್‌ಗಳ ನಿರ್ಮಾಣ ಕಾರ್ಯವು ಮಾರ್ಚ್ 31, 2020 ಕ್ಕೆ ಪ್ರಗತಿಯಲ್ಲಿದೆ. ಪೊಲೀಸ್ ಗೃಹ 2020 ರ 3ನೇ ಹಂತದಲ್ಲಿ, 4,202 ವಸತಿ ಕ್ವಾರ್ಟರ್ಸ್‌ಗಳ ನಿರ್ಮಾಣ ರೂ.811.31 ಕೋಟಿಗಳ ಅಂದಾಜು ವೆಚ್ಚ 34 ಪ್ರಾಜೆಕ್ಟ್‌ಗಳಲ್ಲಿ ಕೈಗೆತ್ತಿಕೊಳ್ಳಲಾಗಿದೆ ಮತ್ತು ಒಟ್ಟು 2,306 ವಸತಿ ಕ್ವಾರ್ಟರ್ಸ್‌ಗಳು ಪೂರ್ಣಗೊಂಡಿವೆ ಮತ್ತು ಉಳಿದ 1,896 ವಸತಿ ಕ್ವಾರ್ಟರ್ಸ್ ಕಾಮಗಾರಿ ಪ್ರಗತಿಯಲ್ಲಿದೆ. 31-03-2020 ರ ಅಂತ್ಯಕ್ಕೆ ಪೊಲೀಸ್ ಗೃಹ ಯೋಜನೆ ಅಡಿಯಲ್ಲಿ ಎಲ್ಲಾ ಮೂರು ಹಂತಗಳ ನಿರ್ಮಾಣದ ಒಟ್ಟು ವೆಚ್ಚ ರೂ.1,808.28 ಕೋಟಿಗಳು. ಪೊಲೀಸ್ ಗೃಹ 2020 ಪ್ರಾರಂಭವಾಗುವ ಮೊದಲು, ರಾಜ್ಯದಲ್ಲಿ ಪೊಲೀಸ್ ಕಾನ್‌ಸ್ಟಾಬಲ್‌ರಿಯ ವಸತಿ ತೃಪ್ತಿಯ ಮಟ್ಟವು ಕೇವಲ 39 ಪ್ರತಿಶತದಷ್ಟಿತ್ತು. ಪೊಲೀಸ್ ಗೃಹ 2020 ಯೋಜನೆಯು 11,000 ಕ್ವಾರ್ಟರ್ಸ್‌ಗಳನ್ನು ಸೇರಿಸಿದೆ ಮತ್ತು ಪೊಲೀಸ್ ಗೃಹ 2025 ಯೋಜನೆಯಡಿ ಇನ್ನೂ 10054 ಕ್ವಾರ್ಟರ್ಸ್‌ಗಳನ್ನು ಸೇರಿಸುವ ನಿರೀಕ್ಷೆಯಿದೆ. ಇದು 2025ರ ವೇಳೆಗೆ ಪೊಲೀಸ್ ಇಲಾಖೆಯು ಸುಮಾರು 64% ರಷ್ಟು ಸಾಮರ್ಥ್ಯವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ.

## ವಿಧಾನ

ಮೌಲ್ಯಮಾಪನ ಪ್ರಕ್ರಿಯೆಯ ಭಾಗವಾಗಿ, ಸಾಹಿತ್ಯ ಸಮೀಕ್ಷೆಯ ಉದ್ದೇಶಕ್ಕಾಗಿ ನಾಲ್ಕು ಸೂಚಕಗಳನ್ನು ಗುರುತಿಸಲಾಗಿದೆ, ಅವುಗಳೆಂದರೆ, ಕಾರ್ಯಕ್ಷಮತೆ ಸಮಸ್ಯೆಗಳು, ನೀತಿ ಸಮಸ್ಯೆಗಳು, ಸರ್ಕಾರದ ಪಾತ್ರ ಮತ್ತು ಅಧ್ಯಯನದ ನಿರೀಕ್ಷೆಗಳು. ಅಧ್ಯಯನದ ವ್ಯಾಪ್ತಿಯ ಆಧಾರದ ಮೇಲೆ ವಿವಿಧ ಒಳಹರಿವು, ಒಳಗೊಂಡಿರುವ ಚಟುವಟಿಕೆಗಳು, ಫಲಿತಾಂಶಗಳು ಮತ್ತು ಫಲಿತಾಂಶಗಳನ್ನು ಗುರುತಿಸಿದ ನಂತರ ಬದಲಾವಣೆಯ ಸಿದ್ಧಾಂತದ ಮೇಲೆ ಉದ್ದೇಶಪೂರ್ವಕ ಮಾದರಿಯನ್ನು 'ಸ್ಮಾರ್ಟ್' ಗುರಿಗಳ ಮೇಲೆ ರಚಿಸಲಾಗಿದೆ. ಪ್ರಸ್ತುತತೆ, ಪರಿಣಾಮಕಾರಿತ್ವ, ದಕ್ಷತೆ, ಪ್ರಭಾವ ಮತ್ತು ಸಮರ್ಥನೀಯತೆಯ ಆಧಾರದ ಮೇಲೆ ಅಧ್ಯಯನದ ಮೌಲ್ಯಮಾಪನ ಚೌಕಟ್ಟನ್ನು ನಂತರ ವಿನ್ಯಾಸಗೊಳಿಸಲಾಗಿದೆ.



ಎಎಚ್‌ಎಸ್-3 ಮತ್ತು ಪೊಲೀಸ್ ಗೃಹ 2020ರ ಅಡಿಯಲ್ಲಿ ಇದು ನಿರ್ಮಿಸಿದ ಯೋಜನೆಗಳ ಕಾರ್ಯಕ್ಷಮತೆಯ ಮೇಲೆ ಕೇಂದ್ರೀಕರಿಸುವ ಮೂಲಕ ಪೊಲೀಸ್ ವಸತಿ ನಿಗಮದ ಕಾರ್ಯನಿರ್ವಹಣೆಯ ಮೇಲಿನ ದ್ವಿತೀಯ ದತ್ತಾಂಶದ ಆರ್ಥಿಕ ಮತ್ತು ಭೌತಿಕ ಮೌಲ್ಯಮಾಪನವನ್ನು ಅಧ್ಯಯನವು ಒಳಗೊಂಡಿದೆ. ಲಾಭ ಮತ್ತು ನಷ್ಟದ ಖಾತೆಗಳು ಮತ್ತು ಬ್ಯಾಲೆನ್ಸ್ ಶೀಟ್‌ಗಳು ಪೊಲೀಸ್ ವಸತಿ ನಿಗಮವು ಹನ್ನೊಂದು ವರ್ಷಗಳ ಅವಧಿಗೆ ಅಂದರೆ, 2009-10 ರಿಂದ 2019-20 ರವರೆಗೆ ಮತ್ತು 2020-21 ನೇ ಸಾಲಿನ ತಾತ್ಕಾಲಿಕ ಹಣಕಾಸುಗಳನ್ನು ಆಳವಾಗಿ ವಿಶ್ಲೇಷಿಸಲಾಗಿದೆ. ನಿಗಮದ ಆರ್ಥಿಕ ಕಾರ್ಯಕ್ಷಮತೆಯನ್ನು ಮೂರು ಹಂತಗಳಲ್ಲಿ ವಿಶ್ಲೇಷಿಸಲಾಗಿದೆ, ಅಂದರೆ ಹಂತ I (ಪ್ರಿ-ಕೋವಿಡ್) 2009-2019 ರಿಂದ 10 ವರ್ಷಗಳ ಅವಧಿಯನ್ನು ಒಳಗೊಂಡಿರುತ್ತದೆ, ಹಂತ II (ಕೋವಿಡ್ ನಂತರದ) 2019-2021 ರಿಂದ 2 ವರ್ಷಗಳ ಅವಧಿಯನ್ನು ಒಳಗೊಂಡಿದೆ ಮತ್ತು ಹಂತ III (ಕ್ರೋಢೀಕೃತ) 2009-21 ರಿಂದ 12 ವರ್ಷಗಳ ಅವಧಿಯನ್ನು ಒಳಗೊಂಡಿದೆ.

ರಾಜ್ಯದ ಪೊಲೀಸ್ ಪಡೆಗೆ ವಸತಿ ಒದಗಿಸುವ ಪ್ರಾಥಮಿಕ ಉದ್ದೇಶದಿಂದ ಪೊಲೀಸ್ ವಸತಿ ನಿಗಮವನ್ನು ಸ್ಥಾಪಿಸಿರುವುದರಿಂದ, ರಾಜ್ಯದ ಹದಿಮೂರು ಜಿಲ್ಲೆಗಳಲ್ಲಿ ಪೊಲೀಸ್ ಇಲಾಖೆಯಿಂದ ವಸತಿ ಮಂಜೂರು ಮಾಡಿದ ಪೊಲೀಸ್ ಪಡೆಯಿಂದ ಪ್ರಾಯೋಗಿಕ ಕ್ಷೇತ್ರದ ದತ್ತಾಂಶವನ್ನು ಸಂಗ್ರಹಿಸಲಾಗಿದೆ. ಅಧ್ಯಯನದ ಪ್ರಾಥಮಿಕ ಮೌಲ್ಯಮಾಪನಕ್ಕಾಗಿ 1034 ಪ್ರತಿಕ್ರಿಯಿಸಿದವರ ಮಾದರಿ ಗಾತ್ರವನ್ನು ಪರಿಗಣಿಸಲಾಗಿದೆ. ಮಾದರಿಯು ಪೊಲೀಸ್ ಇಲಾಖೆಯಿಂದ ವಸತಿ ಮಂಜೂರು ಮಾಡಿದ ಪೊಲೀಸ್ ಪಡೆಯ ಶೇಕಡಾ ಒಂದಕ್ಕೆ ಅನುಗುಣವಾದ ನಿಯಂತ್ರಣ ಗುಂಪನ್ನು ಸಹ ಒಳಗೊಂಡಿದೆ. ಎಲ್ಲಾ ಹದಿಮೂರು ಜಿಲ್ಲೆಗಳಲ್ಲಿ ಕೇಂದ್ರೀಕೃತ ಗುಂಪು ಚರ್ಚೆಗಳು ಮತ್ತು ಆಳವಾದ ಸಂದರ್ಶನಗಳ ಹಂತದ ದತ್ತಾಂಶ ವಿಶ್ಲೇಷಣೆಯನ್ನು ಸಹ ನಡೆಸಲಾಯಿತು. ಪೊಲೀಸ್ ಆಧುನೀಕರಣ ಯೋಜನೆ, 13ನೇ ಹಣಕಾಸು ಆಯೋಗ ಮತ್ತು ಇತರೆ ವಾಣಿಜ್ಯ ಕಾಮಗಾರಿಗಳ ಅಡಿಯಲ್ಲಿ ನಿಗಮವು ಕೈಗೊಂಡಿರುವ ನಿರ್ಮಾಣ ಚಟುವಟಿಕೆಯನ್ನು ಪರಿಶೀಲಿಸುವ ಮೂಲಕ ಅದರ ಕಾರ್ಯಕ್ಷಮತೆಯನ್ನು ಸಹ ಅಧ್ಯಯನ ಮಾಡಲಾಗಿದೆ.

### ಮೌಲ್ಯಮಾಪನ ಅಧ್ಯಯನದ ಪ್ರಮುಖ ಫಲಿತಗಳು:

1. ಕಾರ್ಯಾಚರಣೆಗಳಿಂದ ನಿಗಮದ ಆದಾಯವು ಪೂರ್ವ-ಕೋವಿಡ್ ಅವಧಿಯಲ್ಲಿ ಸ್ಥಿರವಾದ ಹೆಚ್ಚಳವನ್ನು ತೋರಿಸಿದೆ ಮತ್ತು ನಂತರದ ಅವಧಿಯಲ್ಲಿ ಇಳಿಕೆಯಾಗಿದೆ. ಕಾರ್ಯಾಚರಣೆಗಳ ಆದಾಯವು 2018-19 ರಲ್ಲಿ ಅತಿ ಹೆಚ್ಚು ಅಂದರೆ ರೂ.56.59 ಕೋಟಿಗಳಿಗೆ ತಲುಪಿತ್ತು ಮತ್ತು 2020-21 ರಲ್ಲಿ ಕಡಿಮೆ ಅಂದರೆ ರೂ.24.76 ಕೋಟಿಗಳಿಗೆ ಇಳಿದಿತ್ತು. ಇದಕ್ಕೆ ಅನುಗುಣವಾಗಿ, ಎಲ್ಲಾ ಮೂಲಗಳಿಂದ ಒಟ್ಟು ಆದಾಯವು 2018-19 ರವರೆಗೆ ಸ್ಥಿರವಾದ ಪ್ರಗತಿಯನ್ನು ತೋರಿಸಿದ್ದು, 2019-20 ರ ನಂತರ ಇಳಿಮುಖವಾಗಿದೆ.

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

2. ನಿಗಮದ ಮುಖ್ಯ ಆದಾಯದ ಮೂಲವೆಂದರೆ ಅದು ಜಾರಿಗೊಳಿಸಿದ ವಿವಿಧ ಯೋಜನೆಗಳಿಂದ ಸಂಗ್ರಹಿಸಲಾದ ಇಟಿಪಿ (ಸ್ಥಾಪನೆ, ಉಪಕರಣಗಳು ಮತ್ತು ಘಟಕಗಳು) ಗಳ ಶುಲ್ಕಗಳು.
3. ನಿಗಮದ ಇತರೆ ಆದಾಯದ ಮೂಲವು ಸ್ಥಿರ ಠೇವಣಿ ಮತ್ತು ಇತರೆ ಕಾರ್ಯನಿರ್ವಹಿಸಿದ ಆದಾಯದಿಂದ ಬಡ್ಡಿಯನ್ನು ಒಳಗೊಂಡಿರುತ್ತದೆ. ನಿಶ್ಚಿತ ಠೇವಣಿಯಿಂದ ಬಡ್ಡಿಯು ಕೋವಿಡ್ ಪೂರ್ವದ ಕಳೆದ ಮೂರು ವರ್ಷಗಳಲ್ಲಿ ರೂ.11 ಕೋಟಿಗಳಿಂದ ರೂ.12 ಕೋಟಿಗಳವರೆಗೆ ಮತ್ತು 2019-21 ರ ಕೋವಿಡ್ ನಂತರದ ಅವಧಿಯಲ್ಲಿ ರೂ.13 ಕೋಟಿಗಳಿಂದ 14 ಕೋಟಿಗಳವರೆಗೆ ಇತ್ತು.
4. ನಿಗಮದ ವೆಚ್ಚಗಳು ಆಡಳಿತಾತ್ಮಕ ವೆಚ್ಚಗಳು, ಕೆಲಸದ ವೆಚ್ಚಗಳು, ಸ್ಟಾಕ್-ಇನ್-ಟ್ರೇಡ್, ಹಣಕಾಸು ಶುಲ್ಕಗಳು, ಸವಕಳಿ ಮತ್ತು ಹಿಂದಿನ ಅವಧಿಯ ವೆಚ್ಚಗಳನ್ನು ಒಳಗೊಂಡಿರುತ್ತದೆ. 2019-20ರಲ್ಲಿ ಸುಮಾರು 88 ಪ್ರತಿಶತದಷ್ಟಿದ್ದ ಕಾರ್ಯಾಚರಣೆಯ ಆದಾಯದ ವೆಚ್ಚಗಳು 2020-21 ರಲ್ಲಿ 117 ಪ್ರತಿಶತಕ್ಕೆ ಏರಿಕೆಯಾಗಿದೆ, ಹೀಗಾಗಿ ನಕಾರಾತ್ಮಕ ಪ್ರವೃತ್ತಿಯನ್ನು ಸೂಚಿಸುತ್ತದೆ.
5. ಪೋಲೀಸ್ ಗೃಹ 2020ರ ಆರಂಭದಲ್ಲಿ, ಆಪರೇಟಿಂಗ್ ಪ್ರಾಫಿಟ್ ಮಾರ್ಜಿನ್ (ಒಪಿಎಮ್) 2014-15 ರಲ್ಲಿ ಶೇಕಡಾ 35.67 ರಷ್ಟಿತ್ತು ಮತ್ತು 2018-19 ರಲ್ಲಿ ಶೇಕಡಾ 55.41 ರಷ್ಟು ಗರಿಷ್ಠ ಮಟ್ಟವನ್ನು ತಲುಪಿದೆ ಮತ್ತು ಆರೋಗ್ಯಕರ ಪ್ರವೃತ್ತಿಯನ್ನು ದಾಖಲಿಸಿದೆ. ಆದಾಗ್ಯೂ, 2019-20 ರಲ್ಲಿ ಒಪಿಎಮ್ ತೀವ್ರವಾಗಿ 12.13% ಕ್ಕೆ ಇಳಿದಿದೆ ಮತ್ತು ಋಣಾತ್ಮಕ ಬೆಳವಣಿಗೆಯ ದರದ ಕಾರಣದಿಂದಾಗಿ ನಿಗಮವು ನಂತರದ ಹಣಕಾಸು ವರ್ಷ 2020-21 ಗಾಗಿ ಒಪಿಎಮ್ ಅನ್ನು ಉತ್ಪಾದಿಸಲು ಸಾಧ್ಯವಾಗಲಿಲ್ಲ.
6. ಅಧ್ಯಯನದ ಅವಧಿಯಲ್ಲಿ ನಿಗಮದ ನಿವ್ವಳ ಲಾಭದ ಮಾರ್ಜಿನ್ (ಎನ್‌ಪಿಎಮ್) ಮೌಲ್ಯಗಳು ದೀರ್ಘ ಮತ್ತು ಅಲ್ಪಾವಧಿಯ ಮೌಲ್ಯಮಾಪನಗಳಲ್ಲಿ ತೃಪ್ತಿದಾಯಕವಾಗಿವೆ.
7. 2019-20 ರಲ್ಲಿ ರೂ.25,677 ರಷ್ಟಿದ್ದ ಪ್ರತಿ ಷೇರಿನ ಗಳಿಕೆಗಳು (ಇಪಿಎಸ್) ಪಿಎಟಿ ನಲ್ಲಿನ ಕಡಿತದ ಕಾರಣದಿಂದಾಗಿ 2020-21 ರಲ್ಲಿ ರೂ.5409 ಕ್ಕೆ ತೀವ್ರವಾಗಿ ಇಳಿದಿದೆ.
8. ನಿಗಮದ ಅಧಿಕೃತ ಷೇರಿನ ಬಂಡವಾಳ ರೂ.10 ಕೋಟಿಗಳು ಮತ್ತು ಅಧ್ಯಯನದ ಸಂಪೂರ್ಣ ಅವಧಿಯಲ್ಲಿ ಪಾವತಿಸಿದ ಬಂಡವಾಳವು ಕೇವಲ ರೂ.12 ಲಕ್ಷಗಳಲ್ಲಿ ಉಳಿದಿದೆ.
9. ಮಾರ್ಚ್ 2010 ರಲ್ಲಿ ರೂ.49.47 ಕೋಟಿಗಳಷ್ಟಿದ್ದ ನಿಗಮದ ಮೀಸಲು ಮಾರ್ಚ್ 2021 ರ ವೇಳೆಗೆ ರೂ.231.61 ಕೋಟಿಗಳಿಗೆ ಗಮನಾರ್ಹವಾಗಿ ಸುಧಾರಿಸಿದೆ.
10. 2009-2021 ರಿಂದ ನಿಗಮದ ನಿವ್ವಳ ಬ್ಲಾಕ್ ಸ್ಥಿರವಾದ ಸುಧಾರಣೆಯನ್ನು ತೋರಿಸಿದೆ.
11. 2009-10 ರ ಆರಂಭಿಕ ವರ್ಷದಲ್ಲಿ ಸುಮಾರು 43% ರಷ್ಟಿದ್ದ ಈಕ್ವಿಟಿ ಮೇಲಿನ ಆದಾಯ (ಆರಬಿಇ) 2020-21 ವರ್ಷಕ್ಕೆ 3% ರಷ್ಟಿತ್ತು.
12. ರಿಟರ್ನ್ ಆನ್ ಕ್ಯಾಪಿಟಲ್ ಎಂಪ್ಲಾಯ್ಡ್ (ಆರ್‌ಬಿಇ) ನಲ್ಲಿ 2015-16 ರಲ್ಲಿ 20% ರಿಂದ 2020-21 ರ ಅವಧಿಯಲ್ಲಿ 0.32% ಕ್ಕೆ ಇಳಿಕೆಯಾಗಿದೆ, ಇದು ಆರೋಗ್ಯಕರ ಸಂಕೇತವಲ್ಲ ಎಂದು ವ್ಯಕ್ತಪಡಿಸುತ್ತದೆ.

13. ಮಾರ್ಚ್ 2010 ರಲ್ಲಿ ರೂ.49.59 ಕೋಟಿಗಳಷ್ಟಿದ್ದ ನಿಗಮದ ನಿವ್ವಳ ಮೌಲ್ಯವು ಮಾರ್ಚ್ 2021 ರಲ್ಲಿ ರೂ.231.72 ಕೋಟಿಗಳಿಗೆ ಗಮನಾರ್ಹವಾಗಿ ಸುಧಾರಿಸಿದೆ.
14. ಟ್ರೆಂಡ್ ವಿಶ್ಲೇಷಣೆಯು, ಗಳಿಸಿದ ಆದಾಯವು ಸರಾಸರಿಗಿಂತ ಹೆಚ್ಚುವರಿ ವಿಚಲನದೊಂದಿಗೆ ಎರಡು ವರ್ಷಗಳ ಚಲನಾ ಸರಾಸರಿ ಪ್ರವೃತ್ತಿಯನ್ನು ಅನುಸರಿಸುತ್ತದೆ
15. ಅಧ್ಯಯನದ ಅವಧಿಯಲ್ಲಿ ಇತರ ಆದಾಯದ ಮೂಲಗಳಿಂದ ಗಳಿಕೆಯಲ್ಲಿ ಕ್ರಮೇಣ ಕುಸಿತವನ್ನು ಗಮನಿಸಲಾಗಿದೆ ಮತ್ತು ಖರ್ಚುಗಳಲ್ಲಿ ಹೆಚ್ಚಿನ ಪರಸ್ಪರ ಸಂಬಂಧವಿದೆ ಮತ್ತು ಆದ್ದರಿಂದ, ಭವಿಷ್ಯದ ವೆಚ್ಚಗಳನ್ನು ನಿರೀಕ್ಷಿಸಲು ರೇಖೀಯ ಹಿಂಜರಿತ (Linear regression) ವಿಧಾನವನ್ನು ಬಳಸಲಾಗಿದೆ.
16. ಊಹೆಯ ಪರಿಶೀಲನೆಯು, ಮಾಡಿದ ವೆಚ್ಚಗಳು ಮತ್ತು ಗಳಿಸಿದ ಲಾಭ ಎರಡೂ ನಿಗಮದ ಆದಾಯದ ಹರಿವಿನ ಮೇಲೆ ಅವಲಂಬಿತವಾಗಿದೆ ಎಂದು ಸೂಚಿಸುತ್ತದೆ.
17. ಟ್ರೆಂಡ್ ಮತ್ತು ರಿಗ್ರೆಷನ್ ವಿಶ್ಲೇಷಣೆಯ ಆಧಾರದ ಮೇಲೆ ನಿಗಮದ ಲಾಭ ಮತ್ತು ನಷ್ಟದ ಖಾತೆಯನ್ನು 2021-26 ವರ್ಷಕ್ಕೆ ಅಂದಾಜಿಸಲಾಗಿದೆ. ನಿಗಮವು 2022-23 ರ ಹೊತ್ತಿಗೆ ಬದಲಾಗಬಹುದು ಮತ್ತು ಗಮನಾರ್ಹವಾದ ಲಾಭವನ್ನು ಗಳಿಸಬಹುದು ಮತ್ತು ಮಾರ್ಚ್ 2026 ರವರೆಗಿನ ಅಂದಾಜಿಸಿದ ಸಂಪೂರ್ಣ ಅವಧಿಯಲ್ಲಿ ಈ ಪ್ರವೃತ್ತಿಯನ್ನು ಮುಂದುವರಿಸಬಹುದು (ಈ ಮುನ್ಸೂಚನೆಯು ಯೋಜಿತ ಚಟುವಟಿಕೆಗೆ ಸಕಾಲಿಕ ಬಜೆಟ್ ಬೆಂಬಲದ ಊಹೆಯನ್ನು ಆಧರಿಸಿದೆ).
18. ಪೋಲೀಸ್ ವಸತಿ ನಿಗಮವು ವಿವಿಧ ಯೋಜನೆಗಳ ಅಡಿಯಲ್ಲಿ ನಿರ್ಮಿಸಿದ ಕಟ್ಟಡಗಳ ಭೌತಿಕ ಮೌಲ್ಯಮಾಪನವು, 2010-15 ರ ಅವಧಿಯ ಎಹೆಚ್‌ಎಸ್ ಯೋಜನೆಯಲ್ಲಿ ಸಕಾಲದಲ್ಲಿ ಕಟ್ಟಡಗಳ ವಿತರಣೆಯು 37.39% ರಷ್ಟಿದ್ದು, ಪೋಲೀಸ್ ಗೃಹದ ಮೂರನೇ ಹಂತದಲ್ಲಿ ಯೋಜನೆಗಳು ಕಳಪೆಯಾಗಿ ಪೂರ್ಣಗೊಂಡಿದ್ದರಿಂದ ಪೋಲೀಸ್ ಗೃಹ 2020 ಯೋಜನೆಯಲ್ಲಿ ವಾಸ್ತವವಾಗಿ 34.62% ಕ್ಕೆ ಇಳಿಕೆಯಾಗಿದೆ ಎಂದು ತೋರಿಸುತ್ತದೆ.
19. 2010-15ರ ತ್ವರಿತ ವಸತಿ ಯೋಜನೆಯಡಿಯಲ್ಲಿ ನಿರ್ಮಿಸಲಾದ ಮನೆಗಳು ಮತ್ತು ಪೋಲೀಸ್ ಗೃಹ (ಪಿಜಿ) 2020 ರ ಕ್ರಮವಾಗಿ ಪಿಜಿ 1, ಪಿಜಿ 2 ಮತ್ತು ಪಿಜಿ 3 ಗಳ ತುಲನಾತ್ಮಕ ಮೌಲ್ಯಮಾಪನವು, ಪಿಜಿ 1 ಮತ್ತು ಪಿಜಿ 3 ಗಳಿಗೆ ಹೋಲಿಸಿದರೆ ನ್ಯೂನತೆಗಳ ಹೊರತಾಗಿಯೂ ಪಿಜಿ 2 ಸಮಯ ಮತ್ತು ವೆಚ್ಚದ ವೇಳಾಪಟ್ಟಿಗಳನ್ನು ಹೆಚ್ಚು ಕಡಿಮೆ ಅನುಸರಿಸಿದೆ ಎಂದು ಸೂಚಿಸುತ್ತದೆ. ನಿಗಮವು ಪೋಲೀಸ್ ಗೃಹ ಅಡಿಯಲ್ಲಿ 44.75% ಯೋಜನೆಗಳಿಗೆ ತೃಪ್ತಿಕರವಾಗಿ ಪೂರ್ಣಗೊಳಿಸುವಿಕೆಯನ್ನು ನಿರ್ವಹಿಸಿದೆ.
20. ಪೋಲೀಸ್ ಗೃಹ 2020 ರ ಅಡಿಯಲ್ಲಿ ನಿರ್ಮಿಸಲಾದ ವಸತಿ ಘಟಕಗಳ ವೆಚ್ಚದ ಹೆಚ್ಚಳವು ಸುಮಾರು 1% ಆಗಿದೆ ಮತ್ತು ತ್ವರಿತ ವಸತಿ ಯೋಜನೆ ಮತ್ತು ಪೋಲೀಸ್ ಗೃಹ 2020 ಈ ಎರಡೂ ಯೋಜನೆಗಳ ಅಡಿಯಲ್ಲಿ ನಿಗಮವು 2009 ರಿಂದ ನಿರ್ಮಿಸಿದ ಯೋಜನೆಗಳ ಒಟ್ಟಾರೆ ವೆಚ್ಚದ ಹೆಚ್ಚಳವು ಸುಮಾರು 5% ಆಗಿದ್ದು, ಇದು ನಿಯಮಗಳ ಮಿತಿಯೊಳಗೇ ಇದೆ.

21. ವಿಸ್ತಾರವಾಗಿ ಹೇಳುವುದಾದರೆ, ಪೊಲೀಸ್ ಗೃಹ 2020 ರಲ್ಲಿ ವಸತಿ ಕಟ್ಟಡಗಳ ನಿರ್ಮಾಣದಲ್ಲಿ ಸುಮಾರು 28 % ನಷ್ಟು ಸಮಯದ ವ್ಯತ್ಯಾಸವಿದೆ ಮತ್ತು ಎಹೆಚ್‌ಎಸ್ ಮತ್ತು ಪಿಜಿ 2020ರ ಅಡಿಯಲ್ಲಿ ವಸತಿ ಕಟ್ಟಡಗಳ ನಿರ್ಮಾಣದಲ್ಲಿ ಸುಮಾರು 30 % ರಷ್ಟು ಒಟ್ಟಾರೆ ಸಮಯದ ವ್ಯತ್ಯಾಸವಾಗಿದೆ.
22. ಕಾಲಮಿತಿ ಮೀರಿದ ವಿಳಂಬವನ್ನು ಅರ್ಥಮಾಡಿಕೊಳ್ಳಲು ಎಎಚ್‌ಎಸ್, ಪಿಜಿ 1, ಪಿಜಿ 2 ಮತ್ತು ಪಿಜಿ 3 ಗಾಗಿ ಪಿ2ಪಿ ಆಧಾರದ ಮೇಲೆ ವಿವರವಾದ 'ವಿಳಂಬ ವಿಶ್ಲೇಷಣೆ' ನಡೆಸಲಾಯಿತು. ಗುತ್ತಿಗೆದಾರರ ಮೇಲೆ ನಿಗಮವು ಹೇರಿರುವ ಅವಾಸ್ತವಿಕ ಒಪ್ಪಂದದ ಅವಧಿಗಳು, ಸರಿಯಾಗಿ ವ್ಯಾಖ್ಯಾನಿಸಿದ ಯೋಜನಾ ವ್ಯಾಪ್ತಿ, ನಿಗಮದಿಂದ ಯೋಜನೆಗಳ ಕಳಪೆ ಮೇಲ್ವಿಚಾರಣೆ, ಕಳಪೆ ಸೈಟ್ ನಿರ್ವಹಣೆ ಮತ್ತು ಗುತ್ತಿಗೆದಾರರು ಬಳಸಿದ ಅನುಚಿತ ನಿರ್ಮಾಣ ವಿಧಾನಗಳಿಂದಾಗಿ ಸಮಯದ ಹೆಚ್ಚಳಕ್ಕೆ ಕಾರಣವಾಗುವ ಅಂಶಗಳಾಗಿವೆ.
23. ಪೊಲೀಸ್ ವಸತಿ ನಿಗಮವು ಅನುಕ್ರಮವಾಗಿ ಅದರ ಗುಣಮಟ್ಟ ನಿರ್ವಹಣೆ ಮತ್ತು ಪರಿಸರ ನಿರ್ವಹಣಾ ವ್ಯವಸ್ಥೆಗಳಿಗಾಗಿ ಐಎಸ್‌ಒ 9001:2008 & 14001:2004 ಪ್ರಮಾಣೀಕೃತ ಕಂಪನಿಯಾಗಿದೆ. ನಿಗಮವು ಕೈಗೆತ್ತಿಕೊಂಡ ಮತ್ತು ಕಾರ್ಯಗತಗೊಳಿಸಿದ ಯೋಜನೆಗಳ ಗುಣಮಟ್ಟದ ಅಂಶಗಳನ್ನು ಮೇಲ್ವಿಚಾರಣೆ ಮಾಡಲು ಆಂತರಿಕ ಗುಣಮಟ್ಟ ನಿಯಂತ್ರಣ ವಿಭಾಗವನ್ನು ಹೊಂದಿದೆ.
24. ಆದಾಗ್ಯೂ, ಬಳಕೆದಾರ ಇಲಾಖೆಯ ನಿರೀಕ್ಷೆಗೆ ತಕ್ಕಂತೆ ನಿರ್ಮಾಣ ಗುಣಮಟ್ಟವನ್ನು ಹೊಂದಿಲ್ಲ. ನಿರ್ಮಾಣದ ಗುಣಮಟ್ಟ ಮತ್ತು ಗುಣಮಟ್ಟವನ್ನು ಸುಧಾರಿಸಲು ಮುಂದಿನ ಭಾಗದಲ್ಲಿ ಹಲವಾರು ಶಿಫಾರಸ್ಸುಗಳನ್ನು ಮಾಡಲಾಗಿದೆ.
25. ಮಾನವ ಸಂಪನ್ಮೂಲಗಳಿಗೆ ಸಂಬಂಧಿಸಿದಂತೆ, ನಿಗಮವು ಅದರ ಮಂಡಳಿಯಿಂದ ಅನುಮೋದಿಸಲ್ಪಟ್ಟ ರಚನಾತ್ಮಕ ಮತ್ತು ದೃಢವಾದ ಮಾನವ ಸಂಪನ್ಮೂಲ ನೀತಿಯನ್ನು ಅನುಸರಿಸುತ್ತದೆ. ಪೊಲೀಸ್ ಇಲಾಖೆಯಿಂದ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಂತಹ ಉನ್ನತ ನಿರ್ವಹಣಾ ಕೇಡರ್‌ನಲ್ಲಿನ ಸ್ಥಾನಗಳು, ಮುಖ್ಯ ಇಂಜಿನಿಯರ್‌ಗಳು ಮತ್ತು ಪಿಡಬ್ಲ್ಯುಡಿಯಿಂದ ಕಾರ್ಯಪಾಲಕ ಇಂಜಿನಿಯರ್‌ಗಳನ್ನು ಕೆಲವೊಮ್ಮೆ ನಿಯೋಜಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ, ಇದು ಕೆಲಸದ ನಿರಂತರತೆ ಮತ್ತು ಪ್ರಗತಿಗೆ ಅಡ್ಡಿಯಾಗಬಹುದು.
26. ಉದ್ಯೋಗಿಗಳ ಸಂಖ್ಯಾಬಲಕ್ಕೆ ಸಂಬಂಧಿಸಿದಂತೆ, ನಿಗಮದ ಪ್ರಸ್ತುತ ಮಂಜೂರಾದ ಹುದ್ದೆಗಳು 395 ಮತ್ತು ಕಾರ್ಯ ನಿರ್ವಹಿಸುತ್ತಿರುವವರ ಸಂಖ್ಯೆ 281 ಆಗಿದೆ. ಕಾರ್ಯ ನಿರ್ವಹಿಸುತ್ತಿರುವವರಲ್ಲಿ 58 ಖಾಯಂ ಉದ್ಯೋಗಿಗಳು, 60 ಉದ್ಯೋಗಿಗಳು ನಿಯೋಜನೆ ಮೇಲೆ ಮತ್ತು 163 ಉದ್ಯೋಗಿಗಳು ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಸ್ತಿತ್ವದಲ್ಲಿರುವ ಮಾನವ ಶಕ್ತಿಯು ಬದಲಾಗುತ್ತಿರುವ ಪರಿಸ್ಥಿತಿಗಳಲ್ಲಿ ಬೆಳೆಯುತ್ತಿರುವ ಬೇಡಿಕೆಗಳನ್ನು ಪೂರೈಸಲು ಅಗತ್ಯವಾಗಿ ಕೌಶಲ್ಯಗಳನ್ನು ಹೊಂದಿದೆ ಮತ್ತು ವಾಣಿಜ್ಯ ಘಟಕದ ಸವಾಲುಗಳು ಮತ್ತು ಅವಕಾಶಗಳನ್ನು ಪೂರೈಸಬಲ್ಲದು.
27. ನಿಗಮವು 2017-18 ಮತ್ತು 2018-19 ರ ಸಿಎಸಆರ್ ಅಡಿಯಲ್ಲಿ ಕಲ್ಪಿಸಲಾದ ಗುರಿಗಳನ್ನು ಪೂರೈಸಿದ್ದರೂ ಸಹ, ಅದರ ಗುರಿಯಲ್ಲಿ ಕೊರತೆ ಕಂಡು ಬಂದಿದೆ.

28. ಹೆಚ್ಚಿನ ಸಿಎಸ್‌ಆರ್ ಚಟುವಟಿಕೆಗಳು ಪೊಲೀಸ್ ಇಲಾಖೆಯ ಉನ್ನತಿಗೆ ಮಾತ್ರ ಕೇಂದ್ರೀಕೃತವಾಗಿವೆ.
29. ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತದ ಕಾರ್ಯಕ್ಷಮತೆಯನ್ನು ಎರಡು ರಾಜ್ಯಗಳ ಸಮಾನ ಯೋಜನೆಗಳೊಂದಿಗೆ ಹೋಲಿಸಲಾಗಿದೆ. ಇದನ್ನು ತಮಿಳುನಾಡು ಪೊಲೀಸ್ ಹೌಸಿಂಗ್ ಕಾರ್ಪೊರೇಶನ್ ಲಿಮಿಟೆಡ್ ಮತ್ತು ಮಹಾರಾಷ್ಟ್ರ ರಾಜ್ಯ ಪೊಲೀಸ್ ವಸತಿ ಮತ್ತು ಕಲ್ಯಾಣ ನಿಗಮ ಲಿಮಿಟೆಡ್‌ನೊಂದಿಗೆ ಹೋಲಿಸಲಾಗಿದೆ. ಇತರ ಪೊಲೀಸ್ ವಸತಿ ನಿಗಮಗಳಿಗೆ ಹೋಲಿಸಿದರೆ ತಮಿಳುನಾಡು ರಾಜ್ಯ ಪೊಲೀಸ್ ವಸತಿ ನಿಗಮದಿಂದ ನಿರ್ಮಿಸಲಾದ ವಸತಿ ಕಟ್ಟಡಗಳ ನಿರ್ಮಾಣದ ಗುಣಮಟ್ಟ ಉತ್ತಮವಾಗಿದೆ ಎಂದು ಗಮನಿಸಲಾಗಿದೆ.
30. ಪ್ರಾಥಮಿಕ ದತ್ತಾಂಶವನ್ನು ಆಂತರಿಕ ಅಂಶಗಳು ಅಂದರೆ, ಇದು ಮುಖ್ಯವಾಗಿ ಬಳಕೆದಾರರ ಇಲಾಖೆ (ಪೊಲೀಸ್ ಇಲಾಖೆ) ಅಳವಡಿಸಿಕೊಂಡ ನೀತಿ ಮತ್ತು ಕಾರ್ಯವಿಧಾನಗಳ ಆಧಾರದ ಮೇಲೆ ಮತ್ತು ಬಾಹ್ಯ ಅಂಶಗಳು ಅಂದರೆ, ಪೊಲೀಸ್ ವಸತಿ ನಿಗಮವು ನೇರವಾಗಿ ಜವಾಬ್ದಾರಾಗಿರುವ ಅಂಶಗಳು. ಎಂದು ವರ್ಗೀಕರಿಸಲಾಗಿದೆ
31. ಪ್ರತಿಕ್ರಿಯಿಸಿದವರಲ್ಲಿ ಹೆಚ್ಚಿನವರು (91 ಪ್ರತಿಶತ) ಪೊಲೀಸ್ ಕಾನ್‌ಸ್ಟಾಬ್‌ಗಳೊಂದಿಗಿನ ಮತ್ತು ಸುಮಾರು 8.5 ಪ್ರತಿಶತದಷ್ಟು ಮಧ್ಯಮ ಹಂತದ ಪೊಲೀಸ್ ಪಡೆಯಿಂದ ಬಂದವರು.
32. ಪ್ರತಿಕ್ರಿಯಿಸಿದವರಲ್ಲಿ 96 ಪ್ರತಿಶತ ಮಂದಿ ಸ್ನಾತಕೋತ್ತರ ಪದವೀಧರರು ಮತ್ತು ಕೇವಲ 4 ಪ್ರತಿಶತ ಪದವೀಧರರು.
33. ಪ್ರತಿಕ್ರಿಯಿಸಿದವರಲ್ಲಿ 89 ಪ್ರತಿಶತ ಪುರುಷರು ಮತ್ತು 11 ಪ್ರತಿಶತ ಮಾತ್ರ ಮಹಿಳೆಯರು.
34. ಪ್ರತಿಕ್ರಿಯಿಸಿದವರಲ್ಲಿ ಗರಿಷ್ಠ ಸಂಖ್ಯೆ (59 ಪ್ರತಿಶತ) 31-40 ವರ್ಷ ವಯಸ್ಸಿನವರು.
35. ಹೆಚ್ಚಿನ ಪ್ರತಿಕ್ರಿಯಿಸಿದವರುಗಳಲ್ಲಿ (ಶೇಕಡಾ 93) ಪೊಲೀಸ್ ಇಲಾಖೆಯಿಂದ ಅವರಿಗೆ ಮನೆಗಳನ್ನು ಮಂಜೂರು ಮಾಡುವ ಮೊದಲು ಒಂದು ವರ್ಷಕ್ಕೂ ಹೆಚ್ಚು ಕಾಲ ಕಾಯಬೇಕಾಯಿತು.
36. ಪೊಲೀಸ್ ಇಲಾಖೆಯಿಂದ ಮನೆಗಳ ಹಂಚಿಕೆಯಲ್ಲಿ ವಿಳಂಬವು ಪ್ರಾಥಮಿಕವಾಗಿ ಎರಡು ಅಂಶಗಳಿಂದಾಗಿ, i) ಕಾರ್ಯವಿಧಾನದ ಅಡೆತಡೆಗಳು (ಶೇ. 58) ಮತ್ತು ii) ಜೇಷ್ಠತಾ ಆಧಾರದ ಮೇಲೆ (ಶೇ. 29) ಮನೆಗಳ ಹಂಚಿಕೆ ಮಾಡಲಾಗಿದೆ.
37. ಹಂಚಿಕೆಯ ಪ್ರಕ್ರಿಯೆಗೆ ಒಟ್ಟಾರೆ ತೃಪ್ತಿ ಸೂಚ್ಯಂಕವು 2.41 / 5.0 ನಲ್ಲಿದೆ ಮತ್ತು ಹಂಚಿಕೆಯಾದ ಮನೆಗಳ ಪ್ರಕಾರವು 2.35 / 5.0 ನಲ್ಲಿದ್ದು, ಪ್ರಕ್ರಿಯೆಯನ್ನು ಸುಧಾರಿಸಲು ಮತ್ತು ಪೊಲೀಸ್ ಇಲಾಖೆಯಲ್ಲಿ ಮನೆಗಳ ಹಂಚಿಕೆಗೆ ಅಳವಡಿಸಿಕೊಂಡ ಕಾರ್ಯವಿಧಾನಗಳನ್ನು ಸುಧಾರಿಸುವಂತೆ ತಿಳಿಸುತ್ತದೆ.
38. ಪ್ರತಿಕ್ರಿಯಿಸಿದವರುಗಳು ಅವರಿಗೆ ಮಂಜೂರು ಮಾಡಿದ ಮನೆಗಳ ವಿನ್ಯಾಸದ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. 2.01/5.0 ರ ಸಂಚಿತ ತೃಪ್ತಿ ಸೂಚ್ಯಂಕವು ಪೊಲೀಸ್ ಕ್ವಾಟರ್ಸ್‌ಗಾಗಿ ಮನೆಯ ವಿನ್ಯಾಸದ ಪರಿಗಣಿತ ಪರಿಶೀಲನೆಗೆ ಕರೆ ನೀಡುತ್ತದೆ.

39. ದವಾಖಾನೆ/ಚಿಕಿತ್ಸಾಲಯ, ಉದ್ಯಾನವನ/ಆಟದ ಮೈದಾನ, ಬಸ್ ನಿಲ್ದಾಣ, ಮಾರುಕಟ್ಟೆ/ಪ್ರಾವಿಷನ್ ಸ್ಟೋರ್, ಶಾಲೆ, ಬ್ಯಾಂಕ್/ಎಟಿಎಂ ಮತ್ತು ಪೊಲೀಸ್ ವಸತಿ ಕಾಲೋನಿಗಳಿಗೆ ಒದಗಿಸಲಾದ ಭದ್ರತೆಯಂತಹ ನೆರೆಹೊರೆಯ ಯೋಜನೆ ತತ್ವಗಳ ಅನುಸರಣೆಯ ಮೇಲಿನ ತೃಪ್ತಿ ಸೂಚ್ಯಂಕವು 2.82/5.0 ಆಗಿತ್ತು.
40. ಪೊಲೀಸ್ ವಸತಿ ವಸಾಹತುಗಳಿಂದ ರಸ್ತೆ ಸಂಪರ್ಕ ಮತ್ತು ಸಾರ್ವಜನಿಕ ಸಾರಿಗೆಯ ಪ್ರವೇಶದ ಮೇಲಿನ ತೃಪ್ತಿ ಸೂಚ್ಯಂಕವು ಕ್ರಮವಾಗಿ 2.55/ 5.0 ಮತ್ತು 2.54/5.0 ಆಗಿತ್ತು.
41. ಬೆಂಗಳೂರು ನಗರದಲ್ಲಿ ನಿರ್ಮಾಣದ ಗುಣಮಟ್ಟದ ಮೇಲಿನ ತೃಪ್ತಿ ಸೂಚ್ಯಂಕವು 1.47/5.0 ರಷ್ಟಿದ್ದು, ಸಮೀಕ್ಷೆಗೆ ಒಳಪಟ್ಟ ಎಲ್ಲಾ ಜಿಲ್ಲೆಗಳಲ್ಲಿ ಅತ್ಯಂತ ಕಡಿಮೆಯಾಗಿದೆ ಮತ್ತು 2.03/5.0ರ ಸಂಚಿತ ತೃಪ್ತಿ ಸೂಚ್ಯಂಕವು ನಿಗಮವು ನಿರ್ವಹಿಸಿದ ಕಳಪೆ ಗುಣಮಟ್ಟವನ್ನು ಸೂಚಿಸುತ್ತದೆ.
42. ಪೊಲೀಸ್ ವಸತಿ ಕಾಲೋನಿಗಳಿಗೆ ಸರಬರಾಜಾಗುತ್ತಿರುವ ನೀರಿನ ಗುಣಮಟ್ಟ ಮತ್ತು ಪ್ರಮಾಣದ ಬಗ್ಗೆ ನಿವಾಸಿಗಳು ತಮ್ಮ ತೃಪ್ತಿಯನ್ನು (ಎಸ್ಐ 3.41/5.0) ವ್ಯಕ್ತಪಡಿಸಿದ್ದಾರೆ.
43. ಪೊಲೀಸ್ ವಸತಿ ಕಾಲೋನಿಗಳಲ್ಲಿನ ಒಳಚರಂಡಿ ವಿಲೇವಾರಿ ಮತ್ತು ಒಳಚರಂಡಿ ವ್ಯವಸ್ಥೆಯ ಬಗ್ಗೆ ನಿವಾಸಿಗಳು ತಮ್ಮ ಅತ್ಯಪ್ತಿ (ಎಸ್ಐ1.99/5.0) ವ್ಯಕ್ತಪಡಿಸಿದ್ದಾರೆ.
44. ಪೊಲೀಸ್ ವಸತಿ ಕಾಲೋನಿಗಳಲ್ಲಿ ಹಸಿರು ಹೊದಿಕೆ (ಎಸ್ಐ 3.54/5.0) ಮತ್ತು ಗಾಳಿಯ ಗುಣಮಟ್ಟದ ಬಗ್ಗೆ (ಎಸ್ಐ 3.38/5.0) ನಿವಾಸಿಗಳು ತೃಪ್ತರಾಗಿದ್ದಾರೆ.
45. ದತ್ತಾಂಶ ಮಾದರಿಯಲ್ಲಿ ಯಾವುದೇ ಅಸಹಜತೆಗಳನ್ನು ನಿರ್ಣಯಿಸಲು ಪ್ರಾಥಮಿಕ ದತ್ತಾಂಶವನ್ನು ಪೂರ್ವ-ಕೋವಿಡ್ ಅವಧಿ ಮತ್ತು ನಂತರದ ಕೋವಿಡ್ ಅವಧಿಯ ಅಡಿಯಲ್ಲಿ ಗುಂಪು ಮಾಡಲಾಗಿದೆ. ಅವಧಿಯ ಬದಲಾವಣೆಯಲ್ಲಿ ತೃಪ್ತಿ ಸೂಚ್ಯಂಕದಲ್ಲಿ ಕನಿಷ್ಠ ಸುಧಾರಣೆ ಕಂಡುಬಂದಿದೆ (ಪೊಲೀಸ್ ಇಲಾಖೆ - ಕೋವಿಡ್ ಪೂರ್ವದಿಂದ 2.34/5.0 ರಿಂದ 2.64/5.0 ವರೆಗೆ ಮತ್ತು ಪೊಲೀಸ್ ವಸತಿ ನಿಗಮ 2.73/5.0 ರಿಂದ 2.85/5.0 ವರೆಗೆ).
46. 2.64/5 ದತ್ತಾಂಶ ತ್ರಿಕೋನದೊಂದಿಗೆ ಸಂಚಿತ ತೃಪ್ತಿದಾಯಕ ಸೂಚ್ಯಂಕವು ಪೊಲೀಸ್ ಇಲಾಖೆ ಮತ್ತು ಪೊಲೀಸ್ ವಸತಿ ನಿಗಮದಿಂದ ಪೊಲೀಸ್ ಪಡೆಯ ನಿರೀಕ್ಷೆಯಲ್ಲಿನ ದೊಡ್ಡ ಅಂತರವನ್ನು ಸೂಚಿಸುತ್ತದೆ.
47. ತೃಪ್ತಿ ಸೂಚ್ಯಂಕದಲ್ಲಿನ ಪ್ರಮುಖ ಕುಸಿತವು ಕಳಪೆ ವಿನ್ಯಾಸ, ಕಳಪೆ ಗುಣಮಟ್ಟದ ನಿರ್ಮಾಣ ಮತ್ತು ಪೊಲೀಸ್ ವಸತಿ ಕಾಲೋನಿಯಲ್ಲಿನ ವಸತಿ ಘಟಕಗಳ ಕಳಪೆ ನಿರ್ವಹಣೆ ಮತ್ತು ನಿರ್ವಹಣೆಯಿಂದ ಗುರುತಿಸಲ್ಪಟ್ಟಿದೆ.
48. 13 ಜಿಲ್ಲೆಗಳಲ್ಲಿ ನಡೆಸಿದ ಕೇಂದ್ರೀಕೃತ ಗುಂಪು ಚರ್ಚೆಗಳು ಮತ್ತು ಆಳವಾದ ಸಂದರ್ಶನಗಳು ಸಾಮಾನ್ಯವಾಗಿ ಪೊಲೀಸ್ ಕ್ಲಾಟರ್ಸ್ ಮನೆಗಳ ಕಳಪೆ ವಿನ್ಯಾಸ, ವೈರಿಂಗ್‌ಗಳು ಮತ್ತು ವಿದ್ಯುತ್‌ನ ಕಳಪೆ ಗುಣಮಟ್ಟ, ಮೂಲಸೌಕರ್ಯದಲ್ಲಿನ ಅಸಮರ್ಪಕತೆ, ಕಳಪೆ ಸಂಪರ್ಕ, ಕಳಪೆ ಬೆಳಕಿನ ಸಾಮಾನ್ಯ ಪ್ರದೇಶಗಳಲ್ಲಿ, ಸಮುದಾಯ ಸ್ಥಳದ ಕೊರತೆ ಇತ್ಯಾದಿ ಕೆಲವು ಸಾಮಾನ್ಯ ಸಮಸ್ಯೆಗಳನ್ನು ಬಹಿರಂಗಪಡಿಸಿದೆ.

49. ಇದರ ಜೊತೆಗೆ, ಅವರ ವಾಸಸ್ಥಳಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ಸಮಸ್ಯೆಗಳನ್ನು ಸಹ ಚರ್ಚೆಯಲ್ಲಿ ಹೈಲೈಟ್ ಮಾಡಲಾಗಿದ್ದು, ಅಡುಗೆ ಕೋಣೆಯಲ್ಲಿ ಅಳವಡಿಸಿರುವ ಮತ್ತು ಸ್ನಾನಗೃಹದಲ್ಲಿನ ಉಪಕರಣಗಳು ಕಳಪೆ ಗುಣಮಟ್ಟ, ಅಟ್ಟಗಳ ಅನಾನುಕೂಲತೆ, ಸ್ನಾನಗೃಹಗಳಲ್ಲಿ ಕಪಾಟಿನ ಅನುಪಸ್ಥಿತಿ, ಆಗಾಗ್ಗೆ ವಿದ್ಯುತ್ ಕಡಿತ ಇತ್ಯಾದಿ ಕಂಡುಬಂದಿವೆ.
50. ಪೊಲೀಸ್ ಆಧುನೀಕರಣ ಮತ್ತು ಇತರೆ ಯೋಜನೆಗಳಿಗೆ ಸಂಬಂಧಿಸಿದಂತೆ ನಿಗಮವು ಕೈಗೊಂಡಿರುವ ನಿರ್ಮಾಣ ಚಟುವಟಿಕೆಯ ಕ್ಷೇತ್ರ ವರದಿಯು ಸಾಮಾನ್ಯವಾಗಿ ನಿಗಮದಿಂದ ನಿರ್ಮಿಸಲಾದ ಕಟ್ಟಡಗಳ ನಿರ್ಮಾಣದ ಗುಣಮಟ್ಟ ಮತ್ತು ಮಾನದಂಡಗಳನ್ನು ಸುಧಾರಿಸುವ ಅಗತ್ಯವಿದೆ ಎಂದು ಸೂಚಿಸುತ್ತದೆ. ಈ ಸ್ಥಳಗಳಲ್ಲಿ ಮೂಲ ಸೌಕರ್ಯಗಳ ಕೊರತೆಯಿದ್ದು, ಬಳಕೆದಾರರ ಇಲಾಖೆ ಹಾಗೂ ಪಾಲಿಕೆ ಗಮನಹರಿಸಬೇಕಿದೆ.
51. ಪೊಲೀಸ್ ವಸತಿ ನಿಗಮದ ಕಾರ್ಯಕ್ಷಮತೆಯನ್ನು ಗರಿಷ್ಠಗೊಳಿಸುವ ಉದ್ದೇಶದಿಂದ ಪೊಲೀಸ್ ಗೃಹ 2020ರ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡುವ ಎಸ್‌ಡ್ಲೂಒಸಿ ಮಾದರಿಯನ್ನು ರೂಪಿಸಲಾಗಿದ್ದು, ಅದು ಅಂತಿಮವಾಗಿ ರಾಜ್ಯ ಪೊಲೀಸ್ ಪಡೆಗೆ ಪ್ರಯೋಜನವನ್ನು ಒದಗಿಸುತ್ತದೆ.

### ಶಿಫಾರಸ್ಸುಗಳು

ನಿಗಮದ ಒಟ್ಟಾರೆ ಕಾರ್ಯನಿರ್ವಹಣೆ ಮತ್ತು ಆಡಳಿತವನ್ನು ಸುಧಾರಿಸಲು ಹಲವಾರು ಶಿಫಾರಸ್ಸುಗಳನ್ನು ಪ್ರಸ್ತಾಪಿಸಲಾಗಿದೆ, ಇದು ಪೊಲೀಸ್ ಸಿಬ್ಬಂದಿಗೆ ಗುಣಮಟ್ಟದ ವಸತಿ ಒದಗಿಸಲು ಮತ್ತು ರಾಜ್ಯದಲ್ಲಿ ಪೊಲೀಸ್ ಪಡೆಯ ವಸತಿ ತೃಪ್ತಿ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಈ ಶಿಫಾರಸ್ಸುಗಳನ್ನು ಐದು ಅಂಶಗಳ ಯೋಜನಾ ಕಾರ್ಯತಂತ್ರದ ಅಡಿಯಲ್ಲಿ ಹೊರತರಲಾಗಿದೆ, ಅವುಗಳೆಂದರೆ, ಕ್ರಿಯಾತ್ಮಕ ಪ್ರೋಟೋಕಾಲ್, ಪ್ರಾಜೆಕ್ಟ್ ಪ್ಲಾನಿಂಗ್ ಮತ್ತು ಕಾರ್ಯಗತಗೊಳಿಸುವಿಕೆ, ವ್ಯವಹಾರ ನಿರ್ವಹಣೆ ಪ್ರಕ್ರಿಯೆ, ನೀತಿ ಕ್ರಮಗಳು ಮತ್ತು ಸಾಮರ್ಥ್ಯ ನಿರ್ಮಾಣ ಮತ್ತು ಮಾನವ ಸಂಪನ್ಮೂಲಗಳು ಮತ್ತು ಪೊಲೀಸ್ ವಸತಿ ನಿಗಮ ಮತ್ತು ಪೊಲೀಸ್ ಇಲಾಖೆ ಮತ್ತು ಪ್ರಮುಖ ಶಿಫಾರಸ್ಸುಗಳನ್ನು ಈ ಕೆಳಕಂಡಂತೆ ಸಂಕ್ಷೇಪಿಸಲಾಗಿದೆ:

### ಪೊಲೀಸ್ ವಸತಿ ನಿಗಮ

1. ಮನೆ ವಿನ್ಯಾಸದ ಕಳಪೆ ತೃಪ್ತಿ ಸೂಚ್ಯಂಕವು ಪೊಲೀಸ್ ಕಾನ್‌ಸ್ಟಾಬ್‌ಯುಲರಿಗಳಿಗೆ ಮನೆಗಳ ವಿನ್ಯಾಸದ ಅಂಶದ ಮೇಲೆ ಗಂಭೀರವಾದ ಮರುಪರಿಶೀಲನೆಗೆ ಕರೆ ನೀಡುತ್ತದೆ. ಕರ್ನಾಟಕದ ಭೂ-ಹವಾಮಾನ ಪ್ರದೇಶಗಳ ಆಧಾರದ ಮೇಲೆ ಮನೆಗಳನ್ನು ಮರುವಿನ್ಯಾಸಗೊಳಿಸುವ ಅವಶ್ಯಕತೆಯಿದೆ. ನಿಗಮವು ಮನೆಗಳ ವಿನ್ಯಾಸದ ಕುರಿತು ಬಳಕೆದಾರರ ವಿಭಾಗಕ್ಕೆ ಮಾರ್ಗದರ್ಶಿ ಕೈಪಿಡಿಯನ್ನು ಸಿದ್ಧಪಡಿಸಬೇಕಾಗಿದೆ.
2. ಪೊಲೀಸ್ ಹೌಸಿಂಗ್ ಕಾರ್ಪೊರೇಶನ್ ಮತ್ತು ಪೊಲೀಸ್ ಇಲಾಖೆಯು ಪ್ರಸ್ತುತ ಮತ್ತು ಐತಿಹಾಸಿಕ ದತ್ತಾಂಶ ಮಾದರಿಗಳ ಆಧಾರದ ಮೇಲೆ ಮುನ್ಸೂಚಕ ವಿಶ್ಲೇಷಣೆಯನ್ನು ಜಂಟಿಯಾಗಿ ನಿಯೋಜಿಸಲು ಕಾರ್ಪೊರೇಶನ್ ತನ್ನ ಸಂಪನ್ಮೂಲಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನಿಯೋಜಿಸಲು ಭವಿಷ್ಯದ ಘಟನೆಗಳ ಲಾಭವನ್ನು ಪಡೆಯಲು ಮತ್ತು ಅದರ ಅಪಾಯವನ್ನು ಕಡಿಮೆ ಮಾಡಲು ಅನುವು ಮಾಡಿಕೊಡುತ್ತದೆ.

3. ಪೊಲೀಸ್ ವಸತಿ ನಿಗಮದಿಂದ ನಿರ್ಮಿಸಲಾದ ಮನೆಗಳ ನಿರ್ಮಾಣದ ಗುಣಮಟ್ಟವು ಪೊಲೀಸ್ ಪಡೆಯ ನಿರೀಕ್ಷೆಗೆ ತಕ್ಕಂತೆ ಇಲ್ಲ ಮತ್ತು 2.03/ 5.0 ರ ಕಳಪೆ ತೃಪ್ತಿ ಸೂಚ್ಯಂಕದಿಂದ ಪ್ರದರ್ಶಿಸಲ್ಪಟ್ಟಿದೆ. ಆದ್ದರಿಂದ, ಒಪ್ಪಂದದ ವಿಶೇಷಣಗಳ ಸ್ಪಷ್ಟ ತೃಪ್ತಿ ಮತ್ತು ವೆಚ್ಚ ಮತ್ತು ಸಮಯದೊಳಗೆ ಯೋಜನೆಯನ್ನು ಪೂರ್ಣಗೊಳಿಸುವ ಮೂಲಕ ನಿಗಮವು ನಿರ್ಮಾಣದ ಗುಣಮಟ್ಟವನ್ನು ಸುಧಾರಿಸುವ ಅಗತ್ಯವಿದೆ.
4. ತನ್ನ ಯೋಜನೆಗಳ ಅನುಷ್ಠಾನದಲ್ಲಿ ಸಮಯದ ಹೆಚ್ಚಳವನ್ನು ತಗ್ಗಿಸಲು, ನಿಗಮವು SCRUM ನಂತಹ ಯೋಜನಾ ನಿರ್ವಹಣಾ ಸಾಧನಗಳನ್ನು ಅಳವಡಿಸಿಕೊಳ್ಳುವುದನ್ನು ನೋಡಬಹುದು, ಇದು ಸಂಕೀರ್ಣ ಪರಿಸರದಲ್ಲಿ ಉತ್ಪನ್ನಗಳನ್ನು ಅಭಿವೃದ್ಧಿ ಪಡಿಸಲು, ತಲುಪಿಸಲು ಮತ್ತು ಉಳಿಸಿಕೊಳ್ಳಲು ಒಂದು ಚೌಕಟ್ಟಾಗಿದೆ.
5. ಸ್ಟ್ರಿಂಟ್ ವಿಮರ್ಶೆಯು ನಿಗಮದ ಎಲ್ಲಾ ಮಧ್ಯಸ್ಥಗಾರರಿಗೆ ಪ್ರತಿಕ್ರಿಯೆಯನ್ನು ಪಡೆಯಲು, ಸಮಯದ ವಿಳಂಬವನ್ನು ಕಡಿಮೆ ಮಾಡಲು ಮತ್ತು ಪ್ರತಿಬಿಂಬಿಸಲು ಮತ್ತು ಸುಧಾರಿಸಲು ತಂಡವನ್ನು ಸಕ್ರಿಯಗೊಳಿಸಲು ಮಾಡಿದ ಕೆಲಸವನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
6. ಕೋವಿಡ್ 19 ರ ಆಗಮನದೊಂದಿಗೆ, ನಿರ್ಮಾಣ ಉದ್ಯಮಗಳು ಎಲೆಕ್ಟ್ರಾನಿಕ್ ಗುಣಮಟ್ಟ ನಿರ್ವಹಣಾ ವ್ಯವಸ್ಥೆಗಳ (ಇಬಿಎಂಎಸ್) ಹೆಚ್ಚಿನ ಅಳವಡಿಕೆಯನ್ನು ನೋಡುತ್ತವೆ. ಆದ್ದರಿಂದ, ನಿಗಮವು ಇಬಿಎಂಎಸ್ ಅನ್ನು ಅಳವಡಿಸಿಕೊಳ್ಳಬೇಕು, ಏಕೆಂದರೆ ಇದು ವ್ಯವಹಾರಕ್ಕೆ ಕನಿಷ್ಠ ಅಡಚಣೆಗಳೊಂದಿಗೆ ಬದಲಾವಣೆಗಳಿಗೆ ಪ್ರತಿಕ್ರಿಯಿಸಲು ಸಾಕಷ್ಟು ಚುರುಕುತನದ ನಿರ್ಣಾಯಕ ಭಾಗವಾಗಿದೆ.
7. ಆಂತರಿಕ ಗುಣಮಟ್ಟ ನಿಯಂತ್ರಣ ವಿಭಾಗವು (ಕ್ಯೂಸಿಡಿ) ನಿಯತಕಾಲಿಕವಾಗಿ ನಿಗಮದಿಂದ ಅನುಷ್ಠಾನಗೊಳ್ಳುತ್ತಿರುವ ಯೋಜನೆಗಳನ್ನು ಮೇಲ್ವಿಚಾರಣೆ ಮಾಡಬೇಕು ಮತ್ತು ನಿರ್ದಿಷ್ಟವಾಗಿ ಸರಿಪಡಿಸಬೇಕಾದ ಮತ್ತು ಪ್ರಮಾಣೀಕರಿಸಬೇಕಾದ ಐಟಂಗಳ 'ಪಂಚ್ ಲಿಸ್ಟ್' ಅನ್ನು ಸಿದ್ಧಪಡಿಸಬೇಕು, ಅದು ವಾಸ್ತವವಾಗಿ ನಿಗದಿಪಡಿಸಿದ ಗುಣಮಟ್ಟದ ನಿರೀಕ್ಷೆಯನ್ನು ಯೋಜನೆಯ ದಾಖಲೆಗಳ ಮೂಲಕ ಪೂರೈಸುತ್ತದೆ.
8. ಹೆಚ್ಚಿನ ಮೌಲ್ಯದ ಯೋಜನೆಗಳು ಮತ್ತು ಕಾಮಗಾರಿಗಳಿಗೆ, ಗುತ್ತಿಗೆದಾರರು ಟೆಂಡರ್ಗೆ ಹಾಕಲಾದ ಮೊತ್ತಕ್ಕಿಂತ ಗಣನೀಯವಾಗಿ ಕಡಿಮೆ ದರವನ್ನು ಉಲ್ಲೇಖಿಸಿದ್ದಾರೆ ಎಂದು ಗಮನಿಸಲಾಗಿದೆ. ಆದ್ದರಿಂದ, ಟೆಂಡರ್ಗೆ ಹಾಕಲಾದ ಮೊತ್ತವು ಸೂಕ್ತವಾಗಿದೆ ಎಂದು ಖಚಿತಪಡಿಸಿಕೊಳ್ಳಲು ನಿಗಮವು ಮೂರನೇ ವ್ಯಕ್ತಿ ತಪಾಸಣೆ ಸೇವೆಗಳಿಗೆ ಹೋಗಬೇಕು.
9. ಪೊಲೀಸ್ ವಸತಿ ನಿಗಮವು ಪೊಲೀಸ್ ಇಲಾಖೆಗೆ ನಿರ್ಮಿಸಿದ ಕಟ್ಟಡಗಳನ್ನು ಹಸ್ತಾಂತರಿಸಿದ ನಂತರ, ಎರಡು ವರ್ಷಗಳ ಅವಧಿಗೆ ಕಟ್ಟಡದ ನಿರ್ವಹಣೆಯ ಜವಾಬ್ದಾರಿಯನ್ನು ಪಾಲಿಕೆಗೆ ವಹಿಸಲಾಗಿದೆ, ಅದರ ನಂತರ ಕಟ್ಟಡದ ನಿರ್ವಹಣೆ ಬಳಕೆದಾರರ ವಿಭಾಗದ ಜವಾಬ್ದಾರಿಯಾಗಿದೆ. ಕಟ್ಟಡಗಳ ಸ್ಥಿರ ನಿರ್ವಹಣೆಗಾಗಿ ಪೊಲೀಸ್ ವಸತಿ ನಿಗಮಳೊಂದಿಗೆ ಬಳಕೆದಾರರ ಇಲಾಖೆಗಳು ನಿಯಮಿತ ನಿರ್ವಹಣೆ ಒಪ್ಪಂದಗಳನ್ನು ಹೊಂದಲು ಇದು ಹೆಚ್ಚು ವಿವೇಕಯುತವಾಗಿದೆ. ಪೊಲೀಸ್ ವಸತಿ ನಿಗಮದ ಅಡಿಯಲ್ಲಿ ಸರ್ಕಾರವು ನಿರ್ಮಿಸಿದ ಕಟ್ಟಡದ ನಿರ್ವಹಣೆ ಮತ್ತು ನಿರ್ವಹಣೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ನಿರ್ವಹಿಸಲು ವಿಶೇಷ ಉದ್ದೇಶದ ವಾಹನವನ್ನು (ಎಸ್ಪಿವಿ) ರಚಿಸಬೇಕಾಗಿದೆ.



10. ಗುತ್ತಿಗೆದಾರರು ಕಟ್ಟುನಿಟ್ಟಾದ ಗುಣಮಟ್ಟದ ನಿರ್ಮಾಣಕ್ಕೆ ಬದ್ಧರಾಗಿರುವುದನ್ನು ಖಚಿತಪಡಿಸಿಕೊಳ್ಳಲು ಸ್ವತಂತ್ರ ಪರೀಕ್ಷಕರಿಂದ ಪ್ರಾಜೆಕ್ಟ್ ಆಡಿಟ್ ಅನ್ನು ನಿಯತಕಾಲಿಕವಾಗಿ ನಡೆಸಬೇಕು.
11. ನಿಗಮವು ನಿಯತಕಾಲಿಕವಾಗಿ 'ಗಳಿಸಿದ ಮೌಲ್ಯ ವಿಶ್ಲೇಷಣೆ' ಮತ್ತು ಫಲಿತಗಳನ್ನು ಮಂಡಳಿಗೆ ವರದಿ ಮಾಡುವುದು. ವೇಳಾಪಟ್ಟಿ, ವೆಚ್ಚ ಮತ್ತು ಕಾರ್ಯಕ್ಷಮತೆಯಲ್ಲಿ ಯಾವುದೇ ಗಮನಾರ್ಹ ವಿಚಲನಗಳಿಲ್ಲ ಎಂದು ಇದು ಖಚಿತಪಡಿಸುತ್ತದೆ.
12. ನಿಗಮವು ಸಂಸ್ಥೆಯ ಮುಖ್ಯಸ್ಥರ ಅಧ್ಯಕ್ಷತೆಯಲ್ಲಿ ನಿಯಮಿತ ಯೋಜನಾ ಮಾನಿಟರಿಂಗ್ ಸಮಿತಿ (ಪಿಎಂಸಿ) ಅನ್ನು ಸ್ಥಾಪಿಸುವ ಅಗತ್ಯವಿದೆ. ಮಾಹಿತಿ ಮತ್ತು ಅಗತ್ಯ ಕ್ರಮಕ್ಕಾಗಿ ಮಂಡಳಿಯ ಮುಂದೆ ಇರಿಸಬೇಕಾದ ಪಿಎಂಸಿಯ ವಿವಿಧ ಚಟುವಟಿಕೆಗಳು ಮತ್ತು ನಿಮಿಷಗಳನ್ನು ಸಂಗ್ರಹಿಸಲು ತಿಂಗಳಿಗೊಮ್ಮೆ ಪಿಎಂಸಿ ಅನ್ನು ಕರೆಯಬೇಕು.
13. ನಿಗಮವು ತನ್ನ ಆಂತರಿಕ ಪ್ರಕ್ರಿಯೆಯನ್ನು ಬಲಪಡಿಸಲು ಕ್ರಮ ಕೈಗೊಳ್ಳಬೇಕು ಮತ್ತು ವಿತ್ತೀಯ ನಷ್ಟ ಅಥವಾ ಯೋಜನಾ ನಷ್ಟದ ಸಂಭಾವ್ಯತೆಯನ್ನು ಹೈಲೈಟ್ ಮಾಡುವ ಅಪಾಯಗಳನ್ನು ಗುರುತಿಸಬೇಕು. ಬೆಳೆಯುತ್ತಿರುವ ಸಂಸ್ಥೆಯಾಗಿ ನಿಗಮವು, ಅಪಾಯದ ಸಾಮರ್ಥ್ಯವನ್ನು ಮತ್ತು ಅದು ಕೈಗೊಳ್ಳುವ ಪ್ರತಿಯೊಂದು ಯೋಜನೆಯ ಆಯಾಮವನ್ನು ನಿರ್ಣಯಿಸಲು ಪ್ರತ್ಯೇಕ 'ರಿಸ್ಕ್ ಮ್ಯಾನೇಜ್‌ಮೆಂಟ್ ಸೆಲ್' ಅನ್ನು ರಚಿಸಬೇಕು.
14. ಪೊಲೀಸ್ ಹೌಸಿಂಗ್ ಕಾರ್ಪೊರೇಶನ್ ತನ್ನ ದೀರ್ಘಾವಧಿಯ ಸುಸ್ಥಿರತೆಗೆ ಮತ್ತು ವಾಣಿಜ್ಯ ಘಟಕವಾಗಿ ಬೆಳವಣಿಗೆಗೆ ಸ್ಪಷ್ಟ ಗುರಿಗಳು ಮತ್ತು ಕಾರ್ಯತಂತ್ರಗಳನ್ನು ಅಭಿವೃದ್ಧಿ ಪಡಿಸುವ ಅಗತ್ಯವಿದೆ.
15. ನಿಗಮವು ತನ್ನ ವ್ಯಾಪಾರ ಪ್ರಕ್ರಿಯೆಗಳನ್ನು ಅತ್ಯುತ್ತಮಗೊಳಿಸುವ ಮತ್ತು ಸ್ವಯಂ-ಚಾಲಿತಗೊಳಿಸುವ ಅಗತ್ಯವಿದೆ, ಇದು ಅದರ ವೈವಿಧ್ಯೀಕರಣ ಮತ್ತು ವಿಸ್ತರಣೆ ಪ್ರಕ್ರಿಯೆಯಲ್ಲಿ ಮಾರುಕಟ್ಟೆಯಿಂದ ವಾಣಿಜ್ಯಕವಾಗಿ ಕಾರ್ಯಸಾಧ್ಯವಾದ ಮತ್ತು ಸಾಕಷ್ಟು ಸಂಪನ್ಮೂಲಗಳನ್ನು ಸಂಗ್ರಹಿಸಲು ಅನುವು ಮಾಡಿಕೊಡುತ್ತದೆ.
16. ನಿಗಮವು ವಿನ್ಯಾಸ, ಕಟ್ಟಡಗಳ ವಾಸ್ತುಶಿಲ್ಪ, ಮಳೆ ನೀರು ಕೊಯ್ಲು ಮತ್ತು ಒಳಚರಂಡಿ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಸಲಹಾ ಕ್ಷೇತ್ರದಲ್ಲಿ ತನ್ನ ಲಭ್ಯವಿರುವ ಕೌಶಲ್ಯಗಳ ಬಳಕೆಯನ್ನು ಉತ್ತಮಗೊಳಿಸಬಹುದು.
17. ನಿಗಮವು ತನ್ನ ಪುನರ್ವಸತಿ ನೀತಿಯನ್ನು ವ್ಯಾಖ್ಯಾನಿಸಬೇಕಾಗಿದೆ ಮತ್ತು ತಜ್ಞ ಇಂಜಿನಿಯರ್‌ಗಳಿಂದ ನಿರ್ವಹಿಸಲ್ಪಡುವ 'ಪುನರ್ವಸತಿ ಕೋಶ'ವನ್ನು ಸ್ಥಾಪಿಸಬೇಕು. ಈ ಕೋಶವು ಹಳೆಯ ವಸತಿ ಘಟಕಗಳ ದುರಸ್ತಿ ಮತ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕು ಮತ್ತು ಆಧುನಿಕ ವಸ್ತುಗಳು ಮತ್ತು ಉಪಕರಣಗಳೊಂದಿಗೆ ಅವುಗಳನ್ನು ಮರುಹೊಂದಿಸಬೇಕು.
18. ಹಿಂದುಳಿದ ಸಮಗ್ರ ವ್ಯಾಪಾರ ಮಾದರಿಯ ಕಾರ್ಯಸಾಧ್ಯತೆಯನ್ನು ನಿಗಮವು ಪರಿಶೀಲಿಸಬಹುದು. ಇದು ತನ್ನದೇ ಆದ ಮರದ ಕೆಲಸ, ಲೋಹದ ಕೆಲಸಗಳು ಮತ್ತು ಕಾಂಕ್ರೀಟ್ ಬ್ಲಾಕ್‌ಗಳನ್ನು ತಯಾರಿಸಲು ಪ್ರಯತ್ನಿಸಬಹುದು. ಇದು ಅದರ ಪೂರೈಕೆ ಸರಪಳಿಯನ್ನು ನಿಯಂತ್ರಿಸಲು ಅನುವು ಮಾಡಿಕೊಡುತ್ತದೆ.

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

19. ವಾಣಿಜ್ಯ ಘಟಕವಾಗಿ ಉಳಿಯಲು ಮತ್ತು ಬೆಳೆಯಲು ನಿಗಮವು ತನ್ನ ಚಟುವಟಿಕೆಗಳನ್ನು ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಅಡಿಯಲ್ಲಿ ನೋಂದಾಯಿಸಿಕೊಳ್ಳಬೇಕು.
20. ಮಹಾರಾಷ್ಟ್ರ ರಾಜ್ಯ ಪೊಲೀಸ್ ವಸತಿ ನಿಗಮ ಮತ್ತು ತಮಿಳುನಾಡು ರಾಜ್ಯ ಪೊಲೀಸ್ ವಸತಿ ನಿಗಮದ ಮಾದರಿಯಲ್ಲಿ ರಾಜ್ಯದ ಪೊಲೀಸ್ ಪಡೆಗೆ ಹೆಚ್‌ಬಿಎ ಯೋಜನೆ ಮತ್ತು ಒಪ್ಪೆಎಸ್ ಯೋಜನೆಗಳ ಪರಿಚಯವನ್ನು ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮವು ಪರಿಗಣಿಸಬಹುದು.
21. ನಿಗಮವು ಸೂಕ್ತವಾದ ಮತ್ತು ಪಾರದರ್ಶಕ ನೀತಿಯನ್ನು ರಚಿಸುವ ಅಗತ್ಯವಿದೆ ಮತ್ತು ಯೋಜನೆಯ ಕಾರ್ಯಗತಗೊಳಿಸುವಿಕೆಯನ್ನು ನಿರಂತರವಾಗಿ ವಿಳಂಬಗೊಳಿಸುವ ಗುತ್ತಿಗೆದಾರರ ವಿರುದ್ಧ ಅಗತ್ಯ ಕ್ರಮವನ್ನು ತೆಗೆದುಕೊಳ್ಳಲು ಸಿಎಂಡಿ ಅಧಿಕಾರ ನೀಡುತ್ತದೆ, ಇದರಿಂದಾಗಿ ಯೋಜನೆಯ ಅನುಷ್ಠಾನದ ನಿಯಮಗಳ ಅನುಸರಣೆಯನ್ನು ಖಚಿತಪಡಿಸುತ್ತದೆ.
22. ಕಡಿಮೆ ಆದಾಯದ ವರ್ಗದವರಿಗೆ ಕೈಗೆಟಕುವ ದರದಲ್ಲಿ ವಸತಿ ನಿರ್ಮಿಸಲು ಕರ್ನಾಟಕ ಗೃಹ ಮಂಡಳಿ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸಹಭಾಗಿತ್ವದ ಪ್ರಯತ್ನಗಳನ್ನು ನಿಗಮವು ಅನ್ವೇಷಿಸಬೇಕು.
23. ವಿಶೇಷವಾಗಿ ಸಣ್ಣ ಪಟ್ಟಣಗಳಲ್ಲಿ ಸ್ಥಳೀಯ ಪುರಸಭೆಗಳು ಮತ್ತು ಜಿಲ್ಲಾ ಪರಿಷತ್ತುಗಳೊಂದಿಗೆ ಹೆಚ್ಚಿದ ಸಹಯೋಗಕ್ಕಾಗಿ ಪಾಲುದಾರರಾಗಲು ಅವಕಾಶವಿದೆ.

## ಪೊಲೀಸ್ ಇಲಾಖೆ

1. ಪೊಲೀಸ್ ಇಲಾಖೆಯು ಬಳಕೆದಾರಸ್ನೇಹಿ ತಂತ್ರಜ್ಞಾನವನ್ನು ನಿಯೋಜಿಸುವ ಅಗತ್ಯವಿದೆ, ಅದು ಮನೆ ಹಂಚಿಕೆ ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕಗೊಳಿಸುತ್ತದೆ ಮತ್ತು ಪೊಲೀಸ್ ಕಾನ್‌ಸ್ಟಾಬ್‌ಯರಿಯ 'ಹ್ಯಾಪಿ ಫ್ಯಾಕ್ಟರ್' ಅನ್ನು ಸುಧಾರಿಸುತ್ತದೆ. ಪೊಲೀಸ್ ಇಲಾಖೆಯು ತನ್ನ ಸಿಬ್ಬಂದಿಗೆ ಸಮಯ ಬದ್ಧ ಹಂಚಿಕೆ ವ್ಯವಸ್ಥೆಯನ್ನು ಅನುಸರಿಸಬೇಕು.
2. ಪೊಲೀಸ್ ಇಲಾಖೆಯು ವಿಶೇಷವಾಗಿ ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳಲ್ಲಿ ನಿಯೋಜಿಸಲಾದ ಮಹಿಳಾ ಪೊಲೀಸ್ ಪಡೆಗೆ ಮನೆಗಳ ಹಂಚಿಕೆಗೆ ಆದ್ಯತೆ ನೀಡಬೇಕಾಗಿದೆ.
3. ಸ್ಥಳೀಯ ಅಂಶಗಳ ಭೂ-ಹವಾಮಾನ ಪ್ರದೇಶಗಳನ್ನು ಗಣನೆಗೆ ತೆಗೆದುಕೊಂಡು ಮನೆಗಳನ್ನು ಮರುವಿನ್ಯಾಸಗೊಳಿಸಬೇಕಾಗಿದೆ.
4. ಮನೆಯ ಗಾತ್ರವನ್ನು ಮರುಪರಿಶೀಲಿಸುವಂತೆ ಶಿಫಾರಸ್ಸು ಮಾಡಲಾಗಿದೆ ಮತ್ತು ಅದನ್ನು ಅಸ್ತಿತ್ವದಲ್ಲಿರುವ 470 ಚದರ ಅಡಿಗಳಿಂದ ಕನಿಷ್ಠ 540 ಚದರ ಅಡಿಗಳಿಗೆ ದೊಡ್ಡ ಮಲಗುವ ಕೋಣೆ ಹೊಂದಿರುವ ಪೊಲೀಸ್ ಕಾನ್‌ಸ್ಟಾಬ್‌ಯರಿಗೆ ಮತ್ತು ಇನ್‌ಸ್ಪೆಕ್ಟರ್‌ಗಳಿಗೆ ಈಗಿರುವ 580 ಚದರ ಅಡಿಯಿಂದ ಕನಿಷ್ಠ 640 ಚದರ ಅಡಿಗಳಿಗೆ ಪರಿಷ್ಕರಿಸಬೇಕು.

5. ಪೊಲೀಸ್ ವಸತಿ ಕಾಲೋನಿಗೆ ಸರಿಯಾದ ನಿವೇಶನ ಆಯ್ಕೆಯನ್ನು ಖಚಿತಪಡಿಸಿಕೊಳ್ಳಲು ಪೊಲೀಸ್ ವಸತಿ ನಿಗಮದೊಂದಿಗೆ ಸಮಾಲೋಚಿಸಿ ಪೊಲೀಸ್ ಇಲಾಖೆಯು ಪರಿಕಲ್ಪನಾ ಹಂತದಲ್ಲಿಯೇ 'ಸ್ಟೇಸ್ ನೀಡ್ ಅನಾಲಿಸಿಸ್' ನಡೆಸಬೇಕಾಗಿದೆ.
6. ಕಟ್ಟಡಗಳ ಸ್ಥಿರ ಮತ್ತು ಗುಣಮಟ್ಟದ ನಿರ್ವಹಣೆಗಾಗಿ ಪೊಲೀಸ್ ವಸತಿ ನಿಗಮದೊಂದಿಗೆ ನಿಯಮಿತ ನಿರ್ವಹಣಾ ಒಪ್ಪಂದವನ್ನು ಪೊಲೀಸ್ ಇಲಾಖೆ ಹೊಂದುವುದು.
7. ಪೊಲೀಸ್ ವಸತಿ ಯೋಜನೆಗಳನ್ನು ರಾಜ್ಯದಾದ್ಯಂತ ಸಮವಾಗಿ ವಿತರಿಸಬೇಕು, ಇದು ವಿಶೇಷವಾಗಿ ಶ್ರೇಣಿ 1 ಮತ್ತು ಶ್ರೇಣಿ 2 ಪಟ್ಟಣಗಳಲ್ಲಿ ಪೊಲೀಸ್ ಪಡೆಯ ಕ್ರಮಬದ್ಧ ನಿರ್ವಹಣೆಗೆ ಕಾರಣವಾಗುತ್ತದೆ.
8. ಪೊಲೀಸ್ ವಸತಿ ನಿಗಮದಿಂದ ವಸತಿ ಘಟಕಗಳ ಡೀಮ್ಡ್ ಹಸ್ತಾಂತರವನ್ನು ಪೊಲೀಸ್/ಬಳಕೆದಾರ ಆಡಳಿತವು ಪೊಲೀಸ್/ಬಳಕೆದಾರ ಇಲಾಖೆಗೆ ತಿಳಿಸಿ ಪರಿಗಣಿಸಬೇಕಾಗುತ್ತದೆ.
9. ಹವಾಮಾನ ಬದಲಾವಣೆಗೆ ಸಂಬಂಧಿಸಿದ ಇತ್ತೀಚಿನ ಬೆಳವಣಿಗೆಗಳನ್ನು ಪರಿಗಣಿಸಿ, ಹದಿನೈದು ವರ್ಷಕ್ಕಿಂತ ಹಳೆಯದಾದ ವಸತಿ ಕಟ್ಟಡಗಳ 'ಸುರಕ್ಷತಾ ಲೆಕ್ಕಪರಿಶೋಧನೆಯನ್ನು' ಪೊಲೀಸ್ ಇಲಾಖೆ ಕೈಗೊಂಡಲ್ಲಿ ಅನುಕೂಲವಾಗುತ್ತದೆ.



# ಅಧ್ಯಾಯ 1

## ಪರಿಚಯ ಮತ್ತು ಹಿನ್ನೆಲೆ

### 1.1 ಪರಿಚಯ

ಅನಾದಿ ಕಾಲದಿಂದಲೂ, ಆಹಾರ, ವಸತಿ ಮತ್ತು ಬಟ್ಟೆಗಳನ್ನು ಮನುಕುಲದ ಮೂರು ಮೂಲಭೂತ ಅಗತ್ಯಗಳೆಂದು ಪರಿಗಣಿಸಲಾಗಿದೆ. ಹೀಗಾಗಿ ವಸತಿಯು ಮಾನವ ಅಭಿವೃದ್ಧಿಯ ಪ್ರಮುಖ ಸೂಚಕವಾಗಿ ಪಾತ್ರ ವಹಿಸುತ್ತದೆ. ವಸತಿ ಕೇವಲ ಆಶ್ರಯವನ್ನು ಒದಗಿಸುವ ಭೌತಿಕ ಘಟಕವಲ್ಲ, ಬದಲಿಗೆ ಅದು ವಾಸಿಸುವ ಜನರ ಅವಿಭಾಜ್ಯ ಅಂಗವಾಗಿದೆ. ಭಾರತದ ರಾಷ್ಟ್ರೀಯ ವಸತಿ ಹಕ್ಕುಗಳ ಅಭಿಯಾನವು (ಎನ್‌ಸಿಹೆಚ್‌ಆರ್), 'ಉತ್ತಮ ವಸತಿ' ಯನ್ನು ಜನರು ಮುಕ್ತ ಮತ್ತು ಸಮಾನ ಸಂಬಂಧಗಳನ್ನು ನಿರ್ಮಿಸುವ ಸಾಮರ್ಥ್ಯವನ್ನು ಹೊಂದಿರುವ ಹಾಗೆಯೇ ಸಮಾಜದ ಸಾಂಸ್ಕೃತಿಕ ಗುರುತನ್ನು ನಿರ್ಮಿಸುವ ವಾಸ್ತುಶಿಲ್ಪವೆಂದು ವ್ಯಾಖ್ಯಾನಿಸುತ್ತದೆ. ವಸತಿ ಕ್ಷೇತ್ರವು ಜಾಗತಿಕವಾಗಿ ಗುರುತಿಸಲ್ಪಟ್ಟಿದೆ ಮತ್ತು ಈ ವಲಯದ ಬೆಳವಣಿಗೆಯು ಕಾರ್ಪೊರೇಟ್ ಪರಿಸರದಲ್ಲಿನ ಅಭಿವೃದ್ಧಿ ಮತ್ತು ನಗರ ಮತ್ತು ಅರೆ-ನಗರ ಪ್ರದೇಶಗಳಲ್ಲಿ ವಸತಿ ಸೌಕರ್ಯಗಳ ಬೇಡಿಕೆಗೆ ಉತ್ತಮವಾಗಿ ಪೂರಕವಾಗಿದೆ. ಆರ್ಥಿಕತೆಯ ಎಲ್ಲಾ ಕ್ಷೇತ್ರಗಳಲ್ಲಿ ನೇರ, ಪರೋಕ್ಷ ಮತ್ತು ಪ್ರೇರಿತ ಪರಿಣಾಮಗಳ ವಿಷಯದಲ್ಲಿ ನಿರ್ಮಾಣ ಉದ್ಯಮವು ಹದಿನಾಲ್ಕು ಪ್ರಮುಖ ಕ್ಷೇತ್ರಗಳಲ್ಲಿ ಮೂರನೇ ಸ್ಥಾನದಲ್ಲಿದೆ. ಭಾರತದಲ್ಲಿ, ಕೃಷಿ ಕ್ಷೇತ್ರದ ನಂತರ ರಿಯಲ್ ಎಸ್ಟೇಟ್ ಕ್ಷೇತ್ರವು ಎರಡನೇ ಅತಿ ಹೆಚ್ಚು ಉದ್ಯೋಗವನ್ನು ಸೃಷ್ಟಿಸುತ್ತದೆ. ವಸತಿ ಕ್ಷೇತ್ರದಲ್ಲಿ ಅಭಿವೃದ್ಧಿಯನ್ನು ಉತ್ತೇಜಿಸಲು ಭಾರತ ಸರ್ಕಾರವು ಆಯಾ ರಾಜ್ಯ ಸರ್ಕಾರಗಳೊಂದಿಗೆ ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ಕೇಂದ್ರ ಬಜೆಟ್ 2021-22 ರ ಅಡಿಯಲ್ಲಿ, ಗೃಹ ಸಾಲದ ಮೇಲಿನ ಬಡ್ಡಿಯ ಮೇಲೆ ರೂ.1.5 ಲಕ್ಷದವರೆಗೆ ತೆರಿಗೆ ವಿನಾಯಿತಿ ಮತ್ತು ಕೈಗೆಟುಕುವ ವಸತಿ ಯೋಜನೆಗಳಿಗೆ ತೆರಿಗೆ ವಿಶ್ವಾಂತಿಯನ್ನು 2021-22 ರ ಆರ್ಥಿಕ ವರ್ಷದ ಅಂತ್ಯದವರೆಗೆ ವಿಸ್ತರಿಸಲಾಗಿದೆ. ಭಾರತ ಸರ್ಕಾರವು ನವೆಂಬರ್ 2020 ರಲ್ಲಿ ಘೋಷಿಸಿದ ಆತ್ಮನಿರ್ಭರ - 3.0 ಪ್ಯಾಕೇಜ್ ಭಾರತವು ರಿಯಲ್ ಎಸ್ಟೇಟ್ ಡೆವಲಪರ್‌ಗಳು ಮತ್ತು ಮನೆ ಖರೀದಿದಾರರಿಗೆ ನವೆಂಬರ್ 2020 ರಿಂದ ಜೂನ್ 2021 ರವರೆಗೆ ರೂ.2 ಕೋಟಿ ಮೌಲ್ಯದ ವಸತಿ ಘಟಕಗಳ ಪ್ರಾಥಮಿಕ ಖರೀದಿ / ಮಾರಾಟಕ್ಕಾಗಿ ಆದಾಯ ತೆರಿಗೆ ಪರಿಹಾರ ಕ್ರಮಗಳನ್ನು ಒಳಗೊಂಡಿದೆ. ದೇಶದ ಪ್ರಮುಖ ನಗರಗಳಾದ್ಯಂತ ಸುಮಾರು 1600 ಸ್ಥಗಿತಗೊಂಡಿರುವ ವಸತಿ ಯೋಜನೆಗಳನ್ನು ಪುನರುಜ್ಜೀವನಗೊಳಿಸುವ ಸಲುವಾಗಿ, ರೂ.25,000 ಕೋಟಿಗಳ ಪರ್ಯಾಯ ಹೂಡಿಕೆ ನಿಧಿಯ (ಎಐಎಫ್) ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದೆ ಮತ್ತು ಸರ್ಕಾರವು, ಬ್ಯಾಂಕ್‌ಗಳು ಆದ್ಯತಾ ವಲಯಗಳಿಗೆ ನೀಡುವ ಸಾಲದ ಕುಸಿತ ಮತ್ತು ವಸತಿ ಹಣಕಾಸು ಕಂಪನಿಗಳ ಮೈಕ್ರೋ ಹಣಕಾಸಿಗೆ ಆರ್ಥಿಕ ಸೇರ್ಪಡೆಗಳನ್ನು ಉಪಯೋಗಿಸಿ, ರಾಷ್ಟ್ರೀಯ ವಸತಿ ಬ್ಯಾಂಕ್ (ಎನ್ ಹೆಚ್‌ಬಿ) ನಲ್ಲಿ ರೂ.10,000 ಕೋಟಿಗಳ ಆರಂಭಿಕ ಕಾರ್ಪಸ್‌ನೊಂದಿಗೆ ಕೈಗೆಟುಕುವ ವಸತಿ ನಿಧಿಯನ್ನು (ಎಹೆಚ್‌ಎಫ್) ರಚಿಸಿದೆ.

ಮೂರನೇ ಪೊಲೀಸ್ ಸುಧಾರಣಾ ಆಯೋಗದ ಶಿಫಾರಸ್ಸಿನ ನಂತರ ವಿವಿಧ ರಾಜ್ಯ ಸರ್ಕಾರಗಳು ಪೊಲೀಸ್ ವಸತಿ ನಿಗಮಗಳನ್ನು ಸ್ಥಾಪಿಸಿದವು. ಮುಂದಿನ ಅಧ್ಯಯನವು ವಸತಿ ಕ್ಷೇತ್ರದ ಒಂದು ಸಣ್ಣ ಘಟಕವನ್ನು ಮೌಲ್ಯಮಾಪನ ಮಾಡಿದೆ,

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

ಅಂದರೆ, ಕರ್ನಾಟಕ ಸರ್ಕಾರದ ಗೃಹ ಇಲಾಖೆಯ ಆಡಳಿತ ನಿಯಂತ್ರಣದಲ್ಲಿರುವ ಸರ್ಕಾರದ ಸಂಪೂರ್ಣ ಸ್ವಾಮ್ಯದ ಕಂಪನಿಯಾಗಿರುವ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತದ (ಕೆಎಸ್‌ಪಿಎಚ್ ಮತ್ತು ಐಡಿಸಿಎಲ್) ಕಾರ್ಯನಿರ್ವಹಣೆಯ ಮೌಲ್ಯಮಾಪನ.

## 1.2 ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ

ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತವು (ಕೆಎಸ್‌ಪಿಎಚ್ ಮತ್ತು ಐಡಿಸಿಎಲ್) ಕರ್ನಾಟಕ ಸರ್ಕಾರದ ಸಂಪೂರ್ಣ ಸ್ವಾಮ್ಯದ ಕಂಪನಿಯಾಗಿದೆ ಮತ್ತು ರಾಜ್ಯದಲ್ಲಿ ಪೊಲೀಸ್, ಅಗ್ನಿಶಾಮಕ ಮತ್ತು ಇತರ ಸಹಾಯಕ ಸೇವೆಗಳಿಗಾಗಿ ವಸತಿ ಮತ್ತು ವಸತಿ ರಹಿತ ಕಟ್ಟಡಗಳನ್ನು ವಿನೂತನ ರೀತಿಯಲ್ಲಿ ನಿರ್ಮಿಸುವುದು ಕಡ್ಡಾಯವಾಗಿದೆ.

ಪೊಲೀಸ್ ವಸತಿ ನಿಗಮವನ್ನು 1985 ರ ಜೂನ್‌ನಲ್ಲಿ ಕರ್ನಾಟಕ ಸರ್ಕಾರದ ಪೊಲೀಸ್ ಪಡೆ, ಕಾರಾಗೃಹಗಳು, ಗೃಹರಕ್ಷಕ ದಳ ಮತ್ತು ಅಗ್ನಿಶಾಮಕ ಸೇವಾ ಇಲಾಖೆಗಳಲ್ಲಿನ ನೌಕರರ ವಸತಿಗಾಗಿ ಕಟ್ಟಡಗಳ ನಿರ್ಮಾಣವನ್ನು ಕೈಗೊಳ್ಳಲು ಸ್ಥಾಪಿಸಲಾಯಿತು. ಇದು ಕಚೇರಿ ಕಟ್ಟಡಗಳು, ಪೊಲೀಸ್ ಠಾಣೆಗಳು, ಜೈಲುಗಳು, ಅಗ್ನಿಶಾಮಕ ಠಾಣೆಗಳು, ತರಬೇತಿ ಸಂಸ್ಥೆಗಳು, ಜಿಲ್ಲಾ ವೈಜ್ಞಾನಿಕ ಪ್ರಯೋಗಾಲಯಗಳು, ವಿಧಿವಿಜ್ಞಾನ ಪ್ರಯೋಗಾಲಯಗಳು ಮತ್ತು ವಸತಿ ನಿಲಯಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿದೆ. ಇದಲ್ಲದೆ, ನಿಗಮವು ಮೂಲಸೌಕರ್ಯ ಸಂಬಂಧಿತ ಯೋಜನೆಗಳಿಗಾಗಿ ಸಲಹಾ ಗುತ್ತಿಗೆದಾರರು, ಇಂಜಿನಿಯರುಗಳು, ವಿನ್ಯಾಸಕರು ಮತ್ತು ಡೆವಲಪರ್‌ಗಳಾಗಿ ಕಾರ್ಯನಿರ್ವಹಿಸುತ್ತದೆ. ನಿಗಮವು ಕೆಳಗೆ ಪಟ್ಟಿಮಾಡಲಾದ ಒಂದು ದೃಷ್ಟಿಕೋನ, ದೈಯ, ಗುರಿ, ಗುಣಮಟ್ಟದ ನೀತಿ ಮತ್ತು ಉದ್ದೇಶಗಳೊಂದಿಗೆ ತನ್ನನ್ನು ಗುರುತಿಸಿಕೊಳ್ಳುತ್ತದೆ.

### 1.2.1. ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತದ ದೃಷ್ಟಿ ಕೋನ:

ಎಲ್ಲಾ ಉದ್ಯಮಗಳಲ್ಲಿ ವಿಶ್ವದರ್ಜೆಯ ಗುಣಮಟ್ಟವನ್ನು ಸಾಧಿಸಲು ಮತ್ತು ಸಾರ್ವಜನಿಕ ಸೇವೆಯಲ್ಲಿ ಶ್ರೇಷ್ಠತೆಗೆ ಮಾದರಿಯಾಗಲು ಅದನ್ನು ಸಮಸ್ತ ಗುಣಮಟ್ಟದ ಜನರಂತೆ ಸಂಘಟಿಸುವುದು.

### 1.2.2. ಕೆಎಸ್‌ಪಿಎಚ್ ಮತ್ತು ಐಡಿಸಿಎಲ್ ನ ಅಭಿಯಾನ:

1. ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತವು ಇ-ಆಡಳಿತಕ್ಕಾಗಿ ವ್ಯಾಪಾರದ ಬದಲಾಗುತ್ತಿರುವ ಅಗತ್ಯಗಳನ್ನು ಪೂರೈಸಲು ತನ್ನ ಸಿಬ್ಬಂದಿಯ ಸಾಮರ್ಥ್ಯವನ್ನು ನಿರಂತರವಾಗಿ ಸುಧಾರಿಸಲು ಸ್ವತಃ ಬದ್ಧವಾಗಿದೆ ಮತ್ತು ಎಲ್ಲಾ ವ್ಯವಹಾರದ ಅಂಶಗಳು, ಸಂಪೂರ್ಣ ಪಾರದರ್ಶಕತೆ ಮತ್ತು ಮಾಹಿತಿ ಪಡೆಯಲು ಸಾರ್ವಜನಿಕರ ಹಕ್ಕನ್ನು ಖಾತರಿಪಡಿಸಲು ಸಂಪೂರ್ಣವಾಗಿ ಇ-ಆಡಳಿತವನ್ನು ಹಂತವಾಗಿ ಅನುಷ್ಠಾನಗೊಳಿಸುತ್ತದೆ.

2. ಕಟ್ಟಡಗಳ ನಿರ್ಮಾಣ ಮತ್ತು ಸೇವೆಗಳನ್ನು ಒದಗಿಸುವುದು, ನಿರ್ದಿಷ್ಟತೆಗಳ ಪ್ರಕಾರ, ಉದ್ದೇಶಿತ ಬಳಕೆದಾರರ ಅವಶ್ಯಕತೆಗಳನ್ನು ಪೂರೈಸುವ ಮೂಲಕ, ಅತ್ಯುತ್ತಮ ಗುಣಮಟ್ಟವನ್ನು ಖಾತ್ರಿಪಡಿಸುವ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸುವ ಮೂಲಕ ಕೈಗೊಳ್ಳಲಾಗುತ್ತದೆ.
3. ಕೆಎಸ್‌ಪಿಎಚ್ ಮತ್ತು ಐಡಿಸಿಎಲ್, ISO 9001:2008 ಗುಣಮಟ್ಟ ನಿರ್ವಹಣಾ ವ್ಯವಸ್ಥೆಗಳು ಮತ್ತು ISO 14001:2004 ಪರಿಸರ ನಿರ್ವಹಣಾ ವ್ಯವಸ್ಥೆಯ ಮಾನದಂಡವನ್ನು ಅನುಸರಿಸುತ್ತದೆ ಮತ್ತು ವ್ಯವಸ್ಥೆಯ ಪ್ರಕ್ರಿಯೆಗಳ ದಕ್ಷತೆಯನ್ನು ನಿರಂತರವಾಗಿ ಸುಧಾರಿಸುತ್ತದೆ ಮತ್ತು ವೆಚ್ಚ-ಪರಿಣಾಮಕಾರಿತ್ವ ಮತ್ತು ಸಮಯೋಚಿತ ರೀತಿಯಲ್ಲಿ ಯೋಜನೆಯ ಸಂಪನ್ಮೂಲಗಳ ಅತ್ಯುತ್ತಮ ಬಳಕೆಗೆ ಕೊಡುಗೆ ನೀಡುತ್ತದೆ.

### 1.2.3. ಕೆಎಸ್‌ಪಿಎಚ್ ಮತ್ತು ಐಡಿಸಿಎಲ್‌ನ ಧ್ಯೇಯೋದ್ದೇಶ:

ಪೋಲೀಸ್ ವಸತಿ ನಿಗಮದ ಗುರಿಯನ್ನು 'ಕರ್ನಾಟಕದ ಪೋಲೀಸ್ ಮತ್ತು ಪೊಲೀಸಿಂಗ್ ಅನ್ನು ಮರು ವ್ಯಾಖ್ಯಾನಿಸಲು ನವೀನ ಕಟ್ಟಡಗಳ ನಿರ್ಮಾಣ' ಎಂದು ವ್ಯಾಖ್ಯಾನಿಸಲಾಗಿದೆ.

### 1.2.4. ಗುಣಮಟ್ಟ ನೀತಿ:

ಕೆಎಸ್‌ಪಿಎಚ್ ಮತ್ತು ಐಡಿಸಿಎಲ್ ಒಟ್ಟು ಗುಣಮಟ್ಟ ನಿರ್ವಹಣೆ (ಟಿಕ್ಯೂಎಂ) ಯೊಂದಿಗೆ ಸಂಯೋಜಿತವಾದ ಯೋಜನೆಯ ಅನುಷ್ಠಾನಕ್ಕೆ ಬದ್ಧವಾಗಿದೆ. ಇದು ಸಂಪೂರ್ಣ ಪಾರದರ್ಶಕತೆ ಮತ್ತು ಮಾಹಿತಿಯ ಹಕ್ಕನ್ನು ಅನುಸರಿಸುವ ಮೂಲಕ ನಿರ್ಮಾಣದಲ್ಲಿ ಸಂಪೂರ್ಣ ಗುಣಮಟ್ಟವನ್ನು ನೀಡುತ್ತದೆ ಮತ್ತು ವೆಚ್ಚ ಪರಿಣಾಮಕಾರಿತ್ವವಾಗಿದ್ದು ಸಕಾಲದಲ್ಲಿ ಒದಗಿಸುವುದರೊಂದಿಗೆ ಸುಧಾರಿತ ಗುಣಮಟ್ಟದ ಉತ್ಪನ್ನಗಳು ಮತ್ತು ಸೇವೆಗಳನ್ನು ನೀಡಲು ನಿರಂತರವಾಗಿ ಶ್ರಮಿಸುತ್ತದೆ.

### 1.2.5. ಕೆಎಸ್‌ಪಿಎಚ್ ಮತ್ತು ಐಡಿಸಿಎಲ್ ನ ಉದ್ದೇಶಗಳು:

1. ಕರ್ನಾಟಕ ಸರ್ಕಾರದ ಪೋಲೀಸ್, ಕಾರಾಗೃಹಗಳು, ಗೃಹರಕ್ಷಕ ದಳ ಮತ್ತು ಅಗ್ನಿಶಾಮಕ ಸೇವಾ ಇಲಾಖೆಗಳ ನೌಕರರ ವಸತಿಗಾಗಿ ಕಟ್ಟಡಗಳ ನಿರ್ಮಾಣವನ್ನು ಕೈಗೊಳ್ಳುವುದು.
2. ಆಡಳಿತ ಕಚೇರಿಗಳು, ಪೋಲೀಸ್ ತಾಣಗಳು, ಕಾರಾಗೃಹಗಳು, ಅಗ್ನಿಶಾಮಕ ತಾಣಗಳು, ಜಿಲ್ಲಾ ವೈಜ್ಞಾನಿಕ ಪ್ರಯೋಗಾಲಯಗಳು, ವಿಧಿ ವಿಜ್ಞಾನ ಪ್ರಯೋಗಾಲಯಗಳು, ವಸತಿ ನಿಲಯಗಳು ಮುಂತಾದ ಪೋಲೀಸ್, ಕಾರಾಗೃಹಗಳು, ಗೃಹರಕ್ಷಕ ದಳಗಳ ಇಲಾಖೆಗಳ ಕಚೇರಿಗಳಿಗೆ ಕಟ್ಟಡಗಳ ನಿರ್ಮಾಣವನ್ನು ಕೈಗೊಳ್ಳುವುದು.
3. ಶಾಲೆಗಳು, ಆಸ್ಪತ್ರೆಗಳು, ಆರೋಗ್ಯ ಕೇಂದ್ರಗಳು, ಅಂಗಡಿಗಳು, ಕ್ಲಬ್‌ಗಳು, ಸಭಾಂಗಣಗಳು, ಪ್ರಸೂತಿ ಗೃಹಗಳು, ಸಮುದಾಯ ಭವನಗಳು ಇತ್ಯಾದಿಗಳನ್ನು ನಿರ್ಮಿಸುವುದು.

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

4. ಕಾಲಕಾಲಕ್ಕೆ ಸರ್ಕಾರವು ತನಗೆ ವಹಿಸಿಕೊಟ್ಟಿರುವ ಯಾವುದೇ ರೀತಿಯ ಕಟ್ಟಡಗಳ ನಿರ್ಮಾಣವನ್ನು ಕೈಗೆತ್ತಿಕೊಳ್ಳುವುದು.

ನಿಗಮದಿಂದ ಕೈಗೊಳ್ಳಲಾದ ಅನೇಕ ಪರಿವರ್ತನಾ ಉಪಕ್ರಮಗಳಲ್ಲಿ ವೆಬ್ ಆಧಾರಿತ ಯೋಜನಾ ನಿರ್ವಹಣಾ ವ್ಯವಸ್ಥೆ, ಪಾರದರ್ಶಕತೆ, ಹೊಣೆಗಾರಿಕೆ, ಮಧ್ಯಸ್ಥಗಾರರ ಒಳಗೊಳ್ಳುವಿಕೆ, ಮಾಹಿತಿ ಹಕ್ಕು, ನಿರ್ವಹಣೆಗೆ ವೃತ್ತಿಪರ ವಿಧಾನ ಇತ್ಯಾದಿಗಳು ಸೇರಿವೆ.

### 1.2.6. ಕೆಎಸ್‌ಪಿಎಚ್ ಮತ್ತು ಐಡಿಸಿಎಲ್ ನ ತಾಂತ್ರಿಕ ಮತ್ತು ಆರ್ಥಿಕ ಕಾರ್ಯಕ್ಷಮತೆ:

2019-20 ನೇ ಸಾಲಿನ ಕೆಎಸ್‌ಪಿಎಚ್ ಮತ್ತು ಐಡಿಸಿಎಲ್ ನ ತಾಂತ್ರಿಕ ಮತ್ತು ಆರ್ಥಿಕ ಕಾರ್ಯಕ್ಷಮತೆಯನ್ನು ಕೆಳಗಿನ ಚಿತ್ರ 1 ಮತ್ತು ಚಿತ್ರ 2 ರಲ್ಲಿ ಸೂಚಿಸಲಾಗಿದೆ.





### 1.3 ಅಧ್ಯಯನದ ಹಿನ್ನೆಲೆ:

ಪ್ರಸ್ತಾವಿತ ಅಧ್ಯಯನವು ಕರ್ನಾಟಕ ರಾಜ್ಯದಲ್ಲಿ ಹನ್ನೊಂದು ವರ್ಷಗಳ ಅವಧಿಗೆ ಅಂದರೆ 2010 ರಿಂದ 2021 ರವರೆಗೆ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತದ ಕಾರ್ಯನಿರ್ವಹಣೆಯ ಮೌಲ್ಯಮಾಪನ.

ಕರ್ನಾಟಕ ಸರ್ಕಾರವು, ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮ ನಿಯಮಿತವನ್ನು 17 ಜೂನ್, 1985 ರಂದು ವಿಶೇಷ ಉದ್ದೇಶದ ವಾಹನವಾಗಿ ಪೊಲೀಸ್ ಪಡೆ ಮತ್ತು ಕಾರಾಗೃಹ, ಅಗ್ನಿಶಾಮಕ ಸೇವೆ ಮತ್ತು ಹೋಮ್ ಗಾರ್ಡ್‌ಗಳಂತಹ ಸಂಬಂಧಿತ ಇಲಾಖೆಗಳಿಗೆ ವಸತಿ ಮತ್ತು ವಸತಿಯೇತರ ಕಟ್ಟಡಗಳ ನಿರ್ಮಾಣದ ಸೀಮಿತ ಆದೇಶದೊಂದಿಗೆ ಸಂಯೋಜಿಸಿತು. ಪೊಲೀಸ್ ಪಡೆಗೆ ವಸತಿಯ ತೀವ್ರ ಅವಶ್ಯಕತೆಯನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರವು ಡಿಸೆಂಬರ್ 1999 ರಲ್ಲಿ, ವೇಗವರ್ಧಿತ ವಸತಿ ಯೋಜನೆ 1 (ಎಹೆಚ್‌ಎಸ್-1) ಅಡಿಯಲ್ಲಿ ಮೂರು ವರ್ಷಗಳಲ್ಲಿ ರೂ.160 ಕೋಟಿ ವೆಚ್ಚದಲ್ಲಿ ಪೊಲೀಸ್ ಪಡೆಗಾಗಿ 5100 ವಸತಿ ಕಟ್ಟಡಗಳನ್ನು ನಿರ್ಮಿಸಲು ಮಂಜೂರು ಮಾಡಿತು.

ಯೋಜನೆಯ ಅನುಮೋದನೆಯಲ್ಲಿ ವಿಳಂಬದಿಂದಾಗಿ ನಿರ್ಮಾಣ ಕಾರ್ಯವನ್ನು ಏಪ್ರಿಲ್ 2001 ರಲ್ಲಿ ಪ್ರಾರಂಭಿಸಲಾಯಿತು. ದರಗಳ ವೇಳಾಪಟ್ಟಿಯಲ್ಲಿನ ಪರಿಷ್ಕರಣೆ ದೃಷ್ಟಿಯಿಂದ, ಕೇವಲ 4900 ವಸತಿ ಕಟ್ಟಡಗಳನ್ನು ನಿರ್ಮಾಣಕ್ಕೆ ತೆಗೆದುಕೊಳ್ಳಲಾಗಿದೆ. ನಿರ್ಮಾಣದ ವೆಚ್ಚದಲ್ಲಿ ಉಳಿತಾಯದ ದೃಷ್ಟಿಯಿಂದ ನವೆಂಬರ್ 2002 ರಲ್ಲಿ ಮತ್ತೊಂದು 156 ವಸತಿ ಕಟ್ಟಡಗಳನ್ನು ಸೇರಿಸಲಾಯಿತು ಮತ್ತು ಎಹೆಚ್‌ಎಸ್ 1 ಯೋಜನೆಯ ಕೊನೆಯಲ್ಲಿ 5056 ವಸತಿ ಕಟ್ಟಡಗಳನ್ನು ಪೊಲೀಸ್ ಇಲಾಖೆಗೆ ಹಸ್ತಾಂತರಿಸಲಾಯಿತು. ಎಹೆಚ್‌ಎಸ್ 1 ಯೋಜನೆಗೆ ಹೆಚ್‌ಡಿಎಫ್‌ಸಿ ಮತ್ತು ಹುಡ್ಕೋ ನಿಂದ ಹಣಕಾಸು ಒದಗಿಸಲ್ಪಟ್ಟಿದೆ. ಮಾರ್ಚ್ 2003 ರಲ್ಲಿ, ಸರ್ಕಾರವು ಪೊಲೀಸ್ ಪಡೆಗಾಗಿ ಎಹೆಚ್‌ಎಸ್ -2 ಅಡಿಯಲ್ಲಿ ಎರಡು ವರ್ಷಗಳ ಅವಧಿಯಲ್ಲಿ ಒಟ್ಟು ರೂ.180 ಕೋಟಿ ವೆಚ್ಚದಲ್ಲಿ ಇನ್ನೂ 5000 ವಸತಿ ಕಟ್ಟಡಗಳನ್ನು ನಿರ್ಮಿಸಲು ಮಂಜೂರು ಮಾಡಿತು. ಇವುಗಳಲ್ಲಿ ನಿಗಮವು 4999 ವಸತಿ ಕಟ್ಟಡಗಳನ್ನು ನಿರ್ಮಿಸಿ ಬಳಕೆದಾರ ಇಲಾಖೆಗೆ ಹಸ್ತಾಂತರಿಸಿದೆ. ಎಹೆಚ್‌ಎಸ್ -3 ಅಡಿಯಲ್ಲಿ, ನಿಗಮವು ರೂ.199 ಕೋಟಿಗಳ ಅಂದಾಜು ವೆಚ್ಚದಲ್ಲಿ ಪೊಲೀಸ್ ಪಡೆಗಾಗಿ 2434 ವಸತಿ ಕಟ್ಟಡಗಳನ್ನು ನಿರ್ಮಿಸಿದೆ. ಇದಲ್ಲದೆ, ನಿಗಮವು 2012-13 ನೇ ಸಾಲಿನಲ್ಲಿ ರೂ. 50.37 ಕೋಟಿ ವೆಚ್ಚದಲ್ಲಿ ಇನ್ನೂ 337 ವಸತಿ ಕಟ್ಟಡಗಳ ನಿರ್ಮಾಣವನ್ನು ಕೈಗೆತ್ತಿಕೊಂಡಿದೆ. 2013-14ರಲ್ಲಿ ನಿಗಮವು ರೂ.42.62 ಕೋಟಿ ವೆಚ್ಚದಲ್ಲಿ ಹೆಚ್ಚುವರಿ 294 ಕ್ವಾರ್ಟರ್ಸ್‌ಗಳ ನಿರ್ಮಾಣವನ್ನೂ ಕೈಗೆತ್ತಿಕೊಂಡಿದೆ. ಎಹೆಚ್‌ಎಸ್-3ರ ಅಡಿಯಲ್ಲಿ ನಿಗಮವು ನಿರ್ಮಿಸಿರುವ ಎಲ್ಲ ವಸತಿ ಕಟ್ಟಡಗಳನ್ನು ಬಳಕೆದಾರರ ಇಲಾಖೆಗೆ ಹಸ್ತಾಂತರಿಸಲಾಗಿದೆ.

2007 ನೇ ಸಾಲಿನಲ್ಲಿ, ನಿಗಮವು ತನ್ನ ಚಟುವಟಿಕೆಯ ವ್ಯಾಪ್ತಿಯನ್ನು ವಿಸ್ತರಿಸಿತು ಮತ್ತು ಮಾಹಿತಿ ತಂತ್ರಜ್ಞಾನ, ಇ-ಕಾಮರ್ಸ್, ಸಲಹಾ ತರಬೇತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ, ವೆಬ್ ಆಧಾರಿತ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (ಡ್ಲೂಬಿಪಎಂಎಸ್),

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

ಇ-ಟೆಂಡರಿಂಗ್, ಹಿಮ್ಮುಖ ಹರಾಜು, ಫಾಸ್ಟ್ ಟ್ರ್ಯಾಕ್ ನಿರ್ಮಾಣ ತಂತ್ರಜ್ಞಾನದ ಅಳವಡಿಕೆ, ಮುಂಗಡ ವಾರ್ಷಿಕ ಯೋಜನೆ ಮತ್ತು ಕೃತಿಗಳ ಪ್ಯಾಕೇಜಿಂಗ್ ಅನ್ನು ಸೇರಿಸಲು ಅದರ ಪಾಲುದಾರಿಕೆ ಒಪ್ಪಂದದ ನಿಯಮಾವಳಿಗಳನ್ನು ತಿದ್ದುಪಡಿ ಮಾಡಿತು. ಅದರ ನಂತರ, ನಿಗಮವನ್ನು 2014 ರಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (ಕೆಎಸ್‌ಪಿಹೆಚ್ ಮತ್ತು ಐಡಿ‌ಸಿಎಲ್) ಎಂದು ಮರುನಾಮಕರಣ ಮಾಡಲಾಯಿತು. ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಕಂಪನಿಗಳ ರಿಜಿಸ್ಟ್ರಾರ್ ನೀಡಿದ 22 ಅಕ್ಟೋಬರ್ 2014 ರ ಸಂಯೋಜನೆಯ ಪ್ರಮಾಣಪತ್ರವನ್ನು ಅನುಬಂಧದಲ್ಲಿ ಲಗತ್ತಿಸಲಾಗಿದೆ. ಪೊಲೀಸ್ ವಸತಿ ನಿಗಮದ ಪಾಲುದಾರಿಕೆ ಒಪ್ಪಂದದ ಜ್ಞಾಪನ ಮತ್ತು ಲೇಖನಗಳನ್ನು ಸಹ ಅನುಬಂಧದಲ್ಲಿ ಲಗತ್ತಿಸಲಾಗಿದೆ.

ಈ ಹಿಂದೆ ಹೇಳಿದಂತೆ ಪೊಲೀಸ್, ಅಗ್ನಿಶಾಮಕ ಸೇವೆ ಮತ್ತು ಇತರ ಸಂಬಂಧಿತ ಇಲಾಖೆಗಳಿಗೆ ವಸತಿ ಒದಗಿಸುವುದು ನಿಗಮದ ಮುಖ್ಯ ಉದ್ದೇಶವಾಗಿದೆ. ಹಿಂದಿನ ಅಧ್ಯಯನಗಳ ಪ್ರಕಾರ, ರಾಜ್ಯದ ಪೊಲೀಸ್ ಕಾನ್‌ಸ್ಟಾಬಲ್‌ರಿಯ ವಸತಿ ತೃಪ್ತಿ ಮಟ್ಟವು ಕೇವಲ 39% ಆಗಿತ್ತು, ಇದು ಇತರ ರಾಜ್ಯ ಪೊಲೀಸ್ ಕಾನ್‌ಸ್ಟಾಬಲ್‌ರಿಗಳಿಗೆ ಹೋಲಿಸಿದರೆ ಕಡಿಮೆಯಾಗಿದೆ ಮತ್ತು ರಾಜ್ಯದಲ್ಲಿ ಪೊಲೀಸ್ ಪಡೆಯ ಹೆಚ್ಚುವರಿ ಅವಶ್ಯಕತೆಗಳನ್ನು ಪೂರೈಸಲು ಸಿಬ್ಬಂದಿಗಳ ಹೊಸ ನೇಮಕಾತಿಗಳೊಂದಿಗೆ ಈ ತೃಪ್ತಿಯ ಮಟ್ಟವು ಮತ್ತಷ್ಟು ಕುಸಿತವನ್ನು ನಿರೀಕ್ಷಿಸಲಾಗಿತ್ತು. ಪೊಲೀಸ್ ಸಿಬ್ಬಂದಿಯ ನೈತಿಕತೆ ಮತ್ತು ಪ್ರೇರಣೆ ಮಟ್ಟವನ್ನು ಉನ್ನತ ಮಟ್ಟದಲ್ಲಿ ಇರಿಸಲು, ಪೊಲೀಸ್ ವಸತಿಗೆ ಅದರ ಪ್ರಾಮುಖ್ಯತೆಯನ್ನು ನೀಡಲಾಗಿದೆ. 2013 ರಲ್ಲಿ, ಪೊಲೀಸ್ ಸಿಬ್ಬಂದಿಗೆ ಕನಿಷ್ಠ 75% ರಷ್ಟು ತೃಪ್ತಿ ಮಟ್ಟವನ್ನು ತಲುಪಲು ಗಣನೀಯ ಸಂಖ್ಯೆಯ ಕ್ವಾರ್ಟರ್‌ಗಳನ್ನು ನಿರ್ಮಿಸಲು ಸರ್ಕಾರವು ಪೊಲೀಸ್ ವಸತಿ ನಿಗಮಕ್ಕೆ ಕಾಲಮಿತಿಯ ಯೋಜನೆಯನ್ನು ರೂಪಿಸುವ ಕೆಲಸವನ್ನು ನಿಯೋಜಿಸಿತು. ಅದರಂತೆ, (ಕೆಎಸ್‌ಪಿಹೆಚ್ ಮತ್ತು ಐಡಿ‌ಸಿಎಲ್) 'ಪೊಲೀಸ್ ಗೃಹ 2020' ಯೋಜನೆಯನ್ನು ತಂದಿದೆ, ಅದರ ಅಡಿಯಲ್ಲಿ 11000 ಕ್ವಾರ್ಟರ್‌ಗಳನ್ನು ನಿರ್ಮಿಸಲು ಒಟ್ಟು ನಿರೀಕ್ಷಿತ ರೂ.1818 ಕೋಟಿ ಪೊಲೀಸ್ ಕಾನ್‌ಸ್ಟೇಬಲ್‌ಗಳು ಮತ್ತು ಸಬ್ ಇನ್‌ಸ್‌ಪೆಕ್ಟರ್‌ಗಳಿಗೆ ತೀವ್ರ ವಸತಿ ಕೊರತೆಯ ಪ್ರದೇಶಗಳಲ್ಲಿ ಕೈಗೊಂಡಿದೆ.

2019-20 ನೇ ಸಾಲಿನಲ್ಲಿರುವಂತೆ ನಿಗಮದ ನಿವ್ವಳ ಮೌಲ್ಯ ರೂ.225.47 ಕೋಟಿ ಮತ್ತು ಇಬಿಐಟಿಡಿಎ ರೂ.17.45 ಕೋಟಿಗಳಾಗಿವೆ. ನಿಗಮದ ಆದಾಯದ ಮುಖ್ಯ ಮೂಲವೆಂದರೆ ಅದು ಜಾರಿಗೊಳಿಸಿದ ವಿವಿಧ ಯೋಜನೆಗಳಿಂದ ಸಂಗ್ರಹಿಸಲಾದ ಇಟಿಪಿ (ಸ್ಥಾಪನೆ, ಉಪಕರಣಗಳು ಮತ್ತು ಘಟಕಗಳು) ಶುಲ್ಕಗಳು. ಐದು ವರ್ಷಗಳ ಅವಧಿಯಲ್ಲಿ ಸುಸ್ಥಿರ ಕಾರ್ಯಕ್ಷಮತೆ ಅಂದರೆ, 2014-19 ರಿಂದ, ನಿಗಮವು ಈಗ ಸ್ವಾವಲಂಬಿ ವಾಣಿಜ್ಯ ಘಟಕವಾಗಿ ಹೊರಹೊಮ್ಮಿದೆ ಮತ್ತು ಅದರ ಆಡಳಿತಾತ್ಮಕ ಮತ್ತು ಸ್ಥಾಪನೆಯ ವೆಚ್ಚಗಳನ್ನು ಪೂರೈಸಲು ಇನ್ನು ಮುಂದೆ ರಾಜ್ಯ ಸರ್ಕಾರದ ಮೇಲೆ ಅವಲಂಬಿತವಾಗಿಲ್ಲ.

### 1.3.1. ಅಧ್ಯಯನದ ಉದ್ದೇಶ:

ಪೋಲೀಸ್ ಸಿಬ್ಬಂದಿಗೆ ವಸತಿಯಂತಹ ಮೂಲ ಸೌಕರ್ಯಗಳನ್ನು ಒದಗಿಸುವ ಅಗತ್ಯವನ್ನು ಸರ್ಕಾರ ಗುರುತಿಸಿದ್ದರೂ ಮತ್ತು ಸಮಸ್ಯೆಯನ್ನು ಪರಿಹರಿಸಲು ಕೆಎಸ್‌ಪಿಹೆಚ್ ಮತ್ತು ಐಡಿಸಿಎಲ್ ನಂತಹ ಸಮರ್ಪಿತ ಸಂಸ್ಥೆ ಇದ್ದರೂ ಸಹ, ಪೋಲೀಸ್ ವಸತಿ ಕೊರತೆ ನಿರ್ಣಾಯಕ ವಿಷಯವಾಗಿ ಉಳಿದಿದೆ.

ಆದ್ದರಿಂದ, ಎಹೆಚ್‌ಎಸ್-3 ಮತ್ತು ಪೋಲೀಸ್ ಗೃಹ 2020 ಗಳ ಅಡಿಯಲ್ಲಿ ಯೋಜನೆಯ ಉದ್ದೇಶಗಳು ಎಷ್ಟರ ಮಟ್ಟಿಗೆ ಈಡೇರಿವೆ ಎಂಬುದನ್ನು ಪರಿಶೀಲಿಸಲು ಮತ್ತು ವಾಣಿಜ್ಯ ಘಟಕವಾಗಿ ನಿಗಮದ ಸುಸ್ಥಿರತೆಯನ್ನು ಪರೀಕ್ಷಿಸಲು ನಿಗಮದ ಕಾರ್ಯನಿರ್ವಹಣೆಯ ಮೌಲ್ಯಮಾಪನ ಅಧ್ಯಯನವನ್ನು ಕೈಗೊಳ್ಳುವ ಕಾರ್ಯವನ್ನು ಸರ್ಕಾರವು ಪ್ರಾರಂಭಿಸಿತು.

### 1.3.2. ಅಧ್ಯಯನದ ವ್ಯಾಪ್ತಿ:

ಅಧ್ಯಯನದ ವ್ಯಾಪ್ತಿಯು ಐದು ಅಗತ್ಯ ಹಂತಗಳನ್ನು ಕೆಳಗೆ ವಿವರಿಸಿದಂತೆ ಒಳಗೊಂಡಿದೆ (ಚಿತ್ರ 3):

1. ಯೋಜನೆಯ ಪೂರ್ವದಲ್ಲಿ ನಿಗದಿಪಡಿಸಿದ ಗುರಿ ಮತ್ತು ನಂತರದ ಬದಲಾವಣೆಗೆ ಸಂಬಂಧಿಸಿದಂತೆ ನಿಗಮದ ಮತ್ತು ಯೋಜನೆಯ ಆರ್ಥಿಕ ಮತ್ತು ಭೌತಿಕ ಮೌಲ್ಯಮಾಪನ,
2. ಯೋಜನೆಯ ಉದ್ದೇಶಗಳು ಎಷ್ಟರ ಮಟ್ಟಿಗೆ ಈಡೇರಿವೆ ಮತ್ತು ಸಾಧಿಸಿದ ಗುರಿಗಳ ಪ್ರಮಾಣವನ್ನು ಪರೀಕ್ಷಿಸುವುದು,
3. ಅಧ್ಯಯನವು, 11 ವರ್ಷಗಳ ಅವಧಿಯಲ್ಲಿ ಅಂದರೆ 2010-11 ರಿಂದ 2020-21 ರವರೆಗಿನ ಕಾರ್ಯಕ್ಷಮತೆಯನ್ನು ಒಳಗೊಳ್ಳುತ್ತದೆ.
4. ಫಲಾನುಭವಿಗಳು ಮತ್ತು ಪೋಲೀಸ್ ವಸತಿಯ ಫಲಾನುಭವಿಯೇತರರ ಗ್ರಹಿಕೆಯನ್ನು ಅಧ್ಯಯನದ ವ್ಯಾಪ್ತಿಯು ಒಳಗೊಂಡಿದೆ ಮತ್ತು
5. ನಿಗಮದ ಎಸ್‌ಡ್ಲೊಒಸಿ ಮ್ಯಾಟ್ರಿಕ್ಸ್‌ನ್ನು ವಿನ್ಯಾಸಗೊಳಿಸುವುದನ್ನು ಕೂಡ ವ್ಯಾಪ್ತಿಯು ಒಳಗೊಂಡಿದೆ.

ಚಿತ್ರ 3: ಅಧ್ಯಯನದ ವ್ಯಾಪ್ತಿ



ಆರ್ಥಿಕ ಮತ್ತು ಭೌತಿಕ  
ಮೌಲ್ಯಮಾಪನ



ಯೋಜನೆಯ ಉದ್ದೇಶಗಳನ್ನು  
ಎಷ್ಟರಮಟ್ಟಿಗೆ  
ಪೂರೈಸಲಾಗಿದೆಯೆಂದು  
ಪರೀಕ್ಷಿಸಿ



2010-11 ರಿಂದ 2020-21ರ  
ಸಮಯದ ಅವಧಿಯನ್ನು  
ಒಳಗೊಂಡಿದೆ



ಪೋಲೀಸ್ ವಸತಿಯ ಬಗ್ಗೆ  
ಫಲಾನುಭವಿಗಳು ಮತ್ತು  
ಫಲಾನುಭವಿಯೇತರರ ಗ್ರಹಿಕೆ



ನಿಗಮದ ಎಸ್‌ಡ್ಲೊಒಸಿ  
ಅನ್ನು ಮ್ಯಾಟ್ರಿಕ್ಸ್‌ನ  
ವಿನ್ಯಾಸಗೊಳಿಸುವುದು

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

### 1.3.3. ಅಧ್ಯಯನದ ಉದ್ದೇಶಗಳು:

ಅಧ್ಯಯನದ ಉದ್ದೇಶಗಳನ್ನು ಕೆಳಗೆ ವಿವರಿಸಲಾಗಿದೆ. ಪೊಲೀಸ್ ವಸತಿ ನಿಗಮ ಮತ್ತು ಪೊಲೀಸ್ ಇಲಾಖೆಯು ಈ ಉದ್ದೇಶಗಳನ್ನು ಎಷ್ಟರ ಮಟ್ಟಿಗೆ ಸಾಧಿಸಿದೆ ಎಂಬುದನ್ನು ದ್ವಿತೀಯ ಮತ್ತು ಪ್ರಾಥಮಿಕ ದತ್ತಾಂಶ ವಿಶ್ಲೇಷಣೆಯ ಅಧ್ಯಾಯಗಳ ಅಡಿಯಲ್ಲಿ ಆಳವಾಗಿ ಚರ್ಚಿಸಲಾಗಿದೆ.

#### 1) ನಿಗದಿಪಡಿಸಿದ ಮತ್ತು ಸಾಧಿಸಿದ ಗುರಿಗಳಿಗೆ ಸಂಬಂಧಿಸಿದಂತೆ ನಿಗಮದ ಆರ್ಥಿಕ ಮತ್ತು ಭೌತಿಕ

ಮೌಲ್ಯಮಾಪನವನ್ನು ಪರಿಶೀಲಿಸುವುದು

- 1.1) 2009-10 ರಿಂದ 2020-21 ರವರೆಗಿನ 12 ವರ್ಷಗಳ ಅವಧಿಗೆ ನಿಗಮದ ಆರ್ಥಿಕ ಕಾರ್ಯಕ್ಷಮತೆಯನ್ನು ಪರಿಶೀಲಿಸುವುದು
- 1.2) ನಿಗಮದ ಕಾರ್ಯಕ್ಷಮತೆಯ ಮೇಲೆ ಕೋವಿಡ್ ಪ್ರಭಾವವನ್ನು ಪರಿಶೀಲಿಸುವುದು
- 1.3) ಎಎಚ್‌ಎಸ್-3 ಮತ್ತು ಪೊಲೀಸ್ ಗೃಹ 2020 ರ ಅಡಿಯಲ್ಲಿ ನಿಗಮದ ಭೌತಿಕ ಕಾರ್ಯಕ್ಷಮತೆಯನ್ನು ಪರಿಶೀಲಿಸುವುದು
- 1.4) ನಿಗಮವು ನಿರ್ಮಿಸಿದ ಯೋಜನೆಗಳ ಸಮಯ ಮತ್ತು ವೆಚ್ಚವು ಮಿತಿಮೀರಿದ ಬಗ್ಗೆ ಅಧ್ಯಯನ ಮಾಡುವುದು
- 1.5) ಮುಂದಿನ 5 ವರ್ಷಗಳ ಕಾಲ ಅಂದರೆ 2021-26ಕ್ಕೆ ಪೊಲೀಸ್ ವಸತಿ ಬೇಡಿಕೆಯ ಅಗತ್ಯವನ್ನು ಅಂದಾಜಿಸುವುದು
- 1.6) 2020 ರ ಹೊತ್ತಿಗೆ ಪೊಲೀಸ್ ವಸತಿಗಾಗಿ ಶೇಕಡಾ 75 ರಷ್ಟು ಬೇಡಿಕೆಯ ಗುರಿಯನ್ನು ಪೂರೈಸಲಾಗಿದೆಯೇ ಎಂದು ಪರಿಶೀಲಿಸುವುದು.

#### 2) ಪೊಲೀಸ್ ಗೃಹ 2020 ರ ಅಡಿಯಲ್ಲಿ ನಿರ್ಮಿಸಲಾದ ಯೋಜನೆಗಳ (ವಸತಿ ಕಟ್ಟಡಗಳು) ಕಾರ್ಯಕ್ಷಮತೆಯನ್ನು

ಮೌಲ್ಯಮಾಪನ ಮಾಡುವುದು

- 2.1) ಪೊಲೀಸ್ ಗೃಹ 2020 ರ ಅಡಿಯಲ್ಲಿ ನಿಗದಿಪಡಿಸಿದ ಗುರಿಯ ಪ್ರಕಾರ ಪ್ರಗತಿಯನ್ನು ಸಾಧಿಸಲಾಗಿದೆಯೇ ಎಂದು ಪರಿಶೀಲಿಸುವುದು
- 2.2) ವಿಳಂಬ ವಿಶ್ಲೇಷಣೆ ಸೇರಿದಂತೆ ವೆಚ್ಚ ಮತ್ತು ಸಮಯದ ಪರಿಭಾಷೆಯಲ್ಲಿ ಯೋಜನೆಯ ಪ್ರಕಾರ ಯೋಜನೆಗಳನ್ನು ಕಾರ್ಯಗತಗೊಳಿಸಲಾಗುತ್ತಿದೆಯೇ ಎಂದು ಮೌಲ್ಯಮಾಪನ ಮಾಡುವುದು.

#### 3) ಪೊಲೀಸ್ ಗೃಹ ಮತ್ತು ಗೃಹ ನಿಯಮಗಳ ಅನುಸರಣೆಯನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸುವುದು

- 3.1) ಪೋಲೀಸ್ ಗೃಹ 2020 ರ ಅಡಿಯಲ್ಲಿ ಕಾರ್ಯಗತಗೊಳಿಸಲಾದ ಮನೆಗಳು ಮತ್ತು ಇತರ ಮೂಲಸೌಕರ್ಯಗಳ ಗುಣಮಟ್ಟವನ್ನು ವಿಶ್ಲೇಷಿಸುವುದು.
  - 3.2) ನೆರೆಹೊರೆಯ ಯೋಜನೆ ತತ್ವಗಳನ್ನು ಅನುಸರಿಸಲಾಗಿದೆಯೇ ಎಂದು ಮೌಲ್ಯಮಾಪನ ಮಾಡುವುದು
  - 3.3) ನೆರೆಹೊರೆಯ ಯೋಜನೆ ತತ್ವಗಳ ಬಗ್ಗೆ ನಿವಾಸಿಗಳ ಗ್ರಹಿಕೆಯನ್ನು ಮೌಲ್ಯಮಾಪನ ಮಾಡುವುದು
  - 3.4) ನಿವಾಸಿಗಳ ಅಭಿಪ್ರಾಯದ ಮ್ಯಾಟ್ರಿಕ್ಸ್ ಮತ್ತು ವಸತಿ ತೃಪ್ತಿ ಸೂಚ್ಯಂಕವನ್ನು ಅಭಿವೃದ್ಧಿಪಡಿಸುವುದು
  - 3.5) GRIHA ಮಾನದಂಡಗಳನ್ನು ಸಾಧಿಸುವ ನಿರೀಕ್ಷೆಗಳನ್ನು ಪರಿಶೀಲಿಸುವುದು (ಸಮಗ್ರ ಆವಾಸಸ್ಥಾನದ ಮೌಲ್ಯಮಾಪನಕ್ಕಾಗಿ ಹಸಿರು ರೇಟಿಂಗ್)
- 4) ಪೋಲೀಸ್ ವಸತಿ ನಿಗಮದ ಕಾರ್ಯನಿರ್ವಹಣೆಯನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸುವುದು ಮತ್ತು ಉತ್ತಮ ಸಾಧನೆಗಾಗಿ ಕ್ರಮಗಳನ್ನು ಸೂಚಿಸುವುದು
    - 4.1) ನಿಗಮದ ಮಾನವ ಸಂಪನ್ಮೂಲ ನೀತಿಯನ್ನು ಪರಿಶೀಲಿಸುವುದು
    - 4.2) ಖಾಯಂ ಮತ್ತು ಗುತ್ತಿಗೆ ಕಾರ್ಮಿಕರಲ್ಲಿ ಉತ್ಪಾದಕತೆ ಮತ್ತು ಕೌಶಲ್ಯ ವ್ಯತ್ಯಾಸಗಳನ್ನು ಪರಿಶೀಲಿಸುವುದು
    - 4.3) ಪೋಲೀಸ್ ವಸತಿ ನಿಗಮ ಕೈಗೊಂಡ CSR ಉಪಕ್ರಮಗಳ ಪ್ರಭಾವವನ್ನು ಮೌಲ್ಯಮಾಪನ ಮಾಡುವುದು
    - 4.4) ಪೋಲೀಸ್ ಸೇವೆಗಳ ವಿತರಣೆಯ ಮೇಲೆ ಪೋಲೀಸ್ ವಸತಿ ನಿಗಮದ ಚಟುವಟಿಕೆಯ ಪರಿಣಾಮವನ್ನು ಪರಿಶೀಲಿಸುವುದು.
  - 5) ಪೋಲೀಸ್ ಆಧುನೀಕರಣ ಯೋಜನೆ, ಬಜೆಟ್ ಕಾಮಗಾರಿಗಳು, 13ನೇ ಹಣಕಾಸು ಆಯೋಗ ಮತ್ತು ಇತರ ನಿರ್ಮಾಣ ಕಾಮಗಾರಿಗಳ ಅಡಿಯಲ್ಲಿ ಪೋಲೀಸ್ ವಸತಿ ನಿಗಮ ಕೈಗೊಂಡಿರುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಪಾಲುದಾರರ ಅಭಿಪ್ರಾಯಗಳನ್ನು ಪರಿಶೀಲಿಸುವುದು.
  - 6) ಇತರ ಕೆಲವು ರಾಜ್ಯಗಳಲ್ಲಿ ಇದೇ ರೀತಿಯ ಪೋಲೀಸ್ ವಸತಿ ನಿಗಮಗಳ ಕಾರ್ಯನಿರ್ವಹಣೆಯನ್ನು ಪರಿಶೀಲಿಸುವುದು.
  - 7) ಪೋಲೀಸ್ ವಸತಿ ನಿಗಮವು ಒಂದು ವಾಣಿಜ್ಯ ಘಟಕವಾಗಿ ಸಮರ್ಥನೀಯ ಮಾದರಿಯಾಗಲು ಶಿಫಾರಸ್ಸು ಮಾಡುವುದರೊಂದಿಗೆ ಅದರ ಹೊಣೆಗಾರಿಕೆ, ಪಾರದರ್ಶಕತೆ ಮತ್ತು ಕಾರ್ಯಾಚರಣೆಯಲ್ಲಿನ ದಕ್ಷತೆಯನ್ನು ಮೌಲ್ಯಮಾಪನ ಮಾಡಲು SWOC ಮಾದರಿಯನ್ನು ವಿನ್ಯಾಸಗೊಳಿಸುವುದು



## ಅಧ್ಯಾಯ 2

### ಸಾಹಿತ್ಯ ವಿಮರ್ಶೆ

ಬ್ಲಾಕ್‌ನ ಕಾನೂನು ನಿಘಂಟಿನ ಪ್ರಕಾರ, ಪೊಲೀಸ್ ಎಂಬುದು 'ಸಾರ್ವಜನಿಕ ಸುವ್ಯವಸ್ಥೆ ಮತ್ತು ನೆಮ್ಮದಿಯ ಸಂರಕ್ಷಣೆ, ಸಾರ್ವಜನಿಕ ಆರೋಗ್ಯ, ಸುರಕ್ಷತೆ ಮತ್ತು ನೈತಿಕತೆಯ ಪ್ರಚಾರ ಮತ್ತು ತಡೆಗಟ್ಟುವಿಕೆ, ಪತ್ತೆ ಹಚ್ಚುವಿಕೆ ಮತ್ತು ಅಪರಾಧಗಳಿಗೆ ಶಿಕ್ಷೆಗೆ ಸಂಬಂಧಿಸಿದ ಸರ್ಕಾರದ ಆಡಳಿತ ಯಂತ್ರದ ಶಾಖೆಯ ಕಾರ್ಯವಾಗಿದೆ. ಪೊಲೀಸ್ ಸಾಮಾನ್ಯವಾಗಿ ಅಪರಾಧ ಅಥವಾ ವಿಪತ್ತುಗಳ ತಡೆಗಟ್ಟುವಿಕೆಗಾಗಿ ಮುನ್ನೆಚ್ಚರಿಕೆಯ ವ್ಯವಸ್ಥೆಯಾಗಿದೆ. ಭಾರತೀಯ ಸನ್ನಿವೇಶದಲ್ಲಿ ನೋಡಿದರೆ, ಭಾರತದ ಸಂವಿಧಾನದ ಅಡಿಯಲ್ಲಿ ಪೊಲೀಸ್, ಸಾರ್ವಜನಿಕ ಸುವ್ಯವಸ್ಥೆ, ಕಾರಾಗೃಹಗಳು, ಸುಧಾರಣಾ ಸಂಸ್ಥೆಗಳು ಮತ್ತು ಇತರ ಸಂಬಂಧಿತ ಸಂಸ್ಥೆಗಳು ರಾಜ್ಯದ ವಿಷಯಗಳಾಗಿವೆ. ಇದರ ಅರ್ಥವೇನೆಂದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ಆಡಳಿತಾತ್ಮಕ ಅಧಿಕಾರವನ್ನು ವಿಭಜಿಸುವ ಸಂವಿಧಾನದ ಏಳನೇ ಶೆಡ್ಯೂಲ್ ಅಡಿಯಲ್ಲಿ ಪೊಲೀಸ್ ಅನ್ನು ರಾಜ್ಯ ಸರ್ಕಾರವು ನಿರ್ವಹಿಸುತ್ತದೆ. ಇದರ ಪರಿಣಾಮವಾಗಿ, ಎಲ್ಲಾ ರಾಜ್ಯಗಳು ತಮ್ಮ ವೈಯಕ್ತಿಕ ಪೊಲೀಸ್ ಕಾನೂನುಗಳನ್ನು ಹೊಂದಿವೆ. ಪೊಲೀಸ್ ಆಡಳಿತದಲ್ಲಿ ಕೇಂದ್ರ ಸರ್ಕಾರಕ್ಕೆ ಯಾವುದೇ ಹೇಳಿಕೆ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ. ಸಂವಿಧಾನದ 355ನೇ ವಿಧಿಯು ಬಾಹ್ಯ ಆಕ್ರಮಣ ಮತ್ತು ಆಂತರಿಕ ಅಡಚಣೆಗಳಿಂದ ಪ್ರತಿ ರಾಜ್ಯವನ್ನು ರಕ್ಷಿಸಲು ಒಕ್ಕೂಟದ ಮೇಲೆ ಆದೇಶಿಸುತ್ತದೆ. ಪ್ರತಿ ರಾಜ್ಯ ಸರ್ಕಾರವು ಸಾಂವಿಧಾನಿಕ ನಿಬಂಧನೆಗಳಿಗೆ ಅನುಸಾರವಾಗಿ ನಡೆಯುತ್ತದೆ ಎಂದು ಖಚಿತಪಡಿಸಿಕೊಳ್ಳಲು ಇದು ಕೇಂದ್ರ ಸರ್ಕಾರದ ಮೇಲೆ ಕರ್ತವ್ಯವನ್ನು ವಿಧಿಸುತ್ತದೆ.

ದೇಶದ ಪೊಲೀಸ್ ಪಡೆಗಳನ್ನು ನೋಡಿದಾಗ, ನಮ್ಮ ದೇಶದ ಪೊಲೀಸ್ ಪಡೆಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ: ಸಿವಿಲ್ ಪೊಲೀಸ್ ಮತ್ತು ಸಶಸ್ತ್ರ ಪೊಲೀಸ್. ಕಾನೂನು ಮತ್ತು ಸುವ್ಯವಸ್ಥೆ, ತಡೆಗಟ್ಟುವಿಕೆ ಮತ್ತು ಅಪರಾಧ ಪತ್ತೆ ಮತ್ತು ಕಾನೂನು ಜಾರಿಗಾಗಿ ಸಿವಿಲ್ ಪೊಲೀಸ್‌ಅನ್ನು ನೇಮಿಸಲಾಗಿದೆ. ಮತ್ತೊಂದೆಡೆ, ಸಶಸ್ತ್ರ ಪೊಲೀಸರು ನೈಸರ್ಗಿಕ ವಿಕೋಪಗಳು ಅಥವಾ ಗಲಭೆಗಳು/ನಾಗರಿಕ ಅಶಾಂತಿಯ ಸಮಯದಲ್ಲಿ ಕಂಡುಬರುತ್ತಾರೆ. ಮೊದಲನೆಯವರು ಪೊಲೀಸ್ ಠಾಣೆಗಳನ್ನು ನಿರ್ವಹಿಸುತ್ತಾರೆ, ತನಿಖೆಗಳನ್ನು ನಡೆಸುತ್ತಾರೆ, ವಾಡಿಕೆಯ ದೂರುಗಳಿಗೆ ಉತ್ತರಿಸುತ್ತಾರೆ, ಸಂಚಾರ ಕರ್ತವ್ಯಗಳನ್ನು ನಿರ್ವಹಿಸುತ್ತಾರೆ ಮತ್ತು ಬೀದಿಗಳಲ್ಲಿ ಗಸ್ತು ತಿರುಗುತ್ತಾರೆ. ಮತ್ತೊಂದೆಡೆ, ಸಶಸ್ತ್ರ ಪೊಲೀಸರನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ, ಜಿಲ್ಲಾ ಸಶಸ್ತ್ರ ಪೊಲೀಸ್ ಮತ್ತು ಪ್ರಾಂತೀಯ ಸಶಸ್ತ್ರ ಕಾನ್‌ಸ್ಪಾಬ್ಬುಲರಿ. ಸೇನಾ ಪದಾತಿ ದಳದ ಬೆಟಾಲಿಯನ್ ಮಾದರಿಯಲ್ಲಿ ಜಿಲ್ಲಾ ಸಶಸ್ತ್ರ ಪೊಲೀಸರನ್ನು ಆಯೋಜಿಸಲಾಗಿದೆ. ಅವರನ್ನು ಪೊಲೀಸ್ ಠಾಣೆಗಳಿಗೆ ನಿಯೋಜಿಸಲಾಗಿದೆ ಮತ್ತು ಕಾವಲು ಮತ್ತು ಬೆಂಗಳೂರು ಕರ್ತವ್ಯಗಳನ್ನು ನಿರ್ವಹಿಸುತ್ತಾರೆ. ಪ್ರಾಂತೀಯ ಸಶಸ್ತ್ರ ಕಾನ್‌ಸ್ಪಾಬ್ಬುಲರಿಯು ಕೆಲವು ರಾಜ್ಯಗಳ ಪ್ರಮುಖ ಸ್ಥಳಗಳಲ್ಲಿ ನಿರ್ವಹಿಸಲ್ಪಡುವ ಸಶಸ್ತ್ರ ಮೀಸಲು ಮತ್ತು DIG ಮತ್ತು ಉನ್ನತ ಮಟ್ಟದ ಅಧಿಕಾರಿಗಳ ಆದೇಶದ ಮೇರೆಗೆ ಮಾತ್ರ ಸಕ್ರಿಯವಾಗಿರುತ್ತದೆ. VIP ಕರ್ತವ್ಯಕ್ಕೆ ನಿಯೋಜಿಸುವವರೆಗೆ ಅಥವಾ ಜಾತ್ರೆಗಳು, ಉತ್ಸವಗಳು, ಅಥ್ಲೆಟಿಕ್ ಈವೆಂಟ್‌ಗಳು, ಚುನಾವಣೆಗಳು ಮತ್ತು ನೈಸರ್ಗಿಕ ವಿಕೋಪಗಳ ಸಮಯದಲ್ಲಿ

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

ಸುವ್ಯವಸ್ಥೆಯನ್ನು ನಿರ್ವಹಿಸಲು ನಿಯೋಜಿಸುವವರೆಗೆ ಸಶಸ್ತ್ರ ಕಾನ್ಸ್ಟಾಬಲ್‌ರಿಯು ಸಾಮಾನ್ಯವಾಗಿ ಸಾರ್ವಜನಿಕರೊಂದಿಗೆ ಸಂಪರ್ಕದಲ್ಲಿರುವುದಿಲ್ಲ. ವಿದ್ಯಾರ್ಥಿ ಅಥವಾ ಕಾರ್ಮಿಕ ಅಶಾಂತಿ, ಸಂಘಟಿತ ಅಪರಾಧ ಮತ್ತು ಕೋಮು ಗಲಭೆಗಳನ್ನು ಏಕಾಏಕಿ ನಿಗ್ರಹಿಸಲು, ಪ್ರಮುಖ ಸಿಬ್ಬಂದಿ ರಕ್ಷಣಾ ಕಾರ್ಯವನ್ನು ನಿರ್ವಹಿಸಲು ಮತ್ತು ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳಲ್ಲಿ ಭಾಗವಹಿಸಲು ಅವರನ್ನು ಕಳುಹಿಸಬಹುದು. ವಿಶಾಲವಾಗಿ, ಕೇಂದ್ರ ಸಶಸ್ತ್ರ ಪಡೆಗಳೆಂದರೆ ಗಡಿ ಭದ್ರತಾ ಪಡೆ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ, ಕೇಂದ್ರ ಮೀಸಲು ಪೊಲೀಸ್ ಪಡೆ, ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್, ರಾಷ್ಟ್ರೀಯ ಭದ್ರತಾ ಸಿಬ್ಬಂದಿ ಮತ್ತು ವಿಶೇಷ ಪೊಲೀಸ್ ಗುಂಪು. ಮೇಲಿನ ಎರಡು ವರ್ಗಗಳ ಜೊತೆಗೆ, ಭಾರತವು ಕೇಂದ್ರೀಯ ತನಿಖೆ ಮತ್ತು ಗುಪ್ತಚರ ಸಂಸ್ಥೆಗಳನ್ನು ಸಹ ಹೊಂದಿದೆ. ಇವುಗಳಲ್ಲಿ ಕೇಂದ್ರೀಯ ತನಿಖಾ ದಳ, ರಾಷ್ಟ್ರೀಯ ತನಿಖಾ ಸಂಸ್ಥೆ ಇತರವುಗಳನ್ನು ಒಳಗೊಂಡಿರುತ್ತದೆ.

'ಉತ್ತಮ ವಸತಿ' ಎಂಬುದು ಮನುಕುಲದ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾಗಿದೆ. ವ್ಯಕ್ತಿಯ ಆರ್ಥಿಕ ಸ್ಥಿತಿಯನ್ನು ಲೆಕ್ಕಿಸದೆಯೇ ಮನುಷ್ಯನನ್ನು ಪ್ರಕೃತಿ ವೈಪರೀತ್ಯ ಮತ್ತು ಅವನ ಸ್ವಂತ ಸಂಗ್ರಹಿಸಿದ ಲೌಕಿಕ ಆಸ್ತಿಗಳನ್ನು ರಕ್ಷಿಸುವುದು ಅತ್ಯಂತ ಅವಶ್ಯಕವಾಗಿದೆ. ಅನೇಕ ಬಾರಿ ಉದ್ದೇಶಿತ ವಿನ್ಯಾಸ ಮತ್ತು ವಾಸ್ತುಶಿಲ್ಪದ ಅಂತಿಮ ಫಲಿತಾಂಶದ ನಡುವೆ ವ್ಯಾಪಕ ಅಂತರವಿರುತ್ತದೆ (ಲಾಫ್ಲಾನೆಸ್ ಮತ್ತು ಇತರರು, 2009). ಇದು ಪ್ರಾಥಮಿಕವಾಗಿ ನಿವಾಸಿಗಳ ಅಭಿಪ್ರಾಯಗಳನ್ನು ಜ್ಞಾನದ ಮೂಲವಾಗಿ ವಿರಳವಾಗಿ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ (ಸೌತ್ ವರ್ತ್ ಮತ್ತು ಕ್ರಾಂಜ್, 2012). ಆದ್ದರಿಂದ, ವಿಶೇಷವಾಗಿ ಸೇವೆ-ಆಧಾರಿತ ಉದ್ಯೋಗಿಗಳಿಗೆ ದೊಡ್ಡ ಪ್ರಮಾಣದಲ್ಲಿ ವಾಸಿಸಲು ನಿರ್ಮಿಸಲಾದ ವಸತಿಗಳನ್ನು ಮೌಲ್ಯಮಾಪನ ಮಾಡುವುದು ಅತ್ಯಗತ್ಯ. ಈ ಅಧ್ಯಯನವು ಕೆಎಸ್‌ಪಿಹೆಚ್ ಮತ್ತು ಐಸಿಡಿಎಲ್ ನಿಂದ ನಿರ್ಮಿಸಲಾದ ವಸತಿಗಳನ್ನು ನಿರ್ದಿಷ್ಟವಾಗಿ ಮೌಲ್ಯಮಾಪನ ಮಾಡುತ್ತದೆ. ಅಧ್ಯಯನಕ್ಕಾಗಿ ನಾಲ್ಕು ಸೂಚಕಗಳನ್ನು ಗುರುತಿಸಲಾಗಿದೆ:

- ಕಾರ್ಯಕ್ಷಮತೆಯ ಸಮಸ್ಯೆಗಳು
- ನೀತಿ ಸಮಸ್ಯೆಗಳು
- ಸರ್ಕಾರದ ಪಾತ್ರ ಮತ್ತು
- ನಿರೀಕ್ಷೆಗಳು

## 2.1 ಕಾರ್ಯಕ್ಷಮತೆಯ ಸಮಸ್ಯೆಗಳು:

ಡೈಜ್-ಟಿಸಿಯೊ ಮತ್ತು ಮ್ಯಾನ್ಸೆಬಾನ್ (2002) ಅಪರಾಧಗಳ ಪರಿಹಾರಕ್ಕೆ ಸಂಬಂಧಿಸಿದ ಪೊಲೀಸ್ ಚಟುವಟಿಕೆಗಳನ್ನು ಪರಿಗಣನೆಗೆ ತೆಗೆದುಕೊಳ್ಳುವಾಗ ಡಾಟಾ ಎನ್ವಲಪ್‌ಮೆಂಟ್ ಅನಾಲಿಸಿಸ್ (ಡಿಇಎ) ವಿಧಾನವನ್ನು ಅನ್ವಯಿಸಿ ಸ್ಕ್ಯಾನಿಸ್ ಪೊಲೀಸ್ ಸೇವೆಯ ದಕ್ಷತೆಯನ್ನು ವಿಶ್ಲೇಷಿಸಿದ್ದಾರೆ. ಸನ್ (2002) ತೈವಾನ್‌ನ ತೈಪೆ ನಗರದಲ್ಲಿ 14 ಪೊಲೀಸ್ ಸರಹದ್ದಿನ ಸಾಪೇಕ್ಷ ದಕ್ಷತೆಯನ್ನು ಅಳೆಯಲು ಡಿಇಎ ವಿಧಾನವನ್ನು ಬಳಸಿದರು. ನಿವಾಸಿಗಳ ಜನಸಂಖ್ಯೆ ಮತ್ತು ಸ್ಥಳದ ಅಂಶಗಳಂತಹ



ಕಾರ್ಯಾಚರಣಾ ಪರಿಸರದಲ್ಲಿನ ವ್ಯತ್ಯಾಸಗಳು ಪೊಲೀಸ್ ಸರಹದ್ದಿನ ದಕ್ಷತೆಯ ಮೇಲೆ ಪ್ರಭಾವ ಬೀರುವುದಿಲ್ಲ ಎಂದು ತೀರ್ಮಾನಿಸಲಾಯಿತು.

ಡ್ರೇಕ್ ಮತ್ತು ಸಿಂಪರ್ (2003) 1996-1999 ರ ಮಾದರಿ ಅವಧಿಯಲ್ಲಿ ಪೊಲೀಸ್ ದಳದ ಕಾರ್ಯಕ್ಷಮತೆಯನ್ನು ನಿರ್ಣಯಿಸಲು ಸಾಂಪ್ರದಾಯಿಕ ದಕ್ಷತೆಯ ತಂತ್ರಗಳಿಗೆ ವ್ಯತಿರಿಕ್ತವಾಗಿ ನವೀನ ದೂರ ಕಾರ್ಯ ತಂತ್ರವನ್ನು ಅನ್ವಯಿಸಿದರು. ಮೂರ್ ಮತ್ತು ಬ್ರಾಗಾ (2003) ನ್ಯೂಯಾರ್ಕ್ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ಕಾರ್ಯವಿಧಾನಗಳ ಪರಿಶೋಧನಾತ್ಮಕ ಗುಣಾತ್ಮಕ ವಿಶ್ಲೇಷಣೆ ಮತ್ತು ಆರು ಇತರ ಪೊಲೀಸ್ ಇಲಾಖೆಗಳಲ್ಲಿ ಅದರ ಅನ್ವಯವನ್ನು ಪ್ರಸ್ತುತಪಡಿಸಿದರು. ಪೊಲೀಸ್ ದಳದ ಕಾರ್ಯಕ್ಷಮತೆಯನ್ನು ನಿರ್ಣಯಿಸಲು ಹೊಸ ಸಾರ್ವಜನಿಕ ನೀತಿ ಉದ್ದೇಶವಾಗಿ ಯುನೈಟೆಡ್ ಕಿಂಗ್‌ಡಂನಲ್ಲಿ ಹೋಮ್ ಆಫೀಸ್ ಪ್ರಸ್ತಾಪಿಸಿದ ರಾಡಾರ್ ತಂತ್ರದ ಕಾರ್ಯಕ್ಷಮತೆಯ ಮೇಲೆ ಡ್ರೇಕ್ ಮತ್ತು ಸಿಂಪರ್ (2005) ಒಂದು ವಿಮರ್ಶೆಯನ್ನು ಪ್ರಸ್ತುತಪಡಿಸಿದರು,

ವರ್ಮಾ ಮತ್ತು ಗವಿರ್ನೇನಿ (2006) ಪೊಲೀಸ್ ದಕ್ಷತೆಯನ್ನು ಅಳೆಯಲು ಡಿಇಎ ತಂತ್ರವನ್ನು ಅನ್ವಯಿಸಿದರು. ಕಾರ್ಯಕ್ಷಮತೆಯ ಗುರಿಗಳು, ಕಾರ್ಯಾಚರಣೆಗಳ ಅತ್ಯುತ್ತಮ ಮಟ್ಟಗಳು, ಅಸಮರ್ಥ ಇಲಾಖೆಗಳು ಅನುಕರಿಸಬಹುದಾದ ರೋಲ್ ಮಾಡೆಲ್‌ಗಳು ಮತ್ತು ಕಾಲಾವಧಿಯಲ್ಲಿ ಎಷ್ಟು ಸುಧಾರಣೆಗಳನ್ನು ಮಾಡಬಹುದು ಎಂಬುದಕ್ಕೆ ಇದು ಸಹಾಯ ಮಾಡುತ್ತದೆ. ಗಾರ್ಸಿಯಾ-ಸ್ಯಾಂಚೆಜ್ (2007) ಡಿಇಎ ತಂತ್ರವನ್ನು ಬಳಸಿಕೊಂಡು ರಾಷ್ಟ್ರೀಯ ಪೊಲೀಸ್ ಪಡೆಯ ಪರಿಣಾಮಕಾರಿತ್ವದ ಮಟ್ಟವನ್ನು ಮೌಲ್ಯಮಾಪನ ಮಾಡಿದರು. ಪರಿಣಾಮಕಾರಿ ಘಟಕಗಳ ಕಾರ್ಯಕ್ಷಮತೆಯನ್ನು ವಿವರಿಸುವ ಚರಾಂಶಗಳ ಗುಂಪನ್ನು ಅಂದಾಜು ಮಾಡಲು ಎಕೊನೊಮೆಟ್ರಿಕ್ ವಿಧಾನಗಳನ್ನು ಬಳಸಿಕೊಂಡು ಎರಡು-ಹಂತದ ಕಾರ್ಯವಿಧಾನವನ್ನು ಅಳವಡಿಸಲಾಗಿದೆ.

ಆಶ್ರಯವನ್ನು ಮೂಲಭೂತ ಮಾನವ ಅಗತ್ಯವೆಂದು ಪರಿಗಣಿಸಲಾಗುತ್ತದೆ ಮತ್ತು ಮಾನವ ವಸಾಹತುಗಳ ಆಂತರಿಕ ಭಾಗವಾಗಿದೆ, ಇದು ಒಟ್ಟಾರೆ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯ ಪ್ರಕ್ರಿಯೆಯೊಂದಿಗೆ ನಿಕಟ ಸಂಬಂಧ ಹೊಂದಿದೆ. ಮನೆಯು ಮೂಲಭೂತವಾಗಿ ವಾಸಸ್ಥಾನವಾಗಿದ್ದರೂ, ಅದು ಮನೆಯ ಅನೇಕ ಪ್ರಮುಖ ಸಾಮಾಜಿಕ ಅಗತ್ಯಗಳನ್ನು ಪೂರೈಸುತ್ತದೆ. ಆಶ್ರಯವನ್ನು ಒದಗಿಸುವುದರ ಜೊತೆಗೆ, ಇದು ಉದ್ಯೋಗವನ್ನು ಸೃಷ್ಟಿಸುತ್ತದೆ, ಸ್ವಯಂಪ್ರೇರಿತ ಉಳಿತಾಯವನ್ನು ಸೃಷ್ಟಿಸುತ್ತದೆ ಮತ್ತು ನಿರ್ಣಾಯಕ ಗುರಿಗಳನ್ನು ಸಾಧಿಸಲು ಅಗತ್ಯವಾದ ಅನುಕೂಲಕರ ಸ್ಥಿತಿಯನ್ನು ಸೃಷ್ಟಿಸುತ್ತದೆ (ಕೃಷ್ಣಮಾಚಾರಿ, 1980). ರಿಲೇ ಮತ್ತು ಇತರರು, (2010) ಸಾರ್ವಜನಿಕ ವಸತಿಗಳನ್ನು "ಒಂದು ರೀತಿಯ ವಸತಿ ಅವಧಿಯಲ್ಲಿ ಆಸ್ತಿಯು ಸರ್ಕಾರಿ ಪ್ರಾಧಿಕಾರದ ಒಡೆತನದಲ್ಲಿದೆ, ಅದು ಕೇಂದ್ರ ಅಥವಾ ಸ್ಥಳೀಯವಾಗಿರಬಹುದು" ಎಂದು ವ್ಯಾಖ್ಯಾನಿಸುತ್ತದೆ. ಕಟ್ಟಡದ ಕಾರ್ಯಕ್ಷಮತೆಯನ್ನು ಅಳೆಯಲು ಎಚ್ಚರಿಕೆಯ ಮತ್ತು ವ್ಯವಸ್ಥಿತವಾದ ವಿಧಾನವು ಪ್ರತಿ ಬಳಕೆದಾರರ ಗುಂಪು ಮತ್ತು ಪರಿಶೀಲನೆಯಲ್ಲಿರುವ ಕಟ್ಟಡದ ಪ್ರತಿಯೊಂದು ಪ್ರಮುಖ ಅಂಶವನ್ನು ಒಳಗೊಳ್ಳುವ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು. ಸಾರ್ವಜನಿಕ ವಸತಿ ನೀತಿ ರಚನೆಯೊಂದಿಗಿನ ಮುಖ್ಯ ಕಾಳಜಿಯು ವಾಸ್ತುಶಿಲ್ಪಿಯ ಆದ್ಯತೆಗಳಿಗೆ ಒಲವು

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

ತೋರುತ್ತದೆ, ಒಟ್ಟಾರೆ ಕಡಿಮೆ ವೆಚ್ಚದ ಗುರಿಯೊಂದಿಗೆ, ಕಟ್ಟಡಗಳನ್ನು ಬಳಸುವ ಜನರ ಅಗತ್ಯಗಳನ್ನು ಪೂರೈಸುವ ಅವಶ್ಯಕತೆಯಿದೆ. ಅಂತಹ ವಸತಿ ನಿರ್ಮಾಣ ಪೂರ್ಣಗೊಂಡ ಮೇಲೆ ಮೌಲ್ಯಮಾಪನದ ಅಗತ್ಯವನ್ನು ಅಧ್ಯಯನಗಳು ಸೂಚಿಸುತ್ತವೆ. ಹೀಗೆ ಸ್ವಲ್ಪ ಸಮಯದವರೆಗೆ ಅದು ವಶಪಡಿಸಿಕೊಂಡ ನಂತರ ಪೋಸ್ಟ್ ಆಕ್ಯುಪೆನ್ಸಿ ಮೌಲ್ಯಮಾಪನ (ಪಿಒಇ)ಸಂಘಟಿತ ಮತ್ತು ಮೂಲಕ ಕಟ್ಟಡದ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡುತ್ತದೆ. ರಿಲೇ ಮತ್ತು ಇತರರು, (2010), ತಮ್ಮ ಅಧ್ಯಯನದಲ್ಲಿ ಪಿಒಇ ಗಾಗಿ ಲಭ್ಯವಿರುವ ತಂತ್ರಗಳನ್ನು ಎತ್ತಿ ತೋರಿಸಿದ್ದಾರೆ. ಸಂಬಂಧಿತ ತಂತ್ರವಾಗಿ ಪಿಒಇ ಪ್ರತಿ ಬಳಕೆದಾರ ಗುಂಪು ಮತ್ತು ಪರೀಕ್ಷೆಯಲ್ಲಿರುವ ಕಟ್ಟಡದ ಪ್ರತಿಯೊಂದು ಪ್ರಮುಖ ಅಂಶವನ್ನು ಒಳಗೊಳ್ಳುವ ಮೂಲಕ ಕಟ್ಟಡದ ಕಾರ್ಯಕ್ಷಮತೆಯನ್ನು ಅಳೆಯಲು ಎಚ್ಚರಿಕೆಯ ಮತ್ತು ವ್ಯವಸ್ಥಿತ ವಿಧಾನವನ್ನು ಒಳಗೊಂಡಿರುತ್ತದೆ (ಖಾನ್ ಮತ್ತು ಖಾನ್, 2018).

ವಸತಿ ಮೌಲ್ಯಮಾಪನವು ಬಹು-ಶಿಸ್ತಿನ ಚಟುವಟಿಕೆಯಾಗಿರುವುದರಿಂದ, ಇದು ಬಹು ಸೈದ್ಧಾಂತಿಕ ಆಧಾರಗಳನ್ನು ಹೊಂದಿದೆ. ಸಾರ್ವಜನಿಕ ವಸತಿ ಅಭಿವೃದ್ಧಿಗಳನ್ನು ಮೌಲ್ಯಮಾಪನ ಮಾಡಲು ಯಾವುದೇ ನಿರ್ದಿಷ್ಟ ಸೈದ್ಧಾಂತಿಕ ಅಥವಾ ಪರಿಕಲ್ಪನಾ ಚೌಕಟ್ಟು ಇಲ್ಲ ಎಂದು ಸಾಹಿತ್ಯ ವಿಮರ್ಶೆಯು ಸೂಚಿಸಿದೆ. ಆದ್ದರಿಂದ, ಸೈದ್ಧಾಂತಿಕ ಮತ್ತು ಪರಿಕಲ್ಪನಾ ಚೌಕಟ್ಟುಗಳನ್ನು ಸಾರ್ವಜನಿಕ ವಸತಿ ವೈಶಿಷ್ಟ್ಯಗಳ ವಿವಿಧ ಘಟಕಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಹಲವಾರು ಸಂಬಂಧಿತ ಸಿದ್ಧಾಂತಗಳು ಮತ್ತು ಸಾಹಿತ್ಯದಿಂದ ಉತ್ಪತ್ತಿಯಾಗುವ ತಾತ್ವಿಕ ಊಹೆಗಳೊಂದಿಗೆ ಅಳವಡಿಸಿಕೊಳ್ಳಬಹುದು ಎಂದು ಅರ್ಥೈಸಲಾಗುತ್ತದೆ (ಮಾರ್ಟಿನ್ ಮತ್ತು ಇತರರು. 1995).

ಸ್ಮಾರ್ಕ್ ಮತ್ತು ಇತರರು, (2018) ವಿವರವಾದ ಪ್ರಶ್ನಾವಳಿಯ ಸಹಾಯದಿಂದ ವಿವಿಧ ವಸತಿ ಮೌಲ್ಯಮಾಪನಗಳ ಮೇಲೆ ವಿಮರ್ಶೆಯನ್ನು ನಡೆಸಿದರು. ಮೌಲ್ಯಮಾಪನಕ್ಕೆ ಬಳಸಲಾದ ಪ್ರಮುಖ ಪ್ರಶ್ನೆಗಳೊಂದಿಗೆ ಪ್ರಶ್ನಾವಳಿ ಅಭಿವೃದ್ಧಿಯ ಕುರಿತು ಅಧ್ಯಯನವು ವಿವರವಾದ ವಿವರಣೆಯನ್ನು ನೀಡಿದೆ. ಆದಾಗ್ಯೂ, ಮಾಪನ ಮಾದರಿಗಳ ಮಾಹಿತಿಯ ಕೊರತೆಯು ಅವುಗಳ ಅಧ್ಯಯನದ ವ್ಯಾಖ್ಯಾನಗಳನ್ನು ಸೀಮಿತಗೊಳಿಸಿತು. ಐಬೆಂ ಅಂಡ್ ಆಡುವೂ, (2013) ಸಾರ್ವಜನಿಕ ವಸತಿಗಳಲ್ಲಿ ವಸತಿ ತೃಪ್ತಿಯನ್ನು ನಿರ್ಣಯಿಸಿ ಸಾರ್ವಜನಿಕ ಖಾಸಗಿ ಸಹಭಾಗಿತ್ವವನ್ನು (ಪಿಪಿಪಿಎಸ್) ಬಳಸಿಕೊಂಡು ನಿರ್ಮಿಸಲಾದ ವಸತಿ ಎಸ್ಟೇಟ್‌ಗಳಲ್ಲಿ ನಡೆಸಿದ ಪ್ರಶ್ನಾವಳಿ ಸಮೀಕ್ಷೆಯನ್ನು ಆಧರಿಸಿದೆ. ಸಾಮಾಜಿಕ-ಆರ್ಥಿಕ ಸ್ಥಿತಿಗಳಲ್ಲಿನ ವ್ಯತ್ಯಾಸಗಳು ಮತ್ತು ವಸತಿ ತೃಪ್ತಿಯ ಮೌಲ್ಯಮಾಪನದ ಆಯಾಮಗಳನ್ನು ಕಾರ್ಯತಂತ್ರಗಳಾದ್ಯಂತ ಪ್ರತಿಕ್ರಿಯಿಸಿದವರಲ್ಲಿ ಗಮನಿಸಲಾಗಿದೆ.

ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್ ತನ್ನ ವರದಿಯಲ್ಲಿ ಭಾರತದಲ್ಲಿ ಪೊಲೀಸಿಂಗ್ ಸ್ಥಿತಿ (2019) ನಲ್ಲಿ 48 ಪ್ರತಿಶತದಷ್ಟು ಪೊಲೀಸ್ ಸಿಬ್ಬಂದಿ ಸರ್ಕಾರಿ ವಸತಿ ಕ್ವಾಟರ್ಸ್‌ನಲ್ಲಿ ವಾಸಿಸುತ್ತಿದ್ದಾರೆ ಎಂದು ವರದಿ ಮಾಡಿದೆ. ಸರ್ಕಾರಿ ವಸತಿ ಗೃಹಗಳಲ್ಲಿ ತಂಗಿರುವ ಸಶಸ್ತ್ರ ಪೊಲೀಸರ ಪ್ರಮಾಣ ಸಿವಿಲ್ ಪೊಲೀಸರ ಪ್ರಮಾಣಕ್ಕಿಂತ ಹೆಚ್ಚಿದ್ದು, ಮಹಿಳಾ ಮತ್ತು ಕಾನ್ಸ್ಟಾಬ್‌ಗಳಿಗೆ ಪೊಲೀಸರಿಗೆ ಹೋಲಿಸಿದರೆ ಪುರುಷರು ಮತ್ತು ಹಿರಿಯ ಪೊಲೀಸ್ ಸಿಬ್ಬಂದಿ ಸರ್ಕಾರಿ ವಸತಿ ಕ್ವಾಟರ್ಸ್‌ಗಳಲ್ಲಿ

ತಗುವ ಸಾಧ್ಯತೆ ಸ್ವಲ್ಪ ಹೆಚ್ಚು. ಪೊಲೀಸ್ ಸೇವೆಯ ವರ್ಷಗಳು ಹೆಚ್ಚಾದಂತೆ, ಸರ್ಕಾರಿ ವಸತಿ ಕ್ವಾಟರ್ಸ್‌ನಲ್ಲಿ ಉಳಿದುಕೊಂಡಿರುವ ವರದಿ ಮಾಡಿದ ಪೊಲೀಸರ ಪ್ರಮಾಣದಲ್ಲಿ ಹೆಚ್ಚಳವಿದೆ.

ಶ್ರೇಯಾ ರಾಮನ್ (2019) ಮುಂಬೈ ಪೊಲೀಸ್ ಕುರಿತು ತನ್ನ ವರದಿಯಲ್ಲಿ ಭಾರತದ ಪೊಲೀಸ್ ಸಿಬ್ಬಂದಿಗೆ ಸಾಕಷ್ಟು ಮನೆಗಳಿಲ್ಲ ಮತ್ತು ವಸತಿ ಹೊಂದಿರುವವರು ಅದರ ಬಗ್ಗೆ ಹೆಚ್ಚು ಅತ್ಯಪ್ತರಾಗಿದ್ದಾರೆ ಎಂದು ಹೇಳುತ್ತಾರೆ. ಅಧಿಕೃತ ವಸತಿ ಸೌಕರ್ಯ ಹೊಂದಿರುವವರಲ್ಲಿ, ನಾಲ್ಕರಲ್ಲಿ ಮೂವರು (75.96%) ಸಿಬ್ಬಂದಿಗಳು ಅದರಲ್ಲಿ ತೃಪ್ತರಾಗಿಲ್ಲ, ತೃಪ್ತಿಯ ಶೇಕಡಾವಾರು ಮಟ್ಟವು 2006 ರಲ್ಲಿ 30.09% ರಿಂದ 2016 ರಲ್ಲಿ 24.04% ಗೆ ಸ್ಥಿರವಾಗಿ ಕಡಿಮೆಯಾಗಿದೆ.

ವಸತಿ ತೃಪ್ತಿಯ ಮೂರು ಪ್ರಬಲ ಮುನ್ನೂಚಕಗಳೆಂದರೆ ಉಷ್ಣ ಮತ್ತು ದೃಶ್ಯ ಸೌಕರ್ಯ ಮತ್ತು ಭದ್ರತೆಯ ಸಮರ್ಪಕತೆ; ನಿವಾಸಗಳಲ್ಲಿ ವಾಸಿಸುವ ಮತ್ತು ಮಲಗುವ ಪ್ರದೇಶಗಳ ಗಾತ್ರಗಳು; ಮತ್ತು ಕ್ರಮವಾಗಿ ವಸತಿ ಎಸ್ಟೇಟ್ ನಿರ್ವಹಣೆ, ಸಾರ್ವಜನಿಕ ವಸತಿ ಯೋಜನೆಗಳಲ್ಲಿ ಮೂಲಭೂತ ಸಾಮಾಜಿಕ ಸೌಕರ್ಯಗಳು ಮತ್ತು ಮೂಲಸೌಕರ್ಯ ಸೌಲಭ್ಯಗಳನ್ನು ಒದಗಿಸುವ ಮೂಲಕ ಮತ್ತು ಭಾಗವಹಿಸುವಿಕೆ ಮತ್ತು ಅಡಮಾನ ಆಧಾರಿತ ವಸತಿ ನೀತಿಗಳ ಅನುಷ್ಠಾನದ ಮೂಲಕ ವಸತಿ ತೃಪ್ತಿ ಮತ್ತು ಕಡಿಮೆ ಮತ್ತು ಮಧ್ಯಮ-ಆದಾಯದ ನಿವಾಸಿಗಳ ಜೀವನದ ಗುಣಮಟ್ಟವನ್ನು ಹೆಚ್ಚಿಸಬಹುದು ಎಂದು ಅಧ್ಯಯನವು ಸೂಚಿಸುತ್ತದೆ. ಮೃಧಾ (2015) ಅವರ ಸ್ವಂತ ಜೀವನ ಮಟ್ಟಗಳು ಮತ್ತು ಜೀವನ ಅನುಭವಗಳಿಗೆ ಸಂಬಂಧಿಸಿದಂತೆ ಜೀವನದ ಬಗ್ಗೆ ಜನರ ಭಾವನೆಗಳನ್ನು ತನಿಖೆ ಮಾಡುತ್ತದೆ, ಅವರ ತಿಳುವಳಿಕೆ ಮತ್ತು ವಸತಿ ಮತ್ತು ನೆರೆಹೊರೆಯ ಪರಿಸರದ ತೃಪ್ತಿ ಸೇರಿದಂತೆ, ಭೌತಿಕ ವಿನ್ಯಾಸದ ವೈಶಿಷ್ಟ್ಯಗಳಿಗಿಂತ ನೆರೆಹೊರೆ ಮತ್ತು ಸಮುದಾಯದ ಸಾಮಾಜಿಕ ಭೌತಿಕ ಲಕ್ಷಣಗಳು ಜೀವನ ತೃಪ್ತಿಯನ್ನು ಹೆಚ್ಚು ಪ್ರಭಾವಿಸುತ್ತದೆ ಎಂಬುದು ಸಂಶೋಧನೆಗಳಿಂದ ಸ್ಪಷ್ಟವಾಗಿದೆ.

ನೆರೆಹೊರೆಯು ಭೌತಿಕ ವ್ಯವಸ್ಥೆಯಾಗಿ ಮಾನವ ಯೋಗಕ್ಷೇಮಕ್ಕೆ ನಿರ್ಣಾಯಕವಾಗಿದೆ. ದೈನಂದಿನ ಜೀವನದ ಮೇಲೆ ಪ್ರಭಾವ ಬೀರುವ ಭೌತಿಕ ಮತ್ತು ಸಾಮಾಜಿಕ ಅಂಶಗಳನ್ನು ಸಂಯೋಜಿಸುವುದರಿಂದ ಜೀವನದ ಗುಣಮಟ್ಟವನ್ನು ಅಧ್ಯಯನ ಮಾಡಲು ಮತ್ತು ನಿರ್ಣಯಿಸಲು ನೆರೆಹೊರೆಗಳು ಸೂಕ್ತ ಘಟಕಗಳಾಗಿವೆ. ಈ ಅಧ್ಯಯನವು ಮನುಷ್ಯ ಮತ್ತು ಅವರ ನಗರ ಪರಿಸರದ ನಡುವಿನ ಪರಸ್ಪರ ಕ್ರಿಯೆಯನ್ನು ಗಣನೆಗೆ ತೆಗೆದುಕೊಳ್ಳುವಾಗ ಜೀವನದ ಗುಣಮಟ್ಟವನ್ನು ಪ್ರಮುಖ ಗಮನ ಎಂದು ಪರಿಗಣಿಸುತ್ತದೆ. ವಿಶ್ವದ ನಾಗರಿಕರಿಗೆ ವಾಸಿಸುವ ಸ್ಥಳವಾಗಿ ನಗರ ಪರಿಸರದ ಗುಣಮಟ್ಟವು ಶೈಕ್ಷಣಿಕ ಸಂಶೋಧಕರು, ನೀತಿ ನಿರೂಪಕರು ಮತ್ತು ನಾಗರಿಕರಿಗೆ ಮೂಲಭೂತ ಕಾಳಜಿಯ ಸಮಸ್ಯೆಯಾಗಿ ಹೊರಹೊಮ್ಮಿದೆ.

ಅಫಕನ್ (2015) ರ ಮತ್ತೊಂದು ಅಧ್ಯಯನವು ಪರಿಸರ ಮತ್ತು ಸಾಮಾಜಿಕ ಅಂಶಗಳು ಮತ್ತು ಬಳಕೆದಾರರ ತೃಪ್ತಿಯ ಮೇಲೆ ಪ್ರಭಾವ ಬೀರುವ ಅವುಗಳ ಸಂಬಂಧಗಳನ್ನು ವಿಶ್ಲೇಷಿಸಿದೆ. ಇದು ನಗರ ಮತ್ತು ಸಮುದಾಯ ಜೀವನದ ಗುಣಮಟ್ಟವನ್ನು ಅರ್ಥಮಾಡಿಕೊಳ್ಳಲು ನಿವಾಸಿ ತೃಪ್ತಿಯ ಸಾಹಿತ್ಯವನ್ನು ಪರಿಶೀಲಿಸಿದೆ. ಅಧ್ಯಯನವು ವಿಶೇಷವಾಗಿ ನಗರ ಪುನರುತ್ಥಾನದ ಮೇಲೆ ಸುಸ್ಥಿರತೆಯ ಅಗತ್ಯ ಪಾತ್ರವನ್ನು ಎತ್ತಿ ತೋರಿಸಿದೆ. ಸುಸ್ಥಿರವಾಗಿ ಯೋಜಿಸುವ ನಗರ ನೆರೆಹೊರೆಯ ಕುರಿತು ವರ್ಧಿತ

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

ಸಂಶೋಧನೆಯು ನಡೆದಿದ್ದರೂ., ವಿಶ್ವಾದ್ಯಂತ ಸುಸ್ಥಿರ ಯೋಜನೆಯ ಹೆಚ್ಚುತ್ತಿರುವ ಪ್ರಾಮುಖ್ಯತೆ ಮತ್ತು ಪುನರುತ್ಪಾದನೆಗೆ ಅದರ ಪರಿಣಾಮಗಳನ್ನು ಆಳವಾಗಿ ವಿಶ್ಲೇಷಿಸಲಾಗಿಲ್ಲ ಎಂದು ಅಧ್ಯಯನವು ಒತ್ತಿಹೇಳಿದೆ.

ನಿವಾಸಿಗಳ ಜೀವನ ಪರಿಸ್ಥಿತಿಗಳನ್ನು ಸುಧಾರಿಸುವ ಮುಖ್ಯ ಉದ್ದೇಶಕ್ಕಾಗಿ ಪ್ರಪಂಚದಾದ್ಯಂತ ಸಾರ್ವಜನಿಕ ವಸತಿಗಳನ್ನು ಅಭಿವೃದ್ಧಿಪಡಿಸಲಾಗಿದೆ ಮತ್ತು ಪ್ರೋತ್ಸಾಹಿಸಲಾಗಿದೆ. ಹೆಚ್ಚುವರಿಯಾಗಿ, ಇದು ಎಲ್ಲಾ ನಾಗರಿಕರಿಗೆ ಯೋಗ್ಯವಾದ, ಸುರಕ್ಷಿತ ಮತ್ತು ನೈರ್ಮಲ್ಯದ ವಸತಿಗಳನ್ನು ಆರೋಗ್ಯಕರ ಪರಿಸರದಲ್ಲಿ ಕೈಗೆಟುಕುವ ವೆಚ್ಚದಲ್ಲಿ ಸಾಕಷ್ಟು ಮೂಲಸೌಕರ್ಯ ಸೇವೆಗಳೊಂದಿಗೆ ಮತ್ತು ಸುರಕ್ಷಿತ ಅಧಿಕಾರಾವಧಿಯೊಂದಿಗೆ ಖಚಿತಪಡಿಸುತ್ತದೆ (ಇಬೆಮ್ ಮತ್ತು ಇತರರು., 2017). ಸಾರ್ವಜನಿಕ ವಸತಿ ಘಟಕಗಳ ಗುಣಮಟ್ಟ ಮತ್ತು ಸ್ಥಳ ಹಂಚಿಕೆಯ ಸ್ಥಿತಿ, ಸೇವೆಗಳ ಗುಣಮಟ್ಟ, ಸಾರ್ವಜನಿಕ ಮೂಲಸೌಕರ್ಯ ಸೌಲಭ್ಯಗಳು ಮತ್ತು ಸಾಮಾಜಿಕ ಪರಿಸರದೊಂದಿಗೆ ಸಾರ್ವಜನಿಕ ವಸತಿಗಳ ಮೇಲೆ ನಿವಾಸಿಗಳ ತೃಪ್ತಿಯ ಮಟ್ಟವನ್ನು ಅಧ್ಯಯನವು ಗುರುತಿಸಿದೆ.

ಫ್ರಾನ್ಸಿಸ್ ಮತ್ತು ಇತರರು (2018) ರ ತಮ್ಮ ವರದಿಯಲ್ಲಿ 'ಭಾರತದಲ್ಲಿ ಸುಸ್ಥಿರ ಮತ್ತು ಕೈಗೆಟುಕುವ ವಸತಿ', ನಿಯಂತ್ರಕ ಚೌಕಟ್ಟಿನಲ್ಲಿನ ಅಸಮರ್ಪಕತೆಗಳು ಮತ್ತು ಸುಸ್ಥಿರತೆಯನ್ನು ಸೇರಿಸುವುದರಿಂದ ಹೆಚ್ಚಿದ ಯೋಜನಾ ವೆಚ್ಚಗಳಿಗೆ ಕಾರಣವಾಗಬಹುದು ಎಂಬ ಗ್ರಹಿಸಿದ ಕಲ್ಪನೆಯು ಸುಸ್ಥಿರ ಮತ್ತು ಕೈಗೆಟುಕುವ ವಸತಿಗಳ ಅನುಷ್ಠಾನಕ್ಕೆ ಪ್ರಮುಖ ಅಡಚಣೆಗಳಾಗಿವೆ. ವಾರ್ಷಿಕ ದೀರ್ಘಾವಧಿಯ ಪಾವತಿಗಳು ಅಥವಾ ಸಬ್ಸಿಡಿಗಳು ಮತ್ತು ಸರ್ಕಾರದಿಂದ ತೆರಿಗೆ ಪ್ರಯೋಜನಗಳಿಗೆ ಪ್ರತಿಯಾಗಿ ಈ ಸೌಲಭ್ಯಗಳನ್ನು ಗುತ್ತಿಗೆ ನೀಡುವ ಮೂರನೇ ವ್ಯಕ್ತಿ ಹೂಡಿಕೆದಾರರನ್ನು ಒಳಗೊಳ್ಳುವ ಮೂಲಕ ಹೆಚ್ಚಿನ ಆರಂಭಿಕ ಹೂಡಿಕೆಗಳನ್ನು ಒಳಗೊಂಡಿರುವ ಸಮರ್ಥನೀಯ ತಂತ್ರಗಳನ್ನು ಉತ್ತೇಜಿಸುವ ನವೀನ ವ್ಯವಹಾರ ಮಾದರಿಗಳನ್ನು ಉತ್ತೇಜಿಸಬೇಕು. ಅಂತೆಯೇ, ಸುಸ್ಥಿರ ವಸ್ತುಗಳ ಪೂರೈಕೆ ಸರಪಳಿಯನ್ನು ಬಲಪಡಿಸುವ ಕಡೆಗೆ ಗಮನವನ್ನು ಬದಲಾಯಿಸಬೇಕು, ಹೀಗಾಗಿ ಅವುಗಳನ್ನು ಕಡಿಮೆ ವೆಚ್ಚದಲ್ಲಿ ಸುಲಭವಾಗಿ ಪ್ರವೇಶಿಸಬಹುದು. ಪ್ರಾಜೆಕ್ಟ್ ಬಜೆಟ್‌ಗಳ ಮೇಲೆ ಕನಿಷ್ಠ ಪರಿಣಾಮ ಬೀರುವ ಕೈಗೆಟುಕುವ ವಸತಿ ಯೋಜನೆಗಳಲ್ಲಿ ಪರಿಸರ ಸುಸ್ಥಿರತೆಯ ಮೇಲೆ ಕೇಂದ್ರೀಕರಿಸುವ ಉತ್ತಮ ನಿರ್ಮಾಣ ಅಭ್ಯಾಸಗಳನ್ನು ಪ್ರೋತ್ಸಾಹಿಸಬೇಕು ಎಂದು ಅವರು ತೀರ್ಮಾನಿಸುತ್ತಾರೆ.

## 2.2 ನೀತಿ ಸಮಸ್ಯೆಗಳು

ಯೋಜನಾ ಪರಿಕಲ್ಪನೆಯು ನಮ್ಮ ಸ್ವಾತಂತ್ರ್ಯದ ನಂತರದ ಕಾಲದಿಂದಲೂ ಅಸ್ತಿತ್ವದಲ್ಲಿದೆ. ಇದನ್ನು ಯೋಜನಾ ಆಯೋಗವು ಕೈಗೆತ್ತಿಕೊಂಡ 'ಪಂಚವಾರ್ಷಿಕ ಯೋಜನೆಗಳಲ್ಲಿ' 2014 ರವರೆಗೆ ಅನುಷ್ಠಾನಗೊಳಿಸಲಾಗಿದೆ. 2014 ರಿಂದ, ನೀತಿ ವಿಷಯಗಳು ಮತ್ತು ನೀತಿ ಪೋರ್ಟ್‌ಫೋಲಿಯೋ ನಿರ್ವಹಣೆಯನ್ನು ನೀತಿ ಆಯೋಗದ ಅಡಿಯಲ್ಲಿ ತರಲಾಗಿದೆ. ಪಂಚವಾರ್ಷಿಕ ಯೋಜನೆಗಳು ವಿವಿಧ ಅಂಶಗಳನ್ನು ಒಳಗೊಳ್ಳುತ್ತವೆ, ಅವುಗಳಲ್ಲಿ ಒಂದು ವಸತಿ, ಭಾರತವು 18.78 ಮಿಲಿಯನ್ ವಸತಿ ಕೊಠಡಿಯನ್ನು ಹೊಂದಿದೆ ಎಂದು ವಸತಿ ಕುರಿತ ಕೆಲವು ಆಸಕ್ತಿದಾಯಕ ಅಂಕಿಅಂಶಗಳು ತಿಳಿಸುತ್ತವೆ. ನೀರಿನ

ಪೂರೈಕೆಯಂತಹ ಮೂಲಭೂತ ಅವಶ್ಯಕತೆಗಳು ಸರಾಸರಿ ಒಂದರಿಂದ ಆರು ಗಂಟೆಗಳವರೆಗೆ ಇರುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು, ಹನ್ನೆರಡನೆಯ ಪಂಚವಾರ್ಷಿಕ ಯೋಜನೆಯು ಆಡಳಿತ, ಯೋಜನೆ, ಹಣಕಾಸು, ಸಾಮರ್ಥ್ಯ ನಿರ್ಮಾಣ ಮತ್ತು ನಾವೀನ್ಯತೆ ನಿರ್ದಿಷ್ಟ ಸಕ್ರಿಯಗೊಳಿಸುವವರಿಗೆ ಒತ್ತು ನೀಡುತ್ತದೆ.

ರಾಷ್ಟ್ರೀಯ ಕಟ್ಟಡಗಳ ಸಂಸ್ಥೆ (ಎನ್‌ಬಿಒ) 1981 ರಲ್ಲಿ ವಸತಿ ಕೊರತೆಯು ಸುಮಾರು 21 ಮಿಲಿಯನ್ ವಸತಿ ಘಟಕಗಳು (ಗ್ರಾಮೀಣ ಪ್ರದೇಶಗಳಲ್ಲಿ 16 ಮಿಲಿಯನ್ ಮತ್ತು ನಗರ ಪ್ರದೇಶಗಳಲ್ಲಿ 5 ಮಿಲಿಯನ್) ಎಂದು ಅಂದಾಜಿಸಿದೆ; ಏಳನೇ ಪಂಚವಾರ್ಷಿಕ ಯೋಜನೆಯ ಆರಂಭದಲ್ಲಿ 24.7 ಮಿಲಿಯನ್ ಯುನಿಟ್‌ಗಳಲ್ಲಿ ಕೊರತೆಯನ್ನು ಇರಿಸಲಾಗಿತ್ತು (ಗ್ರಾಮೀಣ ಪ್ರದೇಶಗಳಲ್ಲಿ 18.8 ಮಿಲಿಯನ್ ಮತ್ತು ನಗರ ಪ್ರದೇಶಗಳಲ್ಲಿ 5.9 ಮಿಲಿಯನ್). ಇದು 2022 ರ ವೇಳೆಗೆ 20 ಮಿಲಿಯನ್ಗೆ ಹೆಚ್ಚಾಗುತ್ತದೆ ಎಂದು ಅಂದಾಜಿಸಲಾಗಿದೆ. ಎಂಟನೇ ಪಂಚವಾರ್ಷಿಕ ಯೋಜನೆಯು ಪ್ರಸ್ತುತ ಭಾರತದ ನಗರ ಪ್ರದೇಶಗಳಲ್ಲಿ (31.2 ಶೇಕಡಾ) 377.1 ಮಿಲಿಯನ್, 2030 ರ ವೇಳೆಗೆ 600 ಮಿಲಿಯನ್ಗೆ ಹೆಚ್ಚಾಗುವ ಮುನ್ನೂಚನೆ ಇದೆ ಎಂದು ಹೇಳುತ್ತದೆ. ಆದ್ದರಿಂದ ವಸತಿ ಸೇರಿದಂತೆ ನಗರ ಪ್ರದೇಶಗಳಲ್ಲಿ ಸಮಂಜಸವಾದ ಗುಣಮಟ್ಟದ ಸೇವೆಗಳನ್ನು ಒದಗಿಸುವುದು ಪ್ರಮುಖ ಸವಾಲುಗಳಲ್ಲಿ ಒಂದಾಗಿದೆ. ಹೆಚ್ಚಿನ ಪ್ರಮಾಣದ ವಿದ್ಯುತ್ ಅವಶ್ಯಕತೆಗಳನ್ನು ಪೂರೈಸುವುದು ಮತ್ತು ವಸತಿಯಲ್ಲಿ ಇಂಧನ ಸಮರ್ಥ ತಂತ್ರಜ್ಞಾನಗಳಿಗಾಗಿ ಭಾರತದ ಸಾಮರ್ಥ್ಯವನ್ನು ಹೆಚ್ಚಿಸುವುದು ದೊಡ್ಡ ಸವಾಲುಗಳಲ್ಲಿ ಒಂದಾಗಿದೆಯೆಂದು ಯೋಜನೆಯು ಗುರುತಿಸುತ್ತದೆ.

ಜೈನ್ ಮತ್ತು ಗುಪ್ತಾ ನಡೆಸಿದ ಅಧ್ಯಯನವು ಭಾರತದಲ್ಲಿ ಸ್ಮಾರ್ಟ್ ಪೋಲೀಸ್ ನಿರ್ಮಿಸಲು ಪೋಲೀಸ್ ಪಡೆಯ ಸುಧಾರಣೆಗಳನ್ನು ಎತ್ತಿ ತೋರಿಸಿದೆ. ಪ್ರಸ್ತುತ ಸನ್ನಿವೇಶದಲ್ಲಿ ದುರದೃಷ್ಟಕರ ಸ್ಥಿತಿಯನ್ನು ನೀಡುವ ವಿವಿಧ ಪೋಲೀಸ್ ಅಂಕಿಅಂಶಗಳನ್ನು ಅಧ್ಯಯನವು ಹೈಲೈಟ್ ಮಾಡಿದೆ. ಅಧ್ಯಯನದ ಅನೇಕ ಅಂಕಿಅಂಶಗಳಲ್ಲಿ, ಒಂದು ಸಣ್ಣ ವಿಭಾಗವು ಪೋಲೀಸ್ ಪಡೆಗೆ ಮಂಜೂರು ಮಾಡಲಾದ ವಸತಿಗಳ ವಿವಿಧ ಅಂಶಗಳನ್ನು ಒಳಗೊಂಡಿದೆ. 2015 ರ ವೇಳೆಗೆ ಒಟ್ಟು 17.21 ಲಕ್ಷ ಪೋಲೀಸ್ ಪಡೆಯಲ್ಲಿ 5.80 ಲಕ್ಷ (33.70%) ಜನರಿಗೆ ಮಾತ್ರ ಕುಟುಂಬ ವಸತಿಗಳನ್ನು ನೀಡಲಾಗಿದೆ ಎಂದು ಅಧ್ಯಯನವು ಎತ್ತಿ ತೋರಿಸಿದೆ. ಇದರ ದೃಷ್ಟಿಯಿಂದ, ಎರಡನೇ ಆಡಳಿತ ಸುಧಾರಣಾ ಆಯೋಗದ ಐದನೇ ವರದಿಯು ಪೋಲೀಸ್ ಪಡೆಗೆ ಮಾನವೀಯ ಜೀವನ ಪರಿಸ್ಥಿತಿಗಳನ್ನು ಒದಗಿಸಲು ಪ್ರಮುಖ ವಸತಿ ನಿರ್ಮಾಣಗಳನ್ನು ಕೈಗೊಳ್ಳುವ ಅಗತ್ಯವನ್ನು ಬೆಂಬಲಿಸಿದೆ.

ರಾಷ್ಟ್ರೀಯ ಪೋಲೀಸ್ ಆಯೋಗವು ಪೋಲೀಸ್ ಪಡೆಯ ಎಲ್ಲಾ ಗೆಜೆಟೆಡ್ ಮತ್ತು ನಾನ್ ಗೆಜೆಟೆಡ್ ಅಧಿಕಾರಿಗಳಿಗೆ ಕುಟುಂಬ ವಸತಿ ಒದಗಿಸುವ ಅಗತ್ಯವಿದೆ ಎಂದು ಶಿಫಾರಸ್ಸು ಮಾಡಿದೆ. ಎರಡನೇ ಆಡಳಿತ ಸುಧಾರಣಾ ಆಯೋಗದ 5ನೇ ವರದಿಯು ಪೋಲೀಸ್ ಪಡೆಗೆ ಪ್ರಮುಖ ವಸತಿ ನಿರ್ಮಾಣ ಕಾರ್ಯಕ್ರಮವನ್ನು ಕೈಗೊಳ್ಳುವ ಅಗತ್ಯವನ್ನು ಬೆಂಬಲಿಸಿದೆ. ಇದರಿಂದ ದೇಶಸೇವೆಗೆ ತಮ್ಮ ಕೈಲಾದ ಸೇವೆ ಸಲ್ಲಿಸಲು ಸಹಕಾರಿಯಾಗುತ್ತದೆ. ಕಠಿಣ ಮೂಲಸೌಕರ್ಯಕ್ಕೆ ಸಂಪೂರ್ಣ ಕೂಲಂಕುಷ ಪರೀಕ್ಷೆಯ ಅಗತ್ಯವಿದೆ ಎಂದು ಆಯೋಗವು ಶಿಫಾರಸ್ಸು ಮಾಡಿದೆ.

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

ಭಾರತದಲ್ಲಿ ಪೊಲೀಸಿಂಗ್ ಸ್ಥಿತಿ ವರದಿ 2018 (ಅಧ್ಯಾಯ 7) ಹದಿನಾರು ರಾಜ್ಯಗಳಲ್ಲಿ ಪೊಲೀಸ್ ಪಡೆಯ ಆಧುನೀಕರಣದ (ಎಂಪಿಎಫ್) ಯೋಜನೆಯ ಮೌಲ್ಯಮಾಪನವನ್ನು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ವಿಶ್ಲೇಷಿಸಿದೆ, ಇದು ನಿಧಿಯ ಕೊರತೆಯಂತಹ ಗಮನಾರ್ಹ ನ್ಯೂನತೆಗಳನ್ನು ಬೆಳಕಿಗೆ ತಂದಿದೆ. ವಾಹನಗಳು, ಕಟ್ಟಡಗಳು ಮತ್ತು ವಸತಿಗಳ ಕೊರತೆ, ಕಾರ್ಯನಿರ್ವಹಿಸದ ಟೆಲಿಕಾಂ ನೆಟ್‌ವರ್ಕ್ ಮತ್ತು ಪೊಲೀಸ್ ಸಿಬ್ಬಂದಿಯ ತರಬೇತಿಯ ಗಂಭೀರ ಕೊರತೆ. ಬ್ಯೂರೋ ಆಫ್ ಪೊಲೀಸ್ ರಿಸರ್ಚ್ ಮತ್ತು ಡೆವಲಪ್‌ಮೆಂಟ್, ಬಿಪಿಆರ್‌ಡಿ (2010) ನಿಯೋಜಿಸಿದ ಎಂಪಿಎಫ್ ಯೋಜನೆಯ ಬಾಹ್ಯ ಮೌಲ್ಯಮಾಪನವು ಈ ಯೋಜನೆಯನ್ನು ಕನಿಷ್ಠ ಹತ್ತು ವರ್ಷಗಳವರೆಗೆ ಮುಂದುವರಿಸಬೇಕು ಎಂದು ಸೂಚಿಸಿದೆ, ಇದರಿಂದಾಗಿ ಭಾರತೀಯ ಪೊಲೀಸ್ ಪಡೆ ಅಭಿವೃದ್ಧಿ ಹೊಂದಿದ ದೇಶಗಳ ಪ್ರತಿರೂಪಗಳಿಗೆ ಹೋಲಿಸಬಹುದು. 2020ರ ವೇಳೆಗೆ ಹಲವಾರು ಇತರ ಶಿಫಾರಸ್ಸುಗಳ ಪೈಕಿ, ಯೋಜನೆಯ ಅನುಷ್ಠಾನದ ಆವರ್ತಕ ಮೌಲ್ಯಮಾಪನ ಇರಬೇಕು ಎಂದು ಅದು ಸಲಹೆ ನೀಡಿದೆ.

ಕಡಿಮೆ ಆದಾಯ ಮತ್ತು ಇತರ ದುರ್ಬಲ ಗುಂಪುಗಳಿಗೆ ವಸತಿ ಪರಿಹಾರಗಳು ಲಭ್ಯವಾಗುವಂತೆ ಎಲ್ಲರಿಗೂ ಸಾಕಷ್ಟು ಮತ್ತು ಕೈಗೆಟುಕುವ ವಸತಿ ಒದಗಿಸುವುದು ಭಾರತದ ಕಾಳಜಿಯಾಗಿದೆ. ಈ ಗುಂಪುಗಳನ್ನು ರಾಷ್ಟ್ರೀಯ ವಸತಿ ನೀತಿಯಲ್ಲಿ (ಎನ್‌ಹೆಚ್ ಪಿ), ವಿಶ್ವಸಂಸ್ಥೆಯ ಮಾನವ ನೆಲೆಗಳ ಕೇಂದ್ರದ (ಯುಎನ್‌ಸಿಹೆಚ್‌ಎಸ್) ಗ್ಲೋಬಲ್ ಶೆಲ್ವರ್ ಸ್ಟ್ರಾಟಜಿ (GSS) ಯಲ್ಲಿ ಗುರುತಿಸಲಾಗಿದೆ. ಸುಸ್ಥಿರ ಮಾನವ ವಸಾಹತುಗಳಿಗೆ ವಸತಿ ಮತ್ತು ಸಾಮಾಜಿಕ ಮೂಲಸೌಕರ್ಯಗಳ ಸಮಸ್ಯೆಗಳನ್ನು ಪರಿಹರಿಸಲು, ಆವಾಸಸ್ಥಾನ II ವಿಶ್ವಸಂಸ್ಥೆಯ ಕುಟುಂಬದ ಸದಸ್ಯ ರಾಷ್ಟ್ರಗಳ ನಡುವೆ ಶ್ರೀಮಂತ ಮತ್ತು ವೈವಿಧ್ಯಮಯ ಅನುಭವಗಳನ್ನು ಹಂಚಿಕೊಳ್ಳಲು ಅವಕಾಶವನ್ನು ಒದಗಿಸಿದೆ. ಭಾರತದ ರಾಷ್ಟ್ರೀಯ ವರದಿಯು ಈ ಸಹಕಾರಿ ಮತ್ತು ಸಹಭಾಗಿತ್ವದ ಪ್ರಯತ್ನಕ್ಕೆ ಕೊಡುಗೆಯಾಗಿದೆ. ರಾಷ್ಟ್ರೀಯ ವರದಿಯು ಅಭಿವೃದ್ಧಿ ಮತ್ತು ನೀತಿ ವಿಷಯಗಳ ಮೇಲೆ ಕೇಂದ್ರೀಕರಿಸುತ್ತದೆ, ಅದು ಸಾಮಾನ್ಯ ಕಾಳಜಿ ಎಂದು ಭಾರತ ಭಾವಿಸಿದೆ (ಆವಾಸಸ್ಥಾನ, 1996).

### 2.3 ಸರ್ಕಾರದ ಪಾತ್ರ:

ಕಾನೂನು ಮತ್ತು ಸುವ್ಯವಸ್ಥೆಯನ್ನು ನಿರ್ವಹಿಸುವಲ್ಲಿ ಮತ್ತು ಅಪರಾಧದ ತನಿಖೆಯಲ್ಲಿ ಕೆಲಸದ ಒತ್ತಡ ಮತ್ತು ಸಂಕೀರ್ಣತೆಗಳು ಅಗಾಧವಾದ ವೇಗದಲ್ಲಿ ಬೆಳೆದಿದ್ದರೂ, ಮಾನವಶಕ್ತಿಯ ಬೆಳವಣಿಗೆಗೆ ಅನುಗುಣವಾಗಿಲ್ಲ ಎಂದು ದೇಶದ ಪೊಲೀಸ್ ಪಡೆಯ ವಿವಿಧ ಅಧ್ಯಯನಗಳು ಬಹಿರಂಗಪಡಿಸಿವೆ. ಸಾಮಾನ್ಯವಾಗಿ, ಪೊಲೀಸ್ ಸಿಬ್ಬಂದಿಯನ್ನು ಇತರ ಉನ್ನತ ಕಚೇರಿಗಳಲ್ಲಿ ಲಗತ್ತಿಸಿ ನಿಯೋಜಿಸಬೇಕಾಗುತ್ತದೆ ಎಂದು ಅಧ್ಯಯನಗಳು ತೋರಿಸಿವೆ, ಇದು ಪೊಲೀಸರಿಗೆ ಮಾನವಶಕ್ತಿಯನ್ನು ಮತ್ತಷ್ಟು ಕಡಿಮೆ ಮಾಡುತ್ತದೆ. ಈ ಸಮಸ್ಯೆಯನ್ನು ನಿಭಾಯಿಸಲು, ಹೆಚ್ಚಿನ ಪೊಲೀಸ್ ಪಡೆಗಳನ್ನು ನೇಮಕ ಮಾಡುವ ತುರ್ತು ಅವಶ್ಯಕತೆಯಿದೆ. 18 ವರ್ಷಗಳ ಸೇವೆಯ ನಂತರ, ಕೆಲವು ಸಿಎಪಿಎಫ್‌ಗಳು ರಾಜ್ಯದ ಸಶಸ್ತ್ರ ಪೊಲೀಸರಾಗಿ ಬದಲಾಗಬಹುದು ಎಂದು ತಜ್ಞರು ಸೂಚಿಸುತ್ತಾರೆ. ಇದನ್ನು ಪರಿಹರಿಸಲು, ಕೆಲವು ತರಬೇತಿ ಪಡೆದ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಸಿಬ್ಬಂದಿಯನ್ನು

ರಾಜ್ಯಗಳಿಗೆ ನಿಯೋಜಿಸಬಹುದು ಎಂದು ತಜ್ಞರು ಸೂಚಿಸುತ್ತಾರೆ. ಹೆಚ್ಚುವರಿ ಪೊಲೀಸ್ ಪಡೆಗೆ ಸರ್ಕಾರದಿಂದ ಹೆಚ್ಚಿನ ವಸತಿ ಅಗತ್ಯವನ್ನು ಒದಗಿಸುವ ಅಗತ್ಯವಿದೆ.

ಈ ವಿಭಾಗವು ಭಾರತದಲ್ಲಿ ವಸತಿ ಕ್ಷೇತ್ರಕ್ಕಾಗಿ ಪ್ರಾರಂಭಿಸಲಾದ ಕೆಲವು ನಿರ್ಣಾಯಕ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ಗುರುತಿಸುತ್ತದೆ. ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯವು ವಿವಿಧ ಆದಾಯದ ಗುಂಪುಗಳ ಆಧಾರದ ಮೇಲೆ ಕೈಗೆಟುಕುವ ವಸತಿಗಾಗಿ ಮಾನದಂಡಗಳನ್ನು ಗುರುತಿಸಿರುವ ಪ್ರಮುಖ ಇಲಾಖೆಗಳಲ್ಲಿ ಒಂದಾಗಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) ಕಾರ್ಯಕ್ರಮವನ್ನು ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯವು (ಎಮ್‌ಒಹೆಚ್‌ಯುಪಿಎ) ಪ್ರಾರಂಭಿಸಿದೆ, 2022ರ ವೇಳೆಗೆ 'ಎಲ್ಲರಿಗೂ ವಸತಿ' ಒದಗಿಸುವಿಕೆಯನ್ನು ಕಲ್ಪಿಸುತ್ತದೆ. ಈ ಮಿಷನ್ ಸ್ಲಂ ನಿವಾಸಿಗಳು ಸೇರಿದಂತೆ ನಗರದ ಬಡವರ ವಸತಿ ಅಗತ್ಯವನ್ನು ಪರಿಹರಿಸಲು ಪ್ರಯತ್ನಿಸುತ್ತದೆ. ವರ್ಟಿಕಲ್ ಯೋಜನೆಗಳು ಈ ಕೆಳಕಂಡಂತಿವೆ:

1. ಭೂಮಿಯನ್ನು ಸಂಪನ್ಮೂಲವಾಗಿ ಬಳಸಿಕೊಂಡು ಖಾಸಗಿ ಡೆವಲಪ್ಪರ್‌ಗಳ ಭಾಗವಹಿಸುವಿಕೆಯೊಂದಿಗೆ ಕೊಳೆಗೇರಿ ನಿವಾಸಿಗಳ ಸ್ಲಂ ಪುನರ್ವಸತಿ.
2. ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಮೂಲಕ ದುರ್ಬಲ ವರ್ಗದವರಿಗೆ ಕೈಗೆಟುಕುವ ದರದ ವಸತಿಗಳನ್ನು ಉತ್ತೇಜಿಸುವುದು.
3. ಸಾರ್ವಜನಿಕ ಮತ್ತು ಖಾಸಗಿ ವಲಯಗಳ ಸಹಭಾಗಿತ್ವದಲ್ಲಿ ಕೈಗೆಟುಕುವ ದರದಲ್ಲಿ ವಸತಿ.
4. ಫಲಾನುಭವಿ-ನೇತೃತ್ವದ ವೈಯಕ್ತಿಕ ಮನೆ ನಿರ್ಮಾಣ/ವಿಸ್ತರಣೆಗಾಗಿ ಸಬ್ಸಿಡಿ.

ಈ ಯೋಜನೆಯ ಫಲಾನುಭವಿಗಳು ದೇಶದಲ್ಲಿ ಅರ್ಥಿಕವಾಗಿ ದುರ್ಬಲ ವಿಭಾಗ (ಇಡ್ಲೋವ್) ಮತ್ತು ಕಡಿಮೆ ಆದಾಯದ ಗುಂಪು (ಎಲ್‌ಐಜಿ) ವರ್ಗಗಳ ಅಡಿಯಲ್ಲಿರುತ್ತಾರೆ. ಯೋಜನೆಯನ್ನು ಸ್ಥೂಲವಾಗಿ ಮೂರು ಹಂತಗಳಾಗಿ ವಿಂಗಡಿಸಲಾಗಿದೆ. ಮೊದಲ ಹಂತದಲ್ಲಿ 100 ನಗರಗಳು, ಎರಡನೇ ಹಂತದಲ್ಲಿ 200 ನಗರಗಳು ಒಳಗೊಂಡಿದ್ದರೆ, ಮೂರನೇ ಹಂತವು ಪ್ರಸ್ತುತ ಪ್ರಗತಿಯಲ್ಲಿರುವ ಉಳಿದ ನಗರಗಳನ್ನು ಒಳಗೊಂಡಿರುತ್ತದೆ ಮತ್ತು ಮಾರ್ಚ್ 2022 ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಇದಲ್ಲದೆ, ಸರ್ಕಾರವು ಫಲಾನುಭವಿಗಳು ಪಡೆದ ವಸತಿ ಸಾಲಕ್ಕೆ ಸಾಲದ ದಿನಾಂಕದಿಂದ 15 ವರ್ಷಗಳವರೆಗೆ 6.5% ರಷ್ಟು ಬಡ್ಡಿ ಸಹಾಯಧನವನ್ನು ನೀಡುತ್ತದೆ. ಇದಲ್ಲದೆ, ಯೋಜನೆಯ ಎಲ್ಲಾ ಫಲಾನುಭವಿಗಳಿಗೆ ಸರ್ಕಾರವು ರೂ.1 ಲಕ್ಷವನ್ನು ನೀಡುತ್ತದೆ.

ರಾಷ್ಟ್ರೀಯ ವಸತಿ ಮತ್ತು ಆವಾಸ ನೀತಿ (2007) 'ಎಲ್ಲರಿಗೂ ಕೈಗೆಟುಕುವ ವಸತಿ' ಗುರಿಯನ್ನು ಸಾಧಿಸಲು ವಿವಿಧ ರೀತಿಯ ಸಾರ್ವಜನಿಕ-ಖಾಸಗಿ ಪಾಲುದಾರಿಕೆಗಳನ್ನು ಉತ್ತೇಜಿಸಲು ಪ್ರಯತ್ನಿಸುತ್ತದೆ. ಈ ನೀತಿಯು ಸಮಾಜದ ಎಲ್ಲಾ ವರ್ಗಗಳಿಗೆ ಕೈಗೆಟುಕುವ ಬೆಲೆಯಲ್ಲಿ ಭೂಮಿ, ಆಶ್ರಯ ಮತ್ತು ಸೇವೆಗಳ ಸಮಾನ ಪೂರೈಕೆಯನ್ನು ಖಾತ್ರಿಪಡಿಸುವ ದೃಷ್ಟಿಯಿಂದ ದೇಶದಲ್ಲಿ ಆವಾಸಸ್ಥಾನದ ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸಲು ಉದ್ದೇಶಿಸಿದೆ. ವಸತಿ ಕೊರತೆಯ ಪ್ರಮಾಣ ಮತ್ತು ಕೇಂದ್ರ ಮತ್ತು

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

ರಾಜ್ಯ ಸರ್ಕಾರಗಳ ಆಯವ್ಯಯ ನಿರ್ಬಂಧಗಳನ್ನು ಗಮನಿಸಿದರೆ, ವಸತಿ ಬೇಡಿಕೆಯನ್ನು ಪೂರೈಸುವಲ್ಲಿ ಸಾರ್ವಜನಿಕ ವಲಯದ ಪ್ರಯತ್ನಗಳು ಸಾಕಾಗುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಇದರ ದೃಷ್ಟಿಯಿಂದ, ರಾಷ್ಟ್ರೀಯ ನಗರ ವಸತಿ ಮತ್ತು ಆವಾಸಸ್ಥಾನ ನೀತಿ 2007, ಖಾಸಗಿ ವಲಯ, ಸಹಕಾರಿ ವಲಯ, ಕಾರ್ಮಿಕ ವಸತಿಗಾಗಿ ಕೈಗಾರಿಕಾ ವಲಯ ಮತ್ತು ಉದ್ಯೋಗಿ ವಸತಿಗಾಗಿ ಸೇವೆಗಳು/ಸಾಂಸ್ಥಿಕ ವಲಯದ ಬಹು ಮಧ್ಯಸ್ಥಗಾರರ ಮೇಲೆ ಗಮನವನ್ನು ಕೇಂದ್ರೀಕರಿಸುತ್ತದೆ. ಈ ನೀತಿಯು ಎಲ್ಲರಿಗೂ ಕೈಗೆಟುಕುವ ವಸತಿಗಳ ಗುರಿಯನ್ನು ಸಾಧಿಸಲು ವಿವಿಧ ರೀತಿಯ ಸಾರ್ವಜನಿಕ-ಖಾಸಗಿ ಪಾಲುದಾರಿಕೆಗಳನ್ನು ಉತ್ತೇಜಿಸಲು ಪ್ರಯತ್ನಿಸುತ್ತದೆ.

ಎನ್‌ಯುಹೆಚ್‌ಹೆಚ್‌ಪಿ, 2007 ರ ಪ್ರಕಾರ, ರಾಜ್ಯ ನಗರ ವಸತಿ ಮತ್ತು ಆವಾಸಸ್ಥಾನ ನೀತಿಯನ್ನು ಮತ್ತು ರಾಜ್ಯ ನಗರ ವಸತಿ ಮತ್ತು ಆವಾಸಸ್ಥಾನದ ಕ್ರಿಯಾ ಯೋಜನೆಯನ್ನು ತಯಾರಿಸಲು ರಾಜ್ಯಗಳನ್ನು ಪ್ರೋತ್ಸಾಹಿಸುವುದು ಮತ್ತು ಬೆಂಬಲಿಸುವುದು ಕೇಂದ್ರ ಸರ್ಕಾರದ ಪಾತ್ರವಾಗಿದೆ. ಇಲ್ಲಿಯವರೆಗೆ, ಕೆಳಗಿನ ರಾಜ್ಯಗಳು ತಮ್ಮದೇ ಆದ ರಾಜ್ಯ ವಸತಿ ನೀತಿಯನ್ನು ಸಿದ್ಧಪಡಿಸಿವೆ: ಅವುಗಳೆಂದರೆ (i) ರಾಜಸ್ಥಾನ (ii) ಮಹಾರಾಷ್ಟ್ರ (iii) ಮಧ್ಯಪ್ರದೇಶ (iv) ಕೇರಳ (v) ಒಡಿಶಾ (vi) ಉತ್ತರ ಪ್ರದೇಶ (vii) ಪಂಜಾಬ್ ಮತ್ತು (viii) ಕರ್ನಾಟಕ. ಈ ಕೆಳಕಂಡ ರಾಜ್ಯಗಳು ತಮ್ಮ ರಾಜ್ಯ ವಸತಿ ನೀತಿಗಳನ್ನು ರೂಪಿಸುವ ಪ್ರಕ್ರಿಯೆಯಲ್ಲಿವೆ: (i) ಹರಿಯಾಣ (ii) ಹಿಮಾಚಲ ಪ್ರದೇಶ (iii) ಗೋವಾ ಮತ್ತು (iv) ಜಾರ್ಖಂಡ್.

ಭಾರತ ಸರ್ಕಾರದ ಸ್ಮಾರ್ಟ್ ಸಿಟೀಸ್ ಮಿಷನ್, ನಾಗರಿಕ ಸ್ನೇಹಿ ಮತ್ತು ಸುಸ್ಥಿರಗೊಳಿಸುವ ಮೂಲಕ ದೇಶಾದ್ಯಂತ 100 ಸ್ಮಾರ್ಟ್ ಸಿಟಿಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದೊಂದಿಗೆ ನಗರ ನವೀಕರಣ ಮತ್ತು ಮರುಸುಧಾರಣೆ ಕಾರ್ಯಕ್ರಮವನ್ನು ಒಳಗೊಂಡಿದೆ. ವ್ಯಾಖ್ಯಾನದಂತೆ, 'ಸ್ಮಾರ್ಟ್ ಸಿಟಿ' ಎನ್ನುವುದು ಕೆಲವು ಸ್ಮಾರ್ಟ್ ಪರಿಹಾರಗಳ ಅನ್ವಯದ ಮೂಲಕ ಯೋಗ್ಯ ಗುಣಮಟ್ಟದ ಜೀವನ, ಸ್ವಚ್ಛ ಮತ್ತು ಸುಸ್ಥಿರ ಪರಿಸರವನ್ನು ನೀಡಲು ಮೂಲಭೂತ ಮೂಲಸೌಕರ್ಯವನ್ನು ಹೊಂದಿರುವ ನಗರವಾಗಿದೆ. ಇದು ಸಾಕಷ್ಟು ನೀರು ಸರಬರಾಜು, ವಿದ್ಯುತ್ ಸರಬರಾಜು, ಸುಸ್ಥಿರ ನೈರ್ಮಲ್ಯ ಮತ್ತು ಘನ ತ್ಯಾಜ್ಯ ನಿರ್ವಹಣೆ, ಸಮರ್ಥ ನಗರ ಚಲನಶೀಲತೆ, ಕೈಗೆಟುಕುವ ವಸತಿ ಮತ್ತು ದೃಢವಾದ ಐಟಿ ಸಂಪರ್ಕ ಮತ್ತು ಇ-ಆಡಳಿತದಂತಹ ಮೂಲಭೂತ ಮೂಲಸೌಕರ್ಯಗಳನ್ನು ಒಳಗೊಂಡಿರುತ್ತದೆ. 2015 ರಲ್ಲಿ, ಭಾರತ ಸರ್ಕಾರ 100 ಸ್ಮಾರ್ಟ್ ಸಿಟಿ ಕಾರ್ಯಕ್ರಮವನ್ನು ಪ್ರಾರಂಭಿಸಿತು. ನಗರ ಕಾರ್ಯಗಳನ್ನು ಸಂಯೋಜಿಸುವುದು, ವಿರಳ ಸಂಪನ್ಮೂಲಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು ಮತ್ತು ನಾಗರಿಕರ ಜೀವನದ ಗುಣಮಟ್ಟವನ್ನು ಸುಧಾರಿಸುವುದು ಇದರ ಉದ್ದೇಶವಾಗಿತ್ತು. ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ (ಐಸಿಟಿ) ಬಳಕೆಯು ನಗರದ ವಾಸಯೋಗ್ಯ, ಕಾರ್ಯಸಾಧ್ಯತೆ ಮತ್ತು ಸುಸ್ಥಿರತೆಯನ್ನು ಹೆಚ್ಚಿಸುವುದಾಗಿದೆ. ನಗರಾಭಿವೃದ್ಧಿ ಸಚಿವಾಲಯವು ನಗರಗಳು ತಮ್ಮ 'ಸ್ಮಾರ್ಟ್ ಸಿಟಿ' ಯೋಜನೆಯಲ್ಲಿ ಗಮನಹರಿಸಬೇಕಾದ 24 ಪ್ರಮುಖ ಕ್ಷೇತ್ರಗಳನ್ನು ಗುರುತಿಸಿದೆ. ಈ 24 ಪ್ರಮುಖ ಕ್ಷೇತ್ರಗಳಲ್ಲಿ, ಮೂರು ಕ್ಷೇತ್ರಗಳು ನೇರವಾಗಿ ನೀರಿಗೆ ಸಂಬಂಧಿಸಿವೆ ಮತ್ತು ಏಳು ಪ್ರದೇಶಗಳು ಪರೋಕ್ಷವಾಗಿ ನೀರಿಗೆ ಸಂಬಂಧಿಸಿವೆ - ಸ್ಮಾರ್ಟ್-ಮೀಟರ್ ನಿರ್ವಹಣೆ, ಸೋರಿಕೆ ಗುರುತಿಸುವಿಕೆ, ತಡೆಗಟ್ಟುವಿಕೆಯ ನಿರ್ವಹಣೆ ಮತ್ತು ನೀರಿನ ಗುಣಮಟ್ಟ ಮಾಡೆಲಿಂಗ್. ಬಡತನ ನಿರ್ಮೂಲನೆ,



ಉದ್ಯೋಗ ಮತ್ತು ಇತರ ಮೂಲಭೂತ ಸೇವೆಗಳಂತಹ ಸುಸ್ಥಿರ ಅಭಿವೃದ್ಧಿ ಗುರಿಗಳ (ಎಸ್‌ಡಿಜಿ) ಆದ್ಯತೆಗಳ ರಾಷ್ಟ್ರವ್ಯಾಪಿ ಅನುಷ್ಠಾನವನ್ನು ಕಾರ್ಯಗತಗೊಳಿಸಲು ಸಹಾಯ ಮಾಡುವ ಕಾರ್ಯವಿಧಾನಗಳಲ್ಲಿ ಸ್ಮಾರ್ಟ್ ಸಿಟೀಸ್ ಮಿಷನ್ ಒಂದಾಗಿದೆ. ಸ್ಮಾರ್ಟ್ ಸಿಟಿ ಕಾರ್ಯಕ್ರಮವು ಕೈಗೆಟುಕುವ ವಸತಿ ಮತ್ತು ಆಧುನಿಕ ಸಾರಿಗೆಯ ಗುರಿಯನ್ನು ಹೊಂದಿದೆ.

ಯುನೈಟೆಡ್ ನೇಷನ್ಸ್ ಹ್ಯೂಮನ್ ಸೆಟ್‌ಲಮೆಂಟ್ಸ್ ಪ್ರೋಗ್ರಾಮ್ (ಯುಎನ್ - ಆವಾಸಸ್ಥಾನ) ಮಾನವ ವಸತಿ ವ್ಯವಸ್ಥೆ ಮತ್ತು ಸುಸ್ಥಿರ ನಗರಾಭಿವೃದ್ಧಿಗಾಗಿ ವಿಶ್ವಸಂಸ್ಥೆಯ ಸಂಸ್ಥೆಯಾಗಿದೆ. ಇದು ಅಗತ್ಯ ವಸತಿಗಾಗಿ ಮಾನವ ಹಕ್ಕುಗಳನ್ನು ಅರಿತುಕೊಳ್ಳುವಲ್ಲಿ ರಾಷ್ಟ್ರೀಯ ಮತ್ತು ಸ್ಥಳೀಯ ಸರ್ಕಾರಗಳು, ನಾಗರಿಕ ಸಮಾಜ ಗುಂಪುಗಳು ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಗಳ (ಎನ್‌ಹೆಚ್‌ಆರ್‌ಐ) ಪ್ರಯತ್ನಗಳನ್ನು ಬೆಂಬಲಿಸುತ್ತದೆ. ಎಲ್ಲರಿಗೂ ಅಗತ್ಯ ಆಶ್ರಯವನ್ನು ಒದಗಿಸುವ ಗುರಿಯೊಂದಿಗೆ ಸಾಮಾಜಿಕವಾಗಿ ಮತ್ತು ಪರಿಸರೀಯವಾಗಿ ಸುಸ್ಥಿರ ಪಟ್ಟಣಗಳು ಮತ್ತು ನಗರಗಳನ್ನು ಉತ್ತೇಜಿಸಲು ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯು ಇದನ್ನು ಕಡ್ಡಾಯಗೊಳಿಸಿದೆ. ಅಂತರ್-ಸರ್ಕಾರಿ ನೀತಿ-ರಚನೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾಗಿ, ಯುಎನ್ - ಆವಾಸಸ್ಥಾನ ಆಡಳಿತ ಮಂಡಳಿಯು ಸಮಗ್ರ ಮತ್ತು ಮಾನವ ವಸತಿಗಳಿಗೆ ಸಮಗ್ರ ವಿಧಾನ, ಮಾನವ ವಸತಿ ಸಮಸ್ಯೆಗಳನ್ನು ಪರಿಹರಿಸುವಲ್ಲಿ ದೇಶಗಳು ಮತ್ತು ಪ್ರದೇಶಗಳಿಗೆ ಸಹಾಯ ಮಾಡುವುದು ಮತ್ತು ಮಾನವ ವಸತಿ ಸಮಸ್ಯೆಯ ಕುರಿತು ಎಲ್ಲಾ ದೇಶಗಳ ನಡುವೆ ಸಹಕಾರವನ್ನು ಬಲಪಡಿಸುವುದು. ಎಲ್ಲರಿಗೂ ಸಾಕಷ್ಟು ಆಶ್ರಯವನ್ನು ಒದಗಿಸುವ ಗುರಿಯೊಂದಿಗೆ ಸಾಮಾಜಿಕವಾಗಿ ಮತ್ತು ಪರಿಸರೀಯವಾಗಿ ಸುಸ್ಥಿರ ಪಟ್ಟಣಗಳು ಮತ್ತು ನಗರಗಳನ್ನು ಉತ್ತೇಜಿಸಲು ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯು ಇದನ್ನು ಕಡ್ಡಾಯಗೊಳಿಸಿದೆ. ಯುಎನ್ - ಆವಾಸಸ್ಥಾನ ಆದೇಶವು 1996 ರಲ್ಲಿ ಟರ್ಕಿಯ ಇಸ್ತಾನ್ಬುಲ್‌ನಲ್ಲಿ ಯುನೈಟೆಡ್ ನೇಷನ್ಸ್ ಕಾನ್ಫರೆನ್ಸ್ ಆನ್ ಹ್ಯೂಮನ್ ಸೆಟ್‌ಲಮೆಂಟ್ಸ್ (ಹ್ಯಾಬಿಟಾಟ್ II) ಅಳವಡಿಸಿಕೊಂಡ ಹ್ಯಾಬಿಟಾಟ್ ಅಜೆಂಡಾದಿಂದ ಪಡೆಯಲಾಗಿದೆ. ಹ್ಯಾಬಿಟಾಟ್ ಅಜೆಂಡಾದ ಅವಳಿ ಗುರಿಗಳು ಎಲ್ಲರಿಗೂ ಸಾಕಷ್ಟು ಆಶ್ರಯ ಮತ್ತು ಸುಸ್ಥಿರ ಅಭಿವೃದ್ಧಿ, ನಗರೀಕರಣದ ಜಗತ್ತಿನಲ್ಲಿ ಮಾನವ ವಸತಿಗಳು, ಅಂತರ್-ಸರ್ಕಾರಿ ನೀತಿ ರೂಪಿಸುವ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾಗಿ, ಯುಎನ್ - ಹ್ಯಾಬಿಟಾಟ್ ಆಡಳಿತ ಮಂಡಳಿಯು ಮಾನವ ವಸತಿಗಳಿಗೆ ಸಮಗ್ರ ಮತ್ತು ಸಮಗ್ರ ವಿಧಾನವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ, ಮಾನವ ವಸತಿ ಸಮಸ್ಯೆಗಳನ್ನು ಪರಿಹರಿಸುವಲ್ಲಿ ದೇಶಗಳು ಮತ್ತು ಪ್ರದೇಶಗಳಿಗೆ ಸಹಾಯ ಮಾಡುತ್ತದೆ ಮತ್ತು ಮಾನವನ ಮೇಲೆ ಎಲ್ಲಾ ದೇಶಗಳ ನಡುವೆ ಸಹಕಾರವನ್ನು ಬಲಪಡಿಸುತ್ತದೆ.

## 2.4 ನೀರಕ್ಷಿಗಳು

ಮಾದರಿ ಪೊಲೀಸ್ ಕಾಯಿದೆಯ ತಜ್ಞರ ಸಮಿತಿಯು ಪ್ರಜಾಪ್ರಭುತ್ವ ಸಮಾಜದಲ್ಲಿ ವೃತ್ತಿಪರ ಪೊಲೀಸ್ 'ಸೇವೆ' ಹೊಂದುವ ಅಗತ್ಯವನ್ನು ಒತ್ತಿಹೇಳಿದೆ, ಅದು ದಕ್ಷ, ಪರಿಣಾಮಕಾರಿ, ಜನರ ಅಗತ್ಯಗಳಿಗೆ ಸ್ಪಂದಿಸುವ ಮತ್ತು ಕಾನೂನಿನ ನಿಯಮಕ್ಕೆ ಜವಾಬ್ದಾರವಾಗಿದೆ. ಈ ಕಾಯಿದೆಯು ಪೊಲೀಸ್ ಸಿಬ್ಬಂದಿಗೆ ಅವರ ಕೆಲಸದ ಸಮಯವನ್ನು ತರ್ಕಬದ್ಧಗೊಳಿಸುವುದು, ಆರೈಕೆಗಾಗಿ ಪೊಲೀಸ್ ಕಲ್ಯಾಣ ಬ್ಯೂರೋವನ್ನು ರಚಿಸುವುದು, ಆರೋಗ್ಯ ರಕ್ಷಣೆ, ವಸತಿ ಮತ್ತು ಪೊಲೀಸ್ ಸಿಬ್ಬಂದಿಗೆ

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

ಕಾನೂನು ಸೌಲಭ್ಯಗಳನ್ನು ಒಳಗೊಂಡಂತೆ ಉತ್ತಮ ಸೇವಾ ನಿಯಮಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಬಿಪಿಆರ್‌ಡಿ, ಗೃಹ ವ್ಯವಹಾರಗಳ ಸಚಿವಾಲಯವು 2000 ರಿಂದ 2010 ರ ಅವಧಿಗೆ ಪೊಲೀಸ್ ಪಡೆಗಳ ಆಧುನೀಕರಣದ ಪರಿಣಾಮದ ಮೌಲ್ಯಮಾಪನದ ವರದಿಯಲ್ಲಿ ಹಲವಾರು ರಾಜ್ಯಗಳಲ್ಲಿ ಪೊಲೀಸ್ ವಸತಿಗಳ ತೀವ್ರ ಕೊರತೆಯಿದೆ ಮತ್ತು ಅದಕ್ಕೆ ದೊಡ್ಡ ಹೂಡಿಕೆಯ ಅಗತ್ಯವಿದೆ ಎಂದು ಹೇಳಿದೆ. ಹೆಚ್ಚಿನ ರಾಜ್ಯಗಳಲ್ಲಿ ವಸತಿ ತೃಪ್ತಿಯ ಮಟ್ಟವು ತುಂಬಾ ಕಡಿಮೆಯಾಗಿದೆ.

ವಾಂಗ್ ಮತ್ತು ವಾಂಗ್, (2016) ವಸತಿ ತೃಪ್ತಿಯನ್ನು ಅಳೆಯುವ ಎರಡು ಮುಖ್ಯ ವಿಧಾನಗಳು ವಸತಿ ಪರಿಸರದ ವಿವಿಧ ಅಂಶಗಳೊಂದಿಗೆ ಸಾಮಾನ್ಯ ತೃಪ್ತಿ ಮತ್ತು ಮೌಲ್ಯಮಾಪನವನ್ನು ಒಳಗೊಂಡಿವೆ ಎಂದು ವಿವರಿಸಿದ್ದಾರೆ. ಈ ಉದ್ದೇಶಗಳನ್ನು ಸಾಧಿಸಲು, ವಸತಿ ತೃಪ್ತಿಯ ನಿರ್ಣಾಯಕಗಳ ತಿಳುವಳಿಕೆ ಅಗತ್ಯವಿದೆ ಮತ್ತು ಈ ನೀತಿಗಳ ಉದ್ದೇಶಗಳನ್ನು ಪೂರೈಸಲಾಗಿದೆಯೇ ಎಂದು ಮೌಲ್ಯಮಾಪನ ಮಾಡಲು, ವ್ಯಕ್ತಿಗಳು ತಮ್ಮ ವಸತಿ ಪರಿಸರದಲ್ಲಿ ತೃಪ್ತರಾಗಿದ್ದಾರೆಯೇ ಎಂಬ ಉತ್ತಮ ತಿಳುವಳಿಕೆಯು ಅತ್ಯಂತ ಮಹತ್ವದ್ದಾಗಿದೆ. ನಿರ್ದಿಷ್ಟ ಅಂಶಗಳು ಅಥವಾ ವಸತಿ ಪರಿಸರದ ಘಟಕಗಳೊಂದಿಗೆ ತೃಪ್ತಿಯ ಮಟ್ಟಗಳ ಬಗ್ಗೆ ಪ್ರತಿಕ್ರಿಯಿಸುವವರನ್ನು ಕೇಳುವ ಮೂಲಕ ಮೌಲ್ಯಮಾಪನ ಮಾಡುವ ಮೂಲಕ ಇದನ್ನು ಮಾಡಲಾಗುತ್ತದೆ, ಇದು ಸಾಮಾನ್ಯವಾಗಿ ಕೆಲವು ತರಹದ ವಸತಿ ತೃಪ್ತಿ ಸೂಚ್ಯಂಕಕ್ಕೆ ಕಾರಣವಾಗುತ್ತದೆ.

ವಸತಿ ತೃಪ್ತಿಯನ್ನು ಒಬ್ಬರ ವಾಸಸ್ಥಳದ ತೃಪ್ತಿ (ವಸತಿ ತೃಪ್ತಿ), ಒಬ್ಬರ ನೆರೆಹೊರೆಯ ತೃಪ್ತಿ (ನೆರೆಹೊರೆಯ ತೃಪ್ತಿ) ಮತ್ತು ಪ್ರದೇಶದ ಸಾಮಾನ್ಯ ತೃಪ್ತಿ ಎಂದು ವಿಂಗಡಿಸಬಹುದು. ಇಲ್ಲಿಯವರೆಗಿನ ಅಧ್ಯಯನಗಳು ವಸತಿ ಸ್ಥಿತಿಗತಿಗಳು, ನೆರೆಹೊರೆಯ ಗುಣಲಕ್ಷಣಗಳು ಮತ್ತು ಕೌಟುಂಬಿಕ ಅರ್ಥಶಾಸ್ತ್ರ (ಉದಾಹರಣೆಗೆ, ಉದ್ಯೋಗ ಮತ್ತು ಮನರಂಜನಾ ಅವಕಾಶಗಳಿಗೆ ನೆರೆಹೊರೆಯವರ ನಿಕಟತೆ, ನೆರೆಹೊರೆಯ ಸಾಮಾನ್ಯ ನೋಟ, ನಿವಾಸಿಗಳ ಸಾಮಾಜಿಕ-ಆರ್ಥಿಕ ಸಂಯೋಜನೆ, ಸೇವೆಗಳ ಲಭ್ಯತೆ ಮುಂತಾದ ಕೆಲವು ಪ್ರಮುಖ ನಿರ್ಧಾರಕಗಳನ್ನು ಬಹಿರಂಗಪಡಿಸಿದೆ.).

ಭಾರತದಲ್ಲಿ ಸುಮಾರು 16 ಪ್ರತಿಶತದಷ್ಟು ದುಡಿಯುವ ಜನಸಂಖ್ಯೆಯು ಜೀವನೋಪಾಯಕ್ಕಾಗಿ ನಿರ್ಮಾಣ ಚಟುವಟಿಕೆಯ ಮೇಲೆ ಅವಲಂಬಿತವಾಗಿದೆ ಎಂದು ಅಂದಾಜಿಸಲಾಗಿದೆ (ವೈದ್, 1999). ಇಂಡಿಯಾ ಇಯರ್ ಬುಕ್‌ನಲ್ಲಿ (1988) ಉಲ್ಲೇಖಿಸಿದಂತೆ ಭಾರತಕ್ಕೆ ಅಂದಾಜು ಮಾಡಲಾದ ವಸತಿ ಅವಶ್ಯಕತೆಗಳು, ಮುಂದಿನ ಎರಡು ಮೂರು ದಶಕಗಳಲ್ಲಿ ಪ್ರತಿ ಸಾವಿರ ಜನಸಂಖ್ಯೆಗೆ ಎಂಟರಿಂದ ಹತ್ತು ವಸತಿ ಘಟಕಗಳ ವಾರ್ಷಿಕ ನಿರ್ಮಾಣ ದರವಾಗಿದೆ. ವಸತಿ ಪರಿಸ್ಥಿತಿಯ ಮತ್ತಷ್ಟು ಕ್ಷೀಣಿಸುವಿಕೆಯನ್ನು ತಡೆಗಟ್ಟುವ ಸಲುವಾಗಿ ಇದನ್ನು ಸಾಧಿಸಬೇಕಿದೆ. ರಾಷ್ಟ್ರೀಯ-ಕಟ್ಟಡಗಳ ಸಂಸ್ಥೆಯ ಗಣತಿಯ ಆಧಾರದ ಮೇಲೆ, 1985 ರ ಅವಧಿಯಲ್ಲಿ ದೇಶದಲ್ಲಿ ವಸತಿ ಅಸಮರ್ಪಕತೆಯನ್ನು 247 ಲಕ್ಷ ವಾಸಯೋಗ್ಯ ಘಟಕಗಳಿಗೆ (ಗ್ರಾಮೀಣ ಪ್ರದೇಶಗಳಲ್ಲಿ 188 ಲಕ್ಷ ಮತ್ತು ನಗರ ಪ್ರದೇಶಗಳಲ್ಲಿ 59 ಲಕ್ಷ) ಮೌಲ್ಯಮಾಪನ ಮಾಡಲಾಯಿತು. ಆದರೆ ಈ ಪ್ರಮಾಣದ ಕೊರತೆಯ ಹೊರತಾಗಿ, 1985 ರಿಂದ 1990 ರ ನಡುವಿನ ಜನಸಂಖ್ಯೆಯ ಹೆಚ್ಚಳವು 162 ಲಕ್ಷದಷ್ಟು ವಸತಿ ಘಟಕಗಳ

ಹೆಚ್ಚುವರಿ ಅಗತ್ಯವನ್ನು ಉಂಟುಮಾಡುತ್ತದೆ, ಅದರಲ್ಲಿ 124 ಲಕ್ಷಗಳು ಗ್ರಾಮೀಣ ಪ್ರದೇಶಗಳಲ್ಲಿ ಮತ್ತು 38 ಲಕ್ಷಗಳು ನಗರ ಪ್ರದೇಶಗಳಲ್ಲಿರುತ್ತವೆ.

## 2.5 ಸಾರಾಂಶ

ವಸತಿಯು ಆರ್ಥಿಕತೆಯ ಬೆಳವಣಿಗೆಗೆ ಸಂಭಾವ್ಯ ವಲಯ ಮತ್ತು ಸಮಾನ ಆರ್ಥಿಕತೆಗೆ ಸಮತೋಲನದ ಅಂಶವಾಗಿದೆ. ಈ ಅಧ್ಯಯನವು ವಿಶೇಷವಾಗಿ ಸೇವೆ-ಆಧಾರಿತ ಉದ್ಯೋಗಿಗಳಿಗೆ ವಾಸಿಸಲು ದೊಡ್ಡ ಪ್ರಮಾಣದಲ್ಲಿ ನಿರ್ಮಿಸಲಾದ ವಸತಿಗಳ ಪರಿಕಲ್ಪನೆ ಮತ್ತು ಮೌಲ್ಯಮಾಪನದ ಮೇಲೆ ಕೇಂದ್ರೀಕರಿಸುತ್ತದೆ. ಸಾಹಿತ್ಯದ ವಿಮರ್ಶೆಯ ಮೂಲಕ, ಪೊಲೀಸ್ ಪಡೆಗೆ ಸುಸ್ಥಿರತೆ, ಕೈಗೆಟುಕುವಿಕೆ ಮತ್ತು ಕುಟುಂಬ ವಸತಿ, ನೆರೆಹೊರೆ ಯೋಜನೆ ತತ್ವಗಳು, ಅಂತರ್ಗತ ವಸತಿ ಮತ್ತು ವಾಸಯೋಗ್ಯ ವಸತಿ ತೃಪ್ತಿ ಮುಂತಾದ ವಸತಿಗಳ ವಿವಿಧ ಅಂಶಗಳನ್ನು ಆಳವಾಗಿ ಪರಿಶೀಲಿಸಲಾಗಿದೆ ಮತ್ತು ಇದು ಈ ಅಧ್ಯಯನದ ಆಧಾರವಾಗಿದೆ.



## ಅಧ್ಯಾಯ 3

### ಮೌಲ್ಯಮಾಪನ ವಿಧಾನಗಳು ಮತ್ತು ತಂತ್ರಗಳು

#### 3.1. ಮಾದರಿ ಸ್ಥಳಗಳು ಮತ್ತು ಮಾದರಿ ಗಾತ್ರ:

ಉಲ್ಲೇಖಿತ ನಿಯಮಗಳಿಗೆ ಅನುಗುಣವಾಗಿ ಮೌಲ್ಯಮಾಪನ ಅಧ್ಯಯನಕ್ಕಾಗಿ ಮಾದರಿ ಸ್ಥಳಗಳನ್ನು ಅಂತಿಮಗೊಳಿಸಲಾಗಿದೆ. ಉಲ್ಲೇಖಿತ ನಿಯಮಗಳ ಪ್ರಕಾರ, 2010-2015ರ ಅವಧಿಗೆ ಎಹೆಚ್‌ಎಸ್-3 ಮತ್ತು 2016-2020ರ ಅವಧಿಗೆ ಹಂತ I, II ಮತ್ತು III ಅನ್ನು ಒಳಗೊಂಡಿರುವ ಪೊಲೀಸ್ ಗೃಹ 2020, ಅಧ್ಯಯನದ ಅಡಿಯಲ್ಲಿ ಎಲ್ಲಾ ನಾಲ್ಕು ಅವಧಿಗಳಲ್ಲಿ ಈ ಕೆಳಗಿನ ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ.

ಆರ್‌ಇಇಎಸ್‌ಐ ವಿನ್ಯಾಸದ ಪ್ರಕಾರ 2021 ನೇ ಸಾಲಿನ ಜನವರಿ ಮತ್ತು ಫೆಬ್ರವರಿ ತಿಂಗಳುಗಳಲ್ಲಿ ದಾವಣಗೆರೆಯಲ್ಲಿ ಪ್ರಾಯೋಗಿಕ ಅಧ್ಯಯನವನ್ನು ನಡೆಸಲಾಯಿತು ಮತ್ತು ಇದು ಅಂತಿಮ ಅಧ್ಯಯನಕ್ಕೆ ಪೂರ್ವಭಾವಿಯಾಗಿ ಕಾರ್ಯನಿರ್ವಹಿಸಿತು. ಪ್ರಾಯೋಗಿಕ ಅಧ್ಯಯನದ ಫಲಿತಾಂಶಗಳು ನಿರೀಕ್ಷಿತ ಮಟ್ಟದಲ್ಲಿಲ್ಲದ ಕಾರಣ, ಬೆಂಗಳೂರು ನಗರದಲ್ಲಿ ನಿಗಮವು ಹೆಚ್ಚಿನ ಸಂಖ್ಯೆಯ ಕ್ಲಾಟರ್ಸ್‌ಗಳನ್ನು ಪೊಲೀಸ್ ಗೃಹದ ಹಂತ II ಮತ್ತು ಹಂತ III ಕಾರ್ಯಕ್ರಮದ ಸಮಯದಲ್ಲಿ ನಿರ್ಮಿಸಿದ ಕಾರಣ ಅಧ್ಯಯನಕ್ಕಾಗಿ ವಾಸ್ತವಿಕ ದತ್ತಾಂಶವನ್ನು ಪಡೆಯಲು ಮಾದರಿ ಗಾತ್ರವು ಬೆಂಗಳೂರು ನಗರವನ್ನೂ ಒಳಗೊಂಡಿರಬೇಕು ಎಂದು ಪೊಲೀಸ್ ವಸತಿ ನಿಗಮವು ಬಯಸಿತ್ತು. ಆದ್ದರಿಂದ, ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ಅನುಮೋದನೆಯನ್ನು ಪಡೆದ ನಂತರ, ಬೆಂಗಳೂರು ನಗರವನ್ನು ಪೊಲೀಸ್ ಗೃಹದ ಮೂರನೇ ಹಂತಕ್ಕೆ ಸೇರಿಸಲಾಗಿದೆ.

ಮೂಲತಃ ಉಲ್ಲೇಖಿತ ನಿಯಮಗಳ ಪ್ರಕಾರ ಮಾದರಿ ಗಾತ್ರವು 900 ಎಂದು ಊಹಿಸಲಾಗಿತ್ತು. ತರುವಾಯ ಬೆಂಗಳೂರು ನಗರವನ್ನು ಸೇರಿಸುವುದರೊಂದಿಗೆ, ಅಧ್ಯಯನದ ಮಾದರಿ ಗಾತ್ರವನ್ನು 1033 ಪ್ರತಿಕ್ರಿಯೆದಾರರಿಗೆ ಹೆಚ್ಚಿಸಲಾಯಿತು. ಅಲ್ಲದೆ, ಸಮೀಕ್ಷೆಯ ಸಂದರ್ಭದಲ್ಲಿ ದಕ್ಷಿಣ ಕನ್ನಡದಲ್ಲಿ ಒಂದು ಹೆಚ್ಚುವರಿ ಮಾದರಿಯನ್ನು ಸಂಗ್ರಹಿಸಿದ್ದರಿಂದ, ಉಲ್ಲೇಖಿತ ನಿಯಮದ ಪ್ರಕಾರ ಇದ್ದ ಮಾದರಿ ಗಾತ್ರ 25ರ ಬದಲಾಗಿ ಈ ಜಿಲ್ಲೆಯಿಂದ 26 ರ ಮಾದರಿ ಗಾತ್ರಕ್ಕೆ ಕಾರಣವಾಯಿತು, ಆದ್ದರಿಂದ ಮೌಲ್ಯಮಾಪನ ಅಧ್ಯಯನದ ಒಟ್ಟಾರೆ ಮಾದರಿ ಗಾತ್ರವು 1034 ರಷ್ಟಾಗಿದೆ. ಜೊತೆಗೆ, ವಸತಿ ಸೌಕರ್ಯಗಳನ್ನು ಮಂಜೂರು ಮಾಡದ ಸುಮಾರು ಒಂದು ಪ್ರತಿಶತ ಪೊಲೀಸ್ ಸಿಬ್ಬಂದಿಗೆ ಅನುಗುಣವಾಗಿ ಮಾದರಿ ಸಮೀಕ್ಷೆಯಲ್ಲಿ 104 ಮಾದರಿಗಳ ನಿಯಂತ್ರಣ ಗುಂಪನ್ನು ಸಹ ಸೇರಿಸಲಾಗಿದೆ. ಮೇಲಿನವುಗಳೊಂದಿಗೆ, ಅಧ್ಯಯನಕ್ಕಾಗಿ ಮಾದರಿಯ ಒಟ್ಟು ಗಾತ್ರವು 1138 ರಷ್ಟಿದೆ. ಅದರ ವಿವರಗಳನ್ನು ಕೋಷ್ಟಕ 1 ರಲ್ಲಿ ಪ್ರಸ್ತುತಪಡಿಸಲಾಗಿದೆ. ಅಧ್ಯಯನದ ಅವಧಿಗೆ ನಿಗಮವು ಕಾರ್ಯಗತಗೊಳಿಸಿದ 'ಇತರ ನಿರ್ಮಾಣ ಕಾರ್ಯಗಳಿಗೆ ಸಂಬಂಧಿಸಿದ ಮಾದರಿಯನ್ನು ಸಹ ಸಂಗ್ರಹಿಸಲಾಗಿದ್ದು ಕೋಷ್ಟಕ 2 ರಲ್ಲಿ ವಿವರಿಸಲಾಗಿದೆ. ಇದಲ್ಲದೆ, ವಿವಿಧ ಯೋಜನೆಗಳ ಪ್ರಕಾರ ಮಾದರಿಯ ವಿಭಜನೆಯನ್ನು ಸಹ ಕೋಷ್ಟಕ 3 ರಲ್ಲಿ ಪ್ರಸ್ತುತಪಡಿಸಲಾಗಿದೆ.

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

**ಕೋಷ್ಟಕ 1: ಜಿಲ್ಲೆಗಳಲ್ಲಿ ನಡೆಸಿದ ಸಮೀಕ್ಷೆಯ ವಿವರಗಳು:**

| 2010-2015 |               |       |            | ಹಂತ I (2016-2018) |            |       |            | ಹಂತ II ಮತ್ತು III (2016-2019) |                 |            |            |
|-----------|---------------|-------|------------|-------------------|------------|-------|------------|------------------------------|-----------------|------------|------------|
| ಕ್ರ. ಸಂ   | ಜಿಲ್ಲೆ        | ಒಟ್ಟು | ಮಾದರಿ ಅಳತೆ | ಕ್ರ. ಸಂ           | ಜಿಲ್ಲೆ     | ಒಟ್ಟು | ಮಾದರಿ ಅಳತೆ | ಕ್ರ. ಸಂ                      | ಜಿಲ್ಲೆ          | ಒಟ್ಟು      | ಮಾದರಿ ಅಳತೆ |
| 1         | ಬಳ್ಳಾರಿ       | 122   | 70         | 1                 | ಕಲ್ಬುರ್ಗಿ  | 246   | 105        | 1                            | ಕೊಪ್ಪಳ ಬೆಂಗಳೂರು | 174<br>928 | 90<br>133  |
| 2         | ಹಾವೇರಿ        | 120   | 67         | 2                 | ಗದಗ        | 190   | 80         | 2                            | ಬೆಳಗಾವಿ         | 246        | 130        |
| 3         | ಚಿಕ್ಕಮಗಳೂರು   | 95    | 53         | 3                 | ಚಾಮರಾಜ ನಗರ | 180   | 75         | 3                            | ದಕ್ಷಿಣ ಕನ್ನಡ    | 44         | 26(25)     |
| 4         | ಚಿಕ್ಕಬಳ್ಳಾಪುರ | 124   | 70         | 4                 | ಚಿತ್ರದುರ್ಗ | 222   | 95         | 4                            | ದಾವಣಗೆರೆ        | 76         | 40         |
|           | ಒಟ್ಟು         | 461   | 260        |                   |            | 838   | 355        |                              |                 | 1468       | 419        |


**ಕೋಷ್ಟಕ 2: ನಿಗಮದಿಂದ ಕಾರ್ಯಗತಗೊಳಿಸಲಾದ 'ಇತರ ನಿರ್ಮಾಣ ಕಾರ್ಯಗಳ' ಮಾದರಿ ವಿವರಗಳು**

| ಕ್ರಮ ಸಂಖ್ಯೆ | ಕೆಲಸಗಳು                                     | ಒಟ್ಟು | ಮಾದರಿ |
|-------------|---|-------|-------|
| 1           | ಪೊಲೀಸ್ ಇಲಾಖೆ ಕಾರ್ಯಗಳು                       |       |       |
| 1.1         | 13 ನೇ ಹಣಕಾಸು ಆಯೋಗ                           | 60    | 06    |
| 1.2         | ಬಜೆಟ್ ವರ್ಕ್                                 | 27    | 03    |
| 1.3         | ಪೊಲೀಸ್ ಆಧುನೀಕರಣ ಕಾಮಗಾರಿಯ ಹಂತ I ಮತ್ತು ಹಂತ II | 119   | 12    |
|             | ಒಟ್ಟು (ಎ)                                   | 206   | 21    |
| 2           | ಇತರ ನಿರ್ಮಾಣ ಕಾರ್ಯಗಳು                        |       |       |
| 2.1         | ಅಗ್ನಿ ಸುರಕ್ಷತಾ ಇಲಾಖೆಯ ಕೆಲಸ                  | 22    | 3     |
| 2.2         | ದಾವಣಗೆರೆ ವಿಶ್ವವಿದ್ಯಾಲಯ                      | 13    | 2     |
|             | ಒಟ್ಟು (ಬಿ)                                  | 35    | 5     |
|             | ಒಟ್ಟು (ಎ+ಬಿ)                                | 241   | 26    |

ಕೋಷ್ಟಕ 3: ವಿವಿಧ ಯೋಜನೆಗಳ ಪ್ರಕಾರ ವಾಸ್ತವವಾಗಿ ಸಂಗ್ರಹಿಸಲಾದ ಮಾದರಿಯ ವಿವರಗಳು:

| ಕ್ರಮ ಸಂಖ್ಯೆ | ಅವಧಿ    | ಯೋಜನೆ           | ಉಲ್ಲೇಖಿತ ನಿಯಮದ ಪ್ರಕಾರ ಮಾದರಿ ಗಾತ್ರ | ನಿಜವಾದ ಮಾದರಿಯನ್ನು ಸಂಗ್ರಹಿಸಲಾಗಿದೆ | ಟಿಪ್ಪಣಿಗಳು   |
|-------------|---------|-----------------|-----------------------------------|----------------------------------|--|
| 1           | 2010-15 | ಎಹೆಚ್‌ಎಸ್       | 260                               | 260                              | ಮಾದರಿ ಗಾತ್ರದಲ್ಲಿ ಯಾವುದೇ ಬದಲಾವಣೆ ಇಲ್ಲ   |
| 2           | 2016-18 | ಪಿಜಿ 1          | 355                               | 355                              | ಮಾದರಿ ಗಾತ್ರದಲ್ಲಿ ಯಾವುದೇ ಬದಲಾವಣೆ ಇಲ್ಲ   |
| 3           | 2016-20 | ಪಿಜಿ 2 & ಪಿಜಿ 3 | 285                               | 419                              | ಬೆಂಗಳೂರು ನಗರದಿಂದ ವಸತಿ ಘಟಕಗಳು ಮತ್ತು ದಕ್ಷಿಣ ಕನ್ನಡದಿಂದ ಒಂದು ಹೆಚ್ಚುವರಿ ಮಾದರಿಯನ್ನು ಸೇರಿಸಿದ್ದರಿಂದ ಈ ವ್ಯತ್ಯಾಸವು ಕಂಡುಬಂದಿರುತ್ತದೆ |
|             |         | ಒಟ್ಟು           | 900                               | 1034                             |  |

ಚಿತ್ರ 4: ToR ಪ್ರಕಾರ ಮಾದರಿ ಗಾತ್ರ ಮತ್ತು ವಾಸ್ತವವಾಗಿ ಸಂಗ್ರಹಿಸಿದ ಮಾದರಿಗಳು



ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

### 3.2 ಕೇಂದ್ರೀಕೃತ ಗುಂಪು ಚರ್ಚೆಗಳು ಮತ್ತು ಆಳವಾದ ಸಂದರ್ಶನಗಳ ನಡವಳಿಕೆ:

ಎಲ್ಲಾ ಹದಿಮೂರು ಜಿಲ್ಲೆಗಳನ್ನು ಒಳಗೊಂಡ ಒಟ್ಟು 52 ಕೇಂದ್ರೀಕೃತ ಗುಂಪು ಚರ್ಚೆಗಳನ್ನು ನಡೆಸಲಾಯಿತು. ಇದರಲ್ಲಿ ಫಲಾನುಭವಿಗಳು ಫಲಾನುಭವಿಯೇತರರು, ನಿಗಮ ಮತ್ತು ಬಳಕೆದಾರರ ವಿಭಾಗದ ಅಧಿಕಾರಿಗಳು ಮತ್ತು ಸಾರ್ವಜನಿಕರು ಸಹ ಸೇರಿದ್ದಾರೆ. ಇದಲ್ಲದೆ, ಪೊಲೀಸ್ ಅಧಿಕಾರಿಗಳು, ಇಲಾಖಾ ಸಿಬ್ಬಂದಿ, ನಿಗಮದಲ್ಲಿನ ಅಧಿಕಾರಿಗಳು, ಗುತ್ತಿಗೆದಾರರು ಮತ್ತು ರಾಜ್ಯ ಮಟ್ಟದ ಅಧಿಕಾರಿಗಳನ್ನು ಒಳಗೊಂಡ ಆಯ್ದು ಸರ್ಕಾರಿ ಅಧಿಕಾರಿಗಳೊಂದಿಗೆ (ಸಂ.-130) ಆಳವಾದ ಸಂದರ್ಶನಗಳನ್ನು ನಡೆಸಲಾಯಿತು. ಸ್ವೇಚ್ಛಾನಾದ್ಯಂತ ನಡೆಸಲಾದ ಎಫ್‌ಡಿಐ ಗಳು ಮತ್ತು ಐಡಿಐ ಗಳ ಸಂಖ್ಯೆಯನ್ನು ಕೋಷ್ಟಕ 4 ಪ್ರತಿನಿಧಿಸುತ್ತದೆ.

ಕೋಷ್ಟಕ 4: ಸ್ವೇಚ್ಛಾನಾದ್ಯಂತ ನಡೆಸಲಾದ ಜಿಲ್ಲಾವಾರು ಎಫ್‌ಡಿಐ ಮತ್ತು ಐಡಿಐಗಳು


| ಕ್ರಮ ಸಂಖ್ಯೆ | ಜಿಲ್ಲೆ        | ಕೇಂದ್ರೀಕೃತ ಗುಂಪು ಚರ್ಚೆಗಳು<br>(ಉಲ್ಲೇಖಿತ ನಿಯಮದ<br>ಅನುಗುಣವಾಗಿ ಮಾದರಿ ಗಾತ್ರ) | ಆಳವಾದ ಸಂದರ್ಶನಗಳು<br>(ಉಲ್ಲೇಖಿತ ನಿಯಮದ<br>ಅನುಗುಣವಾಗಿ ಮಾದರಿ ಗಾತ್ರ) |
|-------------|---------------|---|--|
| 1           | ದಾವಣಗೆರೆ      | 4   | 10   |
| 2           | ಗದಗ           | 4   | 10   |
| 3           | ಹಾವೇರಿ        | 4   | 10   |
| 4           | ಕೊಪ್ಪಳ        | 4   | 10   |
| 5           | ಚಿಕ್ಕಬಳ್ಳಾಪುರ | 4   | 10   |
| 6           | ಬೆಂಗಳೂರು ನಗರ  | 4   | 10   |
| 7           | ಬೆಳಗಾವಿ       | 4   | 10   |
| 8           | ಬಳ್ಳಾರಿ       | 4   | 10   |
| 9           | ಚಾಮರಾಜನಗರ     | 4   | 10   |
| 10          | ಚಿತ್ರದುರ್ಗ    | 4   | 10   |
| 11          | ಚಿಕ್ಕಮಗಳೂರು   | 4   | 10   |
| 12          | ದಕ್ಷಿಣ ಕನ್ನಡ  | 4   | 10   |
| 13          | ಗುಲ್ಬರ್ಗ      | 4   | 10   |
|             | ಒಟ್ಟು         | 52  | 130  |

### 3.3 ಅಧ್ಯಯನದ ವಿನ್ಯಾಸ

ಅಧ್ಯಯನವು ಪೊಲೀಸ್ ವಸತಿ ನಿಗಮದ ದ್ವಿತೀಯ ದತ್ತಾಂಶ ಮತ್ತು ಪ್ರಾಥಮಿಕ ಗುಣಾತ್ಮಕ ಮತ್ತು ಪರಿಮಾಣಾತ್ಮಕ ದತ್ತಾಂಶಗಳ ಸಂಗ್ರಹವನ್ನು ಪರಿಗಣಿಸಿದೆ. ಅಧ್ಯಯನದ ಉದ್ದೇಶಗಳನ್ನು ಸಾಧಿಸಲು ಬಹು ಹಂತದ ವಿಧಾನವನ್ನು



ಅಳವಡಿಸಿಕೊಳ್ಳಲಾಗಿದೆ. ಇದು ಕೇಂದ್ರೀಕೃತ ಗುಂಪು ಚರ್ಚೆಗಳ ದ್ವಿ ಹಂತದ ದತ್ತಾಂಶ ವಿಶ್ಲೇಷಣೆ ಮತ್ತು ಫಲಾನುಭವಿಗಳು, ಫಲಾನುಭವಿಯೇತರರು, ಪೊಲೀಸ್ ಅಧಿಕಾರಿಗಳು, ಇಲಾಖೆ ಸಿಬ್ಬಂದಿ, ಪೊಲೀಸ್ ವಸತಿ ನಿಗಮದ ಅಧಿಕಾರಿಗಳು ಮತ್ತು ಕಟ್ಟಡ ಗುತ್ತಿಗೆದಾರರೊಂದಿಗೆ ಆಳವಾದ ಸಂದರ್ಶನಗಳನ್ನು ಒಳಗೊಂಡಿದೆ. ಸಮಗ್ರ ಅಧ್ಯಯನದ ವಿನ್ಯಾಸವನ್ನು ಚಿತ್ರ 5 ರಲ್ಲಿ ವಿವರಿಸಲಾಗಿದೆ.



ಚಿತ್ರ 5: ಅಧ್ಯಯನದ ವಿನ್ಯಾಸ

### 3.3.1 ಹಿನ್ನೆಲೆ ದತ್ತಾಂಶ ಸಂಗ್ರಹಣೆ ಮತ್ತು ಸಂಶೋಧನಾ ಅಧ್ಯಯನ

ಹಿನ್ನೆಲೆ ಸಂಶೋಧನೆಯು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಸಲಾದ ಇದೇ ರೀತಿಯ ಸಂಶೋಧನೆಗಳನ್ನು ಓದುವುದನ್ನು ಒಳಗೊಂಡಿರುತ್ತದೆ ಮತ್ತು ತೃಪ್ತಿ ಮಟ್ಟವನ್ನು ಗುರುತಿಸಲು ಇತರ ರಾಜ್ಯ ಸರ್ಕಾರಗಳಲ್ಲಿನ ವಿವಿಧ ಇಲಾಖೆಗಳ ವಸತಿ ನೀತಿಗಳ ಮಾಹಿತಿಯನ್ನು ಒಳಗೊಂಡಿರುವ ವಿವಿಧ ಮೂಲಗಳ ಮೂಲಕ ದ್ವಿತೀಯಕ ದತ್ತಾಂಶವನ್ನು ಸಂಗ್ರಹಿಸುತ್ತದೆ.

#### 3.3.1.1 ಸಾಹಿತ್ಯ ವಿಮರ್ಶೆ

ಅಧ್ಯಯನದ ಅವಧಿಯಲ್ಲಿ ಸಾಹಿತ್ಯ ವಿಮರ್ಶೆಯನ್ನು ಸತತವಾಗಿ ನಡೆಸಲಾಯಿತು, ಆದರೂ ಮೌಲ್ಯಮಾಪನ ಅಧ್ಯಯನದ ಆರಂಭಿಕ ತಿಂಗಳುಗಳಲ್ಲಿ ಪ್ರಮುಖ ಓದುವಿಕೆ ಪೂರ್ಣಗೊಂಡಿತು. ಇದು ವಿಷಯದ ಮೇಲೆ ಉತ್ತಮ ಗ್ರಹಿಕೆಯನ್ನು ನೀಡಿತು ಮತ್ತು ಹಿಂದೆ ನಡೆಸಿದ ಸಂಶೋಧನೆಯು ಅಧ್ಯಯನದ ವಿಷಯದಲ್ಲಿ ಭವಿಷ್ಯದ ಸಂಶೋಧನೆಯ ವ್ಯಾಪ್ತಿ ಮತ್ತು ಅಗತ್ಯವನ್ನು

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

ಅರ್ಥಮಾಡಿಕೊಳ್ಳಲು ಉತ್ತಮವಾಗಿದೆ. ಉದ್ಯೋಗಿಗಳಿಗೆ ವಸತಿ ಕಲ್ಪಿಸಲು ಹೊರಡಿಸಿರುವ ಮಾರ್ಗಸೂಚಿಗಳ ಕುರಿತು ಸಾಹಿತ್ಯ ವಿಮರ್ಶೆಯನ್ನೂ ನಡೆಸಲಾಯಿತು. ಇದು ಸರ್ಕಾರಿ ವಸತಿ, ಮನೆ ಬಾಡಿಗೆ ಭತ್ಯೆ, ಬಾಡಿಗೆಗೆ ಮನೆ ಮತ್ತು ಬಾಡಿಗೆ ಮರುಪಾವತಿಯನ್ನು ಪಡೆಯುವ ಆಯ್ಕೆ ಸ್ವಂತ ಮನೆಯಲ್ಲಿ ಉಳಿಯುವುದು ಮತ್ತು ಮನೆ ಬಾಡಿಗೆ ಭತ್ಯೆ ಕ್ಲೈಮ್ ಮಾಡುವುದು ಇತ್ಯಾದಿಯನ್ನು ಒಳಗೊಂಡಿದೆ.

### 3.3.1.2 ದ್ವಿತೀಯಕ ದತ್ತಾಂಶದ ಸಂಗ್ರಹ

ಪೊಲೀಸ್ ವಸತಿ ನಿಗಮ, ಪೊಲೀಸ್ ಇಲಾಖೆ, ಅಗ್ನಿಶಾಮಕ ಸೇವಾ ಇಲಾಖೆ ಮತ್ತು ಕರ್ನಾಟಕ ಸರ್ಕಾರದ ಗೃಹ ಇಲಾಖೆಯಿಂದ ದ್ವಿತೀಯಕ ದತ್ತಾಂಶವನ್ನು ಸಂಗ್ರಹಿಸಲಾಗಿದೆ. ಇದರ ಜೊತೆಗೆ, ಇತರ ಎರಡು ರಾಜ್ಯಗಳಾದ ತಮಿಳುನಾಡು ಮತ್ತು ಮಹಾರಾಷ್ಟ್ರದಿಂದ ಇದೇ ರೀತಿಯ ಪೊಲೀಸ್ ವಸತಿ ನಿಗಮವನ್ನು ಅಧ್ಯಯನವು ಮಾಡಲಾಗಿದೆ ಮತ್ತು ಈ ಎರಡು ರಾಜ್ಯಗಳ ಪೊಲೀಸ್ ವಸತಿ ನಿಗಮಗಳ ತಾಂತ್ರಿಕ ಮತ್ತು ಹಣಕಾಸುಗಳ ತುಲನಾತ್ಮಕ ವಿಶ್ಲೇಷಣೆಯನ್ನು ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮದೊಂದಿಗೆ ಪರಿಶೀಲಿಸಿದೆ.

### 3.3.1.3 ಪ್ರಶ್ನಾವಳಿಯ ತಯಾರಿಕೆ

ಕೈಗೊಂಡ ಹಿನ್ನೆಲೆ ಸಂಶೋಧನಾ ಕಾರ್ಯವನ್ನು ಆಧರಿಸಿ, ಸಂಶೋಧನಾ ತಂಡದ ಎಲ್ಲ ಸದಸ್ಯರು ನೀಡಿದ ಮಾಹಿತಿಯೊಂದಿಗೆ ಕರಡು ಪ್ರಶ್ನಾವಳಿಯನ್ನು ಮೂಲತಃ ಸಿದ್ಧಪಡಿಸಲಾಗಿದೆ. ಈ ಪ್ರಶ್ನಾವಳಿಯನ್ನು ಪೊಲೀಸ್ ವಸತಿ ಗೃಹದ ನಿವಾಸಿಗಳಿಂದ ಮೊದಲ ಮಾಹಿತಿ ಪಡೆಯುವ ಸಾಧನವಾಗಿ ರೂಪಿಸಲಾಗಿದೆ. ಅಧ್ಯಯನಕ್ಕಾಗಿ ವಿವರಿಸಿರುವ ವಿವಿಧ ನಿಯತಾಂಕಗಳನ್ನು ಗಮನದಲ್ಲಿಟ್ಟುಕೊಂಡು ಪ್ರಶ್ನಾವಳಿಯನ್ನು ರೂಪಿಸಲಾಗಿದೆ. ಇದೇ ರೀತಿಯ ಇತರ ಕೃತಿಗಳ ಬಗ್ಗೆ ಸಾಕಷ್ಟು ಹಿನ್ನೆಲೆ ಸಂಶೋಧನೆಯ ನಂತರ ಪ್ರಶ್ನಾವಳಿಯನ್ನು ಅಭಿವೃದ್ಧಿಪಡಿಸಲಾಗಿದೆ. ದಾವಣಗೆರೆಯಲ್ಲಿ ಪ್ರಾಯೋಗಿಕ ಸಮೀಕ್ಷೆಯನ್ನು ನಡೆಸಲಾಯಿತು (ಅನುಬಂಧ III), ಮಾರ್ಗಸೂಚಿಗಳನ್ನು ಅನುಸರಿಸಿ ಮತ್ತು ದಾವಣಗೆರೆಯಲ್ಲಿ ಪಡೆದ ಪ್ರತಿಕ್ರಿಯೆಗಳ ಆಧಾರದ ಮೇಲೆ, ಇಂಗ್ಲಿಷ್ ಮತ್ತು ಕನ್ನಡ ಎರಡರಲ್ಲೂ ಅಂತಿಮ ಪ್ರಶ್ನಾವಳಿಯನ್ನು ಸಿದ್ಧಪಡಿಸಲಾಗಿದೆ. ಪ್ರಶ್ನಾವಳಿಯು ಈ ಕೆಳಗಿನ ನಿಯತಾಂಕಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದೆ:

- ಪ್ರತಿಕ್ರಿಯಿಸಿದವರ ಮಾಹಿತಿ,
- ನಿವಾಸದ ಸ್ಥಳದ ಬಗ್ಗೆ ಮಾಹಿತಿ,
- ನಿವಾಸದ ಬಗ್ಗೆ ಈ ಕೆಳಗಿನವುಗಳಿಗೆ ಸಂಬಂಧಿಸಿದಂತೆ ಮಾಹಿತಿ
- ನೈರ್ಮಲ್ಯ - ನೀರು, ಶುಚಿಗೊಳಿಸುವಿಕೆ, ನೈರ್ಮಲ್ಯ ಇತ್ಯಾದಿ,
- ಭೌತಿಕ ಮತ್ತು ಜೈವಿಕ ಪರಿಸ್ಥಿತಿಗಳು - ವಾತಾಯನ, ತೇವಾಂಶ ಅಥವಾ ಕಟ್ಟಡಕ್ಕೆ ಇತರ ಹಾನಿ, ಕೀಟಗಳು/ ದಂಶಕಗಳ ಉಪಸ್ಥಿತಿ,

- ಸುರಕ್ಷತೆ ಮತ್ತು ಭದ್ರತೆ
- ಹಸಿರು ಹೊದಿಕೆ ಮತ್ತು ಗಾಳಿ ಮತ್ತು ನೀರಿನ ಗುಣಮಟ್ಟ
- ಸಾಮಾನ್ಯ ಪ್ರತಿಕ್ರಿಯೆ
- ತೃಪ್ತಿ ಸೂಚ್ಯಂಕ

### 3.3.1.4 ಕ್ಷೇತ್ರ ಸಮೀಕ್ಷೆ ಮತ್ತು ಮೌಲ್ಯಮಾಪನ

ಪ್ರಾಯೋಗಿಕ ಕ್ಷೇತ್ರ ದತ್ತಾಂಶವನ್ನು ಸಂಗ್ರಹಿಸುವುದು ಈ ಅಧ್ಯಯನಕ್ಕೆ ಪ್ರಾಥಮಿಕ ಅವಶ್ಯಕತೆಯಾಗಿದೆ. ಇದನ್ನು ಎರಡು ಹಂತಗಳಲ್ಲಿ ಮಾಡಲಾಯಿತು, ಪ್ರಾಥಮಿಕ ಕ್ಷೇತ್ರ ಭೇಟಿ ನಂತರ ಅಧ್ಯಯನ ಕ್ಷೇತ್ರಗಳಿಗೆ ವಿವರವಾದ ಕ್ಷೇತ್ರ ಭೇಟಿ.

### 3.3.2 ಮೌಲ್ಯಮಾಪನ ನೀತಿಶಾಸ್ತ್ರ:

ಮೌಲ್ಯಮಾಪನ ಅಧ್ಯಯನಕ್ಕಾಗಿ ಅಳವಡಿಸಿಕೊಂಡ ಐದು ಮಾರ್ಗದರ್ಶಿ ಸೂತ್ರಗಳು ಈ ಕೆಳಗಿನಂತಿವೆ:

1. ಸಂಬಂಧಪಟ್ಟವರ ಸೂಕ್ತ ಅನುಮತಿಯನ್ನು ಪಡೆದ ನಂತರ ಮೌಲ್ಯಮಾಪನ ಅಧ್ಯಯನಕ್ಕಾಗಿ ವ್ಯವಸ್ಥಿತ ಮತ್ತು ದತ್ತಾಂಶ ಆಧಾರಿತ ವಿಚಾರಣೆಯನ್ನು ನಡೆಸಲಾಯಿತು.
2. ಅನುಭವಿ ಮೌಲ್ಯಮಾಪಕರು ಸಾಧ್ಯವಾದಷ್ಟು ಮಟ್ಟಿಗೆ ವಿವಿಧ ಪಾಲುದಾರರಿಗೆ ಸಮರ್ಥ ಕಾರ್ಯಕ್ಷಮತೆಯನ್ನು ಒದಗಿಸಿದ್ದಾರೆ.
3. ಮೌಪಕರು ಸಂಪೂರ್ಣ ಮೌಲ್ಯಮಾಪನ ಪ್ರಕ್ರಿಯೆಯ ಪ್ರಾಮಾಣಿಕತೆ ಮತ್ತು ಸಮಗ್ರತೆಯನ್ನು ಖಾತ್ರಿಪಡಿಸಿದ್ದಾರೆ.
4. ಮೌಲ್ಯಮಾಪಕರು ಪ್ರತಿಕ್ರಿಯಿಸಿದವರ ಸ್ಥಳ ಮತ್ತು ಸಮಯವನ್ನು ಗೌರವಿಸುತ್ತಾರೆ, ಸಂವಹನ ನಡೆಸಿದ ಪೊಲೀಸ್ ಸಿಬ್ಬಂದಿಯ ದೀರ್ಘಾವಧಿಯ ಕೆಲಸದ ಸಮಯ ಮತ್ತು ಅವರು ಇತರ ಕಾರ್ಯಕ್ರಮದ ಭಾಗವಹಿಸುವಿಕೆ ಮತ್ತು
5. ವಿವಿಧ ಏಜೆನ್ಸಿಗಳು ಮತ್ತು ಸರ್ಕಾರಿ ಇಲಾಖೆಗಳ ಕೆಲಸದ ವೈವಿಧ್ಯತೆಯನ್ನು ಮೌಲ್ಯಮಾಪಕರು ಸ್ಪಷ್ಟಪಡಿಸಿದ್ದಾರೆ ಮತ್ತು ಗಣನೆಗೆ ತೆಗೆದುಕೊಂಡಿದ್ದಾರೆ.

ಪ್ರಾಯೋಗಿಕ ಕ್ಷೇತ್ರ ಸಮೀಕ್ಷೆಯ ಸಮಯದಲ್ಲಿ ಸಂಗ್ರಹಿಸಲಾಗದ ಗುಣಾತ್ಮಕ ಮತ್ತು ಪರಿಮಾಣಾತ್ಮಕ ದತ್ತಾಂಶವನ್ನು ಕೋಷ್ಟಕ 5 ಮತ್ತು ಕೋಷ್ಟಕ 6 ರಲ್ಲಿ ಪಟ್ಟಿ ಮಾಡಲಾಗಿದೆ.

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

**ಕೋಷ್ಟಕ 5: ಪ್ರಾಥಮಿಕ ಮತ್ತು ಮಾಧ್ಯಮಿಕ ದತ್ತಾಂಶದ ವಿವರಗಳು**

| ದತ್ತಾಂಶದ ವಿಧ                          |  | ಮಾಹಿತಿಯ ಮೂಲ                          | ವಿಧಾನ ಮತ್ತು ಪರಿಕರಗಳು  |
|---------------------------------------|--|--------------------------------------|---|
| ಪ್ರಾಥಮಿಕ ದತ್ತಾಂಶ                      | 1. ಪರಿಮಾಣಾತ್ಮಕ ದತ್ತಾಂಶ   | ಫಲಾನುಭವಿಗಳು ಮತ್ತು ಫಲಾನುಭವಿಯೇತರರು     | ಸಮೀಕ್ಷೆ, ವೀಕ್ಷಣೆ  |
|                                       | 2. ಗುಣಾತ್ಮಕ ದತ್ತಾಂಶ  | ಫಲಾನುಭವಿಗಳು                          | ಕೇಂದ್ರೀಕೃತ ಗುಂಪು ಚರ್ಚೆ  |
| ರಾಜ್ಯ ಮಟ್ಟದ, ಜಿಲ್ಲಾ ಮಟ್ಟದ ಸಿಬ್ಬಂದಿಗಳು |  | ಆಳವಾದ ಸಂದರ್ಶನಗಳು, ಕ್ಷೇತ್ರ ವೀಕ್ಷಣೆಗಳು |   |
| ದ್ವಿತೀಯ ದತ್ತಾಂಶ                       | ಇಲಾಖೆಯ ಪ್ರಕಟಿತ ದಾಖಲೆಗಳು ಮತ್ತು ವರದಿಗಳು – ಕೆಎಸ್‌ಪಿಹೆಚ್ & ಐಸಿಡಿಎಲ್, ಗೃಹ ಇಲಾಖೆ, ಪೊಲೀಸ್ ಇಲಾಖೆ, ಬ್ಯೂರೋ ಆಫ್ ಪೊಲೀಸ್ ರಿಸರ್ಚ್ ಇತ್ಯಾದಿ. | ಇಲಾಖೆ ದಾಖಲೆಗಳು                       | ದತ್ತಾಂಶ ವಿಶ್ಲೇಷಣೆ ವಿಭಾಗದಲ್ಲಿ ವಿವರಿಸಿದಂತೆ ಸಂಖ್ಯಾಶಾಸ್ತ್ರೀಯ ಪರಿಕರಗಳು |

**ಕೋಷ್ಟಕ 6: ಕೇಂದ್ರೀಕೃತ ಗುಂಪು ಚರ್ಚೆಗಳ ವಿವರಗಳು (ಎಫ್‌ಜಿಡಿ) ಮತ್ತು ಆಳವಾದ ಸಂದರ್ಶನಗಳು (ಐಡಿಐ)**

|          |  |                          |
|----------|--|--------------------------|
| ಎಫ್‌ಜಿಡಿ | ಪ್ರತಿ ಜಿಲ್ಲೆಗೆ 4 – ಫಲಾನುಭವಿಗಳು, ಫಲಾನುಭವಿಗಳಲ್ಲದವರು, ಇಲಾಖೆಯ ಅಧಿಕಾರಿಗಳು ಮತ್ತು ಸಾರ್ವಜನಿಕರನ್ನು ಒಳಗೊಂಡಿರುತ್ತದೆ                                 | 48 + 4 (ಬೆಂಗಳೂರು):<br>52 |
| ಐಡಿಐಎಸ್  | ಪೊಲೀಸ್ ಅಧಿಕಾರಿಗಳು, ಇಲಾಖೆ ಸಿಬ್ಬಂದಿ, ಕಟ್ಟಡ ಇಲಾಖೆ ಅಧಿಕಾರಿಗಳು, ನಿಗಮದ ಅಧಿಕಾರಿಗಳು, ರಾಜ್ಯ ಮಟ್ಟದ ಅಧಿಕಾರಿಗಳು, ಪ್ರತಿ ಜಿಲ್ಲೆಗೆ 10ರಂತೆ ಗುತ್ತಿಗೆದಾರರು | ಒಟ್ಟು: 130               |

**3.3.3 ದತ್ತಾಂಶ ವಿಶ್ಲೇಷಣೆ**

ಯಾವುದೇ ಸಂಶೋಧನಾ ಪ್ರಾಜೆಕ್ಟ್‌ನಲ್ಲಿ ದತ್ತಾಂಶ ಸಂಗ್ರಹವು ಒಂದು ಪ್ರಮುಖ ಹಂತವಾಗಿದ್ದರೂ, ಸಂಗ್ರಹಿಸಿದ ದತ್ತಾಂಶದ ವಿಶ್ಲೇಷಣೆಯು ಅತ್ಯಂತ ಪ್ರಮುಖ ಹಂತವಾಗಿದೆ. ಸಂಗ್ರಹಿಸಿದ ದ್ವಿತೀಯಕ ಮತ್ತು ಪ್ರಾಥಮಿಕ ದತ್ತಾಂಶವನ್ನು ವಿವಿಧ ಆರ್ಥಿಕತೆಗಳು ಮತ್ತು ಮಾಡಲಿಂಗ್ ಸಾಧನಗಳನ್ನು ಬಳಸಿಕೊಂಡು ವಿಶ್ಲೇಷಿಸಲಾಗಿದೆ. ಇದಲ್ಲದೆ, ಸಂಶೋಧನೆಗಳ ಸಿಂಧುತ್ವವನ್ನು ಹೆಚ್ಚಿಸಲು ತ್ರಿಕೋನ ತಂತ್ರದ ಭಾಗವಾಗಿ ಸಂಗ್ರಹಿಸಿದ ಎಫ್‌ಜಿಡಿ ಮತ್ತು ಐಡಿಐ ದತ್ತಾಂಶವನ್ನು ಪ್ರಾಥಮಿಕ ದತ್ತಾಂಶದೊಂದಿಗೆ ಸಂಯೋಜಿಸಲಾಗಿದೆ.

### 3.3.3.1 ದ್ವಿತೀಯಕ ದತ್ತಾಂಶ ವಿಶ್ಲೇಷಣೆ (ಸಾಂಸ್ಥಿಕ ವಿಶ್ಲೇಷಣೆ)

ದ್ವಿತೀಯಕ ದತ್ತಾಂಶ ವಿಶ್ಲೇಷಣೆಯು ಈ ಕೆಳಗಿನ ಅಂಶಗಳನ್ನು ವಿಶಾಲವಾಗಿ ಒಳಗೊಂಡಿದೆ

- ಸಂಸ್ಥೆಯ ಒಟ್ಟಾರೆ ಕಾರ್ಯಕ್ಷಮತೆ ಮತ್ತು ಪರಿಣಾಮಕಾರಿತ್ವವನ್ನು ಅಳೆಯಲು ಆಪರೇಟಿಂಗ್ ಪ್ರಾಫಿಟ್ ಮಾರ್ಜಿನ್ (ಒಪಿಎಂ), ತೆರಿಗೆ ಪೂರ್ವ ಲಾಭ (ಪಿಬಿಟಿ) ಮತ್ತು ತೆರಿಗೆ ನಂತರದ ಲಾಭ (ಪಿಎಟಿ) ವನ್ನು ಒಳಗೊಂಡಿದೆ.
- 2009 ರಿಂದ 2021 ರವರೆಗಿನ ಸಂಪೂರ್ಣ ಹನ್ನೆರಡು ವರ್ಷಗಳ ಅವಧಿಯಲ್ಲಿ ಕಾರ್ಯಾಚರಣೆಗಳು, ಇತರ ಆದಾಯ, ಒಟ್ಟು ಆದಾಯ, ವೆಚ್ಚ ಮತ್ತು ಕಾರ್ಯಾಚರಣೆಯ ಲಾಭದಂತಹ ನಿಗಮದ ಪ್ರಮುಖ ಹಣಕಾಸಿನ ಅಂಶಗಳ ಪ್ರವೃತ್ತಿಯ ವಿಶ್ಲೇಷಣೆಯನ್ನು ಒಳಗೊಂಡಿದೆ.
- ಕಾರ್ಯಾಚರಣೆಯಿಂದ ಬರುವ ಆದಾಯ ಮತ್ತು ನಿಗಮದಿಂದ ಉಂಟಾದ ವೆಚ್ಚಗಳ ನಡುವಿನ ರೇಖಾತ್ಮಕ ಸಂಬಂಧವು ಎಷ್ಟು ಪ್ರಬಲವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಹಿಂಜರಿತ ವಿಶ್ಲೇಷಣೆ ಮತ್ತು ಕಾರ್ಯಾಚರಣೆಯ ಲಾಭಕ್ಕೆ ಸಂಬಂಧಿಸಿದ್ದಾಗಿದೆ.
- ಅವಲಂಬಿತ ವೇರಿಯಬಲ್ ಅನ್ನು ಸ್ವತಂತ್ರ ವೇರಿಯಬಲ್ ಮೂಲಕ ಎಷ್ಟು ವ್ಯತ್ಯಾಸವನ್ನು ಲೆಕ್ಕಹಾಕಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ನಿರ್ಣಯದ ಗುಣಾಂಕವನ್ನು ಬಳಸಲಾಗುತ್ತದೆ.
- ಊಹೆಯನ್ನು ಪರೀಕ್ಷಿಸಲು ಮತ್ತು ಸ್ವತಂತ್ರ ವೇರಿಯಬಲ್ ಅವಲಂಬಿತ ವೇರಿಯಬಲ್ ಮೇಲೆ ಬೀರುವ ಪ್ರಭಾವವನ್ನು ನಿರ್ಧರಿಸಲು ವಿಶ್ಲೇಷಣೆಯನ್ನು (ಎಎನ್‌ಒಎ) ಬಳಸಲಾಗಿದೆ. ದ್ವಿತೀಯಕ ದತ್ತಾಂಶದಲ್ಲಿ ಸಂಭಾವ್ಯ ಆಲ್ಫಾ ಮತ್ತು ಪ್ರಮಾಣಿತ ಶೇಷವನ್ನು ಗುರುತಿಸಲು Z ಸ್ಕೋರ್ ಅನ್ನು ಸಹ ನಿಯೋಜಿಸಲಾಗಿದೆ.

### 3.3.3.2 ಪ್ರಾಥಮಿಕ ದತ್ತಾಂಶ ವಿಶ್ಲೇಷಣೆ

ಕೇಂದ್ರೀಕೃತ ಗುಂಪು ಚರ್ಚೆ ಮತ್ತು ಆಳವಾದ ಸಂದರ್ಶನಗಳಿಂದ ಪಡೆದ ದತ್ತಾಂಶ ಸೇರಿದಂತೆ ಫಲಾನುಭವಿಗಳು ಮತ್ತು ಫಲಾನುಭವಿಗಳಲ್ಲದವರಿಂದ ಸಂಗ್ರಹಿಸಲಾದ ಪ್ರಾಥಮಿಕ ಕ್ಷೇತ್ರ ದತ್ತಾಂಶವನ್ನು ಆಂತರಿಕ ಅಂಶಗಳು (ಪೊಲೀಸ್ ಇಲಾಖೆ) ಮತ್ತು ಬಾಹ್ಯ ಅಂಶಗಳ (ಪೊಲೀಸ್ ವಸತಿ ನಿಗಮ) ಆಧರಿಸಿ ವರ್ಗೀಕರಿಸಲಾಗಿದೆ ಮತ್ತು ತೃಪ್ತಿ ಸೂಚ್ಯಂಕವನ್ನು ನಿರ್ಧರಿಸಲು, 1 -ಹೆಚ್ಚು ಅತ್ಯಪ್ತಿ, 2 - ಅತ್ಯಪ್ತಿ, 3- ತಟಸ್ಥ, 4 -ತೃಪ್ತಿ ಮತ್ತು 5 - ಹೆಚ್ಚು ತೃಪ್ತಿ ಇವುಗಳನ್ನೊಳಗೊಂಡ 5 ಪಾಯಿಂಟ್ ಲಿಕರ್ಟ್ ಸ್ಕೇಲ್‌ನಲ್ಲಿ ವಿಶ್ಲೇಷಿಸಲಾಗಿದೆ. ಕೋವಿಡ್ ಪೂರ್ವ ಮತ್ತು ಕೋವಿಡ್ ನಂತರದ ಸನ್ನಿವೇಶದಲ್ಲಿ ಆಂತರಿಕ ಮತ್ತು ಬಾಹ್ಯ ಅಂಶಗಳನ್ನು ಮತ್ತಷ್ಟು ಪ್ರಯೋಗಿಸಲಾಗಿದೆ. ಜೂನ್ 2021 ರ ಮೊದಲು ಸಂಗ್ರಹಿಸಿದ ದತ್ತಾಂಶವನ್ನು ಪೂರ್ವ ಕೋವಿಡ್ ದತ್ತಾಂಶ ಎಂದು ವರ್ಗೀಕರಿಸಲಾಗಿದೆ ಮತ್ತು ಜೂನ್ 2021 ರ ನಂತರ ಸಂಗ್ರಹಿಸಿದ ದತ್ತಾಂಶವನ್ನು ಕೋವಿಡ್ ನಂತರದ ದತ್ತಾಂಶ ಎಂದು ವರ್ಗೀಕರಿಸಲಾಗಿದೆ.



## ಅಧ್ಯಾಯ 4


### ಬದಲಾವಣೆಯ ಸಿದ್ಧಾಂತ

ಬದಲಾವಣೆಯ ಸಿದ್ಧಾಂತವು ಒಂದು ನೀತಿ, ಕಾರ್ಯತಂತ್ರ, ಪ್ರೋಗ್ರಾಮ್ ಅಥವಾ ಯೋಜನೆಯಂತಹ ಉಪಕ್ರಮವು ಉದ್ದೇಶಿತ ಫಲಿತಾಂಶಕ್ಕೆ ಆರಂಭಿಕ ಮತ್ತು ಮಧ್ಯಂತರ ಫಲಿತಾಂಶಗಳ ಸರಣಿಯ ಮೂಲಕ ಹೇಗೆ ಕೊಡುಗೆ ನೀಡುತ್ತದೆ ಎಂಬುದರ ಉದ್ದೇಶಪೂರ್ವಕ ಮಾದರಿಯಾಗಿದೆ. ಇದು ಮೌಲ್ಯಮಾಪನ ಅಧ್ಯಯನಗಳ ಪ್ರಮುಖ ಅಂಶವನ್ನು ರೂಪಿಸುತ್ತದೆ ಮತ್ತು ಒಳಹರಿವು, ಒಳಗೊಂಡಿರುವ ಚಟುವಟಿಕೆಗಳು, ಉತ್ಪನ್ನಗಳು ಮತ್ತು ಅಲ್ಪಾವಧಿಯ ಮತ್ತು ದೀರ್ಘಾವಧಿಯ ಫಲಿತಾಂಶಗಳನ್ನು ಒಳಗೊಂಡಂತೆ ಮಾರ್ಗವನ್ನು ಗುರುತಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ಬದಲಾವಣೆಯ ಸಿದ್ಧಾಂತವು ಮೂಲಭೂತವಾಗಿ ಒಂದು ನಿರ್ದಿಷ್ಟ ಸನ್ನಿವೇಶದಲ್ಲಿ ಅಪೇಕ್ಷಿತ ಬದಲಾವಣೆಯನ್ನು ಹೇಗೆ ಮತ್ತು ಏಕೆ ನಿರೀಕ್ಷಿಸಲಾಗಿದೆ ಎಂಬುದರ ಸಮಗ್ರ ವಿವರಣೆ ಮತ್ತು ನಿದರ್ಶನವಾಗಿದೆ.

ಚಿತ್ರ 6 ಈ ಮೌಲ್ಯಮಾಪನ ಅಧ್ಯಯನದ 'ಬದಲಾವಣೆಯ ಸಿದ್ಧಾಂತ' ವನ್ನು ಚಿತ್ರಿಸುತ್ತದೆ. ಇದು ಅಧ್ಯಯನದ ಭಾಗವಾಗಿ ಗುರುತಿಸಲಾದ ಅಧ್ಯಯನದ ವ್ಯಾಪ್ತಿಯ ಆಧಾರದ ಮೇಲೆ ಒಳಹರಿವು, ಒಳಗೊಂಡಿರುವ ಚಟುವಟಿಕೆಗಳು, ಉತ್ಪನ್ನಗಳು ಮತ್ತು ಫಲಿತಾಂಶಗಳನ್ನು ಗುರುತಿಸುತ್ತದೆ. ಕೆಳಗೆ ವಿವರಿಸಿದಂತೆ 'ಸ್ಮಾರ್ಟ್ ಗುರಿಗಳ' ಮೇಲೆ ಬದಲಾವಣೆಯ ಸಿದ್ಧಾಂತವನ್ನು ರಚಿಸಲಾಗಿದೆ:

1. ಎಸ್- ನಿರ್ದಿಷ್ಟ
2. ಎಂ-ಅಳಿಯಬಹುದಾದ
3. ಎ-ಸಾಧಿಸಬಹುದಾದ
4. ಆರ್-ಪ್ರಸ್ತುತ ಮತ್ತು
5. ಟಿ- ಕಾಲಾವಧಿ.

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)



ಚಿತ್ರ 6: ಬದಲಾವಣೆಯ ಸಿದ್ಧಾಂತ





## ಅಧ್ಯಾಯ 5

### ಮೌಲ್ಯಮಾಪನ ಚೌಕಟ್ಟು

ಅಧ್ಯಯನದ ಉದ್ದೇಶಗಳನ್ನು ಪರಿಗಣಿಸಿ ಯೋಜನೆಗೆ ಮೌಲ್ಯಮಾಪನ ಚೌಕಟ್ಟನ್ನು ವಿನ್ಯಾಸಗೊಳಿಸಲಾಗಿದೆ. ಬದಲಾವಣೆಯ ಸಿದ್ಧಾಂತ ಮತ್ತು ವಿವರವಾದ ವಿಧಾನವನ್ನು ಒಳಗೊಂಡಿರುವ ಮೌಲ್ಯಮಾಪನ ವಿನ್ಯಾಸವು ಮೌಲ್ಯಮಾಪನ ಚೌಕಟ್ಟಿನ ವಿನ್ಯಾಸಕ್ಕೆ ಪ್ರಮುಖ ಮಾನದಂಡವಾಗಿದೆ, ಇದು ಮೌಲ್ಯಮಾಪನ ಅಧ್ಯಯನಕ್ಕಾಗಿ ಪರಿಕಲ್ಪನಾ ಚೌಕಟ್ಟನ್ನು ಅಭಿವೃದ್ಧಿಪಡಿಸಲು ಸಲಹಾ ಸಂಸ್ಥೆಗೆ ಸಾಧ್ಯವಾಗಿಸಿದೆ.

ಐದು ಪ್ರಮುಖ ಮೌಲ್ಯಮಾಪನ ಮಾನದಂಡಗಳನ್ನು ಅಧ್ಯಯನದ ಭಾಗವಾಗಿ ಗುರುತಿಸಲಾಗಿದೆ. ಅವು ಈ ಕೆಳಗಿನಂತಿವೆ:

1. ಪ್ರಸ್ತುತತೆ (ಕೋಷ್ಟಕ 7)
2. ಪರಿಣಾಮಕಾರಿತ್ವ (ಕೋಷ್ಟಕ 8)
3. ದಕ್ಷತೆ (ಕೋಷ್ಟಕ 9)
4. ಪರಿಣಾಮ (ಕೋಷ್ಟಕ 10) ಮತ್ತು
5. ಸುಸ್ಥಿರತೆ (ಕೋಷ್ಟಕ 11)

ಮೌಲ್ಯಮಾಪನ ಚೌಕಟ್ಟು, ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಒಳಗೊಂಡಿರುವ ಪ್ರಮುಖ ಸಮಸ್ಯೆಗಳ ಗುರುತಿಸುವಿಕೆ, ಅದರ ಉಪ-ಪ್ರಶ್ನೆಗಳೊಂದಿಗೆ ಪ್ರಮುಖ ಮೌಲ್ಯಮಾಪನ ಪ್ರಶ್ನೆಗಳನ್ನು ರೂಪಿಸುವುದು, ದತ್ತಾಂಶ ಮೂಲದ ಗುರುತಿಸುವಿಕೆ, ದತ್ತಾಂಶ ಸಂಗ್ರಹಣೆ ಮತ್ತು ಸಂಗ್ರಹಿಸಿದ ದತ್ತಾಂಶದ ವಿಶ್ಲೇಷಣೆಯನ್ನು ಸಾಧ್ಯವಾಗಿಸಿದೆ. ನಂತರದ ಕೋಷ್ಟಕಗಳು (ಕೋಷ್ಟಕ 7 ರಿಂದ ಕೋಷ್ಟಕ 11) ಮೇಲೆ ಪಟ್ಟಿ ಮಾಡಲಾದ ಪ್ರತಿಯೊಂದು ಮೌಲ್ಯಮಾಪನ ಮಾನದಂಡಗಳಿಗೆ ಮೌಲ್ಯಮಾಪನ ಚೌಕಟ್ಟನ್ನು ಹೈಲೈಟ್ ಮಾಡುತ್ತದೆ.

**ಕೋಷ್ಟಕ 7: 'ಪ್ರಸ್ತುತತೆ'ಗಾಗಿ ಮೌಲ್ಯಮಾಪನ ಚೌಕಟ್ಟು**

| ಮುಖ್ಯ ಮೌಲ್ಯಮಾಪನ ವಿಷಯಗಳು   | ಸಾಂಸ್ಥಿಕ ಉದ್ದೇಶಗಳು ಮತ್ತು ವಾಸ್ತವಿಕ ಅವಶ್ಯಕತೆಗಳು   |  |  |  |   |                                |                     |  |  |
|---|---|--|--|--|---|--------------------------------|---------------------|--|--|
| ಪ್ರಮುಖ ಮೌಲ್ಯಮಾಪನ ಪ್ರಶ್ನೆಗಳು   | ಉಪ ಪ್ರಶ್ನೆ  | ಸೂಚಕ   | ಪ್ರಮಾಣಕ/ ಬೇಸ್ ಲೈನ್ ಮೌಲ್ಯ   | ಯಶಸ್ಸಿನ ಮಿತಿ   | ದತ್ತಾಂಶ ಮೂಲಗಳು                            | ದತ್ತಾಂಶ ಸಂಗ್ರಹ ವಿಧಾನ           | ದತ್ತಾಂಶ ಸಂಗ್ರಹ ಸಾಧನ | ದತ್ತಾಂಶ ವಿಶ್ಲೇಷಣೆಯ ವಿಧಾನ                               | ನಿರೀಕ್ಷಿತ ಫಲಿತಾಂಶ  |
| ಶೇಕಡಾ 75 ರಷ್ಟು ಪೊಲೀಸ್ ವಸತಿಗಳನ್ನು ಪೂರೈಸುವ ಗುರಿಯನ್ನು ಎಷ್ಟರ ಮಟ್ಟಿಗೆ ತಲುಪಿದೆ? | 2014 ರಿಂದ ಪ್ರತಿ ವರ್ಷ ಸಾಧಿಸಿದ ಶೇಕಡಾವಾರು ಎಷ್ಟು?   | ಚರಾಂಶ 1: ಕಾರ್ಯಕ್ಷಮತೆ ಸೂಚಕ: ಕಾರ್ಯಕ್ಷಮತೆಯ ವಿಮರ್ಶೆ      | 2014 ರ ಹೊತ್ತಿಗೆ 39 ಪ್ರತಿಶತವನ್ನು ಸಾಧಿಸಲಾಗಿದೆ  | >75 ಶೇಕಡಾ  | ಪೊಲೀಸ್ ವಸತಿ ನಿಗಮ ಮತ್ತು ರಾಜ್ಯ ಪೊಲೀಸ್ ಇಲಾಖೆ | ಸರ್ಕಾರಿ ದಾಖಲೆಗಳು ಮತ್ತು ವರದಿಗಳು | ದ್ವಿತೀಯಕ ದತ್ತಾಂಶ    | ವರ್ಷವಾರು ಪೊಲೀಸ್ ವಸತಿ ನಿರ್ಮಾಣದ ಶೇಕಡಾವಾರು ವಿಶ್ಲೇಷಣೆ ವಸತಿ | ಶೇಕಡಾವಾರು ಸಾಧನೆಯಲ್ಲಿ ಸುಧಾರಣೆ   |
| ಗೃಹ ನಿಯಮಗಳ ಅನುಸರಣೆ  | ಗೃಹ ನಿಯಮಗಳಿಗೆ ಬದ್ಧವಾಗಿದೆಯೇ?   | ಚರಾಂಶ 1: ಕಾರ್ಯಕ್ಷಮತೆ ಸೂಚಕ: ಗೃಹ ನಿಯಮಗಳ ಅನುಸರಣೆ        | ಕಾಲಮಿತಿ, ಘಟಕಗಳು ಮತ್ತು ವೆಚ್ಚ  | > 70 ಶೇಕಡಾ   | ಪೊಲೀಸ್ ವಸತಿ ನಿಗಮ ಮತ್ತು ರಾಜ್ಯ ಪೊಲೀಸ್ ಇಲಾಖೆ | ಸರ್ಕಾರಿ ದಾಖಲೆಗಳು ಮತ್ತು ವರದಿಗಳು | ದ್ವಿತೀಯಕ ದತ್ತಾಂಶ    | ಸಾಧಿಸಿದ ಗುರಿಯ ಶೇಕಡಾ ವ್ಯಾಪ್ತಿ                           | ಅನುಸರಣೆಯ ಪ್ರಮಾಣವನ್ನು ವರದಿಯಲ್ಲಿ ತರಲಾಗಿದೆ                              |
| ಕೈಗೊಂಡ ಸಿಎಸ್‌ಆರ್ ಚಟುವಟಿಕೆಗಳು ಯಾವುವು?                                      | ಸಿಎಸ್‌ಆರ್ ಯೋಜನೆಗಳ ವಿವರಗಳು ಆಯ್ಕೆಯ ಮಾನದಂಡ ಗಳು ಗುರುತಿಸಿದ ಮತ್ತು ಕಾರ್ಯಗತ ಗೊಳಿಸಿದ, ಪೂರ್ಣ ಗೊಂಡ ಯೋಜನೆಗಳು. | ಚರಾಂಶ 2: ನೀತಿ ವಿಷಯಗಳು ಸೂಚಕಗಳು: ಸಿಎಸ್‌ಆರ್ ಚಟುವಟಿಕೆಗಳು | ಹಿಂದಿನ ಮೂರು ವರ್ಷಗಳಲ್ಲಿ ಗಳಿಸಿದ ಸರಾಸರಿ ನಿವ್ವಳ ಲಾಭದ ಪ್ರತಿಶತ 2ರಷ್ಟನ್ನು ಸಿಎಸ್‌ಆರ್ ಚಟುವಟಿಕೆಗಳಿಗೆ ಬಳಸಬೇಕು | CSR ನಿಧಿಯ ಶೇಕಡಾ 50 ರಷ್ಟು ಪೊಲೀಸ್ ಇಲಾಖೆಗೆ ಸಂಬಂಧಿಸಿದ ಕೆಲಸಗಳಿಗೆ ಬಳಸಬೇಕು ಇನ್ನುಳಿದ ಶೇಕಡಾ 50 ರಷ್ಟನ್ನು | ಪೊಲೀಸ್ ವಸತಿ ನಿಗಮ                          | ಸರ್ಕಾರಿ ದಾಖಲೆಗಳು ಮತ್ತು ವರದಿಗಳು | ದ್ವಿತೀಯಕ ದತ್ತಾಂಶ    | ಕೈಗೊಳ್ಳಲಾದ ಸಿಎಸ್‌ಆರ್ ಚಟುವಟಿಕೆಗಳ ಪಟ್ಟಿಯನ್ನು ಒದಗಿಸುವುದು  | ಸಿಎಸ್‌ಆರ್ ಚಟುವಟಿಕೆಗಳನ್ನು ಅದರ ಸಾಮಾಜಿಕ ಪರಿಣಾಮಗಳ ಜೊತೆಗೆ ಪಟ್ಟಿ ಮಾಡಲಾಗಿದೆ |

|  |  |   |  |  |  |  |  |  |   |
|--|--|---|--|--|--|--|--|--|---|
|  |  |   |  | ಸಾಮಾಜಿಕ ಮತ್ತು<br>ಗ್ರಾಮೀಣ ಅಭಿವೃದ್ಧಿ<br>ಚಟುವಟಿಕೆಗಳಿಗೆ<br>ಮೀಸಲಿಡ ಬೇಕು |  |  |  |  |   |
|  | ಮೀಸಲಿಟ್ಟ<br>ಅನುದಾನ,<br>ಮಾಡಲಾದ ವೆಚ್ಚ<br>ಮತ್ತು<br>ಸಿಎಸ್‌ಆರ್<br>ಉಪಕ್ರಮಗಳಡಿಯ<br>ಲ್ಲಿ ರಚಿಸಲಾದ<br>ಸ್ವತ್ತುಗಳು | ಚರಾಂಶ 1:<br>ಕಾರ್ಯಕ್ಷಮತೆ ಸೂಚಕ:<br>ಆರ್ಥಿಕ ಮೌಲ್ಯಮಾಪನ<br>ಚರಾಂಶ 2:<br>ನೀತಿ ವಿಷಯಗಳು<br>ಸೂಚಕಗಳು:<br>ಸಿಎಸ್‌ಆರ್<br>ಚಟುವಟಿಕೆಗಳು |  |  |  |  |  | ಸಿಎಸ್‌ಆರ್<br>ಚಟುವಟಿಕೆಗಳಿಗೆ<br>ಮೀಸಲಿಟ್ಟ<br>ಲೇಕಡವಾರು<br>ಅನುದಾನವನ್ನು<br>ವಿಶ್ಲೇಷಿಸಲಾಗಿದೆ | ಸಿಎಸ್‌ಆರ್<br>ಚಟುವಟಿಕೆಗಳಿಗೆ<br>ಸಾಕಷ್ಟು<br>ಅನುದಾನದ ಬಳಕೆ |

ಕೋಷ್ಟಕ 8: 'ಪರಿಣಾಮಕಾರಿತ್ವ'ಕ್ಕಾಗಿ ಮೌಲ್ಯಮಾಪನ ಚೌಕಟ್ಟು

| ಮುಖ್ಯ ಮೌಲ್ಯಮಾಪನ<br>ವಿಷಯ                  | ಒಳಹರಿವು ಮತ್ತು ಅನುಷ್ಠಾನದ ಪ್ರಕ್ರಿಯೆ  |  |      |                                |                       |  |                              |   |   |
|--|--|--|------|--------------------------------|-----------------------|--|------------------------------|---|---|
|  | ಪ್ರಮುಖ<br>ಮೌಲ್ಯಮಾಪನ<br>ಪ್ರಶ್ನೆಗಳು  | ಉಪ ಪ್ರಶ್ನೆ   | ಸೂಚಕ | ಪ್ರಮಾಣಕ/<br>ಬೇಸ್ ಲೈನ್<br>ಮೌಲ್ಯ | ಯಶಸ್ಸಿನ ಮಿತಿ          | ದತ್ತಾಂಶ<br>ಮೂಲಗಳು                      | ದತ್ತಾಂಶ<br>ಸಂಗ್ರಹಣೆ<br>ವಿಧಾನ | ದತ್ತಾಂಶ<br>ಸಂಗ್ರಹಣೆ<br>ಉಪಕರಣ                            | ದತ್ತಾಂಶ<br>ವಿಶ್ಲೇಷಣೆಯ<br>ವಿಧಾನ  |
| ಯೋಜನೆಯ<br>ಆಯ್ಕೆಯ<br>ಮಾನದಂಡಗಳು<br>ಯಾವುವು? | ರಾಜ್ಯದಲ್ಲಿ ಹಕ್ಕನ್ನು<br>ನಿಯಂತ್ರಿಸುವ<br>ಪೋಲೀಸರು,<br>ಅಧಿಕಾರ ನೀಡಿಕೆ<br>ಮತ್ತು ಪೋಲೀಸ್<br>ಕ್ರಿಯಾತ್ಮಕ ಘಟಕಗಳು | ವೇರಿಯೇಬಲ್ 2:<br>ನೀತಿ ವಿಷಯಗಳು<br>ಸೂಚಕ:<br>ಪ್ರದೇಶಗಳಾದ್ಯಂತ<br>ಮತ್ತು ಪೋಲೀಸ್<br>ಸಿಬ್ಬಂದಿಯ | 39%  | 66%                            | ರಾಜ್ಯ ಪೋಲೀಸ್<br>ಇಲಾಖೆ | ಸರ್ಕಾರದ<br>ದಾಖಲೆಗಳು<br>ಮತ್ತು<br>ಪೋಲೀಸ್ | ದ್ವಿತೀಯಕ<br>ದತ್ತಾಂಶ          | ಪೋಲೀಸ್ ಇಲಾ<br>ಖೆ ಮತ್ತು<br>ಪೋಲೀಸ್ ವಸತಿ<br>ನಿಗಮದ<br>ಆಡಳಿತ | ಉತ್ತಮ<br>ಕಾರ್ಯಕ್ಷಮತೆ ಮತ್ತು<br>ವರ್ಧಿತ ತೃಪ್ತಿ<br>ಸೂಚ್ಯಂಕವನ್ನು<br>ಸಕ್ರಿಯಗೊಳಿಸುವುದು |

|  | ಮತ್ತು ಸಿಬ್ಬಂದಿಗೆ ವಸತಿಗಳ ಹಂಚಿಕೆ?  | ವರ್ಗವಾರು ಹಂಚಿಕೆ ಪ್ರಕ್ರಿಯೆ  |   |  |   | ವಸತಿ ನಿಗಮದ ವರದಿಗಳು             |                  | ನೀತಿಗಳು  |  |
|--|--|--|---|--|---|--------------------------------|------------------|--|--|
| ಯೋಜನೆ ಮತ್ತು ಅನುಷ್ಠಾನದಲ್ಲಿ ಒಳಗೊಂಡಿರುವ ಹಂತಗಳು ಯಾವುವು?  | ನಿರ್ಮಾಣಗಳ ಒಪ್ಪಂದದಲ್ಲಿ ವ್ಯಾಖ್ಯಾನಿಸಲಾದ ಗುಣಮಟ್ಟದ ನಿಯತಾಂಕಗಳು, ಸೈಟ್ ಮೇಲ್ವಿಚಾರಣಾ ತಂಡಗಳು ನಡೆಸಿದ ಗುಣಮಟ್ಟದ ಲೆಕ್ಕಪರಿಶೋಧನೆಗಳು ಮತ್ತು ಆಡಿಟ್ ತಂಡಗಳ ಅವಲೋಕನಗಳ ಆಧಾರದ ಮೇಲೆ ಸಮಯೋಚಿತ ಸರಿಪಡಿಸುವ ಕ್ರಮಗಳು | ವೇರಿಯಬಲ್ 3: ಸರ್ಕಾರದ ಪಾತ್ರ ಸೂಚಕ: ಯೋಜನೆಯ ಹಂತಗಳು ಮತ್ತು ಕೆಲಸದ ಹಂಚಿಕೆ ಪ್ರಕ್ರಿಯೆ | SI ಗೆ ಅನುಸರಿಸಲಾದ ನೆರೆಹೊರೆಯ ತತ್ವಗಳು = 2.0/5.0 ವಾಸ್ತವಿಕ ಟೈಮ್‌ಲೈನ್ = ಅಂದಾಜು ಟೈಮ್‌ಲೈನ್ ( $\pm 30$ ದಿನಗಳು) | SI ಗೆ ನೆರೆಹೊರೆಯ ತತ್ವಗಳು $>3.0/5.0$ ವಾಸ್ತವಿಕ ಟೈಮ್‌ಲೈನ್ = ಅಥವಾ ಅಂದಾಜು ಟೈಮ್‌ಲೈನ್‌ಗಿಂತ ಕಡಿಮೆ | ಪೊಲೀಸ್ ವಸತಿ ನಿಗಮ                        |                                |                  | ವಿವಿಧ ಯೋಜನೆಗಳ ಅಡಿಯಲ್ಲಿ ನಿಗಮದಿಂದ ನಿರ್ಮಿಸಲಾದ ಮನೆಗಳ ಪರಿಶೀಲನೆ. | ಸಮಯ ಮತ್ತು ವೆಚ್ಚದ ಯೋಜನೆಗಳ ಅನುಸರಣೆ ಗುಣಮಟ್ಟ                                   |
| ಬೇಡಿಕೆಯ ಪ್ರಕ್ಷೇಪಗಳು ಮತ್ತು ಅಸ್ತಿತ್ವದಲ್ಲಿರುವ ಸಾಮರ್ಥ್ಯ? | ಕಳೆದ ಹತ್ತು ವರ್ಷಗಳಲ್ಲಿ ಪೊಲೀಸ್ ಮಾನವಶಕ್ತಿಯ ಅಧಿಕೃತ ಬಲವನ್ನು ಒಳಗೊಂಡಿರುವ  | ವೇರಿಯಬಲ್ 2: ನೀತಿ ವಿಷಯಗಳು ಸೂಚಕ: ಸಂಸ್ಥೆಯ ಬಲ                                  | ಪೊಲೀಸ್ ವಸತಿ ನಿಗಮವು ಸೂಚಿಸಿದಂತೆ ಪ್ರಸ್ತುತ ಕಾರ್ಯಕ್ಷಮತೆ  | 75 %   | ಪೊಲೀಸ್ ವಸತಿ ನಿಗಮ ಮತ್ತು ರಾಜ್ಯ ಪೊಲೀಸ್‌ಇಲಾ | ಸರ್ಕಾರಿ ದಾಖಲೆಗಳು ಮತ್ತು ವರದಿಗಳು | ದ್ವಿತೀಯಕ ದತ್ತಾಂಶ | ಹಿಂದಿನ ಪ್ರವೃತ್ತಿಯನ್ನು ಆಧರಿಸಿದ ಪ್ರಕ್ಷೇಪಗಳು                  | ಭವಿಷ್ಯದ ಪ್ರಕ್ಷೇಪಗಳ ತುಲನಾತ್ಮಕ ವಿಶ್ಲೇಷಣೆ vis-a-vis ಅಸ್ತಿತ್ವದಲ್ಲಿರುವ ಸಾಮರ್ಥ್ಯ |

|                            |  |  |  |  |                     |   |                     |                           |  |
|----------------------------|--|--|--|--|---------------------|---|---------------------|---------------------------|--|
|                            | ಮಾರ್ಗಸೂಚಿಗಳು   |  | ಸಾಮರ್ಥ್ಯವು<br>54% ಆಗಿದೆ                        |  | ಖೆ                  |   |                     |                           |  |
|                            | ಮುಂದಿನ ಐದು<br>ವರ್ಷಗಳ ಅವಧಿಗೆ<br>ಮಾನವಶಕ್ತಿಯ<br>ಅಗತ್ಯತೆಗಳ ಪ್ರಕ್ಷೇಪಗಳು |  |  |  |                     |   |                     |                           |  |
| ಕೌಶಲ್ಯ ನಿರ್ವಹಣೆ<br>ದಕ್ಷತೆ? | ನುರಿತ ಸಿಬ್ಬಂದಿಯ<br>ಶಿಕ್ಷಣ ಮತ್ತು<br>ಅನುಭವ                           | ವೇರಿಯಬಲ್ 2:<br>ನೀತಿ ವಿಷಯಗಳು<br>ಸೂಚಕ: ಕೌಶಲ್ಯ<br>ವ್ಯತ್ಯಾಸ:<br>ಖಾಯಂ,<br>ನಿಯೋಜಿತ ಮತ್ತು<br>ಗುತ್ತಿಗೆ | ಖಾಯಂ<br>ವೃತ್ತಿಪರರು <<br>ಗುತ್ತಿಗೆ<br>ವೃತ್ತಿಪರರು | ಖಾಯಂ<br>ವೃತ್ತಿಪರರು ಮತ್ತು<br>ನಿಯೋಜಿತ<br>ಅರ್ಹ ವೃತ್ತಿಪರರು<br>> ಗುತ್ತಿಗೆ<br>ವೃತ್ತಿಪರರು | ಪೊಲೀಸ್ ವಸತಿ<br>ನಿಗಮ | ಸರ್ಕಾರಿ<br>ದಾಖಲೆಗಳು<br>ಮತ್ತು<br>ವರದಿಗಳು | ದ್ವಿತೀಯಕ<br>ದತ್ತಾಂಶ | ಕೌಶಲ್ಯ ಮಟ್ಟದ<br>ವಿಶ್ಲೇಷಣೆ | ಖಾಯಂ<br>ಉದ್ಯೋಗಿಗಳು,<br>ನಿಯೋಜನೆಯಲ್ಲಿರುವ<br>ಅಧಿಕಾರಿಗಳು ಮತ್ತು<br>ಹೊರಗುತ್ತಿಗೆ ನೌಕರ/<br>ಗುತ್ತಿಗೆ ಕಾರ್ಮಿಕ ರಲ್ಲಿ<br>ಉತ್ಪಾದಕತೆ ಮತ್ತು<br>ಕೌಶಲ್ಯ ವ್ಯತ್ಯಾಸಗಳು |

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

**ಕೋಷ್ಟಕ 9: 'ದಕ್ಷತೆ'ಗಾಗಿ ಮೌಲ್ಯಮಾಪನ ಚೌಕಟ್ಟು**

| ಮೌಲ್ಯಮಾಪನ ಮುಖ್ಯ ವಿಷಯ               | ಅನುದಾನದ ಬಳಕೆ ಮತ್ತು ಸಾಮರ್ಥ್ಯ ವೃದ್ಧಿ  |   |   |   |                  |   |                        |                        |   |   |
|------------------------------------|---|---|---|---|------------------|---|------------------------|------------------------|---|---|
|                                    | ಪ್ರಮುಖ ಮೌಲ್ಯಮಾಪನ ಪ್ರಶ್ನೆ  | ಉಪ ಪ್ರಶ್ನೆ  | ಸೂಚಕ  | ಪ್ರಮಾಣಕ / ಬೇಸ್ ಲೈನ್ ಮೌಲ್ಯ   | ಯಶಸ್ಸಿನ ಮಿತಿ     | ದತ್ತಾಂಶ ಮೂಲಗಳು                          | ದತ್ತಾಂಶ ಸಂಗ್ರಹಣೆ ವಿಧಾನ | ದತ್ತಾಂಶ ಸಂಗ್ರಹಣೆ ಉಪಕರಣ | ದತ್ತಾಂಶ ವಿಶ್ಲೇಷಣೆಯ ವಿಧಾನ                                      | ನಿರೀಕ್ಷಿತ ಫಲಿತಾಂಶ   |
| ಅನುದಾನ ಹಂಚಿಕೆ ಮತ್ತು ಅದರ ಸಮರ್ಥ ಬಳಕೆ | ಯೋಜನಾವಾರು ಅಂದಾಜು ಆಯವ್ಯಯ, ಆಯವ್ಯಯ ಹಂಚಿಕೆ ಮತ್ತು ಅಂತಿಮ ವೆಚ್ಚ                    | ವೇರಿಯಬಲ್ 1: ಕಾರ್ಯಕ್ರಮತೆ ಸೂಚಕಗಳು: ಆರ್ಥಿಕ ಮೌಲ್ಯಮಾಪನ | ಆರ್ಥಿಕ ಕಾರ್ಯಕ್ರಮತೆಯ ಗುರಿ <b>VS</b> ಸಾಧನೆ                    | ಆರ್ಥಿಕ ಕಾರ್ಯಕ್ರಮತೆಯ ಗುರಿ ಮತ್ತು ಸಾಧನೆಯು 100 ಪ್ರತಿಶತಕ್ಕೆ ಸಮನಾಗಿರಬೇಕು. | ಪೋಲೀಸ್ ವಸತಿ ನಿಗಮ | ಸರ್ಕಾರಿ ದಾಖಲೆಗಳು ಮತ್ತು ಪೋಲೀಸ್ ವಸತಿ ನಿಗಮ | ಪೋಲೀಸ್ ವಸತಿ ನಿಗಮ       | ದ್ವಿತೀಯಕ ದತ್ತಾಂಶ       | ಆರ್ಥಿಕ ವಿಶ್ಲೇಷಣೆ  | ಹಂಚಿಕೆಯಾದ ವಾರ್ಷಿಕ ಅನುದಾನ <b>VS</b> ಬಳಕೆಯಾದ ಅನುದಾನಗಳ ವಿಶ್ಲೇಷಣೆ |
|                                    | ಆಯಾ ಸಂಸ್ಥೆಗೆ ಹಸ್ತಾಂತರಿಸುವ ಮೊದಲು ಕಟ್ಟಡಗಳ ಮೇಲೆ ಮಾಡಿದ ವೆಚ್ಚದ ವರ್ಷವಾರು ನಿರ್ವಹಣೆ |   | ಎರಡು ವರ್ಷಗಳವರೆಗಿನ ನಿರ್ವಹಣೆ ವೆಚ್ಚವು ಯೋಜನೆಯ ವೆಚ್ಚದ ಭಾಗವಾಗಿದೆ. | ಘಟಕವಾರು ನಿರ್ವಹಣಾ ವೆಚ್ಚದ ಸರಿಯಾದ ಪ್ರತ್ಯೇಕತೆ                           | ಪೋಲೀಸ್ ವಸತಿ ನಿಗಮ | ಪೋಲೀಸ್ ವಸತಿ ನಿಗಮ                        | ದ್ವಿತೀಯಕ ದತ್ತಾಂಶ       | ಆರ್ಥಿಕ ವಿಶ್ಲೇಷಣೆ       | ಹಂಚಿಕೆಯಾದ ವಾರ್ಷಿಕ ಅನುದಾನ <b>VS</b> ಬಳಕೆಯಾದ ಅನುದಾನಗಳ ವಿಶ್ಲೇಷಣೆ |   |

| ಮೌಲ್ಯಮಾಪನದ ಮುಖ್ಯ ವಿಷಯ    |   |   |  |  |  |                                    |                        |  |   |
|--------------------------|---|---|--|--|--|------------------------------------|------------------------|--|---|
| ಉತ್ಪಾದಿಸಲಾದ ಉತ್ಪನ್ನ      |   |   |  |  |  |                                    |                        |  |   |
| ಪ್ರಮುಖ ಮೌಲ್ಯಮಾಪನ ಪ್ರಶ್ನೆ | ಉಪ ಪ್ರಶ್ನೆ  | ಸೂಚಕ  | ಪ್ರಮಾಣಕ / ಬೇಸ್ ಲೈನ್ ಮೌಲ್ಯ  | ಯಶಸ್ಸಿನ ಮಿತಿ   | ದತ್ತಾಂಶ ಮೂಲಗಳು                             | ದತ್ತಾಂಶ ಸಂಗ್ರಹಣೆ ವಿಧಾನ             | ದತ್ತಾಂಶ ಸಂಗ್ರಹಣೆ ಉಪಕರಣ | ದತ್ತಾಂಶ ವಿಶ್ಲೇಷಣೆಯ ವಿಧಾನ                       | ನಿರೀಕ್ಷಿತ ಫಲಿತಾಂಶ   |
| ಕಾರ್ಯಕ್ಷಮತೆಯ ಮಾಪನ        | ಕಾರ್ಯಕ್ಷಮತೆಯ ಮಾಪನ ಅಭ್ಯಾಸಗಳು, ವೈಯಕ್ತಿಕ ಕಾರ್ಯಕ್ಷಮತೆ ನಿರ್ಣಯಿಸಲು ಮತ್ತು ಕಾಲಕಾಲಕ್ಕೆ ತೆಗೆದುಕೊಳ್ಳಲಾದ ಸರಿಪಡಿಸುವ ಕ್ರಮಗಳನ್ನು ನಿರ್ಣಯಿಸಲು ನಿರ್ವಹಿಸಲಾದ ದಾಖಲೆಗಳು | ವೇರಿಯಬಲ್ 1: ಕಾರ್ಯಕ್ಷಮತೆ ಸೂಚಕ: ಭೌತಿಕ ಮೌಲ್ಯಮಾಪನ                 | ವಾಸ್ತವಿಕ ಟೈಮ್‌ಲೈನ್ = ಅಂದಾಜು ಟೈಮ್‌ಲೈನ್  | ವಾಸ್ತವಿಕ ಟೈಮ್‌ಲೈನ್ < ಅಂದಾಜು ಟೈಮ್‌ಲೈನ್                                  | ಪೊಲೀಸ್ ವಸತಿ ನಿಗಮ ಮತ್ತು ರಾಜ್ಯ ಪೊಲೀಸ್‌ಇ ಲಾಖೆ | ಸರ್ಕಾರಿ ದಾಖಲೆಗಳು ಮತ್ತು ವರದಿಗಳು     | ದ್ವಿತೀಯಕ ದತ್ತಾಂಶ       | ಕಾರ್ಯಕ್ಷಮತೆಯ ಮಾಪನದ ಮೇಲೆ ಆಯ್ದ ದಾಖಲೆಗಳ ಮೌಲ್ಯಮಾಪನ | ವರದಿಯಲ್ಲಿ ತರಲಾದ ಶಿಫಾರಸ್ಸುಗಳ ಪಟ್ಟಿಯನ್ನು ತಯಾರಿಸಲು ಕಾರಣವಾಗುತ್ತದೆ |
| ಹರಾಜು ಪ್ರಕ್ರಿಯೆ?         | KSPH&IDL ಗೃಹ ಇಲಾಖೆಯ ಕಾಮಗಾರಿಗಳನ್ನು ಹೊರತುಪಡಿಸಿ ಇತರ ಕಾಮಗಾರಿಗಳಿಗೆ ಹೇಗೆ ಹರಾಜು ಪ್ರಕ್ರಿಯೆ  | ವೇರಿಯಬಲ್ 3: ಸರ್ಕಾರದ ಪಾತ್ರ ಸೂಚಕ -: ಕೆಲಸದ ಹಂಚಿಕೆಗಾಗಿ ಅನುಸರಿಸಲಾದ | ಟೈಮ್‌ಲೈನ್ ಡೀಫಾಲ್ಟರ್‌ಗಳು ಮತ್ತು ನಿರ್ವಹಿಸಲಾಗದ ಮಿತಿಮೀರಿದ ಪ್ರಾಜೆಕ್ಟ್ ಗಳನ್ನು ಹೊಂದಿರುವ ಹೊರಗಿಡುವ | ಮಂಡಳಿಯು ನಿರ್ಧರಿಸಿದಂತೆ ಎಲ್ಲಾ ಡೀಫಾಲ್ಟರ್‌ಗಳಿಗೆ ಹಣಕಾಸಿನ ದಂಡವನ್ನು ವಿಧಿಸಬೇಕು | ಪೊಲೀಸ್ ವಸತಿ ನಿಗಮ                           | ಸರ್ಕಾರಿ ದಾಖಲೆಗಳು ಮತ್ತು ಪೊಲೀಸ್ ವಸತಿ | ದ್ವಿತೀಯಕ ದತ್ತಾಂಶ       | ಅನುಸರಿಸಲಾದ ಹರಾಜು ಪ್ರಕ್ರಿಯೆಯ ಮೌಲ್ಯ              | ಬಿಡ್ಡಿಂಗ್ ಮತ್ತು ಹಂಚಿಕೆ ಪ್ರಕ್ರಿಯೆಗಳಿಗೆ ಶಿಫಾರಸ್ಸುಗಳನ್ನು         |



|                   | ಮಾಡುತ್ತದೆ ಎಂಬುದರ ಕುರಿತು ಮಾಹಿತಿ                    | ಪ್ರಕ್ರಿಯೆ   | ಗುತ್ತಿಗೆದಾರರ ಪಟ್ಟಿ    |                       |              | ನಿಗಮದ ವರದಿಗಳು |  | ಮಾಪನ                                   | ವರದಿಯಲ್ಲಿ ನೀಡಲಾಗಿದೆ |
|-------------------|---|---|-----------------------|-----------------------|--------------|---------------|--|--|---------------------|
| ಹಂಚಿಕೆ ಪ್ರಕ್ರಿಯೆ? | ಕ್ವಾರ್ಟರ್ಸ್‌ಗಳ ಹಂಚಿಕೆಯಲ್ಲಿ ಯಾವ ನೀತಿಗಳು ಒಳಗೊಂಡಿವೆ? | ವೇರಿಯಬಲ್ 2: ನೀತಿ ವಿಷಯಗಳು<br>ಸೂಚಕ:<br>ಪೊಲೀಸ್ ಸಿಬ್ಬಂದಿಗೆ ಪ್ರದೇಶವಾರು ಮತ್ತು ವರ್ಗವಾರು ಹಂಚಿಕೆ ಪ್ರಕ್ರಿಯೆ | ಒಂದು ವರ್ಷದೊಳಗೆ ಹಂಚಿಕೆ | ಮೂರು ತಿಂಗಳೊಳಗೆ ಹಂಚಿಕೆ | ಪೊಲೀಸ್ ಇಲಾಖೆ |               |  | ಅನುಸರಿಸಲಾದ ಹಂಚಿಕೆ ಪ್ರಕ್ರಿಯೆಯ ಮೌಲ್ಯಮಾಪನ |                     |

ಕೋಷ್ಟಕ 10: 'ಪರಿಣಾಮ' ಕ್ಕಾಗಿ ಮೌಲ್ಯಮಾಪನ ಚೌಕಟ್ಟು

| ಮೌಲ್ಯಮಾಪನದ ಮುಖ್ಯ ವಿಷಯ   | ಫಲಿತಾಂಶಗಳು (ಅಲ್ಪಾವಧಿ)   |  |                           |              |                           |                             |                        |  |   |
|---|---|--|---------------------------|--------------|---------------------------|-----------------------------|------------------------|--|---|
| ಪ್ರಮುಖ ಮೌಲ್ಯಮಾಪನ ಪ್ರಶ್ನೆ  | ಉಪ ಪ್ರಶ್ನೆ  | ಸೂಚಕ   | ಪ್ರಮಾಣಕ / ಬೇಸ್ ಲೈನ್ ಮೌಲ್ಯ | ಯಶಸ್ಸಿನ ಮಿತಿ | ದತ್ತಾಂಶ ಮೂಲಗಳು            | ದತ್ತಾಂಶ ಸಂಗ್ರಹಣೆ ವಿಧಾನ      | ದತ್ತಾಂಶ ಸಂಗ್ರಹಣೆ ಉಪಕರಣ | ದತ್ತಾಂಶ ವಿಶ್ಲೇಷಣೆಯ ವಿಧಾನ                         | ನಿರೀಕ್ಷಿತ ಫಲಿತಾಂಶ   |
| ಸಮರ್ಪಕ ನೀರು ಪೂರೈಕೆ? ಉತ್ತಮ ತ್ಯಾಜ್ಯ ನಿರ್ವಹಣೆ? ಉತ್ತಮ ಗಾಳಿ ಮತ್ತು ಶಬ್ದ ಗುಣಮಟ್ಟ | ತೃಪ್ತಿಯ ಮಟ್ಟ ಇದರೊಂದಿಗೆ: ನೀರು, ಗಾಳಿಯ ಗುಣಮಟ್ಟ, ಒಳಚರಂಡಿ ಸಂಪರ್ಕದ ನಿರ್ವಹಣೆ?        | ವೇರಿಯೇಬಲ್<br>4: ನಿರೀಕ್ಷೆಗಳು<br>ಸೂಚಕ: ಪರಿಸರ       | SI = 2.0/5.0              | SI >3.0/5.0  | ಪ್ರಾಯೋಗಿಕ ಕ್ಷೇತ್ರ ಸಮೀಕ್ಷೆ | ಸಮೀಕ್ಷೆಗಳು, FGDs ಮತ್ತು IDIs | ಪ್ರಾಥಮಿಕ ದತ್ತಾಂಶ       | ವರದಿಯ ದತ್ತಾಂಶ ವಿಶ್ಲೇಷಣೆ ವಿಭಾಗದಲ್ಲಿ ಉಲ್ಲೇಖಿಸಿದಂತೆ | ಪ್ರಸ್ತುತ ಸನ್ನಿವೇಶ ಮತ್ತು ಅಲ್ಪಾವಧಿಯಲ್ಲಿ ಕಾರ್ಯಗತಗೊಳಿಸಬಹುದಾದ ಶಿಫಾರಸ್ಸುಗಳು |
| ದುರಸ್ತಿ ಮತ್ತು ನಿರ್ವಹಣೆ ಕುರಿತು ಅಭಿಪ್ರಾಯ                                    | ಎಷ್ಟು ಬಾರಿ ನಿಯಮಿತ ದುರಸ್ತಿ ಮತ್ತು ನಿರ್ವಹಣೆ ನಡೆಸಿದೆ?                             | ವೇರಿಯೇಬಲ್<br>4: ನಿರೀಕ್ಷೆಗಳು<br>ಸೂಚಕ: ನಿರ್ವಹಣೆ    |                           |              | ಪ್ರಾಯೋಗಿಕ ಕ್ಷೇತ್ರ ಸಮೀಕ್ಷೆ | ಸಮೀಕ್ಷೆಗಳು, FGDs ಮತ್ತು IDIs | ಪ್ರಾಥಮಿಕ ದತ್ತಾಂಶ       |  |   |
| ಮನೆ ಹಂಚಿಕೆಯಲ್ಲಿ   | ಫಲಾನುಭವಿಗೆ ಮನೆ ಹಂಚಿಕೆಯಾಗುವ ಮೊದಲು ಎಷ್ಟು ಸಮಯ ತೆಗೆದುಕೊಂಡಿತು ಮತ್ತು ಫಲಾನುಭವಿ ಮತ್ತು | ವೇರಿಯೇಬಲ್<br>2: ನೀತಿ<br>ವಿಷಯಗಳು<br>ಸೂಚಕ:: ಪೋಲೀಸ್ | SI = 2.0/5.0              | SI >3.0/5.0  | ಪ್ರಾಯೋಗಿಕ ಕ್ಷೇತ್ರ ಸಮೀಕ್ಷೆ | ಸಮೀಕ್ಷೆಗಳು, FGDs ಮತ್ತು IDIs | ಪ್ರಾಥಮಿಕ ದತ್ತಾಂಶ       | ವರದಿಯ ದತ್ತಾಂಶ ವಿಶ್ಲೇಷಣೆ ವಿಭಾಗದಲ್ಲಿ               | ಪ್ರಸ್ತುತ ಸನ್ನಿವೇಶ ಮತ್ತು ಅಲ್ಪಾವಧಿಯಲ್ಲಿ ಕಾರ್ಯಗತಗೊಳಿಸಬಹುದಾದ              |

| ಸಮಸ್ಯೆಗಳಿವೆಯೇ?                 | ಫಲಾನುಭವಿಯಲ್ಲದವರು ಹಂಚಿಕೆ ಪ್ರಕ್ರಿಯೆಯಲ್ಲಿ ಎದುರಿಸಿದ ಸಮಸ್ಯೆಗಳು   | ಸಿಬ್ಬಂದಿಗೆ ಪ್ರದೇಶವಾರು ಮತ್ತು ವರ್ಗವಾರು ಹಂಚಿಕೆ ಪ್ರಕ್ರಿಯೆ   |              |             |                           |                             |                  | ಉಲ್ಲೇಖಿಸಿದಂತೆ                                    | ಶಿಫಾರಸ್ಸುಗಳು  |
|--------------------------------|---|---|--------------|-------------|---------------------------|-----------------------------|------------------|--|---|
|                                | (i) ಹಂಚಿಕೆ ಪ್ರಕ್ರಿಯೆ;<br>(ii) ಹಂಚಿಕೆ ಮಾಡಲಾದ ವಸತಿಯ ಬಗ್ಗೆ ಒಟ್ಟಾರೆ ತೃಪ್ತಿ  |   |              |             |                           |                             |                  |  | ತೃಪ್ತಿ ಸೂಚ್ಯಂಕ  |
| ನೆರೆಹೊರೆಯ ಯೋಜನೆ ತತ್ವಗಳ ಸಂಯೋಜನೆ | <p>ಈ ಕೆಳಗಿನವುಗಳಿಗಿರುವ ದೂರ: ಡಿಸ್ಟೆನ್ಸ್/ಕ್ಲಿನಿಕ್, ಪಾರ್ಕ್/ಪ್ಲೇಗ್ರೌಂಡ್, ಹತ್ತಿರದ ಬಸ್ ನಿಲ್ದಾಣ, ಪ್ರಾವಿಷನ್ ಸ್ಟೋರ್, ಬ್ಯಾಂಕ್/ಎಟಿಎಂ, ಶಿಶುವಿಹಾರ/ ಪ್ರಾಥಮಿಕ ಶಾಲೆ, ಪೊಲೀಸ್ ವಸತಿ ಕಾಲೋನಿಗಳಿಗೆ ಒದಗಿಸಲಾದ ಭದ್ರತೆ</p> | <p>ವೇರಿಯೇಬಲ್ 4: ನಿರೀಕ್ಷೆಗಳು ಸೂಚಕ: ನೆರೆಹೊರೆಯ ತತ್ವಗಳು</p> | SI = 2.0/5.0 | SI >3.0/5.0 | ಪ್ರಾಯೋಗಿಕ ಕ್ಷೇತ್ರ ಸಮೀಕ್ಷೆ | ಸಮೀಕ್ಷೆಗಳು, FGDS ಮತ್ತು IDIs | ಪ್ರಾಥಮಿಕ ದತ್ತಾಂಶ | ವರದಿಯ ದತ್ತಾಂಶ ವಿಶ್ಲೇಷಣೆ ವಿಭಾಗದಲ್ಲಿ ಉಲ್ಲೇಖಿಸಿದಂತೆ | <p>ಪ್ರಸ್ತುತ ಸನ್ನಿವೇಶ ಮತ್ತು ದೀರ್ಘಾವಧಿಯಲ್ಲಿ ಕಾರ್ಯಗತಗೊಳಿಸಬಹುದಾದ ಶಿಫಾರಸ್ಸುಗಳು</p> |
|                                | <p>ಈ ಕೆಳಗಿನವುಗಳ ಇರುವಿಕೆಯಿಂದ ತೃಪ್ತಿ: ವಾಕಿಂಗ್‌ಗಾಗಿ ತೆರೆದ ಜಾಗ ಮತ್ತು ವಸತಿಯ ಸುತ್ತ</p>  |   |              |             |                           |                             |                  |  | ತೃಪ್ತಿ ಸೂಚ್ಯಂಕ  |

|                   |   |  |              |             |                              |                                      |                     |  |                |
|-------------------|---|--|--------------|-------------|------------------------------|--------------------------------------|---------------------|--|----------------|
|                   | ಮರಗಳು /ಆಟದ<br>ಮೈದಾನಗಳು/ಮಕ್ಕಳಿಗಾಗಿ<br>ಆಟದ ಪ್ರದೇಶ/ಸಣ್ಣ<br>ಸಾಮಾಜಿಕ<br>ಕಾರ್ಯಕ್ರಮಗಳು/ಸಾಮಾಜಿಕ<br>ಕೂಟಗಳಿಗೆ ಸಮುದಾಯ ಸ್ಥಳ   |  |              |             |                              |                                      |                     |  |                |
| ಸುಧಾರಿತ ಜೀವನ ಮಟ್ಟ | ಈ ಕೆಳಗಿನವುಗಳಿಗೆ<br>ಸಂಬಂಧಿಸಿದಂತೆ ತೃಪ್ತಿ:<br>1. ಮನೆ ವಿನ್ಯಾಸ<br>2. ಹಂಚಲಾದ ಮನೆಗಳ<br>ಪ್ರಕಾರ<br>3. ನಿರ್ಮಾಣದ ಗುಣಮಟ್ಟ<br>4. ಹಸಿರು ಹೊದಿಕೆ<br>5. ಗಾಳಿಯ ಗುಣಮಟ್ಟ<br>6. ಸರಬರಾಜು ಮಾಡಿದ<br>ನೀರಿನ ಗುಣಮಟ್ಟ<br>7. ಒಳಚರಂಡಿ ವ್ಯವಸ್ಥೆ<br>8. ಭದ್ರತೆ<br>9. ಪ್ರಯಾಣದ ಸಮಯ | ವೇರಿಯೇಬಲ್ 4:<br>ಪ್ರಾಸ್ಟೆಕ್ಟ್<br>ಇಂಡಿಕೇಟರ್:<br>ನೈಬರ್ಹುಡ್<br>ಪ್ರಿನ್ಸಿಪಲ್ಸ್ | SI = 2.0/5.0 | SI >3.0/5.0 | ಪ್ರಾಯೋಗಿಕ<br>ಕ್ಷೇತ್ರ ಸಮೀಕ್ಷೆ | ಸಮೀಕ್ಷೆಗಳು,<br>FGDs<br>ಮತ್ತು<br>IDIs | ಪ್ರಾಥಮಿಕ<br>ದತ್ತಾಂಶ | ವರದಿಯ<br>ದತ್ತಾಂಶ<br>ವಿಶ್ಲೇಷಣೆ<br>ವಿಭಾಗದಲ್ಲಿ<br>ಉಲ್ಲೇಖಿಸಿದಂ<br>ತೆ | ತೃಪ್ತಿ ಸೂಚ್ಯಂಕ |

|  |  |   |                     |                           |  |  |  |  |   |
|--|--|---|---------------------|---------------------------|--|--|--|--|---|
| <p>KSPH &amp; IDCL<br/>ನ ಒಟ್ಟಾರೆ<br/>ಕಾರ್ಯನಿರ್ವಹಣೆ</p> | <p>ಹಿಂದಿನ ಎಲ್ಲಾ ವಿಭಾಗಗಳಲ್ಲಿ<br/>ಉಲ್ಲೇಖಿಸಲಾದ ದ್ವಿತೀಯಕ<br/>ಮತ್ತು ಪ್ರಾಥಮಿಕ ದತ್ತಾಂಶ<br/>ಸಂಗ್ರಹಣೆಯ ಆಧಾರದ<br/>ಮೇಲೆ ಸಂಚಿತ ವಿಶ್ಲೇಷಣೆ</p> | <p>ವೇರಿಯೇಬಲ್<br/>4:<br/>ನಿರೀಕ್ಷೆಗಳು</p> | <p>SI = 2.0/5.0</p> | <p>SI<br/>&gt;3.0/5.0</p> | <p>ಪ್ರಾಯೋಗಿಕ<br/>ಕ ಕ್ಷೇತ್ರ<br/>ಸಮೀಕ್ಷೆ<br/>KSPH &amp;<br/>IDCL<br/>ನಿಂದ<br/>ದತ್ತಾಂಶ,<br/>ಪೊಲೀಸ್ ಇ<br/>ಲಾಖೆ ಮತ್ತು<br/>ಇತರ<br/>ಮೂಲಗಳು.</p> | <p>ಸಮೀಕ್ಷೆಗಳು<br/>ಪ್ರಾಥಮಿಕ<br/>ದತ್ತಾಂಶಗಳಿಗಾಗಿ<br/>FGD ಗಳು<br/>ಮತ್ತು IDIಗಳು<br/>ಮತ್ತು<br/>ದ್ವಿತೀಯಕ<br/>ದತ್ತಾಂಶಕ್ಕಾಗಿ<br/>ಸರ್ಕಾರಿ<br/>ದಾಖಲೆಗಳು,<br/>ವರದಿಗಳು<br/>ಇತ್ಯಾದಿ.</p> | <p>ಪ್ರಾಥಮಿಕ ಮತ್ತು<br/>ದ್ವಿತೀಯಕ<br/>ದತ್ತಾಂಶ</p> | <p>ವರದಿಯ<br/>ದತ್ತಾಂಶ<br/>ವಿಶ್ಲೇಷಣೆ<br/>ವಿಭಾಗದಲ್ಲಿ<br/>ಉಲ್ಲೇಖಿಸಿ<br/>ದಂತೆ</p> | <p>ಪ್ರಾಥಮಿಕ ಮತ್ತು<br/>ದ್ವಿತೀಯ<br/>ದತ್ತಾಂಶದಿಂದ<br/>ದತ್ತಾಂಶ<br/>ವಿಶ್ಲೇಷಣೆ<br/>ಸೇರಿದಂತೆ ವರದಿ</p> |
|--|--|---|---------------------|---------------------------|--|--|--|--|---|

ಕೋಷ್ಟಕ 11: 'ಸುಸ್ಥಿರತೆ'ಗಾಗಿ ಮೌಲ್ಯಮಾಪನ ಚೌಕಟ್ಟು

| ಪ್ರಮುಖ ಮೌಲ್ಯಮಾಪನ ಪ್ರಶ್ನೆ                           | ಉಪ ಪ್ರಶ್ನೆ  | ಸೂಚಕ  | ಪ್ರಮಾಣಕ / ಬೇಸ್ ಲೈನ್ ಮೌಲ್ಯ | ಯಶಸ್ಸಿನ ಮಿತಿ | ದತ್ತಾಂಶ ಮೂಲಗಳು   | ದತ್ತಾಂಶ ಸಂಗ್ರಹಣೆ ವಿಧಾನ                       | ದತ್ತಾಂಶ ಸಂಗ್ರಹಣೆ ಉಪಕರಣ | ದತ್ತಾಂಶ ವಿಶ್ಲೇಷಣೆಯ ವಿಧಾನ   | ನಿರೀಕ್ಷಿತ ಫಲಿತಾಂಶ  |
|--|---|---|---------------------------|--------------|--|--|------------------------|--|--|
| ವಾಣಿಜ್ಯ ಘಟಕವಾಗಿ ನಿಗಮದ ಸುಸ್ಥಿರತೆಯನ್ನು ಪರೀಕ್ಷಿಸುವುದು | ನಿಗದಿಪಡಿಸಿದ ಮತ್ತು ಸಾಧಿಸಿದ ಉದ್ದೇಶಗಳಿಗೆ ಅನುಗುಣವಾಗಿ ನಿಗಮದ ಹಿಂದಿನ ಕಾರ್ಯಕ್ಷಮತೆ | ನಿರೀಕ್ಷೆಗಳು<br>ವೇರಿಯೇಬಲ್ 4:<br>ನಿರೀಕ್ಷೆಗಳು ಸೂಚಕ:<br>ವೆಚ್ಚದ<br>ಪರಿಣಾಮಕಾರಿತ್ವ<br>ಬೇಡಿಕೆ vs ಲಭ್ಯತೆ | ಶೇ. 7.38                  | ಶೇ.11.2      | ಕರ್ನಾಟಕ ರಾಜ್ಯ<br>ಪೋಲೀಸ್ ವಸತಿ<br>ಮತ್ತು<br>ಮೂಲಭೂತ<br>ಸೌಲಭ್ಯ ನಿಗಮ | ಪೋಲೀಸ್<br>ಇಲಾಖೆ ಮತ್ತು<br>ಪೋಲೀಸ್ ವಸತಿ<br>ನಿಗಮ | ದ್ವಿತೀಯಕ<br>ದತ್ತಾಂಶ    | ಪೋಲೀಸ್ ವಸತಿ<br>ನಿಗಮದ ತಾಂತ್ರಿಕ<br>ಮತ್ತು ಆರ್ಥಿಕ<br>ವಿಶ್ಲೇಷಣೆ ಮತ್ತು ಲೆಕ್ಕ<br>ಪರಿಶೋಧನೆ | ವರದಿಯಲ್ಲಿ<br>ಉಲ್ಲೇಖಿಸಲಾದ<br>ಅಂತರ ವಿಶ್ಲೇಷಣೆ<br>ಮತ್ತು ಭವಿಷ್ಯದ<br>ನಿರೀಕ್ಷೆಗಳು |



## ಅಧ್ಯಾಯ 6

### ದ್ವಿತೀಯಕ ಮಾಹಿತಿಯ ವಿಶ್ಲೇಷಣೆ

#### 6.1 2009-10 ರಿಂದ 2020-21 ರವರೆಗೆ ಪೋಲೀಸ್ ವಸತಿ ನಿಗಮದ ಆರ್ಥಿಕ ಮೌಲ್ಯಮಾಪನ

##### 6.1.1 ಹಣಕಾಸಿನ ಮೌಲ್ಯಮಾಪನ

ಪೋಲೀಸ್ ವಸತಿ ನಿಗಮದ ಹನ್ನೊಂದು ವರ್ಷಗಳ ಅವಧಿಗೆ ಅಂದರೆ 2009-20 ಮತ್ತು 2020-21 ರ ತಾತ್ಕಾಲಿಕ ಆರ್ಥಿಕ ಲಾಭ ಮತ್ತು ನಷ್ಟದ ಖಾತೆಗಳು ಮತ್ತು ಬ್ಯಾಲೆನ್ಸ್ ಶೀಟ್‌ಗಳನ್ನು ಆಳವಾಗಿ ವಿಶ್ಲೇಷಿಸಲಾಗಿದೆ ಮತ್ತು ವಿವರಗಳನ್ನು ಕೆಳಗೆ ನಮೂದಿಸಿದ ಕೋಷ್ಟಕಗಳಲ್ಲಿ ಪ್ರಸ್ತುತಪಡಿಸಲಾಗಿದೆ (ಕೋಷ್ಟಕ 12 ರಿಂದ ಕೋಷ್ಟಕ 21).

ನಿಗಮದ ಆರ್ಥಿಕ ಕಾರ್ಯಕ್ಷಮತೆಯನ್ನು ಮೂರು ಹಂತಗಳಲ್ಲಿ ವಿಶ್ಲೇಷಿಸಲಾಗಿದೆ:

ಹಂತ I (ಕೋವಿಡ್ ಪೂರ್ವ) 2009 ರಿಂದ 2019 - 10 ವರ್ಷಗಳ ಅವಧಿಯನ್ನು ಒಳಗೊಂಡಿದೆ

ಹಂತ II (ಕೋವಿಡ್ ನಂತರದ) 2019 ರಿಂದ 2021 - 2 ವರ್ಷಗಳ ಅವಧಿಯನ್ನು ಒಳಗೊಂಡಿದೆ

ಹಂತ III (ಕ್ರೋಢೀಕೃತ) 2010 ರಿಂದ 2021 - 12 ವರ್ಷಗಳ ಅವಧಿಯನ್ನು ಒಳಗೊಂಡಿದೆ

##### 6.1.1.1. ಚಟುವಟಿಕೆಯ ದಕ್ಷತೆ: ಲಾಭ ಮತ್ತು ನಷ್ಟ ಖಾತೆಯ ಫಲಿತಗಳು

2009-10 ರಿಂದ 2018-19 ರವರೆಗೆ ನಿಗಮದ ಚಟುವಟಿಕೆಗಳ ಆದಾಯದಲ್ಲಿ ಸ್ಥಿರವಾದ ಸುಧಾರಣೆ ಕಂಡುಬಂದಿದೆ. ಆದಾಗ್ಯೂ, 2019-20 ರಲ್ಲಿ ಚಟುವಟಿಕೆಯ ಆದಾಯದಲ್ಲಿ ಸುಮಾರು 50% ನಷ್ಟು ಅನಿರೀಕ್ಷಿತ ಕುಸಿತ ಕಂಡುಬಂದಿದೆ ಮತ್ತು ಆದಾಯದ ಕುಸಿತವು ಮುಂದಿನ ಹಣಕಾಸು ವರ್ಷ 2020-21 ಕ್ಕೂ ಮುಂದುವರೆದಿದೆ.

ಇತರ ಆದಾಯವು ಸ್ಥಿರ ಠೇವಣಿ ಮತ್ತು ಇತರ ಚಟುವಟಿಕೆಯೇತರ ಆದಾಯದಿಂದ ಬಡ್ಡಿಯನ್ನು ಒಳಗೊಂಡಿರುತ್ತದೆ. ನಿಶ್ಚಿತ ಠೇವಣಿಯಿಂದ ಬಡ್ಡಿಯು ಕೋವಿಡ್ ಪೂರ್ವದ ಕಳೆದ ಮೂರು ವರ್ಷಗಳಲ್ಲಿ ರೂ.11 ಕೋಟಿಗಳಿಂದ ರೂ.12 ಕೋಟಿಗಳವರೆಗೆ ಮತ್ತು 2019-21 ರ ಕೋವಿಡ್ ನಂತರದ ಅವಧಿಯಲ್ಲಿ ರೂ.13 ಕೋಟಿಗಳಿಂದ 14 ಕೋಟಿಗಳವರೆಗೆ ಇರುವುದು ಕಂಡುಬರುತ್ತದೆ.

ವೆಚ್ಚಗಳು - ಆಡಳಿತಾತ್ಮಕ ವೆಚ್ಚಗಳು, ಕೆಲಸದ ವೆಚ್ಚಗಳು, ಸ್ಟಾಕ್-ಇನ್-ಟ್ರೇಡ್, ಹಣಕಾಸು ಶುಲ್ಕಗಳು, ಸವಕಳಿ ಮತ್ತು ಹಿಂದಿನ ಅವಧಿಯ ವೆಚ್ಚಗಳನ್ನು ಒಳಗೊಂಡಿರುತ್ತದೆ. 2019-20ರಲ್ಲಿ ಸುಮಾರು 88 ಪ್ರತಿಶತದಷ್ಟಿದ್ದ ಚಟುವಟಿಕೆಯ ಆದಾಯದ ವೆಚ್ಚಗಳು 2020-21 ರಲ್ಲಿ 117 ಪ್ರತಿಶತಕ್ಕೆ ಏರಿಕೆಯಾಗಿದೆ, ಹೀಗಾಗಿ ನಕಾರಾತ್ಮಕ ಪ್ರವೃತ್ತಿಯನ್ನು ಸೂಚಿಸುತ್ತದೆ.



ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

ಅಧ್ಯಯನದ ಅವಧಿಯಲ್ಲಿ (ಕೋಷ್ಟಕಗಳು 12 ರಿಂದ 15) ನಿಗಮದ ಹಣಕಾಸಿನ ಸ್ಥಿರತೆ ಮತ್ತು ಹಣಕಾಸಿನ ಆಂತರಿಕ ನಿಯಂತ್ರಣವನ್ನು ಪರಿಶೀಲಿಸಲು ಕೆಲವು ಪ್ರಮುಖ ಅನುಪಾತಗಳು ಮತ್ತು ಬೆಳವಣಿಗೆಯ ಸೂಚಕಗಳನ್ನು ಅಂದಾಜಿಸಲಾಗಿದೆ.

### ಪ್ರಮುಖ ಅವಲೋಕನಗಳು ಈ ಕೆಳಗಿನಂತಿವೆ:

1. ಕೋವಿಡ್ ಪೂರ್ವದ ಅವಧಿಯಲ್ಲಿ ಚಟುವಟಿಕೆಗಳ ಆದಾಯವು ಸ್ಥಿರವಾದ ಹೆಚ್ಚಳವನ್ನು ತೋರಿಸಿದೆ ಮತ್ತು ನಂತರದ ನಂತರದ ಅವಧಿಯಲ್ಲಿ ಇಳಿಕೆಯಾಗಿದೆ. ಚಟುವಟಿಕೆಗಳ ಆದಾಯವು 2018-19 ರಲ್ಲಿ ರೂ.56.59 ಕೋಟಿಗಳ ಗರಿಷ್ಠ ಮಟ್ಟಕ್ಕೆ ತಲುಪಿತ್ತು ಮತ್ತು 2020-21 ರಲ್ಲಿ ರೂ.24.76 ಕೋಟಿಗಳಿಗೆ ಇಳಿದಿತ್ತು.
2. ಇದಕ್ಕೆ ಅನುಗುಣವಾಗಿ, ಎಲ್ಲಾ ಮೂಲಗಳಿಂದ ಒಟ್ಟು ಆದಾಯವು 2018-19 ರವರೆಗೆ ಸ್ಥಿರವಾದ ಪ್ರಗತಿಯನ್ನು ತೋರಿಸಿದೆ, ನಂತರ 2019-20 ರಿಂದ ಇಳಿಮುಖವಾಗಿದೆ.
3. ಪೋಲೀಸ್ ಗೃಹ 2020 ರ ಆರಂಭದಲ್ಲಿ, ಆಪರೇಟಿಂಗ್ ಪ್ರಾಫಿಟ್ ಮಾರ್ಜಿನ್ (OPM) 2014-15 ರಲ್ಲಿ 35.67 ಶೇಕಡಾ ಮತ್ತು 2018-19 ರಲ್ಲಿ ಶೇಕಡಾ 55.41 ರಷ್ಟು ಗರಿಷ್ಠ ಮಟ್ಟವನ್ನು ತಲುಪಿದೆ ಮತ್ತು ಆರೋಗ್ಯಕರ ಪ್ರವೃತ್ತಿಯನ್ನು ದಾಖಲಿಸಿದೆ. ಆದಾಗ್ಯೂ, 2019-20 ರಲ್ಲಿ ಒಪಿಎಮ್ ತೀವ್ರವಾಗಿ 12.13% ಕ್ಕೆ ಇಳಿದಿದೆ ಮತ್ತು ಋಣಾತ್ಮಕ ಬೆಳವಣಿಗೆಯ ದರದ ಕಾರಣದಿಂದಾಗಿ, ನಂತರದ ಹಣಕಾಸು ವರ್ಷ 2020-21 ಗಾಗಿ ನಿಗಮವು ಒಪಿಎಮ್ ಅನ್ನು ಉತ್ಪಾದಿಸಲು ಸಾಧ್ಯವಾಗಲಿಲ್ಲ. ಸಂಭವನೀಯ ಕಾರಣವೆಂದರೆ ಕರೋನಾ ಸಾಂಕ್ರಾಮಿಕದ ಕಾರಣದಿಂದಾಗಿ ಅನಿರೀಕ್ಷಿತ ಸಮಯದಲ್ಲಿ ಇಡೀ ವ್ಯವಹಾರವು ನಡೆದಿರುತ್ತದೆ. ಅದೇನೇ ಇದ್ದರೂ ಮುಂಬರುವ ಆರ್ಥಿಕ ವರ್ಷಗಳಲ್ಲಿ ಒಪಿಎಮ್ ಅನ್ನು ಮರಳಿ ಸಾಮಾನ್ಯ ಸ್ಥಿತಿಗೆ ತರುವುದು ನಿಗಮಕ್ಕೆ ನಿರ್ಣಾಯಕವಾಗಿದೆ.
4. ಅಧ್ಯಯನದ ಅವಧಿಯಲ್ಲಿ ನಿಗಮದ ನಿವ್ವಳ ಲಾಭದ ಮಾರ್ಜಿನ್ (NPM) ಮೌಲ್ಯಗಳು ದೀರ್ಘ ಮತ್ತು ಅಲ್ಪಾವಧಿಯ ಮೌಲ್ಯಮಾಪನಗಳಲ್ಲಿ ತೃಪ್ತಿದಾಯಕವಾಗಿವೆ.
5. ಸಾಂಸ್ಥಿಕ ವೆಚ್ಚಗಳು 2019-20 ರವರೆಗೆ ನಿಯಂತ್ರಣದಲ್ಲಿತ್ತು ಮತ್ತು 2020-21 ರ ಆರ್ಥಿಕ ವರ್ಷಕ್ಕೂ ಅದೇ ಪ್ರವೃತ್ತಿಯನ್ನು ನಿರ್ವಹಿಸಲಾಗಿದೆ. ಆದರೆ ಆರ್ಥಿಕ ವರ್ಷ 2020-21 ರಲ್ಲಿ ಚಟುವಟಿಕೆಗಳ ಆದಾಯವು ಭಾರಿ ಹಿನ್ನಡೆಯನ್ನು ಅನುಭವಿಸಿದ್ದರಿಂದ, ಒಪಿಎಮ್ ಋಣಾತ್ಮಕವಾಗಿದೆ.
6. ಗಳಿಸಿದ ಬಡ್ಡಿಯು ನಿಶ್ಚಿತ ಠೇವಣಿ ಮೇಲಿನ ಬಡ್ಡಿ ಮತ್ತು ತನ್ನ ಸ್ವಂತ ನಿಧಿಯಿಂದ ಗಳಿಸಿದ ಇತರ ಬಡ್ಡಿಯನ್ನು ಒಳಗೊಂಡಿರುತ್ತದೆ ಎಂದು ನಿಗಮವು ದೃಢಪಡಿಸಿದೆ.
7. ಗಳಿಸಿದ ಬಡ್ಡಿ ಆದಾಯವು 2010-11 ರವರೆಗಿನ ಲಾಭ ಮತ್ತು ನಷ್ಟದ ಖಾತೆಯ ಭಾಗವಾಗಿದೆ. ಆರ್ಥಿಕ ವರ್ಷ 2011-12 ರಿಂದ, ಸರ್ಕಾರದ ಆದೇಶದ ಪ್ರಕಾರ ಸರ್ಕಾರಿ ಅನುದಾನದ ಮೇಲೆ ಗಳಿಸಿದ ಬಡ್ಡಿಯನ್ನು ಆಯಾ

ಯೋಜನೆಗಳಿಗೆ ಮರಳಿ ಉಳುಮೆ ಮಾಡಲಾಗಿದೆ ಮತ್ತು ಸ್ವಂತ ಅನುದಾನದಲ್ಲಿ ಗಳಿಸಿದ ಬಡ್ಡಿಯನ್ನು ಮಾತ್ರ ಪಿ & ಎಲ್ ಖಾತೆಯಲ್ಲಿ ಆದಾಯವೆಂದು ತೋರಿಸಲಾಗಿದೆ.

8. ಸಂಸ್ಥೆಯ ಲಾಭವು ಇಟಿಪಿ ಯಿಂದ ಬರುವ ಆದಾಯ ಮತ್ತು ಆರ್ಥಿಕ ವರ್ಷದಲ್ಲಿ ಗಳಿಸಿದ ಠೇವಣಿಗಳ ಮೇಲಿನ ಬಡ್ಡಿಯನ್ನು ಅವಲಂಬಿಸಿರುವುದರಿಂದ ಗಳಿಸಿದ ಲಾಭವನ್ನು ಸ್ಥಿರ ಮತ್ತು ಚರಾಂಶ ಎಂದು ವಿಭಜಿಸಲಾಗುವುದಿಲ್ಲ ಎಂದು ನಿಗಮವು ಸ್ಪಷ್ಟಪಡಿಸಿದೆ.
9. ಕರ್ನಾಟಕ ಲೋಕೋಪಯೋಗಿ ಇಲಾಖೆಗೆ ಅನುಗುಣವಾಗಿ ನಿಗಮವು ಕರ್ನಾಟಕ ಸರ್ಕಾರದ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸ್ಪಷ್ಟಪಡಿಸಲಾಗಿದೆ. ಟೆಂಡರ್ ಕರೆದು ಟೆಂಡರ್ ಪ್ರಕ್ರಿಯೆ ನಡೆಸಿ ಗುತ್ತಿಗೆದಾರರಿಗೆ ಕಾಮಗಾರಿ ನೀಡಲಾಗುತ್ತಿದೆ. ನಿಗಮದಿಂದ ಮೇಲ್ವಿಚಾರಣಾ ಕಾರ್ಯ ಮಾತ್ರ ನಡೆಯುತ್ತದೆ. ಆದ್ದರಿಂದ, ಲಾಭದಲ್ಲಿ ಸ್ಥಿರ ಮತ್ತು ಚರಾಂಶದ ಭಾಗಗಳನ್ನು ವಿಭಜಿಸಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ. ಈ ಬಗ್ಗೆ ನಿಗಮದಿಂದ ಸ್ವೀಕರಿಸಿದ 20-12-2021 ರ ದೃಢೀಕರಣ ಪತ್ರವನ್ನು ಲಗತ್ತಿಸಲಾಗಿದೆ.

#### 6.1.1.2. ಚಟುವಟಿಕೆಯ ದಕ್ಷತೆ: ಲಾಭ ಮತ್ತು ನಷ್ಟ ಖಾತೆಯ ಮೇಲಿನ ಶಿಫಾರಸ್ಸುಗಳು

1. ನಿಗಮದ ಲಾಭ ಮತ್ತು ನಷ್ಟದ ಖಾತೆಯಲ್ಲಿ ಸುಧಾರಣೆಯ ಅಗತ್ಯವಿರುವ ಪ್ರಮುಖ ಅಂಶವೆಂದರೆ ಅದರ ಲಾಭದಾಯಕತೆ ಮತ್ತು ದೀರ್ಘಾವಧಿಯ ಆರ್ಥಿಕ ಸ್ಥಿರತೆ. ನಿಗಮದ ದೀರ್ಘಾವಧಿಯ ಸರಾಸರಿ ಬೆಳವಣಿಗೆ ದರವು 2010-21ರ ಅವಧಿಗೆ 7.38% ಆಗಿದ್ದು, ಉದ್ಯಮದ ಬೆಳವಣಿಗೆಯ ದರವು ಈ ಅವಧಿಯಲ್ಲಿ 11.2% ರಷ್ಟಿತ್ತು (ಉಲ್ಲೇಖ: ಸ್ವಾತಿ ಸಂಶೋಧನಾ ವಿಭಾಗ., ಫೆಬ್ರವರಿ 8 2021).
2. ವಾಣಿಜ್ಯ ಘಟಕವಾಗಿ ಉಳಿಸಿಕೊಳ್ಳಲು ಮತ್ತು ಬೆಳೆಯಲು, ನಿಗಮವು ಚಟುವಟಿಕೆಯಿಂದ ತನ್ನ ಆದಾಯವನ್ನು ಗಣನೀಯ ರೀತಿಯಲ್ಲಿ ಹೆಚ್ಚಿಸುವ ಅಗತ್ಯವಿದೆ, ಅಂದರೆ ಚಟುವಟಿಕೆಯಿಂದ ಉಂಟಾಗುವ ತನ್ನ ಸಂಪೂರ್ಣ ವೆಚ್ಚವನ್ನು ಪೂರೈಸಲು ಸಾಧ್ಯವಾಗುತ್ತದೆ. ನಿಗಮದ ಆದಾಯದ ಮುಖ್ಯ ಮೂಲವೆಂದರೆ ಅದು ಜಾರಿಗೊಳಿಸಿದ ವಿವಿಧ ಯೋಜನೆಗಳಿಂದ ಸಂಗ್ರಹಿಸಲಾದ ಇಟಿಪಿ (ಸ್ಥಾಪನೆ, ಉಪಕರಣಗಳು ಮತ್ತು ಘಟಕಗಳು) ಶುಲ್ಕಗಳು. ಇಟಿಪಿ ಶುಲ್ಕಗಳನ್ನು ನಿಗಮ ಮಂಡಳಿಯು ಪಿ2ಪಿ ಆಧಾರದ ಮೇಲೆ ನಿಗದಿಪಡಿಸಬೇಕಾಗಿದೆ.
3. ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಚಟುವಟಿಕೆಯ ಆದಾಯವನ್ನು ಸಂಕುಚಿತಗೊಳಿಸಿರುವುದರಿಂದ, ನಿಗಮದ ಒಟ್ಟಾರೆ ಚಟುವಟಿಕೆಯ ದಕ್ಷತೆಯನ್ನು ಸುಧಾರಿಸಲು ವೆಚ್ಚಗಳನ್ನು ಸಹ ಮೊಟಕುಗೊಳಿಸಬೇಕಾಗಿದೆ.

4. ಒಪ್ಪಂದದ ಗುತ್ತಿಗೆಯ ಫಲಿತಾಂಶವನ್ನು ವಿಶ್ಲಾಸಾರ್ಹವಾಗಿ ಮಾಪನ ಮಾಡಬಹುದಾದ್ದರಿಂದ, ಒಪ್ಪಂದಕ್ಕೆ ಸಂಬಂಧಿಸಿದ ಆದಾಯವನ್ನು ವರ್ಷಾಂತ್ಯದಲ್ಲಿ ಒಪ್ಪಂದದ ಚಟುವಟಿಕೆಯನ್ನು ಪೂರ್ಣಗೊಳಿಸುವ ಹಂತವನ್ನು ಉಲ್ಲೇಖಿಸಿ ಗುರುತಿಸಬಹುದು (ಮುಕ್ತಾಯ ವಿಧಾನದ ಶೇಕಡಾವಾರು).
5. ಚಟುವಟಿಕೆಯೇತರ ಆದಾಯ ಮತ್ತು ಸ್ಥಿರ ಠೇವಣಿಗಳ ಮೇಲಿನ ಆದಾಯವನ್ನು ಹೆಚ್ಚಿಸಲು ಅವಕಾಶವಿದೆ. ಆದ್ದರಿಂದ ನಿಗಮವು ಇತರ ಮೂಲಗಳಿಂದ ಆದಾಯವನ್ನು ಹೆಚ್ಚಿಸಲು ದೀರ್ಘಾವಧಿಯ ಕಾರ್ಯತಂತ್ರದ ಯೋಜನೆಯನ್ನು ಅಳವಡಿಸಿಕೊಳ್ಳಬೇಕು.
6. ಪೂರ್ವ ಕೋವಿಡ್ ಅವಧಿಯಲ್ಲಿನ ಚಟುವಟಿಕೆಗಳಿಂದ ತೆರಿಗೆ ನಂತರದ ಲಾಭದಲ್ಲಿ (ಪಿಎಟಿ) ಸ್ಥಿರವಾದ ಬೆಳವಣಿಗೆ ಕಂಡುಬಂದಿದೆ. ಆದಾಗ್ಯೂ, 2019-21ರ ಅವಧಿಯಲ್ಲಿ ದಾಖಲಾದ ಪಿಎಟಿ ಅನ್ನು ಚಟುವಟಿಕೆಗಳಿಂದ ಆದಾಯವನ್ನು ಹೆಚ್ಚಿಸುವ ಮೂಲಕ ಅಥವಾ ವೆಚ್ಚಗಳನ್ನು ಮೊಟಕುಗೊಳಿಸುವ ಮೂಲಕ ಸುಧಾರಿಸಬಹುದಿತ್ತು.
7. 2019-20ರಲ್ಲಿ ರೂ.25,677 ರಷ್ಟಿದ್ದ ಪ್ರತಿ ಷೇರಿನ ಗಳಿಕೆಗಳು (ಇಪಿಎಸ್) ಪಿಎಟಿ ನಲ್ಲಿನ ಕಡಿತದ ಕಾರಣದಿಂದಾಗಿ 2020-21 ರಲ್ಲಿ ರೂ.5409 ಕ್ಕೆ ತೀವ್ರವಾಗಿ ಇಳಿದಿದೆ. ಪಿಎಟಿ ನಲ್ಲಿನ ಹೆಚ್ಚಳದೊಂದಿಗೆ ಹೆಚ್ಚಿನ ಗಳಿಕೆಯು ಇಪಿಎಸ್ ಅನ್ನು ಗಣನೀಯವಾಗಿ ಹೆಚ್ಚಿಸುತ್ತದೆ.

### 6.1.1.3 ಚಟುವಟಿಕೆಯ ದಕ್ಷತೆ: ಬ್ಯಾಲೆನ್ಸ್ ಶೀಟ್ ವಿಶ್ಲೇಷಣೆಯ ಫಲಿತಗಳು

2009-2021 ರಿಂದ ಹನ್ನೆರಡು ವರ್ಷಗಳ ಸಂಪೂರ್ಣ ಅಧ್ಯಯನದ ಅವಧಿಯಲ್ಲಿ ಕಂಪನಿಯ ನಿವ್ವಳ ಮೌಲ್ಯದಲ್ಲಿ ಸ್ಥಿರವಾದ ಸುಧಾರಣೆ ಕಂಡುಬಂದಿದೆ. ಬ್ಯಾಲೆನ್ಸ್ ಶೀಟ್ (ಕೋಷ್ಟಕ 16 ರಿಂದ ಕೋಷ್ಟಕ 21) 2009-2021 ರ ಅವಧಿಗೆ ವಿಶ್ಲೇಷಿಸಲಾಗಿದೆ ಮತ್ತು ಪ್ರಮುಖ ಅವಲೋಕನಗಳು ಈ ಕೆಳಗಿನಂತಿವೆ:

1. ನಿಗಮದ ಅಧಿಕೃತ ಷೇರು ಬಂಡವಾಳವು ರೂ.10 ಕೋಟಿಗಳು ಮತ್ತು ಪಾವತಿಸಿದ ಬಂಡವಾಳವು ಸಂಪೂರ್ಣ ಅಧ್ಯಯನದ ಅವಧಿಯಲ್ಲಿ ಕೇವಲ ರೂ.12 ಲಕ್ಷಗಳಾಗಿವೆ.
2. ಮಾರ್ಚ್ 2010 ರಲ್ಲಿ ರೂ.49.47 ಕೋಟಿಗಳಷ್ಟಿದ್ದ ನಿಗಮದ ಮೀಸಲು ಮೊತ್ತವು ಮಾರ್ಚ್ 2021 ರ ವೇಳೆಗೆ ರೂ.231.61 ಕೋಟಿಗಳಿಗೆ ಗಮನಾರ್ಹವಾಗಿ ಸುಧಾರಿಸಿದೆ.
3. 2009-2021 ರಿಂದ ನಿಗಮದ ನೆಟ್ ಬ್ಲಾಕ್ ಸಹ ಸ್ಥಿರವಾದ ಸುಧಾರಣೆಯನ್ನು ತೋರಿಸಿದೆ. 2010-11 ರಲ್ಲಿ 34 ದಿನಗಳಿಂದ 2018-19 ರಲ್ಲಿ ಒಂದು ದಿನಕ್ಕಿಂತ ಕಡಿಮೆ ಅವಧಿಯವರೆಗೆ ಸಾಲಗಾರರ ದಿನಗಳಲ್ಲಿ ಹೆಚ್ಚಿನ ಚಂಚಲತೆಯನ್ನು ಗಮನಿಸಲಾಗಿದೆ ಮತ್ತು ಒಟ್ಟಾರೆ ಕಾರ್ಯನಿರತ ಬಂಡವಾಳ ನಿರ್ವಹಣೆಯನ್ನು ಸುಧಾರಿಸಲು ಇದನ್ನು ಸ್ಥಿರಗೊಳಿಸಬೇಕಾಗಿದೆ.

4. ದಾಸ್ತಾನು ವಹಿವಾಟು ಅನುಪಾತದಲ್ಲಿ 2012-13 ರಲ್ಲಿದ್ದ 15.42 ರಿಂದ 2020-21 ರಲ್ಲಿ 0.01 ಕ್ಕೆ ವ್ಯಾಪಕ ಏರಿಳಿತವಿದೆ. ಸಂಸ್ಥೆಯು ವಾಣಿಜ್ಯ ಘಟಕವಾಗಿ ಬೆಳೆಯಬೇಕಾದರೆ, ಅದು ದಾಸ್ತಾನು ವಹಿವಾಟು ಅನುಪಾತವನ್ನು ಸುಧಾರಿಸುವ ಅಗತ್ಯವಿದೆ.
5. 2009-10 ರ ಆರಂಭಿಕ ವರ್ಷದಲ್ಲಿ ಸುಮಾರು 43% ರಷ್ಟಿದ್ದ ಈಕ್ವಿಟಿ ಮೇಲಿನ ಆದಾಯ (ROE) 2020-21 ವರ್ಷಕ್ಕೆ 3% ರಷ್ಟಿತ್ತು ಮತ್ತು ಇದನ್ನು ಸುಧಾರಿಸಬೇಕಾಗಿದೆ.
6. ರಿಟರ್ನ್ ಆನ್ ಕ್ಯಾಪಿಟಲ್ ಎಂಪ್ಲಾಯ್ಡ್ (ROCE) ನಲ್ಲಿ 2015-16 ರಲ್ಲಿ 20% ರಿಂದ 2020-21 ರ ಸಮಯದಲ್ಲಿ 0.32% ಕ್ಕೆ ಇಳಿಕೆಯಾಗಿದೆ ಇದು ಆರೋಗ್ಯಕರ ಸಂಕೇತವಲ್ಲ.
7. ಅಧ್ಯಯನದ ಅವಧಿಯ ಒಟ್ಟಾರೆ ಪ್ರಸ್ತುತ ಅನುಪಾತವು 8.39 ಆಗಿತ್ತು. ಇದು 2018-19, 2019-20 ಮತ್ತು 2020-21ರಲ್ಲಿ ಮೂರು ಗರಿಷ್ಠತೆಗೆ ಮುಟ್ಟಿತ್ತು.
8. ಮಾರ್ಚ್ 2010 ರಲ್ಲಿ ರೂ.49.59 ಕೋಟಿಗಳಷ್ಟಿದ್ದ ನಿಗಮದ ನಿವ್ವಳ ಮೌಲ್ಯವು ಮಾರ್ಚ್ 2021 ರಲ್ಲಿ ರೂ.231.72 ಕೋಟಿಗಳಿಗೆ ಗಮನಾರ್ಹವಾಗಿ ಸುಧಾರಿಸಿದೆ.

#### 6.1.1.4 ಚಟುವಟಿಕೆಯ ದಕ್ಷತೆ: ಬ್ಯಾಲೆನ್ಸ್ ಶೀಟ್ ವಿಶ್ಲೇಷಣೆಯಲ್ಲಿ ಶಿಫಾರಸ್ಸುಗಳು

1. ಪೋಲೀಸ್ ವಸತಿ ನಿಗಮದ ದುರ್ಬಲ ಬಂಡವಾಳದ ಮೂಲವು ಖಾಸಗಿ ಘಟಕದ ಸ್ವಾಧೀನಕ್ಕೆ ದುರ್ಬಲವಾಗುವಂತೆ ಮಾಡುತ್ತದೆ ಮತ್ತು ಅದೇ ಸಮಯದಲ್ಲಿ ನಿಗಮವು ಮಾರುಕಟ್ಟೆಯಿಂದ ಕಡಿಮೆ-ವೆಚ್ಚದ ಹಣವನ್ನು ಮತ್ತು ಸಾಕಷ್ಟು ಸಂಪನ್ಮೂಲಗಳನ್ನು ಸಂಗ್ರಹಿಸಲು ಸಾಧ್ಯವಾಗುವುದಿಲ್ಲ. ನಿಗಮವು 231.61 ಕೋಟಿ ರೂ.ಮೀಸಲು ಹೊಂದಿದೆ. ಆದ್ದರಿಂದ, ನಿಗಮವು ತನ್ನ ಸ್ವಂತ ಮೀಸಲುಗಳಿಂದ ಬೋನಸ್ ಷೇರುಗಳನ್ನು ನೀಡುವ ಮೂಲಕ ಅದರ ಪಾವತಿಸಿದ ಬಂಡವಾಳವನ್ನು ಕನಿಷ್ಠ 10 ಕೋಟಿ ರೂ.ಗಳಿಗೆ (ಅಧಿಕೃತ ಷೇರು ಬಂಡವಾಳಕ್ಕೆ ಸಮನಾಗಿರುತ್ತದೆ) ಹೆಚ್ಚಿಸಲು ಶಿಫಾರಸ್ಸು ಮಾಡಲಾಗಿದೆ. ಇದು ಮಾರುಕಟ್ಟೆಗೆ ಹೋದಾಗ ಹೂಡಿಕೆದಾರರು ಮತ್ತು ಸಂಸ್ಥೆಗಳಿಗೆ ಬಂಡವಾಳದ ಮೂಲವನ್ನು ಬಹಳ ಆಕರ್ಷಕವಾಗಿ ಮಾಡುತ್ತದೆ. ಇದು ವಾಣಿಜ್ಯ ಸಂಸ್ಥೆಯಾಗಿ ತನ್ನ ದೃಷ್ಟಿಕೋನವನ್ನು ಸಾಧಿಸಲು ಪೂರ್ವಭಾವಿಯಾಗಲಿದೆ.
2. ಪೋಲೀಸ್ ವಸತಿ ನಿಗಮವು ತನ್ನ ಆಂತರಿಕ ಲೆಕ್ಕಪರಿಶೋಧನಾ ವ್ಯವಸ್ಥೆಯನ್ನು ಸುಧಾರಿಸುವ ಅಗತ್ಯವಿದೆ ಇದರಿಂದ ಅದು ಮಹಾಲೇಖಪಾಲರ ಅವಲೋಕನಗಳನ್ನು ಸಕಾಲದಲ್ಲಿ ಅನುಸರಿಸಲು ಸಾಧ್ಯವಾಗುತ್ತದೆ. ಕಂಪನಿಗಳ ಕಾಯಿದೆ 2013ರ ಪ್ರಕಾರ ಇದು ಪೂರ್ಣಾವಧಿಯ ಕಂಪನಿ ಕಾರ್ಯದರ್ಶಿಯನ್ನು ನೇಮಿಸುವ ಅಗತ್ಯವಿದೆ.

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

3. ಗಳಿಕೆಯಲ್ಲಿನ ಹೆಚ್ಚಳ ಮತ್ತು ವೆಚ್ಚಗಳಲ್ಲಿನ ಇಳಿಕೆಯಿಂದ ಪಿಬಿಟಿ ಮತ್ತು ಪಿಎಟಿ ಅನ್ನು ಸುಧಾರಿಸಬಹುದಾದರೆ ಇಕ್ಷಿತಿ ಮೇಲಿನ ಆದಾಯ (ಆರ್‌ಒಇ) ಮತ್ತು ಬಂಡವಾಳದ ಮೇಲಿನ ಆದಾಯ (ಆರ್‌ಒಸಿಇ) ಸುಧಾರಿಸಬಹುದು.

ಕೋಷ್ಟಕ 12: ಲಾಭ ಮತ್ತು ನಷ್ಟದ ಖಾತೆಯ ವಿಶ್ಲೇಷಣೆ -ಕೋವಿಡ್ ಪೂರ್ವ

| ವಿವರಗಳು                | ಮಾರ್ಚ್ -10   | ಮಾರ್ಚ್ -11   | ಮಾರ್ಚ್ -12   | ಮಾರ್ಚ್ -13   | ಮಾರ್ಚ್ -14   | ಮಾರ್ಚ್ -15   |
|------------------------|--------------|--------------|--------------|--------------|--------------|--------------|
| ಚಟುವಟಿಕೆಗಳಿಂದ ಆದಾಯ     |              |              |              |              |              |              |
| ETP ಯಿಂದ ಆದಾಯ          | 15,80,61,707 | 15,31,40,143 | 15,16,44,906 | 14,14,14,392 | 25,37,08,024 | 36,83,13,548 |
| ಇ-ಕಾಮರ್ಸ್ ಮಾರಾಟ        | 1,42,38,893  | 2,44,94,959  | 3,67,89,376  | 3,56,82,728  | 1,68,37,665  | 24,96,454    |
| WBPMs ಆದಾಯ             |              |              | 22,79,865    | 16,84,426    |              |              |
| ಒಟ್ಟು - A              | 17,23,00,600 | 17,76,35,102 | 19,07,14,147 | 17,87,81,546 | 27,05,45,689 | 37,08,10,002 |
| ಇತರೆ ಆದಾಯ              |              |              |              |              |              |              |
| ಸ್ಥಿರ ಠೇವಣಿಯಿಂದ ಬಡ್ಡಿ  | 26,53,11,142 | 20,35,84,221 | 23,18,05,594 | 13,64,56,839 | 12,05,89,681 | 13,84,64,176 |
| ಇತರೆ ಚಟುವಟಿಕೆಯೇತರ ಆದಾಯ | 4,03,96,048  | 3,21,87,642  | 1,43,10,773  | 1,86,34,615  | 4,12,81,804  | 2,79,79,449  |
| ಹಿಂದಿನ ಅವಧಿಯ ಆದಾಯ      |              |              | 2,92,374     |              | 18,44,552    |              |
| ಒಟ್ಟು - B              | 30,57,07,190 | 23,57,71,863 | 24,64,08,741 | 15,50,91,454 | 16,37,16,037 | 16,64,43,625 |
| ಒಟ್ಟು A+B              | 47,80,07,790 | 41,34,06,965 | 43,71,22,888 | 33,38,73,000 | 43,42,61,726 | 53,72,53,627 |
| ವೆಚ್ಚಗಳು               |              |              |              |              |              |              |
| ಆಡಳಿತಾತ್ಮಕ ವೆಚ್ಚಗಳು    | 10,57,64,201 | 8,80,80,746  | 9,88,87,698  | 11,16,41,617 | 12,82,47,872 | 16,07,20,566 |
| ಕಾಮಗಾರಿ ವೆಚ್ಚಗಳು       | 45,75,073    |              | 54,12,780    | 44,33,410    | 33,77,677    | 43,71,668    |
| ಇ-ಕಾಮರ್ಸ್ ಖರೀದಿಗಳು     | 1,37,35,307  |              |              |              |              |              |
| ವ್ಯಾಪಾರದಲ್ಲಿ ಸ್ಟಾಕ್    |              | 2,41,02,248  | 3,61,03,965  | 3,45,98,899  | 1,65,08,526  | 24,47,547    |
| ಇತರೆ ವೆಚ್ಚಗಳು          |              | 3,14,98,029  | 6,61,22,012  | 3,60,55,223  | 5,31,59,656  | 89,200       |

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

|  |                   |                   |                   |                   |                   |                   |
|--|-------------------|-------------------|-------------------|-------------------|-------------------|-------------------|
| ಹಣಕಾಸು ಶುಲ್ಕಗಳು                          | 1,04,35,942       | 1,26,88,217       | 92,72,375         | 9,675             | 5,97,945          | 6,18,42,284       |
| ಸವಕಳಿ                                    | 39,09,255         | 38,08,719         | 44,92,580         | 44,08,279         | 35,87,707         | 89,39,252         |
| ಹಿಂದಿನ ಅವಧಿಯ ವೆಚ್ಚಗಳು                    | 58,608            |                   |                   | 4,91,839          | 4,00,029          | 1,16,983          |
| <b>ವಿವರಗಳು</b>                           | <b>ಮಾರ್ಚ್ -10</b> | <b>ಮಾರ್ಚ್ -11</b> | <b>ಮಾರ್ಚ್ -12</b> | <b>ಮಾರ್ಚ್ -13</b> | <b>ಮಾರ್ಚ್ -14</b> | <b>ಮಾರ್ಚ್ -15</b> |
| ಒಟ್ಟು - C                                | 13,84,78,386      | 16,01,77,959      | 22,02,91,410      | 19,16,38,942      | 20,58,79,412      | 23,85,27,500      |
| ವೆಚ್ಚಗಳು C ಯಿಂದ ಚಟುವಟಿಕೆಗಳಿಂದ ಆದಾಯ-A (%) | 80.37             | 90.17             | 115.51            | 107.19            | 76.10             | 64.33             |
| ಚಟುವಟಿಕೆಯ ಲಾಭ                            | 3,38,22,214       | 1,74,57,143       | -2,95,77,263      | -1,28,57,396      | 6,46,66,277       | 13,22,82,502      |
| ಒಪಿಎಮ್ (%)                               | 19.63             | 9.83              | -15.51            | -7.19             | 23.90             | 35.67             |
| ತೆರಿಗೆಗೆ ಮುನ್ನ ಲಾಭ                       | 33,95,29,404      | 25,32,29,006      | 21,68,31,478      | 14,22,34,058      | 22,83,82,314      | 29,87,26,127      |
| ಪಿಬಿಟಿ (%)                               | 71.03             | 61.25             | 49.60             | 42.60             | 52.59             | 55.60             |
| ತೆರಿಗೆ                                   | 11,91,20,000      | 8,66,98,479       | 7,20,06,519       | 4,83,74,333       | 8,02,44,438       | 10,65,63,000      |
| ಬಾಕಿ ತೆರಿಗೆ                              | 91,18,819         | -3,59,870         | -16,12,478        | -5,81,523         | 3,64,037          | 26,57,361         |
| ಸಂಪತ್ತಿನ ತೆರಿಗೆ                          |                   |                   |                   | 41,737            | 12,690            | 10,300            |
| ತೆರಿಗೆಯ ನಂತರದ ಲಾಭ                        | 21,12,90,585      | 16,68,90,397      | 14,64,37,437      | 9,43,99,511       | 14,77,61,149      | 18,94,95,466      |
| ಪಿಎಟಿ (%)                                | 44.20             | 40.37             | 33.50             | 28.27             | 34.03             | 35.27             |
| ಮುಂದುವರೆಸಲ್ಪಟ್ಟ ಉಳಿಕೆ                    | 3,40,28,642       |                   |                   |                   |                   |                   |
| ವಿನಿಯೋಗಕ್ಕೆ ಲಾಭ                          | 24,53,19,227      |                   |                   |                   |                   |                   |
| ಇಪಿಎಸ್                                   | 17,608            | 13,908            | 12,203            | 7,867             | 12,313            | 15,791            |

ಕೋಷ್ಟಕ 12 (ಮುಂದುವರೆದ) ಲಾಭ ಮತ್ತು ನಷ್ಟ ಖಾತೆಯ ವಿಶ್ಲೇಷಣೆ - ಕೋವಿಡ್ ಪೂರ್ವ (ಏಪ್ರಿಲ್ 15 - ಮಾರ್ಚ್ - 19)

| ವಿವರಗಳು                   | ಮಾರ್ಚ್ -16          | ಮಾರ್ಚ್ -17          | ಮಾರ್ಚ್ -18          | ಮಾರ್ಚ್ -19          | ಮಾರ್ಚ್ -20          | ಮಾರ್ಚ್ -21          |
|---------------------------|---------------------|---------------------|---------------------|---------------------|---------------------|---------------------|
| ಚಟುವಟಿಕೆಗಳಿಂದ ಆದಾಯ        |                     |                     |                     |                     |                     |                     |
| ಇಟಿಪಿ ಯಿಂದ ಆದಾಯ           | 35,41,75,370        | 32,60,11,765        | 46,55,95,896        | 56,59,70,348        | 28,94,10,120        | 24,75,87,348        |
| ಇ-ಕಾರ್ಪ್ ಮಾರಾಟ            |                     |                     |                     |                     |                     |                     |
| ಡ್ಲೋಬಿಪಿಎಮ್‌ಎಸ್ ಆದಾಯ      |                     |                     |                     |                     |                     |                     |
| <b>ಒಟ್ಟು - A</b>          | <b>35,41,75,370</b> | <b>32,60,11,765</b> | <b>46,55,95,896</b> | <b>56,59,70,348</b> | <b>28,94,10,120</b> | <b>24,75,87,348</b> |
| ಇತರೆ ಆದಾಯ                 |                     |                     |                     |                     |                     |                     |
| ಸ್ಥಿರ ಠೇವಣಿಯಿಂದ ಬಡ್ಡಿ     | 13,59,56,903        | 12,54,27,080        | 12,22,87,608        | 10,74,71,972        | 13,37,87,117        | 13,94,20,166        |
| ಇತರೆ ಕಾರ್ಯಾಚರಣೆಯಲ್ಲದ ಆದಾಯ | 6,86,48,444         | 34,72,586           | 1,02,63,680         | 18,56,828           | 11,52,104           |                     |
| ಹಿಂದಿನ ಅವಧಿಯ ಆದಾಯ         | 66,45,845           | 2,83,73,667         | 39,157              | 1,61,37,579         | 27,013              | 4,955               |
| <b>ಒಟ್ಟು - B</b>          | <b>21,12,51,192</b> | <b>15,72,73,333</b> | <b>13,25,90,445</b> | <b>12,54,66,379</b> | <b>13,49,66,234</b> | <b>13,94,25,121</b> |
| <b>ಒಟ್ಟು A+B</b>          | <b>56,54,26,562</b> | <b>48,32,85,098</b> | <b>59,81,86,341</b> | <b>69,14,36,727</b> | <b>42,43,76,354</b> | <b>38,70,12,469</b> |
| ವೆಚ್ಚಗಳು                  |                     |                     |                     |                     |                     |                     |
| ಆಡಳಿತಾತ್ಮಕ ವೆಚ್ಚಗಳು       | 17,21,87,029        | 16,85,62,409        | 17,62,33,191        | 20,04,88,746        | 20,69,33,784        | 20,79,97,470        |
| ಕಾಮಗಾರಿಯ ವೆಚ್ಚಗಳು         | 23,53,542           | 3,27,268            | 6,35,037            | 4,43,947            | 3,22,470            |                     |



ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

|   |                     |                     |                     |                     |                     |                     |
|---|---------------------|---------------------|---------------------|---------------------|---------------------|---------------------|
| ಇ-ಕಾರ್ಮರ್ಸ್ ಖರೀದಿಗಳು                                |                     |                     |                     |                     |                     |                     |
| ವ್ಯಾಪಾರದಲ್ಲಿ ಸ್ಟಾಕ್                                 |                     |                     |                     |                     |                     |                     |
| ಇತರೆ ವೆಚ್ಚಗಳು                                       | 52,333              | 4,40,50,731         | 4,97,67,573         | 4,51,01,001         | 4,26,71,111         | 6,67,31,346         |
| ಹಣಕಾಸು ಶುಲ್ಕಗಳು                                     | 4,85,37,000         | 65,034              | 28,198              | 19,658              | 27,642              |                     |
| <b>ವಿವರಗಳು</b>                                      | <b>ಮಾರ್ಚ್ -16</b>   | <b>ಮಾರ್ಚ್ -17</b>   | <b>ಮಾರ್ಚ್ -18</b>   | <b>ಮಾರ್ಚ್ -19</b>   | <b>ಮಾರ್ಚ್ -20</b>   | <b>ಮಾರ್ಚ್ -21</b>   |
| ಸವಕಳಿ   | 84,24,566           | 81,02,651           | 54,43,822           | 44,50,706           | 43,53,797           | 52,10,282           |
| ಹಿಂದಿನ ಅವಧಿಯ ವೆಚ್ಚಗಳು                               | 8,78,331            | 40,602              | 2,36,064            | 18,86,208           |                     | 87,18,206           |
| <b>ಒಟ್ಟು - C</b>                                    | <b>23,24,32,801</b> | <b>22,11,48,695</b> | <b>23,23,43,885</b> | <b>25,23,90,266</b> | <b>25,43,08,804</b> | <b>28,86,57,304</b> |
| ವೆಚ್ಚಗಳು -C ಯಿಂದ<br>ಕಾರ್ಯಾಚರಣೆಗಳಿಂದ ಆದಾಯ-<br>-A (%) | 65.63               | 67.83               | 49.90               | 44.59               | <b>87.87</b>        | <b>116.59</b>       |
| ಚಟುವಟಿಕೆಯ ಲಾಭ                                       | 12,17,42,569        | 10,48,63,070        | 23,32,52,011        | 31,35,80,082        | <b>3,51,01,316</b>  | <b>-4,10,69,956</b> |
| ಒಪಿಎಮ್ (%)  | 34.37               | 32.17               | 50.10               | 55.41               | <b>12.13</b>        | <b>-16.59</b>       |
| ತೆರಿಗೆಗೆ ಮುನ್ನ ಲಾಭ                                  | 33,29,93,761        | 26,21,36,403        | 36,58,42,456        | 43,90,46,461        | 17,00,67,550        | 9,83,55,165         |
| ಪಿಬಿಟಿ (%)  | 58.89               | 54.24               | 61.16               | 63.50               | 40.07               | 25.41               |
| ತೆರಿಗೆ  | 11,96,37,441        | 9,74,64,254         | 13,44,97,201        | 13,06,00,000        | 5,25,85,051         | 3,02,06,653         |
| ಬಾಕಿ ತೆರಿಗೆ   | -18,63,182          | 35,43,611           | 11,76,965           | 3,27,071            | -47,03,784          | 32,46,339           |

|                       |              |              |              |              |                     |                    |
|-----------------------|--------------|--------------|--------------|--------------|---------------------|--------------------|
| ಸಂಪತ್ತಿನ ತೆರಿಗೆ       |              |              |              |              |                     |                    |
| ತೆರಿಗೆಯ ನಂತರದ ಲಾಭ     | 21,52,19,502 | 16,11,28,538 | 23,01,68,290 | 30,81,19,390 | <b>12,21,86,283</b> | <b>6,49,02,173</b> |
| ಪಿಎಟಿ (%)             | 38.06        | 33.34        | 38.48        | 44.56        | <b>28.79</b>        | <b>16.77</b>       |
| ಮುಂದುವರೆಸಲ್ಪಟ್ಟ ಉಳಿಕೆ |              |              |              |              |                     |                    |
| ವಿನಿಯೋಗಕ್ಕೆ ಲಾಭ       |              |              |              |              |                     |                    |
| ಇಪಿಎಸ್                | 17,935       | 13,427       | 19,181       | 25,677       | <b>10,182</b>       | <b>5,409</b>       |

**ಕೋಷ್ಟಕ 13: ಲಾಭ ಮತ್ತು ನಷ್ಟದ ಖಾತೆಯ ವಿಶ್ಲೇಷಣೆ - 2019-20 ರಿಂದ 2020-21 (ಕೋವಿಡ್ ನಂತರದ)**

| ವಿವರಗಳು                    | ಮಾರ್ಚ್ -20          | ಮಾರ್ಚ್ -21          |
|----------------------------|---------------------|---------------------|
| ಚಟುವಟಿಕೆಗಳಿಂದ ಆದಾಯ         |                     |                     |
| ಇಟಿಪಿಯಿಂದ ಆದಾಯ             | 28,94,10,120        | 24,75,87,348        |
| ಇ-ಕಾಮರ್ಸ್ ಮಾರಾಟ            |                     |                     |
| ಡ್ರೂಬಿಪಿಎಮ್‌ಎಸ್ ಆದಾಯ       |                     |                     |
| <b>ಒಟ್ಟು - A</b>           | <b>28,94,10,120</b> | <b>24,75,87,348</b> |
| ಇತರೆ ಆದಾಯ                  |                     |                     |
| ಸ್ಥಿರ ಠೇವಣಿಯಿಂದ ಬಡ್ಡಿ ಆದಾಯ | 13,37,87,117        | 13,94,20,166        |
| ಇತರೆ ಚಟುವಟಿಕೆಯಲ್ಲದ ಆದಾಯ    | 11,52,104           |                     |
| ಹಿಂದಿನ ಅವಧಿಯ ಆದಾಯ          | 27,013              | 4,955               |
| <b>ಒಟ್ಟು - B</b>           | <b>13,49,66,234</b> | <b>13,94,25,121</b> |
| <b>ಒಟ್ಟು A+B</b>           | <b>42,43,76,354</b> | <b>38,70,12,469</b> |
| <b>ವೆಚ್ಚಗಳು</b>            |                     |                     |
| ಆಡಳಿತಾತ್ಮಕ ವೆಚ್ಚಗಳು        | 20,69,33,784        | 20,79,97,470        |
| ಕಾಮಗಾರಿಯ ವೆಚ್ಚಗಳು          | 3,22,470            |                     |
| ಇ-ಕಾಮರ್ಸ್ ಖರೀದಿಗಳು         |                     |                     |
| ವ್ಯಾಪಾರದಲ್ಲಿ ಸ್ಟಾಕ್        |                     |                     |
| ಇತರೆ ವೆಚ್ಚಗಳು              | 4,26,71,111         | 6,67,31,346         |

|   |                     |                     |
|---|---------------------|---------------------|
| ಹಣಕಾಸು ಶುಲ್ಕಗಳು                             | 27,642              |                     |
| ಸವಕಳಿ                                       | 43,53,797           | 52,10,282           |
| ಹಿಂದಿನ ಅವಧಿಯ ವೆಚ್ಚಗಳು                       |                     | 87,18,206           |
| <b>ಒಟ್ಟು - C</b>                            | <b>25,43,08,804</b> | <b>28,86,57,304</b> |
| ವೆಚ್ಚಗಳು -C ಯಿಂದ ಕಾರ್ಯಾಚರಣೆಗಳಿಂದ ಆದಾಯ-A (%) | <b>87.87</b>        | <b>116.59</b>       |
| <b>ಚಟುವಟಿಕೆಯ ಲಾಭ (A-C)</b>                  | <b>3,51,01,316</b>  | <b>-4,10,69,956</b> |
| ಒಪಿಎಮ್ (%)                                  | <b>12.13</b>        | <b>-16.59</b>       |
| ತೆರಿಗೆಗೆ ಮುನ್ನ ಲಾಭ                          | 17,00,67,550        | 9,83,55,165         |
| ಪಿಬಿಟಿ (%)                                  | 40.07               | 25.41               |
| ತೆರಿಗೆ                                      | 5,25,85,051         | 3,02,06,653         |
| ಬಾಕಿ ತೆರಿಗೆ                                 | -47,03,784          | 32,46,339           |
| ಸಂಪತ್ತಿನ ತೆರಿಗೆ                             |                     |                     |
| ತೆರಿಗೆಯ ನಂತರದ ಲಾಭ                           | <b>12,21,86,283</b> | <b>6,49,02,173</b>  |
| ಪಿಎಟಿ (%)                                   | <b>28.79</b>        | <b>16.77</b>        |
| ಮುಂದುವರೆಸಲ್ಪಟ್ಟ ಉಳಿಕೆ                       |                     |                     |
| ವಿನಿಯೋಗಕ್ಕೆ ಲಾಭ                             |                     |                     |
| ಇಪಿಎಸ್                                      | <b>10,182</b>       | <b>5,409</b>        |

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

**ಕೋಷ್ಟಕ 14: ಕ್ರೋಢೀಕೃತ ಲಾಭ ಮತ್ತು ನಷ್ಟ ಖಾತೆ (ಏಪ್ರಿಲ್ 09 - ಮಾರ್ಚ್ - 15)**

| ವಿವರಗಳು                 | ಮಾರ್ಚ್ 10           | ಮಾರ್ಚ್ -11          | ಮಾರ್ಚ್ -12          | ಮಾರ್ಚ್ -13          | ಮಾರ್ಚ್ 14           | ಮಾರ್ಚ್ 15           |
|-------------------------|---------------------|---------------------|---------------------|---------------------|---------------------|---------------------|
| ಚಟುವಟಿಕೆಗಳಿಂದ ಆದಾಯ      |                     |                     |                     |                     |                     |                     |
| ಇಟಿಪಿ ಯಿಂದ ಆದಾಯ         | 15,80,61,707        | 15,31,40,143        | 15,16,44,906        | 14,14,14,392        | 25,37,08,024        | 36,83,13,548        |
| ಇ-ಕಾಮರ್ಸ್ ಮಾರಾಟ         | 1,42,38,893         | 2,44,94,959         | 3,67,89,376         | 35682728            | 1,68,37,665         | 24,96,454           |
| ಡ್ಲೂಬಿಪಿಎಮ್‌ಎಸ್ ಆದಾಯ    |                     |                     | 22,79,865           | 16,84,426           |                     |                     |
| <b>ಒಟ್ಟು - A</b>        | <b>17,23,00,600</b> | <b>17,76,35,102</b> | <b>19,07,14,147</b> | <b>17,87,81,546</b> | <b>27,05,45,689</b> | <b>37,08,10,002</b> |
| ಇತರೆ ಆದಾಯ               |                     |                     |                     |                     |                     |                     |
| ಸ್ಥಿರ ಠೇವಣಿಯಿಂದ ಬಡ್ಡಿ   | 26,53,11,142        | 20,35,84,221        | 23,18,05,594        | 13,64,56,839        | 120589681           | 138464176           |
| ಇತರೆ ಚಟುವಟಿಕೆಯಲ್ಲದ ಆದಾಯ | 4,03,96,048         | 3,21,87,642         | 1,43,10,773         | 18634615            | 4,12,81,804         | 2,79,79,449         |
| ಹಿಂದಿನ ಅವಧಿಯ ಆದಾಯ       |                     |                     | 2,92,374            |                     | 18,44,552           |                     |
| <b>ಒಟ್ಟು - B</b>        | <b>30,57,07,190</b> | <b>23,57,71,863</b> | <b>24,64,08,741</b> | <b>15,50,91,454</b> | <b>16,37,16,037</b> | <b>16,64,43,625</b> |
| <b>ಒಟ್ಟು A+B</b>        | <b>47,80,07,790</b> | <b>41,34,06,965</b> | <b>43,71,22,888</b> | <b>33,38,73,000</b> | <b>43,42,61,726</b> | <b>53,72,53,627</b> |
| ವೆಚ್ಚಗಳು                |                     |                     |                     |                     |                     |                     |
| ಆಡಳಿತಾತ್ಮಕ ವೆಚ್ಚಗಳು     | 105764201           | 88080746            | 9,88,87,698         | 111641617           | 128247872           | 160720566           |
| ಕಾಮಗಾರಿ ವೆಚ್ಚಗಳು        | 45,75,073           |                     | 54,12,780           | 44,33,410           | 33,77,677           | 43,71,668           |
| ಇ-ಕಾಮರ್ಸ್ ಖರೀದಿಗಳು      | 1,37,35,307         |                     |                     |                     |                     |                     |
| ವ್ಯಾಪಾರದಲ್ಲಿ ಸ್ಟಾಕ್     |                     | 2,41,02,248         | 3,61,03,965         | 3,45,98,899         | 1,65,08,526         | 24,47,547           |


|  |                     |                     |                     |                     |                     |                     |
|--|---------------------|---------------------|---------------------|---------------------|---------------------|---------------------|
| ಇತರೆ ವೆಚ್ಚಗಳು                                  |                     | 3,14,98,029         | 6,61,22,012         | 3,60,55,223         | 5,31,59,656         | 89,200              |
| ಹಣಕಾಸು ಶುಲ್ಕಗಳು                                | 1,04,35,942         | 1,26,88,217         | 92,72,375           | 9,675               | 5,97,945            | 6,18,42,284         |
| ಸವಕಳಿ  | 39,09,255           | 38,08,719           | 44,92,580           | 44,08,279           | 35,87,707           | 89,39,252           |
| ಹಿಂದಿನ ಅವಧಿಯ ವೆಚ್ಚಗಳು                          | 58,608              |                     |                     | 4,91,839            | 4,00,029            | 1,16,983            |
| <b>ಒಟ್ಟು - C</b>                               | <b>13,84,78,386</b> | <b>16,01,77,959</b> | <b>22,02,91,410</b> | <b>19,16,38,942</b> | <b>20,58,79,412</b> | <b>23,85,27,500</b> |
| ವೆಚ್ಚಗಳು -C ಯಿಂದ<br>ಕಾರ್ಯಾಚರಣೆಗಳಿಂದ ಆದಾಯ-A (%) | <b>80.37</b>        | <b>90.17</b>        | <b>115.51</b>       | <b>107.19</b>       | <b>76.10</b>        | <b>64.33</b>        |
| ಚಟುವಟಿಕೆಯ ಲಾಭ                                  | <b>3,38,22,214</b>  | <b>1,74,57,143</b>  | <b>-2,95,77,263</b> | <b>-1,28,57,396</b> | <b>6,46,66,277</b>  | <b>13,22,82,502</b> |
| ಒಪಿಎಮ್ (%)                                     | <b>19.63</b>        | <b>9.83</b>         | <b>-15.51</b>       | <b>-7.19</b>        | <b>23.90</b>        | <b>35.67</b>        |
| ತೆರಿಗೆಗೆ ಮುನ್ನ ಲಾಭ                             | 33,95,29,404        | 25,32,29,006        | 21,68,31,478        | 14,22,34,058        | 22,83,82,314        | 29,87,26,127        |
| ಪಿಬಿಟಿ (%)                                     | 71.03               | 61.25               | 49.60               | 42.60               | 52.59               | 55.60               |
| ತೆರಿಗೆ   | 11,91,20,000        | 8,66,98,479         | 7,20,06,519         | 4,83,74,333         | 8,02,44,438         | 10,65,63,000        |
| ಬಾಕಿ ತೆರಿಗೆ                                    | 91,18,819           | -3,59,870           | -16,12,478          | -5,81,523           | 3,64,037            | 26,57,361           |
| ಸಂಪತ್ತಿನ ತೆರಿಗೆ                                |                     |                     |                     | 41,737              | 12,690              | 10,300              |
| ತೆರಿಗೆಯ ನಂತರದ ಲಾಭ                              | <b>21,12,90,585</b> | <b>16,68,90,397</b> | <b>14,64,37,437</b> | <b>9,43,99,511</b>  | <b>14,77,61,149</b> | <b>18,94,95,466</b> |
| ಪಿಎಟಿ (%)                                      | <b>44.20</b>        | <b>40.37</b>        | <b>33.50</b>        | <b>28.27</b>        | <b>34.03</b>        | <b>35.27</b>        |
| ಮುಂದುವರೆಸಲ್ಪಟ್ಟ ಉಳಿಕೆ                          | 3,40,28,642         |                     |                     |                     |                     |                     |
| ವಿನಿಯೋಗಕ್ಕೆ ಲಾಭ                                | 24,53,19,227        |                     |                     |                     |                     |                     |
| ಇಪಿಎಸ್   | <b>17,608</b>       | <b>13,908</b>       | <b>12,203</b>       | <b>7,867</b>        | <b>12,313</b>       | <b>15,791</b>       |

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)


| ವಿವರಗಳು                   | ಮಾರ್ಚ್ -16          | ಮಾರ್ಚ್ -17          | ಮಾರ್ಚ್ -18          | ಮಾರ್ಚ್ -19          | ಮಾರ್ಚ್ -20          | ಮಾರ್ಚ್ -21          |
|---------------------------|---------------------|---------------------|---------------------|---------------------|---------------------|---------------------|
| ಚಟುವಟಿಕೆಗಳಿಂದ ಆದಾಯ        |                     |                     |                     |                     |                     |                     |
| ಇಟಿಪಿಯಿಂದ ಆದಾಯ            | 35,41,75,370        | 32,60,11,765        | 46,55,95,896        | 56,59,70,348        | 28,94,10,120        | 24,75,87,348        |
| ಇ-ಕಾರ್ಪ್ಸ್ ಮಾರಾಟ          |                     |                     |                     |                     |                     |                     |
| ಡ್ಲೋಬಿಪಿಎಮ್‌ಎಸ್ ಆದಾಯ      |                     |                     |                     |                     |                     |                     |
| <b>ಒಟ್ಟು - A</b>          | <b>35,41,75,370</b> | <b>32,60,11,765</b> | <b>46,55,95,896</b> | <b>56,59,70,348</b> | <b>28,94,10,120</b> | <b>24,75,87,348</b> |
| ಇತರೆ ಆದಾಯ                 |                     |                     |                     |                     |                     |                     |
| ಸ್ಥಿರ ಠೇವಣಿಯಿಂದ ಬಡ್ಡಿ     | 13,59,56,903        | 12,54,27,080        | 12,22,87,608        | 10,74,71,972        | 13,37,87,117        | 139420166           |
| ಇತರೆ ಕಾರ್ಯಾಚರಣೆಯಲ್ಲದ ಆದಾಯ | 6,86,48,444         | 34,72,586           | 1,02,63,680         | 18,56,828           | 1152104             |                     |
| ಹಿಂದಿನ ಅವಧಿಯ ಆದಾಯ         | 66,45,845           | 2,83,73,667         | 39,157              | 1,61,37,579         | 27,013              | 4955                |
| <b>ಒಟ್ಟು - A</b>          | <b>21,12,51,192</b> | <b>15,72,73,333</b> | <b>13,25,90,445</b> | <b>12,54,66,379</b> | <b>13,49,66,234</b> | <b>13,94,25,121</b> |
| <b>ಒಟ್ಟು A+B</b>          | <b>56,54,26,562</b> | <b>48,32,85,098</b> | <b>59,81,86,341</b> | <b>69,14,36,727</b> | <b>42,43,76,354</b> | <b>38,70,12,469</b> |
| ವೆಚ್ಚಗಳು                  |                     |                     |                     |                     |                     |                     |
| ಆಡಳಿತಾತ್ಮಕ ವೆಚ್ಚಗಳು       | 172187029           | 168562409           | 176233191           | 200488746           | 20,69,33,784        | 207997470           |
| ಕೆಲಸದ ವೆಚ್ಚಗಳು            | 23,53,542           | 3,27,268            | 6,35,037            | 4,43,947            | 3,22,470            |                     |
| ಇ-ಕಾರ್ಪ್ಸ್ ಖರೀದಿಗಳು       |                     |                     |                     |                     |                     |                     |
| ವ್ಯಾಪಾರದಲ್ಲಿ ಸ್ಟಾಕ್       |                     |                     |                     |                     |                     |                     |
| ಇತರೆ ವೆಚ್ಚಗಳು             | 52,333              | 4,40,50,731         | 4,97,67,573         | 4,51,01,001         | 4,26,71,111         | 66731346            |
| ಹಣಕಾಸು ಶುಲ್ಕಗಳು           | 4,85,37,000         | 65,034              | 28,198              | 19,658              | 27,642              |                     |
| ಸವಕಳಿ                     | 84,24,566           | 81,02,651           | 54,43,822           | 44,50,706           | 43,53,797           | 5210282             |
| ಹಿಂದಿನ ಅವಧಿಯ ವೆಚ್ಚಗಳು     | 8,78,331            | 40,602              | 2,36,064            | 18,86,208           |                     | 8718206             |

| ವಿವರಗಳು                                      | ಮಾರ್ಚ್ -16   | ಮಾರ್ಚ್ -17   | ಮಾರ್ಚ್ -18   | ಮಾರ್ಚ್ -19   | ಮಾರ್ಚ್ -20   | ಮಾರ್ಚ್ -21   |
|--|--------------|--------------|--------------|--------------|--------------|--------------|
| ಒಟ್ಟು - C                                    | 23,24,32,801 | 22,11,48,695 | 23,23,43,885 | 25,23,90,266 | 25,43,08,804 | 28,86,57,304 |
| ವೆಚ್ಚಗಳು -C ಯಿಂದ ಚಟುವಟಿಕೆಗಳಿಂದ<br>ಆದಾಯ-A (%) | 65.63        | 67.83        | 49.90        | 44.59        | 87.87        | 116.59       |
| ಕಾರ್ಯಾಚರಣೆಯ ಲಾಭ                              | 12,17,42,569 | 10,48,63,070 | 23,32,52,011 | 31,35,80,082 | 3,51,01,316  | -4,10,69,956 |
| ಒಪಿಎಮ್ (%)                                   | 34.37        | 32.17        | 50.10        | 55.41        | 12.13        | -16.59       |
| ತೆರಿಗೆಗೆ ಮುನ್ನ ಲಾಭ                           | 33,29,93,761 | 26,21,36,403 | 36,58,42,456 | 43,90,46,461 | 17,00,67,550 | 9,83,55,165  |
| ಪಿಬಿಟಿ (%)                                   | 58.89        | 54.24        | 61.16        | 63.50        | 40.07        | 25.41        |
| ತೆರಿಗೆ                                       | 11,96,37,441 | 9,74,64,254  | 13,44,97,201 | 13,06,00,000 | 5,25,85,051  | 3,02,06,653  |
| ಮುಂದೂಡಲ್ಪಟ್ಟ ತೆರಿಗೆ                          | -18,63,182   | 35,43,611    | 11,76,965    | 3,27,071     | -47,03,784   | 32,46,339    |
| ಸಂಪತ್ತಿನ ತೆರಿಗೆ                              |              |              |              |              |              |              |
| ತೆರಿಗೆಯ ನಂತರದ ಲಾಭ                            | 21,52,19,502 | 16,11,28,538 | 23,01,68,290 | 30,81,19,390 | 12,21,86,283 | 6,49,02,173  |
| ಪಿಎಟಿ (%)                                    | 38.06        | 33.34        | 38.48        | 44.56        | 28.79        | 16.77        |
| ಮುಂದುವರೆಸಲ್ಪಟ್ಟ ಉಳಿಕೆ                        |              |              |              |              |              |              |
| ವಿನಿಯೋಗಕ್ಕೆ ಲಾಭ                              |              |              |              |              |              |              |
| ಇಪಿಎಸ್                                       | 17,935       | 13,427       | 19,181       | 25,677       | 10,182       | 5,409        |







ಚಿತ್ರ 7: ಚಟುವಟಿಕೆಗಳಿಂದ ಆದಾಯ




ಚಿತ್ರ 8: ಇತರೆ ಆದಾಯ




ಚಿತ್ರ 9: ಒಟ್ಟು ಆದಾಯ



ಚಿತ್ರ 10: ವೆಚ್ಚಗಳು



ಚಿತ್ರ 11: ಚಟುವಟಿಕೆಯ ಲಾಭ




ಚಿತ್ರ 12: ನಿವ್ವಳ ಲಾಭ

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

**ಕೋಷ್ಟಕ 15: ಲಾಭ ಮತ್ತು ನಷ್ಟದ ಖಾತೆಯ ಹಣಕಾಸು ವಿಶ್ಲೇಷಣೆ 2009-10 to 2020-21 (ಕ್ರೋಢೀಕೃತ)**

| ಅನುಪಾತಗಳು:                | ಮಾರ್ಚ್-10 | ಮಾರ್ಚ್-11 | ಮಾರ್ಚ್-12 | ಮಾರ್ಚ್-13 | ಮಾರ್ಚ್-14 | ಮಾರ್ಚ್-15 | ಮಾರ್ಚ್-16 | ಮಾರ್ಚ್-17 | ಮಾರ್ಚ್-18 | ಮಾರ್ಚ್-19 | ಮಾರ್ಚ್-20 | ಮಾರ್ಚ್- 21 | ದೀರ್ಘಾವಧಿಯ ಸರಾಸರಿ |
|---------------------------|-----------|-----------|-----------|-----------|-----------|-----------|-----------|-----------|-----------|-----------|-----------|------------|-------------------|
| ಒಪಿಎಮ್ (%)                | 19.63     | 9.83      | -15.51    | -7.19     | 23.90     | 35.67     | 34.37     | 32.17     | 50.10     | 55.41     | 12.13     | -16.59     | 19.49             |
| ಪಿಬಿಟಿ (%)                | 71.03     | 61.25     | 49.60     | 42.60     | 52.59     | 55.60     | 58.89     | 54.24     | 61.16     | 63.50     | 40.07     | 25.41      | 53.00             |
| ಪಿಎಟಿ (%)                 | 44.20     | 40.37     | 33.50     | 28.27     | 34.03     | 35.27     | 38.06     | 33.34     | 38.48     | 44.56     | 28.79     | 16.77      | 34.64             |
| ಆದಾಯ ಬೆಳವಣಿಗೆ ಚಟುವಟಿಕೆಗಳು |           | 3.10      | 7.36      | -6.26     | 51.33     | 37.06     | -4.49     | -7.95     | 42.82     | 21.56     | -48.86    | -14.45     | 7.38              |
| ಆದಾಯ ಬೆಳವಣಿಗೆ-ಒಟ್ಟು       |           | -13.51    | 5.74      | -23.62    | 30.07     | 23.72     | 5.24      | -14.53    | 23.78     | 15.59     | -38.62    | -8.80      | 0.46              |
| ವೆಚ್ಚಗಳು ಬೆಳವಣಿಗೆ         |           | 15.67     | 37.53     | -13.01    | 7.43      | 15.86     | -2.56     | -4.85     | 5.06      | 8.63      | 0.76      | 13.51      | 7.64              |
| ಪಿಎಟಿ ಬೆಳವಣಿಗೆ            |           | -21.01    | -12.26    | -35.54    | 56.53     | 28.24     | 13.58     | -25.13    | 42.85     | 33.87     | -60.34    | -46.88     | -2.37             |




ಚಿತ್ರ 13: ಒಪಿಎಮ್ ಮತ್ತು ಪಿಎಟಿ ಮೌಲ್ಯಗಳ ಹೋಲಿಕೆ



ಕೋಷ್ಟಕ 16: 2009-10 ರಿಂದ 2020-21 ರವರೆಗೆ ಠೇವಣಿಗಳಿಂದ ಗಳಿಸಿದ ಬಡ್ಡಿ

| ಕ್ರಮ ಸಂಖ್ಯೆ | ವರ್ಷ    | ಸ್ಥಿರ ಠೇವಣಿಗಳಿಂದ ಬಡ್ಡಿ | ಸ್ಥಿರ ಠೇವಣಿಗಳು | ಇಳುವರಿ (%) |
|-------------|---------|------------------------|----------------|------------|
| 1           | 2009-10 | 26,53,11,142           | 2,95,03,97,079 | 8.99       |
| 2           | 2010-11 | 20,35,84,221           | 2,61,79,38,096 | 7.78       |
| 3           | 2011-12 | 23,18,05,594           | 3,25,07,94,158 | 7.13       |
| 4           | 2012-13 | 13,64,56,839           | 2,50,00,00,000 | 5.46       |
| 5           | 2013-14 | 12,05,89,681           | 1,70,00,00,000 | 7.09       |
| 6           | 2014-15 | 13,84,64,176           | 1,66,72,00,000 | 8.31       |
| 7           | 2015-16 | 13,59,56,903           | 1,41,93,20,477 | 9.58       |
| 8           | 2016-17 | 12,54,27,080           | 3,16,59,48,007 | 3.96       |
| 9           | 2017-18 | 12,22,87,608           | 1,60,49,02,916 | 7.62       |
| 10          | 2018-19 | 10,74,71,972           | 3,22,90,00,000 | 3.33       |
| 11          | 2019-20 | 13,37,87,117           | 2,04,18,00,000 | 6.55       |
| 12          | 2020-21 | 13,94,20,166           | 2,15,11,73,862 | 6.48       |



ಚಿತ್ರ 14: ಸ್ಥಿರ ಠೇವಣಿಗಳು ಮತ್ತು ಗಳಿಸಿದ ಬಡ್ಡಿಗಳು

**ಕೋಷ್ಟಕ 17: ಬ್ಯಾಲೆನ್ಸ್ ಶೀಟ್- ಕೋವಿಡ್ ಪೂರ್ವ ವಿಶ್ಲೇಷಣೆ (ಏಪ್ರಿಲ್ 09 - ಮಾರ್ಚ್ - 15)**

| ವಿವರಗಳು                     | ಮಾರ್ಚ್ 10             | ಮಾರ್ಚ್ -11             | ಮಾರ್ಚ್ -12            | ಮಾರ್ಚ್ -13            | ಮಾರ್ಚ್ 14             | ಮಾರ್ಚ್ 15              |
|-----------------------------|-----------------------|------------------------|-----------------------|-----------------------|-----------------------|------------------------|
| ಈಕ್ವಿಟಿ ಪೇರು ಬಂಡವಾಳ         | 12,00,000             | 12,00,000              | 12,00,000             | 12,00,000             | 12,00,000             | 12,00,000              |
| ಮೀಸಲು                       | 49,47,42,287          | 66,02,33,378           | 80,52,76,147          | 89,82,80,988          | 1,04,32,34,357        | 1,22,82,11,117         |
| ಸಾಲಗಳು                      | 1,93,91,85,009        | 1,94,25,93,677         | 1,19,39,42,025        | 94,52,40,693          | 69,71,43,361          | 44,90,46,029           |
| ಬಾಕಿ ತೆರಿಗೆ                 | 45,61,521             | 42,01,651              | 25,89,173             | 20,07,651             | 23,71,688             | 50,29,050              |
| ಇತರ ದೀರ್ಘಾವಧಿಯ ಋಣಗಳು        | -                     | 27,72,99,474           | 33,71,11,988          | 27,63,16,971          | 24,66,65,581          | 16,57,31,689           |
| ಇತರ ಋಣಗಳು                   | 6,30,65,86,518        | 7,19,32,16,207         | 6,33,29,86,695        | 7,41,69,88,303        | 7,38,70,48,700        | 10,68,25,50,874        |
| <b>ಒಟ್ಟು</b>                | <b>8,74,62,75,335</b> | <b>10,07,87,44,387</b> | <b>8,67,31,06,028</b> | <b>9,54,00,34,606</b> | <b>9,37,76,63,687</b> | <b>12,53,17,68,759</b> |
|                             |                       |                        |                       |                       |                       |                        |
| ನೆಟ್ ಬ್ಲಾಕ್                 | 2,57,90,728           | 2,53,07,535            | 2,51,32,630           | 2,27,83,952           | 3,02,31,385           | 2,92,26,308            |
| ಸಾಲಗಳು ಮತ್ತು ಮುಂಗಡಗಳು       | 35,28,99,518          | 1,89,274               | 2,17,40,312           | 2,04,30,779           | 2,40,30,462           | 4,35,74,422            |
| ಇತರೆ ಚಾಲ್ತಿಯಲ್ಲದ ಸ್ವತ್ತುಗಳು | 5,19,68,73,395        | 8,89,55,995            | 10,51,95,998          | 1,32,77,301           | 2,40,73,590           | 3,23,88,888            |
| ಇತರೆ ಸ್ವತ್ತುಗಳು             | 3,17,07,11,694        | 9,96,42,91,583         | 8,52,04,37,089        | 9,48,35,42,574        | 9,29,93,28,250        | 12,42,65,79,141        |
| <b>ಒಟ್ಟು</b>                | <b>8,74,62,75,335</b> | <b>10,07,87,44,387</b> | <b>8,67,25,06,028</b> | <b>9,54,00,34,606</b> | <b>9,37,76,63,687</b> | <b>12,53,17,68,759</b> |
|                             |                       |                        |                       |                       |                       |                        |
| ತೊಡಗಿಸಿದ ಬಂಡವಾಳ             | -3,13,58,74,824       | 2,77,10,75,376         | 2,18,74,50,394        | 2,06,65,54,272        | 1,91,22,79,550        | 1,74,40,28,268         |
| ಸಾಲಗಾರರು                    | -                     | 1,67,48,250            | 1,99,54,427           | 5,52,01,74,002        | 26,11,417             | 8,69,287               |
| ದಾಸ್ತಾನು                    | -                     | 6,30,24,04,087         | 4,65,05,05,114        | 1,15,94,775           | 4,57,41,48,790        | 7,42,57,16,034         |

ಕೋಷ್ಟಕ 17 (ಮುಂದೆ..): ಬ್ಯಾಲೆನ್ಸ್ ಶೀಟ್ - ಕೋವಿಡ್ ಪೂರ್ವ ವಿಶ್ಲೇಷಣೆ (ಏಪ್ರಿಲ್ 09 - ಮಾರ್ಚ್ - 15)

| ವಿವರಗಳು                     | ಮಾರ್ಚ್-16              | ಮಾರ್ಚ್-17              | ಮಾರ್ಚ್-18              | ಮಾರ್ಚ್-19              |
|-----------------------------|------------------------|------------------------|------------------------|------------------------|
| ಈಕ್ವಿಟಿ ಷೇರು ಬಂಡವಾಳ         | 12,00,000              | 12,00,000              | 12,00,000              | 12,00,000              |
| ಮೀಸಲು                       | 1,44,34,30,618         | 1,60,17,70,564         | 1,82,90,50,261         | 2,13,42,76,323         |
| ಸಾಲಗಳು                      | 23,05,77,697           | 8,46,54,227            | 5,38,70,873            | 2,30,87,513            |
| ಮುಂದೂಡಲ್ಪಟ್ಟ ತೆರಿಗೆ         | 31,65,867              | 67,09,478              | 78,86,443              | 82,13,514              |
| ಇತರ ದೀರ್ಘಾವಧಿಯ ಋಣಗಳು        | 7,54,73,458            | 3,96,01,929            | 3,71,22,867            | 22,93,45,84,266        |
| ಇತರ ಋಣಗಳು                   | 14,84,87,08,711        | 16,68,28,36,674        | 20,70,75,68,209        | 86,65,27,913           |
| <b>ಒಟ್ಟು</b>                | <b>16,60,25,56,351</b> | <b>18,41,67,72,872</b> | <b>22,63,66,98,653</b> | <b>25,96,78,89,529</b> |
|                             |                        |                        |                        |                        |
| ನೆಟ್ ಬ್ಲಾಕ್                 | 3,45,54,431            | 5,09,81,878            | 4,98,26,967            | 5,61,46,440            |
| ಸಾಲಗಳು ಮತ್ತು ಮುಂಗಡಗಳು       | 2,78,40,670            | 8,13,62,791            | 9,79,67,143            | 13,77,15,000           |
| ಇತರೆ ಚಾಲ್ತಿಯಲ್ಲದ ಸ್ವತ್ತುಗಳು | 58,34,322              | -                      | 14,97,345              | 22,02,345              |
| ಇತರೆ ಸ್ವತ್ತುಗಳು             | 16,53,43,26,929        | 18,28,44,28,203        | 22,48,74,07,197        | 25,77,18,25,744        |
| <b>ಒಟ್ಟು</b>                | <b>16,60,25,56,351</b> | <b>18,41,67,72,871</b> | <b>22,63,66,98,652</b> | <b>25,96,78,89,529</b> |
|                             |                        |                        |                        |                        |
| ತೊಡಗಿಸಿದ ಬಂಡವಾಳ             | 1,68,56,18,218         | 1,60,15,91,529         | 1,77,98,38,988         | 24,90,52,97,831        |
| ಸಾಲಗಾರರು                    | 2,76,424               | 99,701                 | 31,28,623              | 23,718                 |
| ದಾಸ್ತಾನು                    | 9,26,87,86,946         | 8,94,06,95,877         | 12,91,74,07,191        | 18,55,09,79,736        |

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

**ಕೋಷ್ಟಕ 18: ಬ್ಯಾಲೆನ್ಸ್ ಶೀಟ್ - 2019-20 ರಿಂದ 2020-21 ರ ವಿಶ್ಲೇಷಣೆ (ಕೋವಿಡ್ ನಂತರ)**

| ವಿವರಗಳು                    | ಮಾರ್ಚ್ -20             | ಮಾರ್ಚ್ -21             |
|----------------------------|------------------------|------------------------|
| ಈಕ್ವಿಟಿ ಷೇರು ಬಂಡವಾಳ        | 12,00,000              | 12,00,000              |
| ಮೀಸಲು                      | 2,25,35,73,965         | 2,31,60,76,138         |
| ಸಾಲಗಳು                     | 26,37,09,30,808        | 28,71,17,65,577        |
| ಬಾಕಿ ತೆರಿಗೆ                | 35,09,728              | 67,56,067              |
| ಇತರ ದೀರ್ಘಾವಧಿಯ ಖರ್ಚುಗಳು    | -                      | -                      |
| ಇತರ ಖರ್ಚುಗಳು               | 1,07,20,62,791         | 95,55,09,930           |
| ಒಟ್ಟು                      | <b>29,70,12,77,292</b> | <b>31,99,13,07,712</b> |
| ನೇಟ್ ಬ್ಲಾಕ್                | 6,73,08,719            | 6,65,68,001            |
| ಸಾಲಗಳು ಮತ್ತು ಮುಂಗಡಗಳು      | 17,69,45,814           | 17,25,07,759           |
| ಇತರ ಚಾಲ್ತಿಯಲ್ಲದ ಸ್ವತ್ತುಗಳು | 22,02,345              | -                      |
| ಇತರ ಸ್ವತ್ತುಗಳು             | 29,45,48,20,414        | 31,75,22,31,952        |
| ಒಟ್ಟು                      | <b>29,70,12,77,292</b> | <b>31,99,13,07,712</b> |
| ತೊಡಗಿಸಿದ ಬಂಡವಾಳ            | 28,38,27,57,623        | 30,79,67,22,022        |
| ಸಾಲಗಾರರು                   | -                      | -                      |
| ದಾಸ್ತಾನು                   | 21,63,59,41,435        | 21,85,96,06,616        |

ಕೋಷ್ಟಕ 19: ಬ್ಯಾಲೆನ್ಸ್ ಶೀಟ್ ವಿಶ್ಲೇಷಣೆ - ಕ್ರೋಢೀಕೃತ (ಏಪ್ರಿಲ್ 09 - ಮಾರ್ಚ್ - 15)

| ವಿವರಗಳು                    | ಮಾರ್ಚ್ 10             | ಮಾರ್ಚ್ -11             | ಮಾರ್ಚ್ -12            | ಮಾರ್ಚ್ -13            | ಮಾರ್ಚ್ 14             | ಮಾರ್ಚ್ 15              |
|----------------------------|-----------------------|------------------------|-----------------------|-----------------------|-----------------------|------------------------|
| ಈಕ್ವಿಟಿ ಷೇರು ಬಂಡವಾಳ        | 12,00,000             | 12,00,000              | 12,00,000             | 12,00,000             | 12,00,000             | 12,00,000              |
| ಮೀಸಲು                      | 49,47,42,287          | 66,02,33,378           | 80,52,76,147          | 89,82,80,988          | 1,04,32,34,357        | 1,22,82,11,117         |
| ಸಾಲಗಳು                     | 1,93,91,85,009        | 1,94,25,93,677         | 1,19,39,42,025        | 94,52,40,693          | 69,71,43,361          | 44,90,46,029           |
| ಬಾಕಿ ತೆರಿಗೆ                | 45,61,521             | 42,01,651              | 25,89,173             | 20,07,651             | 23,71,688             | 50,29,050              |
| ಇತರ ದೀರ್ಘಾವಧಿಯ ಋಣಗಳು       | -                     | 27,72,99,474           | 33,71,11,988          | 27,63,16,971          | 24,66,65,581          | 16,57,31,689           |
| ಇತರ ಋಣಗಳು                  | 6,30,65,86,518        | 7,19,32,16,207         | 6,33,29,86,695        | 7,41,69,88,303        | 7,38,70,48,700        | 10,68,25,50,874        |
| <b>ಒಟ್ಟು</b>               | <b>8,74,62,75,335</b> | <b>10,07,87,44,387</b> | <b>8,67,31,06,028</b> | <b>9,54,00,34,606</b> | <b>9,37,76,63,687</b> | <b>12,53,17,68,759</b> |
|                            |                       |                        |                       |                       |                       |                        |
| ನೆಟ್ ಬ್ಲಾಕ್                | 2,57,90,728           | 2,53,07,535            | 2,51,32,630           | 2,27,83,952           | 3,02,31,385           | 2,92,26,308            |
| ಸಾಲಗಳು ಮತ್ತು ಮುಂಗಡಗಳು      | 35,28,99,518          | 1,89,274               | 2,17,40,312           | 2,04,30,779           | 2,40,30,462           | 4,35,74,422            |
| ಇತರ ಚಾಲ್ತಿಯಲ್ಲದ ಸ್ವತ್ತುಗಳು | 5,19,68,73,395        | 8,89,55,995            | 10,51,95,998          | 1,32,77,301           | 2,40,73,590           | 3,23,88,888            |
| ಇತರ ಸ್ವತ್ತುಗಳು             | 3,17,07,11,694        | 9,96,42,91,583         | 8,52,04,37,089        | 9,48,35,42,574        | 9,29,93,28,250        | 12,42,65,79,141        |
| <b>ಒಟ್ಟು</b>               | <b>8,74,62,75,335</b> | <b>10,07,87,44,387</b> | <b>8,67,25,06,028</b> | <b>9,54,00,34,606</b> | <b>9,37,76,63,687</b> | <b>12,53,17,68,759</b> |
|                            |                       |                        |                       |                       |                       |                        |
| ತೊಡಗಿಸಿದ ಬಂಡವಾಳ            | -3,13,58,74,824       | 2,77,10,75,376         | 2,18,74,50,394        | 2,06,65,54,272        | 1,91,22,79,550        | 1,74,40,28,268         |
| ಸಾಲಗಾರರು                   | -                     | 1,67,48,250            | 1,99,54,427           | 5,52,01,74,002        | 26,11,417             | 8,69,287               |
| ವಾಸ್ತಾನು                   | -                     | 6,30,24,04,087         | 4,65,05,05,114        | 1,15,94,775           | 4,57,41,48,790        | 7,42,57,16,034         |

ಕೋಷ್ಟಕ 19 (ಮುಂದೆ...): ಬ್ಯಾಲೆನ್ಸ್ ಶೀಟ್‌ನ ವಿಶ್ಲೇಷಣೆ - ಕ್ರೋಢೀಕೃತ (ಏಪ್ರಿಲ್ 09 - ಮಾರ್ಚ್ - 15)

| ವಿವರಗಳು                     | ಮಾರ್ಚ್ -16             | ಮಾರ್ಚ್ -17             | ಮಾರ್ಚ್ -18             | ಮಾರ್ಚ್ -19             | ಮಾರ್ಚ್ -20             | ಮಾರ್ಚ್ -21             |
|-----------------------------|------------------------|------------------------|------------------------|------------------------|------------------------|------------------------|
| ಈಕ್ವಿಟಿ ಷೇರು ಬಂಡವಾಳ         | 12,00,000              | 12,00,000              | 12,00,000              | 12,00,000              | 12,00,000              | 12,00,000              |
| ಮೀಸಲು                       | 1,44,34,30,618         | 1,60,17,70,564         | 1,82,90,50,261         | 2,13,42,76,323         | 2,25,35,73,965         | 2,31,60,76,138         |
| ಸಾಲಗಳು                      | 23,05,77,697           | 8,46,54,227            | 5,38,70,873            | 2,30,87,513            | 26,37,09,30,808        | 28,71,17,65,577        |
| ಬಾಕಿ ತೆರಿಗೆ                 | 31,65,867              | 67,09,478              | 78,86,443              | 82,13,514              | 35,09,728              | 67,56,067              |
| ಇತರ ದೀರ್ಘಾವಧಿಯ ಖರ್ಚುಗಳು     | 7,54,73,458            | 3,96,01,929            | 3,71,22,867            | 22,93,45,84,266        | -                      | -                      |
| ಇತರ ಖರ್ಚುಗಳು                | 14,84,87,08,711        | 16,68,28,36,674        | 20,70,75,68,209        | 86,65,27,913           | 1,07,20,62,791         | 95,55,09,930           |
| <b>ಒಟ್ಟು</b>                | <b>16,60,25,56,351</b> | <b>18,41,67,72,872</b> | <b>22,63,66,98,653</b> | <b>25,96,78,89,529</b> | <b>29,70,12,77,292</b> | <b>31,99,13,07,712</b> |
| ನೆಟ್ ಬ್ಲಾಕ್                 | 3,45,54,431            | 5,09,81,878            | 4,98,26,967            | 5,61,46,440            | 6,73,08,719            | 6,65,68,001            |
| ಸಾಲಗಳು ಮತ್ತು ಮುಂಗಡಗಳು       | 2,78,40,670            | 8,13,62,791            | 9,79,67,143            | 13,77,15,000           | 17,69,45,814           | 17,25,07,759           |
| ಇತರೆ ಚಾಲ್ತಿಯಲ್ಲದ ಸ್ವತ್ತುಗಳು | 58,34,322              | -                      | 14,97,345              | 22,02,345              | 22,02,345              | -                      |
| ಇತರೆ ಸ್ವತ್ತುಗಳು             | 16,53,43,26,929        | 18,28,44,28,203        | 22,48,74,07,197        | 25,77,18,25,744        | 29,45,48,20,414        | 31,75,22,31,952        |
| <b>ಒಟ್ಟು</b>                | <b>16,60,25,56,351</b> | <b>18,41,67,72,871</b> | <b>22,63,66,98,652</b> | <b>25,96,78,89,529</b> | <b>29,70,12,77,292</b> | <b>31,99,13,07,712</b> |
| ತೊಡಗಿಸಿದ ಬಂಡವಾಳ             | 1,68,56,18,218         | 1,60,15,91,529         | 1,77,98,38,988         | 24,90,52,97,831        | 28,38,27,57,623        | 30,79,67,22,022        |
| ಸಾಲಗಾರರು                    | 2,76,424               | 99,701                 | 31,28,623              | 23,718                 | -                      | -                      |
| ದಾಸ್ತಾನು                    | 9,26,87,86,946         | 8,94,06,95,877         | 12,91,74,07,191        | 18,55,09,79,736        | 21,63,59,41,435        | 21,85,96,06,616        |

**ಕೋಷ್ಟಕ 20: ಬ್ಯಾಲೆನ್ಸ್ ಶೀಟ್‌ನ ಹಣಕಾಸು ವಿಶ್ಲೇಷಣೆ (ಕ್ರೋಢೀಕೃತ) (ಏಪ್ರಿಲ್ 09 - ಮಾರ್ಚ್ - 15)**

| ಅನುಪಾತಗಳು:           | ಮಾರ್ಚ್ 10    | ಮಾರ್ಚ್ -11   | ಮಾರ್ಚ್ -12   | ಮಾರ್ಚ್ -13   | ಮಾರ್ಚ್ 14      | ಮಾರ್ಚ್ 15      |
|----------------------|--------------|--------------|--------------|--------------|----------------|----------------|
| ಸಾಲಗಾರರ ದಿನಗಳು       | -            | 34.41        | 38.19        | 11,269.97    | 3.52           | 0.86           |
| ದಾಸ್ತಾನು ವಹಿವಾಟು     | -            | 0.03         | 0.04         | 15.42        | 0.06           | 0.05           |
| ಈಕ್ವಿಟಿಯ ಮೇಲಿನ ಗಳಿಕೆ | 43%          | 25%          | 18%          | 10%          | 14%            | 15%            |
| ಬಂಡವಾಳದ ಮೇಲಿನ ಗಳಿಕೆ  | 14%          | 10%          | 11%          | 8%           | 13%            | 18%            |
| ಪ್ರಸ್ತುತ ಅನುಪಾತ -    | 0.50         | 1.39         | 1.35         | 1.28         | 1.26           | 1.16           |
| ಇಪಿಎಸ್               | 17,608       | 13,908       | 12,203       | 7,867        | 12,313         | 15,791         |
| ನಿವ್ವಳ ಮೌಲ್ಯ         | 49,59,42,287 | 66,14,33,378 | 80,64,76,147 | 89,94,80,988 | 1,04,44,34,357 | 1,22,94,11,117 |

**ಕೋಷ್ಟಕ 20 (ಮುಂದುವ....): ಬ್ಯಾಲೆನ್ಸ್ ಶೀಟ್‌ನ ಹಣಕಾಸು ವಿಶ್ಲೇಷಣೆ (ಕ್ರೋಢೀಕೃತ) (ಏಪ್ರಿಲ್ 09 - ಮಾರ್ಚ್ - 15)**

| ಅನುಪಾತಗಳು:           | ಮಾರ್ಚ್ -16     | ಮಾರ್ಚ್ -17     | ಮಾರ್ಚ್ -18     | ಮಾರ್ಚ್ -19     | ಮಾರ್ಚ್ -20     | ಮಾರ್ಚ್ -21     |
|----------------------|----------------|----------------|----------------|----------------|----------------|----------------|
| ಸಾಲಗಾರರ ದಿನಗಳು       | 0.28           | 0.11           | 2.45           | 0.02           | -              | -              |
| ದಾಸ್ತಾನು ವಹಿವಾಟು     | 0.04           | 0.04           | 0.04           | 0.03           | 0.01           | 0.01           |
| ಈಕ್ವಿಟಿಯ ಮೇಲಿನ ಗಳಿಕೆ | 15%            | 10%            | 13%            | 14%            | 5%             | 3%             |
| ಬಂಡವಾಳದ ಮೇಲಿನ ಗಳಿಕೆ  | 20%            | 17%            | 19%            | 21%            | 1%             | 0.32%          |
| ಪ್ರಸ್ತುತ ಅನುಪಾತ -    | 1.11           | 1.10           | 1.09           | 29.74          | 27.47          | 33.23          |
| ಇಪಿಎಸ್               | 17,935         | 13,427         | 19,181         | 25,677         | 10,182         | 5,409          |
| ನಿವ್ವಳ ಮೌಲ್ಯ         | 1,44,46,30,618 | 1,60,29,70,564 | 1,83,02,50,261 | 2,13,54,76,323 | 2,25,47,73,965 | 2,31,72,76,138 |



ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

**ಕೋಷ್ಟಕ 21: ಹಣಕಾಸು ವಿಶ್ಲೇಷಣೆ 2009-10 ರಿಂದ 2020-21- (ಕ್ರೋಢೀಕೃತ) (ಏಪ್ರಿಲ್ 09 - ಮಾರ್ಚ್ - 15)**

| ವಿವರಗಳು                      | ಮಾರ್ಚ್- 10    | ಮಾರ್ಚ್- 11    | ಮಾರ್ಚ್ --12   | ಮಾರ್ಚ್ -13   | ಮಾರ್ಚ್- 14     | ಮಾರ್ಚ್- 15     |
|------------------------------|---------------|---------------|---------------|--------------|----------------|----------------|
| ಒಪಿಎಮ್ (%)                   | 19.63         | 9.83          | -15.51        | -7.19        | 23.90          | 35.67          |
| ಪಿಬಿಟಿ (%)                   | 71.03         | 61.25         | 49.60         | 42.60        | 52.59          | 55.60          |
| ಪಿಎಟಿ (%)                    | 44.20         | 40.37         | 33.50         | 28.27        | 34.03          | 35.27          |
| ಆದಾಯದ ಬೆಳವಣಿಗೆ<br>- ಚಟುವಟಿಕೆ |               | 3.10          | 7.36          | -6.26        | 51.33          | 37.06          |
| ಆದಾಯದ ಬೆಳವಣಿಗೆ<br>ಒಟ್ಟು      |               | -13.51        | 5.74          | -23.62       | 30.07          | 23.72          |
| ವೆಚ್ಚದ ಬೆಳವಣಿಗೆ              |               | 15.67         | 37.53         | -13.01       | 7.43           | 15.86          |
| ಪಿಎಟಿ ಬೆಳವಣಿಗೆ               |               | -21.01        | -12.26        | -35.54       | 56.53          | 28.24          |
|                              |               |               |               |              |                |                |
| ಸಾಲಗಾರರ ದಿನಗಳು               | -             | 34            | 38            | 11,270       | 4              | 1              |
| ದಾಸ್ತಾನು ವಹಿವಾಟು             | -             | 0.03          | 0.04          | 15.42        | 0.06           | 0.05           |
| ಈಕ್ವಿಟಿಯ ಮೇಲಿನ<br>ಗಳಿಕೆ      | 43%           | 25%           | 18%           | 10%          | 14%            | 15%            |
| ಬಂಡವಾಳದ ಮೇಲಿನ<br>ಗಳಿಕೆ       | 14%           | 10%           | 11%           | 8%           | 13%            | 18%            |
| ಪ್ರಸ್ತುತ ಅನುಪಾತ              | 0.50          | 1.39          | 1.35          | 1.28         | 1.26           | 1.16           |
|                              |               |               |               |              |                |                |
| <b>ಇಪಿಎಸ್</b>                | <b>17,608</b> | <b>13,908</b> | <b>12,203</b> | <b>7,867</b> | <b>12,313</b>  | <b>15,791</b>  |
| ನಿವ್ವಳ ಮೌಲ್ಯ                 | 49,59,42,287  | 66,14,33,378  | 80,64,76,147  | 89,94,80,988 | 1,04,44,34,357 | 1,22,94,11,117 |


**ಕೋಷ್ಟಕ 21 (ಮುಂದೆ...): ಹಣಕಾಸು ವಿಶ್ಲೇಷಣೆ 2009-10 ರಿಂದ 2020-21- (ಕ್ರೋಢೀಕೃತ) (ಏಪ್ರಿಲ್ 09 -  
ಮಾರ್ಚ್ - 15)**

| ವಿವರಗಳು                         | ಮಾರ್ಚ್ -16            | ಮಾರ್ಚ್ -17            | ಮಾರ್ಚ್ -18            | ಮಾರ್ಚ್ -19            | ಮಾರ್ಚ್ -20            | ಮಾರ್ಚ್ -21            |
|---------------------------------|-----------------------|-----------------------|-----------------------|-----------------------|-----------------------|-----------------------|
| ಒಪಿಎಮ್ (%)                      | 34.37                 | 32.17                 | 50.10                 | 55.41                 | 12.13                 | -16.59                |
| ಪಿಬಿಟಿ (%)                      | 58.89                 | 54.24                 | 61.16                 | 63.50                 | 40.07                 | 25.41                 |
| ಪಿಎಟಿ (%)                       | 38.06                 | 33.34                 | 38.48                 | 44.56                 | 28.79                 | 16.77                 |
| ಆದಾಯದ<br>ಬೆಳವಣಿಗೆ -<br>ಚಟುವಟಿಕೆ | -4.49                 | -7.95                 | 42.82                 | 21.56                 | -48.86                | -14.45                |
| ಆದಾಯದ<br>ಬೆಳವಣಿಗೆ ಒಟ್ಟು         | 5.24                  | -14.53                | 23.78                 | 15.59                 | -38.62                | -8.80                 |
| ವೆಚ್ಚದ ಬೆಳವಣಿಗೆ                 | -2.56                 | -4.85                 | 5.06                  | 8.63                  | 0.76                  | 13.51                 |
| ಪಿಎಟಿ<br>ಬೆಳವಣಿಗೆ               | 13.58                 | -25.13                | 42.85                 | 33.87                 | -60.34                | -46.88                |
| ಸಾಲಗಾರರ<br>ದಿನಗಳು               | 0                     | 0                     | 2                     | 0                     | -                     | -                     |
| ದಾಸ್ತಾನು<br>ಪರಿವಾಟು             | 0.04                  | 0.04                  | 0.04                  | 0.03                  | 0.01                  | 0.01                  |
| ಈಕ್ವಿಟಿಯ<br>ಮೇಲಿನ ಗಳಿಕೆ         | 15%                   | 10%                   | 13%                   | 14%                   | 5%                    | 3%                    |
| ಬಂಡವಾಳದ<br>ಮೇಲಿನ ಗಳಿಕೆ          | 20%                   | 17%                   | 19%                   | 21%                   | 1%                    | 0.32%                 |
| ಪ್ರಸ್ತುತ ಅನುಪಾತ                 | 1.11                  | 1.10                  | 1.09                  | 29.74                 | 27.47                 | 33.23                 |
|                                 |                       |                       |                       |                       |                       |                       |
| <b>ಇಪಿಎಸ್</b>                   | <b>17,935</b>         | <b>13,427</b>         | <b>19,181</b>         | <b>25,677</b>         | <b>10,182</b>         | <b>5,409</b>          |
| <b>ನಿವ್ವಳ ಮೌಲ್ಯ</b>             | <b>1,44,46,30,618</b> | <b>1,60,29,70,564</b> | <b>1,83,02,50,261</b> | <b>2,13,54,76,323</b> | <b>2,25,47,73,965</b> | <b>2,31,72,76,138</b> |

**6.1.2 ಪ್ರವೃತ್ತಿ ವಿಶ್ಲೇಷಣೆ**


ಕೆಳಗಿನ ನಿಯತಾಂಕಗಳ ಪ್ರವೃತ್ತಿ ವಿಶ್ಲೇಷಣೆಯನ್ನು ಕೆಳಗೆ ವಿವರಿಸಿದಂತೆ ನಡೆಸಲಾಯಿತು.

**6.1.2.1. ಚಟುವಟಿಕೆಗಳಿಂದ ಆದಾಯ**




ಚಿತ್ರ 15: ಚಟುವಟಿಕೆಗಳಿಂದ ಆದಾಯದ ಪ್ರವೃತ್ತಿ ವಿಶ್ಲೇಷಣೆ

6.1.2.2. ಇತರೆ ಆದಾಯ




ಚಿತ್ರ 16: ಇತರೆ ಆದಾಯದ ಪ್ರವೃತ್ತಿ ವಿಶ್ಲೇಷಣೆ

### 6.1.2.3. ಒಟ್ಟು ಆದಾಯ




ಚಿತ್ರ 17: ಒಟ್ಟು ಆದಾಯದ ಪ್ರವೃತ್ತಿ ವಿಶ್ಲೇಷಣೆ

6.1.2.4. ವೆಚ್ಚಗಳು



ಚಿತ್ರ 18: ವೆಚ್ಚಗಳ ಪ್ರವೃತ್ತಿ ವಿಶ್ಲೇಷಣೆ

### 6.1.2.5. ಚಟುವಟಿಕೆಯ ಲಾಭ



ಚಿತ್ರ 19: ಚಟುವಟಿಕೆಯ ಲಾಭದ ಪ್ರವೃತ್ತಿ ವಿಶ್ಲೇಷಣೆ

### 6.1.2.6 ಪ್ರವೃತ್ತಿಯ ವಿಶ್ಲೇಷಣೆಯಿಂದ ಪ್ರಮುಖ ಅವಲೋಕನಗಳು ಕೆಳಕಂಡಂತಿವೆ:

1. ಗಳಿಕೆ ಆದಾಯವು ಕನಿಷ್ಠ ವಿಚಲನದೊಂದಿಗೆ ಎರಡು ವರ್ಷಗಳ ಚಲನಾ ಸರಾಸರಿ ಪ್ರವೃತ್ತಿಯನ್ನು ಅನುಸರಿಸುತ್ತದೆ.
2. ಅಧ್ಯಯನದ ಅವಧಿಯಲ್ಲಿ ಇತರ ಆದಾಯದ ಮೂಲಗಳಿಂದ ಗಳಿಕೆಯಲ್ಲಿ ಕ್ರಮೇಣ ಕುಸಿತವನ್ನು ಗಮನಿಸಲಾಗಿದೆ.
3. ಒಟ್ಟು ಆದಾಯವು 2019 ರಲ್ಲಿ ಗರಿಷ್ಠ ಮಟ್ಟವನ್ನು ತಲುಪಿತ್ತು, ನಂತರ ಚಟುವಟಿಕೆಯ ನಂತರದ ವರ್ಷಗಳಲ್ಲಿ ಕುಸಿತ ಕಂಡುಬಂದಿದೆ.
4. ಖರ್ಚುಗಳಲ್ಲಿ ಹೆಚ್ಚಿನ ಪರಸ್ಪರ ಸಂಬಂಧವಿದೆ ಮತ್ತು ಆದ್ದರಿಂದ ಭವಿಷ್ಯದ ವೆಚ್ಚಗಳನ್ನು ಅಂದಾಜಿಸಲು ರೇಖೀಯ ನಿವರ್ತನವನ್ನು ಬಳಸಲಾಗಿದೆ.

### 6.1.3 ಊಹೆ ಪರೀಕ್ಷೆ:

ಎರಡು ಊಹೆಗಳನ್ನು ಪರೀಕ್ಷಿಸಲಾಯಿತು

1. ಕೋವಿಡ್ ಪೂರ್ವದ ಅವಧಿಯಲ್ಲಿ ಅಂದರೆ 2009 ರಿಂದ 2019 ರವರೆಗೆ (10 ವರ್ಷಗಳು) ಪೋಲೀಸ್ ವಸತಿ ನಿಗಮದಿಂದ ಗಳಿಸಿದ ಆದಾಯ ಮತ್ತು ವೆಚ್ಚಗಳು ಪರಸ್ಪರ ಅವಲಂಬಿತವಾಗಿದೆಯೇ.
2. ಕೋವಿಡ್ ಪೂರ್ವದ ಅವಧಿಯಲ್ಲಿ ಅಂದರೆ 2009 ರಿಂದ 2019 ರವರೆಗೆ (10 ವರ್ಷಗಳು) ಪೋಲೀಸ್ ವಸತಿ ನಿಗಮವು ಗಳಿಸಿದ ಆದಾಯ ಮತ್ತು ಕಾರ್ಯಾಚರಣೆಯ ಲಾಭವು ಪರಸ್ಪರ ಅವಲಂಬಿತವಾಗಿದೆಯೇ

#### 6.1.3.1. ಊಹೆ ಪರೀಕ್ಷೆ 1:

**ಉದ್ದೇಶ:** ಕೋವಿಡ್ ಪೂರ್ವದ ಅವಧಿಯಲ್ಲಿ ಅಂದರೆ 2009 ರಿಂದ 2019 ರವರೆಗೆ (10 ವರ್ಷಗಳು) ಪೋಲೀಸ್ ವಸತಿ ನಿಗಮದಿಂದ ಗಳಿಸಿದ ಆದಾಯ ಮತ್ತು ವೆಚ್ಚಗಳು ಪರಸ್ಪರ ಅವಲಂಬಿತವಾಗಿದೆಯೇ.

**ಪ್ರಾಮುಖ್ಯತೆಯ ಮಟ್ಟ (LOS):** 5%

**ಶೂನ್ಯ ಊಹೆ:** ಗಳಿಸಿದ ಆದಾಯ ಮತ್ತು ಉಂಟಾದ ವೆಚ್ಚಗಳು ಪರಸ್ಪರ ಅವಲಂಬಿತವಾಗಿಲ್ಲ.

**ಪರ್ಯಾಯ ಊಹೆ:** ಗಳಿಸಿದ ಆದಾಯ ಮತ್ತು ಉಂಟಾದ ವೆಚ್ಚಗಳು ಪ್ರತಿಯೊಬ್ಬರ ಮೇಲೆ ಅವಲಂಬಿತವಾಗಿದೆ

**ಪರ್ಯಾಯ ವಿಶ್ಲೇಷಣೆ:** ಗಳಿಸಿದ ಆದಾಯ ಮತ್ತು ಉಂಟಾದ ವೆಚ್ಚಗಳು:

| ನಿವರ್ತನ ವಿಶ್ಲೇಷಣೆ |        |
|-------------------|--------|
| ಗುಣಕ R            | 0.7934 |
| R ವರ್ಗ            | 0.6295 |



ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

| ಸರಿಹೊಂದಿಸಲಾದ R ವರ್ಗ | 0.5832      |                          |                          |         |             |
|---------------------|-------------|--------------------------|--------------------------|---------|-------------|
| ಸ್ವಾಂಡರ್ಡ್ ದೋಷ      | 23367354.63 |                          |                          |         |             |
| ಅವಲೋಕನಗಳು           | 10          |                          |                          |         |             |
| ANOVA               |             |                          |                          |         |             |
|                     | df          | SS                       | MS                       | F       | ಪ್ರಾಮುಖ್ಯ F |
| ರಿಗ್ರೆಷನ್           | 1           | 7.42 * 10 <sup>-15</sup> | 7.42 * 10 <sup>-15</sup> | 13.5933 | 0.006157577 |
| ಶೇಷ                 | 8           | 4.37 * 10 <sup>-15</sup> | 5.46 * 10 <sup>-14</sup> |         |             |
| ಒಟ್ಟು               | 9           | 1.18 * 10 <sup>-16</sup> |                          |         |             |

|                    | ಗುಣಾಂಕಗಳು   | ಸ್ವಾಂಡರ್ಡ್ ಎರರ್ | t ಸ್ವಾಟ್    | P- ಮೌಲ್ಯ    |
|--------------------|-------------|-----------------|-------------|-------------|
| ಪ್ರತಿಬಂಧಕ          | 144173240   | 19155380.71     | 7.526513943 | 0.000067562 |
| ಚಟುವಟಿಕೆಗಳಿಂದ ಆದಾಯ | 0.212064532 | 0.057518289     | 3.686906112 | 0.006157577 |

|                    | ಕೆಳಗಿನ 95%  | ಮೇಲಿನ 95%   | ಕೆಳಗಿನ 95.0% | ಮೇಲಿನ 95.0% |
|--------------------|-------------|-------------|--------------|-------------|
| ಪ್ರತಿಬಂಧಕ          | 100000852.9 | 188345627.1 | 100000852.9  | 188345627.1 |
| ಚಟುವಟಿಕೆಗಳಿಂದ ಆದಾಯ | 0.079427119 | 0.344701945 | 0.079427119  | 0.344701945 |

| ಶೇಷ ಉತ್ಪತ್ತಿ (Output) |                    |              |                   |
|-----------------------|--------------------|--------------|-------------------|
| ಅವಲೋಕನಗಳು             | ನಿರೀಕ್ಷಿತ ವೆಚ್ಚಗಳು | ಶೇಷಗಳು       | ಸ್ವಾಂಡರ್ಡ್ ಶೇಷಗಳು |
| 1                     | 180712086.10       | -42233700.10 | -1.91702          |
| 2                     | 181843344.78       | -21665385.78 | -0.98341          |
| 3                     | 184616946.33       | 35674463.67  | 1.61929           |
| 4                     | 182086464.89       | 9552477.11   | 0.43359           |
| 5                     | 201546384.94       | 4333027.06   | 0.19668           |
| 6                     | 222808889.57       | 15718610.43  | 0.71348           |

|    |              |              |          |
|----|--------------|--------------|----------|
| 7  | 219281274.12 | 13151526.88  | 0.59696  |
| 8  | 213308772.40 | 7839922.60   | 0.35586  |
| 9  | 242909615.84 | -10565730.84 | -0.47959 |
| 10 | 264195477.04 | -11805211.04 | -0.53585 |

ಸಂಭವನೀಯತೆ ಉತ್ಪತ್ತಿ (Output)

| ಪೆರ್ಸೆಂಟೇಜ್ | ವೆಚ್ಚಗಳು  |
|-------------|-----------|
| 5           | 138478386 |
| 15          | 160177959 |
| 25          | 191638942 |
| 35          | 205879412 |
| 45          | 220291410 |
| 55          | 221148695 |
| 65          | 232343885 |
| 75          | 232432801 |
| 85          | 238527500 |
| 95          | 252390266 |

| F- ಪರಿಶೀಲನೆಯ ವ್ಯತ್ಯಾಸಗಳಿಗಾಗಿ ಎರಡು-ಮಾದರಿ |                        |                        |
|---|------------------------|------------------------|
|   | ಚಟುವಟಿಕೆಗಳಿಂದ ಆದಾಯ     | ವೆಚ್ಚಗಳು               |
| ಸರಾಸರಿ                                  | 307254046.5            | 209330925.6            |
| ವ್ಯತ್ಯಾಸ                                | $1.84 \times 10^{-16}$ | $1.31 \times 10^{-15}$ |
| ಅವಲೋಕನಗಳು                               | 10                     | 10                     |

|                      |          |   |
|----------------------|----------|---|
| Df                   | 9        | 9 |
| f                    | 13.9981  |   |
| P(F<=f) ಒನ್-ಟೈಲ್     | 0.000277 |   |
| f ಕ್ರಿಟಿಕಲ್ ಒನ್-ಟೈಲ್ | 3.1789   |   |

| t-ಪರೀಕ್ಷೆ: ಅಸಮಾನ ವ್ಯತ್ಯಾಸಗಳನ್ನು ಊಹಿಸಿದ |                        |                        |
|--|------------------------|------------------------|
| ದ್ವಿ- ಮಾದರಿ                            |                        |                        |
|  | ಚಟುವಟಿಕೆಗಳಿಂದ ಆದಾಯ     | ವೆಚ್ಚಗಳು               |
| ಸರಾಸರಿ                                 | 307254046.5            | 209330925.6            |
| ವ್ಯತ್ಯಾಸ                               | $1.84 \times 10^{-16}$ | $1.31 \times 10^{-15}$ |
| ಅವಲೋಕನಗಳು                              | 10                     | 10                     |
| Df                                     | 10                     |                        |
| t ಸ್ಟ್ಯಾಟ್                             | 2.2091                 |                        |
| P(T<=t) ಒನ್-ಟೈಲ್                       | 0.0258                 |                        |
| t ಕ್ರಿಟಿಕಲ್ ಒನ್-ಟೈಲ್                   | 1.8125                 |                        |

#### ತೀರ್ಮಾನ:

ಮೇಲಿನ ಕೋಷ್ಟಕದಿಂದ ಪೂರ್ವ ಕೋವಿಡ್ ಯುಗದಲ್ಲಿ ಮಾಡಿದ ಆದಾಯ ಮತ್ತು ವೆಚ್ಚಗಳ ನಡುವೆ ಧನಾತ್ಮಕ ಸಹ-ಸಂಬಂಧವಿದೆ ಎಂದು ಸಂಕ್ಷಿಪ್ತವಾಗಿ ಹೇಳಬಹುದು. p ಮೌಲ್ಯವು  $<0.05$  ಆಗಿರುವುದರಿಂದ, ಶೂನ್ಯ ಕಲ್ಪನೆಯನ್ನು ತಿರಸ್ಕರಿಸಲಾಗುತ್ತದೆ ಮತ್ತು ನಾವು ಪರ್ಯಾಯ ಕಲ್ಪನೆಯನ್ನು ತಿರಸ್ಕರಿಸುವುದಿಲ್ಲ ಎಂಬುದನ್ನು ವ್ಯಕ್ತಪಡಿಸುತ್ತೇವೆ.

#### 6.1.3.2. ಊಹೆ ಪರೀಕ್ಷೆ 2:

**ಉದ್ದೇಶ:** ಕೋವಿಡ್ ಪೂರ್ವದ ಅವಧಿಯಲ್ಲಿ ಅಂದರೆ 2009 ರಿಂದ 2019 ರವರೆಗೆ (10 ವರ್ಷಗಳು) ಪೊಲೀಸ್ ವಸತಿ ನಿಗಮವು ಗಳಿಸಿದ ಆದಾಯ ಮತ್ತು ಕಾರ್ಯಾಚರಣೆಯ ಲಾಭವು ಪರಸ್ಪರ ಅವಲಂಬಿತವಾಗಿದೆಯೇ.

**ಶೂನ್ಯ ಊಹೆ:** ಗಳಿಸಿದ ಆದಾಯ ಮತ್ತು ಗಳಿಸಿದ ಲಾಭವು ಪರಸ್ಪರ ಅವಲಂಬಿತವಾಗಿಲ್ಲ.

**ಪರ್ಯಾಯ ಊಹೆ:** ಗಳಿಸಿದ ಆದಾಯ ಮತ್ತು ಗಳಿಸಿದ ಲಾಭವು ಪರಸ್ಪರ ಅವಲಂಬಿತವಾಗಿದೆ.

**ನಿವರ್ತನ ವಿಶ್ಲೇಷಣೆ:** ಆದಾಯ ಗಳಿಕೆ ಮತ್ತು ಉಂಟಾದ ವೆಚ್ಚಗಳು:

| ನಿವರ್ತನ ವಿಶ್ಲೇಷಣೆ   |             |
|---------------------|-------------|
| ಗುಣಕ R              | 0.9793      |
| R ವರ್ಗ              | 0.9591      |
| ಸರಿಹೊಂದಿಸಲಾದ R ವರ್ಗ | 0.9540      |
| ಸ್ವಾಂಡರ್ಡ್ ಎರರ್     | 23367354.63 |
| ಅವಲೋಕನಗಳು           | 10          |

| ANOVA     |    |                          |                          |          |                 |
|-----------|----|--------------------------|--------------------------|----------|-----------------|
| A         |    |                          |                          |          |                 |
|           | df | SS                       | MS                       | F        | ಪ್ರಾಮುಖ್ಯ F     |
| ರಿಗ್ರೆಷನ್ | 1  | 1.02 × 10 <sup>-15</sup> | 1.02 × 10 <sup>-15</sup> | 187.6590 | 0.0000007770485 |
| ಶೇಷ       | 8  | 4.37 × 10 <sup>-15</sup> | 5.46 × 10 <sup>-14</sup> |          |                 |
| ಒಟ್ಟು     | 9  | 1.06 × 10 <sup>-16</sup> |                          |          |                 |

|                    | ಗುಣಾಂಕಗಳು   | ಸ್ವಾಂಡರ್ಡ್ ಎರರ್ | t ಸ್ಟಾಟ್     | P- ಮೌಲ್ಯ        |
|--------------------|-------------|-----------------|--------------|-----------------|
| ಪ್ರತಿಬಂಧಕ          | -144173240  | 19155380.71     | -7.526513943 | 0.0000675622138 |
| ಚಟುವಟಿಕೆಗಳಿಂದ ಆದಾಯ | 0.787935468 | 0.057518289     | 13.69886828  | 0.0000007770485 |

|                    | ಕೆಳಗಿನ 95%   | ಮೇಲಿನ 95%    | ಕೆಳಗಿನ 95.0% | ಮೇಲಿನ 95.0%  |
|--------------------|--------------|--------------|--------------|--------------|
| ಪ್ರತಿಬಂಧಕ          | -188345627.1 | -100000852.9 | -188345627.1 | -100000852.9 |
| ಚಟುವಟಿಕೆಗಳಿಂದ ಆದಾಯ | 0.655298055  | 0.920572881  | 0.655298055  | 0.920572881  |

| ಶೇಷ ಉತ್ಪತ್ತಿ (Output) |                    |              |                    |
|-----------------------|--------------------|--------------|--------------------|
| ಅವಲೋಕನ ಗಳು            | ನಿರೀಕ್ಷಿತ ವೆಚ್ಚಗಳು | ಶೇಷಗಳು       | ಸ್ವಾಂಡರ್ಡ್ ಶೇಷ ಗಳು |
| 1                     | -8411486.10        | 42233700.10  | 1.91702            |
| 2                     | -4208242.78        | 21665385.78  | 0.98341            |
| 3                     | 6097200.67         | -35674463.67 | -1.61929           |
| 4                     | -3304918.89        | -9552477.11  | -0.43359           |
| 5                     | 68999304.06        | -4333027.06  | -0.19668           |
| 6                     | 148001112.43       | -15718610.43 | -0.71348           |
| 7                     | 134894095.88       | -13151526.88 | -0.59696           |
| 8                     | 112702992.60       | -7839922.60  | -0.35586           |
| 9                     | 222686280.16       | 10565730.84  | 0.47959            |
| 10                    | 301774870.96       | 11805211.04  | 0.53585            |

ಸಂಭವನೀಯತೆ ಉತ್ಪತ್ತಿ (Output)

| ಪೆರ್ಸೆಂಟೀಲ್ | ವೆಚ್ಚಗಳು  |
|-------------|-----------|
| 5           | -29577263 |
| 15          | -12857396 |
| 25          | 17457143  |
| 35          | 33822214  |
| 45          | 64666277  |
| 55          | 104863070 |
| 65          | 121742569 |
| 75          | 132282502 |
| 85          | 233252011 |
| 95          | 313580082 |

| F- ಪರಿಕ್ಷೆಯ ವ್ಯತ್ಯಾಸಗಳಿಗಾಗಿ ಎರಡು-ಮಾದರಿ |                        |                        |
|--|------------------------|------------------------|
|  | ಚಟುವಟಿಕೆಗಳಿಂದ ಆದಾಯ     | ವೆಚ್ಚಗಳು               |
| ಸರಾಸರಿ                                 | 307254046.5            | 97923120.9             |
| ವ್ಯತ್ಯಾಸ                               | $1.83 \times 10^{-16}$ | $1.19 \times 10^{-16}$ |
| ಅವಲೋಕನಗಳು                              | 10                     | 10                     |
| Df                                     | 9                      | 9                      |
| f                                      | 1.5449                 |                        |
| P(F<=f) ಒನ್-ಟೈಲ್                       | 0.2636                 |                        |
| f ಕ್ರಿಟಿಕಲ್ ಒನ್-ಟೈಲ್                   | 3.1789                 |                        |

| t- ಪರಿಕ್ಷೆ: ಅಸಮಾನ ವ್ಯತ್ಯಾಸಗಳನ್ನು ಊಹಿಸಿದ ದ್ವಿ- ಮಾದರಿ |                        |                        |
|---|------------------------|------------------------|
|   | ಚಟುವಟಿಕೆಗಳಿಂದ ಆದಾಯ     | ವೆಚ್ಚಗಳು               |
| ಸರಾಸರಿ  | 307254046.5            | 97923120.9             |
| ವ್ಯತ್ಯಾಸ  | $1.83 \times 10^{-16}$ | $1.19 \times 10^{-16}$ |
| ಅವಲೋಕನಗಳು   | 10                     | 10                     |
| ಊಹಿಸಿದ ಸರಾಸರಿ ವ್ಯತ್ಯಾಸ                              | 0                      |                        |
| Df  | 17                     |                        |
| t ಸ್ಟಾಟ್  | 3.8086                 |                        |

|                      |        |  |
|----------------------|--------|--|
| P(T<=t) ಒನ್-ಟೈಲ್     | 0.0007 |  |
| t ಕ್ರಿಟಿಕಲ್ ಒನ್-ಟೈಲ್ | 1.7396 |  |

### ತೀರ್ಮಾನ:

ಮೇಲಿನ ಕೋಷ್ಟಕದಿಂದ ಪೂರ್ವ ಕೋವಿಡ್ ಅವಧಿಯಲ್ಲಿ ಗಳಿಸಿದ ಆದಾಯ ಮತ್ತು ಗಳಿಸಿದ ಲಾಭದ ನಡುವೆ ಧನಾತ್ಮಕ ಸಹ-ಸಂಬಂಧವಿದೆ ಎಂದು ಸಂಕ್ಷಿಪ್ತವಾಗಿ ಹೇಳಬಹುದು. p ಮೌಲ್ಯವು <0.05 ಆಗಿರುವುದರಿಂದ, ಶೂನ್ಯ ಊಹೆಯನ್ನು ತಿರಸ್ಕರಿಸಲಾಗುತ್ತದೆ ಮತ್ತು ನಾವು ಪರ್ಯಾಯ ಊಹೆಯನ್ನು ತಿರಸ್ಕರಿಸುವುದಿಲ್ಲ ಎಂಬುದನ್ನು ವ್ಯಕ್ತಪಡಿಸುತ್ತೇವೆ.

### 6.1.4 RERA ಮತ್ತು ಅನಾಲಿಟಿಕ್ಸ್‌ನ ಪರಿಣಾಮ

ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆ, 2016 (RERA) ವಸತಿ ಮತ್ತು ನಿರ್ಮಾಣದ ವಾಣಿಜ್ಯ ವಿಭಾಗ ಎರಡಕ್ಕೂ ಅನ್ವಯಿಸುತ್ತದೆ. ನಿಗಮವು ತನ್ನ ಪ್ರಸ್ತುತ ಚಟುವಟಿಕೆಗಳನ್ನು ಪೊಲೀಸ್ ಗೃಹ 2020 ರ ಅಡಿಯಲ್ಲಿ ಪೊಲೀಸ್ ಇಲಾಖೆಯ ವಸತಿ ಮತ್ತು ವಸತಿಯೇತರ ಘಟಕಗಳ ನಿರ್ಮಾಣಕ್ಕೆ ಮಾತ್ರ ಸೀಮಿತಗೊಳಿಸಿರುವುದರಿಂದ, RERA ಕಾಯ್ದೆಯ ನಿಬಂಧನೆಗಳು ಇದಕ್ಕೆ ಅನ್ವಯಿಸುವುದಿಲ್ಲ ಮತ್ತು ಆದ್ದರಿಂದ ಅದನ್ನು K-RERA ಕಾಯ್ದೆ ಅಡಿಯಲ್ಲಿ ನೋಂದಾಯಿಸಲಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಆದಾಗ್ಯೂ, ಕರ್ನಾಟಕ ಸರ್ಕಾರದ ಕಾನೂನು ಇಲಾಖೆಯು 2017 ರಲ್ಲಿ ಕರ್ನಾಟಕ ಗೃಹ ಮಂಡಳಿ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು K-RERA ಅಡಿಯಲ್ಲಿ ನೋಂದಾಯಿಸಿಕೊಳ್ಳಬೇಕೆಂದು ಸ್ಪಷ್ಟಪಡಿಸಿದೆ ಮತ್ತು ಆದ್ದರಿಂದ ಪೊಲೀಸ್ ವಸತಿ ನಿಗಮವು K-RERA ಅಡಿಯಲ್ಲಿ ನೋಂದಾಯಿಸಿಕೊಳ್ಳುವುದು ಸೂಕ್ತವಾಗಿರುತ್ತದೆ.

K- RERA ಅಡಿಯಲ್ಲಿ ಪೊಲೀಸ್ ವಸತಿ ಯೋಜನೆಗಳನ್ನು ನೋಂದಾಯಿಸಿದಾಗ, ಯೋಜನೆಯ ನಿರ್ಮಾಣ ಸ್ಥಿತಿ, ಪೂರ್ಣಗೊಂಡ ಅಪಾರ್ಟ್‌ಮೆಂಟ್‌ಗಳ ಸಂಖ್ಯೆ, ಯೋಜನೆಯನ್ನು ಪೂರ್ಣಗೊಳಿಸುವ ಉದ್ದೇಶಿತ ದಿನಾಂಕ, ಅನುಸರಣೆಯ ವಿಷಯದಲ್ಲಿ ಯೋಜನೆಯ ಮೂಲಸೌಕರ್ಯ ಸ್ಥಿತಿ ಮುಂತಾದ ಸಾರ್ವಜನಿಕ ಕ್ಷೇತ್ರದ ಯೋಜನೆಗಳ ಕುರಿತು ಹೆಚ್ಚಿನ ಸ್ಪಷ್ಟತೆ ಇರುತ್ತದೆ. ನೀರು ಪೂರೈಕೆಯ ಗುಣಮಟ್ಟ, ಒಳಚರಂಡಿ ವ್ಯವಸ್ಥೆ ಮತ್ತು ವಿಲೇವಾರಿ, ಹಸಿರು ಹೊದಿಕೆ ಮತ್ತು ಗಾಳಿಯ ಗುಣಮಟ್ಟ, ಆಂತರಿಕ ರಸ್ತೆಗಳು, ವಾಹನ ನಿಲುಗಡೆ ಸೌಲಭ್ಯಗಳಂತಹ ನೆರೆಹೊರೆಯ ಯೋಜನೆ ತತ್ವಗಳಿಗೆ. RERA ವೆಬ್‌ಸೈಟ್ ಹೊರತಾಗಿ, ಹೊಸ ತಂತ್ರಜ್ಞಾನ ಪರಿಕರಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಪೊಲೀಸ್ ಇಲಾಖೆಯು ಆನ್‌ಲೈನ್‌ನಲ್ಲಿ ದತ್ತಾಂಶವನ್ನು ಮೌಲ್ಯಮಾಪನ ಮಾಡಬಹುದು.

ಸುಲಭವಾಗಿ ದತ್ತಾಂಶ ಲಭ್ಯತೆಯೊಂದಿಗೆ, ಉತ್ತಮ ವ್ಯವಹಾರ ನಿರ್ಧಾರಗಳಿಗಾಗಿ ಗ್ರಾನ್ಯೂಲರ್ ದತ್ತಾಂಶವನ್ನು ವಿಶ್ಲೇಷಿಸುವ ಮೂಲಕ ನಿಗಮವು ಕೋಡ್ ಅನ್ನು ಭೇದಿಸಬಹುದು. ಇದು ಕ್ಷೇತ್ರ ಸಮೀಕ್ಷೆಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ತರುತ್ತದೆ, ಇದು ಸಂಭವನೀಯ ಭವಿಷ್ಯದ ಪ್ರವೃತ್ತಿಗಳನ್ನು ಎತ್ತಿ ತೋರಿಸುತ್ತದೆ ಮತ್ತು ನಿರ್ಮಾಣ ಉದ್ಯಮದಲ್ಲಿನ ಪ್ರವೃತ್ತಿಗಳನ್ನು ವಿಶ್ಲೇಷಿಸಲು ಆನ್-ಫೀಲ್ಡ್ ಸಮೀಕ್ಷೆಗಳಲ್ಲಿ ಬಳಸಲು ನಿಗಮವು ಮತ್ತು ಬಳಕೆದಾರರ ವಿಭಾಗವು ಸರಿಯಾದ ರೀತಿಯ ಬ್ರಹ್ಮತ್ ದತ್ತಾಂಶವನ್ನು ಪಡೆಯಬಹುದು. ಬಳಕೆದಾರರ ಇಲಾಖೆಗೆ ಸಹ, ಅಂತಹ ದತ್ತಾಂಶದ ಲಭ್ಯತೆಯು ನಿಸ್ಸಂಶಯವಾಗಿ ಉತ್ತಮ-ಮಾಹಿತಿಯುಳ್ಳ ನಿರ್ಧಾರ-ಮಾಡುವ ಪ್ರಕ್ರಿಯೆಯನ್ನು ಅರ್ಥೈಸುತ್ತದೆ.

### 6.1.5 ನಿಗಮದ ಕಾರ್ಯಕ್ಷಮತೆಯ ಮೇಲೆ ಕೋವಿಡ್‌ನ ಪ್ರಭಾವ:

1. ಪೊಲೀಸ್ ಗೃಹದ ಐದು ವರ್ಷಗಳ ಅವಧಿಯಲ್ಲಿ ಸರಾಸರಿ ರೂ.41.65 ಕೋಟಿಗಳಲ್ಲಿ ಹೆಚ್ಚು ಕಡಿಮೆ ಸ್ಥಿರವಾಗಿದ್ದ ಚಟುವಟಿಕೆಗಳ ಆದಾಯವು ಕೋವಿಡ್ ಅವಧಿಯಲ್ಲಿ ಹೊಡೆತವನ್ನು ತೆಗೆದುಕೊಂಡಿದೆ ಮತ್ತು ಸರಾಸರಿ ರೂ.26.85 ಕೋಟಿ ಆದಾಯದಲ್ಲಿ ಇಳಿಕೆಯಾಗಿದೆ.
2. ಕೋವಿಡ್ ಅವಧಿಯಲ್ಲಿ, ವೆಚ್ಚಗಳು ಸರಾಸರಿ 7.14% ಬೆಳವಣಿಗೆಯನ್ನು ತೋರಿಸಿವೆ.
3. ಹೀಗಾಗಿ, ಚಟುವಟಿಕೆಯ ಲಾಭವು ಕೋವಿಡ್ ಅವಧಿಯಲ್ಲಿ ಇಳಿಮುಖವಾದ ಪ್ರವೃತ್ತಿಯನ್ನು ತೋರಿಸಿದೆ. ಆದಾಗ್ಯೂ, ಮುಖ್ಯವಾಗಿ ಸ್ಥಿರ ಠೇವಣಿಯಿಂದ ಬರುವ ಬಡ್ಡಿ ಆದಾಯ ಮತ್ತು ಇತರ ಚಟುವಟಿಕೆಯೇತರ ಆದಾಯವನ್ನು ಒಳಗೊಂಡಿರುವ ಇತರ ಮೂಲಗಳಿಂದ ಬರುವ ಆದಾಯವು ನಿಗಮದ ತಳಹದಿಯನ್ನು ಸುಧಾರಿಸಲು ಪ್ರಾಥಮಿಕವಾಗಿ ಕಾರಣವಾಗಿದೆ.
4. ವಾಣಿಜ್ಯ ಘಟಕವಾಗಿ ಬೆಳೆಯಲು ಮತ್ತು ಉಳಿಸಿಕೊಳ್ಳಲು, ನಿಗಮವು ಚಟುವಟಿಕೆಗಳಿಂದ ಬರುವ ಆದಾಯವನ್ನು ಹೆಚ್ಚಿಸಬೇಕು ಮತ್ತು ಸಾಕಷ್ಟು ಚಟುವಟಿಕೆಯ ಲಾಭವನ್ನು ಉತ್ಪಾದಿಸಬೇಕು. ಪಿ2ಪಿ ಶುಲ್ಕಗಳನ್ನು ನಿಗಮದ ಮಂಡಳಿಯು ಫ್ಲಾಟ್ ಆಧಾರದ ಬದಲಿಗೆ ಪಿ2ಪಿ ಆಧಾರದ ಮೇಲೆ ನಿಗದಿಪಡಿಸಬೇಕಾಗಿದೆ.
5. ಪರಿಸ್ಥಿತಿಯನ್ನು ಉತ್ತಮ ದೃಷ್ಟಿಕೋನದಲ್ಲಿ ಅರ್ಥಮಾಡಿಕೊಳ್ಳಲು, ಕೋವಿಡ್ ಅವಧಿಯಲ್ಲಿ ಬೆಂಗಳೂರಿನ ಕೆಲವು ಪ್ರಮುಖ ಬಿಲ್ಡರ್‌ಗಳು ಮತ್ತು ನಿರ್ಮಾಣ ಕಂಪನಿಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸಲಾಗಿದೆ, ಅಂದರೆ ಶೋಭಾ ಬಿಲ್ಡರ್ಸ್ ಮತ್ತು ಪುರವಂಕರ ಬಿಲ್ಡರ್ಸ್ ಮತ್ತು ತಮಿಳುನಾಡು ಪೊಲೀಸ್ ವಸತಿ ನಿಗಮ.
6. ಸಂಕ್ಷಿಪ್ತ ವಿವರಗಳನ್ನು ಈ ಕೆಳಗಿನಂತೆ ಸಂಕ್ಷೇಪಿಸಲಾಗಿದೆ:

**ಕೋಷ್ಟಕ 22: ಕೋವಿಡ್ ಅವಧಿಯಲ್ಲಿ ಇತರ ಕಾರ್ಪೊರೇಟ್ ಗಳಿಗೆ ಹೋಲಿಸಿದರೆ ಕೆಎಸ್‌ಪಿಹೆಚ್ ಮತ್ತು ಐಡಿಎಲ್ ಕಾರ್ಯಕ್ರಮತೆಯ ಹೋಲಿಕೆ**

| 2021 - ಕೋವಿಡ್ ವರ್ಷ             |   |  |   |
|--------------------------------|---|--|---|
| ಕಂಪನಿಯ ಹೆಸರು                   | ಹಿಂದಿನ ವರ್ಷಕ್ಕಿಂತ ಶೇಕಡಾವಾರು ಪ್ರಮಾಣದಲ್ಲಿ ಚಟುವಟಿಕೆಗಳಿಂದ ಆದಾಯದಲ್ಲಿ ಇಳಿಕೆ | ಹಿಂದಿನ ವರ್ಷಕ್ಕಿಂತ ಶೇಕಡಾವಾರು ಪ್ರಮಾಣದಲ್ಲಿ ವೆಚ್ಚದಲ್ಲಿ ಇಳಿಕೆ | ಹಿಂದಿನ ವರ್ಷಕ್ಕಿಂತ ಶೇಕಡಾವಾರು ಪ್ರಮಾಣದಲ್ಲಿ PBT ಯಲ್ಲಿ ಇಳಿಕೆ |
| ಶೋಭಾ ಬಿಲ್ಡರ್ಸ್                 | 42% ↓   | 37% ↓  | 82% ↓   |
| ಪುರವಂಕರ ಬಿಲ್ಡರ್ಸ್              | 52% ↓   | 52% ↓  | Loss ↓  |
| ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮ | 49% (2020) ↓  | + 2% ↑   | 42% ↓   |
| ತಮಿಳುನಾಡು ಪೊಲೀಸ್ ವಸತಿ ನಿಗಮ     | 23% (2020) ↓  | 27% ↓  | 28% ↓   |

7. ಚಟುವಟಿಕೆಗಳಿಂದ ಆದಾಯದಲ್ಲಿನ ಇಳಿಕೆ ಸಾರ್ವತ್ರಿಕವಾಗಿ ಅಂಗೀಕರಿಸಲ್ಪಟ್ಟಿದೆ.
8. ಖಾಸಗಿ ಬಿಲ್ಡರ್‌ಗಳು ಮತ್ತು ತಮಿಳುನಾಡು ಪೊಲೀಸ್ ವಸತಿಗಳಿಗೆ ಸಂಬಂಧಿಸಿದಂತೆ ವೆಚ್ಚಗಳನ್ನು ಗಣನೀಯವಾಗಿ ಕಡಿಮೆ ಮಾಡಲಾಗಿದೆ ಆದರೆ ವೆಚ್ಚಗಳು ಕರ್ನಾಟಕ ಪೊಲೀಸ್ ವಸತಿ ನಿಗಮಕ್ಕೆ ಸಂಬಂಧಿಸಿದಂತೆ ವೆಚ್ಚಗಳು ಸ್ಥಿರವಾದ ಹೆಚ್ಚಳವನ್ನು ತೋರಿಸುವುದನ್ನು ಮುಂದುವರಿಸಿವೆ.
9. ಪಿಬಿಟಿ ಯಲ್ಲಿನ ಇಳಿಕೆಯು ಸಾರ್ವತ್ರಿಕವಾಗಿ ಅಂಗೀಕರಿಸಲ್ಪಟ್ಟಿದೆ.

**6.1.6 ಭೌತಿಕ ಮೌಲ್ಯಮಾಪನ**

ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮದ ಭೌತಿಕ ಮೌಲ್ಯಮಾಪನವನ್ನು ನಾಲ್ಕು ಹಂತಗಳಲ್ಲಿ ನಡೆಸಲಾಯಿತು:

- ಅ) 2010-15 ರ ಅವಧಿಗೆ ವೇಗವರ್ಧಿತ ವಸತಿ ಯೋಜನೆ (AHS-3)
- ಆ) ಪೊಲೀಸ್ ಗೃಹ 2020 ರ ಅಡಿಯಲ್ಲಿ ನಿರ್ಮಿಸಲಾದ ಕ್ವಾರ್ಟರ್ಸ್
  - i. ಪೊಲೀಸ್ ಗೃಹ ಹಂತ I (ಪಿಜಿ 1)
  - ii. ಪೊಲೀಸ್ ಗೃಹ ಹಂತ II (ಪಿಜಿ 2) ಮತ್ತು
  - iii. ಪೊಲೀಸ್ ಗೃಹ ಹಂತ III (ಪಿಜಿ 3).



### 6.1.6.1 2010-2021 ರಿಂದ 11 ವರ್ಷಗಳ ಅವಧಿಗೆ ಕೆಎಸ್‌ಪಿಎಚ್ ಮತ್ತು ಐಡಿಎಲ್ ಕಾರ್ಯಕ್ಷಮತೆಯ ವಿಮರ್ಶೆ ಮತ್ತು ವ್ಯತ್ಯಾಸಗಳ ಕಾರಣಗಳ ವಿಶ್ಲೇಷಣೆ

ಪೊಲೀಸ್ ವಸತಿ ನಿಗಮ ನಡೆಸಿದ ನಾಲ್ಕು ಹಂತದ ನಿರ್ಮಾಣ ಚಟುವಟಿಕೆಗಳ ಸಂಚಿತ ಅವಲೋಕನಗಳನ್ನು ಕೆಳಗೆ ತೋರಿಸಿರುವಂತೆ ಪಟ್ಟಿ ಮಾಡಲಾಗಿದೆ.

ಕೋಷ್ಟಕ 23 ಪರಿಶೀಲನಾ ಅವಧಿಗೆ ನಿಗಮದಿಂದ ನಿರ್ಮಿಸಲಾದ ಒಟ್ಟು ಮನೆಗಳ ಸಂಚಿತ ಭೌತಿಕ ಮೌಲ್ಯಮಾಪನವನ್ನು ಚಿತ್ರಿಸುತ್ತದೆ. ಇದು ಸಮಯಕ್ಕೆ ಸರಿಯಾಗಿ ನಿರ್ಮಿಸಲಾದ ಮನೆಗಳ ಸಂಖ್ಯೆಯನ್ನು ಸೂಚಿಸುತ್ತದೆ ಮತ್ತು ಮೇಲೆ ತಿಳಿಸಿದಂತೆ ನಾಲ್ಕು ಹಂತಗಳಲ್ಲಿ ಅನುಗುಣವಾದ ಶೇಕಡಾವಾರು ಪ್ರಮಾಣವನ್ನು ಸೂಚಿಸುತ್ತದೆ.


**ಕೋಷ್ಟಕ 23: ಸಮಯದ ವೇಳಾಪಟ್ಟಿಯೊಳಗೆ ನಿರ್ಮಿಸಲಾದ ಮನೆಗಳ ಸಂಚಿತ ಭೌತಿಕ ಮೌಲ್ಯಮಾಪನ**

| ಯೋಜನೆ      | ToR ಪ್ರಕಾರ ನಿರ್ಮಿಸಬೇಕಾದ ಮನೆಗಳ ಸಂಖ್ಯೆ | ಸಕಾಲದಲ್ಲಿ ನಿರ್ಮಿಸಲಾದ ಮನೆಗಳ ಸಂಖ್ಯೆ | ಶೇಕಡಾವಾರು ಸಕಾಲದಲ್ಲಿ ಪೂರ್ಣಗೊಳಿಸುವಿಕೆ* |
|------------|--------------------------------------|-----------------------------------|--------------------------------------|
| ಎಹೆಚ್‌ಎಸ್  | 3060                                 | 1144                              | 37.39 %                              |
| ಪಿಜಿ 1     | 2782                                 | 984                               | 35.37 %                              |
| ಪಿಜಿ 2     | 4016                                 | 1716                              | 42.73 %                              |
| ಪಿಜಿ 3**   | 4202                                 | 1108                              | 26.37 %                              |
| ಪೊಲೀಸ್ ಗೃಹ | <b>11000</b>                         | <b>3808</b>                       | <b>34.62 %</b>                       |
| ಒಟ್ಟು      | <b>14060</b>                         | <b>4952</b>                       | <b>35.22 %</b>                       |

ಶೇಕಡಾವಾರು ಸಕಾಲದಲ್ಲಿ ಪೂರ್ಣಗೊಳಿಸುವಿಕೆ= ಸಕಾಲದಲ್ಲಿ ನಿರ್ಮಿಸಲಾದ ಮನೆಗಳು / ToR ಪ್ರಕಾರ ನಿರ್ಮಿಸಲಾದ ಮನೆಗಳು x 100

\*\* ಇದು ಬೆಂಗಳೂರು ನಗರ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಇನ್ನೂ ಪ್ರಗತಿಯಲ್ಲಿರುವ ಯೋಜನೆಗಳನ್ನು ಒಳಗೊಂಡಿಲ್ಲ.

ಪೊಲೀಸ್ ಗೃಹ 2020 ರ ಅನುಷ್ಠಾನದ ಹೊರತಾಗಿಯೂ ಸಕಾಲದಲ್ಲಿ ಪೂರ್ಣಗೊಳಿಸುವ ಮನೆಗಳು ಹೆಚ್ಚು ಬದಲಾಗಿಲ್ಲ ಎಂದು ಕೋಷ್ಟಕ 23 ರಿಂದ ನೋಡಬಹುದಾಗಿದೆ. 2010-15 ರ ಅವಧಿಯಲ್ಲಿ 37.39% ರಷ್ಟಿದ್ದ ಮನೆಗಳ ಸಮಯೋಚಿತ ವಿತರಣೆಯು ವಾಸ್ತವವಾಗಿ ಸ್ವಲ್ಪಮಟ್ಟಿಗೆ ಕಡಿಮೆಯಾಗಿದ್ದು, 34.62% ಗೆ ಇಳಿದಿದೆ. ಇದು ಮುಖ್ಯವಾಗಿ ಸಾಂಕ್ರಾಮಿಕ ರೋಗ ದಿಂದಾಗಿ ಬೆಂಗಳೂರು ನಗರ ಮತ್ತು ದಾವಣಗೆರೆಯಲ್ಲಿ ಹಲವಾರು ಯೋಜನೆಗಳ ಅನುಷ್ಠಾನವಾಗದ ಕಾರಣ ಮೂರನೇ ಹಂತದ ಪೊಲೀಸ್ ಗೃಹದಲ್ಲಿ ಮನೆಗಳು ಸರಿಯಾಗಿ ಪೂರ್ಣಗೊಂಡಿರದ ಕಾರಣದಿಂದಾಗಿರುತ್ತದೆ. ಪೊಲೀಸ್ ಗೃಹ 2020 ರ II ನೇ ಹಂತದಲ್ಲಿ ಮಾತ್ರ ಸಮಯಕ್ಕೆ ಸರಿಯಾಗಿ ಮನೆಗಳ ಪೂರ್ಣಗೊಳಿಸುವಿಕೆಯು 42.73% ರಷ್ಟು ತೃಪ್ತಿಕರವಾಗಿದೆ. ಮಾನವಸಂಪನ್ಮೂಲ ಮತ್ತು ಸೂಕ್ತವಾದ ಅನುದಾನ ಹಂಚಿಕೆಯಂತಹ ಸರಿಯಾದ ಸಂಪನ್ಮೂಲಗಳನ್ನು ನಿಗಮಕ್ಕೆ ಒದಗಿಸಿದರೆ, ಅದು ಸಕಾಲದಲ್ಲಿ ಮನೆಗಳನ್ನು ಪೂರ್ಣಗೊಳಿಸುವುದನ್ನು ಹೆಚ್ಚಿಸಬಹುದು.



ಚಿತ್ರ 20: ವೇಳಾಪಟ್ಟಿಯಂತೆ ಮನೆಗಳ ನಿರ್ಮಾಣ


**ಕೋಷ್ಟಕ 24: ಯೋಜನೆಗಳಿಗಾಗಿ ಕಾಲಮಿತಿಯ ಸಂಚಿತ ಭೌತಿಕ ಮೌಲ್ಯಮಾಪನ**

| ಯೋಜನೆ     | ಸರಾಸರಿ ಅಂದಾಜು ಕಾಲಮಿತಿ (ದಿನಗಳಲ್ಲಿ)/ ಯೋಜನೆ | ಸರಾಸರಿ ವಾಸ್ತವಿಕ ಕಾಲಮಿತಿ (ದಿನಗಳಲ್ಲಿ)/ ಯೋಜನೆ | ಕಾಲಮಿತಿಯಲ್ಲಿ ಸರಾಸರಿ ವ್ಯತ್ಯಾಸ (ದಿನಗಳಲ್ಲಿ/ ಯೋಜನೆಯಲ್ಲಿ) | ಶೇಕಡಾವಾರು ವ್ಯತ್ಯಾಸ* |
|-----------|--|--|--|---------------------|
| ಎಹೆಚ್‌ಎಸ್ | 304.67                                   | 423.17                                     | -118.50  | -39%                |
| ಪಿಜಿ1     | 435.45                                   | 496.85                                     | -61.40   | -15%                |
| ಪಿಜಿ2     | 600.24                                   | 809.41                                     | -209.17  | -35%                |
| ಪಿಜಿ3**   | 499.09                                   | 649.83                                     | -150.74  | -30%                |

ಶೇಕಡಾವಾರು ವ್ಯತ್ಯಾಸ =  $\frac{\text{ವೇಳಾಪಟ್ಟಿಯಲ್ಲಿನ ಸರಾಸರಿ ವ್ಯತ್ಯಾಸ}}{\text{ವೇಳಾಪಟ್ಟಿಯಲ್ಲಿನ ಸರಾಸರಿ ಅಂದಾಜು}} \times 100$

\*\* ಬೆಂಗಳೂರು ನಗರ ಮತ್ತು ದಾವಣಗೆರೆಯಲ್ಲಿ ಇನ್ನೂ ಪ್ರಗತಿಯಲ್ಲಿರುವ ಯೋಜನೆಗಳನ್ನು ಒಳಗೊಂಡಿಲ್ಲ

ಪೊಲೀಸ್ ವಸತಿ ಗೃಹ -2 ರಲ್ಲಿ ಸಕಾಲದಲ್ಲಿ ಯೋಜನೆಗಳ ಶೇಕಡಾವಾರು ಪೂರ್ಣಗೊಳಿಸುವಿಕೆಯಲ್ಲಿ ಗಮನಾರ್ಹ ಸುಧಾರಣೆಯನ್ನು ಕಂಡಿದ್ದರೂ ಸಹ ಅನುಷ್ಠಾನದ ಇತರ ಹಂತಗಳಿಗೆ ಹೋಲಿಸಿದರೆ ಟೈಮ್‌ಲೈನ್‌ನಲ್ಲಿ ಶೇಕಡಾವಾರು ವ್ಯತ್ಯಾಸವು 35% ರಷ್ಟು ಹೆಚ್ಚಾಗಿದೆ. ಪೊಲೀಸ್ ವಸತಿ ಗೃಹ -3 ನಲ್ಲಿ ಶೇಕಡಾವಾರು ವ್ಯತ್ಯಾಸವನ್ನು ಗಮನಾರ್ಹವಾಗಿ 30% ಗೆ ಇಳಿಸಲಾಗಿದೆ, ಇದು ನಿಗಮದ ಪ್ರಗತಿಯಲ್ಲಿರುವ ಚಟುವಟಿಕೆಗಳ ಆರೋಗ್ಯಕರ ಸಂಕೇತವಾಗಿದೆ



**ಚಿತ್ರ 21 : ಯೋಜನೆಗಳು ಟೈಮ್‌ಲೈನ್ ಬದಲಾವಣೆಗಳು**


ಕೋಷ್ಟಕ 25: ಯೋಜನೆಗಳಿಗಾಗಿ ಟೈಮ್‌ಲೈನ್‌ನ ಸಂಚಿತ ಭೌತಿಕ ಮೌಲ್ಯಮಾಪನ

| ಯೋಜನೆ      | ಯೋಜನೆಗಳ ಸಂಖ್ಯೆ | ಕಾಲಮಿತಿಯೊಳಗೆ ಪೂರ್ಣಗೊಂಡ ಪ್ರಾಜೆಕ್ಟ್‌ಗಳ ಸಂಖ್ಯೆ | ಕಾಲಮಿತಿಯೊಳಗೆ ಪೂರ್ಣಗೊಂಡ ಶೇಕಡಾವಾರು |
|------------|----------------|---|----------------------------------|
| AHS        | 181            | 75  | 41.44                            |
| PG1        | 110            | 37  | 33.64                            |
| PG2        | 101            | 68  | 67.33                            |
| PG3**      | 121            | 44  | 36.36                            |
| ಪೊಲೀಸ್ ಗೃಹ | 332            | 149   | 44.88                            |
| ಒಟ್ಟು      | 513            | 224   | 43.66                            |

ಶೇಕಡಾವಾರು ಸಕಾಲದಲ್ಲಿ ಪೂರ್ಣಗೊಳಿಸುವಿಕೆ= ಸಕಾಲದಲ್ಲಿ ಪೂರ್ಣಗೊಂಡ ಪ್ರಾಜೆಕ್ಟ್‌ಗಳು / ToR ಪ್ರಕಾರ ಒಟ್ಟು ಪ್ರಾಜೆಕ್ಟ್‌ಗಳು x 100

\*\* ಇದು ಬೆಂಗಳೂರು ನಗರ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಇನ್ನೂ ಪ್ರಗತಿಯಲ್ಲಿರುವ ಯೋಜನೆಗಳನ್ನು ಒಳಗೊಂಡಿಲ್ಲ.

ನಿಗದಿತ ಅವಧಿಯೊಳಗೆ ಒಟ್ಟಾರೆ ಯೋಜನೆಗಳನ್ನು ಪೂರ್ಣಗೊಳಿಸುವಿಕೆಯನ್ನು ಕೋಷ್ಟಕ 25 ವಿವರಿಸುತ್ತದೆ. ಎಲ್ಲಾ ನ್ಯೂನತೆಗಳ ಹೊರತಾಗಿಯೂ, ನಿಗಮವು ಪೊಲೀಸ್ ಗೃಹ ಅಡಿಯಲ್ಲಿ ಯೋಜನೆಗಳಿಗೆ 44.75% ರಷ್ಟು ತೃಪ್ತಿದಾಯಕ ಯೋಜನೆಯ ಪೂರ್ಣಗೊಳಿಸುವಿಕೆಯನ್ನು ನಿರ್ವಹಿಸುತ್ತಿದೆ ಮತ್ತು ಈ ಅಂಕಿಅಂಶವು ಯೋಜಿತ 2025 ಯೋಜನೆಗೆ ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ.



ಚಿತ್ರ 22 : ವೇಳಾಪಟ್ಟಿಯೊಳಗೆ ನಿರ್ಮಿಸಲಾದ ಯೋಜನೆಗಳು

## 6.2 ಪೊಲೀಸ್ ವಸತಿ ನಿಗಮದಿಂದ ಯೋಜನೆಗಳ ಆಯ್ಕೆಗೆ ಅಳವಡಿಸಲಾದ ಮಾನದಂಡಗಳು

ಬೇಡಿಕೆಯ ಅಗತ್ಯತೆಗಳ ಜೊತೆಗೆ ಯೋಜನೆಗಳ ಆಯ್ಕೆ ಮತ್ತು ಸ್ಥಳವನ್ನು ರಾಜ್ಯ ಪೊಲೀಸ್ ಇಲಾಖೆ ನಿರ್ಧರಿಸುತ್ತದೆ ಮತ್ತು ಇದು ಕೆಎಸ್‌ಪಿ‌ಹೆಚ್ ಮತ್ತು ಐಡಿಸಿಎಲ್ ವ್ಯಾಪ್ತಿಯಲ್ಲಿ ಬರುವುದಿಲ್ಲ. ಆದಾಗ್ಯೂ, ರಾಜ್ಯ ಪೊಲೀಸ್ ಇಲಾಖೆಯು ಸೂಚಿಸಿದಂತೆ ಅಗತ್ಯವೆಂದು ಪರಿಗಣಿಸಲಾದ ಅಗತ್ಯತೆಯ ಆಧಾರದ ಮೇಲೆ ಯೋಜನೆಗಳನ್ನು ಕಾರ್ಯಗತಗೊಳಿಸಲು ನಿಗಮವು ಗೊತ್ತುಪಡಿಸಿದ ಏಜೆನ್ಸಿಯಾಗಿದೆ.

## 6.3 ಪೊಲೀಸ್ ಗೃಹ 2020 ರ ಅಡಿಯಲ್ಲಿ ನಿಗಮವು ನಿರ್ಮಿಸಿದ ಸಮಯ ಮತ್ತು ವೆಚ್ಚವನ್ನು ಮೀರಿದ ಯೋಜನೆಗಳು

ಮಂಜೂರಾದ 96,146 ಸಾಮರ್ಥ್ಯವುಳ್ಳ ಪೊಲೀಸ್ ಪಡೆಗೆ, ನಿಗಮವು 2015 ರ ಆರ್ಥಿಕ ವರ್ಷದ ಅಂತ್ಯದವರೆಗೆ ಕೇವಲ 23835 ವಸತಿ ಕಟ್ಟಡಗಳನ್ನು ಮತ್ತು 1438 ವಸತಿಯೇತರ ಕಟ್ಟಡಗಳನ್ನು ಅವಶ್ಯಕತೆಯ 25% ನಷ್ಟು ಮಾತ್ರ ನಿರ್ಮಿಸಬಹುದು. ನಿಗಮದ ಮುಖ್ಯ ಆದಾಯದ ಮೂಲವೆಂದರೆ ನಿರ್ಮಿಸಿದ ಕಟ್ಟಡಗಳ ಮೇಲೆ ವಿಧಿಸುವ ಇಟಿಪಿ ಶುಲ್ಕಗಳು. ಇಟಿಪಿ ದರವನ್ನು (ಸ್ಥಾಪನೆ, ಉಪಕರಣ ಮತ್ತು ಘಟಕ ಶುಲ್ಕಗಳು) ಪ್ರತಿ ಹಣಕಾಸು ವರ್ಷದಲ್ಲಿ ನಿಗಮದ ನಿರ್ದೇಶಕರ ಮಂಡಳಿಯು ನಿರ್ಧರಿಸುತ್ತದೆ, ದರವು ರಾಜ್ಯ ಲೋಕೋಪಯೋಗಿ ಇಲಾಖೆ ವಿಧಿಸುವ ಇಟಿಪಿ ದರವನ್ನು ಮೀರಬಾರದು.

ಪೊಲೀಸ್ ಕಾನ್ಸ್ಟ್ಯಾಬಲ್‌ರಿಯ ವಸತಿ ತೃಪ್ತಿ ಮಟ್ಟವನ್ನು ಹೆಚ್ಚಿಸುವ ಸಲುವಾಗಿ, ಕರ್ನಾಟಕ ಸರ್ಕಾರವು ಪೊಲೀಸ್ ಗೃಹ 2020 ರ ಯೋಜನೆಯಡಿಯಲ್ಲಿ 11000 ವಸತಿ ಕಟ್ಟಡಗಳ ನಿರ್ಮಾಣಕ್ಕೆ GO ನಂ. HD/70/PBL/2013 ದಿನಾಂಕ 2.11.2013 (ಅನುಬಂಧವನ್ನು ನೋಡಿ) ಪ್ರಕಾರ ರೂ.1818 ಕೋಟಿಗಳ ಅಂದಾಜು ವೆಚ್ಚದಲ್ಲಿ ಅನುಮೋದನೆ ನೀಡಿದೆ.. ಈ ಯೋಜನೆಯನ್ನು ಮೂಲತಃ ಹುಡ್ಕೋನಿಂದ 75% ಸಾಲ (ರೂ.1363.50 ಕೋಟಿಗಳು) ಮತ್ತು ಸರ್ಕಾರದ ಖಾತರಿಯ ವಿರುದ್ಧ 25% (ರೂ.454.50 ಕೋಟಿಗಳು) ಸರ್ಕಾರದ ಅನುದಾನದ ಮೂಲಕ ತೆಗೆದುಕೊಳ್ಳಲಾಗಿದೆ.

ಹುಡ್ಕೋ ದಿಂದ ಪಡೆದ ಸಾಲವನ್ನು 15 ವರ್ಷಗಳಲ್ಲಿ ಮರುಪಾವತಿ ಮಾಡಲು ಯೋಜಿಸಲಾಗಿದೆ. 2015-16ರ ಪರಿಷ್ಕೃತ ಎಸಆರ್‌ನಿಂದಾಗಿ ಅಂದಾಜುಗಳಲ್ಲಿನ ಪರಿಷ್ಕರಣೆಯ ದೃಷ್ಟಿಯಿಂದ ಯೋಜನಾ ವೆಚ್ಚವನ್ನು ರೂ.2272.37 ಕೋಟಿಗಳಿಗೆ ಪರಿಷ್ಕರಿಸಲಾಗಿದೆ ಮತ್ತು GOK GO ನಂ. DH 141 PBL 2011, ಬೆಂಗಳೂರು, 19.01.2017 ದಿನಾಂಕದಂದು ಸರ್ಕಾರದಿಂದ ಅನುಮೋದಿಸಲಾಗಿದೆ. ಆದಾಗ್ಯೂ, ಸಂಪೂರ್ಣ ಯೋಜನೆಗೆ ರೂ.2272.37 ಕೋಟಿಗಳ ಅನುದಾನವನ್ನು ಆಯವ್ಯಯದಿಂದ ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದೆ.

ಸರ್ಕಾರವು ಇದುವರೆಗೆ ರೂ.1860.41 ಕೋಟಿ ಗಳನ್ನು ಮಾರ್ಚ್ 2020 ರ ಅಂತ್ಯದವರೆಗೆ ಕೆಳಗೆ ವಿವರಿಸಿದಂತೆ ಬಿಡುಗಡೆ ಮಾಡಿದೆ (ಕೋಷ್ಟಕ 26):

**ಕೋಷ್ಟಕ 26: ಮಾರ್ಚ್ 31, 2020 ರವರೆಗೆ ಬಿಡುಗಡೆಯಾದ ಸರ್ಕಾರದ ವಾರ್ಷಿಕ ಅನುದಾನಗಳ ವಿವರಗಳು**

| ಆವಧಿ         | ರಾಜ್ಯ ಸರ್ಕಾರವು<br>ಬಿಡುಗಡೆ ಮಾಡಿದ ಮೊತ್ತ (ಕೋಟಿಗಳಲ್ಲಿ) |
|--------------|--|
| 2013-14      | 20.00  |
| 2014-15      | 118.92   |
| 2015-16      | 460.83   |
| 2016-17      | 446.25   |
| 2017-18      | 281.44   |
| 2018-19      | 231.40   |
| 2019-20      | 301.57   |
| <b>ಒಟ್ಟು</b> | <b>1860.41</b>                                     |

1ನೇ ಹಂತದಲ್ಲಿ ರೂ.478.45 ಕೋಟಿಗಳ ಅಂದಾಜು ವೆಚ್ಚದಲ್ಲಿ 2782 ವಸತಿ ಕ್ವಾರ್ಟರ್ಸ್‌ಗಳ ನಿರ್ಮಾಣವನ್ನು 21 ಪ್ರಾಂತ್ಯಗಳಲ್ಲಿ ಕೈಗೆತ್ತಿಕೊಳ್ಳಲಾಯಿತು ಮತ್ತು ಸಂಪೂರ್ಣ ನಿರ್ಮಾಣವನ್ನು ಒಟ್ಟು ರೂ. 458.53 ಕೋಟಿ ವೆಚ್ಚದಲ್ಲಿ ಪೂರ್ಣಗೊಳಿಸಲಾಯಿತು. ಆದ್ದರಿಂದ, ನಿಗಮದ ದಾಖಲೆಗಳ ಪ್ರಕಾರ, ಪೊಲೀಸ್ ಗೃಹ 2020 ರ ಹಂತ 1 ರ ಅಡಿಯಲ್ಲಿ ಕಲ್ಪಿಸಲಾದ ಕಟ್ಟಡಗಳ ನಿರ್ಮಾಣದಲ್ಲಿ ಯಾವುದೇ ವೆಚ್ಚವನ್ನು ಹೆಚ್ಚಿಸಲಾಗಿಲ್ಲ.

2ನೇ ಹಂತದಲ್ಲಿ ರೂ.825.74 ಕೋಟಿಗಳ ಅಂದಾಜು ವೆಚ್ಚದಲ್ಲಿ 4,016 ವಸತಿ ಗೃಹಗಳ ನಿರ್ಮಾಣವನ್ನು 21 ಪ್ರಾಂತ್ಯಗಳಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, ಒಟ್ಟು 3,666 ವಸತಿ ಗೃಹಗಳನ್ನು ಪೂರ್ಣಗೊಳಿಸಲಾಗಿದೆ ಮತ್ತು 350 ವಸತಿ ಕ್ವಾರ್ಟರ್ಸ್‌ಗಳ ನಿರ್ಮಾಣ ಕಾರ್ಯವು ಮಾರ್ಚ್ 31, 2020 ಕ್ಕೆ ಪ್ರಗತಿಯಲ್ಲಿತ್ತು. 31-03-2020 ರವರೆಗೆ 2 ನೇ ಹಂತದ ನಿರ್ಮಾಣದ ವೆಚ್ಚವು ರೂ.709.43 ಕೋಟಿಗಳು.

3ನೇ ಹಂತದಲ್ಲಿ ರೂ.811.31 ಕೋಟಿ ಅಂದಾಜು ವೆಚ್ಚದಲ್ಲಿ 4,202 ವಸತಿ ಗೃಹಗಳ ನಿರ್ಮಾಣವನ್ನು 34 ಪ್ರಾಂತ್ಯಗಳಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, ಒಟ್ಟು 2,306 ವಸತಿ ಗೃಹಗಳು ಪೂರ್ಣಗೊಂಡಿದ್ದು, 1,896 ವಸತಿ ಕ್ವಾರ್ಟರ್ಸ್‌ಗಳ ಕಾಮಗಾರಿ ಪ್ರಗತಿಯಲ್ಲಿದೆ. 31-03-2020 ರವರೆಗೆ 3ನೇ ಹಂತಕ್ಕೆ ತಗಲಿದ ವೆಚ್ಚ 640.32 ಕೋಟಿ ರೂಪಾಯಿಗಳು. ಸರ್ಕಾರವು ಬಿಡುಗಡೆ ಮಾಡಿದ ರೂ.1860.41 ಕೋಟಿಗಳ ಅನುದಾನಕ್ಕೆ, 31-03-2020 ಕ್ಕೆ ಎಲ್ಲಾ ಮೂರು ಹಂತಗಳ ನಿರ್ಮಾಣದ ಒಟ್ಟು ವೆಚ್ಚವು ರೂ.1,808.28 ಕೋಟಿಗಳಾಗಿವೆ.

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

**ಕೋಷ್ಟಕ 27: ಪೊಲೀಸ್ ಗೃಹ 2020 ರ ಅಡಿಯಲ್ಲಿ ಪೊಲೀಸ್ ಇಲಾಖೆಗೆ ನಿರ್ಮಿಸಿದ ಮತ್ತು ಹಸ್ತಾಂತರಿಸುವ ಘಟಕಗಳ ಹಂತವಾರು ಪಟ್ಟಿ**

| ಪೊಲೀಸ್ ಗೃಹ 2020 | ಪ್ರಸ್ತಾವಿತ ವಸತಿ ಘಟಕಗಳ ಸಂಖ್ಯೆ |            |              | 31-3-2020 ರವರೆಗೆ ನಿರ್ಮಿಸಿದ ಮತ್ತು ಹಸ್ತಾಂತರಿಸಲಾದ ಘಟಕಗಳ ಸಂಖ್ಯೆ | 31-3-2020 ರವರೆಗೆ ನಿರ್ಮಾಣ ಹಂತದಲ್ಲಿರುವ ಘಟಕಗಳ ಸಂಖ್ಯೆ | ಪಿಹೆಚ್‌ಸಿ ಯಿಂದ ಅಂದಾಜು ಮಾಡಿದ ಮೊತ್ತ (ರೂ.ಕೋಟಿಗಳಲ್ಲಿ) | ಪಿಹೆಚ್‌ಸಿ ಯಿಂದ ಮಾಡಿದ ಖರ್ಚು (ರೂ.ಕೋಟಿಗಳಲ್ಲಿ) |
|-----------------|------------------------------|------------|--------------|---|---|---|--|
|                 | ಪಿಸಿ                         | ಎಸ್‌ಐ      | ಒಟ್ಟು        |   |   |   |  |
| ಹಂತ I           | 2652                         | 130        | 2782         | 2782  | NIL   | 478.45  | 458.53                                     |
| ಹಂತ II          | 3880                         | 136        | 4016         | 3666  | 350   | 825.74  | 709.43                                     |
| ಹಂತ III         | 3832                         | 370        | 4202         | 2306  | 1896  | 811.31  | 640.32                                     |
| <b>ಒಟ್ಟು</b>    | <b>10364</b>                 | <b>636</b> | <b>11000</b> | <b>8754</b>   | <b>2246</b>                                       | <b>2115.50</b>                                    | <b>1808.28</b>                             |

**ಕೋಷ್ಟಕ 28: ಪೊಲೀಸ್ ಗೃಹ 2020 ರ ಅಡಿಯಲ್ಲಿ ಪೊಲೀಸ್ ಇಲಾಖೆಗೆ ನಿರ್ಮಿಸಿದ ಮತ್ತು ಹಸ್ತಾಂತರಿಸುವ ಘಟಕಗಳ ವರ್ಷವಾರು ಪಟ್ಟಿ**

| ಅವಧಿ                            | ಪೊಲೀಸ್ ಗೃಹ 2020 ರ ಅಡಿಯಲ್ಲಿ ಆಯಾ ಹಣಕಾಸು ವರ್ಷದ ಮಾರ್ಚ್ 31 ರವರೆಗೆ ನಿರ್ಮಿಸಿದ ಮತ್ತು ಹಸ್ತಾಂತರಿಸಲಾದ ವಸತಿ ಘಟಕಗಳ ಸಂಖ್ಯೆ | ಹಸ್ತಾಂತರದ ಸಮಯದಲ್ಲಿ ನಿರ್ಮಾಣ ವೆಚ್ಚ |
|---------------------------------|--|----------------------------------|
| 2015-16                         | 2161   | 356.63                           |
| 2016-17                         | 1215   | 196.10                           |
| 2017-18                         | 967  | 155.61                           |
| 2018-19                         | 1697   | 294.84                           |
| 2019-20                         | 2714   | 517.53                           |
| ಒಟ್ಟು                           | 8754   | 1520.71                          |
| ನಿರ್ಮಾಣ ಹಂತದಲ್ಲಿದೆ<br>31-3-2020 | 2246   | 307.71                           |
| <b>ಒಟ್ಟು</b>                    | <b>11000</b>   | <b>1828.42</b>                   |

ಆದ್ದರಿಂದ, ದಾಖಲೆಗಳ ಪ್ರಕಾರ ಪೊಲೀಸ್ ಗೃಹ 2020 ರ ಅಡಿಯಲ್ಲಿ ನಿರ್ಮಿಸಲಾದ ವಸತಿ ಘಟಕಗಳ ವೆಚ್ಚದ ಹೆಚ್ಚಳವು ಸುಮಾರು 1% ಆಗಿದೆ ಮತ್ತು ಎಹೆಚ್‌ಎಸ್ ಮತ್ತು ಪೊಲೀಸ್ ಗೃಹ 2020 ರ ಅಡಿಯಲ್ಲಿ 2009 ರಿಂದ ನಿಗಮವು ನಿರ್ಮಿಸಿದ ಪ್ರಾಜೆಕ್ಟ್‌ಗಳ ಒಟ್ಟಾರೆ ವೆಚ್ಚ ಹೆಚ್ಚಳವು ಸುಮಾರು 5% ಆಗಿದೆ.

ವಿಸ್ತಾರವಾಗಿ ಹೇಳುವುದಾದರೆ, ಪೊಲೀಸ್ ಗೃಹ 2020 ರಲ್ಲಿ ವಸತಿ ಕಟ್ಟಡಗಳ ನಿರ್ಮಾಣದಲ್ಲಿ ಸುಮಾರು 28 % ನಷ್ಟು ಸಮಯದ ವ್ಯತ್ಯಾಸವಿದೆ ಮತ್ತು ಎಹೆಚ್‌ಎಸ್ ಮತ್ತು ಪಿಜಿ 2020 ರ ಅಡಿಯಲ್ಲಿ ವಸತಿ ಕಟ್ಟಡಗಳ ನಿರ್ಮಾಣದಲ್ಲಿ ಒಟ್ಟಾರೆ ಸಮಯ ವ್ಯತ್ಯಾಸವು ಸುಮಾರು 30% ಆಗಿದೆ. ವೆಚ್ಚವು ಸುಮಾರು 1% ರಷ್ಟು ಏರಿಕೆಯಾಗಿದೆ. ಪೊಲೀಸ್ ಗೃಹ 2020 ರ ಅಡಿಯಲ್ಲಿ ತೃಪ್ತಿಕರವೆಂದು ಪರಿಗಣಿಸಬಹುದು ಮತ್ತು ಸ್ವೀಕರಿಸಿದ ಮಾನದಂಡಗಳೊಳಗಿದೆ.

ಸಮಯದ ಹೆಚ್ಚಳಕ್ಕೆ ಈ ಕೆಳಗಿನ ಅಂಶಗಳು ಮುಖ್ಯ ಕಾರಣಗಳಾಗಿವೆ:-

1. ಅವಾಸ್ತವಿಕ ಒಪ್ಪಂದದ ಅವಧಿಗಳು- ನಿಗಮದಿಂದ ಗುತ್ತಿಗೆದಾರರ ಮೇಲೆ ಹೇರಲಾಗಿದೆ
2. ಕಳಪೆಯಾಗಿ ವ್ಯಾಖ್ಯಾನಿಸಲಾದ ಪ್ರಾಜೆಕ್ಟ್‌ನ ವ್ಯಾಪ್ತಿ
3. ಕ್ಷೇತ್ರ ಸಿಬ್ಬಂದಿಯಿಂದ ಯೋಜನೆಗಳ ಕಳಪೆ ಮೇಲ್ವಿಚಾರಣೆ
4. ಕಳಪೆ ಸೈಟ್ ನಿರ್ವಹಣೆ
5. ಗುತ್ತಿಗೆದಾರರು ಬಳಸುವ ಅನುಚಿತ ನಿರ್ಮಾಣ ವಿಧಾನಗಳು

#### 6.4 2009-2021ರ ಅವಧಿಗೆ ಪೊಲೀಸ್ ಇಲಾಖೆಯಿಂದ ವಸತಿಗಾಗಿ ಬೇಡಿಕೆಯ ಅವಶ್ಯಕತೆ

ಪೊಲೀಸ್ ಗೃಹದ ಮೊದಲು, ಕಾನ್‌ಸ್ಟಾಬ್‌ಬುಲರಿಗೆ ಲಭ್ಯವಿರುವ ಕ್ವಾರ್ಟರ್‌ಗಳ ಸಂಖ್ಯೆ 40,877 ಆಗಿತ್ತು. ಪೊಲೀಸ್ ಗೃಹ 2020 ರಡಿ 11000 ಕ್ವಾರ್ಟರ್‌ಗಳನ್ನು ಸೇರಿಸಿದೆ ಮತ್ತು ಪೊಲೀಸ್ ಗೃಹ 2025 ರಡಿ ಇನ್ನೂ 10054 ಕ್ವಾರ್ಟರ್‌ಗಳನ್ನು ಸೇರಿಸುವ ನಿರೀಕ್ಷೆಯಿದೆ. ಪೊಲೀಸ್ ಇಲಾಖೆಯಿಂದ ಪಡೆದ ಮಾಹಿತಿಯ ಪ್ರಕಾರ, ಪೊಲೀಸ್ ಗೃಹ 2020 ರ ಅನುಷ್ಠಾನಕ್ಕೆ ಮೊದಲು ಕಾನ್‌ಸ್ಟಾಬ್‌ಬುಲರಿಯ ತೃಪ್ತಿಯ ಮಟ್ಟವು 39 ಪ್ರತಿಶತದಷ್ಟಿತ್ತು. ಪೊಲೀಸ್ ಇಲಾಖೆಯಾಗಲಿ ಅಥವಾ ಪೊಲೀಸ್ ವಸತಿ ನಿಗಮವಾಗಲಿ, ಪೊಲೀಸ್ ಕಾನ್‌ಸ್ಟಾಬ್‌ಬುಲರಿಗೆ ವಸತಿಗಾಗಿ ನಿಜವಾದ ಬೇಡಿಕೆಯ ಅಗತ್ಯವನ್ನು ನಿರ್ಣಯಿಸಲು ಭವಿಷ್ಯಸೂಚಕ ಮಾದರಿಯನ್ನು ಕೈಗೊಂಡಿಲ್ಲ. ಜಿಲ್ಲಾ ಪೊಲೀಸ್ ಪ್ರಧಾನ ಕಛೇರಿಯಿಂದ ಸ್ವೀಕರಿಸಿದ ವಿನಂತಿಗಳನ್ನು ಒಟ್ಟುಗೂಡಿಸಿ ಬೇಡಿಕೆಯನ್ನು ಮಾಡಲಾಗಿದೆ ಮತ್ತು ಸರ್ಕಾರವು ಒದಗಿಸಿದ ಆಯವ್ಯಯ ಹಂಚಿಕೆಯನ್ನು ಆಧರಿಸಿ ಸಂಖ್ಯೆಗಳನ್ನು ಮೌಲ್ಯಮಾಪನ ಮಾಡಲಾಗಿದೆ.

#### 6.5 ಮುಂದಿನ 5 ವರ್ಷಗಳಲ್ಲಿ ಅಂದರೆ 2022-2026 ಕ್ಕೆ ನಿಗಮಕ್ಕೆ ಹಣಕಾಸಿನ ಅಂದಾಜು

##### 6.5.1 ಅಂದಾಜು ಮಾಡಲು -ಕೋಷ್ಟಕಗಳು 29 ಮತ್ತು 30

1. ಫಾರ್ತೀಯ ಸುಗಮಗೊಳಿಸುವಿಕೆಯೊಂದಿಗೆ ಚಟುವಟಿಕೆಗಳಿಂದ ಬರುವ ಆದಾಯವನ್ನು ಅಂದಾಜಿಸಲಾಗಿದೆ



2. ಸ್ಥಿರ ಠೇವಣಿಗಳಿಂದ ಬಡ್ಡಿ ಮತ್ತು ಇತರ ಚಟುವಟಿಕೆಯೇತರ ಆದಾಯವನ್ನು ಒಳಗೊಂಡಿರುವ ಇತರ ಆದಾಯದಿಂದ ಬರುವ ವರಮಾನವನ್ನು ಕಳೆದ ಮೂರು ವರ್ಷಗಳ ಆಧಾರದ ಮೇಲೆ ಸರಾಸರಿ ಮಾಡಲಾಗಿದೆ.
3. ಖರ್ಚುಗಳಲ್ಲಿ ಹೆಚ್ಚಿನ ಪರಸ್ಪರ ಸಂಬಂಧವಿರುವುದರಿಂದ, ಭವಿಷ್ಯದ ವೆಚ್ಚಗಳನ್ನು ಅಂದಾಜಿಸಲು ರೇಖೀಯ ನಿವರ್ತನವನ್ನು ಬಳಸಲಾಗುತ್ತದೆ.
4. ಪ್ರವೃತ್ತಿ ವಿಶ್ಲೇಷಣೆ ಮತ್ತು ನಿವರ್ತನ ವಿಶ್ಲೇಷಣೆಯ ಫಲಿತಾಂಶದ ಆಧಾರದ ಮೇಲೆ ಲಾಭ ಮತ್ತು ನಷ್ಟದ ಖಾತೆಯನ್ನು ಅಂದಾಜಿಸಲಾಗಿದೆ.
5. 2020-21ರ ಆರ್ಥಿಕ ವರ್ಷಕ್ಕೆ ನಿಗಮದ ಕಾರ್ಯಕ್ಷಮತೆಯು ಉಲ್ಬಣಗೊಳ್ಳುತ್ತಿರುವ ಸಾಂಕ್ರಾಮಿಕ ರೋಗದಿಂದಾಗಿ ಇಳಿಮುಖವಾಗಿದೆ ಎಂಬುದನ್ನು ಗಮನಿಸಬೇಕು.

### 6.5.2 ಪ್ರಮುಖ ಅವಲೋಕನಗಳು

1. 2022 ರಿಂದ 2026 ರ ಅವಧಿಯ ಪ್ರಕ್ಷೇಪಗಳ ಒಪಿಎಮ್ ಅನ್ನು ತೃಪ್ತಿಕರವೆಂದು ಪರಿಗಣಿಸಬಹುದು ಏಕೆಂದರೆ ಇದು ಮಾನದಂಡದ ಮಟ್ಟದೊಂದಿಗೆ ಧನಾತ್ಮಕ ಆಲ್ಫಾವನ್ನು ರಚಿಸಿದೆ
2. ಪಿಎಟಿ ದೀರ್ಘಾವಧಿಯ ಸರಾಸರಿಗೆ ಹತ್ತಿರದಲ್ಲಿದೆ ಮತ್ತು ಆದ್ದರಿಂದ ತೃಪ್ತಿಕರವೆಂದು ಪರಿಗಣಿಸಬಹುದು
3. ವೆಚ್ಚಗಳ ಬೆಳವಣಿಗೆಯು ಸರಾಸರಿ 2.26 % ರಷ್ಟು ನಿಯಂತ್ರಣದಲ್ಲಿದೆ.
4. ಆದಾಯದ ಬೆಳವಣಿಗೆಯಲ್ಲಿನ ಸುಧಾರಣೆಯು ಹೆಚ್ಚಿನ ನಿವ್ವಳ ಲಾಭಕ್ಕೆ ಕಾರಣವಾಗುತ್ತದೆ ಮತ್ತು ಅಂತಿಮವಾಗಿ ಹೆಚ್ಚಿನ ಇಪಿಎಸ್ ಕಾರಣವಾಗುತ್ತದೆ. ಆದ್ದರಿಂದ, ವೆಚ್ಚಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವುದು ಉತ್ತಮ ನಿವ್ವಳ ಲಾಭಕ್ಕೆ ಕಾರಣವಾಗುತ್ತದೆ.
5. ನಿಗಮವು 2022-23 ರ ಹೊತ್ತಿಗೆ ಬದಲಾಗಬಹುದು ಮತ್ತು ಗಮನಾರ್ಹವಾದ ಲಾಭವನ್ನು ಗಳಿಸಬಹುದು ಮತ್ತು ಮಾರ್ಚ್ 2026 ರವರೆಗೆ ಅಂದಾಜಿಸಿದ ಅವಧಿಯಲ್ಲಿ ಈ ಪ್ರವೃತ್ತಿಯನ್ನು ಮುಂದುವರಿಸಬಹುದು (ಈ ಅಂದಾಜನ್ನು ಯೋಜನೆಯ ಚಟುವಟಿಕೆಗಳಿಗೆ ಸಕಾಲದಲ್ಲಿ ಅನುದಾನ ಬೆಂಬಲದ ಊಹೆಯ ಆಧಾರದ ಮೇಲೆ ಮಾಡಲಾಗಿದೆ).

**ಕೋಷ್ಟಕ 29: ಏಪ್ರಿಲ್ 2021 ರಿಂದ ಮಾರ್ಚ್ 2023 ರವರೆಗಿನ ಅಂದಾಜು ಹಣಕಾಸು ತಃಖ್ತೆ**

| ವಿವರಗಳು             | ಮಾರ್ಚ್ -21   | ಮಾರ್ಚ್ -22   | ಮಾರ್ಚ್ -23   | ಮಾರ್ಚ್ -24   | ಮಾರ್ಚ್ -25   | ಮಾರ್ಚ್ -26   |
|---------------------|--------------|--------------|--------------|--------------|--------------|--------------|
| ಆದಾಯ                |              |              |              |              |              |              |
| ಚಟುವಟಿಕೆಗಳಿಂದ (A)   | 24,75,87,348 | 26,87,22,866 | 38,63,05,153 | 37,79,56,545 | 38,54,27,179 | 36,44,53,115 |
| ಇತರ ಆದಾಯ (B)        | 13,94,25,121 | 13,32,85,911 | 13,58,92,422 | 13,62,01,151 | 13,51,26,495 | 13,57,40,023 |
| ಒಟ್ಟು               | 38,70,12,469 | 40,20,08,777 | 52,21,97,575 | 51,41,57,697 | 52,05,53,674 | 50,01,93,138 |
| ವೆಚ್ಚಗಳು (C)        |              |              |              |              |              |              |
| ಒಟ್ಟು               | 27,99,39,098 | 28,42,12,435 | 28,88,85,704 | 29,31,19,634 | 30,56,34,933 | 31,29,37,195 |
| ಚಟುವಟಿಕೆಯ ಲಾಭ (A-C) | -3,23,51,750 | -1,54,89,569 | 9,74,19,449  | 8,48,36,911  | 7,97,92,246  | 5,15,15,920  |
| ಒಪಿಎಮ್ (%)          | -13.07       | -5.76        | 25.22        | 22.45        | 20.70        | 14.14        |
| ತೆರಿಗೆಗೆ ಮುನ್ನ ಲಾಭ  | 9,83,55,165  | 11,77,96,342 | 23,33,11,871 | 22,10,38,063 | 21,49,18,741 | 18,72,55,943 |
| ಪಿಬಿಟಿ (%)          | 25.41        | 29.30        | 44.68        | 42.99        | 41.29        | 37.44        |
| ತೆರಿಗೆ              | 3,02,06,653  | 2,94,49,086  | 5,83,27,968  | 5,52,59,516  | 5,37,29,685  | 4,68,13,986  |
| ಬಾಕಿ ತೆರಿಗೆ         | 32,46,339    | 2939252      | 1798629      | 1713350      | 1169485      | 1397362      |
| ಸಂಪತ್ತಿನ ತೆರಿಗೆ     |              |              |              |              |              |              |
| ತೆರಿಗೆಯ ನಂತರದ ಲಾಭ   | 6,49,02,173  | 8,54,08,005  | 17,31,85,274 | 16,40,65,197 | 16,00,19,571 | 13,90,44,595 |
| ಪಿಎಟಿ (%)           | 16.77        | 21.25        | 33.16        | 31.91        | 30.74        | 27.80        |
| ಇಪಿಎಸ್              | 5,409        | 7,117        | 14,432       | 13,672       | 13,335       | 11,587       |

**ಕೋಷ್ಟಕ 30: ಅಂದಾಜು ಹಣಕಾಸು ತಃಖ್ತೆಯ ಹಣಕಾಸು ವಿಶ್ಲೇಷಣೆ**

| ವಿವರಗಳು                        | ಮಾರ್ಚ್ -21 | ಮಾರ್ಚ್ -22 | ಮಾರ್ಚ್ -23 | ಮಾರ್ಚ್ -24 | ಮಾರ್ಚ್ -25 | ಮಾರ್ಚ್ -26 |
|--------------------------------|------------|------------|------------|------------|------------|------------|
| ಒಪಿಎಮ್ (%)                     | -13.07     | -5.76      | 25.22      | 22.45      | 20.70      | 14.14      |
| ಪಿಬಿಟಿ (%)                     | 25.41      | 29.30      | 44.68      | 42.99      | 41.29      | 37.44      |
| ಪಿಎಟಿ (%)                      | 16.77      | 21.25      | 33.16      | 31.91      | 30.74      | 27.80      |
| ಆದಾಯದ ಬೆಳವಣಿಗೆ-<br>ಚಟುವಟಿಕೆಗಳು | -14.45     | 8.54       | 43.76      | -2.16      | 1.98       | -5.44      |
| ಆದಾಯದ ಬೆಳವಣಿಗೆ-ಒಟ್ಟು           | -8.80      | 3.87       | 29.90      | -1.54      | 1.24       | -3.91      |
| ವೆಚ್ಚಗಳ ಬೆಳವಣಿಗೆ               | 10.08      | 1.53       | 1.64       | 1.47       | 4.27       | 2.39       |
| ಪಿಎಟಿ ಬೆಳವಣಿಗೆ                 | -46.88     | 31.59      | 102.77     | -5.27      | -2.47      | -13.11     |

**6.6 ಹಣಕಾಸಿನ ತಃಖ್ತೆಗಳ ಆಡಿಟ್ ನಂತರದ ಪ್ರಮುಖ ಅವಲೋಕನಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ:**

1. ಮಹಾಲೇಖಪಾಲರ ಅವಲೋಕನಗಳಿಗೆ ಅನುಸರಣೆ ವರದಿಯನ್ನು ಸಲ್ಲಿಸುವಲ್ಲಿ ನಿಗಮದಿಂದ ಸಾಕಷ್ಟು ವಿಳಂಬವಾಗಿದೆ.
2. ಖಾತೆ ಪುಸ್ತಕಗಳಲ್ಲಿನ ನಗದು ಮತ್ತು ಬ್ಯಾಂಕ್ ಬ್ಯಾಲೆನ್ಸ್ ಅನ್ನು ನಿಯತಕಾಲಿಕವಾಗಿ ನಿಗಮವು ಸಮನ್ವಯಗೊಳಿಸಿಲ್ಲ.
3. ಒಂದೇ ಹಣಕಾಸು ವರ್ಷದಲ್ಲಿ ಹಲವಾರು ಚಾಲ್ತಿ ಖಾತೆಗಳನ್ನು ತೆರೆಯಲಾಗಿದೆ ಮತ್ತು ಮುಚ್ಚಲಾಗಿದೆ ಮತ್ತು ಆದ್ದರಿಂದ ರಿಪೇರಿ ಮತ್ತು ನಿರ್ವಹಣೆಗಾಗಿ ಬಳಸಲಾದ ಹಣದ ಚಲನೆಯನ್ನು ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡಲು ಸಾಧ್ಯವಾಗಲಿಲ್ಲ.
4. ಅಲ್ಪಾವಧಿಯ ಸಾಲಗಳನ್ನು ಹೆಚ್ಚಿನ ವೆಚ್ಚದಲ್ಲಿ ಪಡೆಯಲಾಗಿದೆ ಮತ್ತು ಸರ್ಕಾರದ ಅನುದಾನವನ್ನು ಬ್ಯಾಂಕ್ ದರಗಳಲ್ಲಿ ಠೇವಣಿಯಾಗಿ ಇರಿಸಲಾಯಿತು, ಇದು ಆದಾಯದ ನಷ್ಟವನ್ನು ಸೂಚಿಸುತ್ತದೆ.

## 6.7 ಕರ್ನಾಟಕ ಸರ್ಕಾರವು ಉಹಿಸಿದಂತೆ ಪೊಲೀಸ್ ವಸತಿಗಾಗಿ 75 ಪ್ರತಿಶತ ಬೇಡಿಕೆಯ ಗುರಿಯನ್ನು ಪೂರೈಸುವುದು

ಪೊಲೀಸ್ ವಸತಿ ನಿಗಮ ಮತ್ತು ಪೊಲೀಸ್ ಇಲಾಖೆಯಿಂದ 2025 ರೊಳಗೆ (ಕೋಷ್ಟಕ 31) ಪೊಲೀಸ್ ವಸತಿಗಾಗಿ 75 ಪ್ರತಿಶತ ಬೇಡಿಕೆಯನ್ನು ಪೂರೈಸಲು ಕರ್ನಾಟಕ ಸರ್ಕಾರವು ಯೋಜಿಸಿತ್ತು. ಪೊಲೀಸ್ ಗೃಹ 2020 ರ ಅನುಷ್ಠಾನದ ಮೊದಲು, 96,146 ರ ಅನುಮೋದಿತ ಸಾಮರ್ಥ್ಯವನ್ನು ಹೊಂದಿರುವ ಪೊಲೀಸ್ ಪಡೆಗೆ, ಪೊಲೀಸರಿಗೆ ಲಭ್ಯವಿರುವ ಕ್ವಾಟರ್ಸ್‌ಗಳ ಸಂಖ್ಯೆ 40,877 (ಇತರ ಏಜೆನ್ಸಿಗಳು ನಿರ್ಮಿಸಿದವುಗಳನ್ನು ಒಳಗೊಂಡಂತೆ). ಪೊಲೀಸ್ ಗೃಹ 2020 ರಡಿ ಪೊಲೀಸ್ ಪಡೆಗೆ 11,000 ಕ್ವಾಟರ್ಸ್‌ಗಳನ್ನು ಸೇರಿಸಿದೆ. ಹೀಗಾಗಿ, ಪೊಲೀಸ್ ಗೃಹ 2020 ರ ಅನುಷ್ಠಾನದ ಕೊನೆಯಲ್ಲಿ ಪೊಲೀಸ್ ಪಡೆಗೆ ಲಭ್ಯವಿರುವ ಒಟ್ಟು ಕ್ವಾಟರ್ಸ್‌ಗಳ 51877 ಆಗಿರುತ್ತದೆ. ಅಂದಾಜಿನ ಪ್ರಕಾರ, ಪ್ರಸ್ತುತ ಮಾನವಸಂಪನ್ಮೂಲ ಮತ್ತು ಸರ್ಕಾರದಿಂದ ಬಜೆಟ್ ಬೆಂಬಲದೊಂದಿಗೆ ನಿಗಮವು ಐದು ವರ್ಷಗಳ ಬ್ಲಾಕ್ ಅವಧಿಯಲ್ಲಿ ಸುಮಾರು 10054 ಕ್ವಾಟರ್ಸ್‌ಗಳನ್ನು ನಿರ್ಮಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಯೋಜಿತ ದರದಲ್ಲಿ, ನಿಗಮವು 2030 ರ ವೇಳೆಗೆ 75 ಪ್ರತಿಶತ ಬೇಡಿಕೆಯ ಗುರಿಯನ್ನು ತಲುಪಲು ಸಾಧ್ಯವಾಗುತ್ತದೆ.

### ಕೋಷ್ಟಕ 31: ಪ್ರತಿಶತ 75ರಷ್ಟು ಸಾಧನೆಯ ಉದ್ದೇಶಿತ ಗುರಿ

| ಕ್ರ. ಸಂ. | ವಿವರಗಳು  | ಪೊಲೀಸ್ ಪಡೆಗೆ ಕ್ವಾಟರ್ಸ್‌ಗಳ ಸಂಖ್ಯೆ | ಶೇಕಡಾವಾರು ಸಾಧನೆ |
|----------|--|----------------------------------|-----------------|
| 1        | ಮಂಜೂರು ಸಾಮರ್ಥ್ಯ  | 96146                            |                 |
| 2        | ನಿರೀಕ್ಷಿಸಲಾದ 75% ಬೇಡಿಕೆ  | 72000                            |                 |
| 3        | 31ನೇ ಮಾರ್ಚ್ 2015 ರವರೆಗೆ ಪೊಲೀಸ್ ಪಡೆಗೆ ಕ್ವಾಟರ್ಸ್‌ಗಳ ಸಂಖ್ಯೆ   | 40877                            | 42%             |
| 4        | ಪೊಲೀಸ್ ಗೃಹ 2020 ರಿಂದ ಸೇರ್ಪಡೆಗಳು  | 11000                            |                 |
| 5        | 31ನೇ ಮಾರ್ಚ್ 2020 ರವರೆಗೆ ಪೊಲೀಸ್ ಪಡೆಗೆ ಕ್ವಾಟರ್ಸ್‌ಗಳ ಸಂಖ್ಯೆ   | 51877                            | 54%             |
| 6        | 2025 ನೇ ಸಾಲಿನ ಹೊತ್ತಿಗೆ ಯೋಜಿತ ಸೇರ್ಪಡೆಗಳು  | 10054                            |                 |
| 7        | 31ನೇ ಮಾರ್ಚ್ 2025 ರವರೆಗೆ ಪೊಲೀಸ್ ಪಡೆಗೆ ಕ್ವಾಟರ್ಸ್‌ಗಳ ಸಂಖ್ಯೆ   | 61931                            | 64%             |
| 8        | 2030 ರ ಹೊತ್ತಿಗೆ ಯೋಜಿತ ಸೇರ್ಪಡೆಗಳು   | 10054                            |                 |
| 9        | 31ನೇ ಮಾರ್ಚ್ 2030 ರವರೆಗೆ ಪೊಲೀಸ್ ಪಡೆಗೆ ಕ್ವಾಟರ್ಸ್‌ಗಳ ಸಂಖ್ಯೆ.  | 71985                            | 75%             |
|          | 2025 ಕ್ಕೆ ಹೋಲಿಸಿದರೆ ಸರ್ಕಾರವು ನಿರೀಕ್ಷಿಸಿದಂತೆ 2030 ರ ವೇಳೆಗೆ ಪೊಲೀಸ್ ವಸತಿಯಲ್ಲಿ 75% ಗುರಿಯನ್ನು ಸಾಧಿಸಬೇಕಾಗಿದೆ |                                  |                 |

ನಿಗಮವು ತೃಪ್ತಿಕರ ಮಾನವ ಸಂಪನ್ಮೂಲವನ್ನು ಹೊಂದಿದೆ ಮತ್ತು ಸರ್ಕಾರದಿಂದ ಸಾಕಷ್ಟು ಬಜೆಟ್ ಬೆಂಬಲವನ್ನು ಒದಗಿಸಿದರೆ, 2025 ರ ವೇಳೆಗೆ ಯೋಜಿತ ಗುರಿಯನ್ನು ಸಾಧಿಸಲು ಅದರ ನಿರ್ಮಾಣ ಸಾಮರ್ಥ್ಯವನ್ನು ಹೆಚ್ಚಿಸಬಹುದು.

## 6.8 ಬೇಡಿಕೆಯ ಸಾಮರ್ಥ್ಯವನ್ನು ಪೂರೈಸಲು ನಿಗಮದ ಸಾಮರ್ಥ್ಯಗಳು

ಅಸ್ತಿತ್ವದಲ್ಲಿರುವ ಸಾಮಗ್ರಿಗಳು ಮತ್ತು ಮಾನವಶಕ್ತಿಯ ಸಂಪನ್ಮೂಲಗಳೊಂದಿಗೆ, ವಸತಿ ನಿಗಮವು ಪೊಲೀಸ್ ಗೃಹ 2025 ರಲ್ಲಿ ಯೋಜಿಸಿದಂತೆ ಪೊಲೀಸ್ ಇಲಾಖೆಯ ವಸತಿ ಅವಶ್ಯಕತೆಗಳ ಬೇಡಿಕೆ ಸಾಮರ್ಥ್ಯವನ್ನು ಪೂರೈಸುವ ಸ್ಥಿತಿಯಲ್ಲಿರುತ್ತದೆ.

ಪೊಲೀಸ್ ಇಲಾಖೆ ಮತ್ತು ಸರ್ಕಾರದಿಂದ ನೀಡಲಾಗುವ ಬೆಂಬಲ ಮತ್ತು ಹಣಕಾಸಿನ ನೆರವಿನ ಆಧಾರದ ಮೇಲೆ ಯಾವುದೇ ಹೆಚ್ಚುವರಿ ಬೇಡಿಕೆಯನ್ನು ನಿಗಮವು ಮರುಮೌಲ್ಯಮಾಪನ ಮಾಡಬೇಕಾಗಿದೆ.

### 6.8.1 ಪೊಲೀಸ್ ಗೃಹ ಯೋಜನೆಗಳ ಕಾರ್ಯಕ್ಷಮತೆಯ ಮೌಲ್ಯಮಾಪನ

#### 6.8.1.1. ಪೊಲೀಸ್ ಗೃಹದ ಅಡಿಯಲ್ಲಿ ನಿಗದಿಪಡಿಸಿದ ಗುರಿಗಳ ಸಾಧನೆ

ಪೊಲೀಸ್ ಗೃಹದ ಪ್ರಕಾರ ನಿಗದಿಪಡಿಸಿದ ಭೌತಿಕ ಮತ್ತು ಆರ್ಥಿಕ ಗುರಿಯನ್ನು ಮತ್ತು ನಿಗಮದ ಸಾಧನೆಯ ಪ್ರಮಾಣವನ್ನು ಕೋಷ್ಟಕ 32 ರಲ್ಲಿ ನೀಡಲಾಗಿದೆ. ಶೇಕಡಾವಾರು ಲೆಕ್ಕಾಚಾರ ಮಾಡಲು ಬಳಸುವ ಸೂತ್ರವು ಈ ಕೆಳಗಿನಂತಿರುತ್ತದೆ.

ಹಣಕಾಸಿನ ಕಾರ್ಯಕ್ಷಮತೆಯ ಶೇಕಡಾವಾರು

$$\text{ಶೇಕಡಾವಾರು} = \frac{\text{ವೆಚ್ಚ} \times 100}{\text{ಗುರಿ}}$$

ಭೌತಿಕ ಕಾರ್ಯಕ್ಷಮತೆಯ ಶೇಕಡಾವಾರು

$$\text{ಶೇಕಡಾವಾರು} = \frac{\text{ಸಾಧನೆ} \times 100}{\text{ಗುರಿ}}$$

ಕೋಷ್ಟಕ 32: ವರ್ಷವಾರು ನಿಗದಿಪಡಿಸಿದ ಭೌತಿಕ ಮತ್ತು ಆರ್ಥಿಕ ಗುರಿ ಮತ್ತು ಇದಕ್ಕೆ ಸಾಧನೆ

| ಕ್ರಮ ಸಂಖ್ಯೆ | ವರ್ಷ                              | ಹಣಕಾಸಿನ ಕಾರ್ಯಕ್ಷಮತೆ (ರೂ.ಲಕ್ಷಗಳಲ್ಲಿ) |          |        | ಭೌತಿಕ ಕಾರ್ಯಕ್ಷಮತೆ (ಕಾಟರ್ಸ್‌ಗಳ ಸಂಖ್ಯೆ) |       |        | ಷರಾ  |
|-------------|-----------------------------------|-------------------------------------|----------|--------|---------------------------------------|-------|--------|--|
|             |                                   | ಗುರಿ                                | ವೆಚ್ಚ    | %      | ಗುರಿ                                  | ವೆಚ್ಚ | %      |  |
| 1           | 2014-15                           | 4300.00                             | 15350.00 | 356.98 | -                                     | -     | -      | ಪೂರ್ವ ಹಣಕಾಸು ವರ್ಷಗಳ ಯೋಜನೆಗಳನ್ನು ಪೂರ್ಣಗೊಳಿಸುವ ಖಾತೆಯಲ್ಲಿ ಹೆಚ್ಚಿನ ಗುರಿಯನ್ನು ಸಾಧಿಸಲಾಗಿದೆ |
| 2           | 2015-16                           | 27658.00                            | 26607.76 | 96.20  | -                                     | 2362  | -      | ಭೌತಿಕ ಗುರಿಯನ್ನು ನಿಗದಿಪಡಿಸಲಾಗಿಲ್ಲ   |
| 3           | 2016-17                           | 58000.00                            | 21730.25 | 37.47  |                                       | 420   | 100.00 | ಭೌತಿಕ ಕಾರ್ಯಕ್ಷಮತೆಯನ್ನು ಸಾಧಿಸಲಾಗಿದೆ ಆದರೆ ನಿರ್ಮಾಣವು ಬಜೆಟ್                              |
| 4           | 2017-18                           | 65107.00                            | 38988.50 | 59.88  |                                       | 2020  | 100.00 | ಬೆಂಬಲದೊಂದಿಗೆ ಲಿಂಕ್ ಆಗಿರುವುದರಿಂದ ಹಣಕಾಸಿನ ಕಾರ್ಯಕ್ಷಮತೆ ತೃಪ್ತಿಕರವಾಗಿಲ್ಲ                  |
| 5           | 2018-19                           | 52700.00                            | 52696.40 | 99.99  |                                       | 2520  | 101.29 | ಭೌತಿಕ ಮತ್ತು ಆರ್ಥಿಕ ಕಾರ್ಯಕ್ಷಮತೆ ಎರಡೂ ತೃಪ್ತಿಕರವಾಗಿತ್ತು                                 |
| 6           | 2019-20                           | 24457.00                            | 24943.34 | 101.99 |                                       | 1432  | 52.80  | ಹಣಕಾಸಿನ ಕಾರ್ಯ ತೃಪ್ತಿಕರವಾಗಿತ್ತು ಆದರೆ ವಿಳಂಬವಾದ ಕಾರಣದಿಂದ ಭೌತಿಕ ಕಾರ್ಯಕ್ಷಮತೆಯ ಕೊರತೆ.      |
| 7           | 2020-21<br>(ಫೆಬ್ರವರಿ 21<br>ವರೆಗೆ) | 22000.00                            | 10387.10 | 47.21  |                                       | 1588  | 97.78  | ಹಣಕಾಸಿನ ಕಾರ್ಯಕ್ಷಮತೆ ತೃಪ್ತಿಕರವಾಗಿಲ್ಲ.   |


**6.8.1.2. ವೆಚ್ಚ, ಸಮಯ ಮತ್ತು ಯೋಜನಾ ಮಾರ್ಗಸೂಚಿಗಳ ಅನುಸರಣೆಗೆ ಸಂಬಂಧಿಸಿದಂತೆ ಯೋಜನೆಯ ಪ್ರಕಾರ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳ ಪರಿಶೀಲನೆ.**

ಪೊಲೀಸ್ ಇಲಾಖೆಯಿಂದ ನೀಡಲಾದ ಯೋಜನೆಗಳನ್ನು ಅನುಮೋದಿತ ಯೋಜನೆ ಮತ್ತು ಸಿವಿಲ್ ಅಂದಾಜಿನ ಪ್ರಕಾರ ಕಾರ್ಯಗತಗೊಳಿಸಲಾಗುತ್ತದೆ. ಆದರೆ, ನಿಗದಿತ ಅವಧಿಯೊಳಗೆ ಪೂರ್ಣಗೊಂಡಿರುವ ಮನೆಗಳ ಸಂಖ್ಯೆಯು ಅತ್ಯಂತ ಕಳವಳಕಾರಿಯಾಗಿದೆ. ವೇಳಾಪಟ್ಟಿಯೊಳಗೆ ಪೂರ್ಣಗೊಂಡ ಮನೆಗಳ ಶೇಕಡಾವಾರು ಎಎಸ್‌ಹೆಚ್ ಗೆ 37.39%, ಪಿಜಿ 1 ಗೆ 35.37%, ಪಿಜಿ 2 ಗೆ 42.73% ಮತ್ತು ಪಿಜಿ 3 ಗೆ 26.37%. ಆಗಿರುತ್ತದೆ.

ಅದೇ ರೀತಿ, ನಿಗದಿತ ಅವಧಿಯೊಳಗೆ ಪೂರ್ಣಗೊಂಡ ಯೋಜನೆಗಳ ಶೇಕಡಾವಾರು ಸಂಖ್ಯೆಯು ನಿಗದಿತ ಗುರಿಯಿಂದ ದೂರವಿದೆ. ಇದು ಎಹೆಚ್‌ಎಸ್ ಗೆ 41.44%, ಪಿಜಿ1 ಗೆ 33.64%, ಪಿಜಿ 2 ಗೆ 67.33% ಮತ್ತು ಪಿಜಿ 3 ಗೆ 36.36% ಆಗಿತ್ತು. ಕ್ರೋಢೀಕೃತ ಸ್ಥಾನವನ್ನು ಕೆಳಗಿನ ಕೋಷ್ಟಕ 33 ರಲ್ಲಿ ನೀಡಲಾಗಿದೆ ಮತ್ತು ವೇಳಾಪಟ್ಟಿಯೊಳಗೆ ಪೂರ್ಣಗೊಂಡ ಮನೆಗಳು ಮತ್ತು ಯೋಜನೆಗಳ ಜಿಲ್ಲಾವಾರು ಶೇಕಡಾವಾರು ಸಂಖ್ಯೆಯನ್ನು ಕೋಷ್ಟಕ 34 ರಲ್ಲಿ ನೀಡಲಾಗಿದೆ.

**ಕೋಷ್ಟಕ 33: ವೇಳಾಪಟ್ಟಿಯೊಳಗೆ ಪೂರ್ಣಗೊಂಡ ಮನೆ ಮತ್ತು ಯೋಜನೆಗಳ ಕ್ರೋಢೀಕೃತ ಸ್ಥಾನ**

| ವೇಳಾಪಟ್ಟಿಯೊಳಗೆ ಪೂರ್ಣಗೊಳಿಸಲಾದ (ಶೇಕಡಾವಾರು) | ಎಎಸ್‌ಹೆಚ್ | ಪಿಜಿ 1 | ಪಿಜಿ 2 | ಪಿಜಿ 3 |
|--|-----------|--------|--------|--------|
| ಮನೆಗಳು                                   | 37.39     | 35.37  | 42.73  | 26.37  |
| ಯೋಜನೆಗಳು                                 | 41.44     | 33.64  | 67.33  | 36.36  |



ಚಿತ್ರ 23: ವೇಳಾಪಟ್ಟಿಯೊಳಗೆ ಪೂರ್ಣಗೊಂಡ ಮನೆ ಮತ್ತು ಯೋಜನೆಗಳ ಏಕೀಕೃತ ಸ್ಥಾನ




ಕೋಷ್ಟಕ 34: ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲಾದ ಜಿಲ್ಲಾವಾರು ಶೇಕಡಾವಾರು ಮನೆಗಳು ಮತ್ತು ಯೋಜನೆಗಳು

| ಜಿಲ್ಲೆ             | ವೇಳಾಪಟ್ಟಿಯೊಳಗೆ ಪೂರ್ಣಗೊಂಡ ಮನೆಗಳ ಶೇಕಡಾವಾರು |        |        |        | ನಿಗದಿತ ಅವಧಿಯೊಳಗೆ ಪೂರ್ಣಗೊಂಡ ಯೋಜನೆಗಳ ಶೇಕಡಾವಾರು |        |        |        |
|--------------------|--|--------|--------|--------|--|--------|--------|--------|
|                    | ಎಎಸಹೆಚ್                                  | ಪಿಜಿ 1 | ಪಿಜಿ 2 | ಪಿಜಿ 3 | ಎಎಸಹೆಚ್                                      | ಪಿಜಿ 1 | ಪಿಜಿ 2 | ಪಿಜಿ 3 |
| ಬೆಂಗಳೂರು ಗ್ರಾಮಾಂತರ | 75.00                                    |        |        | 52.9   | 77.78  |        |        | 33.3   |
| ಬೆಂಗಳೂರು ನಗರ       | 45.38                                    |        |        |        | 45.45  |        |        |        |
| ಬೆಳಗಾವಿ            |  |        | 93.33  |        |  |        | 91.67  |        |
| ಬಳ್ಳಾರಿ            | 22.95                                    | 91.55  |        |        | 33.33  | 85.71  |        |        |
| ಬೀದರ್              | 35.29                                    | 13.85  |        |        | 33.33  | 36.36  |        |        |
| ಬಿಜಾಪುರ            | 56.55                                    |        | 79.76  | 100.00 | 53.85  |        | 81.82  | 100.0  |
| ಚಾಮರಾಜನಗರ          | 26.47                                    |        |        |        | 28.57  |        |        |        |
| ಚಿಕ್ಕಬಳ್ಳಾಪುರ      | 76.61                                    |        |        | 32.8   | 66.67  |        |        | 50.0   |
| ಚಿಕ್ಕಮಗಳೂರು        |  | 100.00 |        |        | 22.22  | 100.00 |        |        |
| ಚಿತ್ರದುರ್ಗ         | 42.42                                    | 27.93  |        |        | 33.33  | 50.00  |        |        |
| ದಕ್ಷಿಣ ಕನ್ನಡ       | 15.29                                    |        |        | 100.00 | 30.00  |        |        |        |
| ದಾವಣಗೆರೆ           | 57.33                                    |        | 9.52   |        | 60.00  |        | 16.67  |        |
| ಧಾರವಾಡ             | 88.04                                    |        | 79.05  |        | 71.43  |        | 75.00  |        |
| ಗದಗ                |  |        |        |        |  |        |        |        |
| ಗುಲ್ಬರ್ಗ           |  | 40.00  | 100.00 | 100.0  |  | 50.00  | 100.00 | 100.0  |
| ಹಾಸನ               | 29.63                                    |        |        | 39.1   | 33.33  |        |        | 85.7   |
| ಹಾವೇರಿ             | 100.00                                   |        | 100.00 | 100.0  | 100.00                                       |        | 100.00 | 100.0  |
| ಕೋಲಾರ              |  |        |        | 53.5   |  |        |        | 50.0   |
| ಕೊಡಗು              |  |        |        |        |  |        |        |        |
| ಕೊಪ್ಪಳ             | 3.95                                     |        | 100.00 |        | 33.33  |        | 100.00 |        |
| ಮಂಡ್ಯ              |  |        |        |        |  |        |        |        |
| ಮೈಸೂರು             | 20.00                                    |        |        |        | 50.00  |        |        |        |
| ರಾಯಚೂರು            | 1.22                                     | 84.09  | 100.00 | 100.0  | 14.29  | 83.33  | 100.00 | 100.0  |
| ರಾಮನಗರ             | 58.82                                    | 87.92  |        |        | 62.50  | 57.14  |        |        |


|              |              |              |              |              |              |              |              |              |
|--------------|--------------|--------------|--------------|--------------|--------------|--------------|--------------|--------------|
| ಶಿವಮೊಗ್ಗ     | 18.75        |              |              |              | 33.33        |              |              |              |
| ತುಮಕೂರು      | 42.59        |              | 73.68        | 41.5         | 40.00        |              | 85.71        | 50.00        |
| ಉಡುಪಿ        | 9.84         | 100.00       |              |              | 12.50        | 100.00       |              |              |
| ಉತ್ತರ ಕನ್ನಡ  |              |              |              | 82.6         |              |              |              | 33.3         |
| ಯಾದಗಿರಿ      |              | 65.57        |              | 100.0        |              | 33.33        |              | 100.0        |
| ಬಾಗಲಕೋಟೆ     |              |              | 16.67        | 100.0        |              |              | 28.57        | 100.0        |
| <b>ಒಟ್ಟು</b> | <b>37.39</b> | <b>35.37</b> | <b>42.73</b> | <b>26.37</b> | <b>41.44</b> | <b>33.64</b> | <b>67.33</b> | <b>36.36</b> |

ವೇಳಾಪಟ್ಟಿಯೊಳಗೆ ಪೂರ್ಣಗೊಂಡ ಮನೆಗಳ ಶೇಕಡಾವಾರು- ಎಹೆಚ್‌ಎಸ್




ಚಿತ್ರ 24: ವೇಳಾಪಟ್ಟಿಯೊಳಗೆ ಪೂರ್ಣಗೊಂಡ ಮನೆಗಳ ಶೇಕಡಾವಾರು -AHS


ವೇಳಾಪಟ್ಟಿಯೊಳಗೆ ಪೂರ್ಣಗೊಂಡ ಮನೆಗಳ ಶೇಕಡಾವಾರು - ಪಿಜಿ 1



ಚಿತ್ರ 25: ವೇಳಾಪಟ್ಟಿಯೊಳಗೆ ಪೂರ್ಣಗೊಂಡ ಮನೆಗಳ ಶೇಕಡಾವಾರು - ಪೊಲೀಸ್ ಗೃಹ 1




ಚಿತ್ರ 26: ವೇಳಾಪಟ್ಟಿಯೊಳಗೆ ಪೂರ್ಣಗೊಂಡ ಮನೆಗಳ ಶೇಕಡಾವಾರು - ಪೊಲೀಸ್ ಗೃಹ 2



ಚಿತ್ರ 27: ವೇಳಾಪಟ್ಟಿಯೊಳಗೆ ಪೂರ್ಣಗೊಂಡ ಮನೆಗಳ ಶೇಕಡಾವಾರು - ಪೊಲೀಸ್ ಗೃಹ 3

ವೇಳಾಪಟ್ಟಿಯೊಳಗೆ ಪೂರ್ಣಗೊಂಡ ಮನೆಗಳ ಶೇಕಡಾವಾರು -PG3



ಚಿತ್ರ 28: ವೇಳಾಪಟ್ಟಿಯೊಳಗೆ ಪೂರ್ಣಗೊಂಡ ಯೋಜನೆಗಳ ಶೇಕಡಾವಾರು - ಪೊಲೀಸ್ ಗೃಹ 3

## 6.9 ನಿಗಮಕ್ಕೆ ಕಾಮಗಾರಿಯ ಹಂಚಿಕೆ ಪ್ರಕ್ರಿಯೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ಅದರ ಮೌಲ್ಯಮಾಪನ

ಪ್ರಸ್ತುತ, ಪೊಲೀಸ್ ಇಲಾಖೆಯಿಂದ ಪೊಲೀಸ್ ವಸತಿ ನಿಗಮಕ್ಕೆ ಯೋಜನೆಗಳನ್ನು ಹಂಚಲಾಗುತ್ತಿದೆ, ಅವರು ಹರಾಜು ಪ್ರಕ್ರಿಯೆಯ ನಂತರ ನಿಗಮದ ಪ್ಯಾನೆಲ್‌ನಲ್ಲಿ ಅನುಮೋದಿತ ಗುತ್ತಿಗೆದಾರರಿಗೆ ಹೊರಗುತ್ತಿಗೆ ನೀಡುತ್ತಾರೆ. ಅಗ್ನಿಶಾಮಕ ಸೇವೆಗಳ ಇಲಾಖೆ, ದಾವಣಗೆರೆ ವಿಶ್ವವಿದ್ಯಾನಿಲಯ ಮತ್ತು ಇತರ ಸರ್ಕಾರಿ ಏಜೆನ್ಸಿಗಳಂತಹ ಇತರ ಇಲಾಖೆಗಳು ಸಹ ಆಯವ್ಯಯ ಅಂದಾಜುಗಳನ್ನು ಪಡೆದ ನಂತರ ನೇರವಾಗಿ ನಿಗಮಕ್ಕೆ ಕೆಲಸವನ್ನು ಹಂಚುತ್ತವೆ. ಕೋಷ್ಟಕ 35, ಕೋಷ್ಟಕ 36, ಕೋಷ್ಟಕ 37 ಮತ್ತು ಕೋಷ್ಟಕ 38 'ವಿಳಂಬ ವಿಶ್ಲೇಷಣೆ'ಯ ವಿವರಗಳನ್ನು ಒಳಗೊಂಡಂತೆ ನಿಗಮವು ನಿರ್ಮಿಸಿದ ಯೋಜನೆಗಳ ಪಟ್ಟಿಯ ಮುಖ್ಯಾಂಶವನ್ನು ನೀಡಲಾಗಿದೆ. ಕಾಮಗಾರಿಯ ಕಾರ್ಯಗತಗೊಳಿಸುವಿಕೆಯಲ್ಲಿನ ವಿಳಂಬದ ಶೇಕಡಾವಾರು ಪ್ರಮಾಣವನ್ನು ಈ ಕೆಳಗಿನ ಸೂತ್ರವನ್ನು ಬಳಸಿಕೊಂಡು ಲೆಕ್ಕಹಾಕಲಾಗುತ್ತದೆ:

$$\text{ವಿಳಂಬದ ಶೇಕಡಾವಾರು} = \frac{\text{ಅಂದಾಜು ಟೈಮ್ಸ್‌ನ} \times 100}{\text{ನಿಜವಾದ ಟೈಮ್ಸ್‌ನ}}$$

ಯೋಜನೆಗಳ ಕಾರ್ಯಗತಗೊಳಿಸುವಲ್ಲಿ ಕೇವಲ ಸಮಯ ವಿಳಂಬವಾಗಿದೆ ಮತ್ತು ಅಂದಾಜು ವೆಚ್ಚವನ್ನು ನಿಯಂತ್ರಣದಲ್ಲಿ ಇರಿಸಲಾಗಿದೆ. ಯೋಜನೆಯ ಕಾರ್ಯಗತಗೊಳಿಸುವಲ್ಲಿ ಸಮಯ ವಿಳಂಬವನ್ನು ಸರಿಯಾಗಿ ಗಮನದಲ್ಲಿಟ್ಟುಕೊಂಡು, ಸಮಯ ವಿಳಂಬಗಳನ್ನು ಸೂಕ್ತವಾಗಿ ಕಡಿಮೆ ಮಾಡಲು ಮತ್ತು ನಿಗಮದ ಚಟುವಟಿಕೆಯ ದಕ್ಷತೆಯನ್ನು ಸುಧಾರಿಸಲು ಸೂಕ್ತ ಶಿಫಾರಸ್ಸುಗಳನ್ನು ಮಾಡಲಾಗಿದೆ.

ಕೋಷ್ಟಕ 35: ಎಹೆಚ್‌ಎಸ್ ಯೋಜನೆಯಡಿಯಲ್ಲಿ ನಿರ್ಮಿಸಲಾದ ಯೋಜನೆಗಳ ವಿಳಂಬ ವಿಶ್ಲೇಷಣೆ

| ಕ್ರ.ಸಂ..                         | ಸ್ಥಳ                    | ಕಾಮಗಾರಿಯ ಹೆಸರು   | ಪಿಪಿ | ಎಸ್‌ಐ | ಒಟ್ಟು | ಅಂದಾಜು<br>ವೆಚ್ಚ ಲಕ್ಷಗಳಲ್ಲಿ | ವೆಚ್ಚ  | ಪ್ರಾರಂಭ<br>ದಿನಾಂಕ | ವೇಳಾಪಟ್ಟಿ     | ಪೂರ್ಣಗೊಳ್ಳು<br>ವ ನೈಜ<br>ದಿನಾಂಕ | ಅಂದಾಜು<br>ಕಾಲಾವಧಿ | ನೈಜ<br>ಕಾಲಾವಧಿ | ಟೈಮ್ಲಿನ್ಸ್<br>ವ್ಯತ್ಯಾಸ |
|----------------------------------|-------------------------|--|------|-------|-------|----------------------------|--------|-------------------|---------------|--------------------------------|-------------------|----------------|------------------------|
| <b>ಬೆಂಗಳೂರು ಗ್ರಾಮಾಂತರ ಜಿಲ್ಲೆ</b> |                         |  |      |       |       |                            |        |                   |               |                                |                   |                |                        |
| 1                                | ಬನ್ನೇರುಘಟ್ಟ<br>ಬೆಂಗಳೂರು | 12 PC & 2 SI<br>Qtrs   | 12   | 2     | 14    | 132.95                     | 120.10 | 15-Apr-<br>09     | 14-Jan-<br>10 | 14-Jan-10                      | 274               | 274            | 0%                     |
| 2                                | ದೊಡ್ಡಬಳ್ಳಾಪುರ           | 24 PC & 2 SI<br>Qtrs   | 24   | 2     | 26    | 223.70                     | 230.54 | 23-Apr-<br>09     | 22-Apr-<br>10 | 22-Apr-10                      | 364               | 364            | 0%                     |
| 3                                | ಹೆಬ್ಬಗೋಡಿ               | 12 PC & 2 SI<br>Qtrs   | 12   | 2     | 14    | 128.60                     | 118.73 | 30-Apr-<br>09     | 29-Jan-<br>10 | 29-Jan-10                      | 274               | 274            | 0%                     |
| 4                                | ನಂದಗುಡಿ                 | 18 PC Qtrs   | 18   |       | 18    | 148.90                     | 135.08 | 23-Apr-<br>09     | 22-Apr-<br>10 | 21-Apr-10                      | 364               | 363            | 0%                     |
| 5                                | ರಾಜಾನುಕುಂಟೆ             | 12 PC & 2 SI<br>Qtrs   | 12   | 2     | 14    | 131.60                     | 134.65 | 23-Apr-<br>09     | 22-Jan-<br>10 | 18-Jan-10                      | 274               | 270            | 1%                     |
| 6                                | ದೊಡ್ಡಬೆಳವಂಗಲ            | 20 PC & 2 SI<br>Qtrs   | 20   | 2     | 22    | 194.50                     | 189.97 | 31-Dec-<br>09     | 30-Dec-<br>10 | 31-Jan-11                      | 364               | 396            | -9%                    |
|                                  |                         | PC ಮತ್ತು SI<br>ಕ್ವಾರ್ಟರ್ಸ್‌ಗೆ ಹೆಚ್ಚುವರಿ<br>ಬೋರ್ಡ್‌ವಲ್ ಸೊರುವಿಕೆ |      |       | 1*    | 2.77                       | 2.46   | 13-Dec-<br>11     | 12-Jan-<br>12 | 31-Dec-11                      | 30                | 18             | 40%                    |
| 7                                | ನಂದಗುಡಿ                 | 12 PC Qtrs   | 12   |       | 12    | 101.75                     | 101.54 | 12-Jan-<br>10     | 11-Nov-<br>10 | 6-Jan-12                       | 303               | 724            | -139%                  |

|                     |                         |   |            |           |            |                |                |               |               |           |      |      |       |
|---------------------|-------------------------|---|------------|-----------|------------|----------------|----------------|---------------|---------------|-----------|------|------|-------|
| 8                   | ಹೊಸಕೋಟೆ                 | 12 PC & 4 SI<br>Qtrs  | 12         | 4         | 16         | 304.85         | 323.64         | 18-Jun-<br>13 | 17-Sep-<br>14 | 17-Sep-14 | 456  | 456  | 0%    |
| <b>ಒಟ್ಟು</b>        |                         |   | <b>122</b> | <b>14</b> | <b>136</b> | <b>1369.62</b> | <b>1356.72</b> |               |               |           | 2703 | 3139 | -16%  |
| ಬೆಂಗಳೂರು ನಗರ ಜಿಲ್ಲೆ |                         |   |            |           |            |                |                |               |               |           |      |      |       |
| 1                   | ದೇವನಹಳ್ಳಿ               | 10 PC Qtrs  | 10         |           | 10         | 90.00          | 72.52          | 20-Jul-<br>08 | 19-Apr-<br>09 | 31-Oct-09 | 273  | 468  | -71%  |
| 2                   | ದೇವನಹಳ್ಳಿ               | 24 PC & 4 SI<br>Qtrs  | 24         | 4         | 28         | 252.20         | 228.90         | 24-Jul-<br>09 | 23-Jul-10     | 23-Jul-10 | 364  | 364  | 0%    |
| 3                   | ಫೇಜರ್ ಟೌನ್,<br>ಬೆಂಗಳೂರು | 24 PC & 2 SI<br>Qtrs  | 24         | 2         | 26         | 245.29         | 240.37         | 16-Sep-<br>09 | 15-Sep-<br>10 | 15-Apr-12 | 364  | 942  | -159% |
|                     | ಫೇಜರ್ ಟೌನ್,<br>ಬೆಂಗಳೂರು | 24 PC ಮತ್ತು 2 SI<br>ಕ್ವಾರ್ಟರ್‌ಗಳಿಗೆ<br>ಸೋಲಾರ್ ವಾಟರ್<br>ಪೀಟಿಂಗ್ ವ್ಯವಸ್ಥೆ |            |           | 1*         | 9.41           | 9.56           | 16-May-<br>12 | 15-Jun-<br>12 | 14-Jun-12 | 30   | 29   | 3%    |
| 4                   | ಚಿಕ್ಕಜಾಲ                | 24 PC & 6 SI<br>Qtrs  | 24         | 6         | 30         | 270.00         | 277.94         | 10-Jun-<br>09 | 9-Jun-10      | 9-Jun-10  | 364  | 364  | 0%    |
| 5                   | ಕೆಂಗೇರಿ                 | 24 PC & 4 SI<br>Qtrs  | 24         | 4         | 28         | 262.45         | 216.13         | 24-Feb-<br>10 | 23-Feb-<br>11 | 23-Aug-12 | 364  | 911  | -150% |
| 6                   | ವಿದ್ಯಾರಣ್ಯಪುರ           | 24 PC Qtrs  | 24         |           | 24         | 206.00         | 200.74         | 4-Feb-10      | 3-Feb-11      | 31-Dec-10 | 364  | 330  | 9%    |
| 7                   | ಆಡುಗೋಡಿ,<br>ಬೆಂಗಳೂರು    | 24 PC & 4 SI<br>Qtrs for CAR<br>South                                   | 24         | 4         | 28         | 272.55         | 284.56         | 18-Mar-<br>10 | 17-Mar-<br>11 | 24-Oct-11 | 364  | 585  | -61%  |
| 8                   | ಸಂಪಿಗೆಹಳ್ಳಿ             | 36 PC Qtrs at<br>CAR North (Blk<br>1,2,3)                               | 36         |           | 36         | 317.20         | 312.70         | Mar- 10       | May- 11       | 2-May-11  | 425  | 425  | 0%    |



ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

|    |                                       |   |            |           |            |                |                |               |               |           |             |             |             |
|----|---------------------------------------|---|------------|-----------|------------|----------------|----------------|---------------|---------------|-----------|-------------|-------------|-------------|
| 9  | ಸಂಪಿಗೆಹಳ್ಳಿ                           | 36 PC & 2 SI<br>Qtrs at CAR<br>North (Blk<br>4,5,6) | 36         | 2         | 38         | 352.15         | 304.71         | Mar- 10       | May- 11       | 30-Nov-11 | 425         | 637         | -50%        |
| 10 | ಕೋಲ್ಸ್ ರಸ್ತೆ,<br>ಕರ್ಮರ್ಷಿಯಲ್ ಸ್ಟ್ರೀಟ್ | 12 PC Qtrs  | 12         |           | 12         | 168.00         | 148.38         | 28-Jun-<br>13 | 27-Aug-<br>14 | 20-Aug-15 | 425         | 783         | -84%        |
|    |                                       | <b>ಒಟ್ಟು</b>  | <b>238</b> | <b>22</b> | <b>260</b> | <b>2445.25</b> | <b>2296.51</b> |               |               |           | <b>3762</b> | <b>5838</b> | <b>-55%</b> |

| ಬೆಳಗಾವಿ ಜಿಲ್ಲೆ |         |   |           |          |           |               |               |                   |               |           |             |             |             |
|----------------|---------|---|-----------|----------|-----------|---------------|---------------|-------------------|---------------|-----------|-------------|-------------|-------------|
| 1              | ಮಜ್ಜೆ   | 24 PC & 2 SI<br>Qtrs for 2nd Btn,<br>KSRP | 24        | 2        | 26        | 347.50        | 325.59        | 7-<br>Mar<br>- 13 | 6-Feb-14      | 6-Sep-14  | 336         | 548         | -63%        |
| 2              | ನೇಸರಗಿ  | 12 PC & 2 SI<br>Qtrs                      | 12        | 2        | 14        | 242.00        | 225.02        | 7-Mar-<br>13      | 6-Feb-14      | 6-May-15  | 336         | 790         | -135%       |
| 3              | ನೇಸರಗಿ  | 12 PC & 2 SI<br>Qtrs                      | 12        | 2        | 14        | 241.00        | 243.51        | 8-Aug-<br>13      | 7-Oct-14      | 7-Oct-15  | 425         | 790         | -86%        |
|                |         | <b>ಒಟ್ಟು</b>                              | <b>48</b> | <b>6</b> | <b>54</b> | <b>830.50</b> | <b>794.12</b> |                   |               |           | <b>1097</b> | <b>2128</b> | <b>-94%</b> |
| ಬಳ್ಳಾರಿ ಜಿಲ್ಲೆ |         |   |           |          |           |               |               |                   |               |           |             |             |             |
| 1              | ಹೊಸಪೇಟೆ | 24 PC & 4 SI<br>Qtrs                      | 24        | 4        | 28        | 228.50        | 213.89        | 1-Apr-09          | 31-Mar-<br>10 | 14-Jun-10 | 364         | 439         | -21%        |
| 2              | ಬಳ್ಳಾರಿ | 36 PC & 4 SI<br>Qtrs                      | 36        | 4        | 40        | 318.25        | 298.62        | 9-Dec-<br>09      | 8-Dec-10      | 15-Sep-11 | 364         | 645         | -77%        |

|                |                  |  |     |    |     |         |         |               |               |           |      |      |      |
|----------------|------------------|--|-----|----|-----|---------|---------|---------------|---------------|-----------|------|------|------|
| 3              | ಬಳ್ಳಾರಿ          | 12 PC & 2 SI<br>Qtrs for<br>Traffic PS         | 12  | 2  | 14  | 129.70  | 116.51  | 29-Dec-<br>09 | 28-Dec-<br>10 | 28-Feb-11 | 364  | 426  | -17% |
| 4              | ತೊರಣಗಲ್          | 12 PC Qtrs                                     | 12  |    | 12  | 105.75  | 91.08   | 8-Jan-10      | 7-Oct-10      | 31-Jan-11 | 272  | 388  | -43% |
| 5              | ಬಳ್ಳಾರಿ          | 12 PC & 2 SI<br>Qtrs for DAR                   | 12  | 2  | 14  | 209.80  | 183.48  | 8-Mar-<br>13  | 7-Feb-14      | 2-Feb-14  | 336  | 331  | 1%   |
| 6              | ಬಳ್ಳಾರಿ          | 12 PC & 2 SI<br>Qtrs                           | 12  | 2  | 14  | 213.25  | 213.44  | 24-Jul-<br>13 | 23-Sep-<br>14 | 23-Jun-14 | 426  | 334  | 22%  |
| ಒಟ್ಟು          |                  |  | 108 | 14 | 122 | 1205.25 | 1117.03 |               |               |           | 2126 | 2563 | -21% |
| ಬೀದರ್ ಜಿಲ್ಲೆ   |                  |  |     |    |     |         |         |               |               |           |      |      |      |
| 1              | ಬೀದರ್            | 24 PC & 8 SI<br>Qtrs                           | 24  | 8  | 32  | 297.70  | 286.50  | 19-Mar-<br>09 | 18-Mar-<br>10 | 3-Jul-10  | 364  | 471  | -29% |
| 2              | ಬೀದರ್            | 12 PC Qtrs for<br>Town, Traffic &<br>Market PS | 12  |    | 12  | 99.60   | 85.11   | 23-Aug-<br>10 | 22-Jun-<br>11 | 29-Sep-11 | 303  | 402  | -33% |
| 3              | ಬೀದರ್            | 24 PC Qtrs for<br>DAR                          | 24  |    | 24  | 189.10  | 166.36  | 6-May-<br>10  | 5-May-<br>11  | 2-May-11  | 364  | 361  | 1%   |
| ಒಟ್ಟು          |                  |  | 60  | 8  | 68  | 586.40  | 537.97  |               |               |           | 1031 | 1234 | -20% |
| ಬಿಜಾಪುರ ಜಿಲ್ಲೆ |                  |  |     |    |     |         |         |               |               |           |      |      |      |
| 1              | ಎಪಿಎಂಸಿ, ಬಿಜಾಪುರ | 12 PC Qtrs for<br>APMC Pol Stn                 | 12  |    | 12  | 88.80   | 75.70   | 19-Mar-<br>09 | 18-Dec-<br>09 | 28-Feb-10 | 274  | 346  | -26% |
|                | ಬಿಜಾಪುರ          | 12 PC & 1 SI<br>Qtrs for DAR                   | 12  | 1  | 13  | 102.75  | 94.80   | 19-Mar-<br>09 | 18-Dec-<br>09 | 15-Dec-09 | 274  | 271  | 1%   |

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

|    |                      |                                      |    |   |    |        |        |           |           |           |     |     |      |
|----|----------------------|--------------------------------------|----|---|----|--------|--------|-----------|-----------|-----------|-----|-----|------|
| 2  | ಬಿಜಾಪುರ              | Approach road for PC Qtrs at DAR     |    |   | 1* | 5.72   | 5.50   | 11-Jul-11 | 10-Sep-11 | 30-Aug-11 | 61  | 50  | 18%  |
| 3  | ಗಾಂಧಿ ಚೌಕ್, ಬಿಜಾಪುರ  | 12 PC & 1 SI Qtrs                    | 12 | 1 | 13 | 101.05 | 88.80  | 19-Mar-09 | 18-Dec-09 | 31-Dec-09 | 274 | 287 | -5%  |
| 4  | ಬಿಜಾಪುರ              | 12 PC Qtrs for RPS                   | 12 |   | 12 | 88.80  | 74.55  | 19-Mar-09 | 18-Dec-09 | 18-Jan-10 | 274 | 305 | -11% |
| 5  | ಬಿಜಾಪುರ              | 4 SI Qtrs for Wireless               |    | 4 | 4  | 49.60  | 43.00  | 15-May-09 | 14-Jan-10 | 28-Dec-09 | 244 | 227 | 7%   |
| 6  | ಬಿಜಾಪುರ              | 12 PC Qtrs for DAR & Wireless        | 12 |   | 12 | 105.25 | 88.13  | 15-Mar-10 | 14-Jan-11 | 29-Mar-11 | 305 | 379 | -24% |
| 7  | ಗೋಲ್‌ಗುಂಬಜ್, ಬಿಜಾಪುರ | 12 PC Qtrs                           | 12 |   | 12 | 97.15  | 88.83  | 10-Mar-10 | 9-Jan-11  | 29-Mar-11 | 305 | 384 | -26% |
|    | ಬಿಜಾಪುರ              | 12 PC Qtrs for Traffic PS            | 12 |   | 12 | 101.00 | 91.19  | 10-Mar-10 | 9-Jan-11  | 29-Mar-11 | 305 | 384 | -26% |
| 8  | ಅರಿಕೆರೆ, ಬಿಜಾಪುರ     | 12 PC (Block A1) & 2 SI Qtrs for IRB | 12 | 2 | 14 | 347.75 | 302.07 | 14-Mar-13 | 13-Feb-14 | 13-Feb-14 | 336 | 336 | 0%   |
| 9  | ಅರಿಕೆರೆ, ಬಿಜಾಪುರ     | 36 PC & 4 SI for IRB                 | 36 | 4 | 40 | 621.80 | 644.34 | 20-Jun-13 | 19-Aug-14 | 19-Aug-14 | 425 | 425 | 0%   |
| 10 | ಇಂಡಿ                 | 12 PC Qtrs                           | 12 |   | 12 | 179.76 | 172.94 | 27-Jun-13 | 26-Aug-14 | 26-May-14 | 425 | 333 | 22%  |
| 11 | ನಿಡಗುಂಡಿ             | 12 PC Qtrs                           | 12 |   | 12 | 170.02 | 165.00 | 27-Jun-13 | 26-Aug-14 | 4-Jul-14  | 425 | 372 | 12%  |

|                         |              |   |            |           |            |                |                |           |           |           |      |      |       |
|-------------------------|--------------|---|------------|-----------|------------|----------------|----------------|-----------|-----------|-----------|------|------|-------|
|                         |              |   |            |           |            |                |                | 13        | 14        |           |      |      |       |
|                         | <b>ಒಟ್ಟು</b> |   | <b>156</b> | <b>12</b> | <b>168</b> | <b>2059.45</b> | <b>1934.86</b> |           |           |           | 3927 | 4099 | -4%   |
| <b>ಚಾಮರಾಜನಗರ ಜಿಲ್ಲೆ</b> |              |   |            |           |            |                |                |           |           |           |      |      |       |
| 1                       | ಚಾಮರಾಜನಗರ    | 12 PC Qtrs<br>(Block A)                     | 12         |           | <b>12</b>  | <b>108.10</b>  | 104.08         | 17-Mar-09 | 16-Dec-09 | 2-Nov-09  | 274  | 230  | 16%   |
| 2                       | ಚಾಮರಾಜನಗರ    | 12 PC Qtrs<br>(Block B)                     | 12         |           | <b>12</b>  | <b>99.20</b>   | 98.51          | 17-Mar-09 | 16-Dec-09 | 22-Dec-09 | 274  | 280  | -2%   |
| 3                       | ಚಾಮರಾಜನಗರ    | 12 PC Qtrs<br>(Block - G)<br>for<br>RPS     | 12         |           | <b>12</b>  | <b>97.90</b>   | 87.66          | 20-Feb-10 | 19-Dec-10 | 28-Feb-11 | 302  | 373  | -24%  |
| 4                       | ಚಾಮರಾಜನಗರ    | 24 PC & 4 SI<br>Qtrs (Block<br>C&D) for DAR | 24         | 4         | <b>28</b>  | <b>244.25</b>  | 241.67         | 1-Feb-10  | 31-Jan-11 | 10-Aug-11 | 364  | 555  | -52%  |
| 5                       | ಚಾಮರಾಜನಗರ    | 24 PC Qtrs<br>(Group B) for<br>DAR          | 24         |           | <b>24</b>  | <b>189.95</b>  | 247.09         | 1-Feb-10  | 31-Jan-11 | 31-Jan-11 | 364  | 364  | 0%    |
| 6                       | ಚಾಮರಾಜನಗರ    | 24 PC Qtrs for<br>DAR                       | 24         |           | <b>24</b>  | <b>311.66</b>  | 235.52         | 20-Feb-13 | 19-May-14 | 30-Nov-15 | 453  | 1013 | -124% |
| 7                       | ಚಾಮರಾಜನಗರ    | 24 PC Qtrs for<br>DAR                       | 24         |           | <b>24</b>  | <b>329.54</b>  | 332.73         | 11-Jul-13 | 10-Oct-14 | 28-Oct-16 | 456  | 1205 | -164% |
|                         | <b>ಒಟ್ಟು</b> |   | <b>132</b> | <b>4</b>  | <b>136</b> | <b>1380.60</b> | <b>1347.25</b> |           |           |           | 2487 | 4020 | -62%  |

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

| ಚಿಕ್ಕಬಳ್ಳಾಪುರ ಜಿಲ್ಲೆ |               |   |    |   |    |        |        |           |           |           |     |     |       |
|----------------------|---------------|---|----|---|----|--------|--------|-----------|-----------|-----------|-----|-----|-------|
| 1                    | ದಿಬ್ಬೂರಹಳ್ಳಿ  | 12 PC Qtrs  | 12 |   | 12 | 100.00 | 90.35  | 23-Apr-09 | 22-Jan-10 | 25-Jul-11 | 274 | 823 | -200% |
| 2                    | ದಿಬ್ಬೂರಹಳ್ಳಿ  | 12 PC Qtrs ಗೆ ಸೌರಶಕ್ತಿ ವಾಟರ್ ಹೀಟರ್ ಒದಗಿಸುವುದು                   |    |   | 1* | 4.85   | 4.91   | 21-Jul-10 | 20-Aug-10 | 20-Aug-10 | 30  | 30  | 0%    |
| 3                    | ಮಂಚಿನ ಹಳ್ಳಿ   | 6 PC Qtrs   | 6  |   | 6  | 56.35  | 43.90  | 23-Apr-09 | 22-Nov-09 | 16-Jun-10 | 213 | 419 | -97%  |
| 4                    | ನಂದಿ          | 5 PC Qtrs   | 5  |   | 5  | 62.12  | 41.68  | 3-May-11  | 2-Nov-11  | 27-Mar-12 | 183 | 329 | -80%  |
|                      | ನಂದಿ          | ಕ್ಲಾರ್ಕಿಂಗ್ ಸೌರ ನೀರಿನ ಪೂರೈಕೆಯ ವ್ಯವಸ್ಥೆ, ನಿರ್ಮಾಣ ಮತ್ತು ಕಾರ್ಯಾರಂಭ |    |   | 1* | 2.64   | 2.61   | 27-Jun-12 | 26-Jul-12 | 22-Jun-12 | 29  | -5  | 117%  |
| 5                    | ಚಿಕ್ಕಬಳ್ಳಾಪುರ | ಟೌನ್ ಗೆ 6 PC Qtrs & RPS   | 6  |   | 6  | 60.40  | 48.27  | 10-Mar-10 | 10-Sep-10 | 30-Nov-10 | 184 | 265 | -44%  |
| 6                    | ಚೇಳೂರು        | 6 PC Qtrs   | 6  |   | 6  | 56.75  | 48.15  | 2-Jan-10  | 1-Jul-10  | 1-Jul-10  | 180 | 180 | 0%    |
|                      | ಚಿಕ್ಕಬಳ್ಳಾಪುರ | 24 PC & 4 SI Qtrs (Group A) for DAR                             | 24 | 4 | 28 | 238.90 | 241.17 | 4-Mar-10  | 3-Mar-11  | 3-Mar-11  | 364 | 364 | 0%    |

|    |                                     |  |    |   |    |        |        |           |           |           |     |     |    |
|----|-------------------------------------|--|----|---|----|--------|--------|-----------|-----------|-----------|-----|-----|----|
| 7  | ಚಿಕ್ಕಬಳ್ಳಾಪುರ                       | 24 PC Qtrs<br>(Group B) for<br>DAR   | 24 |   | 24 | 196.80 | 203.10 | 11-Mar-10 | 10-Mar-11 | 10-Mar-11 | 364 | 364 | 0% |
|    | ಚಿಕ್ಕಬಳ್ಳಾಪುರ                       | ಹೆಚ್ಚುವರಿ<br>ಬೋರ್‌ವೆಲ್‌ನ<br>ಇಳಿಸುವಿಕೆ ಮತ್ತು<br>ಕ್ವಾರ್ಟರ್‌ಗಳಿಗೆ<br>ಬೋರ್‌ವೆಲ್‌ನಿಂದ 50<br>ಎಂಎಂ ಡಯಾ<br>ಜಿ.ಐ. ಪೈಪ್‌ಲೈನ್<br>ಅನ್ನು<br>ಅಸ್ತಿತ್ವದಲ್ಲಿರುವ ಸಂಪ್ತ<br>ಗೆ ಒದಗಿಸುವುದು |    |   | 1* | 6.60   | 3.22   | 9-Jan-12  | 8-Feb-12  | 8-Feb-12  | 30  | 30  | 0% |
|    | ಚಿಕ್ಕಬಳ್ಳಾಪುರ                       | Qtrs ಗೆ<br>ಸಬ್‌ಮರ್ಸಿಬಲ್ ಪಂಪ್<br>ಸೆಟ್ ನ ಪೂರೈಕೆ,<br>ನಿರ್ಮಾಣ ಮತ್ತು<br>ಕಾರ್ಯಾರಂಭ   |    |   | 1* | 6.60*  | 2.85   | 20-Jan-12 | 19-Feb-12 | 19-Feb-12 | 30  | 30  | 0% |
| 8  | ದಿಬ್ಬೂರಹಳ್ಳಿ                        | 8 PC Qtrs  | 8  |   | 8  | 70.00  | 64.96  | 11-Feb-10 | 10-Oct-10 | 10-Oct-10 | 241 | 241 | 0% |
| 9  | ಶಿರದಲಗಟ್ಟಾ ಪಟ್ಟಣ<br>ಮತ್ತು ಗ್ರಾಮಾಂತರ | 24 PC & 1 SI<br>Qtrs   | 24 | 1 | 25 | 201.75 | 211.94 | 15-Mar-10 | 14-Mar-11 | 14-Mar-11 | 364 | 364 | 0% |
| 10 | ಗುಡಿಬಂಡೆ                            | 4 PC Qtrs  | 4  |   | 4  | 49.40  | 37.69  | 10-Feb-10 | 9-Jun-10  | 9-Jun-10  | 119 | 119 | 0% |

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

|                           |             |   |     |   |     |         |         |               |               |           |      |      |       |
|---------------------------|-------------|---|-----|---|-----|---------|---------|---------------|---------------|-----------|------|------|-------|
| 11                        | ಗುಡಿಬಂಡೆ    | ಪೊಲೀಸ್ ಕಾಲೋನಿಯ<br>N, E & W ಬದಿಗಳಲ್ಲಿ<br>ಕಾಂಪೌಂಡ್ ಗೋಡೆ |     |   | 1*  | 10.75   | 9.37    | 23-Mar-<br>12 | 22-Jun-<br>12 | 22-Oct-12 | 91   | 213  | -134% |
|                           | ಒಟ್ಟು       |   | 119 | 5 | 124 | 1117.31 | 1054.17 |               |               |           | 2696 | 3766 | -40%  |
| <b>ಚಿಕ್ಕಮಗಳೂರು ಜಿಲ್ಲೆ</b> |             |   |     |   |     |         |         |               |               |           |      |      |       |
| 1                         | ಕೊಪ್ಪ       | 12 PC Qtrs  | 12  |   | 12  | 114.20  | 108.69  | 16-Mar-<br>09 | 15-Jan-<br>10 | 30-Aug-10 | 305  | 532  | -74%  |
|                           | ಕೊಪ್ಪ       | ಕ್ವಾರ್ಟರ್ಸ್ ಶಾಶ್ವತ ನೀರು<br>ಸರಬರಾಜು<br>ಮಾಡುವುದು        |     |   | 1*  | 9.40    | 0.58    | 26-Sep-<br>11 | 25-Dec-<br>11 | 25-Dec-11 | 90   | 90   | 0%    |
|                           | ಶೃಂಗೇರಿ     | 20 PC & 2 SI<br>Qtrs                                  | 20  | 2 | 22  | 220.70  | 215.70  | 2-Apr-09      | 1-Apr-10      | 30-Sep-10 | 364  | 546  | -50%  |
|                           | ಶೃಂಗೇರಿ     | ಕ್ವಾರ್ಟರ್ಸ್ ಶಾಶ್ವತ ನೀರು<br>ಸರಬರಾಜು<br>ಮಾಡುವುದು        |     |   | 1*  | 10.30   | 5.59    | 22-Sep-<br>11 | 21-Dec-<br>11 | 21-Dec-11 | 90   | 90   | 0%    |
| 3                         | N R ಪುರ     | 18 PC & 1 SI<br>Qtrs                                  | 18  | 1 | 19  | 205.30  | 186.88  | 22-Feb-<br>10 | 21-Feb-<br>11 | 30-Apr-11 | 364  | 432  | -19%  |
| 4                         | ಕೊಪ್ಪ       | 6 PC Qtrs   | 6   |   | 6   | 63.75   | 51.96   | 22-Feb-<br>10 | 21-Aug-<br>10 | 30-Apr-11 | 180  | 432  | -140% |
| 5                         | ಬಸವನಹಳ್ಳಿ   | 12 PC Qtrs  | 12  |   | 12  | 173.41  | 153.91  | 18-Mar-<br>13 | 17-Feb-<br>14 | 15-Oct-14 | 336  | 576  | -71%  |
| 6                         | ಚಿಕ್ಕಮಗಳೂರು | 12 PC Qtrs for<br>DAR                                 | 12  |   | 12  | 173.41  | 156.94  | 5-Oct-13      | 4-Sep-14      | 30-Jan-15 | 334  | 482  | -44%  |

|                            |                    |                   |    |   |    |         |         |           |           |           |      |      |       |
|----------------------------|--------------------|-------------------|----|---|----|---------|---------|-----------|-----------|-----------|------|------|-------|
| 7                          | ಹರಿಹರಪುರ           | 12 PC Qtrs        | 12 |   | 12 | 189.77  | 177.52  | 28-Mar-13 | 27-Feb-14 | 27-Nov-14 | 336  | 609  | -81%  |
| ಒಟ್ಟು                      |                    |                   | 92 | 3 | 95 | 1160.24 | 1057.78 |           |           |           | 2399 | 3789 | -58%  |
| <b>ಚಿತ್ರದುರ್ಗ ಜಿಲ್ಲೆ</b>   |                    |                   |    |   |    |         |         |           |           |           |      |      |       |
| 1                          | ಚಿತ್ರದುರ್ಗ         | 24 PC & 4 SI Qtrs | 24 | 4 | 28 | 239.45  | 212.45  | 9-Feb-09  | 8-Feb-10  | 6-Feb-10  | 364  | 362  | 1%    |
| 2                          | DAR, ಚಿತ್ರದುರ್ಗ    | 24 PC Qtrs        | 24 |   | 24 | 185.10  | 169.00  | 8-Oct-09  | 7-Oct-10  | 30-Nov-10 | 364  | 418  | -15%  |
| 3                          | ನಾಯಕನ ಹಟ್ಟಿ        | 12 PC & 2 SI Qtrs | 12 | 2 | 14 | 128.50  | 118.36  | 1-Feb-10  | 31-Jan-11 | 30-Jun-11 | 364  | 514  | -41%  |
| ಒಟ್ಟು                      |                    |                   | 60 | 6 | 66 | 553.05  | 499.81  |           |           |           | 1092 | 1294 | -18%  |
| <b>ದಕ್ಷಿಣ ಕನ್ನಡ ಜಿಲ್ಲೆ</b> |                    |                   |    |   |    |         |         |           |           |           |      |      |       |
| 1                          | DAR, ಮಂಗಳೂರು       | 24 PC Qtrs        | 24 |   | 24 | 221.20  | 197.79  | 23-Mar-09 | 22-Mar-10 | 30-Jul-11 | 364  | 859  | -136% |
| 2                          | ಬಜ್ಜಿ              | 12 PC Qtrs        | 12 |   | 12 | 123.55  | 109.22  | 18-Jan-10 | 17-Nov-10 | 23-Oct-10 | 303  | 278  | 8%    |
| 3                          | DAR, ಮಂಗಳೂರು       | 12 PC Qtrs        | 12 |   | 12 | 118.50  | 106.53  | 28-Aug-10 | 28-Nov-11 | 15-Mar-12 | 457  | 565  | -24%  |
| 4                          | ಪುತ್ತೂರು ಗ್ರಾಮಾಂತರ | 12 PC & 1 SI Qtrs | 12 | 1 | 13 | 146.35  | 127.59  | 3-Mar-10  | 2-Jul-11  | 24-Feb-12 | 486  | 723  | -49%  |
| 5                          | ಸುಬ್ರಹ್ಮಣ್ಯ        | 12 PC Qtrs        | 12 |   | 12 | 132.60  | 115.50  | 3-Mar-10  | 2-May-11  | 10-Feb-12 | 425  | 709  | -67%  |



ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

|                 |                   |  |     |   |     |         |         |           |           |           |      |      |      |
|-----------------|-------------------|--|-----|---|-----|---------|---------|-----------|-----------|-----------|------|------|------|
| 6               | ವಿಲ್ಲ             | 12 PC Qtrs   | 12  |   | 12  | 125.00  | 112.62  | 1-Mar-10  | 31-May-11 | 31-May-11 | 456  | 456  | 0%   |
|                 | ವಿಲ್ಲ             | ಸೆಪ್ಟಿಕ್ ಟ್ಯಾಂಕ್ (2 ಸಂಖ್ಯೆಗಳು) ಮತ್ತು ಕ್ಲಾರಿಫಿಕೇಷನ್ ಸೋಲರಿಸ್ ನಿರ್ಮಾಣ |     |   | 1*  | 16.10   | 15.51   | 3-Mar-14  | 2-Sep-14  | 24-Jun-14 | 183  | 113  | 38%  |
| 7               | ವೇಣೂರು            | 12 PC Qtrs   | 12  |   | 12  | 129.64  | 116.84  | 12-Apr-10 | 11-Jun-11 | 24-Oct-11 | 425  | 560  | -32% |
| 8               | ಪಾಂಡೇಶ್ವರ ಮಂಗಳೂರು | 48 PC Qtrs   | 48  |   | 48  | 681.82  | 698.33  | 22-Mar-13 | 21-Jun-14 | 10-Sep-15 | 456  | 902  | -98% |
| 9               | ಅತ್ತಾವರ           | 12 PC Qtrs   | 12  |   | 12  | 174.49  | 170.93  | 22-Jul-13 | 21-Oct-14 | 28-Mar-15 | 456  | 614  | -35% |
| ಒಟ್ಟು           |                   |  | 156 | 1 | 157 | 1869.25 | 1770.87 |           |           |           | 4011 | 5779 | -44% |
| ದಾವಣಗೆರೆ ಜಿಲ್ಲೆ |                   |  |     |   |     |         |         |           |           |           |      |      |      |
| 1               | ಬಸವಪಟ್ಟಣ          | 12 PC & 1 SI Qtrs  | 12  | 1 | 13  | 112.53  | 105.34  | 13-Mar-09 | 12-Mar-10 | 12-Jan-10 | 364  | 305  | 16%  |
| 2               | ಹದಡಿ              | 12 PC Qtrs   | 12  |   | 12  | 102.85  | 88.86   | 5-Mar-09  | 4-Jan-10  | 31-Dec-09 | 305  | 301  | 1%   |
| 3               | ಜಗಳೂರು            | 18 PC & 2 SI Qtrs  | 18  | 2 | 20  | 181.50  | 162.70  | 15-Mar-10 | 14-Mar-11 | 28-Mar-11 | 364  | 378  | -4%  |
| 4               | ಅರಸೀಕೆರೆ          | 12 PC Qtrs   | 12  |   | 12  | 106.86  | 98.34   | 15-Jan-10 | 14-Oct-10 | 14-Nov-10 | 272  | 303  | -11% |

|                      |                |   |    |   |    |        |        |           |           |           |      |      |      |
|----------------------|----------------|---|----|---|----|--------|--------|-----------|-----------|-----------|------|------|------|
| 5                    | ಹೊನ್ನಾಳಿ       | 16 PC & 2 SI<br>Qtrs  | 16 | 2 | 18 | 299.60 | 244.19 | 28-Feb-13 | 27-Jan-14 | 27-Jun-14 | 333  | 484  | -45% |
|                      | ಒಟ್ಟು          |   | 70 | 5 | 75 | 803.34 | 699.42 |           |           |           | 1638 | 1771 | -8%  |
| <b>ಧಾರವಾಡ ಜಿಲ್ಲೆ</b> |                |   |    |   |    |        |        |           |           |           |      |      |      |
| 1                    | ರಾಯಾಪುರ        | 36 PC & 6 SI<br>Qtrs for 2nd Btn  | 36 | 6 | 42 | 392.81 | 299.15 | 9-Feb-09  | 8-Feb-10  | 8-Feb-10  | 364  | 364  | 0%   |
| 2                    | CAR, ಹುಬ್ಬಳ್ಳಿ | 60 PC & 6 SI<br>Qtrs  | 60 | 6 | 66 | 594.35 | 459.46 | 9-Feb-09  | 8-Apr-10  | 7-Apr-10  | 423  | 422  | 0%   |
| 3                    | ರಾಯಾಪುರ        | 48 PC & 2 SI<br>Qtrs for 2nd Btn  | 48 | 2 | 50 | 445.30 | 337.93 | 16-Nov-09 | 15-Jan-11 | 15-Jan-11 | 425  | 425  | 0%   |
|                      | ರಾಯಾಪುರ        | 48 PC ಕ್ವಾರ್ಟರ್‌ಗಳಿಗೆ<br>ಸೋಲಾರ್ ವಾಟರ್<br>ಹೀಟಿಂಗ್ ಪೂರೈಕೆ,<br>ಸ್ಥಾಪನೆ, ಪರೀಕ್ಷೆ ಮತ್ತು<br>ಕಾರ್ಯಾರಂಭ |    |   | 1* | 19.00  | 18.94  | 2-Jun-11  | 1-Jul-11  | 1-Jul-11  | 29   | 29   | 0%   |
|                      | ರಾಯಾಪುರ        | 2 ನೇ ಬೆಟಾಲಿಯನ್<br>KSRP ಗಾಗಿ<br>ಕಾಂಪೌಂಡ್ ಗೋಡೆ<br>ಮತ್ತು ರಸ್ತೆ ಕೆಲಸಗಳು                             |    |   | 1* | 61.08  | 40.78  | 12-Jul-12 | 11-Nov-12 | 28-Feb-13 | 122  | 231  | -89% |
| 4                    | DAR, ಧಾರವಾಡ    | ಧಾರವಾಡ ಉಪನಗರಕ್ಕೆ<br>24 PC & 1 SI<br>ಕ್ವಾರ್ಟರ್ಸ್   | 24 | 1 | 25 | 314.64 | 298.78 | 20-Jun-13 | 19-May-14 | 31-Dec-14 | 333  | 559  | -68% |

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

|                        |                      |                             |     |    |     |         |         |           |           |           |      |      |       |
|------------------------|----------------------|-----------------------------|-----|----|-----|---------|---------|-----------|-----------|-----------|------|------|-------|
| 5                      | ಬೆಂಡಿಗೇರಿ, ಹುಬ್ಬಳ್ಳಿ | 24 PC & 2 SI<br>Qtrs        | 24  | 2  | 26  | 388.00  | 413.21  | 8-Aug-13  | 7-Oct-14  | 7-Oct-14  | 425  | 425  | 0%    |
| ಒಟ್ಟು                  |                      |                             | 192 | 17 | 209 | 2215.18 | 1868.25 |           |           |           | 2121 | 2455 | -16%  |
| <b>ಗುಲ್ಬರ್ಗ ಜಿಲ್ಲೆ</b> |                      |                             |     |    |     |         |         |           |           |           |      |      |       |
| 1                      | ಸೈದಾಪುರ              | 12 PC & 1 SI<br>Qtrs        | 12  | 1  | 13  | 113.40  | 91.72   | 19-Mar-09 | 18-Jan-10 | 30-Sep-10 | 305  | 560  | -84%  |
| 2                      | ಸೈದಾಪುರ              | 12 PC Qtrs                  | 12  |    | 12  | 97.30   | 83.29   | 30-Apr-10 | 28-Feb-11 | 31-Aug-11 | 304  | 488  | -61%  |
| 3                      | ಶಹಾಪುರ               | 12 PC Qtrs                  | 12  |    | 12  | 98.80   | 81.72   | 19-Mar-09 | 18-Jan-10 | 31-May-10 | 305  | 438  | -44%  |
| 4                      | ಅಫಜಲಪುರ              | 6 PC Qtrs                   | 6   |    | 6   | 61.00   | 47.28   | 23-Apr-10 | 22-Oct-10 | 22-Jan-12 | 182  | 639  | -251% |
| ಒಟ್ಟು                  |                      |                             | 42  | 1  | 43  | 370.50  | 304.01  |           |           |           | 1096 | 2125 | -94%  |
| <b>ಹಾಸನ ಜಿಲ್ಲೆ</b>     |                      |                             |     |    |     |         |         |           |           |           |      |      |       |
| 1                      | ಬಿ ಕಾಟಿಹಳ್ಳಿ         | 12 PC Qtrs<br>(Block A)     | 12  |    | 12  | 98.10   | 81.14   | 2-May-09  | 1-Feb-10  | 30-Apr-10 | 275  | 363  | -32%  |
| 2                      | ಬಿ ಕಾಟಿಹಳ್ಳಿ         | 12 PC Qtrs<br>(Block B)     | 12  |    | 12  | 101.00  | 81.89   | 2-May-09  | 1-Feb-10  | 30-Apr-10 | 275  | 363  | -32%  |
| 3                      | ಚನ್ನರಾಯಪಟ್ಟಣ         | 12 PC Qtrs                  | 12  |    | 12  | 102.95  | 86.21   | 18-Mar-09 | 17-Dec-09 | 31-Mar-10 | 274  | 378  | -38%  |
| 4                      | ಡಿಎಆರ್, ಹಾಸನ         | 24 PC Qtrs<br>(Block A & B) | 24  |    | 24  | 192.30  | 182.47  | 15-Mar-10 | 14-Mar-11 | 14-Mar-11 | 364  | 364  | 0%    |

|    |              |   |    |   |    |        |        |           |           |           |     |     |       |
|----|--------------|---|----|---|----|--------|--------|-----------|-----------|-----------|-----|-----|-------|
| 5  | ಡಿಎಆರ್, ಹಾಸನ | 24 PC Qtrs<br>(Block C & D)   | 24 |   | 24 | 192.00 | 183.55 | 15-Mar-10 | 14-Mar-11 | 14-Mar-11 | 364 | 364 | 0%    |
| 6  | ಬಿ ಕಾಟಿಹಳ್ಳಿ | 24 PC Qtrs (for<br>ಪಟ್ಟಣ & ಸಂಚಾರ<br>PS- Blk C&D)                                  | 24 |   | 24 | 201.50 | 187.31 | 11-Feb-10 | 10-Feb-11 | 31-Mar-11 | 364 | 413 | -13%  |
| 7  | ಬಿ ಕಾಟಿಹಳ್ಳಿ | 12 PC Qtrs<br>ಪಟ್ಟಣ, ಸಂಚಾರ,<br>ಪಿಂಚಣಿ ಮೊಹಲ್ಲಾ,<br>ಎಕ್ಸಟೆನ್ಷನ್ PS -<br>Block E ಗೆ) | 12 |   | 12 | 102.65 | 92.84  | 11-Feb-10 | 10-Oct-10 | 3-Aug-11  | 241 | 538 | -123% |
| 8  | ಬಿ ಕಾಟಿಹಳ್ಳಿ | 6 SI Qtrs ಪಟ್ಟಣ,<br>ಸಂಚಾರ, ಪಿಂಚಣಿ<br>ಮೊಹಲ್ಲಾ, ಎಕ್ಸಟೆನ್ಷನ್<br>PS -DAR ಗೆ           |    | 6 | 6  | 66.60  | 61.16  | 11-Feb-10 | 10-Oct-10 | 10-Jan-11 | 241 | 333 | -38%  |
|    | ಬಿ ಕಾಟಿಹಳ್ಳಿ | 24 PC & 6 SI<br>ಕ್ಯೂಟಿಆರ್‌ಗಳ<br>ನಿರ್ಮಾಣಕ್ಕಾಗಿ 11 KV<br>ಮಾರ್ಗವನ್ನು<br>ಬದಲಾಯಿಸುವುದು |    |   | 1* | 0.949  | 0.91   | 28-Dec-11 | 27-Jan-12 | 31-Dec-11 | 30  | 3   | 90%   |
| 9  | ಕೊಣನೂರು      | 12 PC Qtrs  | 12 |   | 12 | 110.00 | 97.52  | 11-Feb-10 | 10-Dec-10 | 10-Mar-11 | 302 | 392 | -30%  |
| 10 | ಹಾಸನ         | ವರ್ಯಲ್‌ಸ್ ಗೆ 12 PC<br>Qtrs for  | 12 |   | 12 | 176.00 | 152.26 | 25-Apr-13 | 24-Mar-14 | 24-Sep-15 | 333 | 882 | -165% |

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

|                      |                |                               |     |   |     |         |         |           |           |           |      |      |      |
|----------------------|----------------|-------------------------------|-----|---|-----|---------|---------|-----------|-----------|-----------|------|------|------|
| 11                   | ಶ್ರವಣಬೆಳಗೊಳ    | 12 PC Qtrs                    | 12  |   | 12  | 168.65  | 159.33  | 14-Jun-13 | 13-Sep-14 | 31-Mar-15 | 456  | 655  | -44% |
| ಒಟ್ಟು                |                |                               | 156 | 6 | 162 | 1512.70 | 1366.59 |           |           |           | 3519 | 5048 | -43% |
| <b>ಹಾವೇರಿ ಜಿಲ್ಲೆ</b> |                |                               |     |   |     |         |         |           |           |           |      |      |      |
| 1                    | ಶಿಗ್ಗಾಂವ್      | 60 PC Qtrs for 10th Btn, KSRP | 60  |   | 60  | 518.70  | 465.75  | 9-Feb-09  | 8-Apr-10  | 3-Apr-10  | 423  | 418  | 1%   |
| 2                    | ಶಿಗ್ಗಾಂವ್      | 60 PC Qtrs for 10th Btn, KSRP | 60  |   | 60  | 534.60  | 364.44  | 2-Apr-10  | 1-Jun-11  | 1-Jun-11  | 425  | 425  | 0%   |
| ಒಟ್ಟು                |                |                               | 120 | 0 | 120 | 1053.30 | 830.19  |           |           |           | 848  | 843  | 1%   |
| <b>ಕೋಲಾರ ಜಿಲ್ಲೆ</b>  |                |                               |     |   |     |         |         |           |           |           |      |      |      |
| 1                    | ಬೇತಮಂಗಲ        | 12 PC Qtrs                    | 12  |   | 12  | 98.45   | 100.77  | 31-Dec-09 | 30-Sep-10 | 15-Dec-10 | 273  | 349  | -28% |
| 2                    | ಡಿಎಆರ್,ಕೆಜಿಎಫ್ | 8 PC & 1 SI Qtrs              | 8   | 1 | 9   | 80.75   | 80.27   | 30-Dec-09 | 29-Sep-10 | 20-Dec-10 | 273  | 355  | -30% |
| 3                    | ಡಿಎಆರ್,ಕೆಜಿಎಫ್ | 12 PC Qtrs                    | 12  |   | 12  | 98.25   | 103.84  | 30-Dec-09 | 29-Oct-10 | 20-Dec-10 | 303  | 355  | -17% |
| ಒಟ್ಟು                |                |                               | 32  | 1 | 33  | 277.45  | 284.87  |           |           |           | 849  | 1059 | -25% |
| <b>ಕೊಪ್ಪಳ ಜಿಲ್ಲೆ</b> |                |                               |     |   |     |         |         |           |           |           |      |      |      |
| 1                    | ಹೊಸಹಳ್ಳಿ       | 72 PC & 8 SI Qtrs for IRB Btn | 72  | 8 | 80  | 600.05  | 632.88  | 1-Sep-09  | 31-Oct-10 | 30-Jun-11 | 425  | 667  | -57% |

|   |                                      |   |    |    |    |        |         |           |           |           |     |     |      |
|---|--------------------------------------|---|----|----|----|--------|---------|-----------|-----------|-----------|-----|-----|------|
| 2 | ಹೊಸಹಳ್ಳಿ                             | 72 PC ಕ್ವಾರ್ಟರ್ಸ್‌ಗಳಿಗೆ ಸೋಲಾರ್ ವಾಟರ್ ಹೀಟರ್‌ನ ಪೂರೈಕೆ, ಕಮಿಷನ್-ಮಿಷನ್ ಮತ್ತು ಸ್ಥಾಪನೆ |    |    | 1* | 30.60  | 31.01   | 21-Aug-10 | 19-Sep-10 | 19-Sep-10 | 29  | 29  | 0%   |
|   | ಹೊಸಹಳ್ಳಿ                             | 8 SI ಕ್ವಾರ್ಟರ್ಸ್‌ಗಳಿಗೆ ಸೋಲಾರ್ ವಾಟರ್ ಹೀಟರ್‌ನ ಪೂರೈಕೆ, ಕಮಿಷನಿಂಗ್ ಮತ್ತು ಅಳವಡಿಕೆ     |    |    | 1* | 5.10   | 5.14    | 21-Aug-10 | 5-Sep-10  | 4-Sep-10  | 15  | 14  | 7%   |
| 3 | ಕೊಪ್ಪಳ                               | 12 PC & 4 SI Qtrs   | 12 | 4  | 16 | 134.55 | 123.61  | 16-Mar-09 | 15-Mar-10 | 16-Mar-10 | 364 | 365 | 0%   |
| 4 | ಗಂಗಾವತಿ ಪಟ್ಟಣ, ಗ್ರಾಮಾಂತರ ಮತ್ತು ಸಂಚಾರ | 12 PC Qtrs  | 12 |    | 12 | 107.50 | 94.97   | 1-Feb-10  | 30-Nov-10 | 29-Nov-10 | 302 | 301 | 0%   |
| 5 | ಹೊಸಹಳ್ಳಿ                             | 60 PC & 8 SI Qtrs for IRB Btn   | 60 | 8  | 68 | 605.85 | 579.04  | 9-Mar-10  | 8-May-11  | 30-Aug-11 | 425 | 539 | -27% |
| 6 | ಹೊಸಹಳ್ಳಿ                             | 12 PC Qtrs for IRB Btn  | 12 |    | 12 | 99.10  | 98.30   | 17-Mar-10 | 16-Jan-11 | 31-Mar-11 | 305 | 379 | -24% |
| 7 | ಹೊಸಹಳ್ಳಿ                             | 36 PC & 6 SI Qtrs for IRB   | 36 | 6  | 42 | 591.75 | 534.90  | 26-Feb-13 | 25-Jan-14 | 30-Jun-14 | 333 | 489 | -47% |
| 8 | ಹೊಸಹಳ್ಳಿ                             | 64 PC & 10 SI Qtrs for IRB  | 64 | 10 | 74 | 970.55 | 1046.60 | 10-Jun-13 | 9-Aug-14  | 20-Aug-15 | 425 | 801 | -88% |

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

|              |            |            |     |    |     |         |         |           |           |           |      |      |      |
|--------------|------------|------------|-----|----|-----|---------|---------|-----------|-----------|-----------|------|------|------|
|              | ಒಟ್ಟು      |            | 268 | 36 | 304 | 3145.05 | 3146.46 |           |           |           | 2623 | 3584 | -37% |
| ಮಂಡ್ಯ ಜಿಲ್ಲೆ |            |            |     |    |     |         |         |           |           |           |      |      |      |
| 1            | ಬೆಳ್ಳೂರು   | 12 PC Qtrs | 12  |    | 12  | 99.78   | 91.31   | 15-Feb-10 | 14-Dec-10 | 30-Aug-11 | 302  | 561  | -86% |
| 2            | DAR, ಮಂಡ್ಯ | 12 PC Qtrs | 12  |    | 12  | 97.60   | 87.69   | 20-Feb-10 | 19-Dec-10 | 4-Jul-11  | 302  | 499  | -65% |
| 3            | ನಾಗಮಂಗಲ    | 12 PC Qtrs | 12  |    | 12  | 98.05   | 87.94   | 20-Feb-10 | 19-Dec-10 | 30-Aug-11 | 302  | 556  | -84% |
|              | ಒಟ್ಟು      |            | 36  | 0  | 36  | 295.43  | 266.94  |           |           |           | 906  | 1616 | -78% |

|               |                   |  |    |    |    |        |        |           |           |           |     |     |    |
|---------------|-------------------|--|----|----|----|--------|--------|-----------|-----------|-----------|-----|-----|----|
| ಮೈಸೂರು ಜಿಲ್ಲೆ |                   |  |    |    |    |        |        |           |           |           |     |     |    |
| 1             | ಜಲಪುರಿ, ಮೈಸೂರು    | 12 SI Qtrs   |    | 12 | 12 | 144.00 | 126.43 | 18-Mar-09 | 17-Dec-09 | 17-Dec-09 | 274 | 274 | 0% |
|               | ಜಲಪುರಿ, ಮೈಸೂರು    | Qtrs ಬ್ಲಾಕ್-ಎ ಮತ್ತು ಬಿ ಎಸ್‌ಐಗೆ ಸೋಲಾರ್ ವಾಟರ್ ಹೀಟರ್ ಒದಗಿಸುವುದು |    |    | 1* | 4.50   | 4.85   | 29-Jan-10 | 28-Feb-10 | 28-Feb-10 | 30  | 30  | 0% |
| 2             | ಜ್ಯೋತಿನಗರ, ಮೈಸೂರು | 12 PC Qtrs   | 12 |    | 12 | 105.75 | 87.24  | 18-Mar-09 | 17-Dec-09 | 17-Dec-09 | 274 | 274 | 0% |
|               | ಜ್ಯೋತಿನಗರ, ಮೈಸೂರು | Qtrs ಬ್ಲಾಕ್-ಎ ಮತ್ತು ಬಿ ಪಿಸಿಗೆ ಸೋಲಾರ್ ವಾಟರ್ ಹೀಟರ್ ಒದಗಿಸುವುದು  |    |    | 1* | 4.50   | 6.09   | 29-Jan-10 | 28-Feb-10 | 28-Feb-10 | 30  | 30  | 0% |

|   |                   |   |    |    |    |        |        |           |           |           |     |     |       |
|---|-------------------|---|----|----|----|--------|--------|-----------|-----------|-----------|-----|-----|-------|
| 3 | ಜ್ಯೋತಿನಗರ, ಮೈಸೂರು | 12 PC Qtrs  | 12 |    | 12 | 115.80 | 108.64 | 18-Mar-09 | 17-Dec-09 | 4-Dec-09  | 274 | 261 | 5%    |
| 4 | ಜ್ಯೋತಿನಗರ, ಮೈಸೂರು | 24 PC Qtrs  | 24 |    | 24 | 211.40 | 211.73 | 26-Feb-10 | 25-Feb-11 | 30-Jul-11 | 364 | 519 | -43%  |
| 5 | ಬೈಲಕುಪ್ಪೆ         | ಕ್ವಾರ್ಟರ್ಸ್‌ಗೆ ಹೆಚ್ಚುವರಿ ಸೌಲಭ್ಯಗಳನ್ನು (ವಾಶ್ ಬೇಸಿನ್, ಕನ್ನಡಿ ಮತ್ತು ಟವೆಲ್ ರೈಲು) ಒದಗಿಸುವುದು |    |    | 1* | 1.68   | 1.70   | 6-Jul-12  | 5-Oct-12  | 31-Aug-12 | 91  | 56  | 38%   |
| 5 | ಜ್ಯೋತಿನಗರ, ಮೈಸೂರು | ನರಸಿಂಹರಾಜ ಮತ್ತು ಮೇಟಗಲ್ಲಿ ಪಿಎಸ್‌ಗೆ 24 PC ಕ್ವಾರ್ಟರ್ಸ್                                     | 24 |    | 24 | 205.40 | 187.75 | 26-Feb-10 | 25-Feb-11 | 25-Feb-12 | 364 | 729 | -100% |
| 6 | ಜ್ಯೋತಿನಗರ, ಮೈಸೂರು | ಸರಸ್ವತಿಪುರದಿಂದ ಕುವೆಂಪುನಗರ ಪಿಎಸ್‌ಗೆ 24 PC ಕ್ವಾರ್ಟರ್ಸ್                                    | 24 |    | 24 | 196.60 | 184.13 | 26-Feb-10 | 25-Feb-11 | 29-Feb-12 | 364 | 733 | -101% |
| 7 | ಜಲಪುರಿ, ಮೈಸೂರು    | 24 PC Qtrs ಕಾರ್, ಮೈಸೂರು   | 24 |    | 24 | 205.15 | 188.03 | 26-Feb-10 | 25-Feb-11 | 15-Aug-11 | 364 | 535 | -47%  |
|   | ಜಲಪುರಿ, ಮೈಸೂರು    | ನಜರ್‌ಬಾದ್, ಉದಯಗಿರಿ ಮತ್ತು 12 ಎಸ್‌ಐ Qtrs ಕಾರ್, ಮೈಸೂರು                                     |    | 12 | 12 | 148.30 | 121.12 | 26-Feb-10 | 25-Dec-10 | 30-Aug-11 | 302 | 550 | -82%  |
|   | ಜಲಪುರಿ, ಮೈಸೂರು    | 12 SI Qtrs ಗೆ   |    |    |    |        |        |           |           |           |     |     |       |



ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

|  |                      |   |            |           |            |                |                |                   |               |           |      |      |       |
|--|----------------------|---|------------|-----------|------------|----------------|----------------|-------------------|---------------|-----------|------|------|-------|
|  |                      | ಹೆಚ್ಚುವರಿ ಕೆಲಸಗಳು<br>(ಯುಟಿಲಿಟಿ ಪ್ರದೇಶಕ್ಕೆ<br>ರಕ್ಷಣೆ ಗೋಡೆ ಮತ್ತು<br>ಪೈಲ್ ಪ್ರದೇಶಕ್ಕೆ<br>ಹ್ಯಾಂಡ್ರೈಲ್) |            |           | 1*         | 4.85           | 4.28           | 6-Jul-12          | 5-Oct-12      | 31-Aug-12 | 91   | 56   | 38%   |
|  | ಜ್ಯೋತಿನಗರ,<br>ಮೈಸೂರು | ಕ್ವಾರ್ಟರ್ಸ್ ಗಳಿಗೆ ದ್ವಿಚಕ್ರ<br>ವಾಹನ ನಿಲ್ದಾಣ (2<br>ಸಂಖ್ಯೆಗಳು).                                      |            |           | 1*         | 6.92           | 6.96           | 17-May-<br>13     | 16-Aug-<br>13 | 16-Nov-13 | 91   | 183  | -101% |
|  | ಜ್ಯೋತಿನಗರ,<br>ಮೈಸೂರು | ಕ್ವಾರ್ಟರ್ಸ್ ಗಳಿಗೆ<br>ಅಸ್ತಿತ್ವದಲ್ಲಿರುವ<br>ಡ್ರೈನೇಜ್ ಮೇಲೆ RCC<br>ಸ್ಲಾಬ್ ಕವರ್                         |            |           | 1*         | 2.43           | 2.36           | 8-<br>Aug<br>- 13 | 7-Feb-14      | 30-Sep-13 | 183  | 53   | 71%   |
|  | ಜ್ಯೋತಿನಗರ,<br>ಮೈಸೂರು | ಕ್ವಾರ್ಟರ್ಸ್ ಗೆ ಹೋಗುವ<br>ಮಾರ್ಗ ಕ್ವಾರ್ಟರ್ಸ್ ಗೆ<br>ಹೋಗುವ ಮಾರ್ಗ                                       |            |           | 1*         | 2.95           | 2.84           | 15-May-<br>13     | 14-Aug-<br>13 | 29-Jun-13 | 91   | 45   | 51%   |
|  | ಜಲಪುರಿ, ಮೈಸೂರು       | 24 PC Qtrs ಗೆ<br>ವಿನಗರ ಮತ್ತು ವಿವಿ<br>ಪುರಂ ಪಿಎಸ್   | 24         |           | 24         | 307.50         | 295.76         | 4-<br>Mar<br>- 13 | 3-Jun-14      | 13-Jul-15 | 456  | 861  | -89%  |
|  | ಹೆಬ್ಬಾಳ              | 12 PC Qtrs  | 12         |           | 12         | 168.07         | 157.70         | 12-Jul-<br>13     | 11-Oct-<br>14 | 31-Oct-15 | 456  | 841  | -84%  |
|  |                      | <b>ಒಟ್ಟು</b>  | <b>156</b> | <b>24</b> | <b>180</b> | <b>1835.80</b> | <b>1697.60</b> |                   |               |           | 4099 | 6030 | -47%  |

| ರಾಯಚೂರು ಜಿಲ್ಲೆ |                     |                           |    |   |    |        |        |           |           |           |      |      |       |
|----------------|---------------------|---------------------------|----|---|----|--------|--------|-----------|-----------|-----------|------|------|-------|
| 1              | ನೇತಾಜಿನಗರ           | 12 PC Qtrs                | 12 |   | 12 | 98.65  | 85.84  | 19-Mar-09 | 18-Jan-10 | 30-Mar-10 | 305  | 376  | -23%  |
| 2              | ಸದರ್ ಬಜಾರ್, ರಾಯಚೂರು | 12 PC Qtrs                | 12 |   | 12 | 98.65  | 84.79  | 19-Mar-09 | 18-Jan-10 | 30-Mar-10 | 305  | 376  | -23%  |
| 3              | ಸಿಂಧನೂರು (ಗ್ರಾಮೀಣ)  | 12 PC & 1 SI Qtrs         | 12 | 1 | 13 | 112.75 | 104.16 | 19-Mar-09 | 18-Jan-10 | 31-Jul-10 | 305  | 499  | -64%  |
| 4              | ಸಿಂಧನೂರು (ಪಟ್ಟಣ)    | 1 SI Qtrs                 |    | 1 | 1  | 14.10  | 12.86  | 23-May-09 | 22-Nov-09 | 20-Nov-09 | 183  | 181  | 1%    |
| 5              | ಲಿಂಗಸೂಗೂರು          | 12 PC & 2 SI Qtrs         | 12 | 2 | 14 | 127.55 | 108.30 | 19-Mar-09 | 18-Jan-10 | 6-Feb-12  | 305  | 1054 | -246% |
| 6              | ರಾಯಚೂರು             | 24 PC Qtrs                | 24 |   | 24 | 214.30 | 192.93 | 19-Jul-10 | 18-Jul-11 | 24-Mar-12 | 364  | 614  | -69%  |
| 7              | ಸದರ್ ಬಜಾರ್, ರಾಯಚೂರು | 6 PC Qtrs                 | 6  |   | 6  | 55.25  | 50.33  | 19-Jul-10 | 18-Jan-11 | 1-Apr-11  | 183  | 256  | -40%  |
|                | ಒಟ್ಟು               |                           | 78 | 4 | 82 | 721.25 | 639.21 |           |           |           | 1950 | 3356 | -72%  |
| ರಾಮನಗರ ಜಿಲ್ಲೆ  |                     |                           |    |   |    |        |        |           |           |           |      |      |       |
| 1              | ಚನ್ನಪಟ್ಟಣ           | 12 PC & 4 SI Qtrs for DAR | 12 | 4 | 16 | 147.05 | 133.28 | 20-Apr-09 | 19-Jan-10 | 19-Jan-10 | 274  | 274  | 0%    |
|                | ರಾಮನಗರ              | 24 PC & 4 SI Qtrs         | 24 | 4 | 28 | 245.50 | 224.75 | 17-Apr-   | 16-Apr-   | 16-Apr-10 | 364  | 364  | 0%    |

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

|   |   |   |            |          |            |                | 09             | 10            |               |           |      |      |       |
|---|---|---|------------|----------|------------|----------------|----------------|---------------|---------------|-----------|------|------|-------|
|   | ರಾಮನಗರ                                    | ಕ್ಲಾರ್ಕ್ಸ್‌ಗೆ<br>ಸಬ್‌ಮರ್ಸಿಬಲ್ ಪಂಪ್<br>ಸೆಟ್ ಮತ್ತು<br>ವಿದ್ಯುದ್ದೀಕರಣದ<br>ಸರಬರಾಜು ಮತ್ತು<br>ನಿರ್ಮಾಣವನ್ನು<br>ಒದಗಿಸುವುದು |            |          | 1*         | 1.18           | 1.29           | 28-Aug-<br>10 | 27-Sep-<br>10 | 27-Sep-10 | 30   | 30   | 0%    |
| 3 | ಚನ್ನಪಟ್ಟಣ                                 | 12 PC Qtrs for<br>DAR   | 12         |          | 12         | 105.00         | 93.48          | 10-Feb-<br>10 | 9-Dec-10      | 9-Dec-10  | 302  | 302  | 0%    |
| 4 | ರಾಮನಗರ ಪಟ್ಟಣ,<br>ಗ್ರಾಮಾಂತರ ಮತ್ತು<br>ಇಜೂರು | 36 PC Qtrs<br>(Group A, Blk<br>C,D,E)   | 36         |          | 36         | 273.20         | 295.52         | 26-Feb-<br>10 | 25-Feb-<br>11 | 25-Apr-11 | 364  | 423  | -16%  |
| 5 |   | 24 PC Qtrs<br>(Group B, Blk<br>F&G)   | 24         |          | 24         | 216.55         | 186.88         | 19-Mar-<br>10 | 18-Mar-<br>11 | 18-Mar-11 | 364  | 364  | 0%    |
| 6 | ಸಾತನೂರು                                   | 8 PC Qtrs   | 8          |          | 8          | 79.75          | 76.09          | 1-Mar-<br>10  | 31-Oct-<br>10 | 31-Jan-11 | 244  | 336  | -38%  |
| 7 | ತಾವರೆಕೆರೆ                                 | 12 PC Qtrs  | 12         |          | 12         | 180.66         | 167.70         | 25-Jul-<br>13 | 24-Aug-<br>14 | 30-Nov-15 | 395  | 858  | -117% |
|   | <b>ಒಟ್ಟು</b>                              |   | <b>128</b> | <b>8</b> | <b>136</b> | <b>1248.89</b> | <b>1178.98</b> |               |               |           | 2337 | 2951 | -26%  |

| ಶಿವಮೊಗ್ಗ ಜಿಲ್ಲೆ |  |   |    |    |     |         |         |           |           |           |      |      |      |
|-----------------|--|---|----|----|-----|---------|---------|-----------|-----------|-----------|------|------|------|
| 1               | ಶಿವಮೊಗ್ಗ                                     | 12 PC Qtrs                                  | 12 |    | 12  | 103.35  | 97.09   | 30-Mar-09 | 29-Jan-10 | 29-Jan-10 | 305  | 305  | 0%   |
| 2               | ಆಗುಂಬೆ                                       | 24 PC & 2 SI Qtrs                           | 24 | 2  | 26  | 234.85  | 221.46  | 27-Feb-09 | 26-Feb-10 | 8-Nov-10  | 364  | 619  | -70% |
| 3               | ಡಿಎಆರ್, ಶಿವಮೊಗ್ಗ                             | 24 PC Qtrs & 2 SI Qtrs                      | 24 | 2  | 26  | 232.60  | 207.03  | 2-Nov-09  | 1-Nov-10  | 31-Mar-11 | 364  | 514  | -41% |
| ಒಟ್ಟು           |  |   | 60 | 4  | 64  | 570.80  | 525.59  |           |           |           | 1033 | 1438 | -39% |
| ತುಮಕೂರು ಜಿಲ್ಲೆ  |  |   |    |    |     |         |         |           |           |           |      |      |      |
| 1               | ತುಮಕೂರು                                      | 36 PC & 4 SI Qtrs                           | 36 | 4  | 40  | 330.55  | 302.18  | 20-Feb-09 | 19-Feb-10 | 6-Feb-10  | 364  | 351  | 4%   |
| 2               | ತುಮಕೂರು ಪಟ್ಟಣ, ಹೊಸ ವಿಸ್ತರಣೆ ಮತ್ತು ಕ್ಯಾತಸಂದ್ರ | 36 PC & 4 SI Qtrs                           | 36 | 4  | 40  | 343.80  | 353.70  | 20-Nov-10 | 19-Jan-12 | 28-May-12 | 425  | 555  | -31% |
| 3               | ತುರುವೇಕೆರೆ                                   | 6 PC Qtrs                                   | 6  |    | 6   | 87.90   | 80.34   | 25-Jun-13 | 24-Feb-14 | 24-Feb-14 | 244  | 244  | 0%   |
| 4               | ಪಾವಗಡ  | 6 PC Qtrs                                   | 6  |    | 6   | 89.70   | 77.18   | 20-May-13 | 19-Jan-14 | 15-Mar-14 | 244  | 299  | -23% |
| 5               | ತುಮಕೂರು                                      | ಪಟ್ಟಣ ಮತ್ತು ತಿಲಕನಗರಕ್ಕಾಗಿ 12 PC & 4 SI Qtrs | 12 | 4  | 16  | 229.82  | 224.72  | 5-Jul-13  | 26-Aug-14 | 26-Aug-15 | 417  | 782  | -88% |
| ಒಟ್ಟು           |  |   | 96 | 12 | 108 | 1081.77 | 1038.11 |           |           |           | 1694 | 2231 | -32% |

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

| ಉಡುಪಿ ಜಿಲ್ಲೆ       |                              |  |             |            |             |                 |                 |           |           |           |              |              |             |
|--------------------|------------------------------|--|-------------|------------|-------------|-----------------|-----------------|-----------|-----------|-----------|--------------|--------------|-------------|
| 1                  | ಬೈಂದೂರು                      | 12 PC Qtrs                                 | 12          |            | 12          | 115.30          | 108.05          | 12-Mar-09 | 11-Dec-09 | 31-Mar-10 | 274          | 384          | -40%        |
| 2                  | ಪಡುಬಿದ್ದಿ                    | 12 PC Qtrs                                 | 12          |            | 12          | 114.20          | 97.18           | 16-Mar-09 | 15-Dec-09 | 27-Jul-10 | 274          | 498          | -82%        |
| 3                  | ಬೈಂದೂರು                      | 12 PC Qtrs                                 | 12          |            | 12          | 120.00          | 98.40           | 12-Mar-10 | 11-Jan-11 | 13-Apr-11 | 305          | 397          | -30%        |
| 4                  | ಕಾರ್ಕಳ ಪಟ್ಟಣ ಮತ್ತು ಗ್ರಾಮಾಂತರ | 12 PC Qtrs                                 | 12          |            | 12          | 123.20          | 110.34          | 5-Apr-10  | 4-Jun-11  | 29-Feb-12 | 425          | 695          | -64%        |
| 5                  | ಮಲ್ಲೆಯಿಂದ ಪಡುಬಿದ್ದಿ          | 12 PC Qtrs - ಮಲ್ಲೆ & 1 SI Qtrs - ಪಡುಬಿದ್ದಿ | 12          | 1          | 13          | 147.50          | 121.16          | 24-Apr-10 | 23-Aug-11 | 28-Aug-12 | 486          | 857          | -76%        |
| 6                  | ಉಡುಪಿ ನಗರ ಮತ್ತು ಸಂಚಾರ ಪಿಎಸ್  | 24 PC & 1 SI Qtrs                          | 24          | 1          | 25          | 254.55          | 240.20          | 12-Mar-10 | 11-Jul-11 | 24-Feb-12 | 486          | 714          | -47%        |
| 7                  | ಅಮಾಸೆಬೈಲ್                    | 24 PC Qtrs                                 | 24          |            | 24          | 236.75          | 226.54          | 20-Apr-11 | 19-Sep-12 | 31-Oct-12 | 518          | 560          | -8%         |
| 8                  | ಶಿವಳ್ಳಿ                      | ಕರಾವಳಿ ಭದ್ರತೆಗೆ 12 PC Qtrs                 | 12          |            | 12          | 188.05          | 174.88          | 28-Aug-13 | 27-Jul-14 | 27-Jul-14 | 333          | 333          | 0%          |
| <b>ಒಟ್ಟು</b>       |                              |  | <b>120</b>  | <b>2</b>   | <b>122</b>  | <b>1299.55</b>  | <b>1176.76</b>  |           |           |           | <b>3101</b>  | <b>4438</b>  | <b>-43%</b> |
| <b>ಒಟ್ಟು ಮೊತ್ತ</b> |                              |  | <b>2845</b> | <b>215</b> | <b>3060</b> | <b>31007.93</b> | <b>28790.11</b> |           |           |           | <b>55145</b> | <b>76594</b> | <b>-39%</b> |

ಕೋಷ್ಟಕ 36: ಪೊಲೀಸ್ ಗೃಹ 1 ರ ಅಡಿಯಲ್ಲಿ ನಿರ್ಮಿಸಲಾದ ಯೋಜನೆಗಳ ವಿಳಂಬ ವಿಶ್ಲೇಷಣೆ

| ಕ್ರ.ಸಂ. | ಸ್ಥಳ                              | ಕೆಲಸದ ಹೆಸರು        | PC         | SI        | ಒಟ್ಟು      | ಅಂದಾಜು<br>ವೆಚ್ಚ<br>ಲಕ್ಷಗಳಲ್ಲಿ | ವೆಚ್ಚ          | ಪ್ರಾರಂಭ<br>ದಿನಾಂಕ | ವೇಳಾಪಟ್ಟಿ | ಪೂರ್ಣಗೊ<br>ಳ್ಳುವ ವಾಸ್ತವ<br>ದಿನಾಂಕ | ಅಂದಾಜು<br>ಕಾಲಾವಧಿ | ವಾಸ್ತವಿಕ<br>ಕಾಲಾವಧಿ | ಟೈಮ್ಲೈನ್<br>ವ್ಯತ್ಯಾಸ |
|---------|-----------------------------------|--------------------|------------|-----------|------------|-------------------------------|----------------|-------------------|-----------|-----------------------------------|-------------------|---------------------|----------------------|
| 1       | ರಾಮನಗರ                            | 72 PC & 18 SI Qtrs | 72         | 18        | 90         | 1470.70                       | 1299.85        | 23-Jun-14         | 22-Aug-15 | 22-Aug-15                         | 425               | 425                 | 0%                   |
| 2       | ಬಿಡದಿ                             | 108 PC & 4 SI Qtrs | 108        | 4         | 112        | 1739.00                       | 1542.08        | 10-Jun-14         | 9-Aug-15  | 9-Aug-15                          | 425               | 425                 | 0%                   |
| 3       | ಕನಕಪುರ<br>(ಕೋಡಿಹಳ್ಳಿ<br>ಸ್ಥಳಾಂತರ) | 24 PC Qtrs         | 24         |           | 24         | 389.95                        | 344.40         | 4-Aug-14          | 3-Oct-15  | 3-Oct-15                          | 425               | 425                 | 0%                   |
| 4       | ಕನಕಪುರ<br>(ಮಾಗಡಿ ಸ್ಥಳಾಂತರ)        | 12 PC Qtrs         | 12         |           | 12         | 196.80                        | 173.60         | 10-Jul-14         | 9-Sep-15  | 3-Oct-15                          | 426               | 450                 | -6%                  |
| 5       | ಹಾರೋಹಳ್ಳಿ                         | 36 PC Qtrs         | 36         |           | 36         | 588.60                        | 522.02         | 10-Jul-14         | 9-Sep-15  | 9-Sep-15                          | 426               | 426                 | 0%                   |
| 6       | ಸಾತನೂರು                           | 12 PC Qtrs         | 12         |           | 12         | 195.55                        | 172.94         | 10-Jul-14         | 9-Sep-15  | 3-Oct-15                          | 426               | 450                 | -6%                  |
| 7       | ಸೋಲೂರು                            | 12 PC Qtrs         | 12         |           | 12         | 195.20                        | 172.94         | 10-Jul-14         | 9-Sep-15  | 9-Dec-15                          | 426               | 517                 | -21%                 |
|         |                                   | <b>ಒಟ್ಟು</b>       | <b>276</b> | <b>22</b> | <b>298</b> | <b>4775.80</b>                | <b>4227.84</b> |                   |           |                                   | <b>2979.00</b>    | <b>3118.00</b>      | <b>-5%</b>           |

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

|   |                  |  |            |           |            |                |               |           |           |           |               |               |             |
|---|------------------|--|------------|-----------|------------|----------------|---------------|-----------|-----------|-----------|---------------|---------------|-------------|
| 1 | ತುಮಕೂರು          | 84 PC & 4 SI Qtrs  | 84         | 4         | 88         | 1373.95        | 1195.42       | 18-Jun-14 | 17-Aug-15 | 17-Dec-15 | 425           | 547           | -29%        |
|   |                  | <b>ಒಟ್ಟು</b>   | <b>84</b>  | <b>4</b>  | <b>88</b>  | <b>1380.65</b> | <b>1195.4</b> |           |           |           | <b>425.00</b> | <b>547.00</b> | <b>-29%</b> |
| 1 | ಹೆಬ್ಬಾಳ          | 24 PC Qtrs   | 24         |           | 24         | 379.90         | 336.74        | 7-Jul-14  | 6-Sep-15  | 6-Jan-16  | 426           | 548           | -29%        |
| 2 | ಜಲಪುರಿ           | 24 PC & 18 SI Qtrs   | 24         | 18        | 42         | 712.15         | 628.56        | 7-Jul-14  | 6-Sep-15  | 6-Jan-16  | 426           | 548           | -29%        |
| 3 | ಜ್ಯೋತಿನಗರ        | 132 PC Qtrs  | 132        |           | 132        | 2081.25        | 1841.67       | 7-Jul-14  | 6-Sep-15  | 6-Jan-16  | 426           | 548           | -29%        |
| 4 | ಜಾಕಿ ಕ್ವಾರ್ಟರ್ಸ್ | 36 PC Qtrs   | 36         |           | 36         | 611.15         | 541.00        | 7-Jul-14  | 6-Sep-15  | 6-Jan-16  | 426           | 548           | -29%        |
| 5 | ಸರಸ್ವತಿಪುರಂ      | 6 SI Qtrs  |            | 6         | 6          | 115.55         | 101.82        | 15-Sep-14 | 14-Nov-15 | 6-Jan-16  | 425           | 478           | -12%        |
| 6 | ಮೈಸೂರು ನಗರ       | ಪ್ಯಾಕೇಜ್-02 ರ CAR ಮತ್ತು DAR PC ಕ್ವಾರ್ಟರ್ಸ್‌ಗಾಗಿ ಅಭಿವೃದ್ಧಿ ಕಾರ್ಯಗಳು |            |           |            | 44.00          | 13.82         | 1-Jul-16  | 30-Sep-16 | 29-Sep-16 | 91            | 90            | 1%          |
|   |                  | <b>ಒಟ್ಟು</b>   | <b>216</b> | <b>24</b> | <b>240</b> | <b>3944.00</b> | <b>3463.6</b> |           |           |           | <b>2220</b>   | <b>2760</b>   | <b>-24%</b> |
| 1 | ನಂಜನಗೂಡು         | 48 PC Qtrs   | 48         |           | 48         | 697.77         | 623.49        | 30-Sep-14 | 29-Nov-15 | 20-Feb-16 | 425           | 508           | -20%        |
| 2 | ಟಿ ನರಸೀಪುರ       | 24 PC Qtrs   | 24         |           | 24         | 351.85         | 314.19        | 30-Sep-14 | 29-Nov-15 | 21-Mar-16 | 425           | 538           | -27%        |

|   |              |            |     |   |     |         |         |           |           |           |         |         |      |
|---|--------------|------------|-----|---|-----|---------|---------|-----------|-----------|-----------|---------|---------|------|
|   |              |            |     |   |     |         |         |           | 15        |           |         |         |      |
| 3 | ಬನ್ನೂರು      | 24 PC Qtrs | 24  |   | 24  | 351.45  | 313.95  | 30-Sep-14 | 29-Nov-15 | 21-Mar-16 | 425     | 538     | -27% |
| 4 | ಹೆಚ್ ಡಿ ಕೋಟೆ | 12 PC Qtrs | 12  |   | 12  | 206.60  | 184.56  | 30-Sep-14 | 29-Nov-15 | 21-Mar-16 | 425     | 538     | -27% |
| 5 | ಸರಗೂರು       | 24 PC Qtrs | 24  |   | 24  | 406.30  | 363.30  | 30-Sep-14 | 29-Nov-15 | 21-Mar-16 | 425     | 538     | -27% |
| 6 | ಪಿರಿಯಾಪಟ್ಟಣ  | 24 PC Qtrs | 24  |   | 24  | 403.03  | 360.36  | 30-Sep-14 | 29-Nov-15 | 21-Mar-16 | 425     | 538     | -27% |
|   |              | ಒಟ್ಟು      | 156 | 0 | 156 | 2417.00 | 2159.86 |           |           |           | 2550.00 | 3198.00 | -25% |
|   |              | ಒಟ್ಟು      |     |   |     | 6361.00 | 5623.48 |           |           |           | 4770.00 | 5958.00 | -25% |
| 1 | ಚಾಮರಾಜನಗರ    | 24 PC Qtrs | 24  |   | 24  | 476.58  | 425.77  | 29-Sep-14 | 28-Nov-15 | 25-Mar-16 | 425     | 543     | -28% |
| 2 | ರಾಮಸಮುದ್ರ    | 6 SI Qtrs  |     | 6 | 6   |         |         | 29-Sep-14 | 28-Nov-16 | 30-Apr-16 | 425     | 579     | -36% |



ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

|   |             |                                 |    |   |    |        |        |           |           |           |     |     |      |
|---|-------------|---------------------------------|----|---|----|--------|--------|-----------|-----------|-----------|-----|-----|------|
|   |             |                                 |    |   |    |        |        |           | 15        |           |     |     |      |
| 3 | ಚಾಮರಾಜನಗರ   | 24 PC Qtrs at DAR               | 24 |   | 24 | 376.82 | 336.82 | 29-Sep-14 | 28-Nov-15 | 25-Mar-16 | 425 | 543 | -28% |
| 4 | ಗುಂಡ್ಲುಪೇಟೆ | 12 PC Qtrs                      | 12 |   | 12 | 190.06 | 170.59 | 29-Sep-14 | 28-Nov-15 | 25-Mar-16 | 425 | 543 | -28% |
| 5 | ಬೇಗೂರು      | 24 PC Qtrs                      | 24 |   | 24 | 364.70 | 326.44 | 29-Sep-14 | 28-Nov-15 | 25-Mar-16 | 425 | 543 | -28% |
| 6 | ಯಳಂದೂರು     | 24 PC Qtrs                      | 24 |   | 24 | 370.00 | 330.69 | 29-Sep-14 | 28-Nov-15 | 30-Apr-16 | 425 | 579 | -36% |
| 7 | ಕೊಳ್ಳೇಗಾಲ   | 2 SI Qtrs for Town, Rural & FMS |    | 2 | 2  | 49.35  | 44.05  | 29-Sep-14 | 28-Nov-15 | 25-Mar-16 | 425 | 543 | -28% |
| 8 | ಹನೂರು       | 24 PC & 2 SI Qtrs               | 24 | 2 | 26 | 416.58 | 372.90 | 29-Sep-14 | 28-Nov-15 | 25-Mar-16 | 425 | 543 | -28% |
| 9 | ರಾಮಾಪುರ     | 24 PC & 2 SI Qtrs               | 24 | 2 | 26 | 426.89 | 381.51 | 29-Sep-14 | 28-Nov-15 | 25-Mar-16 | 425 | 543 | -28% |

|    |               |                       |     |    |     |         |         |           |           |           |         |         |      |
|----|---------------|-----------------------|-----|----|-----|---------|---------|-----------|-----------|-----------|---------|---------|------|
|    |               |                       |     |    |     |         |         |           | 15        |           |         |         |      |
| 10 | M.M. ಹಿಲ್     | 12 PC Qtrs            | 12  |    | 12  | 225.98  | 202.60  | 29-Sep-14 | 28-Nov-15 | 25-Mar-16 | 425     | 543     | -28% |
|    |               | ಒಟ್ಟು                 | 168 | 12 | 180 | 2896.96 | 2591.36 |           |           |           | 4250.00 | 5502.00 | -29% |
| 1  | ಕೆ.ರಗೋಡು      | 12 PC Qtrs            | 12  |    | 12  | 192.82  | 173.89  | 20-Aug-14 | 19-Oct-15 | 10-Feb-16 | 425     | 539     | -27% |
| 2  | ನಾಗಮಂಗಲ       | 12 PC Qtrs            | 12  |    | 12  | 189.34  | 170.73  | 20-Aug-14 | 19-Oct-15 | 10-Feb-16 | 425     | 539     | -27% |
| 3  | ಕೆ.ಆರ್. ಸಾಗರ್ | 12 PC Qtrs            | 12  |    | 12  | 184.41  | 173.86  | 20-Aug-14 | 19-Oct-15 | 10-Feb-16 | 425     | 539     | -27% |
| 4  | ಕೆ.ರ್. ಪೇಟೆ   | ಟೌನ್ PS ಗೆ 12 PC Qtrs | 12  |    | 12  | 189.50  | 170.87  | 20-Aug-14 | 19-Oct-15 | 10-Feb-16 | 425     | 539     | -27% |
| 5  | ಕಿಕ್ಕೇರಿ      | 12 PC Qtrs            | 12  |    | 12  | 192.99  | 174.04  | 20-Aug-14 | 19-Oct-15 | 10-Feb-16 | 425     | 539     | -27% |

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

|   |            |  |            |          |            |                |                |           |           |           |                |                |             |
|---|------------|--|------------|----------|------------|----------------|----------------|-----------|-----------|-----------|----------------|----------------|-------------|
| 6 | ಮೇಲುಕೋಟೆ   | 24 PC Qtrs                               | 24         |          | 24         | 350.38         | 316.73         | 20-Aug-14 | 19-Oct-15 | 25-Mar-16 | 425            | 583            | -37%        |
| 7 | ಮಳವಳ್ಳಿ    | ಪಟ್ಟಣ, ಗ್ರಾಮೀಣ & DSP ಕಚೇರಿ ಗೆ 12 PC Qtrs | 12         |          | 12         | 196.54         | 175.98         | 20-Aug-14 | 19-Oct-15 | 10-Feb-16 | 425            | 539            | -27%        |
| 8 | ಬೆಳಕವಾಡಿ   | 12 PC Qtrs                               | 12         |          | 12         | 196.70         | 177.42         | 20-Aug-14 | 19-Oct-15 | 10-Feb-16 | 425            | 539            | -27%        |
| 9 | ಮಂಡ್ಯ      | 60 PC Qtrs at DAR                        | 60         |          | 60         | 909.32         | 812.38         | 20-Aug-14 | 19-Oct-15 | 25-Mar-16 | 425            | 583            | -37%        |
|   |            | <b>ಒಟ್ಟು</b>                             | <b>168</b> | <b>0</b> | <b>168</b> | <b>2602.00</b> | <b>2345.90</b> |           |           |           | <b>3825.00</b> | <b>4939.00</b> | <b>-29%</b> |
| 1 | ಅಂಕೋಲಾ     | 12 PC & 2 SI Qtrs                        | 12         | 2        | 14         | 253.06         | 227.96         | 21-Aug-14 | 20-Jan-16 | 1-May-16  | 517            | 619            | -20%        |
| 2 | ಕುಮಟಾ      | 12 PC Qtrs                               | 12         |          | 12         | 208.37         | 187.83         | 2-Sep-14  | 1-Feb-16  | 1-May-16  | 517            | 607            | -17%        |
| 3 | ಹೊನ್ನಾವರ   | 12 PC Qtrs                               | 12         |          | 12         | 207.45         | 187.02         | 15-Sep-14 | 14-Feb-16 | 1-May-16  | 517            | 594            | -15%        |
| 4 | ಮುರ್ಛೇಶ್ವರ | 12 PC Qtrs                               | 12         |          | 12         | 207.19         | 186.78         | 1-Dec-14  | 30-Apr-16 | 7-May-16  | 516            | 523            | -1%         |
| 5 | ಭಟ್ಟಳ      | 12 PC & 4 SI Qtrs                        | 12         | 4        | 16         | 276.03         | 253.62         | 13-Nov-14 | 12-Mar-16 | 7-May-16  | 485            | 541            | -12%        |

|   |                             |  |    |   |    |         |         |           |           |           |         |         |      |
|---|-----------------------------|--|----|---|----|---------|---------|-----------|-----------|-----------|---------|---------|------|
|   |                             | ಒಟ್ಟು  | 60 | 6 | 66 | 1152.10 | 1043.2  |           |           |           | 2552.00 | 2884.00 | -13% |
| 1 | ಕುಂದಾಪುರ                    | ಪಟ್ಟಣ ಮತ್ತು ಗ್ರಾಮಾಂತರಕ್ಕಾಗಿ<br>72 PC & 6 SI Qtrs | 72 | 6 | 78 | 1296.00 | 1151.18 | 5-Nov-14  | 4-Apr-16  | 28-Mar-16 | 516     | 509     | 1%   |
|   |                             | ಒಟ್ಟು  | 72 | 6 | 78 | 1296.00 | 1151.1  |           |           |           | 516.00  | 509.00  | 1%   |
| 1 | ಮಡಿಕೇರಿ                     | 72 PC & 6 SI Qtrs                                | 72 | 6 | 78 | 1297.63 | 1181.73 | 14-Oct-14 | 13-Mar-16 | 31-May-16 | 516     | 595     | -15% |
|   |                             | ಒಟ್ಟು  | 72 | 6 | 78 | 1316.30 | 1195.1  |           |           |           | 516.00  | 595.00  | -15% |
| 1 | ಕುಂದ್ರಾ ರೋಡ್,<br>ಪೊನ್ನಂಪೇಟೆ | ಪೊನ್ನಂಪೇಟೆ ಯಿಂದ<br>ಗೋಣಿಕೊಪ್ಪಲು 24 PC<br>Qtrs     | 24 |   | 24 | 423.84  | 384.70  | 15-Nov-14 | 14-Apr-16 | 31-May-16 | 516     | 563     | -9%  |
| 2 | ವಿರಾಜಪೇಟೆ                   | 36 PC Qtrs                                       | 36 |   | 36 | 617.54  | 560.49  | 10-Dec-14 | 9-May-16  | 18-Aug-16 | 516     | 617     | -20% |
|   |                             | ಒಟ್ಟು  | 60 | 0 | 60 | 1041.38 | 945.19  |           |           |           | 1032.00 | 1180.00 | -14% |
| 1 | ಶನಿವಾರಸಂತೆ                  | 12 PC Qtrs                                       | 12 |   | 12 | 205.62  | 186.63  | 10-Feb-15 | 9-Jul-16  | 30-Sep-16 | 515     | 598     | -16% |
| 2 | ಸೋಮವಾರಪೇಟೆ                  | 12 PC Qtrs                                       | 12 |   | 12 | 205.62  | 186.63  | 10-Feb-15 | 9-Jul-16  | 30-Sep-16 | 515     | 598     | -16% |
| 3 | ನಾಪೋಕ್ಲು                    | 12 PC Qtrs                                       | 12 |   | 12 | 205.62  | 186.63  | 10-Feb-15 | 9-Jul-16  | 30-Sep-16 | 515     | 598     | -16% |
|   |                             | ಒಟ್ಟು  | 36 | 0 | 36 | 616.86  | 559.89  |           |           |           | 1545.00 | 1794.00 | -16% |

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

|   |                        |                             |     |   |     |         |         |           |           |           |         |         |      |
|---|------------------------|-----------------------------|-----|---|-----|---------|---------|-----------|-----------|-----------|---------|---------|------|
|   | ಒಟ್ಟು                  |                             |     |   |     | 2974.54 | 2700.26 |           |           |           | 3093.00 | 3569.00 | -15% |
| 1 | ಬಾರ್ಲೆನ್, ಚಿಕ್ಕಮಗಳೂರು  | 36 PC Qtrs at ಬಾರ್ ಲೈನ್     | 36  |   | 36  | 664.82  | 594.59  | 30-May-14 | 29-Oct-15 | 6-Oct-15  | 517     | 494     | 4%   |
| 2 | ಉಪ್ಪಳ್ಳಿ, ಚಿಕ್ಕಮಗಳೂರು  | 12 PC Qtrs for ಗ್ರಾಮಾಂತರ PS | 12  |   | 12  | 208.00  | 185.92  | 30-May-14 | 29-Oct-15 | 6-Oct-15  | 517     | 494     | 4%   |
| 3 | ಬಸವನಹಳ್ಳಿ, ಚಿಕ್ಕಮಗಳೂರು | 60 PC Qtrs at DPO & DAR     | 60  |   | 60  | 1074.62 | 957.79  | 30-May-14 | 29-Oct-15 | 6-Oct-15  | 517     | 494     | 4%   |
|   |                        | ಒಟ್ಟು                       | 108 | 0 | 108 | 1947.44 | 1738.31 |           |           |           | 1551.00 | 1482.00 | 4%   |
| 1 | ಚಿಕ್ಕಜಾಜೂರ್            | 12 PC Qtrs                  | 12  |   | 12  | 183.40  | 162.72  | 2-Jul-14  | 1-Sep-15  | 30-Dec-15 | 426     | 546     | -28% |
| 2 | ಹಿರಿಯೂರು               | 36 PC & 2 SI Qtrs           | 36  | 2 | 38  | 607.15  | 529.98  | 9-Jul-14  | 8-Sep-15  | 21-Sep-15 | 426     | 439     | -3%  |
| 3 | ಹೊಸದುರ್ಗ               | 12 PC & 2 SI Qtrs           | 12  | 2 | 14  | 230.15  | 204.20  | 2-Jul-14  | 1-Sep-15  | 4-Dec-15  | 426     | 520     | -22% |
| 4 | ಶ್ರೀರಾಂಪುರ             | 12 PC Qtrs                  | 12  |   | 12  | 183.40  | 162.72  | 2-Jul-14  | 1-Sep-15  | 1-Sep-15  | 426     | 426     | 0%   |
| 5 | ಪರಶುರಾಂಪುರ             | 12 PC Qtrs                  | 12  |   | 12  | 183.10  | 162.72  | 2-Jul-14  | 1-Sep-15  | 1-Sep-15  | 426     | 426     | 0%   |
| 6 | ಚಳ್ಳಕೆರೆ               | 12 PC & 2 SI Qtrs           | 12  | 2 | 14  | 233.10  | 206.83  | 2-Jul-14  | 1-Sep-15  | 1-Sep-15  | 426     | 426     | 0%   |

|   |            |                        |            |          |            |                |                |           |           |           |                |                |             |
|---|------------|------------------------|------------|----------|------------|----------------|----------------|-----------|-----------|-----------|----------------|----------------|-------------|
| 7 | ರಾಂಪುರ     | 12 PC Qtrs             | 12         |          | 12         | 182.95         | 162.34         | 2-Jul-14  | 1-Sep-15  | 1-Sep-15  | 426            | 426            | 0%          |
|   |            | <b>ಒಟ್ಟು</b>           | <b>108</b> | <b>6</b> | <b>114</b> | <b>1803.25</b> | <b>1591.51</b> |           |           |           | <b>2982.00</b> | <b>3209.00</b> | <b>-8%</b>  |
| 1 | ಚಿತ್ರದುರ್ಗ | 84 PC Qtrs at DAR      | 84         |          | 84         | 1279.96        | 1127.01        | 4-Mar-14  | 3-May-15  | 30-Oct-15 | 425            | 605            | -42%        |
| 2 | ಭರಮಸಾಗರ    | 12 PC Qtrs             | 12         |          | 12         | 178.12         | 156.46         | 4-Mar-14  | 3-May-15  | 31-Aug-15 | 425            | 545            | -28%        |
| 3 | ತಳಕು       | 12 PC Qtrs             | 12         |          | 12         | 177.76         | 156.14         | 4-Mar-14  | 3-May-15  | 31-Aug-15 | 425            | 545            | -28%        |
|   |            | <b>ಒಟ್ಟು</b>           | <b>108</b> | <b>0</b> | <b>108</b> | <b>1635.84</b> | <b>1439.61</b> |           |           |           | <b>1275.00</b> | <b>1695.00</b> | <b>-33%</b> |
|   |            | <b>ಒಟ್ಟು</b>           |            |          |            | <b>3439.09</b> | <b>3031.12</b> |           |           |           | <b>4257.00</b> | <b>4904.00</b> | <b>-15%</b> |
| 1 | ಬೀದರ್      | 60 PC 4 SI Qtrs at DAR | 60         | 4        | 64         | 1028.20        | 813.75         | 24-May-14 | 23-Jul-15 | 23-Sep-15 | 425            | 487            | -15%        |
| 2 | ಚಿಟಗುಪ್ಪಾ  | 12 PC Qtrs             | 12         |          | 12         | 190.10         | 150.42         | 4-Mar-14  | 3-May-15  | 2-Jun-15  | 425            | 455            | -7%         |
| 3 | ಹುಮ್ಮಾಬಾದ್ | 36 PC 4 SI Qtrs        | 36         | 4        | 40         | 641.55         | 507.74         | 4-Mar-14  | 3-May-15  | 3-Sep-15  | 425            | 548            | -29%        |
|   |            | <b>ಒಟ್ಟು</b>           | <b>108</b> | <b>8</b> | <b>116</b> | <b>1859.85</b> | <b>1471.91</b> |           |           |           | <b>1275.00</b> | <b>1490.00</b> | <b>-17%</b> |
| 1 | ಭಾಲ್ಕಿ     | 48 PC Qtrs             | 48         |          | 48         | 732.05         | 604.19         | 4-Mar-14  | 3-May-15  | 3-Sep-15  | 425            | 548            | -29%        |

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

|   |               |   |     |   |     |         |         |           |           |           |         |         |      |
|---|---------------|---|-----|---|-----|---------|---------|-----------|-----------|-----------|---------|---------|------|
| 2 | ಭಾಲ್ಕಿ        | PC ಕ್ವಾರ್ಟರ್ Blk 1&2 ಗೆ ಕುಡಿಯುವ ನೀರು ಸರಬರಾಜು ಪೈಪ್‌ಲೈನ್ ಒದಗಿಸುವುದು |     |   | 1*  | 2.12    | 1.89    | 25-May-16 | 11-Jul-16 | 11-Jul-16 | 47      | 47      | 0%   |
| 3 | ಭಾಲ್ಕಿ        | PC Qtrs Blk ಗೆ ಕುಡಿಯುವ ನೀರು ಸರಬರಾಜು ಪೈಪ್‌ಲೈನ್ ಒದಗಿಸುವುದು 3&4      |     |   | 1*  | 2.26    | 1.84    | 25-May-16 | 11-Jul-16 | 11-Jul-16 | 47      | 47      | 0%   |
| 4 | ಔರಾದ್ (ಬಿ)    | 36 PC Qtrs  | 36  |   | 36  | 557.45  | 460.06  | 4-Mar-14  | 3-May-15  | 3-Sep-15  | 425     | 548     | -29% |
| 5 | ಕಮಲಾನಗರ       | 12 PC Qtrs  | 12  |   | 12  | 188.00  | 155.11  | 4-Mar-14  | 3-May-15  | 3-Jul-15  | 425     | 486     | -14% |
| 6 | ಬಸವ ಕಲ್ಯಾಣ    | 24 PC Qtrs  | 24  |   | 24  | 373.10  | 307.89  | 5-May-14  | 4-Jul-15  | 4-Jul-15  | 425     | 425     | 0%   |
| 7 | ಬಸವ ಕಲ್ಯಾಣ    | 12 PC Qtrs  | 12  |   | 12  | 188.20  | 155.37  | 5-May-14  | 4-Jul-15  | 4-Jul-15  | 425     | 425     | 0%   |
| 8 | ಹುಲಸೂರು       | 12 PC Qtrs  | 12  |   | 12  | 188.40  | 155.46  | 4-Mar-14  | 3-May-15  | 3-Jul-15  | 425     | 486     | -14% |
|   |               | ಒಟ್ಟು   | 144 | 0 | 144 | 2231.58 | 1841.80 |           |           |           | 2644.00 | 3012.00 | -14% |
|   |               | ಒಟ್ಟು   |     |   |     | 4091.43 | 3313.71 |           |           |           | 3919.00 | 4502.00 | -15% |
| 1 | ಮಾದನ ಹಿಪ್ಪರಗಾ | 12 PC Qtrs  | 12  |   | 12  | 188.55  | 168.12  | 30-Jul-14 | 29-Sep-15 | 28-Sep-15 | 426     | 425     | 0%   |

|   |            |   |           |          |           |                |                |           |           |           |                |                |            |
|---|------------|---|-----------|----------|-----------|----------------|----------------|-----------|-----------|-----------|----------------|----------------|------------|
| 2 | ರೇವೂರ್     | 12 PC Qtrs                              | 12        |          | 12        | 188.30         | 167.89         | 30-Jul-14 | 29-Sep-15 | 28-Sep-15 | 426            | 425            | 0%         |
| 3 | ಚಿಂಚೋಳಿ    | 24 PC Qtrs                              | 24        |          | 24        | 370.67         | 330.51         | 30-Jul-14 | 29-Sep-15 | 29-Oct-15 | 426            | 456            | -7%        |
| 4 | ರಟಕಲ್      | 12 PC Qtrs                              | 12        |          | 12        | 187.62         | 167.28         | 30-Jul-14 | 29-Sep-15 | 29-Oct-15 | 426            | 456            | -7%        |
|   |            | <b>MIÄÖ</b>                             | <b>60</b> | <b>0</b> | <b>60</b> | <b>935.14</b>  | <b>833.81</b>  |           |           |           | <b>1704.00</b> | <b>1762.00</b> | <b>-3%</b> |
| 1 | ರಾಯಚೂರು    | DAR ಮತ್ತು ಸದರ್ ಬಜಾರ್‌ಗಾಗಿ<br>36 PC Qtrs | 36        |          | 36        | 552.82         | 495.23         | 14-Jul-14 | 13-Sep-15 | 7-Sep-15  | 426            | 420            | 1%         |
| 2 | ಲಿಂಗಸೂಗೂರು | 12 PC Qtrs                              | 12        |          | 12        | 186.73         | 167.27         | 14-Jul-14 | 13-Sep-15 | 7-Sep-15  | 426            | 420            | 1%         |
| 3 | ಮಾನವಿ      | 12 PC & 2 SI<br>Qtrs                    | 12        | 2        | 14        | 238.77         | 213.90         | 14-Jul-14 | 13-Sep-15 | 9-Dec-15  | 426            | 513            | -20%       |
| 4 | ಮಾಸ್ಕಿ     | 12 PC Qtrs                              | 12        |          | 12        | 187.50         | 167.97         | 14-Jul-14 | 13-Sep-15 | 7-Sep-15  | 426            | 420            | 1%         |
| 5 | ದೇವದುರ್ಗ   | 2 SI Qtrs                               |           | 2        | 2         | 58.05          | 52.00          | 14-Jul-14 | 13-Sep-15 | 13-Sep-15 | 426            | 426            | 0%         |
| 6 | ಸಿಂಧನೂರು   | 12 PC Qtrs                              | 12        |          | 12        | 188.28         | 168.66         | 14-Jul-14 | 13-Sep-15 | 7-Sep-15  | 426            | 420            | 1%         |
|   |            | <b>ಒಟ್ಟು</b>                            | <b>84</b> | <b>4</b> | <b>88</b> | <b>1412.15</b> | <b>1265.03</b> |           |           |           | <b>2556.00</b> | <b>2619.00</b> | <b>-2%</b> |



ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

|   |                     |                                     |            |           |            |                |                |           |           |           |                |                |      |
|---|---------------------|-------------------------------------|------------|-----------|------------|----------------|----------------|-----------|-----------|-----------|----------------|----------------|------|
| 1 | ಯಾದಗಿರಿ             | 72 PC & 8 SI Qtrs                   | 72         | 8         | <b>80</b>  | <b>1245.84</b> | 1110.85        | 4-Mar-14  | 3-May-15  | 2-May-15  | 425            | 424            | 0%   |
| 2 | ಯಾದಗಿರಿ             | 24 PC & 6 SI Qtrs at DAR            | 24         | 6         | <b>30</b>  | <b>510.45</b>  | 455.14         | 4-Mar-14  | 3-May-15  | 3-Jul-15  | 425            | 486            | -14% |
| 3 | ಗೋಗಿ                | 12 PC Qtrs                          | 12         |           | <b>12</b>  | <b>187.57</b>  | 167.23         | 4-Mar-14  | 3-May-15  | 4-Aug-15  | 425            | 518            | -22% |
|   |                     | <b>ಒಟ್ಟು</b>                        | <b>108</b> | <b>14</b> | <b>122</b> | <b>1943.86</b> | <b>1733.22</b> |           |           |           | <b>1275.00</b> | <b>1428.00</b> | -12% |
| 1 | ಬಿಂಕದಕಟ್ಟೆ, ಗದಗ     | 10 SI Qtrs                          |            | 10        | <b>10</b>  | <b>183.25</b>  | 162.87         | 12-Jun-14 | 11-Aug-15 | 11-Nov-15 | 425            | 517            | -22% |
| 2 | ಬೆಟಗೇರಿ, ಗದಗ        | 60 PC Qtrs                          | 60         |           | <b>60</b>  | <b>932.51</b>  | 824.90         | 12-Jun-14 | 11-Aug-15 | 11-Nov-15 | 425            | 517            | -22% |
| 3 | ಮಲ್ಲಸಮುದ್ರ, ಗದಗ     | 36 PC Qtrs at DAR                   | 36         |           | <b>36</b>  | <b>563.11</b>  | 495.53         | 12-Jun-14 | 11-Aug-15 | 11-Nov-15 | 425            | 517            | -22% |
| 4 | ಮುಳಗುಂದ             | 12 PC Qtrs                          | 12         |           | <b>12</b>  | <b>186.10</b>  | 163.46         | 12-Jun-14 | 11-Aug-15 | 11-Nov-15 | 425            | 517            | -22% |
| 5 | ರೋಣ                 | 12 PC Qtrs for ಟೌನ್ ಮತ್ತು ಸರ್ಕಲ್ PS | 12         |           | <b>12</b>  | <b>186.65</b>  | 163.97         | 12-Jun-14 | 11-Aug-15 | 11-Nov-15 | 425            | 517            | -22% |
| 6 | ಮುಂಡರಗಿ (ಗಜೀಂದ್ರಗಡ) | 12 PC Qtrs                          | 12         |           | <b>12</b>  | <b>186.10</b>  | 163.43         | 12-Jun-14 | 11-Aug-15 | 2-Feb-16  | 425            | 600            | -41% |
| 7 | ನರಗುಂದ              | 24 PC Qtrs                          | 24         |           | <b>24</b>  | <b>363.70</b>  | 319.82         | 12-Jun-14 | 11-Aug-15 | 2-Feb-16  | 425            | 600            | -41% |
|   |                     | ಟೌನ್ ಮತ್ತು ಸರ್ಕಲ್ PS ಗಾಗಿ           |            |           |            |                |                | 12-Jun-14 | 11-Aug-15 |           |                |                |      |

|   |                     |                          |            |           |            |                |                |           |           |           |                |                |             |
|---|---------------------|--------------------------|------------|-----------|------------|----------------|----------------|-----------|-----------|-----------|----------------|----------------|-------------|
| 8 | ಶಿರಹಟ್ಟಿ            | 12 PC ಕ್ವಾರ್ಟರ್ಸ್        | 12         |           | 12         | 186.10         | 163.43         | 14        | 15        | 11-Nov-15 | 425            | 517            | -22%        |
| 9 | ಲಕ್ಷ್ಮೇಶ್ವರ         | 12 PC Qtrs               | 12         |           | 12         | 192.95         | 169.54         | 12-Jun-14 | 11-Aug-15 | 2-Feb-16  | 425            | 600            | -41%        |
|   |                     | <b>ಒಟ್ಟು</b>             | <b>180</b> | <b>10</b> | <b>190</b> | <b>2980.47</b> | <b>2626.96</b> |           |           |           | <b>3825.00</b> | <b>4902.00</b> | <b>-28%</b> |
| 1 | ಬಳ್ಳಾರಿ             | 36 PC & 8 SI Qtrs at DAR | 36         | 8         | 44         | 710.70         | 629.86         | 21-Jul-14 | 20-Sep-15 | 20-Aug-15 | 426            | 395            | 7%          |
| 2 | ಕೌಲ್ ಬಜಾರ್, ಬಳ್ಳಾರಿ | 24 PC Qtrs (Block A & B) | 24         |           | 24         | 369.50         | 327.69         | 21-Jul-14 | 20-Sep-15 | 20-Aug-15 | 426            | 395            | 7%          |
| 3 | ಸಿರುಗುಪ್ಪ           | 12 PC Qtrs (Block A)     | 12         |           | 12         | 186.70         | 165.31         | 10-Oct-14 | 9-Dec-15  | 8-Dec-15  | 425            | 424            | 0%          |
| 4 | ಸಿರಿಗೆರೆ            | 12 PC Qtrs (Block A)     | 12         |           | 12         | 190.70         | 168.85         | 21-Jul-14 | 20-Sep-15 | 19-Sep-15 | 426            | 425            | 0%          |
| 5 | ತೆಕ್ಕಲಕೋಟೆ          | 12 PC Qtrs (Block A)     | 12         |           | 12         | 189.25         | 167.66         | 21-Jul-14 | 20-Sep-15 | 20-Dec-15 | 426            | 517            | -21%        |
| 6 | ಕುರುಗೋಡು            | 24 PC Qtrs               | 24         |           | 24         | 402.95         | 356.08         | 21-Jul-14 | 20-Sep-15 | 19-Sep-15 | 426            | 425            | 0%          |
| 7 | ಕುಡಿತ್ತಿನಿ          | 24 PC Qtrs               | 24         |           | 24         | 376.95         | 334.09         | 21-Jul-14 | 20-Sep-15 | 18-Sep-15 | 426            | 424            | 0%          |
| 8 | ಗಾದಿಗನೂರು           | 12 PC Qtrs               | 12         |           | 12         | 185.90         | 164.62         | 21-Jul-14 | 20-Sep-15 | 18-Sep-15 | 426            | 424            | 0%          |
| 9 | ಹೊಸಪೇಟೆ             | 60 PC Qtrs               | 60         |           | 60         | 916.85         | 812.85         | 21-Jul-14 | 20-Sep-15 | 18-Sep-15 | 426            | 424            | 0%          |

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

|    |                 |                         |             |            |             |                 |                 |           |           |           |                 |                 |      |
|----|-----------------|-------------------------|-------------|------------|-------------|-----------------|-----------------|-----------|-----------|-----------|-----------------|-----------------|------|
|    |                 |                         |             |            |             |                 |                 | 14        |           | 15        |                 |                 |      |
| 10 | ಮರಿಯಮ್ಮನಹಳ್ಳಿ   | 12 PC Qtrs              | 12          |            | <b>12</b>   | <b>185.55</b>   | 164.28          | 21-Jul-14 | 20-Sep-15 | 19-Sep-15 | 426             | 425             | 0%   |
| 11 | ಹಗರಿಬೊಮ್ಮನಹಳ್ಳಿ | 12 PC Qtrs<br>(Block A) | 12          |            | <b>12</b>   | <b>191.20</b>   | 169.29          | 21-Jul-14 | 20-Sep-15 | 8-Dec-15  | 426             | 505             | -19% |
| 12 | ತಂಬ್ರಹಳ್ಳಿ      | 12 PC Qtrs<br>(Block A) | 12          |            | <b>12</b>   | <b>186.00</b>   | 164.72          | 21-Jul-14 | 20-Sep-15 | 19-Sep-15 | 426             | 425             | 0%   |
| 13 | ಕೂಡ್ಲಿಗಿ        | 12 PC Qtrs<br>(Block A) | 12          |            | <b>12</b>   | <b>186.30</b>   | 164.95          | 21-Jul-14 | 20-Sep-15 | 19-Sep-15 | 426             | 425             | 0%   |
| 14 | ಗುಡೇಕೋಟೆ        | 12 PC Qtrs              | 12          |            | <b>12</b>   | <b>183.10</b>   | 161.66          | 21-Jul-14 | 20-Sep-15 | 20-Aug-15 | 426             | 395             | 7%   |
|    |                 | ಒಟ್ಟು                   | 276         | 8          | 284         | 4461.65         | 3951.91         |           |           |           | 5963.00         | 6028.00         | -1%  |
|    |                 | ಒಟ್ಟು                   | <b>2652</b> | <b>130</b> | <b>2782</b> | <b>44650.28</b> | <b>39372.72</b> |           |           |           | <b>47460.00</b> | <b>54653.00</b> | -15% |

ಕೋಷ್ಟಕ 37: PG 2 ರ ಅಡಿಯಲ್ಲಿ ನಿರ್ಮಿಸಲಾದ ಯೋಜನೆಗಳ ವಿಳಂಬ ವಿಶ್ಲೇಷಣೆ

| ಕ್ರ.ಸಂ. | ಸ್ಥಳ               | ಕೆಲಸದ ಹೆಸರು   | PC | SI | ಒಟ್ಟು      | ಅಂದಾಜು<br>ವೆಚ್ಚ<br>ಲಕ್ಷಗಳಲ್ಲಿ | ವೆಚ್ಚ          | ಪ್ರಾರಂಭ<br>ದಿನಾಂಕ | ವೇಳಾಪಟ್ಟಿ     | ಪೂರ್ಣಗೊಳ್ಳುವ<br>ನೈಜ ದಿನಾಂಕ | ಅಂದಾಜು<br>ಕಾಲಾವಧಿ | ನೈಜ<br>ಕಾಲಾವಧಿ | ಟೈಮ್ಲೈನ್<br>ವ್ಯತ್ಯಾಸ |
|---------|--------------------|---|----|----|------------|-------------------------------|----------------|-------------------|---------------|----------------------------|-------------------|----------------|----------------------|
| 1       | ಬಾಗಲಕೋಟೆ           | ಟೌನ್ ಮತ್ತು ಗ್ರಾಮಾಂತರ PS<br>ಗಾಗಿ 24 PC Qtrs                  | 24 |    | 24         | 442.80                        | 345.28         | 22-Jan-16         | 21-Sep-<br>17 | 30-Nov-17                  | 608               | 678            | -12%                 |
| 2       | ನವನಗರ,<br>ಬಾಗಲಕೋಟೆ | ಟ್ರಾಫಿಕ್ ಮತ್ತು ನವನಗರ<br>ಪೀಸಗಳಿಗೆ 4 SI ಕ್ವಾರ್ಟರ್ಸ್           |    | 4  | 4          | 114.20                        | 88.95          | 22-Jan-16         | 21-Sep-<br>17 | 21-Jan-18                  | 608               | 730            | -20%                 |
| 3       | ಬಾಗಲಕೋಟೆ           | DAR ನಲ್ಲಿ 84 PC & 6 SI<br>ಕ್ವಾರ್ಟರ್ಸ್                       | 84 | 6  | 90         | 1667.43                       | 1301.76        | 22-Jan-16         | 21-Sep-<br>17 | 21-Jan-18                  | 608               | 730            | -20%                 |
| 4       | ಅಮೀನಗಡ             | 12 PC Qtrs  | 12 |    | 12         | 225.55                        | 175.60         | 22-Jan-16         | 21-Sep-<br>17 | 21-Sep-17                  | 608               | 608            | 0%                   |
| 5       | ಇಳಕಲ್              | 12 PC Qtrs  | 12 |    | 12         | 225.55                        | 175.60         | 22-Jan-16         | 21-Sep-<br>17 | 21-Sep-17                  | 608               | 608            | 0%                   |
| 6       | ಜಮಖಂಡಿ             | ಟೌನ್ ಮತ್ತು ಗ್ರಾಮಾಂತರ PS<br>ಗಾಗಿ 12 PC & 2 SI<br>ಕ್ವಾರ್ಟರ್ಸ್ | 12 | 2  | 14         | 295.53                        | 230.26         | 22-Jan-16         | 21-Sep-<br>17 | 21-Sep-17                  | 608               | 608            | 0%                   |
| 7       | ಬನಹಟ್ಟಿ            | 12 PC Qtrs  | 12 |    | 12         | 231.58                        | 180.30         | 22-Jan-16         | 21-Sep-<br>17 | 12-Sep-17                  | 608               | 599            | 1%                   |
|         |                    | <b>ಒಟ್ಟು</b>  |    |    | <b>168</b> | <b>3202.64</b>                | <b>2497.74</b> | <b>296737</b>     | <b>300993</b> | <b>301298</b>              | <b>4256</b>       | <b>4561</b>    | <b>-7%</b>           |

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

|   |                       |                              |     |  |             |                |                |               |               |               |      |       |       |
|---|-----------------------|------------------------------|-----|--|-------------|----------------|----------------|---------------|---------------|---------------|------|-------|-------|
| 1 | ಆಸ್ಟಿನ್ ಟೌನ್          | 192 PC Qtrs                  | 192 |  | <b>192</b>  | <b>3834.60</b> | 3144.33        | 27-Oct-16     | 26-Jun-18     | 07-06-2021    | 607  | 1684  | -177% |
| 2 | ಕೆ ಆರ್ ಪುರಂ           | 198 PC Qtrs (Block A, B & C) | 198 |  | <b>198</b>  | <b>4289.50</b> | 3411.29        | 1-Sep-16      | 5-May-18      | 07-06-2021    | 611  | 1740  | -185% |
| 3 | ಕೆ ಆರ್ ಪುರಂ           | 198 PC Qtrs (Block D, E & F) | 198 |  | <b>198</b>  | <b>4339.40</b> | 3495.56        | 1-Sep-16      | 5-May-18      | 07-06-2021    | 611  | 1740  | -185% |
| 4 | ಆಡುಗೋಡಿ               | 192 PC Qtrs (Block A, B & C) | 192 |  | <b>192</b>  | <b>4026.10</b> | 3023.00        | 18-Feb-17     | 17-Nov-18     | 07-06-2021    | 637  | 1570  | -146% |
| 5 | ಆಡುಗೋಡಿ               | 192 PC Qtrs (Block D, E & F) | 192 |  | <b>192</b>  | <b>3906.70</b> | 2980.00        | 11-Aug-16     | 5-Apr-18      | 07-06-2021    | 602  | 1761  | -193% |
| 6 | ಸಂಪಿಗಹಳ್ಳಿ            | 128 PC Qtrs                  | 128 |  | <b>128</b>  | <b>2673.20</b> | 2051.23        | 31-Oct-16     | 2-May-18      | 07-06-2021    | 548  | 1680  | -207% |
| 7 | ಬಿನ್ನಿ ಮಿಲ್           | 128 PC Qtrs                  | 128 |  | <b>128</b>  | <b>3090.90</b> | 2397.50        | 14-Sep-16     | 13-May-18     | 07-06-2021    | 606  | 1727  | -185% |
| 8 | ಕೆಂಗೇರಿ               | 128 PC Qtrs                  | 128 |  | <b>128</b>  | <b>2711.40</b> | 2065.65        | 27-Sep-16     | 31-May-18     | 07-06-2021    | 611  | 1714  | -181% |
| 9 | ಸಿಸಿಎಲ್, ಮೈಸೂರು ರಸ್ತೆ | 32 SI Qtrs                   | 32  |  | <b>32</b>   | <b>955.30</b>  | 733.95         | 27-Sep-16     | 31-May-18     | 07-06-2021    | 611  | 1714  | -181% |
|   | <b>ಒಟ್ಟು</b>          |                              |     |  | <b>1388</b> | <b>29827.1</b> | <b>23302.5</b> | <b>383856</b> | <b>389300</b> | <b>399186</b> | 5444 | 15330 | -182% |
| 1 | ಬೆಳಗಾವಿ               | 12 PC Qtrs ಗ್ರಾಮಾಂತರ PS      | 12  |  | <b>12</b>   | <b>224.00</b>  | 172.51         | 21-Jul-16     | 20-Mar-18     | 20-Feb-18     | 607  | 579   | 5%    |

|    |               |                          |    |  |    |        |        |           |           |           |     |     |      |
|----|---------------|--------------------------|----|--|----|--------|--------|-----------|-----------|-----------|-----|-----|------|
| 2  | ಸವದತ್ತಿ       | 12 PC Qtrs               | 12 |  | 12 | 222.75 | 171.59 | 17-Feb-16 | 16-Oct-17 | 16-Oct-17 | 607 | 607 | 0%   |
| 3  | ರಾಮದುರ್ಗ      | 24 PC Qtrs               | 24 |  | 24 | 430.25 | 331.95 | 17-Feb-16 | 16-Oct-17 | 16-Oct-17 | 607 | 607 | 0%   |
| 4  | ಯಮಕನು<br>ಮರಡಿ | 12 PC Qtrs               | 12 |  | 12 | 222.25 | 171.20 | 17-Feb-16 | 16-Oct-17 | 20-Feb-18 | 607 | 734 | -21% |
| 5  | ಸಂಕೇಶ್ವರ      | 12 PC Qtrs               | 12 |  | 12 | 222.25 | 171.20 | 17-Feb-16 | 16-Oct-17 | 16-Oct-17 | 607 | 607 | 0%   |
| 6  | ಖಾನಾಪುರ       | 12 PC Qtrs               | 12 |  | 12 | 236.00 | 181.97 | 17-Feb-16 | 16-Oct-17 | 16-Oct-17 | 607 | 607 | 0%   |
| 7  | ಗೋಕಾಕ್        | 24 PC Qtrs -<br>ಪಟ್ಟಣ PS | 24 |  | 24 | 436.25 | 336.79 |           |           |           | 0   | 0   | NA   |
| 8  | ಚಿಕ್ಕೋಡಿ      | 24 PC Qtrs               | 24 |  | 24 | 436.25 | 336.79 | 17-Feb-16 | 16-Oct-17 | 16-Oct-17 | 607 | 607 | 0%   |
| 9  | ಸದಲಗ          | 12 PC Qtrs               | 12 |  | 12 | 223.00 | 171.86 | 17-Feb-16 | 16-Oct-17 | 16-Oct-17 | 607 | 607 | 0%   |
| 10 | ಅಂಕಲಿ         | 12 PC Qtrs               | 12 |  | 12 | 222.25 | 171.20 | 17-Feb-16 | 16-Oct-17 | 16-Oct-17 | 607 | 607 | 0%   |
| 11 | ರಾಯಬಾಗ        | 12 PC Qtrs               | 12 |  | 12 | 225.25 | 173.46 | 17-Feb-16 | 16-Oct-17 | 16-Oct-17 | 607 | 607 | 0%   |
| 12 | ಅಥಣಿ          | 12 PC Qtrs               | 12 |  | 12 | 222.25 | 171.20 | 17-Feb-16 | 16-Oct-17 | 16-Oct-17 | 607 | 607 | 0%   |

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

|   |                     |                             |     |    |            |                |                |               |               |               |      |       |       |
|---|---------------------|-----------------------------|-----|----|------------|----------------|----------------|---------------|---------------|---------------|------|-------|-------|
|   | ಒಟ್ಟು               |                             |     |    | <b>180</b> | <b>3322.75</b> | <b>2561.69</b> | <b>466742</b> | <b>473419</b> | <b>473518</b> | 6677 | 6776  | -1%   |
| 1 | ಸಾಮತ್ತಡ್ಡ, ಪುತ್ತೂರು | 12 PC Qtrs                  | 12  |    | <b>12</b>  | <b>257.63</b>  | 200.52         | 24-Oct-16     | 23-Jun-18     | 07-06-2021    | 607  | 1687  | -178% |
| 2 | ಬನ್ನೂರು, ಪುತ್ತೂರು   | 2 SI Qtrs                   |     | 2  | <b>2</b>   | <b>60.95</b>   | 47.43          | 1-Oct-16      | 31-May-18     | 07-06-2021    | 607  | 1710  | -182% |
| 3 | ಸಂಪೀಯ, ಪುತ್ತೂರು     | 36 PC Qtrs - ಟ್ರಾಫಿಕ್ & RPS | 36  |    | <b>36</b>  | <b>748.47</b>  | 580.31         | 30-Mar-16     | 29-Nov-17     | 13-Feb-18     | 609  | 685   | -12%  |
| 4 | ಕಡಬ                 | 12 PC Qtrs                  | 12  |    | <b>12</b>  | <b>266.79</b>  | 207.63         | 30-Mar-16     | 29-Nov-17     | 9-Feb-18      | 609  | 681   | -12%  |
| 5 | ಸುಳ್ಳೆ              | 12 PC Qtrs                  | 12  |    | <b>12</b>  | <b>261.33</b>  | 203.40         | 30-Mar-16     | 29-Nov-17     | 29-Jan-18     | 609  | 670   | -10%  |
| 6 | ಪಾಂಡೇಶ್ವರ, ಮಂಗಳೂರು  | 96 PC & 8 SI Qtrs           | 96  | 8  | <b>104</b> | <b>2801.60</b> | 2084.78        | 18-Nov-16     | 17-Jul-18     | 7-Jun-21      | 606  | 1662  | -174% |
| 7 | ಪಾಂಡೇಶ್ವರ, ಮಂಗಳೂರು  | 48 PC Qtrs                  | 48  |    | <b>48</b>  | <b>1319.80</b> | 973.87         | 4-Oct-16      | 8-Jun-18      | 07-06-2021    | 612  | 1707  | -179% |
| 8 | ಪಣಂಬೂರು             | 112 PC Qtrs                 | 112 |    | <b>112</b> | <b>2874.40</b> | 2116.18        | 6-Dec-16      | 9-Aug-18      | 07-06-2021    | 611  | 1644  | -169% |
|   | ಒಟ್ಟು               |                             |     |    | <b>338</b> | <b>8590.97</b> | <b>6414.12</b> | <b>340737</b> | <b>345607</b> | <b>351183</b> | 4870 | 10446 | -114% |
| 1 | ದಾವಣಗೆರೆ            | 168 PC & 12 SI Qtrs at DAR  | 168 | 12 | <b>180</b> | <b>4468.00</b> | 3340.00        | 1-Aug-16      | 26-Mar-18     | 07-06-2021    | 602  | 1771  | -194% |
| 2 | ಮಾಯಕೊಂಡ             | 12 PC Qtrs                  | 12  |    | <b>12</b>  | <b>234.45</b>  | 179.23         | 10-Nov-16     | 9-Jul-18      | 7-Jun-21      | 606  | 1670  | -176% |

|   |              |            |    |  |            |                |                |               |               |               |             |             |       |
|---|--------------|------------|----|--|------------|----------------|----------------|---------------|---------------|---------------|-------------|-------------|-------|
| 3 | ಹದಡಿ         | 12 PC Qtrs | 12 |  | 12         | 233.20         | 178.25         | 26-Feb-16     | 25-Oct-17     | 26-Feb-18     | 607         | 731         | -20%  |
| 4 | ಚನ್ನಗಿರಿ     | 12 PC Qtrs | 12 |  | 12         | 243.65         | 186.33         | 26-Feb-16     | 25-Oct-17     | 25-Jan-18     | 607         | 699         | -15%  |
| 5 | ಹಲುವಾಗಲು     | 12 PC Qtrs | 12 |  | 12         | 233.05         | 178.16         | 26-Feb-16     | 25-Oct-17     | 7-Jun-21      | 607         | 1928        | -218% |
| 6 | ಹರಿಹರ        | 24 PC Qtrs | 24 |  | 24         | 500.00         | 381.07         | 20-Jun-16     | 19-Feb-18     | 19-Feb-18     | 609         | 609         | 0%    |
|   | <b>ಒಟ್ಟು</b> |            |    |  | <b>252</b> | <b>5912.35</b> | <b>4443.04</b> | <b>255086</b> | <b>258724</b> | <b>262494</b> | <b>3638</b> | <b>7408</b> | -104% |
| 1 | ನವಲಗುಂದ      | 24 PC Qtrs | 24 |  | 24         | 430.70         | 332.52         | 17-Feb-16     | 16-Oct-17     | 16-Oct-17     | 607         | 607         | 0%    |
| 2 | ಗುಡಗೇರಿ      | 24 PC Qtrs | 24 |  | 24         | 457.40         | 353.21         | 17-Feb-16     | 16-Oct-17     | 16-Oct-17     | 607         | 607         | 0%    |
| 3 | ಅಣ್ಣಿಗೇರೆ    | 12 PC Qtrs | 12 |  | 12         | 220.30         | 169.81         | 17-Feb-16     | 16-Oct-17     | 16-Oct-17     | 607         | 607         | 0%    |
| 4 | ಅಳ್ನಾವರ      | 12 PC Qtrs | 12 |  | 12         | 224.40         | 172.98         | 17-Feb-16     | 16-Oct-17     | 16-Oct-17     | 607         | 607         | 0%    |
| 5 | ಕಲಗಟಗಿ       | 12 PC Qtrs | 12 |  | 12         | 237.02         | 182.79         | 17-Feb-16     | 16-Oct-17     | 16-Oct-17     | 607         | 607         | 0%    |



ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

|   |                 |                            |     |   |     |         |         |                                |                                |           |      |      |     |
|---|-----------------|----------------------------|-----|---|-----|---------|---------|--------------------------------|--------------------------------|-----------|------|------|-----|
| 6 | ಹಳೆಯ CAR ಪುಸ್ತಕ | 144 PC & 6 SI Qtrs at CAR  | 144 | 6 | 150 | 2778.00 | 2155.17 | 29-02-16 / 02-03-17 / 11-10-17 | 28-10-17 / 01-11-18 / 10-06-19 | 1-Nov-17  |      |      |     |
| 7 | ಧಾರವಾಡ          | 24 PC for DAR Hq           | 24  |   | 24  | 451.88  | 349.52  | 29-Feb-16                      | 28-Oct-17                      | 24-Dec-17 | 607  | 664  | -9% |
| 8 | ಧಾರವಾಡ          | 36 PC & 2 SI Qtrs for RPS  | 36  | 2 | 38  | 710.40  | 549.31  | 29-Feb-16                      | 28-Oct-17                      | 24-Dec-17 | 607  | 664  | -9% |
|   | ಒಟ್ಟು           |                            |     |   | 296 | 5510.1  | 4265.31 | 296943                         | 301192                         | 344346    | 4249 | 4363 | -3% |
| 1 | ರಾಣಿಬೆನ್ನೂರು    | 12 PC Qtrs for Town PS     | 12  |   | 12  | 225.30  | 173.07  | 17-Feb-16                      | 16-Oct-17                      | 16-Oct-17 | 607  | 607  | 0%  |
| 2 | ರಾಣಿಬೆನ್ನೂರು    | 12 PC Qtrs for Rural PS    | 12  |   | 12  | 225.30  | 173.07  | 17-Feb-16                      | 16-Oct-17                      | 16-Oct-17 | 607  | 607  | 0%  |
| 3 | ರಾಣಿಬೆನ್ನೂರು    | 12 PC Qtrs for ಟ್ರಾಫಿಕ್ PS | 12  |   | 12  | 225.30  | 173.07  | 17-Feb-16                      | 16-Oct-17                      | 16-Oct-17 | 607  | 607  | 0%  |
| 4 | ಹಲಗೇರಿ          | 12 PC Qtrs                 | 12  |   | 12  | 225.20  | 173.06  | 17-Feb-16                      | 16-Oct-17                      | 16-Oct-17 | 607  | 607  | 0%  |
| 6 | ಹಿರೇಕೆರೂರು      | 12 PC Qtrs                 | 12  |   | 12  | 230.70  | 177.24  | 17-Feb-16                      | 16-Oct-17                      | 16-Oct-17 | 607  | 607  | 0%  |
| 7 | ಹಂಸಭಾವಿ         | 12 PC Qtrs                 | 12  |   | 12  | 216.20  | 166.07  | 17-Feb-16                      | 16-Oct-17                      | 16-Oct-17 | 607  | 607  | 0%  |

|    |              |                             |     |   |            |                |                |               |               |               |             |             |     |
|----|--------------|-----------------------------|-----|---|------------|----------------|----------------|---------------|---------------|---------------|-------------|-------------|-----|
| 8  | ಹಾವೇರಿ       | 12 PC Qtrs for ಪಟ್ಟಣ PS     | 12  |   | 12         | 230.65         | 177.26         | 15-Sep-16     | 14-May-18     | 14-Mar-18     | 606         | 545         | 10% |
| 9  | ಹಾವೇರಿ       | 12 PC Qtrs for ಗ್ರಾಮಾಂತರ PS | 12  |   | 12         | 230.65         | 177.26         | 15-Sep-16     | 14-May-18     | 14-Mar-18     | 606         | 545         | 10% |
| 10 | ಹಾವೇರಿ       | 12 PC Qtrs for DAR HQ       | 12  |   | 12         | 230.65         | 177.26         | 17-Feb-16     | 16-Oct-17     | 16-Oct-17     | 607         | 607         | 0%  |
| 11 | ರಟ್ಟೀಹಳ್ಳಿ   | 12 PC Qtrs                  | 12  |   | 12         | 230.65         | 177.24         | 17-Feb-16     | 16-Oct-17     | 16-Oct-17     | 607         | 607         | 0%  |
| 12 | ತಡಸ          | 12 PC Qtrs                  | 12  |   | 12         | 216.20         | 166.07         | 17-Feb-16     | 16-Oct-17     | 16-Oct-17     | 607         | 607         | 0%  |
| 13 | ಸವಣೂರು       | 12 PC & 2 SI Qtrs           | 12  | 2 | 14         | 276.40         | 212.38         | 17-Feb-16     | 16-Oct-17     | 16-Oct-17     | 607         | 607         | 0%  |
| 14 | ಹಾನಗಲ್       | 12 PC Qtrs                  | 12  |   | 12         | 229.30         | 176.19         | 17-Feb-16     | 16-Oct-17     | 16-Oct-17     | 607         | 607         | 0%  |
| 15 | ಆದೂರ್        | 12 PC Qtrs                  | 12  |   | 12         | 216.20         | 166.07         | 17-Feb-16     | 16-Oct-17     | 16-Oct-17     | 607         | 607         | 0%  |
| 16 | ಬಂಕಾಪುರ      | 12 PC Qtrs                  | 12  |   | 12         | 230.50         | 177.15         | 17-Feb-16     | 16-Oct-17     | 16-Oct-17     | 607         | 607         | 0%  |
|    | <b>ಒಟ್ಟು</b> |                             |     |   | <b>238</b> | <b>4492.85</b> | <b>3439.02</b> | <b>679071</b> | <b>688782</b> | <b>688660</b> | <b>9711</b> | <b>9589</b> | 1%  |
| 1  | ಗುಲ್ಬರ್ಗ     | 120 PC & 6 SI Qtrs at DAR   | 120 | 6 | 126        | 2330.85        | 1769.98        | 20-Jan-16     | 19-Sep-17     | 19-Sep-17     | 608         | 608         | 0%  |

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

|    |              |                            |     |   |            |                |             |               |               |               |             |             |    |
|----|--------------|----------------------------|-----|---|------------|----------------|-------------|---------------|---------------|---------------|-------------|-------------|----|
| 2  | ಮಡಬೂಳ್       | 12 PC Qtrs                 | 12  |   | 12         | 228.40         | 173.26      | 20-Jan-16     | 19-Sep-17     | 19-Sep-17     | 608         | 608         | 0% |
| 3  | ಮಡಬೂಳ್       | 12 PC Qtrs                 | 12  |   | 12         | 216.12         | 163.84      | 20-Jan-16     | 19-Sep-17     | 19-Sep-17     | 608         | 608         | 0% |
| 4  | ಮಹಾಗಾಂವ್     | 12 PC Qtrs                 | 12  |   | 12         | 228.40         | 173.26      | 20-Jan-16     | 19-Sep-17     | 19-Sep-17     | 608         | 608         | 0% |
| 5  | ಫರ್ತಾಬಾದ್    | 12 PC Qtrs                 | 12  |   | 12         | 228.40         | 173.26      | 20-Jan-16     | 19-Sep-17     | 19-Sep-17     | 608         | 608         | 0% |
| 6  | ಚಿತ್ತಾಪುರ    | 24 PC Qtrs                 | 24  |   | 24         | 459.70         | 348.91      | 20-Jan-16     | 19-Sep-17     | 19-Sep-17     | 608         | 608         | 0% |
| 7  | ಕಮಲಾಪುರ      | 12 PC Qtrs                 | 12  |   | 12         | 213.61         | 161.93      | 5-Mar-16      | 4-Nov-17      | 28-Oct-17     | 609         | 602         | 1% |
| 8  | ನಿಂಬರ್ಗಾ     | 12 PC Qtrs                 | 12  |   | 12         | 213.40         | 161.77      | 5-Mar-16      | 4-Nov-17      | 29-Oct-17     | 609         | 603         | 1% |
| 9  | ಮುಧೋಳ        | 12 PC Qtrs                 | 12  |   | 12         | 214.97         | 162.97      | 20-Jan-16     | 19-Sep-17     | 19-Sep-17     | 608         | 608         | 0% |
| 10 | ಸೇಡಮ್        | 12 PC Qtrs                 | 12  |   | 12         | 213.44         | 161.80      | 5-Mar-16      | 4-Nov-17      | 29-Oct-17     | 609         | 603         | 1% |
|    | <b>ಒಟ್ಟು</b> |                            |     |   | <b>246</b> | <b>4547.29</b> | <b>3451</b> | <b>424025</b> | <b>430108</b> | <b>430089</b> | <b>6083</b> | <b>6064</b> | 0% |
| 1  | ಕೊಪ್ಪಳ       | 120 PC & 8 SI Qtrs for DAR | 120 | 8 | 128        | 2504.22        | 1896.21     | 25-Jan-16     | 24-Sep-17     | 24-Sep-17     | 608         | 608         | 0% |
| 2  | ಗಂಗಾವತಿ      | 36 PC & 4 SI Qtrs          | 36  | 4 | 40         | 753.63         | 568.85      | 25-Jan-16     | 24-Sep-17     | 24-Sep-17     | 608         | 608         | 0% |

|   |                              |                   |    |   |            |                |                |               |               |               |             |             |       |
|---|------------------------------|-------------------|----|---|------------|----------------|----------------|---------------|---------------|---------------|-------------|-------------|-------|
| 3 | ಕನಕಗಿರಿ                      | 12 PC Qtrs        | 12 |   | 12         | 224.90         | 169.79         | 25-Jan-16     | 24-Sep-17     | 24-Sep-17     | 608         | 608         | 0%    |
| 4 | ಕುಷ್ಟಗಿ                      | 12 PC Qtrs        | 12 |   | 12         | 224.90         | 169.79         | 25-Jan-16     | 24-Sep-17     | 24-Sep-17     | 608         | 608         | 0%    |
| 5 | ಹನುಮಸಾಗರ                     | 12 PC Qtrs        | 12 |   | 12         | 224.90         | 169.79         | 25-Jan-16     | 24-Sep-17     | 24-Sep-17     | 608         | 608         | 0%    |
|   | <b>ಒಟ್ಟು</b>                 |                   |    |   | <b>204</b> | <b>3932.55</b> | <b>2974.43</b> | <b>211970</b> | <b>215010</b> | <b>215010</b> | <b>3040</b> | <b>3040</b> | 0%    |
| 6 | ರಾಯಚೂರು                      | 72 PC & 4 SI Qtrs | 72 | 4 | 76         | 1408.39        | 1099.59        | 23-Jan-16     | 24-Sep-17     | 24-Aug-17     | 610         | 579         | 5%    |
| 7 | ಜಾಲಹಳ್ಳಿ,<br>ದೇವದುರ್ಗ ತಾಲೂಕಾ | 12 PC Qtrs        | 12 |   | 12         | 251.07         | 194.67         | 18-Feb-17     | 17-Oct-17     | 17-Aug-17     | 241         | 180         | 25%   |
|   | <b>ಒಟ್ಟು</b>                 |                   |    |   | <b>88</b>  | <b>1659.46</b> | <b>1294.26</b> | <b>85176</b>  | <b>86027</b>  | <b>85935</b>  | <b>851</b>  | <b>759</b>  | 11%   |
| 1 | ತುಮಕೂರು                      | 24 PC & 6 SI Qtrs | 24 | 6 | 30         | 569.88         | 445.05         | 2-Nov-16      | 1-Jul-18      | 07-06-2021    | 606         | 1678        | -177% |
| 2 | ಸಿರಾ                         | 12 PC Qtrs        | 12 |   | 12         | 227.10         | 177.53         | 10-Mar-16     | 9-Nov-17      | 9-Nov-17      | 609         | 609         | 0%    |
| 3 | ಕೊಡಿಗೇನಹಳ್ಳಿ                 | 12 PC Qtrs        | 12 |   | 12         | 227.00         | 177.84         | 10-Mar-16     | 9-Nov-17      | 9-Nov-17      | 609         | 609         | 0%    |
| 4 | ಬಡವನಹಳ್ಳಿ                    | 24 PC Qtrs        | 24 |   | 24         | 454.00         | 355.68         | 10-Mar-16     | 9-Nov-17      | 9-Nov-17      | 609         | 609         | 0%    |
| 5 | ಅಮೃತೂರ್                      | 12 PC Qtrs        | 12 |   | 12         | 227.00         | 177.84         | 10-Mar-16     | 9-Nov-17      | 9-Nov-17      | 609         | 609         | 0%    |

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

|   |              |  |    |   |            |                |                |               |               |               |             |             |             |
|---|--------------|--|----|---|------------|----------------|----------------|---------------|---------------|---------------|-------------|-------------|-------------|
| 6 | ಕಿಬ್ಬಿನಹಳ್ಳಿ | 12 PC Qtrs   | 12 |   | 12         | 227.00         | 177.84         | 10-Mar-16     | 9-Nov-17      | 9-Nov-17      | 609         | 609         | 0%          |
| 7 | ತಿಪಟೂರು      | 12 PC Qtrs   | 12 |   | 12         | 227.00         | 177.84         | 10-Mar-16     | 9-Nov-17      | 9-Nov-17      | 609         | 609         | 0%          |
|   | <b>ಒಟ್ಟು</b> |  |    |   | <b>114</b> | <b>2158.98</b> | <b>1689.62</b> | <b>297310</b> | <b>301570</b> | <b>302642</b> | <b>4260</b> | <b>5332</b> | <b>-25%</b> |
| 1 | ವಿಜಯಪುರ      | ವಿಜಯನಗರ ಟೌನ್‌ನಲ್ಲಿ<br>ಆದರ್ಶ ನಗರ ದಿಂದ<br>ಎಪಿಎಂಸಿಗೆ 36 PTC Qtrs<br>(ಬ್ಲಾಕ್ A,BC) | 36 |   | 36         | 658.50         | 519.60         | 30-Mar-16     | 29-Nov-17     | 23-Jan-18     | 609         | 664         | -9%         |
| 2 | ವಿಜಯಪುರ      | 48 PC Qtrs (Blk-A to<br>E) & 8 SI Qtrs.(Blk A<br>& B) at DAR ವಿಜಯಪುರ           | 48 | 8 | 56         | 1052.29        | 826.61         | 30-Mar-16     | 29-Nov-17     | 23-Jan-18     | 609         | 664         | -9%         |
| 3 | ಇಂಡಿ         | 2 SI Qtrs  |    | 2 | 2          | 40.99          | 37.15          | 30-Mar-16     | 29-Nov-17     | 29-Sep-17     | 609         | 548         | 10%         |
| 4 | ನವರಸಪುರ      | 24 PC Qtrs for<br>ಗಾಂಧಿಚೌಕ್ & Tr PS  | 24 |   | 24         | 425.24         | 337.39         | 19-Oct-16     | 12-Jun-18     | 8-Jun-18      | 601         | 597         | 1%          |
| 5 | ಬಬಲೇಶ್ವರ     | 12 PC Qtrs   | 12 |   | 12         | 224.33         | 177.37         | 30-Mar-16     | 29-Nov-17     | 29-Oct-17     | 609         | 578         | 5%          |
| 6 | ಚಡಚನ್        | 12 PC Qtrs   | 12 |   | 12         | 230.20         | 182.05         | 30-Mar-16     | 29-Nov-17     | 29-Sep-17     | 609         | 548         | 10%         |

|    |                    |                                |     |    |            |               |               |               |               |               |     |     |             |
|----|--------------------|--------------------------------|-----|----|------------|---------------|---------------|---------------|---------------|---------------|-----|-----|-------------|
| 7  | ಅಲ್ಮೆಲ್            | 12 PC Qtrs                     | 12  |    | 12         | 224.34        | 177.37        | 30-Mar-16     | 29-Nov-17     | 29-Sep-17     | 609 | 548 | 10%         |
| 8  | ಬಸವನ ಬೇಗವಾಡಿ       | 12 PC Qtrs                     | 12  |    | 12         | 224.33        | 177.37        | 30-Mar-16     | 29-Nov-17     | 29-Nov-17     | 609 | 609 | 0%          |
| 9  | ಆಲಮಟ್ಟಿ            | 12 PC Qtrs                     | 12  |    | 12         | 229.34        | 177.37        | 30-Mar-16     | 29-Nov-17     | 29-Nov-17     | 609 | 609 | 0%          |
| 10 | ಅರಕೇರಿ,<br>ವಿಜಯಪುರ | 72 PC Qtrs for IRB             | 72  |    | 72         | 1254.30       | 996.89        | 30-Mar-16     | 29-Nov-17     | 29-Nov-17     | 609 | 609 | 0%          |
| 11 | ಅರಕೇರಿ,<br>ವಿಜಯಪುರ | 240 PC & 14 SI<br>Qtrs for IRB | 240 | 14 | 254        | 4556.65       | 4000.00       | 11-Apr-16     | 10-Dec-17     | 10-Nov-17     | 608 | 578 | 5%          |
|    | <b>ಒಟ್ಟು</b>       |                                |     |    | <b>504</b> | <b>9120.5</b> | <b>7609.2</b> | <b>467264</b> | <b>473954</b> | <b>473816</b> |     |     | <b>-35%</b> |

ಕೋಷ್ಟಕ 38: ಪೊಲೀಸ್ ಗೃಹ 3 ಅಡಿಯಲ್ಲಿ ನಿರ್ಮಿಸಲಾದ ಯೋಜನೆಗಳ ವಿಳಂಬ ವಿಶ್ಲೇಷಣೆ

| ಸ್ಥಳ              | ಕಿಲಸ              | PC  | SI | Total | ಅಂದಾಜು ವೆಚ್ಚ<br>ಲಕ್ಷ | ಪ್ರಾರಂಭ ದಿನಾಂಕ | ಅಂತಿಮ<br>ದಿನಾಂಕ | ನಿಜವಾದ<br>ಪೂರ್ಣಗೊಳಿಸುವಿಕೆ<br>ದಿನಾಂಕ | ಅಂದಾಜುಸಂಖ್ಯೆ<br>ದಿನಗಳ | ನಿಜವಾದ<br>ಸಂಖ್ಯೆ ದಿನಗಳ | ಟೈಮ್ಲೈನ್ ವ್ಯತ್ಯಾಸ |
|-------------------|-------------------|-----|----|-------|----------------------|----------------|-----------------|-------------------------------------|-----------------------|------------------------|-------------------|
| ದಾಬಸ್ಪೇಟ್         | 12 PC Qtrs        | 12  |    | 12    | 223.00               | 25-Dec-<br>17  | 24-Apr-<br>19   | 24-Jun-19                           | 485                   | 546                    | -12.58            |
| ತ್ಯಾಮಗೊಂಡ್ಲು      | 12 PC Qtrs        | 12  |    | 12    | 223.00               | 25-Dec-<br>17  | 24-Apr-<br>19   | 24-Jun-19                           | 485                   | 546                    | -12.58            |
| ನೆಲಮಂಗಲ           | 24 PC & 8 SI Qtrs | 24  | 8  | 32    | 596.40               | 30-Nov-<br>17  | 29-Mar-<br>19   | 29-Mar-19                           | 484                   | 484                    | 0                 |
| ಬ್ಯಾಡರಹಳ್ಳಿ       | 24 PC Qtrs at DAR | 24  |    | 24    | 427.40               | 10-Nov-<br>17  | 9-Mar-<br>19    | 9-Mar-19                            | 484                   | 484                    | 0                 |
| ಒಟ್ಟು             |                   | 72  | 8  | 80    | 1469.80              |                |                 |                                     | 0                     | 0                      | NA                |
| ತುಮಕೂರು ನಗರ       | 120 PC Qtrs       | 120 |    | 120   | 2134.50              | 10-Jan-<br>18  | 9-May-<br>19    | 30-Mar-19                           | 484                   | 444                    | 8.26              |
| ತುಮಕೂರು ನಗರ       | 6 SI Qtrs         |     | 6  | 6     | 120.00               | 10-Jan-<br>18  | 9-May-<br>19    | 30-Mar-19                           | 484                   | 444                    | 8.26              |
| ಒಟ್ಟು             |                   | 120 | 6  | 126   | 2254.50              |                |                 |                                     | 0                     | 0                      | NA                |
| ತುಮಕೂರು ನಗರ (ಕೋರ) | 12 PC Qtrs        | 12  |    | 12    | 223.50               | 16-Jul-<br>15  | 15-Nov-<br>19   | 15-Nov-19                           |                       |                        |                   |

|                |                             |    |  |    |        |           |           |           |     |     |       |
|----------------|-----------------------------|----|--|----|--------|-----------|-----------|-----------|-----|-----|-------|
|                |                             |    |  |    |        | 18        | 19        |           | 487 | 487 | 0     |
| ಕಳ್ಳಂಬೆಳ್ಳ     | 12 PC Qtrs                  | 12 |  | 12 | 223.50 | 22-Mar-18 | 21-Jul-19 | 21-Jul-19 | 486 | 486 | 0     |
| ಪಟ್ಟನಾಯಕನಹಳ್ಳಿ | 12 PC Qtrs                  | 12 |  | 12 | 223.50 | 6-Dec-17  | 5-Apr-19  | 5-May-19  | 485 | 515 | -6.19 |
| ತಾವರಕೆರೆ       | 12 PC Qtrs                  | 12 |  | 12 | 223.50 | 6-Dec-17  | 5-Apr-19  | 5-May-19  | 485 | 515 | -6.19 |
| ಸಿರಾ           | 12 PC Qtrs                  | 12 |  | 12 | 220.30 | 6-Aug-18  | 5-Dec-19  | 23-Oct-19 | 486 | 443 | 8.85  |
| ಕೊರಟಗೆರೆ       | 12 PC Qtrs                  | 12 |  | 12 | 223.50 | 13-Aug-18 | 12-Dec-19 | 12-Dec-19 | 486 | 486 | 0     |
| ಕೋಲಾಲ          | 24 PC Qtrs<br>(Block A & B) | 24 |  | 24 | 440.00 | 6-Dec-17  | 5-Apr-19  | 30-Mar-19 | 485 | 479 | 1.24  |
| ಪಾವಗಡ          | 12 PC Qtrs                  | 12 |  | 12 | 228.50 | 6-Aug-18  | 5-Dec-19  | 20-Nov-19 | 486 | 471 | 3.09  |
| ಮಿಡಿಗೇಶಿ       | 12 PC Qtrs                  | 12 |  | 12 | 223.50 | 6-Dec-17  | 5-Apr-19  | 30-Mar-19 | 485 | 479 | 1.24  |



ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

|                             |                                     |            |          |            |                |           |           |           |     |     |       |
|-----------------------------|-------------------------------------|------------|----------|------------|----------------|-----------|-----------|-----------|-----|-----|-------|
| ಕುಣಿಗಲ್                     | 12 PC Qtrs                          | 12         |          | 12         | 223.50         | 6-Dec-17  | 5-Apr-19  | 5-Apr-19  | 485 | 485 | 0     |
| ಕುಣಿಗಲ್<br>(ಹುಲಿಯೂರು ದುರ್ಗ) | 12 PC Qtrs                          | 12         |          | 12         | 223.50         | 6-Aug-18  | 5-Dec-19  | 5-Dec-19  | 486 | 486 | 0     |
| ದಂಡಿನಶಿವರ                   | 12 PC Qtrs                          | 12         |          | 12         | 223.50         | 6-Dec-17  | 5-Apr-19  | 5-Apr-19  | 485 | 485 | 0     |
| ತಿಪಟೂರು                     | 24 PC Qtrs<br>(Block A & B)         | 24         |          | 24         | 440.00         | 6-Dec-17  | 5-Apr-19  | 30-Mar-19 | 485 | 479 | 1.24  |
| ಚಿಕ್ಕನಾಯಕನಹಳ್ಳಿ             | 12 PC Qtrs                          | 12         |          | 12         | 223.50         | 6-Dec-17  | 5-Apr-19  | 30-Mar-19 | 485 | 479 | 1.24  |
| <b>ಒಟ್ಟು</b>                |                                     | <b>192</b> | <b>0</b> | <b>192</b> | <b>3563.80</b> |           |           |           | 0   | 0   | NA    |
| ಚಿಕ್ಕಬಳ್ಳಾಪುರ               | 72 PC & 6 SI Qtrs<br>(Block A to F) | 72         | 6        | 78         | 1372.18        | 17-Jan-18 | 16-May-19 | 26-May-19 | 484 | 494 | -2.07 |
| ಚಿಂತಾಮಣಿ                    | 36 PC & 2 SI Qtrs                   | 36         | 2        | 38         | 678.30         | 17-Jan-18 | 16-May-19 | 16-May-19 | 484 | 484 | 0     |
| ಶ್ರೀನಿವಾಸಪುರ                | 24 PC Qtrs<br>(Block A & B)         | 24         |          | 24         | 423.10         | 17-Jan-18 | 16-May-19 | 30-Mar-19 | 484 | 437 | 9.71  |

|                           |                                      |     |    |     |         |           |           |           |     |     |        |
|---------------------------|--------------------------------------|-----|----|-----|---------|-----------|-----------|-----------|-----|-----|--------|
| ಮುಳಬಾಗಿಲು                 | 12 PC Qtrs                           | 12  |    | 12  | 219.10  | 1-Jan-18  | 30-Apr-19 | 24-Jul-19 | 484 | 569 | -17.56 |
| ಬೇತಮಂಗಲ, ಕೆಜಿಎಫ್          | 12 PC Qtrs                           | 12  |    | 12  | 219.00  | 21-May-18 | 20-Sep-19 | 26-Jun-19 | 487 | 401 | 17.66  |
| ರಾಬರ್ಟ್‌ಸನ್‌ಪೇಟೆ, ಕೆಜಿಎಫ್ | 24 PC & 6 SI Qtrs                    | 24  | 6  | 30  | 551.85  | 2-Nov-17  | 25-May-19 | 27-Apr-19 | 569 | 541 | 4.92   |
| ರಾಬರ್ಟ್‌ಸನ್‌ಪೇಟೆ, ಕೆಜಿಎಫ್ | ಕ್ವಾರ್ಟರ್ಸ್ ಸುತ್ತಲೂ<br>ಕಾಂಪೌಂಡ್ ವಾಲ್ |     |    | 1*  | 20.00   | 16-Jan-20 | 15-Jul-20 | 15-Jul-20 | 181 | 181 | 0      |
| ಬಂಗಾರಪೇಟೆ, ಕೆಜಿಎಫ್        | 24 PC & 2 SI Qtrs                    | 24  | 2  | 26  | 470.75  | 27-Feb-18 | 26-Jun-19 | 26-Jun-19 | 484 | 484 | 0      |
| ಬಂಗಾರಪೇಟೆ                 | ಕ್ವಾರ್ಟರ್ಸ್ ಸುತ್ತಲೂ<br>ಕಾಂಪೌಂಡ್ ವಾಲ್ |     |    | 1*  | 22.00   | 16-Jan-20 | 15-Jul-20 | 15-Jul-20 | 181 | 181 | 0      |
| ಊರ್ಗಾವ್, ಕೆಜಿಎಫ್          | 12 PC & 6 SI Qtrs                    | 12  | 6  | 18  | 339.25  | 1-Jan-18  | 30-Apr-19 | 27-Apr-19 | 484 | 481 | 0.62   |
| ಒಟ್ಟು                     |                                      | 216 | 22 | 238 | 4315.53 |           |           |           | 0   | 0   | NA     |
| ಕೋಲಾರ                     | 120 PC & 8 SI Qtrs at<br>DAR         | 120 | 8  | 128 | 2285.53 | 21-May-18 | 20-Sep-19 | 6-Oct-19  | 487 | 503 | -3.29  |

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

|                          |                        |     |    |     |         |           |           |           |     |     |         |
|--------------------------|------------------------|-----|----|-----|---------|-----------|-----------|-----------|-----|-----|---------|
| ಗುಲ್ಬೇಟ್                 | 60 PC & 4 SI Qtrs      | 60  | 4  | 64  | 1141.20 | 22-Jan-18 | 21-May-19 | 19-May-19 | 484 | 482 | 0.41    |
| ಒಟ್ಟು                    |                        | 180 | 12 | 192 | 3426.73 |           |           |           | 0   | 0   | NA      |
| ಜಾಕಿ ಕ್ವಾರ್ಟರ್ಸ್, ಮೈಸೂರು | 72 PC Qtrs             | 72  |    | 72  | 1351.90 | 10-Mar-18 | 9-Jul-19  | 31-Aug-20 | 486 | 905 | -86.21  |
| ಜ್ಯೋತಿನಗರ, ಮೈಸೂರು        | 36 PC Qtrs             | 36  |    | 36  | 680.00  | 10-Mar-18 | 9-Jul-19  | 31-Aug-20 | 486 | 905 | -86.21  |
| ಹುಣಸೂರು                  | 24 PC Qtrs (Block A&B) | 24  |    | 24  | 433.20  | 10-Mar-18 | 9-Jul-19  | 31-Aug-20 | 486 | 905 | -86.21  |
| ಕೆ ಆರ್ ನಗರ               | 24 PC Qtrs (Block A&B) | 24  |    | 24  | 433.20  | 10-Mar-18 | 9-Jul-19  | 31-Aug-20 | 486 | 905 | -86.21  |
| ಒಟ್ಟು                    |                        | 156 | 0  | 156 | 2898.30 |           |           |           | 0   | 0   | NA      |
| ಲಿಂಗದಹಳ್ಳಿ               | 12 PC Qtrs             | 12  |    | 12  | 224.64  | 5-Mar-18  | 10-May-19 | 12-Sep-20 | 431 | 922 | -113.92 |
| ಸಿಂಗಟಗೆರೆ                | 12 PC Qtrs             | 12  |    | 12  | 224.64  | 5-Mar-18  | 4-Jul-19  | 12-Sep-20 | 486 | 922 | -89.71  |
| ಲಕ್ಕವಳ್ಳಿ                | 12 PC Qtrs             | 12  |    | 12  | 224.64  | 8-Mar-18  | 7-Jul-19  | 12-Sep-20 | 486 | 919 | -89.10  |

|                         |  |     |   |     |         |           |           |           |     |      |         |
|-------------------------|--|-----|---|-----|---------|-----------|-----------|-----------|-----|------|---------|
| ಅಜ್ಜಂಪುರ                | 12 PC Qtrs   | 12  |   | 12  | 224.64  | 11-Jan-18 | 10-May-19 | 18-Jan-21 | 484 | 1103 | -127.89 |
| ಸಕರಾಯಪಟ್ಟಣ<br>(ಶೃಂಗೇರಿ) | 12 PC Qtrs   | 12  |   | 12  | 224.64  | 11-Jan-18 | 10-May-19 | 12-Sep-20 | 484 | 975  | -101.45 |
| ಒಟ್ಟು                   |  | 60  | 0 | 60  | 1123.20 |           |           |           | 0   | 0    | NA      |
| ಶಾಂತಿಗ್ರಾಮ,<br>ಹಾಸನ     | 108 PC (Blk A to I) &<br>6 SI Qtrs for 11th<br>Btn | 108 | 6 | 114 | 2133.85 | 24-Jan-18 | 24-May-19 | 30-Mar-19 | 485 | 430  | 11.34   |
| ಶಾಂತಿಗ್ರಾಮ,<br>ಹಾಸನ     | Retaining Wall &<br>Box<br>Drain to Qtrs           |     |   | 1*  | 89.00   | 8-Jan-21  | 7-Jul-21  | 5-Jul-21  | 180 | 178  | 1.11    |
| ಒಟ್ಟು                   |  | 108 | 6 | 114 | 4040.31 |           |           |           | 0   | 0    | NA      |
| ಹಾಸನ                    | 24 PC & 6 SI Qtrs<br>for<br>PTS                    | 24  | 6 | 30  | 538.26  | 11-Jul-18 | 10-Nov-19 | 16-Jul-20 | 487 | 736  | -51.13  |
| ಬಾಣಾವರ                  | 24 PC Qtrs (Block A<br>& B)                        | 24  |   | 24  | 423.92  | 11-Jul-18 | 10-Nov-19 | 20-Aug-20 | 487 | 771  | -58.32  |
| ಗಂಡಸಿ                   | 12 PC Qtrs   | 12  |   | 12  | 218.30  | 11-Jul-18 | 10-Nov-19 | 20-Aug-20 | 487 | 771  | -58.32  |

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

|               |                          |     |   |     |         |           |           |           |     |     |        |
|---------------|--------------------------|-----|---|-----|---------|-----------|-----------|-----------|-----|-----|--------|
| ಸಕಲೇಶಪುರ      | 24 PC Qtrs (Block A & B) | 24  |   | 24  | 450.40  | 11-Jul-18 | 10-Nov-19 | 31-Aug-20 | 487 | 782 | -60.58 |
| ಹಿರಿಸಾವೆ      | 24 PC Qtrs (Block A & B) | 24  |   | 24  | 423.92  | 11-Jul-18 | 10-Nov-19 | 20-Aug-20 | 487 | 771 | -58.32 |
| ಚನ್ನರಾಯ ಪಟ್ಟಣ | 24 PC Qtrs (Block A & B) | 24  |   | 24  | 423.92  | 11-Jul-18 | 10-Nov-19 | 31-Aug-20 | 487 | 782 | -60.58 |
| ಕೊಣನೂರು       | 12 PC Qtrs               | 12  |   | 12  | 226.40  | 11-Jul-18 | 10-Nov-19 | 27-Oct-20 | 487 | 839 | -72.28 |
| ಗೊರೂರು        | 12 PC Qtrs               | 12  |   | 12  | 218.30  | 11-Jul-18 | 10-Nov-19 | 31-Aug-20 | 487 | 782 | -60.58 |
| ಆಲೂರು         | 12 PC Qtrs               | 12  |   | 12  | 226.40  | 11-Jul-18 | 10-Nov-19 | 31-Aug-20 | 487 | 782 | -60.58 |
| ನುಗ್ಗೇಹಳ್ಳಿ   | 12 PC Qtrs               | 12  |   | 12  | 218.30  | 11-Jul-18 | 10-Nov-19 | 31-Aug-20 | 487 | 782 | -60.58 |
| ಬೇಲೂರು        | 12 PC Qtrs               | 12  |   | 12  | 226.40  | 11-Jul-18 | 10-Nov-19 | 20-Aug-20 | 487 | 771 | -58.32 |
| ಒಟ್ಟು         |                          | 192 | 6 | 198 | 3594.52 |           |           |           | 0   | 0   | NA     |

|            |                                      |     |   |     |         |              |               |           |     |     |        |
|------------|--------------------------------------|-----|---|-----|---------|--------------|---------------|-----------|-----|-----|--------|
| ಭದ್ರಾವತಿ   | 36 PC & 4 SI Qtrs<br>for<br>PS & DAR | 36  | 4 | 40  | 738.93  | 1-Sep-<br>17 | 31-Dec-<br>18 | 30-Mar-19 | 486 | 575 | -18.31 |
| ಭದ್ರಾವತಿ   | 36 PC Qtrs for PS &<br>DAR           | 36  |   | 36  | 680.57  | 1-Sep-<br>17 | 31-Dec-<br>18 | 27-Apr-19 | 486 | 603 | -24.07 |
| ತೀರ್ಥಹಳ್ಳಿ | 12 PC Qtrs                           | 12  |   | 12  | 234.90  | 1-Sep-<br>17 | 31-Dec-<br>18 | 30-Mar-19 | 486 | 575 | -18.31 |
| ಸಾಗರ       | 24 PC Qtrs<br>(Block A & B)          | 24  |   | 24  | 466.75  | 1-Sep-<br>17 | 31-Dec-<br>18 | 30-Mar-19 | 486 | 575 | -18.31 |
| ಶಿರಾಳಕೊಪ್ಪ | 12 PC Qtrs                           | 12  |   | 12  | 230.15  | 1-Sep-<br>17 | 31-Dec-<br>18 | 27-Apr-19 | 486 | 603 | -24.07 |
| ಶಿಕಾರಿಪುರ  | 12 PC Qtrs                           | 12  |   | 12  | 230.15  | 1-Sep-<br>17 | 31-Dec-<br>18 | 27-Apr-19 | 486 | 603 | -24.07 |
| ಹೊಸನಗರ     | 12 PC Qtrs                           | 12  |   | 12  | 234.90  | 1-Sep-<br>17 | 31-Dec-<br>18 | 30-Mar-19 | 486 | 575 | -18.31 |
| ಒಟ್ಟು      |                                      | 144 | 4 | 148 | 2816.35 |              |               |           | 0   | 0   | NA     |
| ಯಲ್ಲಾಪುರ   | 12 PC & 2 SI Qtrs                    | 12  | 2 | 14  | 279.75  | 7-Dec-<br>17 | 6-Apr-<br>19  | 3-Apr-19  | 485 | 482 | 0.62   |

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

|              |                    |            |          |            |                |           |           |           |     |     |        |
|--------------|--------------------|------------|----------|------------|----------------|-----------|-----------|-----------|-----|-----|--------|
| ಶಿಸಿ         | 24 PC & 2 SI Qtrs  | 24         | 2        | 26         | 506.50         | 18-Jan-18 | 17-May-19 | 5-Jul-19  | 484 | 533 | -10.12 |
| ಬನವಾಸಿ       | 12 PC & 2 SI Qtrs  | 12         | 2        | 14         | 280.20         | 7-Dec-17  | 6-Apr-19  | 5-Jul-19  | 485 | 575 | -18.56 |
| ಹಳಿಯಾಳ       | 12 PC Qtrs         | 12         |          | 12         | 236.25         | 7-Dec-17  | 6-Apr-19  | 5-Jul-19  | 485 | 575 | -18.56 |
| ದಾಂಡೇಲಿ      | 12 PC Qtrs         | 12         |          | 12         | 236.25         | 7-Dec-17  | 6-Apr-19  | 5-Jul-19  | 485 | 575 | -18.56 |
| ಸಿದ್ದಾಪುರ    | 24 PC & 2 SI Qtrs  | 24         | 2        | 26         | 512.75         | 7-Dec-17  | 6-Apr-19  | 3-Apr-19  | 485 | 482 | 0.62   |
| ರಟ್ಟೇಹಳ್ಳಿ   | 12 PC Qtrs         | 12         |          | 12         | 221.50         | 7-Dec-17  | 6-Apr-19  | 3-Apr-19  | 485 | 482 | 0.62   |
| <b>ಒಟ್ಟು</b> |                    | <b>108</b> | <b>8</b> | <b>116</b> | <b>2273.20</b> |           |           |           | 0   | 0   | NA     |
| ಬೆಳಗಾವಿ      | 60 PC & 12 SI Qtrs | 60         | 12       | 72         | 1361.25        | 2-Nov-17  | 1-Mar-19  | 24-Apr-19 | 484 | 538 | -11.16 |
| ಕಾಕತಿ        | 12 PC Qtrs         | 12         |          | 12         | 224.50         | 2-Nov-17  | 1-Mar-19  | 24-Apr-19 | 484 | 538 | -11.16 |

|                    |                   |            |           |            |                |               |               |           |     |     |        |
|--------------------|-------------------|------------|-----------|------------|----------------|---------------|---------------|-----------|-----|-----|--------|
| ಹಿರೇ ಬಾಗೇವಾಡಿ      | 36 PC Qtrs        | 36         |           | <b>36</b>  | <b>664.25</b>  | 2-Nov-<br>17  | 1-Mar-<br>19  | 24-Apr-19 | 484 | 538 | -11.16 |
| ಶಹಾಪುರ             | 24 PC Qtrs        | 24         |           | <b>24</b>  | <b>460.50</b>  | 26-Feb-<br>19 | 25-Jun-<br>20 | 24-Sep-20 | 485 | 576 | -18.77 |
| ಸಿಟಿ ಲೇನ್, ಬೆಳಗಾವಿ | 72 PC & 6 SI Qtrs | 72         | 6         | <b>78</b>  | <b>1455.50</b> | 2-Feb-<br>18  | 1-Jun-<br>19  | 24-Dec-19 | 484 | 690 | -42.56 |
| ನಿಪ್ಪಾಣಿ           | 24 PC Qtrs        | 24         |           | <b>24</b>  | <b>447.00</b>  | 2-Nov-<br>17  | 1-Mar-<br>19  | 24-Apr-19 | 484 | 538 | -11.16 |
| <b>ಒಟ್ಟು</b>       |                   | <b>228</b> | <b>18</b> | <b>246</b> | <b>4613.00</b> |               |               |           | 0   | 0   | NA     |
| ಬಾಗಲಕೋಟೆ           | 24 PC & 4 SI Qtrs | 24         | 4         | <b>28</b>  | <b>533.05</b>  | 25-Oct-<br>17 | 24-Feb-<br>19 | 15-Dec-18 | 487 | 416 | 14.58  |
| ಬಬಲೇಶ್ವರ           | 12 PC Qtrs        | 12         |           | <b>12</b>  | <b>224.00</b>  | 1-Dec-<br>17  | 31-Mar-<br>19 | 10-Nov-18 | 485 | 344 | 29.07  |
| ಇಂಡಿ               | 12 PC & 2 SI Qtrs | 12         | 2         | <b>14</b>  | <b>280.55</b>  | 27-Oct-<br>17 | 26-Feb-<br>19 | 10-Nov-18 | 487 | 379 | 22.18  |
| ನಿಡಗುಂದಿ           | 12 PC & 2 SI Qtrs | 12         | 2         | <b>14</b>  | <b>264.65</b>  | 25-Oct-<br>17 | 24-Feb-<br>19 | 10-Nov-18 | 487 | 381 | 21.77  |



ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

|             |                   |    |    |    |         |           |           |           |     |     |       |
|-------------|-------------------|----|----|----|---------|-----------|-----------|-----------|-----|-----|-------|
| ಟಿಕೋಟಾ      | 12 PC Qtrs        | 12 |    | 12 | 224.10  | 21-Oct-17 | 20-Feb-19 | 10-Nov-18 | 487 | 385 | 20.95 |
| ಅಲೈಲ್       | 2 SI Qtrs         |    | 2  | 2  | 40.65   | 28-Oct-17 | 27-Feb-19 | 10-Nov-18 | 487 | 378 | 22.39 |
| ಸಿಂದಗಿ      | 2 SI Qtrs         |    | 2  | 2  | 40.65   | 28-Oct-17 | 27-Feb-19 | 10-Nov-18 | 487 | 378 | 22.39 |
| ಮುದ್ದೇಬಿಹಾಳ | 2 SI Qtrs         |    | 2  | 2  | 40.65   | 2-Nov-17  | 1-Mar-19  | 10-Nov-18 | 484 | 373 | 22.93 |
| ಒಟ್ಟು       |                   | 72 | 14 | 86 | 1648.30 |           |           |           | 0   | 0   |       |
| ಶಹಾಬಾದ್     | 24 PC & 2 SI Qtrs | 24 | 2  | 26 | 475.46  | 14-Feb-18 | 13-Jun-19 | 30-Mar-19 | 484 | 409 | 15.50 |
| ಶಿರ್ವಾರ     | 12 PC Qtrs        | 12 |    | 12 | 223.58  | 23-Oct-17 | 22-Feb-19 | 22-Feb-19 | 487 | 487 | 0     |
| ಯರಗಾರ       | 12 PC Qtrs        | 12 |    | 12 | 223.58  | 23-Oct-17 | 22-Feb-19 | 22-Feb-19 | 487 | 487 | 0     |
| ಸಿಂಧನೂರು    | 24 PC Qtrs        | 24 |    | 24 | 438.50  | 23-Oct-17 | 22-Feb-19 | 22-Feb-19 | 487 | 487 | 0     |

|                              |  |     |     |     |         |                             |                             |           |     |     |        |
|------------------------------|--|-----|-----|-----|---------|-----------------------------|-----------------------------|-----------|-----|-----|--------|
| ಯಾದಗಿರಿ                      | 96 PC & 8 SI Qtrs                                  | 96  | 8   | 104 | 1889.99 | 23-10-<br>17 / 10-<br>01-18 | 22-02-<br>19 / 09-<br>05-19 | 30-Mar-19 |     |     |        |
| ಒಟ್ಟು                        |  | 168 | 10  | 178 | 3251.11 |                             |                             |           | 0   | 0   | NA     |
| ಸಿಸಿ ಸರ್ಕಲ್, ಮೈಸೂರು<br>ರಸ್ತೆ | 64 PC & 128 SI Qtrs                                | 64  | 128 | 192 | 4531.45 | 5-Mar-<br>18                | 4-Sep-<br>19                | 17-Jun-20 | 548 | 835 | -52.38 |
| ಸಿಸಿ ಸರ್ಕಲ್, ಮೈಸೂರು<br>ರಸ್ತೆ | ಹೊಸ 192 Qtrs -<br>ಪೌಂಡ್ ಗೋಡೆ ಮತ್ತು<br>ಭದ್ರತಾ ಕೊಠಡಿ |     |     | 1*  | 87.05   | 21-Mar-<br>20               | 20-Sep-<br>20               | 20-Dec-20 | 183 | 274 | -49.73 |
| ಒಟ್ಟು                        |  | 64  | 128 | 192 | 4618.50 |                             |                             |           | 0   | 0   | NA     |
| ಬಿನ್ನಿ ಮಿಲ್                  | 64 PC Qtrs (Block C)                               | 64  |     | 64  | 1404.10 | 21-Apr-18                   | 20-Oct-<br>19               | 16-Dec-20 | 547 | 970 | -77.33 |
| ಬಿನ್ನಿ ಮಿಲ್                  | ಕ್ವಾರ್ಟರ್ಸ್ ಸುತ್ತಲೂ<br>ಕಾಂಪೌಂಡ್ ವಾಲ್               |     |     | 1*  | 80.00   | 15-Jul-<br>19               | 14-Jan-<br>20               | 14-Jan-20 | 183 | 183 | 0      |
| ಹುಳಿಮಾವು<br>(ಕಾಡುಗೋಡಿ)       | 64 PC Qtrs   | 64  |     | 64  | 1354.70 | 21-Apr-<br>18               | 20-Oct-<br>19               | 16-Dec-20 | 547 | 970 | -77.33 |
| ಒಟ್ಟು                        |  | 128 | 0   | 128 | 2838.80 |                             |                             |           | 0   | 0   | NA     |
| ನಾಗರಭಾವಿ<br>(ಜ್ಞಾನಭಾರತಿ)     | 128 PC Qtrs<br>(Block A & B)                       | 128 |     | 128 | 2666.30 | 11-Jun-<br>18               | 10-Dec-<br>19               | 31-Jul-21 |     |     |        |

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

|                               |  |            |           |            |                |               |               |           |     |      |         |
|-------------------------------|--|------------|-----------|------------|----------------|---------------|---------------|-----------|-----|------|---------|
|                               |  |            |           |            |                |               |               |           | 547 | 1146 | -109.51 |
| <b>ಒಟ್ಟು</b>                  |  | <b>128</b> | <b>0</b>  | <b>128</b> | <b>2666.30</b> |               |               |           | 0   | 0    | NA      |
| ನಾಗರಭಾವಿ<br>(ಜ್ಞಾನಭಾರತಿ)      | 128 PC Qtrs<br>(Block C & D)   | 128        |           | 128        | 2594.70        | 26-Mar-<br>18 | 25-Sep-<br>19 | 9-Dec-20  | 548 | 989  | -80.48  |
| ನಾಗರಭಾವಿ<br>(ಜ್ಞಾನಭಾರತಿ)      | ಕ್ವಾರ್ಟರ್ಸ್ ಸುತ್ತಲೂ<br>ಕಾಂಪೌಂಡ್ ವಾಲ್   |            |           | 1*         | 60.00          | 28-Dec-<br>20 | 27-Jun-<br>21 | 30-Jun-21 | 181 | 184  | -1.66   |
| <b>ಒಟ್ಟು</b>                  |  | <b>128</b> | <b>0</b>  | <b>128</b> | <b>2654.70</b> |               |               |           | 0   | 0    | NA      |
| ಕೋಲ್ಸ್ ರೋಡ್, ಪ್ರೇಜರ್<br>ಪಟ್ಟಣ | 32 SI Qtrs   |            | 32        | 32         | 853.04         | 1-Jun-<br>18  | 30-Nov-<br>19 | 14-Dec-20 | 547 | 927  | -69.47  |
| ಕೋಲ್ಸ್ ರೋಡ್, ಪ್ರೇಜರ್<br>ಪಟ್ಟಣ | 32 SI ಕ್ವಾರ್ಟರ್ಸ್ ಸುತ್ತಲೂ<br>ಕಾಂಪೌಂಡ್ ವಾಲ್   |            |           | 1*         | 52.50          |               |               |           | 0   | 0    | NA      |
| ಕೋಲ್ಸ್ ರೋಡ್, ಪ್ರೇಜರ್<br>ಪಟ್ಟಣ | SI Qtrs- 32ಕ್ಕೆ ಬಾಲ್ಕನಿ<br>ಮತ್ತು ಯುಟಿಲಿಟಿ<br>ಪ್ರದೇಶಕ್ಕೆ MS ಗ್ರಿಡ್‌ಗಳನ್ನು<br>ಒದಗಿಸುವುದು ಮತ್ತು<br>ಸರಿಪಡಿಸುವುದು |            |           | 1*         | 5.80           |               |               |           | 0   | 0    | NA      |
| <b>ಒಟ್ಟು</b>                  |  | <b>0</b>   | <b>32</b> | <b>32</b>  | <b>911.34</b>  |               |               |           | 0   | 0    | NA      |
| ಅತ್ತಿಬೆಲೆ                     | 12 PC Qtrs   | 12         |           | 12         | 222.30         | 5-Dec-        | 4-Apr-        | 4-Sep-19  |     |      |         |

|                                   |                             |    |   |    |         |           |           |           |     |     |        |
|-----------------------------------|-----------------------------|----|---|----|---------|-----------|-----------|-----------|-----|-----|--------|
|                                   |                             |    |   |    |         | 17        | 19        |           | 485 | 638 | -31.55 |
| ಸರ್ಜಾಪುರ                          | 12 PC Qtrs                  | 12 |   | 12 | 223.00  | 5-Dec-17  | 4-Apr-19  | 4-Sep-19  | 485 | 638 | -31.55 |
| ಆನೇಕಲ್                            | 24 PC Qtrs<br>(Block A & B) | 24 |   | 24 | 427.40  | 26-Dec-17 | 25-Apr-19 | 25-Sep-19 | 485 | 638 | -31.55 |
| ಚನ್ನರಾಯ ಪಟ್ಟಣ<br>(ಹೊಸಕೋಟೆ ಹತ್ತಿರ) | 12 PC Qtrs                  | 12 |   | 12 | 224.00  | 5-Dec-17  | 4-Apr-19  | 4-Sep-19  | 485 | 638 | -31.55 |
| ಸೂಲಿಬೆಲೆ                          | 12 PC Qtrs                  | 12 |   | 12 | 224.00  | 5-Dec-17  | 4-Apr-19  | 4-Sep-19  | 485 | 638 | -31.55 |
| ಒಟ್ಟು                             |                             | 72 | 0 | 72 | 1320.70 |           |           |           | 0   | 0   | NA     |
| ವಿಜಯಪುರ                           | 12 PC & 4 SI Qtrs           | 12 | 4 | 16 | 304.66  | 15-Dec-17 | 14-Apr-19 | 12-Apr-19 | 485 | 483 | 0.41   |
| ದೊಡ್ಡಬಳ್ಳಾಪುರ                     | 24 PC Qtrs<br>(Block A & B) | 24 |   | 24 | 435.50  | 12-Jan-18 | 11-May-19 | 25-Apr-19 | 484 | 468 | 3.31   |
| ಹೊಸಹಳ್ಳಿ                          | 12 PC Qtrs                  | 12 |   | 12 | 224.00  | 15-Dec-17 | 14-Apr-19 | 14-Apr-19 | 485 | 485 | 0      |
| ಒಟ್ಟು                             |                             | 48 | 4 | 52 | 964.16  |           |           |           | 0   | 0   |        |

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

|                      |   |            |          |            |                |                             |                             |           |     |     |        |
|----------------------|---|------------|----------|------------|----------------|-----------------------------|-----------------------------|-----------|-----|-----|--------|
| ಕೋಟೆ, ಶಿವಮೊಗ್ಗ       | 48 PC Qtrs<br>(Block A B C & D)                                 | 48         |          | <b>48</b>  | <b>889.05</b>  | 18-Sep-<br>17               | 17-Jan-<br>19               | 30-Mar-19 | 486 | 558 | -14.81 |
| ಶಿವಮೊಗ್ಗ             | 48 PC & 6 SI Qtrs<br>for<br>DAR                                 | 48         | 6        | <b>54</b>  | <b>1016.60</b> | 18-Sep-<br>17               | 17-Jan-<br>19               | 30-Mar-19 | 486 | 558 | -14.81 |
| <b>ಒಟ್ಟು</b>         |   | <b>96</b>  | <b>6</b> | <b>102</b> | <b>1905.65</b> |                             |                             |           | 0   | 0   |        |
| ಕಾರವಾರ               | ಪಟ್ಟಣ, ಗ್ರಾಮೀಣ ಮತ್ತು<br>ಸಂಚಾರಕ್ಕಾಗಿ 24 PC & 4 SI<br>ಕ್ವಾರ್ಟರ್ಸ್ | 24         | 4        | <b>28</b>  | <b>557.00</b>  | 1-Dec-<br>17                | 30-Mar-<br>19               | 14-Jun-20 | 484 | 926 | -91.32 |
| ಕಾರವಾರ               | 96 PC & 2 SI Qtrs<br>for DAR                                    | 96         | 2        | <b>98</b>  | <b>1900.75</b> | 01-12-<br>17 / 30-<br>03-18 | 30-03-<br>19 / 29-<br>07-19 | 14-Jun-20 |     |     |        |
| <b>ಒಟ್ಟು</b>         |   | <b>120</b> | <b>6</b> | <b>126</b> | <b>2457.75</b> |                             |                             |           | 0   | 0   |        |
| ಶಕ್ತಿನಗರ,<br>ಮಂಗಳೂರು | 24 PC & 8 SI Qtrs   | 24         | 8        | <b>32</b>  | <b>628.70</b>  | 9-Nov-<br>17                | 8-Mar-<br>19                | 17-Apr-19 | 484 | 524 | -8.26  |
| ಪಂಜಾಲಕಟ್ಟೆ           | 12 PC Qtrs  | 12         |          | <b>12</b>  | <b>235.92</b>  | 9-Nov-<br>17                | 8-Mar-<br>19                | 17-Apr-19 | 484 | 524 | -8.26  |
| <b>ಒಟ್ಟು</b>         |   | <b>36</b>  | <b>8</b> | <b>44</b>  | <b>864.62</b>  |                             |                             |           | 0   | 0   |        |
| ಬಡಗಬೆಟ್ಟು, ಉಡುಪಿ     | 56 PC & 6 SI Qtrs   | 56         | 6        | <b>62</b>  | <b>1303.40</b> | 26-Mar-<br>17               | 23-Sep-<br>19               | 20-Apr-21 |     |     |        |

|                              |  |           |           |           |                |           |           |           |     |      |         |
|------------------------------|--|-----------|-----------|-----------|----------------|-----------|-----------|-----------|-----|------|---------|
|                              |  |           |           |           |                | 18        | 19        |           | 546 | 1121 | -105.31 |
| <b>ಒಟ್ಟು</b>                 |  | <b>56</b> | <b>6</b>  | <b>62</b> | <b>1303.40</b> |           |           |           | 0   | 0    |         |
| ಕಾರ್ಕಳ                       | 48 PC Qtrs ಪಟ್ಟಣ ಮತ್ತು<br>ಗ್ರಾಮಕ್ಕೆ PS | 48        |           | <b>48</b> | <b>929.20</b>  | 5-Jan-18  | 4-May-19  | 30-Oct-20 | 484 | 1029 | -112.60 |
| ಕಾಪು                         | 16 PC & 2 SI Qtrs                      | 16        | 2         | <b>18</b> | <b>357.00</b>  | 5-Jan-18  | 4-May-19  | 30-Oct-20 | 484 | 1029 | -112.60 |
| <b>ಒಟ್ಟು</b>                 |  | <b>64</b> | <b>2</b>  | <b>66</b> | <b>1286.20</b> |           |           |           | 0   | 0    |         |
| ಚಿತ್ರದುರ್ಗ                   | 48 PC & 12 SI Qtrs                     | 48        | 12        | <b>60</b> | <b>1144.60</b> | 17-Sep-17 | 16-Jan-19 | 9-Mar-19  | 486 | 538  | -10.70  |
| ಐಮಂಗಲ                        | 24 PC & 6 SI Qtrs<br>for<br>PTS        | 24        | 6         | <b>30</b> | <b>555.30</b>  | 17-Sep-17 | 16-Jan-19 | 9-Mar-19  | 486 | 538  | -10.70  |
| <b>ಒಟ್ಟು</b>                 |  | <b>72</b> | <b>18</b> | <b>90</b> | <b>1699.90</b> |           |           |           | 0   | 0    |         |
| ಬರ್ಲೇನ್ ರೋಡ್,<br>ಚಿಕ್ಕಮಗಳೂರು | 12 PC Qtrs                             | 12        |           | <b>12</b> | <b>224.63</b>  | 8-Mar-18  | 7-Jul-19  | 12-Sep-20 | 486 | 919  | -89.10  |
| ತರೀಕೆರೆ<br>(ಮಲ್ಲಂದೂರು)       | 2 SI Qtrs                              |           | 2         | <b>2</b>  | <b>43.70</b>   | 5-Mar-18  | 4-Jul-19  | 18-Jan-21 | 486 | 1050 | -116.05 |

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

|                   |            |    |   |    |         |          |          |           |       |       |        |
|-------------------|------------|----|---|----|---------|----------|----------|-----------|-------|-------|--------|
| ಆಲ್ಟಾರ್           | 12 PC Qtrs | 12 |   | 12 | 224.18  | 5-Mar-18 | 4-Jul-19 | 12-Sep-20 | 486   | 922   | -89.71 |
| ಮೂಡಿಗರೆ           | 12 PC Qtrs | 12 |   | 12 | 224.64  | 8-Mar-18 | 7-Jul-19 | 12-Sep-20 | 486   | 919   | -89.10 |
| ಬಣಕಲ್             | 12 PC Qtrs | 12 |   | 12 | 224.64  | 5-Mar-18 | 4-Jul-19 | 12-Sep-20 | 486   | 922   | -89.71 |
| ಬಾಳೂರು (ಅಜ್ಜಂಪುರ) | 12 PC Qtrs | 12 |   | 12 | 224.64  | 5-Mar-18 | 4-Jul-19 | 12-Sep-20 | 486   | 922   | -89.71 |
|                   | ಒಟ್ಟು      | 60 | 2 | 62 | 1166.43 |          |          |           | 0     | 0     |        |
|                   | ಒಟ್ಟು      |    |   |    |         |          |          |           | 56406 | 72837 | -29.73 |

## 6.10 GRIHA (ಇಂಟಿಗ್ರೇಟೆಡ್ ಹ್ಯಾಬಿಟಾಟ್ ಅಸೆಸ್‌ಮೆಂಟ್‌ಗಾಗಿ ಹಸಿರು ರೇಟಿಂಗ್) ಅಡಿಯಲ್ಲಿ ತೃಪ್ತಿಕರ ರೇಟಿಂಗ್ ಸಾಧಿಸುವ ನಿರೀಕ್ಷೆಗಳು.

GRIHA ಎಂಬುದು ಸಮಗ್ರ ಆವಾಸಸ್ಥಾನದ ಮೌಲ್ಯಮಾಪನಕ್ಕಾಗಿ ಗ್ರೀನ್ ರೇಟಿಂಗ್ ಸಂಕ್ಷಿಪ್ತ ರೂಪವಾಗಿದೆ. GRIHA ಒಂದು ರೇಟಿಂಗ್ ಸಾಧನವಾಗಿದ್ದು, ಕೆಲವು ರಾಷ್ಟ್ರೀಯವಾಗಿ ಸ್ವೀಕಾರಾರ್ಹ ಮಾನದಂಡಗಳಿಗೆ ಹೋಲಿಸಿದರೆ ಜನರು ತಮ್ಮ ಕಟ್ಟಡದ ಕಾರ್ಯಕ್ಷಮತೆಯನ್ನು ನಿರ್ಣಯಿಸಲು ಸಹಾಯ ಮಾಡುತ್ತದೆ. ಕಟ್ಟಡವೊಂದರ ಪರಿಸರದ ಕಾರ್ಯಕ್ಷಮತೆಯನ್ನು ಅದರ ಸಂಪೂರ್ಣ ಜೀವನ ಚಕ್ರದಲ್ಲಿ ಸಮಗ್ರವಾಗಿ ಮೌಲ್ಯಮಾಪನ ಮಾಡುತ್ತದೆ, ಆ ಮೂಲಕ 'ಹಸಿರು ಕಟ್ಟಡ' ಎನ್ನುವುದಕ್ಕೆ ನಿರ್ಣಾಯಕ ಮಾನದಂಡವನ್ನು ಒದಗಿಸುತ್ತದೆ. ಸ್ವೀಕೃತ ಶಕ್ತಿ ಮತ್ತು ಪರಿಸರ ತತ್ವಗಳ ಆಧಾರದ ಮೇಲೆ ರೇಟಿಂಗ್ ವ್ಯವಸ್ಥೆಯು ಸ್ಥಾಪಿತ ಅಭ್ಯಾಸಗಳು ಮತ್ತು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಎರಡೂ ಉದ್ಯೋಗನುಖ ಪರಿಕಲ್ಪನೆಗಳ ನಡುವೆ ಸಮತೋಲನವನ್ನು ಸಾಧಿಸಲು ಪ್ರಯತ್ನಿಸುತ್ತದೆ. ಮೇಲಿನ ಎಲ್ಲಾ ಅಂಶಗಳನ್ನು ಪ್ರಾಥಮಿಕ ಮಾಹಿತಿಯ ಭಾಗವಾಗಿ ಪರಿಶೀಲಿಸಲಾಗಿದೆ ಮತ್ತು ತೃಪ್ತಿದಾಯಕ ಸೂಚ್ಯಂಕದ ಸಾಧ್ಯತೆಯ ಅಡಿಯಲ್ಲಿ ಹೊರತರಲಾಗಿದೆ.

## 6.11 ಗೃಹ ನಿಯಮಗಳ ಅನುಸರಣೆ

6.11.1 ಪೊಲೀಸ್ ಗೃಹ 1, ಪೊಲೀಸ್ ಗೃಹ 2 ಮತ್ತು ಪೊಲೀಸ್ ಗೃಹ 3 ಗಳಿಗೆ ಅನುಕ್ರಮವಾಗಿ ಮನೆಗಳ ನಿರ್ಮಾಣದ ಟೈಮ್‌ಲೈನ್ ಮತ್ತು ಪೊಲೀಸ್ ಗೃಹ ಅಡಿಯಲ್ಲಿ ನಿರ್ಮಿಸಲಾದ ಮನೆಗಳ ಸಂಖ್ಯೆಯನ್ನು ಪರಿಶೀಲಿಸುವುದು.

ಪೊಲೀಸ್ ಗೃಹ 1, ಪೊಲೀಸ್ ಗೃಹ 2 ಮತ್ತು ಪೊಲೀಸ್ ಗೃಹ 3 ಗಳಿಗೆ ಪೊಲೀಸ್ ಗೃಹದ ಅಡಿಯಲ್ಲಿ ನಿರ್ಮಿಸಲಾದ ಮನೆಯ ವಾಸ್ತವಿಕ ಟೈಮ್‌ಲೈನ್‌ಗೆ ಹೋಲಿಸಿದರೆ ನಿರ್ಮಿಸಲಾಗುವ ಮನೆಗಳ ಅಂದಾಜು ಸಮಯದ ರೇಖೆಯ ವಿವರವಾದ ಜಿಲ್ಲಾವಾರು ಮತ್ತು ಸಂಚಿತ ವಿಶ್ಲೇಷಣೆಯನ್ನು ನಡೆಸಲಾಯಿತು ಮತ್ತು ಅದನ್ನು ಪ್ರಸ್ತುತಪಡಿಸಲಾಗಿದೆ

ಕೋಷ್ಟಕ 39. ಅಂದಾಜು ಟೈಮ್‌ಲೈನ್ ನಿರ್ದಿಷ್ಟ ಜಿಲ್ಲೆಯಲ್ಲಿ ಮನೆಗಳ ನಿರ್ಮಾಣಕ್ಕಾಗಿ ಒಟ್ಟು ಯೋಜಿತ ದಿನಗಳ ಸಂಖ್ಯೆಯನ್ನು ಸೂಚಿಸುತ್ತದೆ. ವಾಸ್ತವಿಕ ಟೈಮ್‌ಲೈನ್ ನಿರ್ದಿಷ್ಟ ಜಿಲ್ಲೆಯಲ್ಲಿ ಮನೆಗಳ ನಿರ್ಮಾಣವನ್ನು ಪೂರ್ಣಗೊಳಿಸಲು ತೆಗೆದುಕೊಂಡ ಒಟ್ಟು ವಾಸ್ತವಿಕ ಸೂಚಿಸುತ್ತದೆ.


ಚಿತ್ರ 29, ಚಿತ್ರ 30 ಮತ್ತು ಚಿತ್ರ 31 ಕ್ರಮವಾಗಿ 1 PG 1, PG 2 ಮತ್ತು PG 3 ರ ಅಡಿಯಲ್ಲಿ ನಿರ್ಮಿಸಲಾದ ಮನೆಗಳಿಗೆ ಜಿಲ್ಲಾವಾರು ಸಮಯದ ವ್ಯತ್ಯಾಸವನ್ನು ವಿವರಿಸುತ್ತದೆ. ಚಿತ್ರ 32, ಚಿತ್ರ 33, ಚಿತ್ರ 34 ಮತ್ತು ಚಿತ್ರ 35 ಪ್ರತಿ ಹಂತದಲ್ಲಿ ನಿರ್ಮಿಸಲು ಅಂದಾಜು ಮಾಡಿದ ಮನೆಗಳ ಸಂಖ್ಯೆಯನ್ನು ಮತ್ತು ಯೋಜಿತ ಸಮಯದ ವೇಳಾಪಟ್ಟಿಯೊಳಗೆ ನಿರ್ಮಿಸಲಾದ ಮನೆಗಳ ನಿಜವಾದ ಸಂಖ್ಯೆಯನ್ನು ಸೂಚಿಸುತ್ತದೆ.




**ಕೋಷ್ಟಕ 39: ಪೊಲೀಸ್ ಗೃಹ ಅಡಿಯಲ್ಲಿ ನಿರ್ಮಿಸಲಾದ ಮನೆಗಳ ಜಿಲ್ಲಾವಾರು ಸಮಯದ ವ್ಯತ್ಯಾಸ**

| ಜಿಲ್ಲೆ         | PG1            |                  | PG2            |                  | PG 3           | ವಾಸ್ತವಿಕ ಕಾಲಾವಧಿ |
|----------------|----------------|------------------|----------------|------------------|----------------|------------------|
|                | ಅಂದಾಜು ಕಾಲಾವಧಿ | ವಾಸ್ತವಿಕ ಕಾಲಾವಧಿ | ಅಂದಾಜು ಕಾಲಾವಧಿ | ವಾಸ್ತವಿಕ ಕಾಲಾವಧಿ | ಅಂದಾಜು ಕಾಲಾವಧಿ |                  |
| ಗೋರು ಗ್ರಾಮಾಂತರ |                |                  |                |                  | 5817           | 6686             |
| ಬೆಂಗಳೂರು ನಗರ   |                |                  | 5444           | 15330            | 4073           | 6720             |
| ಬೆಳಗಾವಿ        |                |                  | 6677           | 6776             | 2905           | 3418             |
| ಬಳ್ಳಾರಿ        | 5963           | 6028             |                |                  |                |                  |
| ಬೀದರ್          | 3919           | 4502             |                |                  |                |                  |
| ಬಿಜಾಪುರ        |                |                  | 6690           | 6552             | 3404           | 2618             |
| ಚಾಮರಾಜನಗರ      | 4250           | 5502             |                |                  | 1458           | 3430             |
| ಚಿಕ್ಕಬಳ್ಳಾಪುರ  |                |                  |                |                  | 968            | 978              |
| ಚಿಕ್ಕಮಗಳೂರು    | 1551           | 1482             |                |                  | 2916           | 5654             |
| ಚಿತ್ರದುರ್ಗ     | 4257           | 4904             |                |                  | 972            | 1076             |
| ದಕ್ಷಿಣ ಕನ್ನಡ   |                |                  | 4870           | 10446            | 609            |                  |
| ದಾವಣಗೆರೆ       |                |                  | 3638           | 7408             |                |                  |
| ಧಾರವಾಡ         |                |                  | 4249           | 4363             |                |                  |
| ಗದಗ            | 3825           | 4902             |                |                  | 484            | 409              |
| ಗುಲ್ಬರ್ಗ       | 1704           | 1762             | 6083           | 6064             | 1704           | 1762             |

|             |      |      |        |        |      |      |
|-------------|------|------|--------|--------|------|------|
| ಹಾಸನ        |      |      |        |        | 6328 | 9504 |
| ಹಾವೇರಿ      |      |      | 9711   | 9589   | 485  | 482  |
| ಕೋಲಾರ       |      |      |        |        | 3963 | 3898 |
| ಕೊಡಗು       | 3093 | 3569 |        |        |      |      |
| ಕೊಪ್ಪಳ      |      |      | 3040   | 3040   | 486  | 541  |
| ಮಂಡ್ಯ       | 3825 | 4939 |        |        | 1944 | 4406 |
| ಮೈಸೂರು      | 4770 | 5958 |        |        | 1944 | 3620 |
| ರಾಯಚೂರು     | 2556 | 2619 | 851.00 | 759.00 | 1461 | 1461 |
| ರಾಮನಗರ      | 2979 | 3118 | -      |        |      |      |
| ಶಿವಮೊಗ್ಗ    |      |      |        |        | 4374 | 5225 |
| ತುಮಕೂರು     | 425  | 547  | 4260   | 5332   | 7765 | 7663 |
| ಉಡುಪಿ       | 516  | 509  |        |        | 1514 | 3179 |
| ಉತ್ತರ ಕನ್ನಡ | 2552 | 2884 |        |        | 3879 | 4955 |
| ಯಾದಗಿರಿ     | 1275 | 1428 |        |        | 484  | 444  |
| ಬಾಗಲಕೋಟೆ    |      |      | 5111   | 6091   | 453  | 501  |




ಚಿತ್ರ 29: PG 1 ರ ಜಿಲ್ಲಾವಾರು ಅಂದಾಜು ಕಾಲಾವಧಿ v/s ನೈಜ ಕಾಲಾವಧಿ(ದಿನಗಳಲ್ಲಿ)




ಚಿತ್ರ 30: PG 2 ನ ಜಿಲ್ಲಾವಾರು ಅಂದಾಜು ಕಾಲಾವಧಿ v/s ವಾಸ್ತವಿಕ ಕಾಲಾವಧಿ (ದಿನಗಳಲ್ಲಿ)

ಚಿತ್ರ 32: ಎಹೆಚ್‌ಎಸ್ ನಿಗದಿತ ಸಮಯದೊಳಗೆ ನಿರ್ಮಿಸಲಾದ ಮನೆಗಳ ಸಂಖ್ಯೆ v/s ನಿರ್ಮಿಸಲು ಅಂದಾಜಿಸಲಾದ ಮನೆಗಳ ಸಂಖ್ಯೆ




ಚಿತ್ರ 31: ಪೊಲೀಸ್ ಗೃಹ 3ನ ಜಿಲ್ಲಾವಾರು ಅಂದಾಜು ಕಾಲಾವಧಿ v/s ವಾಸ್ತವಿಕ ಕಾಲಾವಧಿ (ದಿನಗಳಲ್ಲಿ)




ಚಿತ್ರ 32: PG3 ನ ಜಿಲ್ಲಾವಾರು ಅಂದಾಜು ಟೈಮ್‌ಲೈನ್ ವಿರುದ್ಧ ನಿಜವಾದ ಟೈಮ್‌ಲೈನ್ (ದಿನಗಳಲ್ಲಿ)

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)




ಚಿತ್ರ 33: ಪೊಲೀಸ್ ಗೃಹ 1 ರ ನಿಗದಿತ ಸಮಯದೊಳಗೆ ನಿರ್ಮಿಸಲಾದ ಮನೆಗಳ ಸಂಖ್ಯೆ ವಿರುದ್ಧ ನಿರ್ಮಿಸಲು ಅಂದಾಜಿಸಲಾದ ಮನೆಗಳ ಸಂಖ್ಯೆ



ಚಿತ್ರ 34: ಪೊಲೀಸ್ ಗೃಹ 2 ನಿಗದಿತ ಸಮಯದೊಳಗೆ ನಿರ್ಮಿಸಲಾದ ಮನೆಗಳ ಸಂಖ್ಯೆ V/S ನಿರ್ಮಿಸಲು ಅಂದಾಜಿಸಲಾದ ಮನೆಗಳ ಸಂಖ್ಯೆ



ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)



ಚಿತ್ರ 35: ಪೊಲೀಸ್ ಗೃಹ 3 ಗಾಗಿ ನಿಗದಿತ ಸಮಯದೊಳಗೆ ನಿರ್ಮಿಸಲಾದ ಮನೆಗಳ ಸಂಖ್ಯೆ V/S ನಿರ್ಮಿಸಲು ಅಂದಾಜಿಸಲಾದ ಮನೆಗಳ ಸಂಖ್ಯೆ

### 6.11.2 ಪೊಲೀಸ್ ಗೃಹ ಅಡಿಯಲ್ಲಿ ಮನೆಗಳ ನಿರ್ಮಾಣದಲ್ಲಿ ನಿಗಮವು ಗಮನಿಸಿದ ಗುಣಮಟ್ಟದ ನಿಯತಾಂಕಗಳು.

ನಿಗಮವು ಅದರ ಉದ್ದೇಶಗಳನ್ನು ತನ್ನ ನೀತಿ ಹೇಳಿಕೆಯಲ್ಲಿ ತನ್ನ ದೃಷ್ಟಿಕೋನ ಮತ್ತು ಗುರಿಗಳಲ್ಲಿ ಸ್ಪಷ್ಟವಾಗಿ ಪ್ರಸ್ತಾಪಿಸಿದೆ. ಕರ್ನಾಟಕದ ಪೊಲೀಸ್ ಮತ್ತು ಪೊಲೀಸಿಂಗ್ ಅನ್ನು ಮರು ವ್ಯಾಖ್ಯಾನಿಸಲು ನವೀನ ಕಟ್ಟಡಗಳನ್ನು ನಿರ್ಮಿಸುವುದು ನಿಗಮದ ಮಾರ್ಗದರ್ಶಿ ತತ್ವವಾಗಿದೆ. ಇದಲ್ಲದೆ, ಗುಣಮಟ್ಟ ಮತ್ತು ಪರಿಸರ ನೀತಿ ಹೇಳಿಕೆಯನ್ನು ಪರಿಷ್ಕರಿಸಲಾಗಿದೆ ಮತ್ತು ಒಟ್ಟು ಗುಣಮಟ್ಟ ನಿರ್ವಹಣೆ (TQM) ನೊಂದಿಗೆ ಸಂಯೋಜಿಸಲಾಗಿದೆ, ಇದರ ಪರಿಣಾಮವಾಗಿ ಸಂಪೂರ್ಣ ಪಾರದರ್ಶಕತೆ ಮತ್ತು ಮಾಹಿತಿಯ ಹಕ್ಕಿಗೆ ಬದ್ಧವಾಗಿರುವ ಮೂಲಕ ನಿರ್ಮಾಣದ ಗುಣಮಟ್ಟದಲ್ಲಿ ಸುಧಾರಣೆಯಾಗಿದೆ. ಪೊಲೀಸ್ ವಸತಿ ನಿಗಮವು ISO 9001:2008 ಮತ್ತು 14001:2004 ಅನುಕ್ರಮವಾಗಿ ಅದರ ಗುಣಮಟ್ಟ ನಿರ್ವಹಣೆ ಮತ್ತು ಪರಿಸರ ನಿರ್ವಹಣಾ ವ್ಯವಸ್ಥೆಗಳಿಗಾಗಿ ಪ್ರಮಾಣೀಕೃತ ಕಂಪನಿಯಾಗಿದೆ.

ಆಂತರಿಕ ಮತ್ತು ಬಾಹ್ಯ ಲೆಕ್ಕಪರಿಶೋಧನೆಗಳು, ನಿರ್ವಹಣಾ ಮಂಡಳಿಯ ಪರಿಶೀಲನೆಗಳು ಮತ್ತು ಕಾಲಕಾಲಕ್ಕೆ ನಿಗದಿತ ಗುರಿಗಳಿಗೆ ಕಾರ್ಯಕ್ಷಮತೆಯ ಮೌಲ್ಯಮಾಪನದ ಮೂಲಕ ನಿರಂತರ ಸುಧಾರಣೆಗಾಗಿ ನಿಗಮವು ತನ್ನ ವ್ಯವಸ್ಥೆಗಳು ಮತ್ತು ಪ್ರಕ್ರಿಯೆಗಳನ್ನು ಪರಿಶೀಲಿಸುತ್ತದೆ. ಅದರ ವ್ಯವಸ್ಥೆಗಳು ಮತ್ತು ಕಾರ್ಯವಿಧಾನಗಳನ್ನು ಮತ್ತಷ್ಟು ಸುಗಮಗೊಳಿಸಲು ಮತ್ತು ನಕಲು ಮತ್ತು ಅತಿಕ್ರಮಿಸುವಿಕೆಯನ್ನು ತಪ್ಪಿಸಲು, ನಿಗಮವು ತನ್ನ ಗುಣಮಟ್ಟ ನಿರ್ವಹಣಾ ವ್ಯವಸ್ಥೆ ಮತ್ತು ಪರಿಸರ ನಿರ್ವಹಣಾ ವ್ಯವಸ್ಥೆಯನ್ನು ಸಮಗ್ರ ನಿರ್ವಹಣಾ ವ್ಯವಸ್ಥೆಗೆ (IMS) ಸಂಯೋಜಿಸಿದೆ. ಸಮಗ್ರ ನಿರ್ವಹಣಾ ವ್ಯವಸ್ಥೆಯು ಅನುಷ್ಠಾನವು, ಪ್ರತ್ಯೇಕ ಗುಣಮಟ್ಟದ ವ್ಯವಸ್ಥೆ ಮತ್ತು ಪರಿಸರ ವ್ಯವಸ್ಥೆಯ ಲೆಕ್ಕಪರಿಶೋಧನೆಯಿಂದಾಗಿ ಸಂಭವಿಸಬಹುದಾದ ವೆಚ್ಚ, ಸಮಯ ಮತ್ತು ಅಡಚಣೆಯನ್ನು ನಿಯಂತ್ರಿಸಲು ನಿಗಮಕ್ಕೆ ಸಾಧ್ಯವಾಗಿಸಿದೆ. ಇದು ಪ್ರಕ್ರಿಯೆ ಮತ್ತು ಕಾರ್ಯವಿಧಾನಗಳನ್ನು ಸುವ್ಯವಸ್ಥಿತಗೊಳಿಸುವ ಮತ್ತು ಜೋಡಿಸುವ ಕಾರಣದಿಂದಾಗಿ ಕೇಂದ್ರೀಕೃತ ಮತ್ತು ಪರಿಣಾಮಕಾರಿ ರೀತಿಯಲ್ಲಿ ವ್ಯವಸ್ಥೆಗಳು ಮತ್ತು ಕಾರ್ಯವಿಧಾನಗಳ ಅನುಸರಣೆಗೆ ಹೆಚ್ಚಿನ ಒತ್ತು ನೀಡಿದೆ. ನಿಗಮವು ತನ್ನ ಎಲ್ಲಾ ಪ್ರಕ್ರಿಯೆಗಳು ಮತ್ತು ಕಾರ್ಯವಿಧಾನಗಳನ್ನು ಉತ್ತಮವಾಗಿ ವ್ಯಾಖ್ಯಾನಿಸಿದ, ಕ್ರೋಢೀಕರಿಸಿದ ಮತ್ತು ದಾಖಲಿತ ಸಮಗ್ರ ನೀತಿ, ಸಮಗ್ರ ನಿರ್ವಹಣಾ ವ್ಯವಸ್ಥೆಯ ಕೈಪಿಡಿ, ಸಮಗ್ರ ನಿರ್ವಹಣಾ ವ್ಯವಸ್ಥೆಯ ಕಾರ್ಯವಿಧಾನಗಳು ಮತ್ತು ಸಮಗ್ರ ಉದ್ದೇಶಗಳ ಮೂಲಕ ಪ್ರಮಾಣೀಕರಿಸಿದೆ. ಉದ್ದೇಶಗಳು ಮತ್ತು ಗುರಿಗಳನ್ನು ಪೂರೈಸಲು ನಿರಂತರ ಸಾಮೂಹಿಕ ಪ್ರಯತ್ನವಿದೆ ಮತ್ತು ಬಾಹ್ಯ ಲೆಕ್ಕ ಪರಿಶೋಧನಾ ತಂಡಗಳಿಂದ ಆಂತರಿಕ ಲೆಕ್ಕಪರಿಶೋಧನೆ, ನಿರ್ವಹಣಾ ಮಂಡಳಿಯ ಪರಿಶೀಲನೆಗಳು ಮತ್ತು ಕಣ್ಗಾವಲು ಲೆಕ್ಕಪರಿಶೋಧನೆಗಳ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತದೆ. ನಿಗಮದ ವೆಬ್ ಆಧಾರಿತ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಸಿಸ್ಟಮ್‌ನೊಂದಿಗೆ ಗುಣಮಟ್ಟದ ನಿಯತಾಂಕಗಳನ್ನು ಸಹ ಸಂಯೋಜಿಸಲಾಗಿದೆ.

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

ನಿಗಮವು ಕೈಗೆತ್ತಿಕೊಂಡ ಮತ್ತು ಕಾರ್ಯಗತಗೊಳಿಸಿದ ಯೋಜನೆಗಳ ಗುಣಮಟ್ಟದ ಅಂಶಗಳನ್ನು ಮೇಲ್ವಿಚಾರಣೆ ಮಾಡಲು ಆಂತರಿಕ ಗುಣಮಟ್ಟ ನಿಯಂತ್ರಣ ವಿಭಾಗವನ್ನು ಹೊಂದಿದೆ. ಗುಣಮಟ್ಟದ ನಿಯಂತ್ರಣ ವಿಭಾಗವು ಯೋಜನೆಯ ನಿಗದಿತ ಗುಣಮಟ್ಟದ ವಿನ್ಯಾಸದ ಪ್ರಕಾರ ನಿರ್ಮಾಣದ ಗುಣಮಟ್ಟವನ್ನು ಪರಿಶೀಲಿಸುತ್ತದೆ. ಇದು ಬಳಕೆದಾರರ ಇಲಾಖೆಯಿಂದ ಮರು-ಸ್ವೀಕರಿಸಿದ ದೂರುಗಳ ಬಗ್ಗೆಯೂ ವ್ಯವಹರಿಸುತ್ತದೆ.

ಕೇಂದ್ರೀಕರಿಸಬೇಕಾದ ಇತರ ಕ್ಷೇತ್ರಗಳೆಂದರೆ ಹೆಚ್ಚಿನ ಮೌಲ್ಯದ ಯೋಜನೆಗಳು ಮತ್ತು ಗುತ್ತಿಗೆದಾರರು ಟೆಂಡರ್ ಹಾಕಲಾದ ಮೊತ್ತಕ್ಕಿಂತ ಗಣನೀಯವಾಗಿ ಕಡಿಮೆ ದರವನ್ನು ನಮೂದಿಸಿರುವ ಕಾಮಗಾರಿಗಳು. KTPP ಕಾಯಿದೆಯ ಮಾರ್ಗಸೂಚಿಗಳ ಪ್ರಕಾರ, ನಿಗಮವು ರೂ.2 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ಯೋಜನೆಗಳಿಗೆ ಮೂರನೇ ವ್ಯಕ್ತಿ/ಬಾಹ್ಯ ಗುಣಮಟ್ಟದ ತಪಾಸಣೆ ಸೇವೆಗಳನ್ನು ತೊಡಗಿಸುತ್ತದೆ. ಆಂತರಿಕ ಮತ್ತು ಬಾಹ್ಯ ಗುಣಮಟ್ಟದ ತಪಾಸಣೆಗಳ ಮೂಲಕ ನಿರ್ಮಾಣದಲ್ಲಿ ಬಳಸಿದ ವಸ್ತುಗಳ ಗುಣಮಟ್ಟವು ಸ್ವೀಕೃತ ಮಾನದಂಡಗಳಿಗೆ ಅನುಗುಣವಾಗಿದೆಯೆಂದು ನಿಗಮವು ಖಚಿತಪಡಿಸುತ್ತದೆ. ಗುಣಮಟ್ಟ ನಿಯಂತ್ರಣ ವಿಭಾಗವು ನಿರ್ಮಾಣ ಸ್ಥಳಗಳಲ್ಲಿ ತಿಂಗಳಿಗೆ ಸುಮಾರು 20 ಯಾದೃಚ್ಛಿಕ ತಪಾಸಣೆಗಳನ್ನು ನಿರ್ವಹಿಸುತ್ತದೆ. ಇದಲ್ಲದೆ, ಬಹುತೇಕ ವಿಭಾಗ ಕಚೇರಿಗಳು ಕಂಪ್ರೆಷನ್ ಪರೀಕ್ಷಾ ಉಪಕರಣಗಳು ಮತ್ತು ವಿವಿಧ ಗುಣಮಟ್ಟದ ಮಾನದಂಡಗಳು ಮತ್ತು ನಿಯತಾಂಕಗಳನ್ನು ಪರಿಶೀಲಿಸಲು ಅಗತ್ಯವಿರುವ ಇತರ ಉಪಕರಣಗಳು ಮತ್ತು ಸಲಕರಣೆಗಳನ್ನು ಹೊಂದಿವೆ. ನಿಯಮಿತ ಪ್ರಕ್ರಿಯೆಯಂತೆ, ನಿಗಮವು ಕಾಂಕ್ರೀಟ್ ಮತ್ತು ಇಟ್ಟಿಗೆಗಳ ಸಾಮರ್ಥ್ಯವನ್ನು ಪರೀಕ್ಷಿಸಲು ಸಿಮೆಂಟ್, ಜೆಲ್ಲಿ ಮತ್ತು ಮರಳು, ಸಿಮೆಂಟ್ ಕಾಂಕ್ರೀಟ್ ಘನಗಳು ಇತ್ಯಾದಿಗಳ ಗುಣಮಟ್ಟ ಪರೀಕ್ಷೆಗಳನ್ನು ನಡೆಸುತ್ತದೆ. ಗುಣಮಟ್ಟದ ಕೊರತೆಯ ಸಂದರ್ಭದಲ್ಲಿ, ಗುತ್ತಿಗೆದಾರನಿಗೆ ದಂಡವನ್ನು ವಿಧಿಸುವುದರ ಜೊತೆಗೆ ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ನಿಗಮವು ಟೆಂಡರ್‌ಗಳು ಒಪ್ಪಂದದ ನಿಯಮಗಳು ಮತ್ತು ಷರತ್ತುಗಳ ಉಲ್ಲಂಘನೆಗಾಗಿ ಕಠಿಣ ದಂಡದ ಷರತ್ತುಗಳನ್ನು ನಿಗದಿಪಡಿಸುತ್ತವೆ. ಯಾವುದೇ ವಿಭಾಗದಿಂದ ಗುಣಮಟ್ಟದ ನಿಯತಾಂಕಗಳನ್ನು ಅನುಸರಿಸದಿರುವುದನ್ನು ಪರಿಶೀಲಿಸಲಾಗುತ್ತದೆ ಮತ್ತು ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ.

ವಸತಿ ಕಟ್ಟಡಗಳ ಗುಣಮಟ್ಟವನ್ನು ಹೆಚ್ಚಿಸಲು, ನಿಗಮವು 100% ಮರುಬಳಕೆಯ ಉತ್ಪನ್ನಗಳಿಂದ ಮಾಡಲ್ಪಟ್ಟ ವಿಟ್ರಿಫೈಡ್ ಟೈಲ್ಸ್, UPVC ಕಿಟಕಿಗಳು, ಬಾಗಿಲುಗಳು ಮತ್ತು ಕಿಟಕಿಗಳನ್ನು ಬಳಸುತ್ತಿದೆ. ಸಾಧ್ಯವಾದಷ್ಟು ಮಟ್ಟಿಗೆ, ವಿದ್ಯುತ್ ಉಳಿಸುವ ಸಾಧನಗಳನ್ನು ವಿಶೇಷವಾಗಿ ಎಲ್‌ಇಡಿ ದೀಪಗಳನ್ನು ಬಳಸಲಾಗುತ್ತದೆ. ಕರ್ನಾಟಕದ ಭೂ-ಹವಾಮಾನ ಪ್ರದೇಶಗಳಿಗೆ ನಿರ್ದಿಷ್ಟವಾಗಿ ನಿರ್ಮಾಣ ವಿನ್ಯಾಸವು ಸೂಕ್ತವಾಗಿರಬೇಕು ಎಂದು ನಿಗಮವು ಮೊದಲು ಅರಿತುಕೊಂಡಿದೆ. ಅಂದರೆ, (i) ಕರಾವಳಿ ಪ್ರದೇಶ (ii) ಮಲೆನಾಡು (ಭಾರೀ ಮಳೆ) ಪ್ರದೇಶ (iii) ಬಿಸಿ ಹವಾಮಾನ ಪ್ರದೇಶ ಮತ್ತು (iv) ಬಯಲು ಪ್ರದೇಶಗಳು ಇವುಗಳಿಗೆ ನಾಲ್ಕು ವಿಭಿನ್ನ ಕಟ್ಟಡಗಳ ವಿಶೇಷಣಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈಗ, ಯೋಜನೆಗಳು ಮತ್ತು ವಿನ್ಯಾಸಗಳನ್ನು ಪ್ರಮಾಣಿತ ಮೂಲಮಾದರಿಗಳ ಪ್ರಕಾರ ತಯಾರಿಸಲಾಗುತ್ತದೆ.

AHS ಯೋಜನೆಯಡಿಯಲ್ಲಿ ಮತ್ತು ಪೊಲೀಸ್ ಗೃಹದ PG1, PG2 ಮತ್ತು PG3 ಗಳಡಿಯಲ್ಲಿ ನಿರ್ಮಿಸಲಾದ ಮನೆಗಳ ತುಲನಾತ್ಮಕ ಮೌಲ್ಯಮಾಪನವನ್ನು ಅನುಕ್ರಮವಾಗಿ ಕೋಷ್ಟಕ 40 ರಲ್ಲಿ ಕೆಳಗೆ ವಿವರಿಸಿದಂತೆ ನೀಡಲಾಗಿದೆ. ವಿಶ್ಲೇಷಣೆಯು, PG1 ಗೆ ಹೋಲಿಸಿದರೆ PG2 ಸಮಯ ಮತ್ತು ವೆಚ್ಚದ ವೇಳಾಪಟ್ಟಿಗಳನ್ನು ಹೆಚ್ಚು ಕಡಿಮೆ ಅನುಸರಿಸಿದೆ ಎಂದು ತೋರಿಸುತ್ತದೆ. ವಸತಿ ನಿಗಮವು ಸಮಯ ಮತ್ತು ವೆಚ್ಚದ ವೇಳಾಪಟ್ಟಿಯ ಪ್ರಕಾರ ಯೋಜನೆಗಳನ್ನು ನಿರ್ವಹಿಸಲು ಸಮರ್ಥವಾಗಿದೆ ಎಂದು ಇದು ಸೂಚಿಸುತ್ತದೆ. PG1 ಮತ್ತು PG2 ಅಡಿಯಲ್ಲಿ ಕಾರ್ಯಗತಗೊಳಿಸಲಾದ ಮನೆಗಳ ಗುಣಮಟ್ಟ ಮತ್ತು ಇತರ ಮೂಲಸೌಕರ್ಯಗಳಿಗೆ ಸಂಬಂಧಿಸಿದಂತೆ, ಪೊಲೀಸ್ ಸಿಬ್ಬಂದಿಯ ತೃಪ್ತಿ ಸೂಚ್ಯಂಕವನ್ನು ಹೆಚ್ಚಿಸುವ ಸುಧಾರಣೆಗೆ ಖಂಡಿತವಾಗಿಯೂ ಅವಕಾಶವಿದೆ. PG3 ಗೆ ಸಂಬಂಧಿಸಿದಂತೆ, ವೆಚ್ಚದಲ್ಲಿ ಸ್ವಲ್ಪ ಮಟ್ಟಿಗೆ ಮತ್ತು ಸಮಯದಲ್ಲಿ ವಿಳಂಬವಾಗಿದೆ. ಇದು ಬಹುಶಃ ಪೊಲೀಸ್ ವಸತಿ ನಿಗಮದ ದಕ್ಷತೆಗಿಂತ ಬದಲಿಗೆ ಉಲ್ಬಣಗೊಳ್ಳುವ ಸಾಂಕ್ರಾಮಿಕ ರೋಗದಿಂದಾಗಿರಬಹುದು.

### 6.11.2 ನಿವಾಸಿಗಳ ಗ್ರಹಿಕೆ

ನಿರ್ಮಾಣದ ಗುಣಮಟ್ಟ, ನೆರೆಹೊರೆ ಯೋಜನೆ ತತ್ವಗಳು, ಹಿಂದುಳಿದ ಜಿಲ್ಲೆಗಳಿಗೆ ಮನೆಗಳ ಹಂಚಿಕೆಯಲ್ಲಿ ಪ್ರಾಮುಖ್ಯತೆ, ಲಿಂಗ ಆಧಾರಿತ ಹಂಚಿಕೆ ಮತ್ತು ತೃಪ್ತಿ ಸೂಚ್ಯಂಕದ ಅಭಿವೃದ್ಧಿಯ ಬಗ್ಗೆ ನಿವಾಸಿಗಳ ಗ್ರಹಿಕೆಗೆ ಸಂಬಂಧಿಸಿದಂತೆ ಪ್ರಾಥಮಿಕ ಮಾಹಿತಿಯ ವಿಶ್ಲೇಷಣೆಯಲ್ಲಿ ಮುಂದಿನ ಅಧ್ಯಾಯದಲ್ಲಿ ಇದನ್ನು ಪ್ರಸ್ತುತಪಡಿಸಲಾಗಿದೆ.

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

**ಕೋಷ್ಟಕ 40: ನಿರ್ಮಿಸಲಾದ ಮನೆಗಳು ಮತ್ತು ಅನುಷ್ಠಾನಗೊಳಿಸಿರುವ ಯೋಜನೆಗಳ ಜಿಲ್ಲಾವಾರು ಮತ್ತು ಯೋಜನಾವಾರು ತುಲನಾತ್ಮಕ ವಿಶ್ಲೇಷಣೆ.**

| ಜಿಲ್ಲೆ             | ಎಹೆಚ್‌ಎಸ್              |                          | ಪಿ ಜಿ 1                |                          | ಪಿ ಜಿ 2                |                          | ಪಿ ಜಿ 3                |                          |
|--------------------|------------------------|--------------------------|------------------------|--------------------------|------------------------|--------------------------|------------------------|--------------------------|
|                    | ನಿರ್ಮಿಸಿದ ಮನೆಗಳ ಸಂಖ್ಯೆ | ಪೂರ್ಣಗೊಂಡ ಯೋಜನೆಗಳ ಸಂಖ್ಯೆ | ನಿರ್ಮಿಸಿದ ಮನೆಗಳ ಸಂಖ್ಯೆ | ಪೂರ್ಣಗೊಂಡ ಯೋಜನೆಗಳ ಸಂಖ್ಯೆ | ನಿರ್ಮಿಸಿದ ಮನೆಗಳ ಸಂಖ್ಯೆ | ಪೂರ್ಣಗೊಂಡ ಯೋಜನೆಗಳ ಸಂಖ್ಯೆ | ನಿರ್ಮಿಸಿದ ಮನೆಗಳ ಸಂಖ್ಯೆ | ಪೂರ್ಣಗೊಂಡ ಯೋಜನೆಗಳ ಸಂಖ್ಯೆ |
| ಬೆಂಗಳೂರು ಗ್ರಾಮಾಂತರ | 136                    | 9                        |                        |                          |                        |                          | 204                    | 12                       |
| ಬೆಂಗಳೂರು ನಗರ       | 260                    | 11                       |                        |                          | 1388                   | 9                        | 608                    | 8                        |
| ಬೆಳಗಾವಿ            | 54                     | 3                        |                        |                          | 180                    | 12                       | 246                    | 6                        |
| ಬಳ್ಳಾರಿ            | 122                    | 6                        | 284                    | 14                       |                        |                          |                        |                          |
| ಬೀದರ್              | 68                     | 3                        | 260                    | 11                       |                        |                          |                        |                          |
| ಬಿಜಾಪುರ            | 168                    | 13                       |                        |                          | 504                    | 11                       | 58                     | 7                        |
| ಚಾಮರಾಜ ನಗರ         | 136                    | 7                        | 180                    | 10                       |                        |                          | 52                     | 3                        |
| ಚಿಕ್ಕಬಳ್ಳಾಪುರ      | 124                    | 15                       |                        |                          |                        |                          | 116                    | 2                        |
| ಚಿಕ್ಕಮಗಳೂರು        | 95                     | 9                        | 108                    | 3                        |                        |                          | 122                    | 11                       |
| ಚಿತ್ರದುರ್ಗ         | 66                     | 3                        | 222                    | 10                       |                        |                          | 90                     | 2                        |
| ದಕ್ಷಿಣ ಕನ್ನಡ       | 157                    | 10                       |                        |                          | 338                    | 8                        | 44                     |                          |
| ದಾವಣಗೆರೆ           | 75                     | 5                        |                        |                          | 252                    | 6                        | 0                      | 1                        |
| ಧಾರವಾಡ             | 209                    | 7                        |                        |                          | 296                    | 8                        |                        |                          |
| ಗದಗ                |                        |                          | 190                    | 9                        |                        |                          | 2                      | 1                        |
| ಗುಲ್ಬರ್ಗ           | 43                     | 4                        | 60                     | 4                        | 246                    | 10                       | 26                     | 1                        |
| ಹಾಸನ               | 162                    | 12                       |                        |                          |                        |                          | 384                    | 14                       |

|                |             |            |             |            |             |            |             |            |
|----------------|-------------|------------|-------------|------------|-------------|------------|-------------|------------|
| ಹಾವೇರಿ         | 120         | 2          |             |            | 182         | 16         | 12          | 1          |
| ಕೋಲಾರ          | 33          | 3          |             |            |             |            | 314         | 8          |
| ಕೊಡಗು          |             |            | 174         | 6          |             |            |             |            |
| ಕೊಪ್ಪಳ         | 304         | 9          |             |            | 260         | 5          | 174         | 1          |
| ಮಂಡ್ಯ          | 36          | 3          | 168         | 9          |             |            | 92          | 4          |
| ಮೈಸೂರು         | 180         | 16         | 396         | 11         |             |            | 156         | 4          |
| ರಾಯ<br>ಚೂರು    | 82          | 7          | 88          | 6          | 88          | 2          | 48          | 3          |
| ರಾಮನಗರ         | 136         | 8          | 298         | 7          |             |            |             |            |
| ಶಿವಮೊಗ್ಗ       | 64          | 3          |             |            |             |            | 250         | 9          |
| ಶುಮಕೂರು        | 108         | 5          | 88          | 1          | 114         | 7          | 318         | 12         |
| ಉಡುಪಿ          | 122         | 8          | 78          | 1          |             |            | 128         | 3          |
| ಉತ್ತರ<br>ಕನ್ನಡ |             |            | 66          | 5          |             |            | 230         | 6          |
| ಯಾದಗಿರಿ        |             |            | 122         | 3          |             |            | 104         | 1          |
| ಬಾಗಲ<br>ಕೋಟೆ   |             |            |             |            | 168         | 7          | 28          | 1          |
| <b>ಒಟ್ಟು</b>   | <b>3060</b> | <b>181</b> | <b>2782</b> | <b>110</b> | <b>4016</b> | <b>101</b> | <b>3958</b> | <b>121</b> |

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

## 6.12 ನಿಗಮವು ಬಳಕೆ ಮಾಡುತ್ತಿರುವ ನೀತಿ ಮಾರ್ಗಸೂಚಿಗಳು

### 6.12.1 ನಿಗಮದ 2015 ರ ಮೊದಲಿನ ಮತ್ತು ನಂತರದ ನೀತಿಯ ಪರಿಶೀಲನೆ.

ರಾಜ್ಯದ ಪೊಲೀಸ್ ಮತ್ತು ಇತರ ಇಲಾಖೆಗಳಿಗೆ ವಸತಿ ಮತ್ತು ವಸತಿಯೇತರ ಕಟ್ಟಡಗಳ ನಿರ್ಮಾಣ ಕಾರ್ಯಗಳನ್ನು ಕೈಗೊಳ್ಳಲು ವಿಶೇಷ ಉದ್ದೇಶದ ವಾಹನ (SPV)ವಾಗಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮವನ್ನು (KSPHC) ಜೂನ್ 1985 ರಲ್ಲಿ ಸರ್ಕಾರದಿಂದ ಸ್ಥಾಪಿಸಲಾಯಿತು. ಪ್ರಾರಂಭದಲ್ಲಿ ಪೊಲೀಸ್ ವಸತಿ ನಿಗಮವು ಸೀಮಿತ ಆದೇಶವನ್ನು ಹೊಂದಿತ್ತು. 2007 ರಲ್ಲಿ ನಿಗಮದ ಚಟುವಟಿಕೆಗಳನ್ನು ವೈವಿಧ್ಯಗೊಳಿಸಲಾಯಿತು ಮತ್ತು ಅದನ್ನು ಲಾಭರಹಿತ-ನಷ್ಟರಹಿತ ಕಂಪನಿಯಿಂದ ವಾಣಿಜ್ಯ ಘಟಕವಾಗಿ ಪರಿವರ್ತಿಸಲಾಯಿತು. ತರುವಾಯ, ನಿಗಮವನ್ನು ಕರ್ನಾಟಕ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ಎಂದು 2014-15 ರಿಂದ ಮರುನಾಮಕರಣ ಮಾಡಲಾಯಿತು.

ಕಳೆದ 36 ವರ್ಷಗಳಲ್ಲಿ ನಿಗಮವು ಕೇವಲ ಪೊಲೀಸ್ ಇಲಾಖೆಗೆ 23835 ವಸತಿ ಕಟ್ಟಡಗಳನ್ನು ನಿರ್ಮಿಸಿ ಹಸ್ತಾಂತರಿಸಿದೆ. 2015 ರಲ್ಲಿ, 96,146 ರ ಅನುಮೋದಿತ ಸಾಮರ್ಥ್ಯಕ್ಕಾಗಿ ಕರ್ನಾಟಕ ರಾಜ್ಯದಲ್ಲಿ ಪೊಲೀಸ್ ಪಡೆಯ ವಸತಿ ತೃಪ್ತಿ ಮಟ್ಟವು ಸುಮಾರು 39% ಆಗಿತ್ತು. ಕರ್ನಾಟಕದಲ್ಲಿ ಈ ಕಡಿಮೆ ಮಟ್ಟದ ವಸತಿ ತೃಪ್ತಿ ಮಟ್ಟವು ಸರ್ಕಾರಕ್ಕೆ ಗಂಭೀರ ಕಾಳಜಿಯ ವಿಷಯವಾಗಿ ಉಳಿಯಿತು. ತೃಪ್ತಿ ಮಟ್ಟವನ್ನು ಹೆಚ್ಚಿಸಲು, ಕರ್ನಾಟಕ ಸರ್ಕಾರವು 2010-2015 ರಿಂದ ಐದು ವರ್ಷಗಳ ಅವಧಿಗೆ ನಿಗಮದ ಮೂಲಕ ಕಾರ್ಯಗತಗೊಳಿಸಲಾದ ವೇಗವರ್ಧಿತ ವಸತಿ ಯೋಜನೆ (AHS) ಅನ್ನು ಅನುಮೋದಿಸಿತು. ವಸತಿ ತೃಪ್ತಿಯನ್ನು ಅಪೇಕ್ಷಣೀಯ ಮಟ್ಟಕ್ಕೆ ಹೆಚ್ಚಿಸಲು ನಿರ್ಮಿಸಲಾಗುತ್ತಿರುವ ಕ್ವಾರ್ಟರ್ಸ್‌ಗಳ ಸಂಖ್ಯೆಯು ಸಾಕಾಗುವುದಿಲ್ಲವಾದ್ದರಿಂದ, ಸಮಂಜಸವಾದ ಸಮಯದ ಚೌಕಟ್ಟಿನೊಳಗೆ ಬಾಹ್ಯ ಅನುದಾನದ ಮೂಲಕ ಗಣನೀಯ ಸಂಖ್ಯೆಯ ಕ್ವಾರ್ಟರ್ಸ್‌ಗಳನ್ನು ನಿರ್ಮಿಸುವ ಅವಶ್ಯಕತೆಯಿತ್ತು. ಮೇ 2013 ರಲ್ಲಿ ಬೆಂಗಳೂರಿನಲ್ಲಿ ನಡೆದ 3 ನೇ ಅಖಿಲ ಭಾರತ ಪೊಲೀಸ್ ವಸತಿ ಸಮ್ಮೇಳನದಲ್ಲಿ ಅಂದಿನ ಗೌರವಾನ್ವಿತ ಕರ್ನಾಟಕದ ಮುಖ್ಯಮಂತ್ರಿಗಳು ತಮ್ಮ ಉದ್ಘಾಟನಾ ಭಾಷಣದಲ್ಲಿ ಕರ್ನಾಟಕದ ಪೊಲೀಸ್ ಪಡೆಗಳ ಕಡಿಮೆ ವಸತಿ ತೃಪ್ತಿ ಮಟ್ಟವನ್ನು ಕುರಿತು ತೀವ್ರ ಕಳವಳವನ್ನು ವ್ಯಕ್ತಪಡಿಸಿದ್ದರು ಮತ್ತು ತಮ್ಮ ಆಶಯವನ್ನು ಒತ್ತಿಹೇಳಿದರು. ಕಾಲಮಿತಿಯ ಕಾರ್ಯಕ್ರಮವನ್ನು ತೆಗೆದುಕೊಳ್ಳುವ ಮೂಲಕ ಅದನ್ನು ಕನಿಷ್ಠ 75% ಗೆ ಹೆಚ್ಚಿಸುವುದು. ತುರ್ತು ಪರಿಸ್ಥಿತಿಯಲ್ಲಿ ಪೊಲೀಸ್ ಪಡೆಯನ್ನು ತ್ವರಿತವಾಗಿ ಸಜ್ಜುಗೊಳಿಸುವ ಅಗತ್ಯತೆ ಮತ್ತು ವಸತಿ, ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯಂತಹ ಸೌಲಭ್ಯಗಳು ಪೊಲೀಸ್ ಪಡೆಗಳ ನೈತಿಕತೆ ಮತ್ತು ಪ್ರೇರಣೆ ಮಟ್ಟಗಳ ಮೇಲೆ ನೇರವಾಗಿ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಈ ಅವಶ್ಯಕತೆಯನ್ನು ಮನಗಂಡಿದೆ.

ತೃಪ್ತಿಯ ಮಟ್ಟವನ್ನು 39% ರಿಂದ 75% ಕ್ಕೆ ಹೆಚ್ಚಿಸುವ ಸಲುವಾಗಿ 36,000 ಹೆಚ್ಚುವರಿ ಸಂಖ್ಯೆಯ ಕ್ವಾರ್ಟರ್ಸ್‌ಗಳನ್ನು ನಿರ್ಮಿಸುವ ಅವಶ್ಯಕತೆಯಿದೆ. ಇದು ಪೊಲೀಸ್ ಗೃಹ ಯೋಜನೆಗೆ ಆಧಾರವನ್ನು ರೂಪಿಸಿತು. ಈ ಯೋಜನೆಯು 2020 ರ ವೇಳೆಗೆ ಕರ್ನಾಟಕದಲ್ಲಿ 36,000 ಕ್ವಾರ್ಟರ್ಸ್‌ಗಳ ನಿರ್ಮಾಣವನ್ನು ಕಲ್ಪಿಸಿದೆ. ಇವುಗಳಲ್ಲಿ, 2015-2020 ರ ಅವಧಿಯಲ್ಲಿ ನಿಗಮವು ನಿರ್ಮಿಸಿದ ಒಟ್ಟು ಮನೆಗಳ ಸಂಖ್ಯೆಯು ಸುಮಾರು 11000 ಕ್ವಾರ್ಟರ್ಸ್‌ಗಳಾಗಿದ್ದು, ಇದು ಕೇವಲ 30% ರ ಕಡಿಮೆ ಸಾಧನೆಯ ಮಟ್ಟವನ್ನು ಸೂಚಿಸುತ್ತದೆ. ನಿರ್ಮಿಸಿದ ಮನೆಗಳ ಮತ್ತು ಅನುಷ್ಠಾನಗೊಂಡ ಯೋಜನೆಗಳ ಜಿಲ್ಲಾವಾರು ಮತ್ತು ಯೋಜನೆವಾರು ತುಲನಾತ್ಮಕ ವಿಶ್ಲೇಷಣೆಯನ್ನು **Error! Reference source not found** ರಲ್ಲಿ ನೀಡಲಾಗಿದೆ. 2019-20 ಮತ್ತು 2020-21 ಹೊರತುಪಡಿಸಿ, ಪೊಲೀಸ್ ಇಲಾಖೆಯು

ಒದಗಿಸಿದ ಅನುದಾನದ ಬೆಂಬಲಕ್ಕೆ ಅನುಗುಣವಾಗಿ ನಿಗಮವು ತನ್ನ ಮಂಡಳಿಯು ನಿಗದಿಪಡಿಸಿದ ಆಂತರಿಕ ಗುರಿಗಳನ್ನು ಸಾಧಿಸಿದೆ ಎಂದು ಗಮನಿಸಬಹುದು.

### 6.13 ನಿಗಮದ ಮಾನವ ಸಂಪನ್ಮೂಲ (HR) ನೀತಿ.

ನಿಗಮವು ರಚನಾತ್ಮಕ ಮಾನವ ಸಂಪನ್ಮೂಲ ನೀತಿಯನ್ನು ಅನುಸರಿಸುತ್ತದೆ, ಇದನ್ನು ಅದರ ನಿರ್ದೇಶಕರ ಮಂಡಳಿಯು ಸರಿಯಾಗಿ ಅನುಮೋದಿಸಿದೆ. ಸ್ಪಷ್ಟ ಅಗತ್ಯವಿದ್ದಲ್ಲಿ, ನಿಗಮವು ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ ಕಾಯಿದೆ, 1978 ರಲ್ಲಿ ನಿರ್ದಿಷ್ಟಪಡಿಸಿದ ಮಾರ್ಗಸೂಚಿಗಳನ್ನು ಅನುಸರಿಸುತ್ತದೆ. ನಿಗಮವು ದೃಢವಾದ ಮಾನವ ಸಂಪನ್ಮೂಲ ನೀತಿಯನ್ನು ಹೊಂದಿದೆ ಮತ್ತು ನೇಮಕಾತಿಗಳು ಅರ್ಹತೆ ಮತ್ತು ಸರ್ಕಾರವು ನಿಗದಿಪಡಿಸಿದ ಇತರ ಮಾರ್ಗಸೂಚಿಗಳನ್ನು ಆಧರಿಸಿವೆ. ಪೊಲೀಸ್ ಇಲಾಖೆಯಿಂದ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು, ಲೋಕೋಪಯೋಗಿ ಇಲಾಖೆಯಿಂದ ಮುಖ್ಯ ಇಂಜಿನಿಯರ್‌ಗಳು ಮತ್ತು ಕಾರ್ಯನಿರ್ವಾಹಕ ಇಂಜಿನಿಯರ್‌ಗಳಂತಹ ಆಡಳಿತಾತ್ಮಕ ಮಟ್ಟದಲ್ಲಿನ ಹಿರಿಯ ಹುದ್ದೆಗಳು ಕೆಲವೊಮ್ಮೆ ನಿಯೋಜಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಮತ್ತು ಇದು ಕೆಲಸದ ದಿನನಿತ್ಯದ ಪ್ರಗತಿಗೆ ಅಡ್ಡಿಯಾಗುತ್ತದೆ.

### 6.14 ಖಾಯಂ ಮತ್ತು ಗುತ್ತಿಗೆ ಕಾರ್ಮಿಕರಲ್ಲಿ ಉತ್ಪಾದಕತೆ ಮತ್ತು ಕೌಶಲ್ಯ ವ್ಯತ್ಯಾಸಗಳು.

ಪೊಲೀಸ್ ವಸತಿ ನಿಗಮದ ಒಟ್ಟು ಉದ್ಯೋಗ ಸಾಮರ್ಥ್ಯವನ್ನು ಕೆಳಗಿನ ಕೋಷ್ಟಕದಲ್ಲಿ ಪಟ್ಟಿ ಮಾಡಲಾಗಿದೆ. ಪ್ರಸ್ತುತ ಮಂಜೂರಾದ ಸಾಮರ್ಥ್ಯ 395 ಮತ್ತು ಕಾರ್ಯ ನಿರ್ವಹಿಸುತ್ತಿರುವವರ ಸಂಖ್ಯೆ 281. ಕಾರ್ಯ ನಿರ್ವಹಿಸುತ್ತಿರುವವರಲ್ಲಿ 58 ಖಾಯಂ ನೌಕರರು, 60 ನಿಯೋಜಿತ ನೌಕರರು ಮತ್ತು 163 ಗುತ್ತಿಗೆ ನೌಕರರನ್ನು ಒಳಗೊಂಡಿದೆ. ತಾಂತ್ರಿಕ ಸಿಬ್ಬಂದಿ ವಿವಿಧ ಕೇಡರ್‌ಗಳಿಗೆ ಸೇರಿದ ಇಂಜಿನಿಯರ್‌ಗಳು ಮತ್ತು ವಾಸ್ತುಶಿಲ್ಪಿಗಳನ್ನು ಒಳಗೊಂಡಿದೆ. ಹಣಕಾಸು ಸಿಬ್ಬಂದಿಯು ಹಣಕಾಸು ಅಧಿಕಾರಿ, ಲೆಕ್ಕಾಧಿಕಾರಿ ಮತ್ತು ಇತರ ಸಹಾಯಕ ಸಿಬ್ಬಂದಿಯನ್ನು ಒಳಗೊಂಡಿರುತ್ತದೆ. ಅಸ್ತಿತ್ವದಲ್ಲಿರುವ ಮಾನವ ಸಂಪನ್ಮೂಲ (ಕೋಷ್ಟಕ 41) ಬದಲಾಗುತ್ತಿರುವ ಸನ್ನಿವೇಶಗಳ ಸವಾಲುಗಳನ್ನು ಮತ್ತು ವಾಣಿಜ್ಯ ಘಟಕದ ಅವಕಾಶಗಳನ್ನು ಎದುರಿಸಲು ಅಗತ್ಯವಾದ ಕೌಶಲ್ಯಗಳನ್ನು ಹೊಂದಿದೆ. ಇದಲ್ಲದೆ, ಸಂಸ್ಥೆಯು ತನ್ನ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯ ಕೌಶಲ್ಯಗಳ ಉನ್ನತೀಕರಣಕ್ಕಾಗಿ ನಿಯಮಿತವಾಗಿ ತರಬೇತಿ ಕಾರ್ಯಕ್ರಮಗಳನ್ನು ನಡೆಸುತ್ತದೆ. ಮೇಲಿನವುಗಳನ್ನು ಹೊರತುಪಡಿಸಿ, ನಿಗಮವು ಗೃಹರಕ್ಷಕರು ಮತ್ತು ಪೊಲೀಸ್ ಇಲಾಖೆಯ ಮಕ್ಕಳಿಗೆ ನಿಯಮಿತ ತರಬೇತಿ ಕಾರ್ಯಕ್ರಮಗಳನ್ನು ಸಹ ನಡೆಸುತ್ತದೆ, ಅದರ ವಿವರಗಳನ್ನು ಕೋಷ್ಟಕ 42 ರಲ್ಲಿ ನೀಡಲಾಗಿದೆ



ಕೋಷ್ಟಕ 41: ನಿಗಮದಲ್ಲಿ ಮಂಜೂರಾದ Vs. ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳ ಸ್ಥಿತಿಗತಿ (01.04.2021 ರಂತೆ)

| ಕ್ರ. ಸಂ. | ಹುದ್ದೆಯ ಹೆಸರು                          | ಮಂಜೂರಾದ ಸಾಮರ್ಥ್ಯ |           |               |                        |                     |       | ಕಾರ್ಯನಿರ್ವಹಿಸುತ್ತಿರುವವರ ಸಂಖ್ಯೆ |       |                                |                     |       |             |                     |
|----------|--|------------------|-----------|---------------|------------------------|---------------------|-------|--------------------------------|-------|--------------------------------|---------------------|-------|-------------|---------------------|
|          |  | ಖಾಯಂ             | ತಾತ್ಕಾಲಿಕ | ಬಿಡಲಾದ ಹುದ್ದೆ | ತಾತ್ಕಾಲಿಕ ಹುದ್ದೆ (136) | ತಾತ್ಕಾಲಿಕ ಹುದ್ದೆಗಳು | ಒಟ್ಟು | KSPH&IDCL                      | ನಿಯೋಗ | ಅನುಭವಿ ಮಾನವಸಂಪನ್ಮೂಲನೇಮ ಕಾತಿಗಳು | ಹೊರಗುತ್ತಿಗೆ ನೇಮಕಾತಿ | ಒಟ್ಟು | ಖಾಲಿ ಹುದ್ದೆ | ಹೆಚ್ಚುವರಿ ಹುದ್ದೆಗಳು |
| 1        | 2                                      | 3                | 4         | 5             | 4                      | 5                   | 6     | 7                              | 8     | 9                              | 9                   | 10    | 11          | 12                  |
| 1        | ಅಧ್ಯಕ್ಷರು (ತಾತ್ಕಾಲಿಕ ಹುದ್ದೆ)           | 0                | 0         | 0             | 0                      | 0                   | 0     | 0                              | 1     | 0                              | 0                   | 1     | -1          | 1                   |
| 2        | ವ್ಯವಸ್ಥಾಪಕ ನಿರ್ದೇಶಕ                    | 1                | 0         | 0             | 0                      | 0                   | 1     | 0                              | 1     | 0                              | 0                   | 1     | 0           | 0                   |
| 3        | ಕಾರ್ಯನಿರ್ವಾಹಕ ನಿರ್ದೇಶಕ                 | 0                | 1         | 0             | 1                      | 0                   | 1     | 0                              | 0     | 0                              | 0                   | 0     | 1           | 0                   |
| 4        | ಹಣಕಾಸು ಸಲಹೆಗಾರ                         | 0                | 1         | 0             | 1                      | 0                   | 1     | 0                              | 1     | 0                              | 0                   | 1     | 0           | 0                   |
| 5        | ಮುಖ್ಯ ಅಭಿಯಂತರರು                        | 0                | 1         | 0             | 1                      | 0                   | 1     | 0                              | 1     | 0                              | 0                   | 1     | 0           | 0                   |
| 6        | ಸೂಪರಿಂಟೆಂಡಿಂಗ್ ಇಂಜಿನಿಯರ್               | 1                | 2         | 0             | 2                      | 0                   | 3     | 0                              | 1     | 0                              | 0                   | 1     | 2           | 0                   |
| 7        | ಕಾರ್ಯನಿರ್ವಾಹಕ ಇಂಜಿನಿಯರ್ (ಸಿವಿಲ್)       | 2                | 5         | 0             | 5                      | 9                   | 16    | 4                              | 6     | 0                              | 0                   | 10    | 6           | 0                   |
| 8        | ಕಾರ್ಯನಿರ್ವಾಹಕ ಇಂಜಿನಿಯರ್ (Ele.)         | 0                | 1         | 0             | 1                      | 0                   | 1     | 0                              | 0     | 0                              | 0                   | 0     | 1           | 0                   |
| 9        | ಉಪ. ವಾಸ್ತುಶಿಲ್ಪಿ                       | 0                | 0         | 0             | 0                      | 1                   | 1     | 0                              | 1     | 0                              | 0                   | 1     | 0           | 0                   |
| 10       | ಮುಖ್ಯ ಲೆಕ್ಕಾಧಿಕಾರಿ                     | 0                | 1         | 0             | 1                      | 0                   | 1     | 0                              | 1     | 0                              | 0                   | 1     | 0           | 0                   |
| 11       | ಸಹಾಯಕ ಖಾತೆಗಳ ನಿಯಂತ್ರಕ                  | 1                | 0         | 0             | 0                      | 0                   | 1     | 0                              | 1     | 0                              | 0                   | 1     | 0           | 0                   |
| 12       | ಸಹಾಯಕ ಆಡಳಿತ ಅಧಿಕಾರಿ                    | 1                | 0         | 0             | 0                      | 0                   | 1     | 0                              | 1     | 0                              | 0                   | 1     | 0           | 0                   |
| 13       | ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ಸಿವಿಲ್) | 9                | 16        | 0             | 1                      | 25                  | 50    | 8                              | 12    | 0                              | 0                   | 20    | 30          | 0                   |

|    |  |    |    |     |   |    |    |   |    |   |    |    |    |   |
|----|--|----|----|-----|---|----|----|---|----|---|----|----|----|---|
|    |  |    |    |     | 6 |    |    |   |    |   |    |    |    |   |
| 14 | ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (Ele.)   | 1  | 0  | 0   | 0 | 1  | 2  | 1 | 0  | 0 | 0  | 1  | 1  | 0 |
| 15 | ಸಹಾಯಕ ಇಂಜಿನಿಯರ್ (ಸಿವಿಲ್)   | 23 | 27 | 0   | 2 | 32 | 82 | 0 | 16 | 0 | 48 | 64 | 18 | 0 |
|    |  |    |    |     | 7 |    |    |   |    |   |    |    |    |   |
| 16 | ಸಹಾಯಕ ಇಂಜಿನಿಯರ್ (Ele.)   | 2  | 4  | 0   | 4 | 0  | 6  | 0 | 1  | 0 | 0  | 1  | 5  | 0 |
| 17 | ಜೂನಿಯರ್ ಇಂಜಿನಿಯರ್ (ಸಿವಿಲ್/ಎಲಿ.)  | 20 | 23 | 0   | 2 | 26 | 69 | 0 | 6  | 0 | 9  | 15 | 54 | 0 |
|    |  |    |    |     | 3 |    |    |   |    |   |    |    |    |   |
| 18 | ಡ್ರಾಫ್ಟ್ ಮ್ಯಾನ್  | 6  | 4  | 0   | 4 | 0  | 10 | 0 | 1  | 0 | 0  | 1  | 9  | 0 |
| 19 | ಲೆಕ್ಕ ಅಧೀಕ್ಷಕರು  | 3  | 6  | 0   | 6 | 0  | 9  | 0 | 5  | 0 | 0  | 5  | 4  | 0 |
| 20 | ಸೆಕ್ಷನ್ ಅಧೀಕ್ಷಕರು  | 2  | 0  | 0   | 0 | 0  | 2  | 2 | 0  | 0 | 0  | 2  | 0  | 0 |
| 21 | ಸ್ಟೋರ್ ಅಧೀಕ್ಷಕರು   | 1  | 2  | 0   | 0 | 0  | 1  | 1 | 0  | 0 | 0  | 1  | 0  | 0 |
| 22 | ಸ್ಟೋರ್ ಕೀಪರ್   | 0  |    |     | 2 | 0  | 2  | 0 | 0  |   | 0  | 0  | 2  | 0 |
| 23 | ದ್ವಿತೀಯ ದರ್ಜೆ ಸ್ಟೋರ್ ಕೀಪರ್   | 0  | 2  | 0   | 2 | 0  | 2  | 0 | 0  | 0 | 0  | 0  | 2  | 0 |
| 24 | <b>FDA (ಖಾತೆಗಳು/EST)/ಖಾತೆಗಳು ಪದವೀಧರ</b><br>ಸಹಾಯಕ/ಪದವೀಧರ ಸಹಾಯಕ  | 19 | 12 | -10 | 2 | 0  | 21 | 9 | 3  | 0 | 8  | 20 | 1  | 0 |
| 25 | ದ್ವಿತೀಯ ದರ್ಜೆ ಸಹಾಯಕ (A/C)/ಲೆಕ್ಕ ಸಹಾಯಕ  | 6  | 9  | 0   | 9 | 0  | 15 | 0 | 0  | 0 | 11 | 11 | 4  | 0 |
| 26 | ದ್ವಿತೀಯ ದರ್ಜೆ ಸಹಾಯಕ (EST)/ಜೂನಿಯರ್<br>ಸಹಾಯಕ/ಕಛೇರಿ ಸಹಾಯಕ   | 17 | 9  | -4  | 5 | 0  | 22 | 9 | 0  | 0 | 11 | 20 | 2  | 0 |
| 27 | <b>PRO (ತಾತ್ಕಾಲಿಕ ಹುದ್ದೆ)</b>  | 1  | 0  | 0   | 0 | 0  | 1  | 1 | 0  | 0 | 0  | 1  | 0  | 0 |
| 28 | ವ್ಯವಸ್ಥಾಪಕ/ ಮಾನವ ಸಂಪನ್ಮೂಲ ಮತ್ತು<br>ಸಂಯೋಜಕ/ವೆಚ್ಚ ಲೆಕ್ಕಪರಿಶೋಧಕ/ಪ್ರಾಜೆಕ್ಟ್<br>ಮೌಲ್ಯಮಾಪನ ಅಧಿಕಾರಿ/ಎಲೆಕ್ಟ್ರಿಷಿಯನ್/ಹಿರಿಯ ಸಿಸ್ಟಮ್<br>ಅಡ್ಮಿನ್/ಸಾಫ್ಟ್‌ವೇರ್ ಡೆವಲಪರ್ | 0  | 0  | 0   | 0 | 0  | 0  | 0 | 0  | 0 | 7  | 7  | -  | 7 |
|    |  |    |    |     |   |    |    |   |    |   |    |    | 7  |   |

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

|    |   |     |     |     |     |    |     |    |    |   |     |     |     |    |
|----|---|-----|-----|-----|-----|----|-----|----|----|---|-----|-----|-----|----|
| 29 | ಶೀಘ್ರಲಿಪಿಕಾರರು                              | 3   | 3   | 0   | 3   | 0  | 6   | 1  | 1  | 0 | 2   | 4   | 2   | 0  |
| 30 | ಟೈಪಿಸ್ಟ್/ಕಂಪ್ಯೂಟರ್ ಆಪರೇಟರ್                  | 3   | 7   | 0   | 7   | 0  | 10  | 2  | 0  | 0 | 28  | 30  | -20 | 20 |
| 31 | ಚಾಲಕ (ಕಾರ್)/ ಹೊರಗುತ್ತಿಗೆ                    | 1   | 0   | 0   | 0   | 0  | 1   | 0  | 0  | 0 | 1   | 1   | 0   | 0  |
| 32 | ಪಿಸಿ ಕ್ರಮಬದ್ಧವಾಗಿ (Orderly)                 | 2   | 0   | 0   | 0   | 0  | 2   | 0  | 0  | 0 | 0   | 0   | 2   | 0  |
| 33 | ಪಿಸಿ ಡ್ರೈವರ್/ ಹೊರಗುತ್ತಿಗೆ                   | 1   |     | 0   | 0   | 0  | 1   | 0  | 0  | 0 | 1   | 1   | 0   | 0  |
| 34 | ಜೀಪ್ ಚಾಲಕ/ಆಂತರಿಕ ಮತ್ತು ಹೊರಗುತ್ತಿಗೆ ಸೇರಿದಂತೆ | 17  | 7   | -15 | -8  | 0  | 9   | 7  | 0  | 0 | 15  | 22  | -13 | 13 |
| 35 | ಅಟೆಂಡರ್/ಹೊರಗುತ್ತಿಗೆ                         | 3   | 0   | 0   | 0   | 0  | 3   | 2  | 0  | 0 | 0   | 2   | 1   | 0  |
| 36 | ಪ್ಯೂನ್ / ಅಟೆಂಡರ್ / ಹೊರಗುತ್ತಿಗೆ              | 15  | 15  | 0   | 15  | 0  | 30  | 9  | 0  | 0 | 18  | 27  | 3   | 0  |
| 37 | ಸ್ವೀಪರ್/ವಾಚ್ ಮ್ಯಾನ್/ಸೆಕ್ಯೂರಿಟಿ ಗಾರ್ಡ್       | 4   | 7   | 0   | 7   | 0  | 11  | 2  | 0  | 0 | 3   | 5   | 6   | 0  |
| 38 | ಸಲಹೆಗಾರ - ಕಂಪನಿ ಕಾರ್ಯದರ್ಶಿ                  | 0   | 0   | 0   | 0   | 0  | 0   | 0  | 0  | 0 | 1   | 1   | 0   | 0  |
|    | ಒಟ್ಟು                                       | 165 | 165 | -29 | 136 | 94 | 395 | 58 | 60 | 0 | 163 | 281 | 115 | 41 |

ಕೋಷ್ಟಕ 42: ನಿಗಮವು 2004 ರಿಂದ 2020 ರವರೆಗೆ ನಡೆಸಿದ ತರಬೇತಿ ಕಾರ್ಯಕ್ರಮಗಳ ವಿವರಗಳು

| ಕ್ರಮ ಸಂಖ್ಯೆ | ಬ್ಯಾಚ್‌ಗಳು | ಪ್ರಾರಂಭ ಮತ್ತು ಪೂರ್ಣಗೊಳಿಸುವಿಕೆಯ ದಿನಾಂಕ | ತರಬೇತಿಯ ವಿವರಗಳು ಮತ್ತು ತರಬೇತಿಯ ಸ್ಥಳ           | ತರಬೇತಿ ಪಡೆದವರ ಒಟ್ಟು ಸಂಖ್ಯೆ | ತರಬೇತಿಯ ಅವಧಿ | ಷರಾ                                      |
|-------------|------------|---------------------------------------|--|----------------------------|--------------|--|
| 1           | I          | ರಿಂದ 1/04/04<br>ವರೆಗೆ 02/ 07/04       | ಸಿವಿಲ್ ಪ್ರಶಿಕ್ಷಣಾರ್ಥಿಗಳು,<br>KSPHC, ಬೆಂಗಳೂರು | 26                         | 3 ತಿಂಗಳುಗಳು  | ಎಲೆಕ್ಟ್ರಿಕಲ್, ಕೊಳಾಯಿ ಮತ್ತು ಬಾರ್ ಬೆಂಡಿಂಗ್ |
| 2           | II         | ರಿಂದ 1/08/04<br>ವರೆಗೆ 2/11/04         | ಸಿವಿಲ್ ಪ್ರಶಿಕ್ಷಣಾರ್ಥಿಗಳು,<br>KSPHC, ಬೆಂಗಳೂರು | 32                         | 3 ತಿಂಗಳುಗಳು  | ಎಲೆಕ್ಟ್ರಿಕಲ್, ಕೊಳಾಯಿ ಮತ್ತು ಬಾರ್ ಬೆಂಡಿಂಗ್ |

|    |      |                                  |   |    |             |   |
|----|------|----------------------------------|---|----|-------------|---|
| 3  | III  | ರಿಂದ 1/12/04<br>ವರೆಗೆ 01/ 03/05  | ಸಿವಿಲ್ ಪ್ರಶಿಕ್ಷಣಾರ್ಥಿಗಳು,<br>KSPHC, ಬೆಂಗಳೂರು                | 49 | 3 ತಿಂಗಳುಗಳು |   |
| 4  | IV   | ರಿಂದ 1/04/05<br>ವರೆಗೆ 01/ 08/05  | ಸಿವಿಲ್ ಪ್ರಶಿಕ್ಷಣಾರ್ಥಿಗಳು,<br>KSPHC, ಬೆಂಗಳೂರು                | 37 | 3 ತಿಂಗಳುಗಳು | ಎಲೆಕ್ಟ್ರಿಕಲ್, ಕೊಳಾಯಿ ಮತ್ತು ಬಾರ್<br>ಬೆಂಡಿಂಗ್ |
| 5  | V    | ರಿಂದ 1/9/05 ವರೆಗೆ<br>31/12/05    | ಸಿವಿಲ್ ಪ್ರಶಿಕ್ಷಣಾರ್ಥಿಗಳು,<br>KSPHC, ಬೆಂಗಳೂರು                | 24 | 3 ತಿಂಗಳುಗಳು | ಎಲೆಕ್ಟ್ರಿಕಲ್, ಕೊಳಾಯಿ ಮತ್ತು ಬಾರ್<br>ಬೆಂಡಿಂಗ್ |
| 6  | VI   | ರಿಂದ 10/11/05<br>ವರೆಗೆ 06/02/06  | ಸಿವಿಲ್ ಪ್ರಶಿಕ್ಷಣಾರ್ಥಿಗಳು,<br>ಆಗುಂಬೆ                         | 22 | 3 ತಿಂಗಳುಗಳು | ಎಲೆಕ್ಟ್ರಿಕಲ್, ಕೊಳಾಯಿ ಮತ್ತು ಬಾರ್<br>ಬೆಂಡಿಂಗ್ |
| 7  | VII  | ರಿಂದ: 14/06/06 ವರೆಗೆ<br>15/07/06 | ಸಿವಿಲ್ ಪ್ರಶಿಕ್ಷಣಾರ್ಥಿಗಳು,<br>KSPHC,                         | 15 | 1 ತಿಂಗಳುಗಳು | ಎಲೆಕ್ಟ್ರಿಕಲ್, ಕೊಳಾಯಿ ಮತ್ತು ಬಾರ್<br>ಬೆಂಡಿಂಗ್ |
| 8  | VIII | ರಿಂದ: 16/12/06<br>ವರೆಗೆ 14/01/07 | ಸಿವಿಲ್ ಪ್ರಶಿಕ್ಷಣಾರ್ಥಿಗಳು,<br>ಶೃಂಗೇರಿ                        | 35 | 1 ತಿಂಗಳುಗಳು | ಎಲೆಕ್ಟ್ರಿಕಲ್, ಕೊಳಾಯಿ ಮತ್ತು ಬಾರ್<br>ಬೆಂಡಿಂಗ್ |
| 9  | IX   | ರಿಂದ: 01/08/07<br>ವರೆಗೆ 31/10/07 | ಸಿವಿಲ್ ಪ್ರಶಿಕ್ಷಣಾರ್ಥಿಗಳು,<br>KSPHC, ಬೆಂಗಳೂರು                | 30 | 3 ತಿಂಗಳುಗಳು | ಎಲೆಕ್ಟ್ರಿಕಲ್, ಕೊಳಾಯಿ ಮತ್ತು ಬಾರ್<br>ಬೆಂಡಿಂಗ್ |
| 10 | X    | ರಿಂದ 5/11/07<br>ವರೆಗೆ 5/02/08    | ಹೋಮ್ ಗಾರ್ಡ್ಸ್ ಮತ್ತು<br>ಸಿವಿಲ್ ಟ್ರೈನಿಗಳು, KSPHC,<br>ಬೆಂಗಳೂರು | 47 | 3 ತಿಂಗಳುಗಳು | ಎಲೆಕ್ಟ್ರಿಕಲ್, ಕೊಳಾಯಿ ಮತ್ತು ಬಾರ್<br>ಬೆಂಡಿಂಗ್ |
| 11 | XI   | ರಿಂದ: 3/4/08 ವರೆಗೆ<br>30/6/08    | ಹೋಮ್ ಗಾರ್ಡ್ಸ್ ಮತ್ತು<br>ಸಿವಿಲ್ ಟ್ರೈನಿಗಳು, KSPHC,<br>ಬೆಂಗಳೂರು | 19 | 3 ತಿಂಗಳುಗಳು | ಎಲೆಕ್ಟ್ರಿಕಲ್, ಕೊಳಾಯಿ ಮತ್ತು ಬಾರ್<br>ಬೆಂಡಿಂಗ್ |

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

|    |      |  |  |    |             |  |
|----|------|--|--|----|-------------|--|
| 12 | XII  | ರಿಂದ: 20/8/08<br>ವರೆಗೆ 20/11/08            | ಹೋಮ್ ಗಾರ್ಡ್ಸ್ ಮತ್ತು ಸಿವಿಲ್ ಟ್ರೈನಿಗಳು, KSPHC, ಬೆಂಗಳೂರು      | 45 | 3 ತಿಂಗಳುಗಳು | ಎಲೆಕ್ಟ್ರಿಕಲ್, ಕೊಳಾಯಿ ಮತ್ತು ಬಾರ್ ಬೆಂಡಿಂಗ್ |
| 13 | XIII | ರಿಂದ: 23/12/08<br>ವರೆಗೆ 23/03/09           | ಹೋಮ್ ಗಾರ್ಡ್ಸ್ ಮತ್ತು ಸಿವಿಲ್ ಟ್ರೈನಿಗಳು, KSPHC, ಬೆಂಗಳೂರು      | 34 | 3 ತಿಂಗಳುಗಳು | ಎಲೆಕ್ಟ್ರಿಕಲ್, ಕೊಳಾಯಿ ಮತ್ತು ಬಾರ್ ಬೆಂಡಿಂಗ್ |
| 14 | XIV  | ರಿಂದ: 24/07/2009<br>ವರೆಗೆ 24/10/2009       | ಹೋಮ್ ಗಾರ್ಡ್ಸ್ ಮತ್ತು ಸಿವಿಲ್ ಟ್ರೈನಿಗಳು, KSPHC, ಬೆಂಗಳೂರು      | 52 | 3 ತಿಂಗಳುಗಳು | ಎಲೆಕ್ಟ್ರಿಕಲ್, ಕೊಳಾಯಿ ಮತ್ತು ಬಾರ್ ಬೆಂಡಿಂಗ್ |
| 15 | XV   | ರಿಂದ: 09/11/2009<br>ವರೆಗೆ<br>08/12/2009    | ಹೋಮ್ ಗಾರ್ಡ್ಸ್ ಮತ್ತು ಸಿವಿಲ್ ಟ್ರೈನಿಗಳು, KSPHC, ಬೆಂಗಳೂರು      | 25 | 1 ತಿಂಗಳುಗಳು | ಎಲೆಕ್ಟ್ರಿಕಲ್, ಕೊಳಾಯಿ ಮತ್ತು ಬಾರ್ ಬೆಂಡಿಂಗ್ |
| 16 | XVI  | ರಿಂದ:<br>11/01/2010<br>ವರೆಗೆ<br>13/04/2010 | ಗೃಹರಕ್ಷಕರು ಮತ್ತು ನಾಗರಿಕ ಪ್ರಶಿಕ್ಷಣಾರ್ಥಿಗಳು, KSPHC, ಬೆಂಗಳೂರು | 51 | 3 ತಿಂಗಳುಗಳು | ಎಲೆಕ್ಟ್ರಿಕಲ್, ಕೊಳಾಯಿ ಮತ್ತು ಬಾರ್ ಬೆಂಡಿಂಗ್ |
| 17 | XVII | ರಿಂದ: 10/06/2010<br>ವರೆಗೆ 08/09/2010       | ಗೃಹರಕ್ಷಕರು ಮತ್ತು ನಾಗರಿಕ ಪ್ರಶಿಕ್ಷಣಾರ್ಥಿಗಳು, KSPHC, ಬೆಂಗಳೂರು | 50 | 3 ತಿಂಗಳುಗಳು | ಎಲೆಕ್ಟ್ರಿಕಲ್, ಕೊಳಾಯಿ ಮತ್ತು ಬಾರ್ ಬೆಂಡಿಂಗ್ |

|    |       |  |  |    |             |   |
|----|-------|--|--|----|-------------|---|
| 18 | XVIII | ರಿಂದ :<br>27/09/2010<br>ವರೆಗೆ 27/12/2010 | ಗೃಹರಕ್ಷಕರು ಮತ್ತು ನಾಗರಿಕ<br>ಪ್ರಶಿಕ್ಷಣಾರ್ಥಿಗಳು, KSPHC,<br>ಬೆಂಗಳೂರು | 40 | 3 ತಿಂಗಳುಗಳು | ಎಲೆಕ್ಟ್ರಿಕಲ್, ಕೊಳಾಯಿ ಮತ್ತು ಬಾರ್<br>ಬೆಂಡಿಂಗ್       |
| 19 | XIX   | ರಿಂದ :<br>07/02/2011<br>ವರೆಗೆ 07/05/2011 | ಗೃಹರಕ್ಷಕರು ಮತ್ತು ನಾಗರಿಕ<br>ಪ್ರಶಿಕ್ಷಣಾರ್ಥಿಗಳು, KSPHC,<br>ಬೆಂಗಳೂರು | 41 | 3 ತಿಂಗಳುಗಳು | ಎಲೆಕ್ಟ್ರಿಕಲ್, ಕೊಳಾಯಿ ಮತ್ತು ಬಾರ್<br>ಬೆಂಡಿಂಗ್       |
| 20 | XX    | ರಿಂದ :12/03/2012to<br>12/06/2012         | ಗೃಹರಕ್ಷಕರು ಮತ್ತು ನಾಗರಿಕ<br>ಪ್ರಶಿಕ್ಷಣಾರ್ಥಿಗಳು, KSPHC,<br>ಬೆಂಗಳೂರು | 48 | 3 ತಿಂಗಳುಗಳು | ಎಲೆಕ್ಟ್ರಿಕಲ್, ಕೊಳಾಯಿ ಮತ್ತು ಬಾರ್<br>ಬೆಂಡಿಂಗ್       |
| 21 | XXI   | ರಿಂದ : 9/07/2012<br>ವರೆಗೆ 9/10/2012      | ಗೃಹರಕ್ಷಕರು ಮತ್ತು ನಾಗರಿಕ<br>ಪ್ರಶಿಕ್ಷಣಾರ್ಥಿಗಳು, KSPHC,<br>ಬೆಂಗಳೂರು | 46 | 3 ತಿಂಗಳುಗಳು | ಎಲೆಕ್ಟ್ರಿಕಲ್, ಕೊಳಾಯಿ ಮತ್ತು ಬಾರ್<br>ಬೆಂಡಿಂಗ್       |
| 22 | XXII  | ರಿಂದ :<br>15/02/2013<br>ವರೆಗೆ 15/05/2013 | ಗೃಹರಕ್ಷಕರು ಮತ್ತು ನಾಗರಿಕ<br>ಪ್ರಶಿಕ್ಷಣಾರ್ಥಿಗಳು, KSPHC,<br>ಬೆಂಗಳೂರು | 17 | 3 ತಿಂಗಳುಗಳು | ಎಲೆಕ್ಟ್ರಿಕಲ್, ಕೊಳಾಯಿ ಮತ್ತು ಬಾರ್<br>ಬೆಂಡಿಂಗ್       |
| 23 | XXIII | ರಿಂದ :<br>01/08/2013<br>ವರೆಗೆ 29/10/2013 | ಗೃಹರಕ್ಷಕರು ಮತ್ತು ನಾಗರಿಕ<br>ಪ್ರಶಿಕ್ಷಣಾರ್ಥಿಗಳು,<br>KSPHC, ಬೆಂಗಳೂರು | 63 | 3 ತಿಂಗಳುಗಳು | ಎಲೆಕ್ಟ್ರಿಕಲ್, ಕೊಳಾಯಿ ಮತ್ತು ಬಾರ್<br>ಬೆಂಡಿಂಗ್       |
| 24 | XXIV  | ರಿಂದ :21/01/2014 ರ<br>30/04/2014         | ಪೊಲೀಸ್ ಇಲಾಖೆಯ<br>ಮಕ್ಕಳು KSPHC,                                   | 22 | 3 ತಿಂಗಳುಗಳು | IL & FS ನೊಂದಿಗೆ ವಿದ್ಯುತ್, ಕೊಳಾಯಿ<br>ಮತ್ತು ಮೆಷಿನರಿ |

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

|    |        |   |  |    |             |   |
|----|--------|---|--|----|-------------|---|
|    |        |   | ಬೆಂಗಳೂರು                                   |    |             |   |
| 25 | XXV    | ರಿಂದ: 23/06/2014<br>ವರೆಗೆ<br>22/09/2014 | ಪೊಲೀಸ್ ಇಲಾಖೆಯ<br>ಮಕ್ಕಳು KSPHC,<br>ಬೆಂಗಳೂರು | 22 | 3 ತಿಂಗಳುಗಳು | IL & FS ನೊಂದಿಗೆ ವಿದ್ಯುತ್, ಕೊಳಾಯಿ<br>ಮತ್ತು ಮೆಷಿನರಿ |
| 26 | XXVI   | ರಿಂದ: 24/11/2014<br>ವರೆಗೆ 23/02/2015    | ಪೊಲೀಸ್ ಇಲಾಖೆಯ ಮಕ್ಕಳು<br>KSPHC, ಬೆಂಗಳೂರು    | 21 | 3 ತಿಂಗಳುಗಳು | IL & FS ನೊಂದಿಗೆ ವಿದ್ಯುತ್, ಕೊಳಾಯಿ<br>ಮತ್ತು ಮೆಷಿನರಿ |
| 27 | XXVII  | ರಿಂದ: 06/04/2015<br>ವರೆಗೆ 06/07/2015    | ಪೊಲೀಸ್ ಇಲಾಖೆಯ ಮಕ್ಕಳು<br>KSPHC, ಬೆಂಗಳೂರು    | 18 | 3 ತಿಂಗಳುಗಳು | IL & FS ನೊಂದಿಗೆ ವಿದ್ಯುತ್, ಕೊಳಾಯಿ<br>ಮತ್ತು ಮೆಷಿನರಿ |
| 28 | XXVIII | ರಿಂದ: 17/08/2015 ವರೆಗೆ<br>18/11/2015    | ಪೊಲೀಸ್ ಇಲಾಖೆಯ ಮಕ್ಕಳು<br>KSPHC, ಬೆಂಗಳೂರು    | 22 | 3 ತಿಂಗಳುಗಳು | IL & FS ನೊಂದಿಗೆ ವಿದ್ಯುತ್, ಕೊಳಾಯಿ<br>ಮತ್ತು ಮೆಷಿನರಿ |
| 29 | XXIX   | ರಿಂದ 14/03/2016<br>ವರೆಗೆ<br>10/06/2016  | ಪೊಲೀಸ್ ಇಲಾಖೆಯ<br>ಮಕ್ಕಳು KSPHC,<br>ಬೆಂಗಳೂರು | 20 | 3 ತಿಂಗಳುಗಳು | ಎಲೆಕ್ಟ್ರಿಕಲ್, ಪ್ಲಂಬಿಂಗ್ ಮತ್ತು ಕಾರ್ ಡ್ರೈವಿಂಗ್      |
| 30 | XXX    | ರಿಂದ 04/07/2016<br>ವರೆಗೆ<br>29/09/2016  | ಪೊಲೀಸ್ ಇಲಾಖೆಯ<br>ಮಕ್ಕಳು KSPHC,<br>ಬೆಂಗಳೂರು | 30 | 3 ತಿಂಗಳುಗಳು | ಎಲೆಕ್ಟ್ರಿಕಲ್, ಪ್ಲಂಬಿಂಗ್ ಮತ್ತು ಕಾರ್ ಡ್ರೈವಿಂಗ್      |
| 31 |        | ರಿಂದ 14/11/2016<br>ವರೆಗೆ                | ಪೊಲೀಸ್ ಇಲಾಖೆಯ<br>ಮಕ್ಕಳು KSPHC,             |    | 3 ತಿಂಗಳುಗಳು | ಎಲೆಕ್ಟ್ರಿಕಲ್, ಪ್ಲಂಬಿಂಗ್ ಮತ್ತು ಕಾರ್ ಡ್ರೈವಿಂಗ್      |

|    |        |  |  |    |                |   |
|----|--------|--|--|----|----------------|---|
|    | XXXI   | 10/02/2017                             | ಬೆಂಗಳೂರು                                   | 20 |                |   |
| 32 | XXXII  | ರಿಂದ 13/03/2017<br>ವರೆಗೆ<br>03/06/2017 | ಪೊಲೀಸ್ ಇಲಾಖೆಯ<br>ಮಕ್ಕಳು KSPHC,<br>ಬೆಂಗಳೂರು | 21 | 3 ತಿಂಗಳುಗಳು    | ಎಲೆಕ್ಟ್ರಿಕಲ್, ಪ್ಲಂಬಿಂಗ್ ಮತ್ತು ಕಾರ್ ಡ್ರೈವಿಂಗ್    |
| 33 | XXXIII | ರಿಂದ 01/08/2017<br>ವರೆಗೆ<br>31/10/2017 | ಪೊಲೀಸ್ ಇಲಾಖೆಯ<br>ಮಕ್ಕಳು KSPHC,<br>ಬೆಂಗಳೂರು | 20 | 3 ತಿಂಗಳುಗಳು    | ಎಲೆಕ್ಟ್ರಿಕಲ್, ಪ್ಲಂಬಿಂಗ್ ಮತ್ತು ಕಾರ್ ಡ್ರೈವಿಂಗ್    |
| 34 | XXXIV  | ರಿಂದ 08/01/2018<br>ವರೆಗೆ 12/04/2018    | ಪೊಲೀಸ್ ಇಲಾಖೆಯ<br>ಮಕ್ಕಳು KSPHC,<br>ಬೆಂಗಳೂರು | 16 | 3 ತಿಂಗಳುಗಳು    | ಎಲೆಕ್ಟ್ರಿಕಲ್, ಪ್ಲಂಬಿಂಗ್ ಮತ್ತು ಕಾರ್ ಡ್ರೈವಿಂಗ್    |
| 35 | XXXV   | ರಿಂದ 09/07/2018<br>ವರೆಗೆ<br>11/10/2018 | ಪೊಲೀಸ್ ಇಲಾಖೆಯ<br>ಮಕ್ಕಳು KSPHC,<br>ಬೆಂಗಳೂರು | 19 | 3 ತಿಂಗಳುಗಳು    | ಎಲೆಕ್ಟ್ರಿಕಲ್, ಪ್ಲಂಬಿಂಗ್ ಮತ್ತು ಕಾರ್ ಡ್ರೈವಿಂಗ್    |
| 36 | XXXVI  | ರಿಂದ 17/12/2018<br>ವರೆಗೆ<br>21/03/2019 | ಪೊಲೀಸ್ ಇಲಾಖೆಯ<br>ಮಕ್ಕಳು KSPHC,<br>ಬೆಂಗಳೂರು | 19 | 3 ತಿಂಗಳುಗಳು    | ಎಲೆಕ್ಟ್ರಿಕಲ್, ಪ್ಲಂಬಿಂಗ್ ಮತ್ತು ಕಾರ್ ಡ್ರೈವಿಂಗ್    |
| 37 | XXXVII | ರಿಂದ 22/07/2019<br>ವರೆಗೆ<br>22/10/2019 | ಪೊಲೀಸ್ ಇಲಾಖೆಯ<br>ಮಕ್ಕಳು KSPHC,<br>ಬೆಂಗಳೂರು | 15 | 3<br>ತಿಂಗಳುಗಳು | ಎಲೆಕ್ಟ್ರಿಕಲ್, ಪ್ಲಂಬಿಂಗ್ ಮತ್ತು ಕಾರ್<br>ಡ್ರೈವಿಂಗ್ |



ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

|    |         |                                     |  |             |                |   |
|----|---------|-------------------------------------|--|-------------|----------------|---|
| 38 | XXXVIII | ರಿಂದ 10.02.2020<br>ವರೆಗೆ 23/10/2020 | ಪೊಲೀಸ್ ಇಲಾಖೆಯ<br>ಮಕ್ಕಳು KSPHC,<br>ಬೆಂಗಳೂರು         | 17          | 3<br>ತಿಂಗಳುಗಳು | ಎಲೆಕ್ಟ್ರಿಕಲ್, ಪ್ಲಂಬಿಂಗ್ ಮತ್ತು ಕಾರ್<br>ಡ್ರೈವಿಂಗ್ |
|    |         |                                     | ಇಲ್ಲಿಯವರೆಗೆ ತರಬೇತಿ ಪಡೆದ<br>ಅಭ್ಯರ್ಥಿಗಳ ಒಟ್ಟು ಸಂಖ್ಯೆ | <b>1150</b> |                |   |

**6.15 ನಿಗಮವು ಕೈಗೊಂಡ CSR ಉಪಕ್ರಮಗಳ ಪರಿಣಾಮ.**

ನಿಗಮವು ಈ ಕೆಳಗಿನ ಉದ್ದೇಶಗಳೊಂದಿಗೆ ವಾರ್ಷಿಕ CSR ಕ್ರಿಯಾ ಯೋಜನೆಯನ್ನು ರೂಪಿಸಿದೆ:


1. ಗುಣಮಟ್ಟವನ್ನು ಸುಧಾರಿಸಲು, ಉತ್ತಮ ವೆಚ್ಚದ ಪರಿಣಾಮಕಾರಿತ್ವವನ್ನು ಸಾಧಿಸಲು ಮತ್ತು ಅನುಷ್ಠಾನದ ವೇಗವನ್ನು ಸಾಧಿಸಲು ಅಭ್ಯಾಸಗಳು, ಕಾರ್ಯವಿಧಾನಗಳು, ನಾವೀನ್ಯತೆಗಳು ಮತ್ತು ಪರಿಸರ ಸಮರ್ಥನೀಯ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಮಾನವ ಮತ್ತು ವಸ್ತು ಸಂಪನ್ಮೂಲಗಳಲ್ಲಿ ಹೂಡಿಕೆ ಮಾಡುವುದು.
2. ಅದರ ತಕ್ಷಣದ ಸಮುದಾಯ ಅಂದರೆ, ಕಾರ್ಯಪಡೆ ಮತ್ತು ಪೊಲೀಸ್ ಮತ್ತು ಸಂಬಂಧಿತ ಇಲಾಖೆಗಳ ಇತರ ಪಾಲುದಾರರು ಮತ್ತು ಅವರ ಕುಟುಂಬಗಳ ಪ್ರಯೋಜನಕ್ಕಾಗಿ ಯೋಜನೆಗಳನ್ನು ರೂಪಿಸುವುದು, ಅಗತ್ಯವಿರುವ ಮೂಲಸೌಕರ್ಯಗಳೊಂದಿಗೆ ಕೌಶಲ್ಯ ತರಬೇತಿ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಮತ್ತು ನಿಗಮದ ಯೋಜನೆಗಳಲ್ಲಿ ಬಳಸಬಹುದಾದ ಕೌಶಲ್ಯಗಳನ್ನು ಪಡೆಯಲು ಮತ್ತು ಸರಕುಗಳನ್ನು ಉತ್ಪಾದಿಸುವ ಜೈಲು ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ ಪಾಲುದಾರರ ಮಕ್ಕಳಿಗೆ 'ಉದ್ಯೋಗಯೋಗ್ಯ ಕೌಶಲ್ಯ' ತರಬೇತಿಯನ್ನು ಒದಗಿಸುವುದನ್ನು ಇದು ಒಳಗೊಂಡಿದೆ.

ನಿಗಮವು 2017-18, 2018-19 ಮತ್ತು 2019-20 ರ ಕೊನೆಯ ಮೂರು ಹಣಕಾಸು ವರ್ಷಗಳಲ್ಲಿ ತನ್ನ ನಿವ್ವಳ ಲಾಭದ 2% ಅನ್ನು CSR ಚಟುವಟಿಕೆಗೆ ಮೀಸಲಿಟ್ಟಿದೆ, ಕಂಪನಿಗಳ ಕಾಯಿದೆ, 2013 ರ ಸೆಕ್ಷನ್ 198 ಗೆ ಅನುಗುಣವಾಗಿ CSR ಚಟುವಟಿಕೆಗಾಗಿ ಕಳೆದ ಮೂರು ಹಣಕಾಸು ವರ್ಷಗಳಲ್ಲಿ ಮೀಸಲಿಟ್ಟ ಮತ್ತು ಖರ್ಚು ಮಾಡಿದ ಹಣವನ್ನು ಕೋಷ್ಟಕ 43 ರಲ್ಲಿ ನೀಡಲಾಗಿದೆ. CSR ಗಾಗಿ ನಿಗಮವು ಆರಂಭಿಸಿರುವ ಚಟುವಟಿಕೆಗಳ ಪಟ್ಟಿಯನ್ನು ಕೋಷ್ಟಕ 44 ರಲ್ಲಿ ನೀಡಲಾಗಿದೆ. 2017-18 ಮತ್ತು 2018-19 ನೇ ಸಾಲಿಗೆ CSR ಅಡಿಯಲ್ಲಿ ಕಲ್ಪಿಸಲಾದ ಗುರಿಗಳನ್ನು ನಿಗಮವು ಪೂರೈಸಿದ್ದರೂ, 2019-20 ನೇ ಸಾಲಿಗೆ ಕೊರತೆ ಕಂಡುಬಂದಿದೆ. ಅಲ್ಲದೆ, ಹೆಚ್ಚಿನ ಸಿಎಸ್ಆರ್ ಚಟುವಟಿಕೆಗಳು ಕೇವಲ ಪಾಲುದಾರರ ಉನ್ನತಿಯ ವಿವಿಧ ಅಂಶಗಳ ಕಡೆಗೆ ಕೇಂದ್ರೀಕೃತವಾಗಿವೆ. ನಿಗಮವು ತನ್ನ CSR ಚಟುವಟಿಕೆಗಳಿಗೆ ಸಂಬಂಧಿಸಿದಂತೆ ತನ್ನ ದೃಷ್ಟಿಕೋನವನ್ನು ವಿಸ್ತರಿಸಬೇಕಾಗಿದೆ.

**ಕೋಷ್ಟಕ 43: 2017-20 ರಿಂದ ಸಿಎಸ್ಆರ್ ಚಟುವಟಿಕೆಗಳಿಗೆ ಮೀಸಲಿಟ್ಟ ಮತ್ತು ಖರ್ಚು ಮಾಡಿದ ಅನುದಾನಗಳು**

| ಕ್ರಮ ಸಂಖ್ಯೆ | ವರ್ಷ    | ಮೀಸಲಿಡಲಾದ ಹಣ<br>(ಲಕ್ಷಗಳಲ್ಲಿ ರೂ.) | ವ್ಯಯಿಸಲಾದ ಹಣ | ಷರಾ                    |
|-------------|---------|----------------------------------|--------------|------------------------|
| 1           | 2017-18 | 59.60                            | 59.60        | 100 ಪ್ರತಿಶತ ನಿಧಿಯ ಬಳಕೆ |
| 2           | 2018-19 | 70.00                            | 70.59        | 101 ಪ್ರತಿಶತ ನಿಧಿಯ ಬಳಕೆ |
| 3           | 2019-20 | 118.00                           | 75.73        | 64 ಪ್ರತಿಶತ ನಿಧಿಯ ಬಳಕೆ  |

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)



ಚಿತ್ರ 36: ಸಿಎಸ್‌ಆರ್ ನಿಧಿಯ ಬಳಕೆ

#### ಕೋಷ್ಟಕ 44: ನಿಗಮವು ಕೈಗೊಂಡ ಸಿಎಸ್‌ಆರ್ ಉಪಕ್ರಮಗಳು

| ಸಂಖ್ಯೆ | ವರ್ಷ    | ಗುರುತಿಸಲಾದ ಮತ್ತು ಕಾರ್ಯಗೊಳಿಸಲಾದ ಯೋಜನೆಗಳು   |
|--------|---------|---|
| 1      | 2017-18 | <ul style="list-style-type: none"> <li>ವಿವಿಧ ಜಿಲ್ಲೆಗಳ ಪೊಲೀಸ್ ಕ್ವಾರ್ಟರ್ಸ್‌ನಲ್ಲಿ RO ನೀರಿನ ಘಟಕಗಳನ್ನು ಸ್ಥಾಪಿಸುವುದು</li> <li>ಪೊಲೀಸ್ ಪಬ್ಲಿಕ್ ಸ್ಕೂಲ್, ಕೋರಮಂಗಲ, ಬೆಂಗಳೂರು ಮೂಲಸೌಕರ್ಯ ಸೌಲಭ್ಯಗಳು</li> </ul>                               |
| 2      | 2018-19 | <ul style="list-style-type: none"> <li>ಪೊಲೀಸ್ ಪಬ್ಲಿಕ್ ಸ್ಕೂಲ್, ಕೋರಮಂಗಲ, ಬೆಂಗಳೂರು ಮೂಲಸೌಕರ್ಯ ಸೌಲಭ್ಯಗಳು</li> </ul>  |
| 3      | 2019-20 | <ul style="list-style-type: none"> <li>ಆರ್‌ಒ ನೀರಿನ ಘಟಕಗಳನ್ನು ಸ್ಥಾಪಿಸುವುದು</li> <li>ಪೊಲೀಸ್ ಪಬ್ಲಿಕ್ ಸ್ಕೂಲ್ ಕೋರಮಂಗಲ, ಬೆಂಗಳೂರು ಇಲ್ಲಿ ಮೂಲಸೌಕರ್ಯ ಸೌಲಭ್ಯಗಳು,</li> <li>ಕಲ್ಚುರ್‌ನ ಪೊಲೀಸ್ ಪಬ್ಲಿಕ್ ಸ್ಕೂಲ್ ಮೂಲಸೌಕರ್ಯ ಸೌಲಭ್ಯಗಳು</li> </ul> |

ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯ ಭಾಗವಾಗಿ ನಿಗಮವು ಪೊಲೀಸ್ ಸಿಬ್ಬಂದಿ ಮತ್ತು ಅವರ ಕುಟುಂಬಗಳ ಪ್ರಯೋಜನಕ್ಕಾಗಿ ಚಟುವಟಿಕೆಗಳನ್ನು ಕೈಗೊಳ್ಳುತ್ತದೆ. ಈ ಹಿಂದೆ, ನಿಗಮವು ಪೊಲೀಸ್ ಸಾರ್ವಜನಿಕ ಶಾಲೆಗಳಲ್ಲಿ ನಿರ್ಮಾಣ ಚಟುವಟಿಕೆಗಳನ್ನು ಕೈಗೊಂಡಿತ್ತು, ಜ್ಞಾನ ಕೇಂದ್ರಗಳನ್ನು ಸ್ಥಾಪಿಸುವುದು ಮತ್ತು ಮೂಲ ನಿರ್ಮಾಣ ಕೌಶಲ್ಯ ಮತ್ತು ಆಟೋಮೊಬೈಲ್‌ಗಳನ್ನು ಚಾಲನೆ ಮಾಡುವಲ್ಲಿ ವೈಯಕ್ತಿಕ ಪೊಲೀಸ್ ಸಿಬ್ಬಂದಿಗಳ ಮಕ್ಕಳಿಗೆ ತರಬೇತಿ ನೀಡಿತ್ತು.

### 6.15.1 ಜ್ಞಾನ ಕೇಂದ್ರಗಳ ಸ್ಥಾಪನೆ:

ಔದ್ಯೋಗಿಕ ಕೌಶಲ್ಯವನ್ನು ಹೆಚ್ಚಿಸಲು ಮತ್ತು ಮಹಿಳೆಯರನ್ನು ಸಬಲೀಕರಣಗೊಳಿಸಲು ನಿಗಮವು ರಾಜ್ಯದ ಹತ್ತು ಸ್ಥಳಗಳಲ್ಲಿ 'ಜ್ಞಾನ ಕೇಂದ್ರ'ಗಳನ್ನು ಸ್ಥಾಪಿಸಿದೆ. ಈ ಜ್ಞಾನ ಕೇಂದ್ರಗಳು ಯುವಜನರಲ್ಲಿ ಶಿಕ್ಷಣ ಮತ್ತು ಸಾಮಾನ್ಯ ಅರಿವನ್ನು ಉತ್ತೇಜಿಸುತ್ತವೆ ಮತ್ತು ನೆರೆಹೊರೆಯ ಮಹಿಳೆಯರನ್ನು ಸಬಲೀಕರಣಗೊಳಿಸುತ್ತವೆ. ಇದು ನಿವಾಸಿಗಳಿಂದಲೇ ನಿರ್ವಹಿಸಲ್ಪಡುವ ಗ್ರಂಥಾಲಯವನ್ನು ಸಹ ಹೊಂದಿದೆ.



ಚಿತ್ರ 37: ಶಿವಮೊಗ್ಗದಲ್ಲಿನ ಜ್ಞಾನ ಕೇಂದ್ರ



ಚಿತ್ರ 38: ಧಾರವಾಡದಲ್ಲಿನ ಜ್ಞಾನ ಕೇಂದ್ರ

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

**6.15.2 ಪೊಲೀಸ್ ಕ್ವಾರ್ಟರ್ಸ್ ಸಂಕೀರ್ಣಕ್ಕೆ ಆರ್‌ಒ ನೀರು ಶುದ್ಧೀಕರಣ ಘಟಕಗಳನ್ನು ಒದಗಿಸುವುದು:**

- ತನ್ನ ಸಿವಿಸ್‌ಆರ್ ಚಟುವಟಿಕೆಯ ಭಾಗವಾಗಿ, ನಿಗಮವು ರಾಜ್ಯದ ಆಯ್ದ ಸ್ಥಳಗಳಲ್ಲಿ ಪೊಲೀಸ್ ಕ್ವಾರ್ಟರ್ಸ್‌ಗಾಗಿ ಆರ್‌ಒ ನೀರು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಿದೆ.



ಚಿತ್ರ 39: ವಿಜಯಪುರದಲ್ಲಿ ಆರ್‌ಒ ನೀರು ಶುದ್ಧೀಕರಣ ಘಟಕ



ಚಿತ್ರ 40: ಚಿಕ್ಕಬಳ್ಳಾಪುರದಲ್ಲಿ ಆರ್‌ಒ ನೀರು ಶುದ್ಧೀಕರಣ ಘಟಕ

### 6.15.3 ಕೌಶಲ್ಯ ತರಬೇತಿ ಕೇಂದ್ರ:

ನಿಗಮವು ನಿರುದ್ಯೋಗಿ ಯುವಕರಿಗೆ ವಿಶೇಷವಾಗಿ ಪೊಲೀಸ್ ಸಿಬ್ಬಂದಿಗಳ ಮಕ್ಕಳು, ನಕ್ಸಲ್ ಪೀಡಿತ ಪ್ರದೇಶಗಳ ಯುವಕರು ಮತ್ತು ಗೃಹರಕ್ಷಕ ದಳದವರಿಗೆ ತರಬೇತಿ ನೀಡಲು ಕೌಶಲ್ಯ ತರಬೇತಿ ಕೇಂದ್ರವನ್ನು ಸ್ಥಾಪಿಸಿದೆ. ಸಿವಿಲ್‌ನಲ್ಲಿ ಮೂಲಭೂತ ನಿರ್ಮಾಣ ಕೌಶಲ್ಯಗಳು, ಪ್ಲಂಬಿಂಗ್, ಎಲೆಕ್ಟ್ರಿಕಲ್ ವೈರಿಂಗ್, ವಾಹನ ಚಾಲನೆ ಇತ್ಯಾದಿಗಳಲ್ಲಿ ತರಬೇತಿಯನ್ನು ನೀಡಲಾಗುತ್ತದೆ. ತರಬೇತಿಯು ಮೂರು ತಿಂಗಳ ಅವಧಿಯಾಗಿರುತ್ತದೆ ಮತ್ತು ಸಿದ್ಧಾಂತ ಮತ್ತು ಪ್ರಾಯೋಗಿಕ ಎರಡನ್ನೂ ಒಳಗೊಂಡಿರುತ್ತದೆ. ವಸತಿ, ಆಹಾರ ಮತ್ತು ಸಾರಿಗೆ ಒದಗಿಸುವುದರ ಜೊತೆಗೆ, ತರಬೇತಿಯು ಯಶಸ್ವಿಯಾಗಿ ಮುಗಿದ ಮೇಲೆ ಅಭ್ಯರ್ಥಿಗಳಿಗೆ ರೂ.5000/-ಶಿಷ್ಯವೇತನವನ್ನು ನೀಡಲಾಗುತ್ತದೆ.



ಚಿತ್ರ 41: ಕೌಶಲ್ಯ ತರಬೇತಿಯ ಭಾಗವಾಗಿ ಥಿಯರಿ ತರಗತಿಗಳನ್ನು ನಡೆಸಲಾಗುತ್ತಿದೆ



ಚಿತ್ರ 42: ಕೌಶಲ್ಯ ತರಬೇತಿಯ ಭಾಗವಾಗಿ ಕೊಳಾಯಿ ತರಗತಿಗಳನ್ನು ನಡೆಸಲಾಗುತ್ತಿದೆ

### 6.16 ಪೊಲೀಸ್ ವಸತಿ ನಿಗಮ, ಮಾತೃ ಗೃಹ ಇಲಾಖೆ ಮತ್ತು ರಾಜ್ಯ ಸರ್ಕಾರದ ಇತರ ಏಜೆನ್ಸಿಗಳ ನಡುವಿನ ಸಮನ್ವಯ.

ಗೃಹ ಮತ್ತು ಪೊಲೀಸ್ ಇಲಾಖೆಯೊಂದಿಗೆ ನಡೆಸಿದ ಚರ್ಚೆಯಿಂದ ನಿಗಮವು ಮಾತೃ ಇಲಾಖೆಯೊಂದಿಗೆ ಮತ್ತು ರಾಜ್ಯ ಸರ್ಕಾರದ ಇತರ ಏಜೆನ್ಸಿಗಳೊಂದಿಗೆ ಸೌಹಾರ್ದ ಮತ್ತು ಸಹಕಾರ ಸಂಬಂಧವನ್ನು ಇಟ್ಟುಕೊಂಡಿದೆ ಎಂಬ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ರಾಜ್ಯ ಮಟ್ಟದಲ್ಲಿ ಮತ್ತು ವಿವಿಧ ಜಿಲ್ಲಾ ಮಟ್ಟದಲ್ಲಿ ನಿಗಮದ ಸಾರ್ವಜನಿಕ ಸಂಪರ್ಕಗಳು ಆಹ್ಲಾದಕರ ಮತ್ತು ಸೌಹಾರ್ದಯುತವಾಗಿವೆ. ಪ್ರಾಥಮಿಕ ಸಮೀಕ್ಷೆಯ ಸಮಯದಲ್ಲಿ ನಿಗಮ ಮತ್ತು ಪೊಲೀಸ್ ಇಲಾಖೆಯಲ್ಲಿನ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಪಡೆದ ಬೆಂಬಲ ಮತ್ತು ಸಮನ್ವಯದಿಂದ ಇದು ಸಾಕಷ್ಟು ಸ್ಪಷ್ಟವಾಗಿದೆ.

### 6.17 ಪೊಲೀಸ್ ಸೇವೆಗಳ ವಿತರಣೆಯ ಮೇಲೆ ನಿಗಮದ ಚಟುವಟಿಕೆಯ ಪರಿಣಾಮ

ಪ್ರಾಥಮಿಕ ದತ್ತಾಂಶದ ವಿಶ್ಲೇಷಣೆಯಿಂದ, ನಿಗಮವು ತೃಪ್ತಿದಾಯಕ ಪೊಲೀಸ್ ಸಾರ್ವಜನಿಕ ಸಂಪರ್ಕವನ್ನು ನಿರ್ವಹಿಸಿದೆ ಮತ್ತು ಹೆಚ್ಚಿನ ಅಡತಡೆಗಳಿಲ್ಲದೆ ನಿರ್ಮಿಸಲಾದ ಘಟಕಗಳನ್ನು ಹಸ್ತಾಂತರಿಸುವ ಮೂಲಕ ಪೊಲೀಸ್ ಸೇವೆಗಳ ವಿತರಣೆಯಲ್ಲಿ ಪೊಲೀಸ್ ಇಲಾಖೆಗೆ ಸಹಾಯ ಮಾಡಿದೆ ಎಂದು ತೀರ್ಮಾನಿಸಬಹುದು. ದತ್ತಾಂಶ ತ್ರಿಕೋನದೊಂದಿಗೆ ಸಂಚಿತ ತೃಪ್ತಿ ಸೂಚ್ಯಂಕವು 2.64 / 5.0 ಆಗಿದ್ದರೂ ಸಹ, ನಿಗಮದ ಚಟುವಟಿಕೆಗಳು ಪೊಲೀಸ್ ಇಲಾಖೆಯಿಂದ ಮೆಚ್ಚುಗೆ ಪಡೆದಿವೆ. ಅಲ್ಲದೆ, ನಮ್ಮ ಪ್ರಾಥಮಿಕ ಸಮೀಕ್ಷೆಯ ಬಹುಪಾಲು ಸಾಂಕ್ರಾಮಿಕದ ಸಮಯದಲ್ಲಿ ನಡೆಸಲಾಯಿತು ಎಂಬ ಅಂಶವನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು, ಇದರಲ್ಲಿ ಕಾನ್‌ಸ್ಟಾಬ್ಯೂಲರಿಯು ಮಿತಿಗಳನ್ನು ಮೀರಿ ವಿಸ್ತರಿಸಲ್ಪಟ್ಟಿದೆ ಮತ್ತು ಇದು ತೃಪ್ತಿ ಸೂಚ್ಯಂಕದ ಮೇಲೆ ಏರಿಳಿತದ ಪರಿಣಾಮವನ್ನು ಬೀರಬಹುದು.

### 6.18 ಅಗ್ನಿಶಾಮಕ ಸುರಕ್ಷತಾ ಇಲಾಖೆ ಮತ್ತು ದಾವಣಗೆರೆ ವಿಶ್ವವಿದ್ಯಾನಿಲಯಕ್ಕಾಗಿ ಪೊಲೀಸ್ ಆಧುನೀಕರಣ ಯೋಜನೆ- ಹಂತ I ಮತ್ತು ಹಂತ II ರ ಅಡಿಯಲ್ಲಿ ನಿಗಮವು ಕೈಗೊಂಡಿರುವ ನಿರ್ಮಾಣ ಚಟುವಟಿಕೆಗೆ ಸಂಬಂಧಿಸಿದಂತೆ ಪಾಲುದಾರರ ಅಭಿಪ್ರಾಯ.

ಪೊಲೀಸ್ ಆಧುನೀಕರಣ ಕಾರ್ಯ, ಹಂತ I ಮತ್ತು ಹಂತ II, ಅಗ್ನಿಶಾಮಕ ಸೇವೆಗಳ ಇಲಾಖೆ ಮತ್ತು ದಾವಣಗೆರೆ ವಿಶ್ವವಿದ್ಯಾಲಯವನ್ನು ಒಳಗೊಂಡ ಒಟ್ಟು 26 ಘಟಕಗಳ ಮಾದರಿ ಗಾತ್ರವನ್ನು ಸಂಗ್ರಹಿಸಿ ವಿಶ್ಲೇಷಿಸಲಾಗಿದೆ. ಕ್ಷೇತ್ರ ವರದಿಯು ಸಾಮಾನ್ಯವಾಗಿ ಈ ಸ್ಥಳಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದೆ ಎಂದು ಸೂಚಿಸುತ್ತದೆ ಅದನ್ನು ಸುಧಾರಿಸಬೇಕಾಗಿದೆ. ಈ ಕಾರ್ಯಗಳ ಬಗ್ಗೆ ಪಾಲುದಾರರ ಅಭಿಪ್ರಾಯದ ವಿವರಗಳನ್ನು ಮುಂದಿನ ಕ್ಷೇತ್ರಕಾರ್ಯದ ಅಧ್ಯಾಯದಲ್ಲಿ ನೀಡಲಾಗಿದೆ.

**6.19 ತಮಿಳುನಾಡು ಪೊಲೀಸ್ ವಸತಿ ನಿಗಮ ನಿಯಮಿತ ಮತ್ತು ಮಹಾರಾಷ್ಟ್ರ ರಾಜ್ಯ ಪೊಲೀಸ್ ವಸತಿ ಮತ್ತು ಕಲ್ಯಾಣ ನಿಗಮ ನಿಯಮಿತಕ್ಕೆ ಹೋಲಿಸಿದರೆ ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮದ ಕಾರ್ಯಕ್ಷಮತೆ.**




ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತದ ಕಾರ್ಯಕ್ಷಮತೆಯನ್ನು ತಮಿಳುನಾಡು ಪೊಲೀಸ್ ವಸತಿ ನಿಗಮ ನಿಯಮಿತ ಮತ್ತು ಮಹಾರಾಷ್ಟ್ರ ರಾಜ್ಯ ಪೊಲೀಸ್ ವಸತಿ ಮತ್ತು ಕಲ್ಯಾಣ ನಿಗಮದ ನಿಯಮಿತದೊಂದಿಗೆ ಹೋಲಿಸಲಾಗಿದೆ ಮತ್ತು ಅದನ್ನು ಕೆಳಗಿನ ಕೋಷ್ಟಕ 45 ರಲ್ಲಿ ನೀಡಲಾಗಿದೆ.

**ಕೋಷ್ಟಕ 45: ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮ, ತಮಿಳುನಾಡು ರಾಜ್ಯ ಪೊಲೀಸ್ ವಸತಿ ನಿಗಮ ಮತ್ತು ಮಹಾರಾಷ್ಟ್ರ ರಾಜ್ಯ ಪೊಲೀಸ್ ವಸತಿ ನಿಗಮದ ತುಲನಾತ್ಮಕ ಕಾರ್ಯಕ್ಷಮತೆ**


|  | ಕರ್ನಾಟಕ  | ತಮಿಳುನಾಡು                                       | ಮಹಾರಾಷ್ಟ್ರ               |
|--|--|---|--------------------------|
| ಸಂಯೋಜನೆಯ ದಿನಾಂಕ<br>ಕಂಪನಿಗಳ ಕಾಯಿದೆ ಅಡಿಯಲ್ಲಿ                   | 17-6-1985  | 13-4-1981                                       | 13-3-1974                |
| ಅಧಿಕೃತ ಬಂಡವಾಳ ಹಂಚಿಕೆ   | ರೂ. 10 ಕೋಟಿಗಳು   | ರೂ.. 1 ಕೋಟಿಗಳು                                  | ರೂ.. 10 ಕೋಟಿಗಳು          |
| ಪಾವತಿಸಿದ ಬಂಡವಾಳ  | ರೂ. 12 ಲಕ್ಷಗಳು   | ರೂ. 1 ಕೋಟಿ                                      | ರೂ.. 7.96 ಕೋಟಿಗಳು        |
| ನಿರ್ಮಾಣದಲ್ಲಿ ವೇಗದ ಟ್ರ್ಯಾಕ್<br>ತಂತ್ರಜ್ಞಾನದ ಅಳವಡಿಕೆ            | ಯಶಸ್ವಿಯಾಗಿ ಅಳವಡಿಸಿಕೊಳ್ಳಲಾಗಿದೆ  | ಭಾಗಶಃ ಅಳವಡಿಸಿಕೊಳ್ಳಲಾಗಿದೆ                        | ಭಾಗಶಃ ಅಳವಡಿಸಿಕೊಳ್ಳಲಾಗಿದೆ |
| ನಿರ್ಮಾಣದ ಗುಣಮಟ್ಟ   | ★ ★  | ★ ★ ★   | ★                        |
| ಗುಣಮಟ್ಟ ನಿಯಂತ್ರಣ   | ರೂ.2 ಕೋಟಿಗಿಂತ ಹೆಚ್ಚಿನ ಎಲ್ಲಾ<br>ಯೋಜನೆಗಳಿಗೆ ಬಾಹ್ಯ ಮತ್ತು<br>ಮೂರನೇ ವ್ಯಕ್ತಿಯ ಮೂಲಕ | ವೆಚ್ಚವನ್ನು ಲೆಕ್ಕಿಸದೆ ಎಲ್ಲಾ<br>ಯೋಜನೆಗಳಿಗೆ ಬಾಹ್ಯ. | ಆಂತರಿಕ                   |
| ಹಸಿರು ಕಟ್ಟಡದ ಪರಿಕಲ್ಪನೆಗಳು                                    | ★ ★  | ★ ★ ★   | ★                        |
| ಅಪಾಯ ನಿರ್ವಹಣೆ ನೀತಿ   | ಗೈರು   | ದೊಡ್ಡ ನಿರ್ಮಾಣಗಳಿಗೆ<br>ಸಂಬಂಧಿಸಿದಂತೆ ಭಾಗಶಃ ಅಭ್ಯಾಸ | ಗೈರು                     |
| ಇ-ಆಡಳಿತದ ಅಳವಡಿಕೆ   | ★ ★ ★  | ★ ★   | ★                        |
| ಪೊಲೀಸ್ ಫೋರ್ಸ್ ಸಂಖ್ಯೆ   | 96146  | 99897   | 174087                   |
| ಪೊಲೀಸ್ ಪಡೆಗೆ ಲಭ್ಯವಿರುವ<br>ಕ್ವಾಟರ್ಸ್ ಸಂಖ್ಯೆ                   | 51877  | 54549   | 103519                   |
| ಪೊಲೀಸ್ ತೃಪ್ತಿ ಸೂಚ್ಯಂಕ<br>(ಬ್ಯುರೋ ಆಫ್ ಪೊಲೀಸ್<br>ರಿಸರ್ಚ್ ಮತ್ತು | 39% -2015  | 47% -2015                                       | 47% -2016                |




ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

|  |   |   |  |
|--|---|---|--|
| ಡೆವಲಪ್‌ಮೆಂಟ್, ಎಮ್‌ಒಹೆಚ್ ಪ್ರಕಾರ)            |   |   |  |
| ISO ಅನುಸರಣೆ                                | ISO 9001:2008<br>ಗುಣಮಟ್ಟ ನಿರ್ವಹಣಾ ವ್ಯವಸ್ಥೆಗಳು ಮತ್ತು ISO 14001:2004 ಪರಿಸರ ನಿರ್ವಹಣಾ ವ್ಯವಸ್ಥೆ ಪ್ರಮಾಣಿತ | ISO 9001: 2015  | ISO ಅನುಸರಣೆ ಇಲ್ಲ   |
| ಪೊಲೀಸ್ ಕಾನ್ಸ್ಟೇಬಲರಿಗಾಗಿ ವಸತಿಗಳ ಗಾತ್ರ       | PC : 470 sq.ft SI:<br>580 Sq.ft   | PC: 450 Sq. ft  | Type 1<br>PC- 430 Sq.ft  |
| 2019-20 ರಲ್ಲಿ ನಿರ್ಮಿಸಲಾದ ವಸತಿ ಘಟಕಗಳ ಸಂಖ್ಯೆ | 2714  | 1705  | 1950   |
| ವಸತಿ ಕಟ್ಟಡಗಳ ನಿರ್ವಹಣೆ                      |                    |   |   |
| ಆದಾಯ (2019-20)- ರೂ.ಕೋಟಿಗಳಲ್ಲಿ              | 42.44   | 59.14   | 34.80  |
| ವೆಚ್ಚಗಳು (ರೂ.ಕೋಟಿಗಳಲ್ಲಿ))                  | 25.43   | 45.02   | 15.31  |
| ಉದ್ಯೋಗಿ ವೆಚ್ಚ ಆದಾಯದ ಶೇಕಡಾವಾರು              | 48.75%  | 51.80%  | 32.18%   |
| ಪಿಎಟಿ (ರೂ.ಕೋಟಿಗಳಲ್ಲಿ)                      | 12.22   | 9.75  | 13.40  |
| ಇಪಿಎಸ್                                     | ರೂ.10,182   | ರೂ.975  | ರೂ.1685  |
| ಸಿಎಸ್‌ಆರ್ ನ ಕೇಂದ್ರೀಕರಣ                     | ಮಧ್ಯಸ್ಥಗಾರರ ಉನ್ನತಿಗೆ ಮಾತ್ರ ಗಮನಹರಿಸಿದೆ   | ಸಿಎಸ್‌ಆರ್ ಚಟುವಟಿಕೆಗಳು ತಂತ್ರಜ್ಞಾನ ಇನ್‌ಕ್ಯುಬೇಟರ್‌ಗಳ ಮೇಲೆ ಕೇಂದ್ರೀಕರಿಸುತ್ತದೆ, ಗ್ರಾಮೀಣ ಕ್ರೀಡೆಗಳನ್ನು ಉತ್ತೇಜಿಸಲು ತರಬೇತಿ ನೀಡುವುದು ಮತ್ತು ನಿರ್ದಿಷ್ಟವಾಗಿ ಮಹಿಳೆಯರಿಗೆ ಕ್ರೀಡಾ | ಪಾಲನ್ನು ಹೊಂದಿರುವವರ ಹೊರತಾಗಿ, ಲಿಂಗ ಸಮಾನತೆ, ಮಹಿಳೆಯರ ಸಬಲೀಕರಣ, ವೃದ್ಧಾಶ್ರಮಗಳು, ಹಿರಿಯ ನಾಗರಿಕರ ಕೇಂದ್ರ, ಸುಸ್ಥಿರತೆ ಮತ್ತು ಪರಿಸರ ಸಮತೋಲನದ ಮೇಲೆ ಕೇಂದ್ರೀಕರಿಸಲಾಗಿದೆ. |

|  |       |   |       |
|--|-------|---|-------|
|  |       | ಚಟುವಟಿಕೆಗಳ ಅಭಿವೃದ್ಧಿ, ರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಕ್ರೀಡೆಗಳು, ಪ್ಯಾರಾಲಿಂಪಿಕ್ ಕ್ರೀಡೆಗಳು ಮತ್ತು ಒಲಿಂಪಿಕ್ ಕ್ರೀಡೆಗಳು; ಐತಿಹಾಸಿಕ ಪ್ರಾಮುಖ್ಯತೆಯ ಕಟ್ಟಡಗಳು ಮತ್ತು ಸ್ಥಳಗಳ ಮರುಸ್ಥಾಪನೆ, ಲಿಂಗ ಸಮಾನತೆಯನ್ನು ಉತ್ತೇಜಿಸುವುದು, ಮಹಿಳೆಯರ ಸಬಲೀಕರಣ, ವೃದ್ಧಾಶ್ರಮಗಳು, ಹಿರಿಯ ನಾಗರಿಕರ ಕೇಂದ್ರಗಳು, ಸುಸ್ಥಿರತೆ ಸೇರಿದಂತೆ ರಾಷ್ಟ್ರೀಯ ಪರಂಪರೆಯ ರಕ್ಷಣೆ, ಕಲೆ ಮತ್ತು ಸಂಸ್ಕೃತಿ ಮತ್ತು ಪರಿಸರ ಸಮತೋಲನ. |       |
| ಸಿಎಸ್‌ಆರ್ ನಲ್ಲಿ ಖರ್ಚು ಮಾಡಿದ ಮೊತ್ತ (ರೂ. ಲಕ್ಷಗಳಲ್ಲಿ) | 75.73 | 15.26   | 50.00 |



ಚಿತ್ರ 43: ಅಧಿಕೃತ ಮತ್ತು ಪಾವತಿಸಿದ ಷೇರು ಬಂಡವಾಳ



ಚಿತ್ರ 44: ಆದಾಯ ಮತ್ತು PAT ನ ತುಲನಾತ್ಮಕ ಕಾರ್ಯಕ್ಷಮತೆ

### 6.20.1 ಮಹಾರಾಷ್ಟ್ರ ರಾಜ್ಯ ಪೊಲೀಸ್ ವಸತಿ ನಿಗಮದಲ್ಲಿ ಗಮನಿಸಲಾದ ಉತ್ತಮ ಅಭ್ಯಾಸಗಳು:

1. ಮಹಾರಾಷ್ಟ್ರ ರಾಜ್ಯ ಪೊಲೀಸ್ ವಸತಿ ನಿಗಮದ (MSPHC) ಚಟುವಟಿಕೆಯ ಸ್ವರೂಪವು ಆಡಳಿತಾತ್ಮಕ ಕಟ್ಟಡಗಳು, ತರಬೇತಿ ಕ್ಯಾಂಪಸ್‌ಗಳು ಮತ್ತು ಮಹಾರಾಷ್ಟ್ರ ಸರ್ಕಾರದ ಪೊಲೀಸ್ ಇಲಾಖೆ, ಜೈಲು, ಗೃಹರಕ್ಷಕ ದಳ ಮತ್ತು ನಾಗರಿಕ ರಕ್ಷಣಾ ಇಲಾಖೆಯಲ್ಲಿನ ಉದ್ಯೋಗಿಗಳಿಗೆ ಸೇವಾ ಕ್ಷಾರ್ಚ್‌ಗಳ ನಿರ್ಮಾಣವಾಗಿದೆ.
2. MSPHC ರಾಜ್ಯ ಪೊಲೀಸ್ ಪಡೆಗೆ ವಸತಿ ಕಟ್ಟಡಗಳ ನಿರ್ಮಾಣದ ಪ್ರಮುಖ ಗಮನವನ್ನು ಹೊರತುಪಡಿಸಿ, ಏಪ್ರಿಲ್ 2017 ರಿಂದ ಜಾರಿಗೆ ಬರುವಂತೆ ವಸತಿ ಮನೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಮಹಾರಾಷ್ಟ್ರ ರಾಜ್ಯ ಪೊಲೀಸ್ ಪಡೆಗೆ HBA ಯೋಜನೆಯನ್ನು ಪರಿಚಯಿಸಿದೆ. ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮದಲ್ಲಿ ಇದೇ ಯೋಜನೆಯನ್ನು ಪರಿಚಯಿಸಬಹುದು.
3. ಪಾಲುದಾರರ ಉನ್ನತಿಯ ಹೊರತಾಗಿ, MSPHC ಯಲ್ಲಿನ CSR ಚಟುವಟಿಕೆಗಳು ಲಿಂಗ ಸಮಾನತೆ, ಮಹಿಳೆಯರ ಸಬಲೀಕರಣ, ವೃದ್ಧಾಶ್ರಮಗಳು, ಹಿರಿಯ ನಾಗರಿಕ ಕೇಂದ್ರಗಳು, ಸುಸ್ಥಿರತೆ ಮತ್ತು ಪರಿಸರ ಸಮತೋಲನದ ಮೇಲೆ ಕೇಂದ್ರೀಕರಿಸುತ್ತದೆ.

**6.20.2 ತಮಿಳುನಾಡು ರಾಜ್ಯ ಪೊಲೀಸ್ ವಸತಿ ನಿಗಮದಲ್ಲಿ ಗಮನಿಸಲಾದ ಉತ್ತಮ ಅಭ್ಯಾಸಗಳು:**

1. ತಮಿಳುನಾಡು ರಾಜ್ಯ ಪೊಲೀಸ್ ವಸತಿ ನಿಗಮವು ಪೊಲೀಸ್, ಜೈಲು, ಗೃಹರಕ್ಷಕ ದಳ ಮತ್ತು ನಾಗರಿಕ ರಕ್ಷಣಾ ಇಲಾಖೆಗೆ ಆಡಳಿತಾತ್ಮಕ ಕಟ್ಟಡಗಳು ಮತ್ತು ಮನೆಗಳನ್ನು ನಿರ್ಮಿಸುವುದರ ಜೊತೆಗೆ ರಾಜ್ಯ ಪೊಲೀಸ್ ಮತ್ತು ಇತರ ಸಂಬಂಧಿತ ಸೇವೆಗಳಿಗೆ ವಸತಿ ಕಟ್ಟಡಗಳ ನಿರ್ಮಾಣವನ್ನು ಕೈಗೊಳ್ಳುತ್ತದೆ ಮತ್ತು 'ಓನ್ ಯುವರ್ ಹೌಸ್' (OYH) ಯೋಜನೆಯಡಿಯಲ್ಲಿ ರಾಜ್ಯ ಪೊಲೀಸ್ ಪಡೆಗಳಿಗೆ ಎಚ್‌ಬಿಎ ಯೋಜನೆಯನ್ನು ಸಹ ಒದಗಿಸುತ್ತದೆ.
2. ಎಲ್ಲಾ ವಿಭಾಗೀಯ ಹಂತಗಳಾದ ಚೆನ್ನೈ, ತಿರುಚ್ಚಿ, ಮಧುರೈ, ತಿರುನಲ್ವೇಲಿ, ಸೇಲಂ ಮತ್ತು ಕೊಯಮತ್ತೂರುಗಳಲ್ಲಿ ಪರಿಣಾಮಕಾರಿ ಪ್ರಾಜೆಕ್ಟ್ ಮಾನಿಟರಿಂಗ್ ಕಮಿಟಿ (PMC)ಯು, ನಿಗದಿತ ಸಮಯ ಮತ್ತು ವೆಚ್ಚದೊಳಗೆ ಗುಣಮಟ್ಟದ ನಿರ್ಮಾಣವನ್ನು ಖಚಿತಪಡಿಸುತ್ತದೆ.
3. ಯೋಜನೆಗಳಿಗೆ ಸಕಾಲದಲ್ಲಿ ಅನುದಾನ ಮಂಜೂರಾಗುವುದನ್ನು ಖಚಿತಪಡಿಸಿಕೊಳ್ಳಲು ನಿಗಮ ಮತ್ತು ರಾಜ್ಯ ಸರ್ಕಾರದ ನಡುವೆ ಉತ್ತಮ ಸಮನ್ವಯತೆ.
4. ಸಿಎಸ್‌ಆರ್ ಚಟುವಟಿಕೆಗಳು ತಂತ್ರಜ್ಞಾನದ ಇನ್ಫ್ರಾಸ್ಟ್ರಕ್ಚರ್‌ಗಳು, ಹಾರುಬೂದಿ ಇಟ್ಟಿಗೆ ತಯಾರಿಸುವ ಘಟಕದ ತಯಾರಿಕೆ, ಗ್ರಾಮೀಣ ಕ್ರೀಡೆಗಳನ್ನು ವಿಶೇಷವಾಗಿ ಮಹಿಳೆಯರಿಗೆ ಕ್ರೀಡಾ ಚಟುವಟಿಕೆಯನ್ನು ಉತ್ತೇಜಿಸಲು ತರಬೇತಿ, ರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಕ್ರೀಡೆಗಳು, ಪ್ಯಾರಾಲಿಂಪಿಕ್ ಕ್ರೀಡೆಗಳು ಮತ್ತು ಒಲಿಂಪಿಕ್ ಕ್ರೀಡೆಗಳು, ಗ್ರಾಮೀಣ ಅಭಿವೃದ್ಧಿ ಯೋಜನೆಗಳು, ರಾಷ್ಟ್ರೀಯ ಪರಂಪರೆ, ಕಲೆ ಮತ್ತು ಸಂಸ್ಕೃತಿಯ ರಕ್ಷಣೆ ಸೇರಿದಂತೆ ಐತಿಹಾಸಿಕ ಪ್ರಾಮುಖ್ಯತೆಯ ಕಟ್ಟಡಗಳು ಮತ್ತು ಸ್ಥಳಗಳ ಪುನಃಸ್ಥಾಪನೆ, ಲಿಂಗ ಸಮಾನತೆಯನ್ನು ಉತ್ತೇಜಿಸುವುದು, ಮಹಿಳೆಯರ ಸಬಲೀಕರಣ, ವೃದ್ಧಾಶ್ರಮಗಳು, ಹಿರಿಯ ನಾಗರಿಕ ಕೇಂದ್ರಗಳು, ಸುಸ್ಥಿರತೆ ಮತ್ತು ಪರಿಸರ ಸಮತೋಲನ.
5. ನಿಗಮದ ಉದ್ಯೋಗಿಗಳು ಮತ್ತು ಅವರ ಕುಟುಂಬಗಳಿಗೆ ಮಾತ್ರ ಪ್ರಯೋಜನವನ್ನು ನೀಡುವ ಸಿಎಸ್‌ಆರ್ ಯೋಜನೆಗಳು ಅಥವಾ ಕಾರ್ಯಕ್ರಮಗಳು ಅಥವಾ ಚಟುವಟಿಕೆಗಳನ್ನು ಸಿಎಸ್‌ಆರ್ ಚಟುವಟಿಕೆಗಳೆಂದು ಪರಿಗಣಿಸಲಾಗುವುದಿಲ್ಲ.

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)



ಚಿತ್ರ 45: ಜಿ ಬ್ಲಾಕ್ ಪೊಲೀಸ್ ಹೌಸಿಂಗ್ ಕಾಲೋನಿ, ವರ್ಲಿ ಮುಂಬೈ ಕೃಪೆ: ಶ್ರೇಯಾ ರಾಮನ್, ಇಂಡಿಯಾ ಸ್ಪೆಂಡ್



ಚಿತ್ರ 46: ತಮಿಳುನಾಡು PC ಕ್ವಾರ್ಟರ್ಸ್ -ಕಿಲ್ವಾಕ್, ಚೆನ್ನೈ ಕೃಪೆ: TNPHC



ಚಿತ್ರ 47: ಟಿಎನ್ ಪಿಸಿ ಕ್ವಾರ್ಟರ್ಸ್ ಕನ್ಯಾಕುಮಾರಿ ಜಿಲ್ಲೆ

ಹೀಗಾಗಿ, ಇತರ ಪೊಲೀಸ್ ವಸತಿ ನಿಗಮಗಳಿಗೆ ಹೋಲಿಸಿದರೆ ತಮಿಳುನಾಡು ರಾಜ್ಯ ಪೊಲೀಸ್ ವಸತಿ ನಿಗಮದಿಂದ ನಿರ್ಮಿಸಲಾದ ವಸತಿ ಕಟ್ಟಡಗಳ ನಿರ್ಮಾಣದ ಗುಣಮಟ್ಟ ಉತ್ತಮವಾಗಿದೆ ಎಂದು ನೋಡಬಹುದಾಗಿದೆ. ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮವು ಮಹಾರಾಷ್ಟ್ರ ರಾಜ್ಯ ಪೊಲೀಸ್ ವಸತಿ ನಿಗಮದ ಮಾದರಿಯಲ್ಲಿ ರಾಜ್ಯ ಪೊಲೀಸ್ ಪಡೆಗೆ ಎಚ್‌ಬಿಎ ಯೋಜನೆಯನ್ನು ಪರಿಚಯಿಸುವುದನ್ನು ಪರಿಗಣಿಸಬಹುದು ಮತ್ತು ರಾಜ್ಯ ಪೊಲೀಸ್ ಪಡೆಗೆ ವಸತಿ ಘಟಕಗಳ ನಿರ್ಮಾಣವನ್ನು ತಮಿಳುನಾಡು ರಾಜ್ಯ ಪೊಲೀಸ್ ವಸತಿ ನಿಗಮದ 'ನಿಮ್ಮ ಸ್ವಂತ ಮನೆಯನ್ನು ಹೊಂದಿರಿ' ಯೋಜನೆಯಡಿಯಲ್ಲಿ ಕೈಗೊಳ್ಳಬಹುದು. ಇದಲ್ಲದೆ, ತಮಿಳುನಾಡು ರಾಜ್ಯ ಪೊಲೀಸ್ ವಸತಿ ನಿಗಮದ ರೀತಿಯಲ್ಲಿ ಸಿಎಸ್‌ಆರ್ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ರಾಜ್ಯ ಪೊಲೀಸ್ ವಸತಿ ನಿಗಮವು ದೃಷ್ಟಿಕೋನವನ್ನು ವಿಸ್ತರಿಸಬೇಕಾಗಿದೆ. ಇದಲ್ಲದೆ, ನಿಗಮದ ನೌಕರರು ಮತ್ತು ಅವರ ಕುಟುಂಬಗಳಿಗೆ ಪ್ರಯೋಜನವಾಗುವ ಸಿಎಸ್‌ಆರ್ ಚಟುವಟಿಕೆಗಳನ್ನು ಸಿಎಸ್‌ಆರ್ ಚಟುವಟಿಕೆಗಳೆಂದು ಪರಿಗಣಿಸಬಾರದು.



## ಅಧ್ಯಾಯ 7

### ಪ್ರಾಥಮಿಕ ಮಾಹಿತಿ ವಿಶ್ಲೇಷಣೆ

ಪ್ರತಿಕ್ರಿಯಿಸಿದವರಿಂದ (ಫಲಾನುಭವಿಗಳು ಮತ್ತು ಫಲಾನುಭವಿಗಳಲ್ಲದವರು) ಸಂಗ್ರಹಿಸಿದ ಪ್ರಾಥಮಿಕ ದತ್ತಾಂಶವನ್ನು ಕೆಳಗೆ ತೋರಿಸಿರುವಂತೆ ವಿಶ್ಲೇಷಿಸಲಾಗಿದೆ ಮತ್ತು ಪ್ರಸ್ತುತಪಡಿಸಲಾಗಿದೆ.

#### 7.1. ಜನಸಂಖ್ಯಾ ಅಧ್ಯಯನ:


##### 7.1.1 ಪ್ರತಿಕ್ರಿಯಿಸಿದವರುಗಳ ಸಮೂಹ

ಪ್ರತಿಕ್ರಿಯಿಸಿದವರ ಜನಸಂಖ್ಯೆಯು ನಡೆಸಿದ ಸಮೀಕ್ಷೆಗಳ ಸ್ವರೂಪದ ಹಿನ್ನೆಲೆಯನ್ನು ನಮಗೆ ನೀಡುತ್ತದೆ. ಪ್ರತಿಕ್ರಿಯಿಸಿದವರಲ್ಲಿ ಹೆಚ್ಚಿನವರು (91%) ಪೊಲೀಸ್ ಕಾನ್‌ಸ್ಟಾಬ್‌ಗಳಿಂದ ಬಂದವರು, ಸುಮಾರು 8.5% ಮಧ್ಯಮ ಮಟ್ಟದ ಪೊಲೀಸ್ ಪಡೆಯಿಂದ ಬಂದವರು ಮತ್ತು ಸಮೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿನ ಕಾರ್ಯನಿರ್ವಾಹಕರಿಂದ ಪ್ರತಿಕ್ರಿಯೆಗಳು ಅಲ್ಲಲ್ಲಿ ಚದುರಿ ಹೋಗಿದೆ. ಕೋಷ್ಟಕ 46 ಪೊಲೀಸ್ ಪಡೆಯಲ್ಲಿ ಪ್ರತಿಕ್ರಿಯಿಸಿದವರ ಸಮೂಹವನ್ನು ಎತ್ತಿ ತೋರಿಸುತ್ತದೆ.

#### ಕೋಷ್ಟಕ 46: ಪೊಲೀಸ್ ಪಡೆಯಲ್ಲಿ ಪ್ರತಿಕ್ರಿಯಿಸಿದವರುಗಳ ಜಿಲ್ಲಾವಾರು ಶ್ರೇಣಿ

| ಜಿಲ್ಲೆ                        | ಕಾನ್ಸ್ಟೇಬಲ್/HC | ASI/SI       | ಸರ್ಕಲ್ ಇನ್‌ಸ್‌ಪೆಕ್ಟರ್ / DSP | SP/DCP | JCP/DIG | Total |
|-------------------------------|----------------|--------------|-----------------------------|--------|---------|-------|
| ದಾವಣಗೆರೆ                      | 40             |              |                             |        |         | 40    |
| ಗದಗ                           | 67             | 13           |                             |        |         | 80    |
| ಹಾವೇರಿ                        | 67             |              |                             |        |         | 67    |
| ಕೊಪ್ಪಳ                        | 86             | 4            |                             |        |         | 90    |
| ಚಿಕ್ಕಬಳ್ಳಾಪುರ                 | 70             |              |                             |        |         | 70    |
| ಬೆಂಗಳೂರು ನಗರ                  | 108            | 20           |                             | 2      | 3       | 133   |
| ಬೆಳಗಾವಿ                       | 122            | 8            |                             |        |         | 130   |
| ಬಳ್ಳಾರಿ                       | 69             | 1            |                             |        |         | 70    |
| ಚಾಮರಾಜನಗರ                     | 70             | 5            |                             |        |         | 75    |
| ಚಿತ್ರದುರ್ಗ                    | 84             | 11           |                             |        |         | 95    |
| ಚಿಕ್ಕಮಗಳೂರು                   | 42             | 11           |                             |        |         | 53    |
| ದಕ್ಷಿಣ ಕನ್ನಡ                  | 24             | 2            |                             |        |         | 26    |
| ಗುಲ್ಬರ್ಗ                      | 94             | 11           |                             |        |         | 105   |
| ಒಟ್ಟು                         | 943            | 86           |                             | 2      | 3       | 1034  |
| ನಿಯಂತ್ರಣ ಮಾದರಿ                | 93             | 11           |                             |        |         | 104   |
| ನಿಯಂತ್ರಣ ಮಾದರಿ ಸೇರಿದಂತೆ ಒಟ್ಟು | 1036<br>(91%)  | 97<br>(8.5%) | 0                           | 2      | 3       | 1138  |






ಚಿತ್ರ 48: ಪೊಲೀಸ್ ಠಾಣೆಗಳಲ್ಲಿ ಪ್ರತಿಕ್ರಿಯಿಸಿದವರುಗಳ ಜಿಲ್ಲಾವಾರು ಶ್ರೇಣಿ

### 7.1.2 ಪ್ರತಿಕ್ರಿಯಿಸಿದವರುಗಳ ಅರ್ಹತೆ

ಕುತೂಹಲಕಾರಿಯಾಗಿ, ಪ್ರತಿಕ್ರಿಯಿಸಿದವರಲ್ಲಿ ಹೆಚ್ಚಿನವರು (96%) ಸ್ನಾತಕೋತ್ತರ ಪದವೀಧರರು ಮತ್ತು ಕೇವಲ ಒಂದು ಸಣ್ಣ ಶೇಕಡಾವಾರು (4%) ಪದವೀಧರರು. ಆದಾಗ್ಯೂ, ಪ್ರತಿಕ್ರಿಯಿಸಿದವರಲ್ಲಿ ಯಾರೂ ವೃತ್ತಿಪರ ಪದವಿ ಪಡೆದವರಾಗಿರಲಿಲ್ಲ. ಪ್ರತಿಕ್ರಿಯಿಸಿದವರ ಶೈಕ್ಷಣಿಕ ಅರ್ಹತೆಯ ವಿವರಗಳನ್ನು ಕೋಷ್ಟಕ 47 ರಲ್ಲಿ ನೀಡಲಾಗಿದೆ.

**ಕೋಷ್ಟಕ 47: ಪೊಲೀಸ್ ಪಡೆಗಳಲ್ಲಿ ಪ್ರತಿಕ್ರಿಯಿದಾರರ ಶೈಕ್ಷಣಿಕ ಅರ್ಹತೆ**

| ಜಿಲ್ಲೆ                  | ಸ್ನಾತಕೋತ್ತರ ಮತ್ತು ಹೆಚ್ಚು    | ಇಂಜಿನಿಯರಿಂಗ್ | ವೈದ್ಯಕೀಯ | ಪದವಿ ಶಿಕ್ಷಣ              | ಇತರರು    | ಒಟ್ಟು       |
|-------------------------|-----------------------------|--------------|----------|--------------------------|----------|-------------|
| ದಾವಣಗೆರೆ                | 32                          |              |          | 8                        |          | 40          |
| ಗದಗ                     | 80                          |              |          |                          |          | 80          |
| ಹಾವೇರಿ                  | 67                          |              |          |                          |          | 67          |
| ಕೊಪ್ಪಳ                  | 90                          |              |          |                          |          | 90          |
| ಚಿಕ್ಕಬಳ್ಳಾಪುರ           | 70                          |              |          |                          |          | 70          |
| ಬೆಂಗಳೂರು ನಗರ            | 119                         |              |          | 14                       |          | 133         |
| ಬೆಳಗಾವಿ                 | 126                         |              |          | 4                        |          | 130         |
| ಬಳ್ಳಾರಿ                 | 64                          |              |          | 6                        |          | 70          |
| ಚಾಮರಾಜನಗರ               | 75                          |              |          |                          |          | 75          |
| ಚಿತ್ರದುರ್ಗ              | 95                          |              |          |                          |          | 95          |
| ಚಿಕ್ಕಮಗಳೂರು             | 53                          |              |          |                          |          | 53          |
| ದಕ್ಷಿಣ ಕನ್ನಡ            | 24                          |              |          | 2                        |          | 26          |
| ಗುಲ್ಬರ್ಗ                | 102                         |              |          | 3                        |          | 105         |
| ಒಟ್ಟು                   | 997                         | 0            | 0        | 37                       | 0        | 1034        |
| ನಿಯಂತ್ರಣ                | 101                         |              |          | 3                        |          | 104         |
| ನಿಯಂತ್ರಣ ಸೇರಿದಂತೆ ಒಟ್ಟು | <b>1098</b><br><b>(96%)</b> | <b>0</b>     | <b>0</b> | <b>40</b><br><b>(4%)</b> | <b>0</b> | <b>1138</b> |



ಚಿತ್ರ 49: ಪ್ರತಿಕ್ರಿಯಿಸಿದವರ ಶೈಕ್ಷಣಿಕ ಅರ್ಹತೆ


### 7.1.3 ಲಿಂಗ ಮತ್ತು ವಯಸ್ಸಿನ ಗುಂಪು

ಪೊಲೀಸ್ ಪಡೆಯಲ್ಲಿ ಪ್ರತಿಕ್ರಿಯಿಸಿದವರ ಜಿಲ್ಲಾವಾರು, ಲಿಂಗ ಮತ್ತು ವಯಸ್ಸಿನ ಗುಂಪುಗಳನ್ನು ಕ್ರಮವಾಗಿ ಕೋಷ್ಟಕ 48 (ಚಿತ್ರ 50) ಮತ್ತು ಕೋಷ್ಟಕ 49 (ಚಿತ್ರ 51) ರಲ್ಲಿ ನೀಡಲಾಗಿದೆ. ಮಹಿಳಾ ಪ್ರತಿಕ್ರಿಯಿದಾರರು ಕೇವಲ 11% ರಷ್ಟಿದ್ದರೆ, ಉಳಿದ 89% ಪುರುಷ ಪ್ರತಿಕ್ರಿಯಿದಾರರು. ಪ್ರತಿಕ್ರಿಯಿಸಿದವರ ವಯೋಮಾನದ ಪ್ರಕಾರ, 51-60 ವರ್ಷ ವಯಸ್ಸಿನವರಲ್ಲಿ (ಶೇಕಡಾ 2) ಸ್ವಲ್ಪ ಕಡಿಮೆಯಾದರೂ ಹೆಚ್ಚು ವೈವಿಧ್ಯಮಯ ಪ್ರಾತಿನಿಧ್ಯವಿದೆ. ಆದಾಗ್ಯೂ, ಗರಿಷ್ಠ ಸಂಖ್ಯೆಯ ಪ್ರತಿಕ್ರಿಯಿದಾರರು 31-40 ವರ್ಷ ವಯಸ್ಸಿನವರು (59 ಪ್ರತಿಶತ).

#### ಕೋಷ್ಟಕ 48: ಪ್ರತಿಕ್ರಿಯಿಸಿದವರ ಲಿಂಗ (ಜಿಲ್ಲಾವಾರು)

| ಜಿಲ್ಲೆ   | ಪುರುಷ | ಮಹಿಳೆ | ಒಟ್ಟು |
|----------|-------|-------|-------|
| ದಾವಣಗೆರೆ | 35    | 5     | 40    |
| ಗದಗ      | 71    | 9     | 80    |
| ಹಾವೇರಿ   | 61    | 6     | 67    |
| ಕೊಪ್ಪಳ   | 84    | 6     | 90    |


|                         |      |     |      |
|-------------------------|------|-----|------|
| ಚಿಕ್ಕಬಳ್ಳಾಪುರ           | 60   | 10  | 70   |
| ಬೆಂಗಳೂರು ನಗರ            | 123  | 10  | 133  |
| ಬೆಳಗಾವಿ                 | 107  | 23  | 130  |
| ಬಳ್ಳಾರಿ                 | 64   | 6   | 70   |
| ಜಾಮರಾಜನಗರ               | 69   | 6   | 75   |
| ಚಿತ್ರದುರ್ಗ              | 87   | 8   | 95   |
| ಚಿಕ್ಕಮಗಳೂರು             | 49   | 4   | 53   |
| ದಕ್ಷಿಣ ಕನ್ನಡ            | 21   | 5   | 26   |
| ಗುಲ್ಬರ್ಗ                | 91   | 14  | 105  |
| ಒಟ್ಟು                   | 922  | 112 | 1034 |
| ನಿಯಂತ್ರಣ                | 90   | 14  | 104  |
| ನಿಯಂತ್ರಣ ಸೇರಿದಂತೆ ಒಟ್ಟು | 1012 | 126 | 1138 |
|                         | 89%  | 11% |      |



ಚಿತ್ರ 50: ಪ್ರತಿಕ್ರಿಯಿಸಿದವರ ಲಿಂಗ (ಜಿಲ್ಲಾವಾರು)

ಕೋಷ್ಟಕ 49: ಪ್ರತಿಕ್ರಿಯಿಸಿದವರ ವಯಸ್ಸಿನ ಗುಂಪು (ಜಿಲ್ಲಾವಾರು)

| ಜಿಲ್ಲೆ/ ವಯಸ್ಸಿನ ಗುಂಪು<br>(ವರ್ಷಗಳು) | 21-30                       | 31-40                      | 41-50                      | 51-60                    | ಒಟ್ಟು       |
|------------------------------------|-----------------------------|----------------------------|----------------------------|--------------------------|-------------|
| ದಾವಣಗೆರೆ                           | 8                           | 15                         | 12                         | 5                        | 40          |
| ಗದಗ                                | 11                          | 36                         | 30                         | 3                        | 80          |
| ಹಾವೇರಿ                             | 15                          | 44                         | 8                          |                          | 67          |
| ಕೊಪ್ಪಳ                             | 27                          | 39                         | 24                         |                          | 90          |
| ಚಿಕ್ಕಬಳ್ಳಾಪುರ                      | 17                          | 50                         |                            | 3                        | 70          |
| ಬೆಂಗಳೂರು ನಗರ                       | 24                          | 82                         | 26                         | 1                        | 133         |
| ಬೆಳಗಾವಿ                            | 23                          | 83                         | 21                         | 3                        | 130         |
| ಬಳ್ಳಾರಿ                            | 7                           | 46                         | 17                         |                          | 70          |
| ಚಾಮರಾಜನಗರ                          | 17                          | 53                         | 4                          | 1                        | 75          |
| ಚಿತ್ರದುರ್ಗ                         | 10                          | 51                         | 30                         | 4                        | 95          |
| ಚಿಕ್ಕಮಗಳೂರು                        | 7                           | 24                         | 22                         |                          | 53          |
| ದಕ್ಷಿಣ ಕನ್ನಡ                       | 7                           | 17                         | 2                          |                          | 26          |
| ಗುಲ್ಬರ್ಗ                           | 21                          | 65                         | 17                         | 2                        | 105         |
| ಒಟ್ಟು                              | <b>194</b>                  | <b>605</b>                 | <b>213</b>                 | <b>22</b>                | <b>1034</b> |
| ನಿಯಂತ್ರಣ                           | 20                          | 65                         | 17                         | 2                        | 104         |
| ನಿಯಂತ್ರಣ ಸೇರಿದಂತೆ ಒಟ್ಟು            | <b>214</b><br><b>(19% )</b> | <b>670</b><br><b>(59%)</b> | <b>230</b><br><b>(20%)</b> | <b>24</b><br><b>(2%)</b> | <b>1138</b> |



ಚಿತ್ರ 51: ಪ್ರತಿಕ್ರಿಯೆದಾರರ ವಯಸ್ಸಿನ ಗುಂಪು (ಜಿಲ್ಲಾವಾರು)

ಪ್ರಾಥಮಿಕ ಸಮೀಕ್ಷೆಯ ಭಾಗವಾಗಿ, ಪ್ರತಿಕ್ರಿಯಿಸಿದವರಿಗೆ ಹಲವಾರು ಪ್ರಶ್ನೆಗಳನ್ನು ಕೇಳಲಾಯಿತು ಮತ್ತು 1 ರಿಂದ 5 ರ ಪ್ರಮಾಣದಲ್ಲಿ ತೃಪ್ತಿ ನಿಯತಾಂಕಗಳನ್ನು ಶ್ರೇಣೀಕರಿಸಲು ಕೇಳಲಾಯಿತು, 1 - ಹೆಚ್ಚು ಅತೃಪ್ತಿ ಮತ್ತು 5 - ಹೆಚ್ಚು ತೃಪ್ತಿ ಹೊಂದಿದೆ (ಕೋಷ್ಟಕ 50). ಅಂಕಿಅಂಶಗಳ ವಿಶ್ಲೇಷಣೆಗಾಗಿ SPSS ಉಪಕರಣವನ್ನು ಬಳಸಲಾಗಿದೆ.

**ಕೋಷ್ಟಕ 50: ತೃಪ್ತಿ ಸೂಚ್ಯಂಕಕ್ಕಾಗಿ ಬಳಸಲಾದ ಮಾನದಂಡ:**

| ರೇಟಿಂಗ್ | 5 ಪಾಯಿಂಟ್ ಲೈಕರ್ ಸ್ಕೇಲ್ |
|---------|------------------------|
| 1       | ಹೆಚ್ಚು ಅತೃಪ್ತಿ         |
| 2       | ಅತೃಪ್ತಿ                |
| 3       | ತಟಸ್ಥ                  |
| 4       | ತೃಪ್ತಿ                 |
| 5       | ಹೆಚ್ಚು ತೃಪ್ತಿ          |

ನಿಯತಾಂಕಗಳನ್ನು ಮುಂದೆ ಆಂತರಿಕ ಅಂಶಗಳಾಗಿ ವಿಂಗಡಿಸಲಾಗಿದೆ, ಇವು ಮುಖ್ಯವಾಗಿ ಬಳಕೆದಾರ ಇಲಾಖೆ ಮತ್ತು ಬಾಹ್ಯ ಅಂಶಗಳಲ್ಲಿ ಅಳವಡಿಸಿಕೊಂಡ ನೀತಿ ಮತ್ತು ಕಾರ್ಯವಿಧಾನಗಳಿಂದಾಗಿವೆ, ಅಂದರೆ, ಇವು ಪೊಲೀಸ್ ವಸತಿ ನಿಗಮವು ನೇರವಾಗಿ ಹೊಣೆಗಾರರಾಗಿರುವ ಅಂಶಗಳು. ಇವುಗಳನ್ನು ಕೆಳಗೆ ವಿವರಿಸಲಾಗಿದೆ (ಕೋಷ್ಟಕ 51):

**ಕೋಷ್ಟಕ 51: ಆಂತರಿಕ ಅಂಶಗಳ ವರ್ಗೀಕರಣ (ಪೊಲೀಸ್ ಇಲಾಖೆ) ಮತ್ತು ಬಾಹ್ಯ ಅಂಶಗಳು (ಪೊಲೀಸ್ ವಸತಿ ನಿಗಮ):**

| ಕ್ರಮ ಸಂಖ್ಯೆ | ಆಂತರಿಕ ಅಂಶಗಳು (ಪೊಲೀಸ್ ಇಲಾಖೆ) | ಬಾಹ್ಯ ಅಂಶಗಳು (ಪೊಲೀಸ್ ವಸತಿ ನಿಗಮ) |
|-------------|------------------------------|---------------------------------|
| 1           | ಹಂಚಿಕೆ ಪ್ರಕ್ರಿಯೆ             | ನಿರ್ಮಾಣದ ಗುಣಮಟ್ಟ                |
| 2           | ಮಂಜೂರು ಮಾಡಿದ ಮನೆಯ ವಿಧ        | ನೀರಿನ ಗುಣಮಟ್ಟ                   |
| 3           | ಮನೆಯ ವಿನ್ಯಾಸ                 | ಒಳಚರಂಡಿ ವ್ಯವಸ್ಥೆ                |
| 4           | ನೆರೆಹೊರೆಯ ತತ್ವಗಳು            | ಹಸಿರು ಹೊದಿಕೆ                    |
| 5           | ಸಂಪರ್ಕ ಮತ್ತು ಪ್ರವೇಶ          | ಗಾಳಿಯ ಗುಣಮಟ್ಟ                   |



## 7.2 ಆಂತರಿಕ ಅಂಶಗಳು (ಪೊಲೀಸ್ ಇಲಾಖೆ)


### 7.2.1 ಪ್ರದೇಶಗಳು ಮತ್ತು ಪೊಲೀಸ್ ಸಿಬ್ಬಂದಿಯ ವರ್ಗಗಳಾದ್ಯಂತ ಮನೆಗಳ ಹಂಚಿಕೆ.

#### 7.2.1.1 ಮನೆ ಹಂಚಿಕೆಯ ವಿವರಗಳು ಮತ್ತು ತೃಪ್ತಿ:

ಅಧ್ಯಯನವು, ಪೊಲೀಸ್ ಇಲಾಖೆಯಿಂದ ಮನೆ ಹಂಚಿಕೆಯ ವಿವಿಧ ಅಂಶಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದೆ. ದಾವಣಗೆರೆ ಮತ್ತು ಬಳ್ಳಾರಿ ಹೊರತುಪಡಿಸಿ ಎಲ್ಲಾ ಜಿಲ್ಲೆಗಳಾದ್ಯಂತ, ಮನೆ ಹಂಚಿಕೆಗೆ ತೆಗೆದುಕೊಂಡ ಸಮಯ ಒಂದು ವರ್ಷಕ್ಕಿಂತ ಹೆಚ್ಚು (ಕೋಷ್ಟಕ 52). ದಾವಣಗೆರೆಯಲ್ಲಿ ಸಣ್ಣ ಶೇಕಡಾವಾರು (5%) ಮನೆಗಳನ್ನು ತಕ್ಷಣವೇ ಮಂಜೂರು ಮಾಡಲಾಯಿತು ಆದರೆ ಸ್ವಲ್ಪ ಹೆಚ್ಚಿನ ಶೇಕಡಾ (20%) ಮೂರು ತಿಂಗಳೊಳಗೆ ಹಂಚಿಕೆಯಾಗಿದೆ (ಚಿತ್ರ 52). ದಾವಣಗೆರೆ ಹೊರತುಪಡಿಸಿದರೆ ಬಳ್ಳಾರಿಯಲ್ಲಿ ಮಾತ್ರ ಮೂರು ತಿಂಗಳೊಳಗೆ ಬಹುತೇಕ ಮನೆಗಳನ್ನು ಮಂಜೂರು ಮಾಡಲಾಗಿದೆ. ಆದಾಗ್ಯೂ, ಪ್ರತಿಕ್ರಿಯಿಸಿದವರಲ್ಲಿ ಹೆಚ್ಚಿನವರು (ಶೇಕಡಾ 93) ಪೊಲೀಸ್ ಇಲಾಖೆಯಿಂದ ಮನೆಗಳನ್ನು ಮಂಜೂರು ಮಾಡುವ ಮೊದಲು ಒಂದು ವರ್ಷಕ್ಕೂ ಹೆಚ್ಚು ಕಾಲ ಕಾಯಬೇಕಾಯಿತು.

#### ಕೋಷ್ಟಕ 52: ಪೊಲೀಸ್ ಇಲಾಖೆಯಿಂದ ಮನೆ ಹಂಚಿಕೆಗೆ ತೆಗೆದುಕೊಂಡ ಸಮಯ

| ಜಿಲ್ಲೆ        | ತಕ್ಷಣ | 3 ತಿಂಗಳಿಗಿಂತ ಕಡಿಮೆ | 3 - 6 ತಿಂಗಳುಗಳು | 6 - 12 ತಿಂಗಳುಗಳು | > 1 ವರ್ಷ  | ಒಟ್ಟು |
|---------------|-------|--------------------|-----------------|------------------|-----------|-------|
| ದಾವಣಗೆರೆ      | 2     | 8                  |                 |                  | 30        | 40    |
| ಗದಗ           |       |                    |                 |                  | 80        | 80    |
| ಹಾವೇರಿ        |       |                    |                 |                  | 67        | 67    |
| ಕೊಪ್ಪಳ        |       |                    |                 |                  | 90        | 90    |
| ಚಿಕ್ಕಬಳ್ಳಾಪುರ |       |                    |                 |                  | 70        | 70    |
| ಬೆಂಗಳೂರು ನಗರ  |       |                    |                 |                  | 133       | 133   |
| ಬೆಳಗಾವಿ       |       |                    |                 |                  | 130       | 130   |
| ಬಳ್ಳಾರಿ       |       | 47                 |                 | 12               | 11        | 70    |
| ಚಾಮರಾಜನಗರ     |       |                    |                 |                  | 75        | 75    |
| ಚಿತ್ರದುರ್ಗ    |       |                    |                 |                  | 95        | 95    |
| ಚಿಕ್ಕಮಗಳೂರು   |       |                    |                 |                  | 53        | 53    |
| ದಕ್ಷಿಣ ಕನ್ನಡ  |       |                    |                 |                  | 26        | 26    |
| ಗುಲ್ಬರ್ಗ      |       |                    |                 |                  | 105       | 105   |
| ಒಟ್ಟು         | 2     | 55                 | 0               | 12               | 965 (93%) | 1034  |



ಚಿತ್ರ 52: ಪೊಲೀಸ್ ಇಲಾಖೆಯಿಂದ ಮನೆ ಹಂಚಿಕೆಗೆ ತೆಗೆದುಕೊಂಡ ಸಮಯ


### 7.2.1.2 ಪೊಲೀಸ್ ಸಿಬ್ಬಂದಿಗೆ ಮನೆಗಳ ಹಂಚಿಕೆಯಲ್ಲಿ ವಿಳಂಬಕ್ಕೆ ಕಾರಣಗಳು

ಪೊಲೀಸ್ ಇಲಾಖೆಯಿಂದ ಮನೆಗಳ ಹಂಚಿಕೆಯಲ್ಲಿ ವಿಳಂಬವು ಪ್ರಾಥಮಿಕವಾಗಿ ಎರಡು ಅಂಶಗಳಿಂದಾಗಿದೆ, i) ಕಾರ್ಯವಿಧಾನದ ಅಡಚಣೆಗಳು (58%) ಮತ್ತು ii) ಜ್ಯೇಷ್ಠತೆಯ ಆಧಾರದ ಮೇಲೆ ಮನೆಗಳ ಹಂಚಿಕೆ (29%) (ಕೋಷ್ಟಕ 53 ನೋಡಿ). ಆದಾಗ್ಯೂ, ಅಧ್ಯಯನಕ್ಕೊಳಪಟ್ಟ ಕೆಲವು ಜಿಲ್ಲೆಗಳಲ್ಲಿ ಕೆಲವು ಅಸಮಾನತೆಗಳಿವೆ. ಉದಾಹರಣೆಗೆ, ಬಳ್ಳಾರಿ ಜಿಲ್ಲೆಯಲ್ಲಿ, ಒಂದು ಪ್ರಮುಖ ಸಮಸ್ಯೆ ಎಂದರೆ ಸಾಕಷ್ಟು ವಸತಿ ಇಲ್ಲದಿರುವುದು. ಇದಲ್ಲದೆ, ಚಿತ್ರದುರ್ಗದಲ್ಲಿ ಪೊಲೀಸ್ ಕ್ವಾರ್ಟರ್ಸ್‌ನಲ್ಲಿ ಒದಗಿಸಲಾದ ಸೌಲಭ್ಯಗಳ ಕೊರತೆಯಿಂದಾಗಿ ಉತ್ತಮ ವಸತಿ ಸೌಕರ್ಯಗಳಿಗಾಗಿ ಪೊಲೀಸ್ ಸಿಬ್ಬಂದಿ ಪಟ್ಟಣದತ್ತ ಸಾಗುವಂತೆ ಮಾಡಿತು. ಇವುಗಳನ್ನು ಕೋಷ್ಟಕ 53 ರಲ್ಲಿ ವಿವರಿಸಲಾಗಿದೆ.

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

**ಕೋಷ್ಟಕ 53: ಪೊಲೀಸ್ ಇಲಾಖೆಯಿಂದ ಪೊಲೀಸ್ ಸಿಬ್ಬಂದಿಗೆ ಮನೆ ಹಂಚಿಕೆ ವಿಳಂಬಕ್ಕೆ ಕಾರಣಗಳು**

| ಜಿಲ್ಲೆ        | ಜ್ಯೇಷ್ಠತೆ                  | ಕಾರ್ಯವಿಧಾನದ ಸಮಸ್ಯೆಗಳು      | ಸಮರ್ಪಕ ವಸತಿ ಕೊರತೆ        | ಸೌಲಭ್ಯಗಳ ಕೊರತೆ           | ಒಟ್ಟು                        |
|---------------|----------------------------|----------------------------|--------------------------|--------------------------|------------------------------|
| ದಾವಣಗೆರೆ      |                            | 40                         |                          |                          | 40                           |
| ಗದಗ           | 3                          | 77                         |                          |                          | 80                           |
| ಹಾವೇರಿ        | 1                          | 66                         |                          |                          | 67                           |
| ಕೊಪ್ಪಳ        | 79                         | 11                         |                          |                          | 90                           |
| ಚಿಕ್ಕಬಳ್ಳಾಪುರ | 1                          | 69                         |                          |                          | 70                           |
| ಬೆಂಗಳೂರು ನಗರ  | 110                        | 23                         |                          |                          | 133                          |
| ಬೆಳಗಾವಿ       | 27                         | 103                        |                          |                          | 130                          |
| ಬಳ್ಳಾರಿ       | 23                         |                            | 47                       |                          | 70                           |
| ಚಾಮರಾಜನಗರ     | 14                         | 61                         |                          |                          | 75                           |
| ಚಿತ್ರದುರ್ಗ    |                            | 1                          |                          | 94                       | 95                           |
| ಚಿಕ್ಕಮಗಳೂರು   | 1                          | 52                         |                          |                          | 53                           |
| ದಕ್ಷಿಣ ಕನ್ನಡ  | 26                         |                            |                          |                          | 26                           |
| ಗುಲ್ಬರ್ಗ      | 11                         | 94                         |                          |                          | 105                          |
| ಒಟ್ಟು         | <b>296</b><br><b>(29%)</b> | <b>597</b><br><b>(58%)</b> | <b>47</b><br><b>(4%)</b> | <b>94</b><br><b>(9%)</b> | <b>1034</b><br><b>(100%)</b> |



ಚಿತ್ರ 53: ಪೊಲೀಸ್ ಸಿಬ್ಬಂದಿಗೆ ಮನೆ ಮಂಜೂರಾತಿಯ ವಿಳಂಬಕ್ಕೆ ಕಾರಣ


### 7.3 ಹಂಚಿಕೆ ಪ್ರಕ್ರಿಯೆಯಲ್ಲಿ ತೃಪ್ತಿ ಸೂಚ್ಯಂಕ ಮತ್ತು ಹಂಚಿಕೆಯಾದ ಮನೆಗಳ ವಿಧಗಳು

ಮೇಲಿನ ಶೋಧನೆಗಳಿಗೆ ಅನುಗುಣವಾಗಿ, ಹಂಚಿಕೆ ಪ್ರಕ್ರಿಯೆಗಾಗಿ ಪೊಲೀಸ್ ಸಿಬ್ಬಂದಿಯ ತೃಪ್ತಿ ಸೂಚ್ಯಂಕ (SI) ಮತ್ತು ಮಂಜೂರು ಮಾಡಿದ ಮನೆಯ ವಿಧವನ್ನು ಪರಿಶೀಲಿಸಲಾಗಿದೆ. ಮನೆ ಹಂಚಿಕೆ ಪ್ರಕ್ರಿಯೆ ಮತ್ತು ವಸತಿಗಾಗಿ ಮಂಜೂರು ಮಾಡಿದ ಮನೆಗಳ ಕುರಿತು ಪೊಲೀಸ್ ಸಿಬ್ಬಂದಿಯಿಂದ ಪಡೆದ ಪ್ರತಿಕ್ರಿಯೆಯನ್ನು ಆಧರಿಸಿ ತೃಪ್ತಿ ಸೂಚ್ಯಂಕವನ್ನು ಲೆಕ್ಕಹಾಕಲಾಗಿದೆ (ಕೋಷ್ಟಕ 54). ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರಕ್ಕೆ ಸಲ್ಲಿಸಿದ ಮಧ್ಯಂತರ ವರದಿಯಲ್ಲಿ ಬೆಂಗಳೂರು ನಗರ ಜಿಲ್ಲೆ ಅತ್ಯಧಿಕ ತೃಪ್ತಿ ಸೂಚ್ಯಂಕವನ್ನು ತೋರಿಸಿದ್ದು, ಸಮೀಕ್ಷೆ ಪೂರ್ಣಗೊಂಡ ನಂತರ ಫಲಿತಾಂಶ ಬದಲಾಗಿದ್ದು, ಹಂಚಿಕೆ ಪ್ರಕ್ರಿಯೆಯಲ್ಲಿ 3.01/5.0 ತೃಪ್ತಿ ಸೂಚ್ಯಂಕದೊಂದಿಗೆ ಬಳ್ಳಾರಿ ಜಿಲ್ಲೆ ಅಗ್ರಸ್ಥಾನ ಪಡೆದುಕೊಂಡಿದೆ. ಚಾಮರಾಜನಗರ 2.99 / 5.0 ಮತ್ತು ಬೆಂಗಳೂರು ಜಿಲ್ಲೆ 2.91 / 5.0 ನಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.

ಕೋಷ್ಟಕ 54: ಹಂಚಿಕೆ ಪ್ರಕ್ರಿಯೆ ಮತ್ತು ಹಂಚಿಕೆಯಾದ ಮನೆಗಳ ವಿಧಗಳಿಗೆ ತೃಪ್ತಿ ಸೂಚ್ಯಂಕ

| ಜಿಲ್ಲೆ          | ತೃಪ್ತಿ ಸೂಚ್ಯಂಕ   |                           |
|-----------------|------------------|---------------------------|
|                 | ಹಂಚಿಕೆ ಪ್ರಕ್ರಿಯೆ | ಮಂಜೂರು ಮಾಡಿದ ಮನೆಗಳ ವಿಧಗಳು |
| ದಾವಣಗೆರೆ        | 2.31             | 2.58                      |
| ಗದಗ             | 1.87             | 2.17                      |
| ಹಾವೇರಿ          | 1.99             | 2.43                      |
| ಕೊಪ್ಪಳ          | 2.67             | 1.99                      |
| ಚಿಕ್ಕಬಳ್ಳಾಪುರ   | 2.23             | 1.82                      |
| ಬೆಂಗಳೂರು ನಗರ    | 2.91             | 2.26                      |
| ಬೆಳಗಾವಿ         | 2.71             | 2.58                      |
| ಬಳ್ಳಾರಿ         | 3.01             | 3.17                      |
| ಚಾಮರಾಜನಗರ       | 2.99             | 2.43                      |
| ಚಿತ್ರದುರ್ಗ      | 2.67             | 2.99                      |
| ಚಿಕ್ಕಮಗಳೂರು     | 2.03             | 2.71                      |
| ದಕ್ಷಿಣ ಕನ್ನಡ    | 2.87             | 2.96                      |
| ಗುಲ್ಬರ್ಗ        | 2.83             | 2.72                      |
| ನಿಯಂತ್ರಣ ಮಾದರಿ  | 2.01             |                           |
| FGD/IDI ದತ್ತಾಂಶ | 2.55             | 2.52                      |
| ಸಂಚಿತ SIDT      | <b>2.41</b>      | <b>2.35</b>               |

ಹಂಚಿಕೆಯಾದ ಮನೆಗಳ ವಿಧಗಳಿಗೆ ಸಂಬಂಧಿಸಿದಂತೆ, ಬೆಂಗಳೂರು ಜಿಲ್ಲೆ 3.17 / 5.0 ತೃಪ್ತಿ ಸೂಚ್ಯಂಕದೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ, ನಂತರ ಚಿತ್ರದುರ್ಗ ಜಿಲ್ಲೆ 2.99 / 5.0 ಮತ್ತು ದಕ್ಷಿಣ ಕನ್ನಡ 2.96 / 5.0 ರಲ್ಲಿ ಮೂರನೇ ಸ್ಥಾನದಲ್ಲಿದೆ. ಆದಾಗ್ಯೂ, ಹಂಚಿಕೆ ಪ್ರಕ್ರಿಯೆಯ ಬೆಂಗಳೂರು ತೃಪ್ತಿ ಸೂಚ್ಯಂಕವು 2.41 / 5.0 ಮತ್ತು 2.35 / 5.0 ನಲ್ಲಿ ಹಂಚಿಕೆಯಾದ ಮನೆಗಳ ವಿಧಗಳು 2.64 / 5.0 ರ ದತ್ತಾಂಶ ತ್ರಿಕೋನ (CSIDT) ನೊಂದಿಗೆ ಸಂಚಿತ ತೃಪ್ತಿ ಸೂಚ್ಯಂಕಕ್ಕಿಂತ ಕೆಳಗಿದೆ ಮತ್ತು ಆದ್ದರಿಂದ, ಪೊಲೀಸ್ ಇಲಾಖೆಯಲ್ಲಿ ಹಂಚಿಕೆಗಾಗಿ ಅಳವಡಿಸಿಕೊಂಡ ಪ್ರಕ್ರಿಯೆ ಮತ್ತು ಕಾರ್ಯವಿಧಾನಗಳಲ್ಲಿ ಸುಧಾರಣೆಯ ಅವಶ್ಯಕತೆಯನ್ನು ಸೂಚಿಸುತ್ತದೆ.



ಚಿತ್ರ 54: ಹಂಚಿಕೆ ಪ್ರಕ್ರಿಯೆ ಮತ್ತು ಪೊಲೀಸ್ ಸಿಬ್ಬಂದಿಗೆ ಹಂಚಿಕೆಯಾದ ಮನೆಗಳ ಬಗ್ಗೆ ತೃಪ್ತಿ ಸೂಚ್ಯಂಕ


#### 7.4 ಪೊಲೀಸ್ ಇಲಾಖೆಯಿಂದ ಮಂಜೂರು ಮಾಡಿದ ಮನೆಗಳ ವಿನ್ಯಾಸದ ಬಗ್ಗೆ ತೃಪ್ತಿ

ಬಹುಪಾಲು ಪ್ರತಿಕ್ರಿಯಿಸಿದವರು ಮತ್ತು ಅವರ ಕುಟುಂಬವು ಅವರಿಗೆ ಮಂಜೂರು ಮಾಡಿದ ಮನೆಗಳ ವಿನ್ಯಾಸದ ಬಗ್ಗೆ ಅತ್ಯಂತಿ ವ್ಯಕ್ತಪಡಿಸಿದರು ಮತ್ತು ನಿರ್ದಿಷ್ಟವಾಗಿ ಹಂಚಿಕೊಂಡಿರುವ ಗೋಡೆಗಳಿಂದಾಗಿ ಮನೆಯಲ್ಲಿ ಗೌಪ್ಯತೆಯ ಕೊರತೆಯು ಮತ್ತು ಸಾಮಾನ್ಯ ಪ್ರವೇಶದ್ವಾರದ ಉಪಸ್ಥಿತಿಯೊಂದಿಗೆ ವಿಶೇಷವಾಗಿ PC ವಸತಿಗಾಗಿ ನಿರ್ಮಿಸಿದ ವಸತಿ ಸಂಕೀರ್ಣದ ವಿನ್ಯಾಸದಲ್ಲಿನ ಸಾಮಾನ್ಯ ದೋಷವಾಗಿದೆ. (ಕೋಷ್ಟಕ 55 / ಚಿತ್ರ 55). 2.01/5.0 ರ ಸಂಚಿತ ತೃಪ್ತಿ ಸೂಚ್ಯಂಕವು ಪೊಲೀಸ್ ಕ್ಲಾಟರ್ಸ್‌ಗಾಗಿ ಮನೆಯ ವಿನ್ಯಾಸದ ಪರಿಗಣಿತ ಪರಿಶೀಲನೆಯ ಅವಶ್ಯಕತೆಯನ್ನು ಸೂಚಿಸುತ್ತದೆ.

#### ಕೋಷ್ಟಕ 55: ಮನೆ ವಿನ್ಯಾಸದ ಜಿಲ್ಲಾವಾರು ತೃಪ್ತಿ ಸೂಚ್ಯಂಕ

| ಜಿಲ್ಲೆ          | ತೃಪ್ತಿ ಸೂಚ್ಯಂಕ |
|-----------------|----------------|
|                 | ಮನೆ ವಿನ್ಯಾಸ    |
| ದಾವಣಗೆರೆ        | 1.79           |
| ಗದಗ             | 2.11           |
| ಹಾವೇರಿ          | 2.24           |
| ಕೊಪ್ಪಳ          | 2.52           |
| ಚಿಕ್ಕಬಳ್ಳಾಪುರ   | 2.38           |
| ಬೆಂಗಳೂರು ನಗರ    | 1.67           |
| ಬೆಳಗಾವಿ         | 2.46           |
| ಬಳ್ಳಾರಿ         | 2.54           |
| ಚಾಮರಾಜನಗರ       | 2.06           |
| ಚಿತ್ರದುರ್ಗ      | 2.47           |
| ಚಿಕ್ಕಮಗಳೂರು     | 1.74           |
| ದಕ್ಷಿಣ ಕನ್ನಡ    | 2.35           |
| ಗುಲ್ಬರ್ಗ        | 2.17           |
| ನಿಯಂತ್ರಣ ಮಾದರಿ  | 3.88           |
| FGD/IDI ದತ್ತಾಂಶ | 2.19           |
| ಸಂಚಿತ SIDT      | 2.01           |





ಚಿತ್ರ 55: ಮನೆಯ ವಿನ್ಯಾಸದ ಮೇಲಿನ ತೃಪ್ತಿ ಸೂಚ್ಯಂಕ

### 7.5 ಗೃಹ ನಿಯಮಗಳಿಗೆ ಮಂಜೂರು ಮಾಡಲಾದ ವಸತಿ ಘಟಕಗಳ ಅನುಸರಣೆ

#### 7.5.1 ನೆರೆಹೊರೆಯ ಯೋಜನೆ ತತ್ವಗಳ ಅನುಸರಣೆ.


ನೆರೆಹೊರೆಯ ಯೋಜನಾ ತತ್ವಗಳು ಮೂಲಭೂತವಾಗಿ ಪೊಲೀಸ್ ವಸತಿ ಕಾಲೋನಿಯು ಈ ಕೆಳಗಿನ ಅಂಶಗಳಿಂದ ಸನಿಹವಿರುವುದನ್ನು ಮತ್ತು ಬಳಕೆದಾರರ ಇಲಾಖೆಯಿಂದ ಪೊಲೀಸ್ ವಸತಿ ಕಾಲೋನಿಗೆ ಒದಗಿಸಿದ ಭದ್ರತೆಯನ್ನು ಒಳಗೊಂಡಿರುತ್ತದೆ.

1. ಡಿಸೈನ್/ಚಿಕ್ಕಿತ್ತಾಲಯಗಳು
2. ಉದ್ಯಾನವನಗಳು/ಆಟದ ಮೈದಾನಗಳು
3. ಬಸ್ ನಿಲ್ದಾಣ
4. ಮಾರುಕಟ್ಟೆ/ದಿನಸಿ ಅಂಗಡಿಗಳು
5. ಶಿಶುವಿಹಾರ/ ಪ್ರಾಥಮಿಕ ಶಾಲೆ
6. ಬ್ಯಾಂಕ್/ಎಟಿಎಂ
7. ಪೊಲೀಸ್ ವಸತಿಗೆ ಭದ್ರತೆ

ಕ್ಷಿಣಿಕ್‌ಗಳು, ಆಟದ ಮೈದಾನಗಳು, ಬಸ್ ನಿಲ್ದಾಣಗಳು, ಮಾರುಕಟ್ಟೆ, ಶಾಲೆ ಮತ್ತು ಬ್ಯಾಂಕ್ ಸ್ಥಳಗಳು ಹೌಸಿಂಗ್ ಕಾಲೋನಿಯಿಂದ 500 ಮೀಟರ್‌ಗಳಿಂದ 2 ಕಿಲೋಮೀಟರ್‌ಗಳವರೆಗೆ ದೂರವಿದೆ ಎಂದು ಪ್ರತಿಕ್ರಿಯಿಸಿದವರಲ್ಲಿ ಹೆಚ್ಚಿನವರು ಉಲ್ಲೇಖಿಸಿದ್ದಾರೆ. ಕೆಳಗಿನ ಅಂಕಿಅಂಶಗಳಲ್ಲಿ ನೋಡಬಹುದಾದಂತೆ ನೆರೆಹೊರೆಯ ತತ್ವಗಳನ್ನು ಇತರ ಜಿಲ್ಲೆಗಳಿಗಿಂತ ಉತ್ತಮವಾಗಿ ಅನುಸರಿಸಿದ ಜಿಲ್ಲೆಗಳಲ್ಲಿ ಬಳ್ಳಾರಿ ಜಿಲ್ಲೆಯು ಒಂದಾಗಿದೆ ಎಂಬುದನ್ನು ಇಲ್ಲಿ ಉಲ್ಲೇಖಿಸಬೇಕಾಗಿದೆ. ಇತರ ಜಿಲ್ಲೆಗಳಿಗೆ ಹೋಲಿಸಿದರೆ ಬಳ್ಳಾರಿ ಜಿಲ್ಲೆಯ ತೃಪ್ತಿ ಸೂಚ್ಯಂಕದ ಮೌಲ್ಯದಲ್ಲಿಯೂ ಇದನ್ನು ಕಾಣಬಹುದು. ಆದಾಗ್ಯೂ, ಹಲವಾರು ನಿದರ್ಶನಗಳಲ್ಲಿ, ನಿಯಂತ್ರಣ ಮಾದರಿಯ ತೃಪ್ತಿ ಸೂಚ್ಯಂಕದ ಮೌಲ್ಯವು ಅಧ್ಯಯನದಲ್ಲಿರುವ ಕೆಲವು ಪ್ರತ್ಯೇಕ ಜಿಲ್ಲೆಗಳಿಗಿಂತ ಹೆಚ್ಚಾಗಿರುತ್ತದೆ ಎಂಬುದನ್ನು ಸಹ ಇಲ್ಲಿ ಉಲ್ಲೇಖಿಸಬೇಕಾಗಿದೆ. ನೆರೆಹೊರೆಯ ತತ್ವಗಳ ಅನುಸರಣೆಯ ಮೇಲಿನ ತೃಪ್ತಿ ಸೂಚ್ಯಂಕವನ್ನು ಕೋಷ್ಟಕ 56 ರಲ್ಲಿ ಪಟ್ಟಿಮಾಡಲಾಗಿದೆ.

**ಕೋಷ್ಟಕ 56: ನೆರೆಹೊರೆಯ ಯೋಜನಾ ತತ್ವಗಳ ಅನುಸರಣೆಯ ಮೇಲಿನ ತೃಪ್ತಿ ಸೂಚ್ಯಂಕ**

| ಜಿಲ್ಲೆ          | ನೆರೆಹೊರೆಯ ಯೋಜನೆ ತತ್ವಗಳು |
|-----------------|-------------------------|
| ದಾವಣಗೆರೆ        | 3.01                    |
| ಗದಗ             | 2.62                    |
| ಹಾವೇರಿ          | 2.74                    |
| ಕೊಪ್ಪಳ          | 2.69                    |
| ಚಿಕ್ಕಬಳ್ಳಾಪುರ   | 2.59                    |
| ಬೆಂಗಳೂರು ನಗರ    | 2.91                    |
| ಬೆಳಗಾವಿ         | 2.77                    |
| ಬಳ್ಳಾರಿ         | 3.14                    |
| ಚಾಮರಾಜನಗರ       | 2.70                    |
| ಚಿತ್ರದುರ್ಗ      | 2.72                    |
| ಚಿಕ್ಕಮಗಳೂರು     | 2.64                    |
| ದಕ್ಷಿಣ ಕನ್ನಡ    | 2.68                    |
| ಗುಲ್ಬರ್ಗ        | 2.77                    |
| ನಿಯಂತ್ರಣ ಮಾದರಿ  | 3.64                    |
| FGD/IDI ದತ್ತಾಂಶ | 2.77                    |
| ಸಂಚಿತ SIDT      | 2.82                    |



**ಚಿತ್ರ 56: ನೆರೆಹೊರೆಯ ಯೋಜನೆ ತತ್ವಗಳ ಮೇಲಿನ ತೃಪ್ತಿ ಸೂಚ್ಯಂಕ**


**7.5.2 ರಸ್ತೆ ಸಂಪರ್ಕ ಮತ್ತು ಸಾರ್ವಜನಿಕ ಸಾರಿಗೆಯ ಲಭ್ಯತೆಯ ಬಗ್ಗೆ ತೃಪ್ತಿ**

ಪೊಲೀಸ್ ವಸತಿ ಕಾಲೋನಿಯಿಂದ ರಸ್ತೆ ಸಂಪರ್ಕ ಮತ್ತು ಸಾರ್ವಜನಿಕ ಸಾರಿಗೆಯ ಪ್ರವೇಶಕ್ಕೆ ಪ್ರತಿಕ್ರಿಯೆದಾರರ ತೃಪ್ತಿಯನ್ನು ಕೋಷ್ಟಕ 57 ರಲ್ಲಿ ನೀಡಲಾಗಿದೆ (ಚಿತ್ರ 57 ಮತ್ತು ಚಿತ್ರ 58).


**ಕೋಷ್ಟಕ 57: ರಸ್ತೆ ಸಂಪರ್ಕ ಮತ್ತು ಸಾರ್ವಜನಿಕ ಸಾರಿಗೆಯ ಪ್ರವೇಶದ ಮೇಲಿನ ತೃಪ್ತಿ ಸೂಚ್ಯಂಕ**

| ಜಿಲ್ಲೆ        | ತೃಪ್ತಿ ಸೂಚ್ಯಂಕ    |                           | ಕ್ರೋಢೀಕೃತ ತೃಪ್ತಿ ಸೂಚ್ಯಂಕ |
|---------------|-------------------|---------------------------|--------------------------|
|               | ರಸ್ತೆ ಮೂಲಕ ಸಂಪರ್ಕ | ಸಾರ್ವಜನಿಕ ಸಾರಿಗೆಗೆ ಪ್ರವೇಶ |                          |
| ದಾವಣಗೆರೆ      | 2.29              | 2.81                      | 2.55                     |
| ಗದಗ           | 2.26              | 2.77                      | 2.52                     |
| ಹಾವೇರಿ        | 2.41              | 2.34                      | 2.38                     |
| ಕೊಪ್ಪಳ        | 2.17              | 2.01                      | 2.09                     |
| ಚಿಕ್ಕಬಳ್ಳಾಪುರ | 2.28              | 2.67                      | 2.48                     |

|                 |      |      |      |
|-----------------|------|------|------|
| ಬೆಂಗಳೂರು ನಗರ    | 1.91 | 1.86 | 1.89 |
| ಬೆಳಗಾವಿ         | 2.61 | 2.43 | 2.52 |
| ಬಳ್ಳಾರಿ         | 2.57 | 2.88 | 2.73 |
| ಚಾಮರಾಜನಗರ       | 2.89 | 2.44 | 2.67 |
| ಚಿತ್ರದುರ್ಗ      | 3.23 | 2.65 | 2.94 |
| ಚಿಕ್ಕಮಗಳೂರು     | 2.71 | 2.47 | 2.59 |
| ದಕ್ಷಿಣ ಕನ್ನಡ    | 2.83 | 2.39 | 2.61 |
| ಗುಲ್ಬರ್ಗ        | 2.48 | 2.14 | 2.31 |
| ನಿಯಂತ್ರಣ ಮಾದರಿ  | 3.91 | 3.83 | 3.87 |
| FGD/IDI ದತ್ತಾಂಶ | 2.51 | 2.45 | 2.48 |
| ಸಂಚಿತ SIDT      | 2.55 | 2.52 | 2.54 |



ಚಿತ್ರ 57: ರಸ್ತೆ ಸಂಪರ್ಕದ ಬಗ್ಗೆ ತ್ವರಿತ ಸೂಚ್ಯಂಕ



ಚಿತ್ರ 58: ಸಾರ್ವಜನಿಕ ಸಾರಿಗೆಯ ಪ್ರವೇಶದ ಮೇಲಿನ ತೃಪ್ತಿ ಸೂಚ್ಯಂಕ


### 7.6 ಆಂತರಿಕ ಅಂಶಗಳ ಮೇಲೆ ಕ್ರೋಢೀಕೃತ ತೃಪ್ತಿ ಸೂಚ್ಯಂಕ

ಪೊಲೀಸ್ (ಬಳಕೆದಾರ) ಇಲಾಖೆಯ ಆಂತರಿಕ ಅಂಶಗಳ ಆಧಾರದ ಮೇಲೆ ಕ್ರೋಢೀಕೃತ ತೃಪ್ತಿ ಸೂಚ್ಯಂಕವನ್ನು ಕೋಷ್ಟಕ 58/ಚಿತ್ರ 59 ರಲ್ಲಿ ಒದಗಿಸಲಾಗಿದೆ. ಎರಡು ವರ್ಷಗಳಿಗೊಮ್ಮೆ ಕಟ್ಟಡಗಳ ನಿರ್ವಹಣೆ ಮತ್ತು ದುರಸ್ತಿ ಕಾರ್ಯಗಳು ನಡೆಯುತ್ತವೆ ಎಂದು ಪ್ರತಿಕ್ರಿಯೆದಾರರಿಂದ ವರದಿಯಾಗಿದೆ ಮತ್ತು ಹೆಚ್ಚಿನವರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಸಮೀಕ್ಷೆಗೆ ಒಳಗಾದ ಎಲ್ಲಾ ಜಿಲ್ಲೆಗಳ ನಿವಾಸಿಗಳ ಮತ್ತೊಂದು ಪ್ರಮುಖ ಕಾಳಜಿಯೆಂದರೆ ಪೊಲೀಸ್ ವಸತಿ ಕಾಲೋನಿಗಳಲ್ಲಿ ನಿಯಂತ್ರಿಸಲಾಗದ ದಂಶಕಗಳು ಮತ್ತು ಕೀಟಗಳ ಕಾಟ.

ಕೋಷ್ಟಕ 58: ಪೊಲೀಸ್ ಇಲಾಖೆಯ ಆಂತರಿಕ ಅಂಶಗಳ ಆಧಾರದ ಮೇಲೆ ಕ್ರೋಢೀಕೃತ ತೃಪ್ತಿ ಸೂಚ್ಯಂಕ

| ಜಿಲ್ಲೆ   | ತೃಪ್ತಿ ಸೂಚ್ಯಂಕ (ಆಂತರಿಕ ಅಂಶಗಳು) |             |             |                         |                     |                      |
|----------|--------------------------------|-------------|-------------|-------------------------|---------------------|----------------------|
|          | ಹಂಚಿಕೆ ಪ್ರಕ್ರಿಯೆ               | ಮಂಜೂರಾದ ಮನೆ | ಮನೆ ವಿನ್ಯಾಸ | ನೆರೆಹೊರೆಯ ಯೋಜನೆ ತತ್ವಗಳು | ಸಂಪರ್ಕ ಮತ್ತು ಪ್ರವೇಶ | ಸಂಚಿತ ತೃಪ್ತಿ ಸೂಚ್ಯಂಕ |
| ದಾವಣಗೆರೆ | 2.31                           | 2.58        | 1.79        | 3.01                    | 2.55                | 2.45                 |
| ಗದಗ      | 1.87                           | 2.17        | 2.11        | 2.62                    | 2.52                | 2.26                 |
| ಹಾವೇರಿ   | 1.99                           | 2.43        | 2.24        | 2.74                    | 2.38                | 2.36                 |
| ಕೊಪ್ಪಳ   | 2.67                           | 1.99        | 2.52        | 2.69                    | 2.09                | 2.39                 |

|                 |             |             |             |             |             |             |
|-----------------|-------------|-------------|-------------|-------------|-------------|-------------|
| ಚಿಕ್ಕಬಳ್ಳಾಪುರ   | 2.23        | 1.82        | 2.38        | 2.59        | 2.48        | 2.30        |
| ಬೆಂಗಳೂರು ನಗರ    | 2.91        | 2.26        | 1.67        | 2.91        | 1.89        | 2.33        |
| ಬೆಳಗಾವಿ         | 2.71        | 2.58        | 2.46        | 2.77        | 2.52        | 2.61        |
| ಬಳ್ಳಾರಿ         | 3.01        | 3.17        | 2.54        | 3.14        | 2.73        | 2.91        |
| ಜಾಮರಾಜನಗರ       | 2.99        | 2.43        | 2.06        | 2.7         | 2.67        | 2.57        |
| ಚಿತ್ರದುರ್ಗ      | 2.67        | 2.99        | 2.47        | 2.72        | 2.94        | 2.76        |
| ಚಿಕ್ಕಮಗಳೂರು     | 2.03        | 2.71        | 1.74        | 2.64        | 2.59        | 2.34        |
| ದಕ್ಷಿಣ ಕನ್ನಡ    | 2.87        | 2.96        | 2.35        | 2.68        | 2.61        | 2.69        |
| ಗುಲ್ಬರ್ಗ        | 2.83        | 2.72        | 2.17        | 2.77        | 2.31        | 2.56        |
| ನಿಯಂತ್ರಣ ಮಾದರಿ  | 2.01        | ---         | 3.88        | 3.64        | 3.91        | 3.83        |
| FGD/IDI ದತ್ತಾಂಶ | 2.55        | 2.52        | 2.19        | 2.77        | 2.48        | 2.50        |
| ಸಂಚಿತ SIDT      | <b>2.41</b> | <b>2.35</b> | <b>2.01</b> | <b>2.82</b> | <b>2.54</b> | <b>2.42</b> |



ಚಿತ್ರ 59: ಸಂಚಿತ ತೃಪ್ತಿ ಸೂಚ್ಯಂಕ -ಆಂತರಿಕ ಅಂಶಗಳು

## 7.7 ತೃಪ್ತಿ ಸೂಚ್ಯಂಕಕ್ಕೆ ಸಂಬಂಧಿಸಿದ ಬಾಹ್ಯ ಅಂಶಗಳು- ಪೊಲೀಸ್ ವಸತಿ ನಿಗಮ


### 7.7.1 ಪೊಲೀಸ್ ವಸತಿ ನಿಗಮದಿಂದ ನಿರ್ಮಿಸಲಾದ ವಸತಿ ಕಟ್ಟಡಗಳ ನಿರ್ಮಾಣದ ಗುಣಮಟ್ಟದ ಬಗ್ಗೆ ತೃಪ್ತಿ

ಪೊಲೀಸ್ ವಸತಿ ನಿಗಮ ನಿರ್ಮಿಸಿರುವ ಕ್ಲಾರ್ಟರ್ಸ್‌ಗಳ ಗುಣಮಟ್ಟದ ಬಗ್ಗೆ ಹೆಚ್ಚಿನ ಪ್ರತಿಕ್ರಿಯಿಸಿದವರುಗಳು ಮತ್ತು ಅವರ ಕುಟುಂಬದವರು ಅಸಮಾಧಾನ ವ್ಯಕ್ತಪಡಿಸಿದರು. ಸಮೀಕ್ಷೆ ಮಾಡಲಾದ ಎಲ್ಲಾ ಜಿಲ್ಲೆಗಳಲ್ಲಿ ಬೆಂಗಳೂರು ನಗರದಲ್ಲಿ ನಿರ್ಮಾಣದ ಗುಣಮಟ್ಟ 1.47/5.0 ರಷ್ಟಿದ್ದು ಅತ್ಯಂತ ಕಡಿಮೆಯಾಗಿದೆ. 2.03/5.0 ರ ಕಡಿಮೆ ಸಂಚಿತ ತೃಪ್ತಿ ಸೂಚ್ಯಂಕವು ನಿಗಮವು (ಕೋಷ್ಟಕ 59) ನಿರ್ಮಿಸಿದ ವಸತಿ ಕಟ್ಟಡಗಳ ನಿರ್ಮಾಣದ ಕಳಪೆ ಗುಣಮಟ್ಟವನ್ನು ಸೂಚಿಸುತ್ತದೆ.

#### ಕೋಷ್ಟಕ 59: ನಿರ್ಮಾಣದ ಗುಣಮಟ್ಟದ ಬಗ್ಗೆ ಜಿಲ್ಲಾವಾರು ತೃಪ್ತಿ ಸೂಚ್ಯಂಕ

| ಜಿಲ್ಲೆ          | ತೃಪ್ತಿ ಸೂಚ್ಯಂಕ  |
|-----------------|-----------------|
|                 | ನಿರ್ಮಾಣ ಗುಣಮಟ್ಟ |
| ದಾವಣಗೆರೆ        | 2.28            |
| ಗದಗ             | 2.17            |
| ಹಾವೇರಿ          | 2.51            |
| ಕೊಪ್ಪಳ          | 2.01            |
| ಚಿಕ್ಕಬಳ್ಳಾಪುರ   | 1.79            |
| ಬೆಂಗಳೂರು ನಗರ    | 1.47            |
| ಬೆಳಗಾವಿ         | 2.57            |
| ಬಳ್ಳಾರಿ         | 2.61            |
| ಚಾಮರಾಜನಗರ       | 2.18            |
| ಚಿತ್ರದುರ್ಗ      | 1.85            |
| ಚಿಕ್ಕಮಗಳೂರು     | 2.28            |
| ದಕ್ಷಿಣ ಕನ್ನಡ    | 1.69            |
| ಗುಲ್ಬರ್ಗ        | 2.41            |
| ನಿಯಂತ್ರಣ ಮಾದರಿ  | 3.56            |
| FGD/IDI ದತ್ತಾಂಶ | 1.97            |
| ಸಂಚಿತ SIDT      | 2.03            |





ಚಿತ್ರ 60: ಮನೆಗಳ ನಿರ್ಮಾಣದ ಗುಣಮಟ್ಟದ ಬಗ್ಗೆ ತೃಪ್ತಿ ಸೂಚ್ಯಂಕ


### 7.7.2 ಮೂಲಸೌಕರ್ಯ ಸೌಲಭ್ಯವನ್ನು ಒದಗಿಸುವುದಕ್ಕೆ ಸಂಬಂಧಿಸಿದಂತೆ ನಿವಾಸಿಗಳ ಅಭಿಪ್ರಾಯಗಳ ಮ್ಯಾಟ್ರಿಕ್ಸ್

#### 7.7.2.1 ಮೂಲ ಸೌಕರ್ಯಗಳ ಬಗ್ಗೆ ತೃಪ್ತಿ: ಸರಬರಾಜು ಮಾಡಿದ ನೀರಿನ ಗುಣಮಟ್ಟ ಮತ್ತು ಒಳಚರಂಡಿ ವ್ಯವಸ್ಥೆ ಮತ್ತು ವಿಲೇವಾರಿ


ಪೊಲೀಸ್ ವಸತಿ ಕಾಲೋನಿಗೆ ಪೂರೈಕೆಯಾಗುತ್ತಿರುವ ನೀರಿನ ಗುಣಮಟ್ಟ ಮತ್ತು ಪ್ರಮಾಣದ ಬಗ್ಗೆ ಪ್ರತಿಕ್ರಿಯೆದಾರರು ಸಂತೋಷಪಟ್ಟರು (ಚಿತ್ರ 61). ಆದಾಗ್ಯೂ, ಕೋಷ್ಟಕ 60 ರಲ್ಲಿ ತೃಪ್ತಿ ಸೂಚ್ಯಂಕದಲ್ಲಿ ಹೈಲೈಟ್ ಮಾಡಿದಂತೆ ಒಳಚರಂಡಿ ವ್ಯವಸ್ಥೆಯ ನಿರ್ವಹಣೆ ಮತ್ತು ಪೊಲೀಸ್ ವಸತಿ ಕಾಲೋನಿಗೆ ವಿಲೇವಾರಿ ಮಾಡುವ ಬಗ್ಗೆ ತೃಪ್ತಿ ಸೂಚ್ಯಂಕವು ಕೆಳ ಮಟ್ಟದಲ್ಲಿದೆ (ಚಿತ್ರ 62).

ಕೋಷ್ಟಕ 60: ನೀರಿನ ಗುಣಮಟ್ಟ ಮತ್ತು ಒಳಚರಂಡಿ ವ್ಯವಸ್ಥೆ ಮತ್ತು ವಿಲೇವಾರಿ ಕುರಿತು ಜಿಲ್ಲಾವಾರು ತೃಪ್ತಿ ಸೂಚ್ಯಂಕ

| ಜಿಲ್ಲೆ          | ತೃಪ್ತಿ ಸೂಚ್ಯಂಕ |                  |
|-----------------|----------------|------------------|
|                 | ನೀರು ಪೂರೈಕೆ    | ಒಳಚರಂಡಿ ವ್ಯವಸ್ಥೆ |
| ದಾವಣಗೆರೆ        | 3.34           | 1.87             |
| ಗದಗ             | 3.67           | 1.92             |
| ಹಾವೇರಿ          | 3.29           | 2.11             |
| ಕೊಪ್ಪಳ          | 3.77           | 2.22             |
| ಚಿಕ್ಕಬಳ್ಳಾಪುರ   | 3.51           | 2.13             |
| ಬೆಂಗಳೂರು ನಗರ    | 2.87           | 1.97             |
| ಬೆಳಗಾವಿ         | 3.28           | 2.44             |
| ಬಳ್ಳಾರಿ         | 3.41           | 2.15             |
| ಚಾಮರಾಜನಗರ       | 3.19           | 2.06             |
| ಚಿತ್ರದುರ್ಗ      | 3.35           | 1.98             |
| ಚಿಕ್ಕಮಗಳೂರು     | 3.61           | 2.23             |
| ದಕ್ಷಿಣ ಕನ್ನಡ    | 3.57           | 2.18             |
| ಗುಲ್ಬರ್ಗ        | 3.47           | 2.37             |
| ನಿಯಂತ್ರಣ ಮಾದರಿ  | 3.79           | 3.64             |
| FGD/IDI ದತ್ತಾಂಶ | 3.33           | 1.87             |
| ಸಂಚಿತ SIDT      | 3.41           | 1.99             |



ಚಿತ್ರ 61: ಪೊಲೀಸ್ ವಸತಿ ಕಾಲೋನಿಗೆ ನೀರು ಪೂರೈಕೆಯ ಬಗ್ಗೆ ತೃಪ್ತಿ




ಚಿತ್ರ 62: ಪೊಲೀಸ್ ವಸತಿ ಕಾಲೋನಿಯಲ್ಲಿ ಒಳಚರಂಡಿ ವ್ಯವಸ್ಥೆ ಮತ್ತು ವಿಲೇವಾರಿ ಕುರಿತು ತೃಪ್ತಿ

### 7.7.2.2 ಹಸಿರು ಹೊದಿಕೆ ಮತ್ತು ಗಾಳಿಯ ಗುಣಮಟ್ಟದ ಬಗ್ಗೆ ತೃಪ್ತಿ:

ಸಮೀಕ್ಷೆಗೆ ಒಳಗಾದ ಬಹುಪಾಲು ಪ್ರತಿಕ್ರಿಯೆದಾರರು ಪೊಲೀಸ್ ವಸತಿ ಕಾಲೋನಿಯಲ್ಲಿ ಹಸಿರು ಹೊದಿಕೆಯ ವ್ಯಾಪ್ತಿಯ ಬಗ್ಗೆ (ಚಿತ್ರ 63) ತೃಪ್ತಿ ವ್ಯಕ್ತಪಡಿಸಿದ್ದಾರೆ. ಪೊಲೀಸ್ ವಸತಿ ಕಾಲೋನಿಯಲ್ಲಿನ ಗಾಳಿಯ ಗುಣಮಟ್ಟ (ಚಿತ್ರ 64) ಬಗ್ಗೆ ಅವರು ತೃಪ್ತರಾಗಿದ್ದರು.


ಕೋಷ್ಟಕ 61: ಹಸಿರು ಹೊದಿಕೆ ಮತ್ತು ಗಾಳಿಯ ಗುಣಮಟ್ಟದಲ್ಲಿ ಜಿಲ್ಲಾವಾರು ತೃಪ್ತಿ ಸೂಚ್ಯಂಕ

| ಜಿಲ್ಲೆ          | ತೃಪ್ತಿ ಸೂಚ್ಯಂಕ |               |
|-----------------|----------------|---------------|
|                 | ಹಸಿರು ಹೊದಿಕೆ   | ಗಾಳಿಯ ಗುಣಮಟ್ಟ |
| ದಾವಣಗೆರೆ        | 3.99           | 3.41          |
| ಗದಗ             | 3.86           | 3.27          |
| ಹಾವೇರಿ          | 3.61           | 3.34          |
| ಕೊಪ್ಪಳ          | 3.67           | 3.01          |
| ಚಿಕ್ಕಬಳ್ಳಾಪುರ   | 3.18           | 2.91          |
| ಬೆಂಗಳೂರು ನಗರ    | 2.89           | 2.67          |
| ಬೆಳಗಾವಿ         | 3.12           | 2.89          |
| ಬಳ್ಳಾರಿ         | 2.87           | 3.44          |
| ಚಾಮರಾಜನಗರ       | 3.45           | 3.31          |
| ಚಿತ್ರದುರ್ಗ      | 3.22           | 3.17          |
| ಚಿಕ್ಕಮಗಳೂರು     | 3.47           | 3.45          |
| ದಕ್ಷಿಣ ಕನ್ನಡ    | 2.98           | 3.19          |
| ಗುಲ್ಬರ್ಗ        | 3.09           | 3.24          |
| ನಿಯಂತ್ರಣ ಮಾದರಿ  | 3.17           | 3.32          |
| FGD/IDI ದತ್ತಾಂಶ | 3.73           | 3.57          |
| ಸಂಚಿತ SIDT      | 3.54           | 3.38          |



ಚಿತ್ರ 63: ಪೊಲೀಸ್ ವಸತಿ ಕಾಲೋನಿಗಳಲ್ಲಿ ಹಸಿರು ಹೊದಿಕೆಯ ಬಗ್ಗೆ ತೃಪ್ತಿ ಸೂಚ್ಯಂಕ

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)



ಚಿತ್ರ 64: ಪೊಲೀಸ್ ವಸತಿ ಕಾಲೋನಿಗಳಲ್ಲಿ ಗಾಳಿಯ ಗುಣಮಟ್ಟದ ಬಗ್ಗೆ ತೃಪ್ತಿ ಸೂಚ್ಯಂಕ


### 7.7.3 ಬಾಹ್ಯ ಅಂಶಗಳಿಗೆ ತೃಪ್ತಿ ಸೂಚ್ಯಂಕ - ಪೊಲೀಸ್ ವಸತಿ ನಿಗಮ

ನಿರ್ಮಾಣ ಗುಣಮಟ್ಟ, ನೀರು ಸರಬರಾಜು, ಸರಿಯಾದ ಒಳಚರಂಡಿ ವಿಲೇವಾರಿ, ಹಸಿರು ಹೊದಿಕೆ ಮತ್ತು ಉತ್ತಮ ಗಾಳಿಯ ಗುಣಮಟ್ಟ ಮುಂತಾದ ಎಲ್ಲಾ ಬಾಹ್ಯ ಅಂಶಗಳನ್ನು ಈ ಕೆಳಗಿನಂತೆ ಗುಂಪು ಮಾಡಲಾಗಿದೆ:

ಕೋಷ್ಟಕ 62: ಬಾಹ್ಯ ಅಂಶಗಳಿಗೆ ತೃಪ್ತಿ ಸೂಚ್ಯಂಕ - ಪೊಲೀಸ್ ವಸತಿ ನಿಗಮ

| ಜಿಲ್ಲೆ        | ತೃಪ್ತಿ ಸೂಚ್ಯಂಕ (ಬಾಹ್ಯ ಅಂಶಗಳು) |             |                  |              |              |                      |
|---------------|-------------------------------|-------------|------------------|--------------|--------------|----------------------|
|               | ನಿರ್ಮಾಣ ಗುಣಮಟ್ಟ               | ನೀರು ಪೂರೈಕೆ | ಒಳಚರಂಡಿ ವ್ಯವಸ್ಥೆ | ಹಸಿರು ಹೊದಿಕೆ | ಗಾಳಿ ಗುಣಮಟ್ಟ | ಸಂಚಿತ ತೃಪ್ತಿ ಸೂಚ್ಯಂಕ |
| ದಾವಣಗೆರೆ      | 2.28                          | 3.34        | 1.87             | 3.99         | 3.41         | 2.98                 |
| ಗದಗ           | 2.17                          | 3.67        | 1.92             | 3.86         | 3.27         | 2.98                 |
| ಹಾವೇರಿ        | 2.51                          | 3.29        | 2.11             | 3.61         | 3.34         | 2.97                 |
| ಕೊಪ್ಪಳ        | 2.01                          | 3.77        | 2.22             | 3.67         | 3.01         | 2.94                 |
| ಚಿಕ್ಕಬಳ್ಳಾಪುರ | 1.79                          | 2.51        | 2.13             | 3.18         | 2.91         | 2.70                 |
| ಬೆಂಗಳೂರು ನಗರ  | 1.47                          | 2.87        | 1.97             | 2.89         | 2.67         | 2.37                 |
| ಬೆಳಗಾವಿ       | 2.57                          | 3.28        | 2.44             | 3.12         | 2.89         | 2.86                 |

|                 |             |             |             |             |             |             |
|-----------------|-------------|-------------|-------------|-------------|-------------|-------------|
| ಬಳ್ಳಾರಿ         | 2.61        | 3.41        | 2.15        | 2.87        | 3.44        | 2.90        |
| ಚಾಮರಾಜನಗರ       | 2.18        | 3.19        | 2.06        | 3.45        | 3.31        | 2.84        |
| ಚಿತ್ರದುರ್ಗ      | 1.85        | 3.35        | 1.98        | 3.22        | 3.17        | 2.71        |
| ಚಿಕ್ಕಮಗಳೂರು     | 2.28        | 3.61        | 2.23        | 3.47        | 3.45        | 3.01        |
| ದಕ್ಷಿಣ ಕನ್ನಡ    | 1.69        | 3.57        | 2.18        | 2.98        | 3.19        | 2.72        |
| ಗುಲ್ಬರ್ಗ        | 2.41        | 3.47        | 2.37        | 3.09        | 3.24        | 2.92        |
| ನಿಯಂತ್ರಣ ಮಾದರಿ  | 3.56        | 3.79        | 3.64        | 3.17        | 3.32        | 3.50        |
| FGD/IDI ದತ್ತಾಂಶ | 1.97        | 3.33        | 1.87        | 3.73        | 3.57        | 2.89        |
| ಸಂಚಿತ SIDT      | <b>2.03</b> | <b>3.41</b> | <b>1.99</b> | <b>3.54</b> | <b>3.38</b> | <b>2.87</b> |



ಚಿತ್ರ 65: ತೃಪ್ತಿ ಸೂಚ್ಯಂಕ- ಬಾಹ್ಯ ಅಂಶಗಳು


### 7.8 ತೃಪ್ತಿ ಸೂಚ್ಯಂಕದಲ್ಲಿ ಕೋವಿಡ್- 19 ರ ಪರಿಣಾಮ

ಕೋವಿಡ್ ಪೂರ್ವ ಮತ್ತು ಕೋವಿಡ್ ನಂತರದ ಸನ್ನಿವೇಶಕ್ಕಾಗಿ ಆಂತರಿಕ ಮತ್ತು ಬಾಹ್ಯ ಅಂಶಗಳನ್ನು ಮತ್ತಷ್ಟು ತ್ರಿಕೋನಗೊಳಿಸಲಾಗಿದೆ. ಜೂನ್ 2021 ರ ಮೊದಲು ಸಂಗ್ರಹಿಸಿದ ದತ್ತಾಂಶವನ್ನು ಪೂರ್ವ ಕೋವಿಡ್ ದತ್ತಾಂಶ ಎಂದು ವರ್ಗೀಕರಿಸಲಾಗಿದೆ ಮತ್ತು ಜೂನ್ 2021 ರ ನಂತರ ಸಂಗ್ರಹಿಸಿದ ದತ್ತಾಂಶವನ್ನು ಕೋವಿಡ್ ನಂತರದ ದತ್ತಾಂಶ ಎಂದು ವರ್ಗೀಕರಿಸಲಾಗಿದೆ. ಆಂತರಿಕ ಅಂಶಗಳ ಆಧಾರದ ಮೇಲೆ ಕೋವಿಡ್ ಪೂರ್ವ ಸಂಚಿತ ತೃಪ್ತಿ ಸೂಚ್ಯಂಕ 2.34 ಮತ್ತು ಬಾಹ್ಯ ಅಂಶಗಳ ಆಧಾರದ ಮೇಲೆ 2.73 ಆಗಿತ್ತು. ಅದೇ ರೀತಿ, ಆಂತರಿಕ ಅಂಶಗಳ ಆಧಾರದ ಮೇಲೆ ಕೋವಿಡ್ ನಂತರದ ಸಂಚಿತ ತೃಪ್ತಿ ಸೂಚ್ಯಂಕವು 2.64 ಮತ್ತು ಬಾಹ್ಯ ಅಂಶಗಳ ಆಧಾರದ ಮೇಲೆ 2.85 ಆಗಿತ್ತು. ತೃಪ್ತಿ ಸೂಚ್ಯಂಕಕ್ಕೆ ಸಂಬಂಧಿಸಿದ ಸಂಕ್ಷಿಪ್ತ ಫಲಿತಾಂಶಗಳನ್ನು ಕೆಳಗೆ ಪ್ರಸ್ತುತಪಡಿಸಲಾಗಿದೆ:

ಕೋಷ್ಟಕ 63: ಪೂರ್ವ ಕೋವಿಡ್ ಜಿಲ್ಲಾವಾರು ಮತ್ತು ವರ್ಗವಾರು ಆಂತರಿಕ ಅಂಶಗಳ ಸಂಚಿತ ತೃಪ್ತಿ ಸೂಚ್ಯಂಕ

| ಜಿಲ್ಲೆ               | ತೃಪ್ತಿ ಸೂಚ್ಯಂಕ   |             |            |                        |        |                           |
|----------------------|------------------|-------------|------------|------------------------|--------|---------------------------|
|                      | ಹಂಚಿಕೆ ಪ್ರಕ್ರಿಯೆ | ಮಂಜೂರಾದ ಮನೆ | ಮನೆವಿನ್ಯಾಸ | ನೆರೆಹೊರೆ ಯೋಜನೆ ತತ್ವಗಳು | ಸಂಪರ್ಕ | ಸಾರ್ವಜನಿಕ ಸಾರಿಗೆಗೆ ಪ್ರವೇಶ |
| ದಾವಣಗೆರೆ             | 2.31             | 2.58        | 1.79       | 3.01                   | 2.29   | 2.81                      |
| ಗದಗ                  | 1.87             | 2.17        | 2.11       | 2.62                   | 2.26   | 2.77                      |
| ಹಾವೇರಿ               | 1.99             | 2.43        | 2.24       | 2.74                   | 2.41   | 2.34                      |
| ಕೊಪ್ಪಳ               | 2.67             | 1.99        | 2.52       | 2.69                   | 2.17   | 2.01                      |
| ಚಿಕ್ಕಬಳ್ಳಾಪುರ        | 2.23             | 1.82        | 2.38       | 2.59                   | 2.28   | 2.67                      |
| ಬೆಂಗಳೂರು ನಗರ         | 2.91             | 2.26        | 1.67       | 2.91                   | 1.91   | 1.86                      |
| ಸಂಚಿತ ತೃಪ್ತಿ ಸೂಚ್ಯಂಕ | 2.41             | 2.18        | 2.10       | 2.76                   | 2.17   | 2.30                      |

ಸಂಚಿತ ತೃಪ್ತಿ ಸೂಚ್ಯಂಕ (ಪೂರ್ವ ಕೋ ವಿಡ್ -ಆಂತರಿಕ ಅಂಶಗಳು) =2.34




ಚಿತ್ರ 66: CSI-ಆಂತರಿಕ ಅಂಶಗಳು (ಪ್ರಿ-ಕೋವಿಡ್)



ಕೋಷ್ಟಕ 64: ಕೋವಿಡ್ ನಂತರದ ಜಿಲ್ಲಾವಾರು ಮತ್ತು ವರ್ಗವಾರು ಆಂತರಿಕ ಅಂಶಗಳ ಸಂಚಿತ ತೃಪ್ತಿ ಸೂಚ್ಯಂಕ

| ಜಿಲ್ಲೆ       | ತೃಪ್ತಿ ಸೂಚ್ಯಂಕ   |             |            |                        |        |                          |
|--------------|------------------|-------------|------------|------------------------|--------|--------------------------|
|              | ಹಂಚಿಕೆ ಪ್ರಕ್ರಿಯೆ | ಮಂಜೂರಾದ ಮನೆ | ಮನೆವಿನ್ಯಾಸ | ನೆರೆಹೊರೆ ಯೋಜನೆ ತತ್ವಗಳು | ಸಂಪರ್ಕ | ಸಾರ್ವಜನಿಕಸಾರಿಗೆಗೆ ಪ್ರವೇಶ |
| ಬೆಳಗಾವಿ      | 2.71             | 2.58        | 2.46       | 2.77                   | 2.61   | 2.43                     |
| ಬಳ್ಳಾರಿ      | 3.01             | 3.17        | 2.54       | 3.14                   | 2.57   | 2.88                     |
| ಚಾಮರಾಜನಗರ    | 2.99             | 2.43        | 2.06       | 2.70                   | 2.89   | 2.44                     |
| ಚಿತ್ರದುರ್ಗ   | 2.67             | 2.99        | 2.47       | 2.72                   | 3.23   | 2.65                     |
| ಚಿಕ್ಕಮಗಳೂರು  | 2.03             | 2.71        | 1.74       | 2.64                   | 2.71   | 2.47                     |
| ದಕ್ಷಿಣ ಕನ್ನಡ | 2.87             | 2.96        | 2.35       | 2.68                   | 2.83   | 2.39                     |
| ಗುಲ್ಬರ್ಗ     | 2.83             | 2.72        | 2.17       | 2.77                   | 2.48   | 2.14                     |
| ಸಂಚಿತ SI     | 2.74             | 2.76        | 2.29       | 2.77                   | 2.74   | 2.47                     |

ಸಂಚಿತ ತೃಪ್ತಿ ಸೂಚ್ಯಂಕ (ಕೋವಿಡ್ ನಂತರದ-ಆಂತರಿಕ ಅಂಶಗಳು)= 2.64




ಚಿತ್ರ 67: ಸಂಚಿತ ತೃಪ್ತಿ ಸೂಚ್ಯಂಕ-ಆಂತರಿಕ ಅಂಶಗಳು (ಕೋವಿಡ್ ನಂತರ)

ಕೋಷ್ಟಕ 65 : ಕೋವಿಡ್ ಪೂರ್ವ-ಬಾಹ್ಯ ಅಂಶಗಳಿಗೆ ಜಿಲ್ಲಾವಾರು ಸಂಚಿತ ತೃಪ್ತಿ ಸೂಚ್ಯಂಕ

| ಜಿಲ್ಲೆ               | ತೃಪ್ತಿ ಸೂಚ್ಯಂಕ  |               |                  |              |               |
|----------------------|-----------------|---------------|------------------|--------------|---------------|
|                      | ನಿರ್ಮಾಣ ಗುಣಮಟ್ಟ | ನೀರಿನ ಗುಣಮಟ್ಟ | ಒಳಚರಂಡಿ ವ್ಯವಸ್ಥೆ | ಹಸಿರು ಹೊದಿಕೆ | ಗಾಳಿಯ ಗುಣಮಟ್ಟ |
| ದಾವಣಗೆರೆ             | 2.28            | 3.34          | 1.87             | 3.99         | 3.41          |
| ಗದಗ                  | 2.17            | 3.67          | 1.92             | 3.86         | 3.27          |
| ಹಾವೇರಿ               | 2.51            | 3.29          | 2.11             | 3.61         | 3.34          |
| ಕೊಪ್ಪಳ               | 2.01            | 3.77          | 2.22             | 3.67         | 3.01          |
| ಚಿಕ್ಕಬಳ್ಳಾಪುರ        | 1.79            | 2.51          | 2.13             | 3.18         | 2.91          |
| ಬೆಂಗಳೂರು ನಗರ         | 1.47            | 2.87          | 1.97             | 2.89         | 2.67          |
| ಸಂಚಿತ ತೃಪ್ತಿ ಸೂಚ್ಯಂಕ | 1.95            | 3.22          | 2.04             | 3.43         | 3.02          |

ಸಂಚಿತ ತೃಪ್ತಿ ಸೂಚ್ಯಂಕ (ಪೂರ್ವ-ಕೋವಿಡ್-ಬಾಹ್ಯ ಅಂಶಗಳು) = 2.73




ಚಿತ್ರ 68: ಬಾಹ್ಯ ಅಂಶಗಳಿಗಾಗಿ ಜಿಲ್ಲಾವಾರು ಸಂಚಿತ ತೃಪ್ತಿ ಸೂಚ್ಯಂಕ - ಕೋವಿಡ್ ಪೂರ್ವ

ಕೋಷ್ಟಕ 66: ಬಾಹ್ಯ ಅಂಶಗಳಿಗೆ ಕೋವಿಡ್ ನಂತರದ ಜಿಲ್ಲಾವಾರು ಸಂಚಿತ ತೃಪ್ತಿ ಸೂಚ್ಯಂಕ

| ಜಿಲ್ಲೆ               | ತೃಪ್ತಿ ಸೂಚ್ಯಂಕ     |                  |                        |              |                  |
|----------------------|--------------------|------------------|------------------------|--------------|------------------|
|                      | ನಿರ್ಮಾಣ<br>ಗುಣಮಟ್ಟ | ನೀರಿನ<br>ಗುಣಮಟ್ಟ | ಒಳಚರಂಡಿ<br>ವ್ಯವಸ್ಥೆಗಳು | ಹಸಿರು ಹೊದಿಕೆ | ಗಾಳಿಯ<br>ಗುಣಮಟ್ಟ |
| ಬೆಳಗಾವಿ              | 2.57               | 3.28             | 2.44                   | 3.12         | 2.89             |
| ಬಳ್ಳಾರಿ              | 2.61               | 3.41             | 2.15                   | 2.87         | 3.44             |
| ಚಾಮರಾಜನಗರ            | 2.18               | 3.19             | 2.06                   | 3.45         | 3.31             |
| ಚಿತ್ರದುರ್ಗ           | 1.85               | 3.35             | 1.98                   | 3.22         | 3.17             |
| ಚಿಕ್ಕಮಗಳೂರು          | 2.28               | 3.61             | 2.23                   | 3.47         | 3.45             |
| ದಕ್ಷಿಣ ಕನ್ನಡ         | 1.69               | 3.57             | 2.18                   | 2.98         | 3.19             |
| ಗುಲ್ಬರ್ಗ             | 2.41               | 3.47             | 2.37                   | 3.09         | 3.24             |
| ಸಂಚಿತ ತೃಪ್ತಿ ಸೂಚ್ಯಂಕ | 2.30               | 3.38             | 2.23                   | 3.17         | 3.20             |

ಸಂಚಿತ ತೃಪ್ತಿ ಸೂಚ್ಯಂಕ (ಕೋವಿಡ್ ಪೂರ್ವ-ಬಾಹ್ಯ ಅಂಶಗಳು) = 2.85



ಚಿತ್ರ 69: ಸಂಚಿತ ತೃಪ್ತಿ ಸೂಚ್ಯಂಕ-ಬಾಹ್ಯ ಅಂಶಗಳು (ಕೋವಿಡ್ ನಂತರ)

### 7.9 ಪೊಲೀಸ್ ಪಡೆಗಳ ಜೀವನ ಮಟ್ಟದಲ್ಲಿ ಸುಧಾರಣೆ:

ಜೀವನ ಮಟ್ಟವು ಒಂದು ನಿರ್ದಿಷ್ಟ ಜನಸಂಖ್ಯೆಯಲ್ಲಿ ಸರಾಸರಿ ವ್ಯಕ್ತಿಯ ಭೌತಿಕ ಯೋಗಕ್ಷೇಮವಾಗಿದೆ. ಪೊಲೀಸ್ ಇಲಾಖೆಯಿಂದ ಪೊಲೀಸ್ ಪಡೆಗೆ ಒದಗಿಸಲಾದ ವಸತಿ ಸೌಕರ್ಯಗಳು ಪೊಲೀಸ್ ಪಡೆಯ ಜೀವನಮಟ್ಟದ ಮೇಲೆ ಯಾವುದೇ ಅಪೇಕ್ಷಿತ ಪರಿಣಾಮ ಬೀರಿದೆಯೇ ಎಂದು ಅಧ್ಯಯನ ಮಾಡಲು ಪ್ರಯತ್ನಿಸಲಾಯಿತು. ವಿತ್ತೀಯ ಕ್ರಮಗಳನ್ನು ಸೇರಿಸಲಾಗಿಲ್ಲ. ಆದಾಗ್ಯೂ, ಈ ಅಧ್ಯಯನದ ಉದ್ದೇಶಕ್ಕಾಗಿ, ರಾಜ್ಯದ ಪೊಲೀಸ್ ಪಡೆಗಳಲ್ಲಿ ಜೀವನ ಮಟ್ಟವನ್ನು ಅಪವರ್ತಿಸಲು ಈ ಕೆಳಗಿನ ಅಂಶಗಳನ್ನು ಹೆಚ್ಚು ಸೂಕ್ತವೆಂದು ಪರಿಗಣಿಸಲಾಗಿದೆ.


1. ಮನೆ ವಿನ್ಯಾಸ
2. ಹಂಚಲಾದ ಮನೆಗಳ ವಿಧ
3. ನಿರ್ಮಾಣದ ಗುಣಮಟ್ಟ
4. ಹಸಿರು ಹೊದಿಕೆ
5. ಗಾಳಿಯ ಗುಣಮಟ್ಟ
6. ಸರಬರಾಜು ಮಾಡಿದ ನೀರಿನ ಗುಣಮಟ್ಟ
7. ಒಳಚರಂಡಿ ವ್ಯವಸ್ಥೆ
8. ಭದ್ರತೆ
9. ಪ್ರಯಾಣದ ಸಮಯ

ಕೋಷ್ಟಕ 67: ಜೀವನದ ಗುಣಮಟ್ಟದಲ್ಲಿ ತೃಪ್ತಿ ಸೂಚ್ಯಂಕ

| ಜಿಲ್ಲೆ        | ಜೀವನ ಮಟ್ಟ      |                          |                  |              |               |               |                  |             |             |             |
|---------------|----------------|--------------------------|------------------|--------------|---------------|---------------|------------------|-------------|-------------|-------------|
|               | ಮನೆ<br>ವಿನ್ಯಾಸ | ಮಂಜೂರು ಮಾಡಿದ<br>ಮನೆಯ ವಿಧ | ನಿರ್ಮಾಣದ ಗುಣಮಟ್ಟ | ಹಸಿರು ಹೊದಿಕೆ | ಗಾಳಿಯ ಗುಣಮಟ್ಟ | ನೀರಿನ ಗುಣಮಟ್ಟ | ಒಳಚರಂಡಿ ವ್ಯವಸ್ಥೆ | ಭದ್ರತೆ      | ಪ್ರಯೋಗದ ಸಮಯ | CSLI        |
| ದಾವಣಗೆರೆ      | 1.79           | 2.58                     | 2.28             | 3.99         | 3.41          | 3.34          | 1.87             | 2.65        | 2.29        | 2.69        |
| ಗದಗ           | 2.11           | 2.17                     | 2.17             | 3.86         | 3.27          | 3.67          | 1.92             | 2.37        | 2.26        | 2.64        |
| ಹಾವೇರಿ        | 2.24           | 2.43                     | 2.51             | 3.61         | 3.34          | 3.29          | 2.11             | 2.12        | 2.41        | 2.67        |
| ಕೊಪ್ಪಳ        | 2.52           | 1.99                     | 2.01             | 3.67         | 3.01          | 3.77          | 2.22             | 2.01        | 2.17        | 2.60        |
| ಚಿಕ್ಕಬಳ್ಳಾಪುರ | 2.38           | 1.82                     | 1.79             | 3.18         | 2.91          | 2.51          | 2.13             | 2.17        | 2.28        | 2.46        |
| ಬೆಂಗಳೂರು ನಗರ  | 1.67           | 2.26                     | 1.47             | 2.89         | 2.67          | 2.87          | 1.97             | 1.96        | 1.91        | 2.19        |
| ಬೆಳಗಾವಿ       | 2.46           | 2.58                     | 2.57             | 3.12         | 2.89          | 3.28          | 2.44             | 2.01        | 2.61        | 2.66        |
| ಬಳ್ಳಾರಿ       | 2.54           | 3.17                     | 2.61             | 2.87         | 3.44          | 3.41          | 2.15             | 2.56        | 2.57        | 2.81        |
| ಚಾಮರಾಜನಗರ     | 2.06           | 2.43                     | 2.18             | 3.45         | 3.31          | 3.19          | 2.06             | 2.27        | 2.89        | 2.65        |
| ಚಿತ್ರದುರ್ಗ    | 2.47           | 2.99                     | 1.85             | 3.22         | 3.17          | 3.35          | 1.98             | 2.41        | 3.23        | 2.74        |
| ಚಿಕ್ಕಮಗಳೂರು   | 1.74           | 2.71                     | 2.28             | 3.47         | 3.45          | 3.61          | 2.23             | 1.99        | 2.71        | 2.69        |
| ದಕ್ಷಿಣ ಕನ್ನಡ  | 2.35           | 2.96                     | 1.69             | 2.98         | 3.19          | 3.57          | 2.18             | 2.15        | 2.83        | 2.66        |
| ಗುಲ್ಬರ್ಗ      | 2.17           | 2.72                     | 2.41             | 3.09         | 3.24          | 3.47          | 2.37             | 2.34        | 2.48        | 2.70        |
| ಸಂಚಿತ SLI     | <b>2.18</b>    | <b>2.41</b>              | <b>2.08</b>      | <b>3.31</b>  | <b>3.11</b>   | <b>3.28</b>   | <b>2.09</b>      | <b>2.16</b> | <b>2.42</b> | <b>2.56</b> |

75% ಸಾಧನೆಯ ದೀರ್ಘಾವಧಿಯ ಗುರಿಗೆ ಹೋಲಿಸಿದರೆ 2.56 / 5.0 ನಲ್ಲಿ ಸಂಚಿತ ಜೀವನಶೈಲಿಯ ಸೂಚ್ಯಂಕವು ತೃಪ್ತಿಕರವಾಗಿಲ್ಲ ಎಂದು ಪರಿಗಣಿಸಬಹುದು.





ಚಿತ್ರ 70: ಸಂಚಿತ ತೃಪ್ತಿ ಸೂಚ್ಯಂಕ- ಜೀವನ ಮಟ್ಟ

**7.10 ಕೇಂದ್ರೀಕೃತ ಗುಂಪು ಚರ್ಚೆಗಳ ವಿಶ್ಲೇಷಣೆ (ಎಫ್‌ಜಿಡಿಗಳು) ಮತ್ತು ಆಳವಾದ ಸಂದರ್ಶನಗಳು (ಐಡಿಐಗಳು)**

ಕೇಂದ್ರೀಕೃತ ಗುಂಪು ಚರ್ಚೆಗಳು ಮತ್ತು ಆಳವಾದ ಸಂದರ್ಶನಗಳನ್ನು ಎಲ್ಲಾ ಹದಿಮೂರು ಜಿಲ್ಲೆಗಳಲ್ಲಿ ಫೆಬ್ರವರಿ 2021 ರಿಂದ ಜುಲೈ 2021 ರವರೆಗಿನ ಆರು ತಿಂಗಳ ಅವಧಿಯಲ್ಲಿ ನಡೆಸಲಾಯಿತು. 52 FGDs ಗಳು ಮತ್ತು 130 IDIs ಗಳನ್ನು ಸ್ವೆಕ್ಚಮ್‌ನಾದ್ಯಂತ ನಡೆಸಲಾಗಿದೆ. ಅದರ ವಿವರಗಳನ್ನು ಅನುಬಂಧದಲ್ಲಿ ನೀಡಲಾಗಿದೆ. ಸಾರ್ವಜನಿಕರು ಸೇರಿದಂತೆ ಫಲಾನುಭವಿಗಳು, ಪೊಲೀಸ್ ಅಧಿಕಾರಿಗಳು, ಪೊಲೀಸ್ ವಸತಿ ನಿಗಮದ ಅಧಿಕಾರಿಗಳು, ಗುತ್ತಿಗೆದಾರರು ಮತ್ತು ಫಲಾನುಭವಿಗಳಲ್ಲದವರೊಂದಿಗೆ ನಡೆಸಿದ ಕೇಂದ್ರೀಕೃತ ಗುಂಪು ಚರ್ಚೆಗಳು ಮತ್ತು ಆಳವಾದ ಸಂದರ್ಶನಗಳು, ಪೊಲೀಸ್ ವಸತಿ ನಿಗಮವು ನಿರ್ಮಿಸಿದ ಮತ್ತು ರಾಜ್ಯದಲ್ಲಿನ ಪೊಲೀಸ್ ಪಡೆಗೆ ಒದಗಿಸಿದ ವಸತಿಗಳಿಗೆ ಸಂಬಂಧಿಸಿದ ಹೆಚ್ಚಿನ ಸಮಸ್ಯೆಗಳು ಸ್ವರೂಪದಲ್ಲಿ ಸಾಮಾನ್ಯವಾಗಿದೆಯೆಂದು ಈ ಕೆಳಗೆ ತೋರಿಸಿರುವಂತೆ ಬಹಿರಂಗಪಡಿಸಿವೆ.

**ಕೋಷ್ಟಕ 68: ಪೊಲೀಸ್ ವಸತಿ ಕ್ಲಾರ್ಟರ್‌ನಾದ್ಯಂತ ಸಾಮಾನ್ಯ ಸಮಸ್ಯೆಗಳು**

| ವರ್ಗ              | ಸಮಸ್ಯೆಗಳು   |
|-------------------|---|
| ನಿವೇಶನ ಮತ್ತು ಸ್ಥಳ | ಸಾರ್ವಜನಿಕ ಸ್ಥಳಗಳಲ್ಲಿ ಸೊಳ್ಳೆ ಮತ್ತು ದಂಶಕಗಳ ಕಾಟ, ಕಳಪೆ ಬೆಳಕಿನ ಸಮಸ್ಯೆ, ಕಾಲೋನಿಯಲ್ಲಿ ಸಮುದಾಯ ಜಾಗದ ಕೊರತೆ, ಭಾರೀ ಮಳೆಯ ಸಮಯದಲ್ಲಿ ಕಾಲೋನಿಯಲ್ಲಿ ನೀರು ನಿಲ್ಲುವುದು, ಪೊಲೀಸ್ ವಸತಿ ಕಾಲೋನಿಯ ಪ್ರವೇಶದ್ವಾರದಲ್ಲಿ ನಿವಾಸಿಗಳಿಗೆ ಭದ್ರತೆ ಇಲ್ಲದಿರುವುದು   |
| ವಾಸಿಸುವ ವಸತಿ      | ಮಲಗುವ ಕೋಣೆಯ ಸಣ್ಣ ಗಾತ್ರದ ಹಂಚಿಕೊಂಡಿರುವ ಗೋಡೆಗಳು ಮನೆಗಳಲ್ಲಿ ಗೌಪ್ಯತೆಯ ಕೊರತೆಗೆ ಕಾರಣವಾಗುತ್ತವೆ, ಅಡುಗೆಮನೆಯಲ್ಲಿ ಶೇಖರಣಾ ಸ್ಥಳದ ಕೊರತೆ, ಪೂಜಾ ಕೊಠಡಿ ಮತ್ತು ಸ್ಟೋರ್ ರೂಮ್ ಇಲ್ಲದಿರುವುದು, ಅನನುಕೂಲವಾದ ಅಟ್ಟದ ಎತ್ತರ, ಶೌಚಾಲಯಗಳಲ್ಲಿ ಕಪಾಟುಗಳು ಇಲ್ಲದಿರುವುದು, ಅಡುಗೆಮನೆಯಲ್ಲಿ ನೈರ್ಮಲ್ಯ ಸಾಮಾನುಗಳ ಕಳಪೆ ಗುಣಮಟ್ಟ ಮತ್ತು ಸ್ನಾನದ ಮನೆ ಮತ್ತು ಸಾಮಾನ್ಯ ಜಾಗದಲ್ಲಿ ಕಳಪೆ ಗುಣಮಟ್ಟದ ವೈರಿಂಗ್ ಮತ್ತು ಎಲೆಕ್ಟ್ರಿಕಲ್, ಸಾಮಾನ್ಯ ಜಾಗದಲ್ಲಿ ಕಳಪೆ ಬೆಳಕಿನ ವ್ಯವಸ್ಥೆ ಪೊಲೀಸ್ ವಸತಿ ಕಾಲೋನಿಯಲ್ಲಿ ಪದೇ ಪದೇ ವಿದ್ಯುತ್ ವ್ಯತ್ಯಯ, ಪೊಲೀಸ್ ವಸತಿ ಕಾಲೋನಿಯಲ್ಲಿ ಕಳಪೆ ಮೊಬೈಲ್ ಸಂಪರ್ಕ |
| ನೆರೆಹೊರೆಯ ತತ್ವಗಳು | ಕಳಪೆ ರಸ್ತೆ ಸಂಪರ್ಕ, ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಕಳಪೆ ಪ್ರವೇಶ ಕಳಪೆ ಗುಣಮಟ್ಟದ ಶಾಲಾ ಶಿಕ್ಷಣ, ಗುಣಮಟ್ಟದ ವೈದ್ಯಕೀಯ ಸೌಲಭ್ಯಗಳ ಕೊರತೆ, ಹತ್ತಿರದ ಮಾರುಕಟ್ಟೆಗಳು ಮತ್ತು ದಿನಸಿ ಅಂಗಡಿಗಳಿಗೆ ಕಳಪೆ ಪ್ರವೇಶ, ಸಮೀಪದಲ್ಲಿ ಬ್ಯಾಂಕ್‌ಗಳು/ಎಟಿಎಂ ಇಲ್ಲದಿರುವುದು   |

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

### 7.10.1 ದಾವಣಗೆರೆ ಜಿಲ್ಲೆ

- FGD/IDI ಚರ್ಚೆಗಳ ಮುಖ್ಯಾಂಶಗಳನ್ನು ಕೆಳಗೆ ಪ್ರಸ್ತುತಪಡಿಸಲಾಗಿದೆ:
- ಕಟ್ಟಡ ನಿರ್ಮಾಣದ ಕಳಪೆ ಗುಣಮಟ್ಟ. ತೃಪ್ತಿ ಸೂಚ್ಯಂಕ 2.28/5.0
- ಮನೆಯ ಕಳಪೆ ವಿನ್ಯಾಸ. ತೃಪ್ತಿ ಸೂಚ್ಯಂಕ 1.79/5.0
- ಸಾಕಷ್ಟು ಸಮಯದವರೆಗೆ ನಿವಾಸಿಗಳಿಗೆ ಒಳಚರಂಡಿ ಸಂಪರ್ಕವನ್ನು ಒದಗಿಸಲಾಗಿಲ್ಲ. ತೃಪ್ತಿ ಸೂಚ್ಯಂಕ 1.87/5.0
- ಇತರ ಕೆಲವು ಜಿಲ್ಲೆಗಳಿಗೆ ಹೋಲಿಸಿದರೆ, ಹಂಚಿಕೆ ಪ್ರಕ್ರಿಯೆಯು ಎಲ್ಲೋ ಮಧ್ಯಮ ಮಟ್ಟದಲ್ಲಿದೆ, ಆದಾಗ್ಯೂ FGD ಮತ್ತು IDI ಸಮಯದಲ್ಲಿ ಅನೇಕ ಪ್ರತಿಕ್ರಿಯೆದಾರರು ಮುಂದೆಯೇ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.
- ಪೊಲೀಸ್ ಕಾನ್ಸ್ಟ್ಯಾಬಲ್‌ರಿಗೆ ಸಾಕಷ್ಟು ಕ್ವಾರ್ಟರ್ಸ್ ಇಲ್ಲದಿರುವುದರಿಂದ ಒತ್ತಾಯಪೂರ್ವಕವಾಗಿ ಹೆಚ್ಚಿನ ಬಾಡಿಗೆಯನ್ನು ಪಾವತಿಸಿ ಬಾಡಿಗೆ ವಾಸಸ್ಥಳದಲ್ಲಿ ಇರುವಂತಾಗಿದೆ.
- ನಿರ್ದಿಷ್ಟ ಉಲ್ಲೇಖದೊಂದಿಗೆ ಹರಿಹರ ತಾಲೂಕಿನ ಒಂದು ನಿರ್ದಿಷ್ಟ ವಸತಿ ಸಮುಚ್ಚಯಕ್ಕೆ ಭೇಟಿ ನೀಡಿದಾಗ, ಪೊಲೀಸ್ ಪಡೆಗೆ ಒದಗಿಸಲಾಗುತ್ತಿರುವ ವಸತಿಗಳ ಕಳಪೆ ಗುಣಮಟ್ಟದ ಬಗ್ಗೆ ತೀವ್ರ ಅಸಮಾಧಾನವಿರುವ ಬಗ್ಗೆ ತಿಳಿದುಬಂದಿದೆ.

#### ಚಿತ್ರ 71: ದಾವಣಗೆರೆ ಪೊಲೀಸ್ ವಸತಿ ಕಾಲೋನಿ

ಗೋಡೆಯ ಸೋರಿಕೆ



ಕಳಪೆ ನಿರ್ವಹಣೆ



### 7.10.2 ಗದಗ ಜಿಲ್ಲೆ

FGD/IDI ಚರ್ಚೆಗಳ ಮುಖ್ಯಾಂಶಗಳನ್ನು ಕೆಳಗೆ ಪ್ರಸ್ತುತಪಡಿಸಲಾಗಿದೆ:

- ಪ್ರತಿಕ್ರಿಯೆದಾರರು ನಮ್ಮ ಸಮೀಕ್ಷಾ ತಂಡದೊಂದಿಗೆ ನಿರ್ಮಾಣದ ಗುಣಮಟ್ಟದ ಕುರಿತು ಹಲವಾರು ಸಮಸ್ಯೆಗಳನ್ನು ಪ್ರಸ್ತಾಪಿಸಿದರು. ಬೇಸಿಗೆ ಕಾಲದಲ್ಲಿಯೂ ಎಲ್ಲಾ ಕ್ವಾರ್ಟರ್ಸ್‌ಗಳಲ್ಲಿ ಸೋರಿಕೆ ಸಮಸ್ಯೆಗಳಿವೆ ಎಂದು ಪ್ರತಿಕ್ರಿಯೆದಾರರು ಒತ್ತಿ ಹೇಳಿದರು. ಅವರು ಹೈಲೈಟ್ ಮಾಡಿದ ಇತರ ಅಂಶಗಳೆಂದರೆ ವಸತಿಗಳಲ್ಲಿನ ಕಳಪೆ ಗುಣಮಟ್ಟದ ಎಲೆಕ್ಟ್ರಿಕಲ್‌ಗಳು.
- ಮಲ್ಲಸಮುದ್ರ ಪೊಲೀಸ್ ಕ್ವಾರ್ಟರ್ಸ್ ನಿರ್ಮಿಸಿರುವ ಸ್ಥಳವು ಪಟ್ಟಣದಿಂದ ದೂರದಲ್ಲಿದೆ.
- ಗದಗದಿಂದ ಸರಿಸುಮಾರು 36 ಕಿ.ಮೀ ದೂರದಲ್ಲಿರುವ ಮುಂಡರಗಿ ಪಟ್ಟಣದಲ್ಲಿ ಪೊಲೀಸ್ ವಸತಿ ನಿಲಯಗಳನ್ನು ನಿರ್ಮಿಸುವ ಅವಶ್ಯಕತೆಯಿದೆ, ಏಕೆಂದರೆ ಪೊಲೀಸರು ನಿಯಮಿತವಾಗಿ ದೂರದ ಪ್ರಯಾಣವನ್ನು ಮಾಡಬೇಕಾಗುತ್ತದೆ.
- ಬೆಟಗೇರಿಯಲ್ಲಿರುವ ಪೊಲೀಸ್ ಕ್ವಾರ್ಟರ್ಸ್ ಅನ್ನು ಕೆಡವಲಾಯಿತು ಮತ್ತು ಇದು ಅನುಕೂಲಕರವಾಗಿರುವುದರಿಂದ ಹಳೆಯ ಕ್ವಾರ್ಟರ್ಸ್ ಸ್ಥಳದಲ್ಲಿ ಹೊಸ ಪೊಲೀಸ್ ಕ್ವಾರ್ಟರ್ಸ್ ಅನ್ನು ನಿರ್ಮಿಸುವ ಅವಶ್ಯಕತೆಯಿದೆ ಎಂದು ಪ್ರತಿಕ್ರಿಯೆದಾರರು ಅಭಿಪ್ರಾಯಪಟ್ಟಿದ್ದಾರೆ.

ಚಿತ್ರ 72: ಗದಗ ಪೊಲೀಸ್ ವಸತಿ ಕಾಲೋನಿ

ಬಿರುಕು ಬಿಟ್ಟ ಮರದ ಬಾಗಿಲುಗಳು



ಗೋಡೆಯ ಸೋರಿಕೆ



### 7.10.3 ಹಾವೇರಿ ಜಿಲ್ಲೆ

FGD/IDI ಚರ್ಚೆಗಳ ಮುಖ್ಯಾಂಶಗಳನ್ನು ಕೆಳಗೆ ಪ್ರಸ್ತುತಪಡಿಸಲಾಗಿದೆ:

- ಕೆಳದರ್ಜೆಯ ಮತ್ತು ಕಳಪೆ ಒಳಚರಂಡಿ ಮತ್ತು ಚರಂಡಿ ಸಂಪರ್ಕವಿದೆ (SI - 2.11/ 5.0) ಇದು ಪೊಲೀಸ್ ವಸತಿ ಕಾಲೋನಿಯಲ್ಲಿ ಸೊಳ್ಳೆ ಮತ್ತು ಹಂದಿಗಳ ಕಾಟಕ್ಕೆ ಕಾರಣವಾಗಿದೆ.
- ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನ ಕಳಪೆ ಗುಣಮಟ್ಟವಿದೆ ಅದನ್ನು ಪರಿಹರಿಸಬೇಕಾಗಿದೆ.
- ಸೋಲಾರ್ ವಾಟರ್ ಹೀಟರ್‌ಗಳನ್ನು ಸರಿಯಾಗಿ ನಿರ್ವಹಿಸಲಾಗಿಲ್ಲ ಮತ್ತು ಆದ್ದರಿಂದ ಅದು ಕೆಲಸ ಮಾಡುವ ಸ್ಥಿತಿಯಲ್ಲಿಲ್ಲ.
- ಸೌಕರ್ಯಗಳ ಪ್ರವೇಶಾವಕಾಶಕ್ಕೆ ಸಂಬಂಧಿಸಿದಂತೆ ತೃಪ್ತಿಯು ತುಲನಾತ್ಮಕವಾಗಿ ಕಡಿಮೆಯಾಗಿದೆ.
- ಸಮೀಕ್ಷೆಯ ಪ್ರಕಾರ ವಸತಿ ವಿನ್ಯಾಸ ಮತ್ತು ವಸತಿ ನಿರ್ಮಾಣದ ಒಟ್ಟಾರೆ ತೃಪ್ತಿಯು 2.24/ 5.0 ಮತ್ತು 2.51/5.0 ರಷ್ಟಿದ್ದು ಕಳಪೆಯಾಗಿದೆ.
- ರಾಣಿಬೆನ್ನೂರು ಪೊಲೀಸ್ ಕ್ವಾರ್ಟರ್ಸ್‌ಗೆ ಸಂಬಂಧಿಸಿದಂತೆ, ನಿರ್ಮಾಣದ ಗುಣಮಟ್ಟದ ಬಗ್ಗೆ ತೀವ್ರ ಅಸಮಾಧಾನವಿತ್ತು.

ಚಿತ್ರ 73: ಹಾವೇರಿ ಪೊಲೀಸ್ ವಸತಿ ಕಾಲೋನಿ

ಗೋಡೆಯ ಸೋರಿಕೆ



ಕಳಪೆ ಸೌರ ನೀರಿನ ಫಲಕಗಳು



#### 7.10.4 ಕೊಪ್ಪಳ ಜಿಲ್ಲೆ

FGD/IDI ಚರ್ಚೆಗಳ ಮುಖ್ಯಾಂಶಗಳನ್ನು ಕೆಳಗೆ ಪ್ರಸ್ತುತಪಡಿಸಲಾಗಿದೆ:

- ಬಸಾಪುರ ಗ್ರಾಮದಲ್ಲಿ ನಿರ್ಮಿಸಿರುವ ನೂತನ ಪೊಲೀಸ್ ಕ್ವಾರ್ಟರ್ಸ್ ಕೊಪ್ಪಳ ಪಟ್ಟಣದಿಂದ ಸುಮಾರು 8 ಕಿ.ಮೀ ದೂರವಿದ್ದು, ಸಿಬ್ಬಂದಿಗೆ ಸರಿಯಾದ ಸಂಚಾರ ಸೌಲಭ್ಯಗಳಿಲ್ಲ.
- ಸಂಪರ್ಕ ಮತ್ತು ಸಾರ್ವಜನಿಕ ಸಾರಿಗೆಯ ಮೇಲಿನ ತೃಪ್ತಿ ಸೂಚ್ಯಂಕವು 2.17 ಮತ್ತು 2.01 ರಷ್ಟಿದ್ದು ತುಂಬಾ ಕಳಪೆಯಾಗಿದೆ.
- ಕೊಪ್ಪಳ ಪಟ್ಟಣ ಮತ್ತು ಪೊಲೀಸ್ ಕ್ವಾರ್ಟರ್ಸ್ ನಡುವೆ ರೈಲ್ವೆ ಕ್ರಾಸಿಂಗ್ ಇದೆ, ಇದು ಸಂಚಾರ ದಟ್ಟಣೆಯ ಸಮಯದಲ್ಲಿ ಮುಚ್ಚಿರುತ್ತದೆ, ಪೊಲೀಸ್ ಕ್ವಾರ್ಟರ್ಸ್‌ನಿಂದ ಪೊಲೀಸ್ ಠಾಣೆಗೆ ಪ್ರಯಾಣಿಸಲು ಸವಾಲಾಗಿದೆ.
- ಪೊಲೀಸ್ ವಸತಿ ಕಾಲೋನಿಗೆ ಅಸಮರ್ಪಕ ಕುಡಿಯುವ ನೀರಿನ ಸೌಲಭ್ಯಗಳ ಬಗ್ಗೆ ಎಫ್‌ಜಿಡಿ ಮತ್ತು ಐಡಿಐನಲ್ಲಿ ಪ್ರತಿಬಿಂಬಿಸಲ್ಪಟ್ಟಿವೆ. ಇದು ಸಮೀಕ್ಷೆಗಳು ಚಿತ್ರಿಸಿರುವ ಸಂಗತಿಗಳಿಗೆ ವಿರುದ್ಧವಾಗಿದೆ.
- ಕೊಪ್ಪಳದ ಬಸಾಪುರ ಠಾಣೆಯ ಮನೆಗಳ ಹಂಚಿಕೆಗೆ ಸಿವಿಲ್ ಪೊಲೀಸರನ್ನು ಪರಿಗಣಿಸಿಲ್ಲ
- ಕೊಪ್ಪಳ ಜಿಲ್ಲೆ ಮುನಿರಾಬಾದ್ ತಾಲೂಕಿನಲ್ಲಿ ಪೊಲೀಸ್ ವಸತಿ ಗೃಹಗಳ ತುರ್ತು ಅಗತ್ಯವಿದೆ.

ಚಿತ್ರ 74: ಕೊಪ್ಪಳ ಪೊಲೀಸ್ ವಸತಿ ಕಾಲೋನಿ

ಹೊಸ ಪೊಲೀಸ್ ಕ್ವಾರ್ಟರ್ಸ್, ಬಸಾಪುರ ಗ್ರಾಮ,

ಗೂಗಲ್ ಮ್ಯಾಪ್ ಹೊಸ ಪೊಲೀಸ್ ಕ್ವಾರ್ಟರ್ಸ್,

ಬಸಾಪುರ ಗ್ರಾಮ



### 7.10.5 ಚಿಕ್ಕಬಳ್ಳಾಪುರ ಜಿಲ್ಲೆ

FGD/IDI ಚರ್ಚೆಗಳ ಮುಖ್ಯಾಂಶಗಳನ್ನು ಕೆಳಗೆ ಪ್ರಸ್ತುತಪಡಿಸಲಾಗಿದೆ:

- ಪೊಲೀಸ್ ವಸತಿ ಕಾಲೋನಿಗೆ ಕಳಪೆ ಗುಣಮಟ್ಟದ ಕುಡಿಯುವ ನೀರು ಪೂರೈಕೆಯಿದೆ. ಇದನ್ನು ಸಮೀಕ್ಷೆಗಳು ಈ ಪ್ರದೇಶದ ತೃಪ್ತಿ ಸೂಚ್ಯಂಕ 2.51 ರೊಂದಿಗೆ ಭಾಗಶಃ ಪ್ರತಿಫಲಿಸಿವೆ.
- ಕಳಪೆಯಾಗಿ ಕಾರ್ಯಗತಗೊಳಿಸಲಾದ ವಿದ್ಯುತ್ ಫಲಕಗಳ ಉಪಸ್ಥಿತಿಯೊಂದಿಗೆ ಸುರಕ್ಷತೆಯ ಕಾಳಜಿಯ ಬಗ್ಗೆ ಪ್ರಸ್ತಾಪಿಸಲಾಯಿತು. ಕೆಲವು ಸಂದರ್ಭಗಳಲ್ಲಿ, ಯಾವುದೇ ಸುರಕ್ಷತಾ ರಕ್ಷಕಗಳಿಲ್ಲದ ತೆರೆದ ವಿದ್ಯುತ್ ಫಲಕವನ್ನು ಗಮನಿಸಲಾಗಿದೆ.
- ಹಂಚಿಕೆ ಪ್ರಕ್ರಿಯೆ ಮತ್ತು ಮಂಜೂರು ಮಾಡಿದ ವಸತಿಗಳು ಅನುಕ್ರಮವಾಗಿ 2.23 ಮತ್ತು 1.82 ರ ತೃಪ್ತಿ ಸೂಚ್ಯಂಕವನ್ನು ಹೊಂದಿವೆ.
- ಪೊಲೀಸ್ ಪಡೆಗೆ ಸಾಕಷ್ಟು ಸಂಖ್ಯೆಯ ಕ್ವಾರ್ಟರ್ಸ್‌ಗಳ ಕೊರತೆಯು ಒಂದು ಪ್ರಮುಖ ಕಾಳಜಿಯಾಗಿದೆ.

ಚಿತ್ರ 75: ಚಿಕ್ಕಬಳ್ಳಾಪುರ ಪೊಲೀಸ್ ವಸತಿ ಕಾಲೋನಿ

ಕಳಪೆ ಕಟ್ಟಡ ನಿರ್ವಹಣೆ



ಕಾರಿಡಾರ್‌ಗಳಲ್ಲಿ ಸುರಕ್ಷತಾ ರಕ್ಷಕಗಳಿಲ್ಲದ ತೆರೆದ

ವಿದ್ಯುತ್ ಫಲಕಗಳು



### 7.10.6 ಬೆಂಗಳೂರು ನಗರ ಜಿಲ್ಲೆ

**FGD/IDI** ಚರ್ಚೆಗಳ ಮುಖ್ಯಾಂಶಗಳನ್ನು ಕೆಳಗೆ ಪ್ರಸ್ತುತಪಡಿಸಲಾಗಿದೆ:

- ಕಟ್ಟಡ ನಿರ್ಮಾಣ ಗುಣಮಟ್ಟ ಅತ್ಯಂತ ಕಳಪೆಯಾಗಿದೆ. ಮನೆ ವಿನ್ಯಾಸ ಮತ್ತು ನಿರ್ಮಾಣ ಗುಣಮಟ್ಟ ಎರಡರಲ್ಲೂ ಜಿಲ್ಲೆಗೆ ಅನುಕ್ರಮವಾಗಿ 1.67 ಮತ್ತು 1.47 ರ ಕಡಿಮೆ ತೃಪ್ತಿ ಸೂಚ್ಯಂಕವನ್ನು ನೀಡುವ ಮೂಲಕ ಅನೇಕ ಪ್ರತಿಕ್ರಿಯೆದಾರರು ಸಮೀಕ್ಷೆಯ ಪ್ರತಿಕ್ರಿಯೆಗಳಲ್ಲಿ ಇದನ್ನು ಪ್ರಮುಖವಾಗಿ ಎತ್ತಿ ತೋರಿಸಿದ್ದಾರೆ.
- ಪ್ರದೇಶದ ನೀರಿನ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಒಟ್ಟಾರೆ ಸಮೀಕ್ಷೆಯ ಪ್ರತಿಕ್ರಿಯೆಯು 2.87 ರಲ್ಲಿದೆ. ಆದಾಗ್ಯೂ, ಬಿನ್ನಿ ಮಿಲ್ಸ್ ಪೊಲೀಸ್ ವಸತಿ ಕಾಲೋನಿಯಲ್ಲಿ, ಪ್ರತಿಕ್ರಿಯೆದಾರರು ಕಳಪೆ ಗುಣಮಟ್ಟದ ನೀರಿನ ಪೂರೈಕೆಯ ಬಗ್ಗೆ ಉಲ್ಲೇಖಿಸಿದ್ದಾರೆ.
- ಬೆಂಗಳೂರು ಜಿಲ್ಲೆಯ ಒಟ್ಟಾರೆ ಸಂಖ್ಯಾಬಲಕ್ಕೆ ಹೋಲಿಸಿದರೆ ಪೊಲೀಸ್ ಸಿಬ್ಬಂದಿಗೆ ಕಡಿಮೆ ಸಂಖ್ಯೆಯ ಕ್ವಾರ್ಟರ್ಸ್‌ನಿಂದಾಗಿ ಪೊಲೀಸ್ ಸಿಬ್ಬಂದಿಗಳು ಒತ್ತಾಯಪೂರ್ವಕವಾಗಿ ಬಾಡಿಗೆ ಮನೆಗಳಲ್ಲಿ ವಾಸಿಸಬೇಕಾಗುತ್ತದೆ. ಇತರ ಪ್ರದೇಶಗಳಿಗೆ ಹೋಲಿಸಿದರೆ ಬೆಂಗಳೂರು ನಗರದಲ್ಲಿ ಹೆಚ್ಚಿನ ಬಾಡಿಗೆ ಇರುವುದರಿಂದ ಇದು ವಿಶೇಷವಾಗಿ ಈ ಪ್ರದೇಶದಲ್ಲಿ ಕಾಳಜಿಯ ವಿಷಯವಾಗಿತ್ತು.
- ಪ್ರತಿಕ್ರಿಯೆದಾರರು ಬಿನ್ನಿ ಮಿಲ್ಸ್ ಪೊಲೀಸ್ ವಸತಿ ಕಾಲೋನಿಯಲ್ಲಿ ಹಲವಾರು ರಚನಾತ್ಮಕ ದೋಷಗಳನ್ನು ಸಹ ಸೂಚಿಸಿದ್ದಾರೆ.
- ಬೆಂಗಳೂರು ನಗರವು ಹೆಚ್ಚು ಅಭಿವೃದ್ಧಿ ಹೊಂದಿದೆ ಮತ್ತು ನಗರ ವ್ಯಾಪ್ತಿಯಲ್ಲಿ ರಸ್ತೆಗಳಲ್ಲಿ ವಾಹನ ನಿಲುಗಡೆಗೆ ಅವಕಾಶವಿಲ್ಲ. ಕೆಲವೆಡೆ ವಾಹನ ನಿಲುಗಡೆ ಇಲ್ಲದಿರುವುದರಿಂದ ಖಾಸಗಿ ವಾಹನ ಹೊಂದಿರುವ ಅಧಿಕಾರಿಗಳು ಪರದಾಡುವಂತಾಗಿದೆ.
- ಕ್ವಾರ್ಟರ್ಸ್ ನಿರ್ಮಾಣದಲ್ಲಿ ನೆರೆಹೊರೆ ಯೋಜನೆ ತತ್ವಗಳನ್ನು ಕಡೆಗಣಿಸಲಾಗಿದೆ



ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

ಗೋಡೆಗಳಲ್ಲಿ ಬಿರುಕುಗಳು - ಬಿನ್ನಿ ಮಿಲ್ಸ್  
ಪೊಲೀಸ್ ವಸತಿ ಕಾಲೋನಿ

ಮುರಿದ ಸ್ಯಾನಿಟರಿ ವೇರ್ - ಬಿನ್ನಿ ಮಿಲ್ಸ್  
ಪೊಲೀಸ್ ವಸತಿ ಕಾಲೋನಿ



ಚಿತ್ರ 76: ಬೆಂಗಳೂರು ನಗರ ಜಿಲ್ಲಾ ಪೊಲೀಸ್ ವಸತಿ ಕಾಲೋನಿ

### 7.10.7 ಬೆಳಗಾವಿ ಜಿಲ್ಲೆ

FGD/IDI ಚರ್ಚೆಗಳ ಮುಖ್ಯಾಂಶಗಳನ್ನು ಕೆಳಗೆ ಪ್ರಸ್ತುತಪಡಿಸಲಾಗಿದೆ:

- ಮನೆ ವಿನ್ಯಾಸ ಮತ್ತು ನಿರ್ಮಾಣ ಗುಣಮಟ್ಟ 2.46 ಮತ್ತು 2.57 ರ ತೃಪ್ತಿ ಸೂಚ್ಯಂಕ ಸೂಚಿಸಿದಂತೆ ಕಟ್ಟಡ ನಿರ್ಮಾಣದ ಗುಣಮಟ್ಟ ಕಳಪೆಯಾಗಿದೆ.
- ಬೆಳಗಾವಿ ಪೊಲೀಸ್ ಕ್ವಾರ್ಟರ್ಸ್‌ನಲ್ಲಿ ಕಳಪೆ ಒಳಚರಂಡಿ ಸೌಲಭ್ಯಗಳು 2.44 ರ ತೃಪ್ತಿ ಸೂಚ್ಯಂಕದೊಂದಿಗೆ ಸಮೀಕ್ಷೆಗಳಲ್ಲಿ ದೃಢೀಕರಿಸಲ್ಪಟ್ಟಿವೆ.
- ವಸತಿ ಕ್ವಾರ್ಟರ್ಸ್‌ನ ಒಳಗಿನ ಹೆಚ್ಚಿನ ಮರದ ಕೆಲಸಗಳು ಹಾನಿಗೊಳಗಾದ ಸ್ಥಿತಿಯಲ್ಲಿವೆ
- ಜೊತೆಗೆ, ನಿರ್ವಹಣೆ ಕೊರತೆಯಿಂದಾಗಿ, ವಸತಿಗಳಲ್ಲಿ ಅಳವಡಿಸಲಾದ ಸೋಲಾರ್ ವಾಟರ್ ಹೀಟರ್‌ಗಳು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ.
- ಪೊಲೀಸ್ ಸಿಬ್ಬಂದಿಗೆ ಸಾಕಷ್ಟು ಸಂಖ್ಯೆಯ ಕ್ವಾರ್ಟರ್ಸ್ ಇಲ್ಲದಿರುವುದರಿಂದ ಕಾನ್ಸ್ಟಾಬುಲರಿ ಕುಟುಂಬಗಳು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದು ಮತ್ತು ಕೈಗೆಟುಕಲಾಗದ ಬಾಡಿಗೆಯನ್ನು ಪಾವತಿಸುವಂತಾಗಿದೆ.

ಕಳಪೆ ನಿರ್ವಹಣೆ - ಸೌರ ನೀರಿನ ಫಲಕಗಳು



ಕಳಪೆ ಮತ್ತು ಅಸಮರ್ಪಕ ಒಳಚರಂಡಿ



ಚಿತ್ರ 77: ಬೆಳಗಾವಿ ಪೊಲೀಸ್ ವಸತಿ ಕಾಲೋನಿ

7.10.8 ಬಳ್ಳಾರಿ ಜಿಲ್ಲೆ

FGD/IDI ಚರ್ಚೆಗಳ ಮುಖ್ಯಾಂಶಗಳನ್ನು ಕೆಳಗೆ ಪ್ರಸ್ತುತಪಡಿಸಲಾಗಿದೆ:

- ಸಮೀಕ್ಷೆಯು ಅನುಕ್ರಮವಾಗಿ 2.54 ಮತ್ತು 2.61 ರ ತೃಪ್ತಿ ಸೂಚ್ಯಂಕದೊಂದಿಗೆ ವಸತಿ ವಿನ್ಯಾಸ ಮತ್ತು ನಿರ್ಮಾಣದ ಮೇಲೆ ಸಮಂಜಸವಾದ ತೃಪ್ತಿಯನ್ನು ಎತ್ತಿ ತೋರಿಸಿದೆ. ಆದಾಗ್ಯೂ, ಸಂವಾದದ ಸಮಯದಲ್ಲಿ, ನಿರ್ಮಾಣದ ಗುಣಮಟ್ಟದ ಬಗ್ಗೆ ಕೆಲವು ಕಾಳಜಿಗಳು ಮತ್ತು ಅದರ ಬಗ್ಗೆ ಅಸಮಾಧಾನವಿತ್ತು.
- ನಿರ್ಮಾಣಕ್ಕೆ ಸಂಬಂಧಿಸಿದಂತೆ ಒಂದು ಕಾಳಜಿಯೆಂದರೆ, ಹೆಚ್ಚಿನ ಮರದ ಕೆಲಸಗಳು ಕಾಲಾನಂತರದಲ್ಲಿ ಹಾನಿಗೊಳಗಾಗಿವೆ.
- ಸರಿಯಾದ ನಿರ್ವಹಣೆಯ ಕೊರತೆಯು ಸೋಲಾರ್ ವಾಟರ್ ಹೀಟರ್‌ಗಳ ಅಸಮರ್ಪಕ ಕಾರ್ಯಕ್ಕೆ ಕಾರಣವಾಗಿದೆ.
- ಪೊಲೀಸ್ ಸಿಬ್ಬಂದಿಗೆ ಸಾಕಷ್ಟು ಸಂಖ್ಯೆಯ ಕ್ವಾರ್ಟರ್ಸ್ ಇಲ್ಲದಿರುವುದರಿಂದ ಕಾನ್ಸ್ಟ್ರೂಬಲ್ ಕುಟುಂಬಗಳು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದು ಮತ್ತು ಕೈಗೆಟುಕಲಾಗದ ಬಾಡಿಗೆಯನ್ನು ಪಾವತಿಸುವಂತಾಗಿದೆ

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

- ಶಿರಗುಪ್ಪ ಮತ್ತು ಕುರುಗೋಡು ಪೊಲೀಸ್ ಕ್ವಾರ್ಟರ್ಸ್‌ನಲ್ಲಿ ನೀರು ಸೋರಿಕೆ ಸಮಸ್ಯೆ.

ಹಾಳಾದ ಅಡುಗೆ ಮನೆ ಸಿಂಕ್ ಮತ್ತು ಮರದ ಕೆಲಸ

ಒಸರುವ ಪೈಪ್‌ಗಳು, ಶಿರಗುಪ್ಪ ಪೊಲೀಸ್

ಕುರುಗೋಡು ಪೊಲೀಸ್ ಕ್ವಾರ್ಟರ್ಸ್

ಕ್ವಾರ್ಟರ್ಸ್



ಚಿತ್ರ 78: ಬಳ್ಳಾರಿ ಪೊಲೀಸ್ ವಸತಿ ಕಾಲೋನಿ

### 7.10.9 ಚಾಮರಾಜನಗರ ಜಿಲ್ಲೆ

FGD/IDI ಚರ್ಚೆಗಳ ಮುಖ್ಯಾಂಶಗಳನ್ನು ಕೆಳಗೆ ಪ್ರಸ್ತುತಪಡಿಸಲಾಗಿದೆ:

- ಕಟ್ಟಡ ನಿರ್ಮಾಣದ ಗುಣಮಟ್ಟವು ಒಂದು ಪ್ರಧಾನ ಕಾಳಜಿಯಾಗಿದೆ. ಈ ಪ್ರದೇಶದಲ್ಲಿ ನಡೆಸಿದ ಸಮೀಕ್ಷೆಗಳು ಈ ಅಂಶವನ್ನು ಎತ್ತಿ ತೋರಿಸಿವೆ, ಇದರಲ್ಲಿ ಮನೆ ವಿನ್ಯಾಸ ಮತ್ತು ನಿರ್ಮಾಣ ಗುಣಮಟ್ಟಕ್ಕಾಗಿ ತೃಪ್ತಿ ಸೂಚ್ಯಂಕವು ಅನುಕ್ರಮವಾಗಿ 2.06 ಮತ್ತು 2.18 ರಷ್ಟಿದ್ದು ಕಳಪೆಯಾಗಿದೆ.
- ಪೊಲೀಸ್ ಪಡೆಗೆ ಸಾಕಷ್ಟು ಸಂಖ್ಯೆಯ ಕ್ವಾರ್ಟರ್ಸ್ ಕೊರತೆ
- ಕಟ್ಟಡದ ನಿರ್ವಹಣೆಯ ಕೊರತೆಯಿಂದಾಗಿ ಟೆರೇಸ್‌ನಲ್ಲಿ ಸೋಲಾರ್ ವಾಟರ್ ಹೀಟರ್‌ಗಳನ್ನು ಜೋಡಿಸುವ ಜಾಗದಲ್ಲಿ ಸಸ್ಯಗಳು ಬೆಳೆಯಲು ಕಾರಣವಾಗಿದೆ.

- ಒಳಚರಂಡಿ ವ್ಯವಸ್ಥೆಗೆ ತೃಪ್ತಿ ಸೂಚ್ಯಂಕವು 2.06 ರಷ್ಟು ಕೆಳಮಟ್ಟದಲ್ಲಿತ್ತು, ಇದನ್ನು ಪ್ರತಿಕ್ರಿಯೆದಾರರು FGD/IDI ಚರ್ಚೆಯ ಸಮಯದಲ್ಲಿ ಹೈಲೈಟ್ ಮಾಡಿರುತ್ತಾರೆ.

ಕಳಪೆ ಚರಂಡಿ ವ್ಯವಸ್ಥೆ - ಯಳಂದೂರು ಪೊಲೀಸ್ ಕ್ವಾರ್ಟರ್ಸ್



ಸೋಲಾರ್ ವಾಟರ್ ಪ್ಯಾನಲ್‌ಗಳ ಕಳಪೆ ನಿರ್ವಹಣೆ - ಹನೂರು ಪೊಲೀಸ್ ಕ್ವಾರ್ಟರ್ಸ್



ಚಿತ್ರ 79: ಚಾಮರಾಜನಗರ ಪೊಲೀಸ್ ವಸತಿ ಕಾಲೋನಿ

### 7.10.10 ಚಿತ್ರದುರ್ಗ ಜಿಲ್ಲೆ

FGD/IDI ಚರ್ಚೆಗಳ ಮುಖ್ಯಾಂಶಗಳನ್ನು ಕೆಳಗೆ ಪ್ರಸ್ತುತಪಡಿಸಲಾಗಿದೆ:

- ನಾಯಕನಹಟ್ಟಿ ಪೊಲೀಸ್ ವಸತಿ ಗೃಹವು ಪಟ್ಟಣದಿಂದ ದೂರದ ಕೃಷಿ ಭೂಮಿಯಲ್ಲಿದ್ದು ನಿವಾಸಿಗಳಿಗೆ ಸಂಚಾರ ಕಷ್ಟಕರವಾಗಿದೆ.
- ನಾಯಕನಹಟ್ಟಿ ಪೊಲೀಸ್ ಕಾಲೋನಿಯಲ್ಲಿ ನಿರ್ಮಿಸಿರುವ ಪೊಲೀಸ್ ವಸತಿ ಗೃಹಗಳಿಗೆ ಸುರಕ್ಷತೆ ಮತ್ತು ಭದ್ರತೆ ಇಲ್ಲ
- ಮೇಲಿನ ಕಾರಣಗಳಿಂದಾಗಿ, 12 ಕ್ವಾರ್ಟರ್ಸ್‌ಗಳಲ್ಲಿ 3 ರಲ್ಲಿ ಮಾತ್ರ ವಾಸಿಸುತ್ತಿದ್ದಾರೆ ಮತ್ತು ಉಳಿದ ಕ್ವಾರ್ಟರ್ಸ್‌ಗಳು ಖಾಲಿಯಾಗಿವೆ.
- ಎಲ್ಲಾ ಕ್ವಾರ್ಟರ್ಸ್‌ಗಳು ಸೋರಿಕೆ ಸಮಸ್ಯೆಗಳನ್ನು ಹೊಂದಿದ್ದು, ಕೆಟ್ಟ ಸ್ಥಿತಿಯಲ್ಲಿವೆ.

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

- ಪೊಲೀಸ್ ಕ್ವಾರ್ಟರ್ಸ್‌ನಲ್ಲಿ ಸೋಲಾರ್ ವಾಟರ್ ಹೀಟರ್‌ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ.

ಕಳಪೆ ಪ್ರವೇಶ (ಮಡ್ಡಿ ರಸ್ತೆಗಳು) ನಾಯಕನಹಟ್ಟಿ ಪೊಲೀಸ್ ಕ್ವಾರ್ಟರ್ಸ್



ಚಳ್ಳಕೆರೆ ಪೊಲೀಸ್ ಕ್ವಾರ್ಟರ್ಸ್‌ನ ಸೋಲಾರ್ ವಾಟರ್ ಪ್ಯಾನಲ್‌ಗಳ ಕಳಪೆ ನಿರ್ವಹಣೆ



ಚಿತ್ರ 80: ಚಿತ್ರದುರ್ಗ ಪೊಲೀಸ್ ವಸತಿ ಕಾಲೋನಿ ಚಳ್ಳಕೆರೆ

### 7.10.11 ಚಿಕ್ಕಮಗಳೂರು ಜಿಲ್ಲೆ

FGD/IDI ಚರ್ಚೆಗಳ ಮುಖ್ಯಾಂಶಗಳನ್ನು ಕೆಳಗೆ ಪ್ರಸ್ತುತಪಡಿಸಲಾಗಿದೆ:

- ಪೂಜಾ ಕೋಣೆಯ ಕೊರತೆಯ ಪ್ರಮುಖ ಕಾಳಜಿಯೊಂದಿಗೆ ಕಳಪೆ ಕಟ್ಟಡ ವಿನ್ಯಾಸ.
- ಶೃಂಗೇರಿ ಪೊಲೀಸ್ ಕಾಲೋನಿಯಲ್ಲಿ ಬಹುತೇಕ ಕಟ್ಟಡಗಳು ಸೋರಿಕೆ ಸಮಸ್ಯೆ ಹೊಂದಿವೆ.
- ಪೊಲೀಸ್ ಕ್ವಾರ್ಟರ್ಸ್‌ನಲ್ಲಿ ಸೋಲಾರ್ ವಾಟರ್ ಹೀಟರ್‌ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ.

ತಾರಸಿ ಸೋರಿಕೆ



ತೆರೆದ ವಿದ್ಯುತ್ ಫಲಕಗಳು



ಚಿತ್ರ 81: ಚಿಕ್ಕಮಗಳೂರು ಪೊಲೀಸ್ ಹೌಸಿಂಗ್ ಕಾಲೋನಿ

#### 7.10.12 ದಕ್ಷಿಣ ಕನ್ನಡ ಜಿಲ್ಲೆ

FGD / IDI ಚರ್ಚೆಗಳ ಮುಖ್ಯಾಂಶಗಳನ್ನು ಕೆಳಗೆ ಪ್ರಸ್ತುತಪಡಿಸಲಾಗಿದೆ:

- ಸಮೀಕ್ಷೆಗಳ ಆಧಾರದ ಮೇಲೆ ಈ ಪ್ರದೇಶದಲ್ಲಿ ನಿರ್ಮಾಣ ಗುಣಮಟ್ಟದ ಮೇಲಿನ 1.69 ರ ಅತ್ಯಂತ ಕಡಿಮೆ ತೃಪ್ತಿ ಸೂಚ್ಯಂಕದೊಂದಿಗೆ ಕಟ್ಟಡ ನಿರ್ಮಾಣ ಗುಣಮಟ್ಟವು ತುಂಬಾ ಕಳಪೆಯಾಗಿದೆ.

- ಬಜ್ಜೆ ಪೊಲೀಸ್ ಕ್ವಾರ್ಟರ್ಸ್‌ನಲ್ಲಿ ಕಳಪೆ ಎಲೆಕ್ಟ್ರಿಕಲ್.
- ಪೊಲೀಸ್ ವಸತಿಗೃಹಗಳ ಕಳಪೆ ನಿರ್ವಹಣೆ.
- ಸೋಲಾರ್ ವಾಟರ್ ಹೀಟರ್‌ಗಳನ್ನು ಸರಿಯಾಗಿ ನಿರ್ವಹಿಸಲಾಗುತ್ತಿಲ್ಲ.
- ಪೊಲೀಸ್ ಸಿಬ್ಬಂದಿಗೆ ಸಾಕಷ್ಟು ಸಂಖ್ಯೆಯ ಕ್ವಾರ್ಟರ್ಸ್ ಇಲ್ಲದಿರುವುದರಿಂದ ಕಾನ್ಸ್ಟ್ರೂಯಿಂಗ್ ಕುಟುಂಬಗಳು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದು ಮತ್ತು ಕೈಗೆಟುಕಲಾಗದ ಬಾಡಿಗೆಯನ್ನು ಪಾವತಿಸುವಂತಾಗಿದೆ

ಕಳಪೆ ನಿರ್ವಹಣೆ ಮತ್ತು ತೆರೆದ ಎಲೆಕ್ಟ್ರಿಕಲ್ ವೈರಿಂಗ್ ಕಟ್ಟಡ ಸೋರಿಕೆ -ಪುತ್ತೂರು ಪೊಲೀಸ್ ಕ್ವಾರ್ಟರ್ಸ್  
ಬಜ್ಜೆ ಪೊಲೀಸ್ ಕ್ವಾರ್ಟರ್ಸ್



ಚಿತ್ರ 82: ದಕ್ಷಿಣ ಕನ್ನಡ ಪೊಲೀಸ್ ವಸತಿ ಕಾಲೋನಿ

### 7.10.13 ಗುಲ್ಬರ್ಗ ಜಿಲ್ಲೆ

FGD/IDI ಚರ್ಚೆಗಳ ಮುಖ್ಯಾಂಶಗಳನ್ನು ಕೆಳಗೆ ಪ್ರಸ್ತುತಪಡಿಸಲಾಗಿದೆ:

- ಸಮೀಕ್ಷೆಯಲ್ಲಿ ಪ್ರತಿಕ್ರಿಯಿಸಿದವರ ಮನೆ ವಿನ್ಯಾಸ ಮತ್ತು ನಿರ್ಮಾಣ ಗುಣಮಟ್ಟದ ಮೇಲಿನ ತೃಪ್ತಿ ಸೂಚ್ಯಂಕವು ಕ್ರಮವಾಗಿ 2.17 ಮತ್ತು 2.41 ರಷ್ಟಿದೆ. FGD ಮತ್ತು IDI ಯಲ್ಲಿ ಹೈಲೈಟ್ ಮಾಡಲಾದ ಪ್ರಮುಖ ಕಾಳಜಿಗಳಲ್ಲಿ ಒಂದು ಕಟ್ಟಡ ನಿರ್ಮಾಣದ ಗುಣಮಟ್ಟವಾಗಿದೆ.
- ಸೋಲಾರ್ ವಾಟರ್ ಹೀಟರ್‌ಗಳು ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿಲ್ಲ.
- ಸೈದಾಪುರ ಪೊಲೀಸ್ ಕ್ವಾರ್ಟರ್ಸ್‌ನಲ್ಲಿ ಕಳಪೆ ಒಳಚರಂಡಿ ವ್ಯವಸ್ಥೆ (SI - 2.37).
- ಬಹುತೇಕ ಓವರ್‌ಹೆಡ್ ನೀರಿನ ಟ್ಯಾಂಕ್‌ಗಳು ಒಡೆದ ಸ್ಥಿತಿಯಲ್ಲಿವೆ.
- ಸಿಬ್ಬಂದಿಗೆ ಸಾಕಷ್ಟು ಕ್ವಾರ್ಟರ್ಸ್ ಇಲ್ಲದಿರುವುದರಿಂದ ಕಾನ್ಸ್ಟ್ರೂಯಿಂಗ್ ಕುಟುಂಬಗಳು ಒತ್ತಾಯಪೂರ್ವಕವಾಗಿ ಬಾಡಿಗೆ ಮನೆಗಳಲ್ಲಿ ವಾಸಿಸಬೇಕಾಗಿದೆ.

ಕಳಪೆ ನಿರ್ವಹಣೆ -ಓವರ್ ಹೆಡ್ ವಾಟರ್ ಟ್ಯಾಂಕ್ ಸೋರುತ್ತಿರುವ ಒಳಚರಂಡಿ ಪೈಪ್‌ಗಳು

ಸೇಡಮ್ ಪೊಲೀಸ್ ಕ್ವಾರ್ಟರ್ಸ್

ಸೈದಾಪುರ ಪೊಲೀಸ್ ಕ್ವಾರ್ಟರ್ಸ್



ಚಿತ್ರ 83: ಗುಲ್ಬರ್ಗ ಪೊಲೀಸ್ ವಸತಿ ಕಾಲೋನಿ


### 7.11 ದತ್ತಾಂಶ ತ್ರಿಕೋನದೊಂದಿಗೆ ಒಟ್ಟಾರೆ ಸಂಚಿತ ತೃಪ್ತಿ ಸೂಚ್ಯಂಕ

ಪ್ರಾಥಮಿಕ ದತ್ತಾಂಶವನ್ನು ಮೊದಲು ಆಂತರಿಕ ಮತ್ತು ಬಾಹ್ಯ ಅಂಶಗಳು ಮತ್ತು ಪೂರ್ವ-ಕೋವಿಡ್ ಮತ್ತು ಕೋವಿಡ್ ನಂತರದ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಯಿತು ಮತ್ತು ಸಂಚಿತ ತೃಪ್ತಿ ಸೂಚ್ಯಂಕದ ಮೇಲೆ ಅಂತಿಮ ಕ್ರೋಢೀಕೃತ ಕೋಷ್ಟಕವನ್ನು ಸಿದ್ಧಪಡಿಸಲಾಯಿತು. ಇದಲ್ಲದೆ, ಅಧ್ಯಯನದ ಭಾಗವಾಗಿ ನಡೆಸಲಾದ ಕೇಂದ್ರೀಕೃತ ಗುಂಪು ಚರ್ಚೆ (ಎಫ್‌ಜಿಡಿ) ಮತ್ತು ಆಳವಾದ ಸಂದರ್ಶನಗಳ (ಐಡಿಐ) ದತ್ತಾಂಶವನ್ನು ಗಣನೆಗೆ ತೆಗೆದುಕೊಂಡು, ಒಟ್ಟಾರೆ ಸಂಚಿತ ತೃಪ್ತಿ ಸೂಚ್ಯಂಕವನ್ನು ದತ್ತಾಂಶ ತ್ರಿಕೋನ ತಂತ್ರವನ್ನು ಬಳಸಿಕೊಂಡು ತ್ರಿಕೋನಗೊಳಿಸಲಾಗಿದೆ ಮತ್ತು ಇದನ್ನು ಕೋಷ್ಟಕ 69 ರಲ್ಲಿ ಪ್ರಸ್ತುತಪಡಿಸಲಾಗಿದೆ:



ಕೋಷ್ಟಕ 69: ದತ್ತಾಂಶ ತ್ರಿಕೋನದೊಂದಿಗೆ ಜಿಲ್ಲಾವಾರು ಮತ್ತು ವರ್ಗವಾರು ಸಂಚಿತ ತೃಪ್ತಿ ಸೂಚ್ಯಂಕ

| ಜಿಲ್ಲೆ                          | ತೃಪ್ತಿ ಸೂಚ್ಯಂಕ   |                        |             |                 |                         |              |                  |                    |                           |              |               |
|---------------------------------|------------------|------------------------|-------------|-----------------|-------------------------|--------------|------------------|--------------------|---------------------------|--------------|---------------|
|                                 | ಹಂಚಿಕೆ ಪ್ರಕ್ರಿಯೆ | ಮಂಜೂರು ಮಾಡಿದ ಮನೆಗಳ ವಿಧ | ಮನೆ ವಿನ್ಯಾಸ | ನಿರ್ಮಾಣ ಗುಣಮಟ್ಟ | ನೆರೆಹೊರೆಯ ಯೋಜನೆ ತತ್ವಗಳು | ನೀರು ಸರಬರಾಜು | ಒಳಚರಂಡಿ ವ್ಯವಸ್ಥೆ | ರಸ್ತೆಯ ಮೂಲಕ ಸಂಪರ್ಕ | ಸಾರ್ವಜನಿಕ ಸಾರಿಗೆಗೆ ಪ್ರವೇಶ | ಹಸಿರು ಹೊದಿಕೆ | ಗಾಳಿಯುಗುಣಮಟ್ಟ |
| ದಾವಣಗೆರೆ                        | 2.31             | 2.58                   | 1.79        | 2.28            | 3.01                    | 3.34         | 1.87             | 2.29               | 2.81                      | 3.99         | 3.41          |
| ಗದಗ                             | 1.87             | 2.17                   | 2.11        | 2.17            | 2.62                    | 3.67         | 1.92             | 2.26               | 2.77                      | 3.86         | 3.27          |
| ಹಾವೇರಿ                          | 1.99             | 2.43                   | 2.24        | 2.51            | 2.74                    | 3.29         | 2.11             | 2.41               | 2.34                      | 3.61         | 3.34          |
| ಕೊಪ್ಪಳ                          | 2.67             | 1.99                   | 2.52        | 2.01            | 2.69                    | 3.77         | 2.22             | 2.17               | 2.01                      | 3.67         | 3.01          |
| ಚಿಕ್ಕಬಳ್ಳಾಪುರ                   | 2.23             | 1.82                   | 2.38        | 1.79            | 2.59                    | 3.51         | 2.13             | 2.28               | 2.67                      | 3.18         | 2.91          |
| ಬೆಂಗಳೂರು ನಗರ                    | 2.91             | 2.26                   | 1.67        | 1.47            | 2.91                    | 2.87         | 1.97             | 1.91               | 1.86                      | 2.89         | 2.67          |
| ಬೆಳಗಾವಿ                         | 2.71             | 2.58                   | 2.46        | 2.57            | 2.77                    | 3.28         | 2.44             | 2.61               | 2.43                      | 3.12         | 2.89          |
| ಬಳ್ಳಾರಿ                         | 3.01             | 3.17                   | 2.54        | 2.61            | 3.14                    | 3.41         | 2.15             | 2.57               | 2.88                      | 2.87         | 3.44          |
| ಚಾಮರಾಜನಗರ                       | 2.99             | 2.43                   | 2.06        | 2.18            | 2.70                    | 3.19         | 2.06             | 2.89               | 2.44                      | 3.45         | 3.31          |
| ಚಿತ್ರದುರ್ಗ                      | 2.67             | 2.99                   | 2.47        | 1.85            | 2.72                    | 3.35         | 1.98             | 3.23               | 2.65                      | 3.22         | 3.17          |
| ಚಿಕ್ಕಮಗಳೂರು                     | 2.03             | 2.71                   | 1.74        | 2.28            | 2.64                    | 3.61         | 2.23             | 2.71               | 2.47                      | 3.47         | 3.45          |
| ದಕ್ಷಿಣ ಕನ್ನಡ                    | 2.87             | 2.96                   | 2.35        | 1.69            | 2.68                    | 3.57         | 2.18             | 2.83               | 2.39                      | 2.98         | 3.19          |
| ಗುಲ್ಬರ್ಗ                        | 2.83             | 2.72                   | 2.17        | 2.41            | 2.77                    | 3.47         | 2.37             | 2.48               | 2.14                      | 3.09         | 3.24          |
| ನಿಯಂತ್ರಣ ಮಾದರಿ                  | 2.01             |                        | 3.88        | 3.56            | 3.64                    | 3.79         | 3.64             | 3.91               | 3.83                      | 3.17         | 3.32          |
| ಸಂಚಿತ ಎಸ್‌ಐ                     | 2.59             | 2.49                   | 2.20        | 2.14            | 2.77                    | 3.30         | 2.14             | 2.48               | 2.39                      | 3.29         | 3.12          |
| FGD/IDI ದತ್ತಾಂಶ                 | 2.55             | 2.52                   | 2.19        | 1.97            | 2.77                    | 3.33         | 1.87             | 2.51               | 2.45                      | 3.73         | 3.57          |
| ದತ್ತಾಂಶ ತ್ರಿಕೋನದೊಂದಿಗೆ ಸಂಚಿತ SI | 2.41             | 2.35                   | 2.01        | 2.03            | 2.82                    | 3.41         | 1.99             | 2.55               | 2.52                      | 3.54         | 3.38          |



ಚಿತ್ರ 84: ಸಂಚಿತ ತೃಪ್ತಿ ಸೂಚ್ಯಂಕ= 2.64

ಕೋಷ್ಟಕ 70: ದತ್ತಾಂಶ ತ್ರಿಕೋನದೊಂದಿಗೆ ಸಂಚಿತ ತೃಪ್ತಿ ಸೂಚ್ಯಂಕ:


| ವಿವರಗಳು                                      | ಪೊಲೀಸ್ ಇಲಾಖೆ (ಆಂತರಿಕ ಅಂಶಗಳು) | ಪೊಲೀಸ್ ವಸತಿ ನಿಗಮ (ಬಾಹ್ಯ ಅಂಶಗಳು) |
|--|------------------------------|---------------------------------|
| ಪೂರ್ವ ಕೋವಿಡ್ ತೃಪ್ತಿ ಸೂಚ್ಯಂಕ                  | 2.34/5.0                     | 2.73/5.0                        |
| ಕೋವಿಡ್ ನಂತರದ ತೃಪ್ತಿ ಸೂಚ್ಯಂಕ                  | 2.64/5.0                     | 2.85/5.0                        |
| ಸಂಚಿತ ತೃಪ್ತಿ ಸೂಚ್ಯಂಕ (ತ್ರಿಕೋನವಿಲ್ಲದೆ)        | 2.63/5.0                     |                                 |
| ಸಂಚಿತ ತೃಪ್ತಿ ಸೂಚ್ಯಂಕ(ದತ್ತಾಂಶ ತ್ರಿಕೋನದೊಂದಿಗೆ) | 2.64/5.0                     |                                 |

ಎಫ್‌ಜಿಡಿ ಮತ್ತು ಐಡಿಐ ದತ್ತಾಂಶದೊಂದಿಗೆ ಮೇಲಿನ ಪ್ಯಾರಾಗ್ರಾಫ್‌ನಲ್ಲಿ ಪಟ್ಟಿ ಮಾಡಲಾದ ಹನ್ನೊಂದು ನಿಯತಾಂಕಗಳ ಕ್ರೋಢೀಕರಣದ ಆಧಾರದ ಮೇಲೆ ದತ್ತಾಂಶ ತ್ರಿಕೋನದೊಂದಿಗೆ ಸಂಚಿತ ತೃಪ್ತಿ ಸೂಚ್ಯಂಕವನ್ನು (ಸಿಎಸ್‌ಐ) ಲೆಕ್ಕಹಾಕಲಾಗಿದೆ. ಪೊಲೀಸ್ ವಸತಿ ನಿಗಮದಿಂದ ನಿರ್ಮಿಸಲಾದ ಮನೆಗಳ ಸಂಚಿತ ಸಂತ್ಯಜ್ಞ ಸೂಚ್ಯಂಕ (ಕೋಷ್ಟಕ 70/ ಚಿತ್ರ 85) ಹಂಚಿಕೆ ಪ್ರಕ್ರಿಯೆ, ವಸತಿ ಗೃಹಗಳ ವಿನ್ಯಾಸ, ಕಟ್ಟಡದ ನಿರ್ಮಾಣ ಮತ್ತು ನಿರ್ವಹಣೆಯ ಗುಣಮಟ್ಟ ಸೇರಿದಂತೆ ಪೊಲೀಸ್ ಪಡೆಗೆ ಒದಗಿಸಲಾದ ಮನೆಗಳು ತೀರಾ ಕಳಪೆಯಾಗಿದೆ ಮತ್ತು 2.64 /5.0 ನಲ್ಲಿರುವ ಸೂಚ್ಯಂಕವು ನಿರೀಕ್ಷಿತ ಸಾಲಿನಲ್ಲಿಲ್ಲ.

## 7.12 ಅತ್ಯುತ್ತಮ ಮತ್ತು ಕಳಪೆ ಪ್ರದರ್ಶನ ನೀಡುವ ಜಿಲ್ಲೆಗಳು

### 7.12.1 ಪ್ರಕರಣ ಅಧ್ಯಯನ

ವಿವಿಧ ನಿಯತಾಂಕಗಳಿಗೆ ತೃಪ್ತಿ ಸೂಚ್ಯಂಕದ ಮೌಲ್ಯಮಾಪನದ ಮುಂದುವರಿಕೆಯಾಗಿ, ಟೈಮ್‌ಲೈನ್‌ನ ವ್ಯತ್ಯಾಸ ಮತ್ತು CSI ಆಧಾರದ ಮೇಲೆ ಉತ್ತಮ ಮತ್ತು ಕಳಪೆ ಪ್ರದರ್ಶನ ನೀಡುವ ಜಿಲ್ಲೆಗಳನ್ನು ಗುರುತಿಸುವುದು ಅಗತ್ಯವೆಂದು ಭಾವಿಸಲಾಗಿದೆ. ಅದರ ವಿವರಗಳನ್ನು ಅನುಬಂಧ IX ರಲ್ಲಿ ನೀಡಲಾಗಿದೆ.



ಚಿತ್ರ 85: ದತ್ತಾಂಶ ತ್ರಿಕೋನದೊಂದಿಗೆ ಸಂಚಿತ ತೃಪ್ತಿ ಸೂಚ್ಯಂಕ



## ಅಧ್ಯಾಯ 8

### ಇತರೆ ನಿರ್ಮಾಣ ಕಾರ್ಯಗಳ ವಿಶ್ಲೇಷಣೆ

ಮೌಲ್ಯಮಾಪನದ ಭಾಗವಾಗಿ, ಉಲ್ಲೇಖದ ನಿಯಮಗಳಲ್ಲಿ ಗುರುತಿಸಿದಂತೆ ಮತ್ತು ಅಧ್ಯಯನದ ಅವಧಿಗೆ ನಿಗಮವು ನಡೆಸಿದ 'ಇತರೆ ನಿರ್ಮಾಣ ಕಾರ್ಯಗಳ ಪ್ರಾಯೋಗಿಕ ಕ್ಷೇತ್ರ ಅಧ್ಯಯನವನ್ನು ಸಹ ಕೋಷ್ಟಕ 71 ರಲ್ಲಿ ವಿವರಿಸಲಾಗಿದೆ.

**ಕೋಷ್ಟಕ 71: ToR ಗೆ ಅನುಗುಣವಾಗಿ ಇತರೆ ನಿರ್ಮಾಣ ಕಾರ್ಯಗಳ ಮಾದರಿ ವಿವರಗಳು**

| ನಿರ್ಮಾಣ ಕಾರ್ಯಗಳು                            | ಒಟ್ಟು | ಮಾದರಿ |
|---|-------|-------|
| ದಾವಣಗೆರೆ ವಿಶ್ವವಿದ್ಯಾಲಯ                      | 13    | 2     |
| ಅಗ್ನಿಶಾಮಕ ಸೇವೆಗಳ ಇಲಾಖೆ ಕಾರ್ಯಗಳು             | 22    | 3     |
| ಇತರೆ ಕೆಲಸಗಳು ಒಟ್ಟು                          | 35    | 5     |
| 13 ನೇ ಹಣಕಾಸು ಆಯೋಗ                           | 60    | 06    |
| ಬಜೆಟ್ ವರ್ಕ್ಸ್                               | 27    | 03    |
| ಪೊಲೀಸ್ ಆಧುನೀಕರಣ ಕಾರ್ಯಗಳು ಹಂತ I ಮತ್ತು ಹಂತ II | 119   | 12    |
| ಪೊಲೀಸ್ ಇಲಾಖೆ- ಒಟ್ಟು                         | 206   | 21    |
| ಒಟ್ಟು                                       | 241   | 26    |

ಕೆಳಗಿನ ವಿಭಾಗಗಳು ಪ್ರತಿಯೊಂದು ಸ್ಥಳವನ್ನು ಮತ್ತು ಅವುಗಳಲ್ಲಿ ಪ್ರತಿಯೊಂದಕ್ಕೂ ಸಂಬಂಧಿಸಿದ ನಿರ್ದಿಷ್ಟ ಸಮಸ್ಯೆಗಳನ್ನು ಹೆಚ್ಚು ವಿಸ್ತಾರವಾಗಿ ವಿವರಿಸುತ್ತದೆ.

#### 8.1 ದಾವಣಗೆರೆ ವಿಶ್ವವಿದ್ಯಾಲಯ

ನಿಗಮವು ಒದಗಿಸಿದ ಮಾಹಿತಿಯ ಪ್ರಕಾರ, ಕೋಷ್ಟಕ 72 ರಲ್ಲಿ ವಿವರಿಸಿದಂತೆ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಈ ಕೆಳಗಿನ ನಿರ್ಮಾಣ ಕಾರ್ಯಗಳನ್ನು ನಡೆಸಿದೆ.

**ಕೋಷ್ಟಕ 72: ದಾವಣಗೆರೆ ವಿಶ್ವವಿದ್ಯಾಲಯದ ಕೃತಿಗಳ ಪಟ್ಟಿ**

| ವಿವರಗಳು                         | ಜಿಲ್ಲೆ   | ಸ್ಥಳ                  | ಕೆಲಸದ ರೀತಿ  |
|---------------------------------|----------|-----------------------|---|
| DC- ದಾವಣಗೆರೆ ಘಟಕ<br>- 11-12     | ದಾವಣಗೆರೆ | ಶಿವಗಂಗೋತ್ರಿ, ತೊಳಹುಂಸೆ | ಮೊದಲ ಮಹಡಿಯಿಂದ ಕೆಫೆಟೀರಿಯಾ ಕಟ್ಟಡಕ್ಕೆ                                    |
| DC- ದಾವಣಗೆರೆ ಘಟಕ<br>- 11-12     | ದಾವಣಗೆರೆ | ಶಿವಗಂಗೋತ್ರಿ, ತೊಳಹುಂಸೆ | ಮೊದಲ ಮಹಡಿಯಿಂದ ಬ್ಯಾಂಕ್, ಪೋಸ್ಟ್ ಆಫೀಸ್ ಮತ್ತು ಪೊಲೀಸ್ ಟೆಟ್ ಪೋಸ್ಟ್ ಕಟ್ಟಡಗಳು |
| DC- ದಾವಣಗೆರೆ ಘಟಕ<br>ಘಟಕ - 17-18 | ದಾವಣಗೆರೆ | ಶಿವಗಂಗೋತ್ರಿ, ತೊಳಹುಂಸೆ | ಶೈಕ್ಷಣಿಕ ಸಾಮಾಜಿಕ ಕಟ್ಟಡ - 1ನೇ ಮಹಡಿ                                     |

|                             |          |                       |                                 |
|-----------------------------|----------|-----------------------|---------------------------------|
| DC- ದಾವಣಗೆರೆ ಘಟಕ<br>- 17-18 | ದಾವಣಗೆರೆ | ಶಿವಗಂಗೋತ್ರಿ, ತೊಳಹುಂಸೆ | ಶೈಕ್ಷಣಿಕ ವಿಜ್ಞಾನ ಕಟ್ಟಡ-1ನೇ ಮಹಡಿ |
|-----------------------------|----------|-----------------------|---------------------------------|

### 8.1.1 ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಪ್ರತಿಕ್ರಿಯೆದಾರರೊಂದಿಗೆ ನಡೆದ ಚರ್ಚೆಯ ಮುಖ್ಯಾಂಶಗಳು.

1. ವಿವಿಧ ಇಲಾಖೆಗಳಿಗೆ ಸರಿಯಾದ ಮಾರ್ಗಗಳ ಕೊರತೆಯು ಪ್ರತಿಕ್ರಿಯೆದಾರರ ಪ್ರಮುಖ ಕಾಳಜಿಯಾಗಿದೆ. ಮಳೆಗಾಲದಲ್ಲಿ ಇಡೀ ಸ್ಥಳವು ಕೆಸರುಮಯವಾದಾಗ ಇದು ವಿಶೇಷವಾಗಿ ಕಷ್ಟಕರವಾಗಿರುತ್ತದೆ. (ಚಿತ್ರ 86).
2. ನಿರ್ಮಾಣದ ಗುಣಮಟ್ಟ ಉತ್ತಮವಾಗಿದ್ದರೂ., ಸಣ್ಣಪುಟ್ಟ ರಿಪೇರಿ ಮತ್ತು ನಿರ್ವಹಣೆ ಕಾರ್ಯಗಳನ್ನು ಪೊಲೀಸ್ ವಸತಿ ನಿಗಮವು ಕೈಗೊಂಡಿಲ್ಲ (ಚಿತ್ರ 87).



ಚಿತ್ರ 86: ಅಕಾಡೆಮಿಕ್ ಸೈನ್ಸ್ ಕಟ್ಟಡಕ್ಕೆ ಮಣ್ಣಿನ ಪ್ರವೇಶ ರಸ್ತೆ



ಚಿತ್ರ 87: ಆಡಿಟೋರಿಯಂನ ಕಳಪೆ ನಿರ್ವಹಣೆ

## 8.2 ಅಗ್ನಿಶಾಮಕ ಸೇವೆ ಇಲಾಖೆ ಕಾರ್ಯಗಳು

ಅಗ್ನಿಶಾಮಕ ಸೇವೆ ಇಲಾಖೆಗಾಗಿ ಪೊಲೀಸ್ ವಸತಿ ನಿಗಮದಿಂದ ನಿರ್ಮಿಸಲಾದ ಕಟ್ಟಡಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ (ಕೋಷ್ಟಕ 73):

ಕೋಷ್ಟಕ 73: ಅಗ್ನಿಶಾಮಕ ಸೇವೆಗಳ ಇಲಾಖೆಗಾಗಿ ಪೊಲೀಸ್ ವಸತಿ ನಿಗಮ ನಿರ್ಮಿಸಿದ ಕಟ್ಟಡಗಳ ಪಟ್ಟಿ

| ವಿವರಗಳು         | ಜಿಲ್ಲೆ        | ಸ್ಥಳ          | ಕೆಲಸದ ರೀತಿ                                     |
|-----------------|---------------|---------------|--|
| SDP – 10-11     | ಗುಲ್ಬರ್ಗ      | ಚಿತ್ತಾಪುರ     | 3 ಬೇ ಅಗ್ನಿಶಾಮಕ ತಾಣ                             |
| SDP – 10-11     | ಗುಲ್ಬರ್ಗ      | ಚಿತ್ತಾಪುರ     | 2 ಅಧಿಕಾರಿಗಳು ಮತ್ತು 12 ಫೈರ್ ಮ್ಯಾನ್ ಕ್ವಾರ್ಟರ್ಸ್  |
| NABARD(13-14)   | ದಕ್ಷಿಣ ಕನ್ನಡ  | ಸುಳ್ಯ         | 3 ಬೇ ಅಗ್ನಿಶಾಮಕ ತಾಣ                             |
| NABARD (13-14)  | ದಕ್ಷಿಣ ಕನ್ನಡ  | ಸುಳ್ಯ         | 2 ಅಧಿಕಾರಿಗಳು ಮತ್ತು 12 ಫೈರ್ ಮ್ಯಾನ್ ಕ್ವಾರ್ಟರ್ಸ್. |
| Cap Exp (13-14) | ಚಿಕ್ಕಬಳ್ಳಾಪುರ | ಚಿಕ್ಕಬಳ್ಳಾಪುರ | 5 ಬೇ ಅಗ್ನಿಶಾಮಕ ತಾಣ                             |
| Cap Exp (13-14) | ಚಿಕ್ಕಬಳ್ಳಾಪುರ | ಚಿಕ್ಕಬಳ್ಳಾಪುರ | 3 ಅಧಿಕಾರಿಗಳು ಮತ್ತು 12 ಫೈರ್ ಮ್ಯಾನ್ ಕ್ವಾರ್ಟರ್ಸ್. |

ಚಿಕ್ಕಬಳ್ಳಾಪುರ, ಚಿಕ್ಕಬಳ್ಳಾಪುರ ಜಿಲ್ಲೆ, ಚಿತ್ತಾಪುರ, ಗುಲ್ಬರ್ಗ ಜಿಲ್ಲೆ ಮತ್ತು ಸುಳ್ಯ, ದ.ಕ ಜಿಲ್ಲೆಯ ಅಗ್ನಿಶಾಮಕ ಸೇವಾ ಕೇಂದ್ರಗಳಲ್ಲಿ ಸರ್ವೆ ನಡೆಸಲಾಯಿತು.

### 8.2.1 ಚಿಕ್ಕಬಳ್ಳಾಪುರ ಅಗ್ನಿಶಾಮಕ ತಾಣೆಯಲ್ಲಿ ಅಗ್ನಿಶಾಮಕ ಸೇವಾ ಇಲಾಖೆ ಎದುರಿಸುತ್ತಿರುವ

#### ಸಮಸ್ಯೆಗಳು

- ಕಟ್ಟಡದ ನಿರ್ಮಾಣದ ಗುಣಮಟ್ಟ ಅತ್ಯಂತ ಕಳಪೆಯಾಗಿದೆ ಮತ್ತು ಕಟ್ಟಡದ ನಿರ್ವಹಣೆಯು ಸಹ ಅತ್ಯಂತ ಕಳಪೆಯಾಗಿದೆ.
- ಬೇಸಿಗೆಯ ತಿಂಗಳುಗಳಲ್ಲಿ, ಚಿಕ್ಕಬಳ್ಳಾಪುರ ಅಗ್ನಿಶಾಮಕ ತಾಣೆಯಲ್ಲಿ ಅಸ್ತಿತ್ವದಲ್ಲಿರುವ ಬೋರ್ವೆಲ್‌ಗಳು ಸಾಕಷ್ಟು ಅಂತರ್ಜಲವನ್ನು ಹೊಂದಿಲ್ಲದ ಕಾರಣ ಅಗ್ನಿಶಾಮಕ ತಾಣೆಗೆ ನೀರಿನ ಲಭ್ಯತೆ ನಿರ್ಣಾಯಕ ಸಮಸ್ಯೆಯಾಗಿದೆ.



ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)



ಚಿತ್ರ 88: ಚಿಕ್ಕಬಳ್ಳಾಪುರ ಅಗ್ನಿಶಾಮಕ ತಾಣೆಯಲ್ಲಿ ಗೋಡೆಗಳಿಗೆ ನೀರು ಸೋರುವಿಕೆಗೆ ಕಾರಣವಾದ ಕಳಪೆ ಗುಣಮಟ್ಟದ ನಿರ್ಮಾಣ



ಚಿತ್ರ 89: ಚಿಕ್ಕಬಳ್ಳಾಪುರ ಅಗ್ನಿಶಾಮಕ ತಾಣೆಯಲ್ಲಿ ಸಾಮಾನ್ಯ ಪ್ರದೇಶಗಳಲ್ಲಿ ನೀರಿನ ಸೋರಿಕೆಗೆ ಕಾರಣವಾಗುವ ಕಳಪೆ ಗುಣಮಟ್ಟದ ನಿರ್ಮಾಣ

### 8.2.2 ಚಿತ್ತಾಪುರ ಅಗ್ನಿಶಾಮಕ ತಾಣೆಯಲ್ಲಿ ಅಗ್ನಿಶಾಮಕ ಸೇವಾ ಇಲಾಖೆ ಎದುರಿಸುತ್ತಿರುವ ಸಮಸ್ಯೆಗಳು

- ಚಿತ್ತಾಪುರದ ಕಟ್ಟಡದ ನಿರ್ಮಾಣದ ಗುಣಮಟ್ಟ ಅತ್ಯಂತ ಕಳಪೆಯಾಗಿದೆ ಮತ್ತು ಕಟ್ಟಡದ ನಿರ್ವಹಣೆಯು ಸಹ ಅತ್ಯಂತ ಕಳಪೆಯಾಗಿದೆ.
- ಕಟ್ಟಡಕ್ಕೆ ಕಡಿಮೆ ಗುಣಮಟ್ಟದ ಬಣ್ಣವನ್ನು ಬಳಸಲಾಗಿದೆ (ಚಿತ್ರ 90)
- ಕಟ್ಟಡದ ಹಾನಿಗೆ ಕಾರಣವಾಗುವ ತೀವ್ರ ನೀರಿನ ಸೋರಿಕೆ
- ದೋಷಪೂರಿತ ಎಲೆಕ್ಟ್ರಿಕಲ್‌ಗಳನ್ನು ಸರಿಪಡಿಸಲು ತಕ್ಷಣವೇ ಗಮನಹರಿಸಬೇಕು



ಚಿತ್ರ 90: ಚಿತ್ತಾಪುರ ಅಗ್ನಿಶಾಮಕ ತಾಣೆಯಲ್ಲಿ ಬಾಹ್ಯ ಬಣ್ಣಕ್ಕೆ ಕಳಪೆ ಗುಣಮಟ್ಟದ ಬಣ್ಣ ಬಳಸಲಾಗಿದೆ



ಚಿತ್ರ 91: ಚಿತ್ತಾಪುರ ಅಗ್ನಿಶಾಮಕ ತಾಣೆಯಲ್ಲಿ ನೀರು ಸೋರಿಕೆಯಿಂದ ಕಟ್ಟಡಕ್ಕೆ ಹಾನಿಯಾಗಿದೆ

### 8.2.3 ಸುಳ್ಳು ಅಗ್ನಿಶಾಮಕ ತಾಣೆಯಲ್ಲಿ ಅಗ್ನಿಶಾಮಕ ಸೇವಾ ಇಲಾಖೆ ಎದುರಿಸುತ್ತಿರುವ ಸಮಸ್ಯೆಗಳು

1. ಸುಳ್ಳು ಅಗ್ನಿಶಾಮಕ ತಾಣೆಯಲ್ಲಿ ಕಟ್ಟಡ ನಿರ್ಮಾಣದ ಗುಣಮಟ್ಟ ಅತ್ಯಂತ ಕಳಪೆಯಾಗಿದೆ
2. ತೀವ್ರವಾದ ನೀರಿನ ಸೋರಿಕೆ ಬಹು ಹಂತಗಳಲ್ಲಿ ಕಟ್ಟಡಕ್ಕೆ ಹಾನಿಯನ್ನುಂಟುಮಾಡಲು ಕಾರಣವಾಗುತ್ತದೆ.
3. ಕಟ್ಟಡವು ಹಲವಾರು ಸ್ಥಳಗಳಲ್ಲಿ ಬಿರುಕುಗಳನ್ನು ಬಿಟ್ಟಿದೆ.



92: ಸುಳ್ಳು ಅಗ್ನಿಶಾಮಕ ತಾಣೆಯಲ್ಲಿ ಚಾವಣಿಯ ಮೂಲಕ ನೀರು ಸೋರಿಕೆ



ಚಿತ್ರ 93: ಸುಳ್ಳು ಅಗ್ನಿಶಾಮಕ ತಾಣೆಯಲ್ಲಿ ವಿಪರೀತ ಸೋರಿಕೆಯಿಂದ ಬಿರುಕು ಬಿಟ್ಟ ಗೋಡೆಗಳು

### 8.3 13ನೇ ಹಣಕಾಸು ಆಯೋಗದ ಅಡಿಯಲ್ಲಿ ಪೊಲೀಸ್ ವಸತಿ ನಿಗಮದಿಂದ ನಿರ್ಮಿಸಲಾದ

#### ಕಟ್ಟಡಗಳು

13ನೇ ಹಣಕಾಸು ಆಯೋಗದ ಯೋಜನೆಯಡಿಯಲ್ಲಿ ಪೊಲೀಸ್ ವಸತಿ ನಿಗಮವು ಕೈಗೊಂಡಿರುವ ಕಟ್ಟಡ ನಿರ್ಮಾಣದ ಪಟ್ಟಿಯನ್ನು ಕೋಷ್ಟಕ 74 ರಲ್ಲಿ ನೀಡಲಾಗಿದೆ. ಇದಲ್ಲದೆ, ಕೋಷ್ಟಕದಲ್ಲಿ ದಪ್ಪ ಅಕ್ಷರಗಳಲ್ಲಿ ಪಟ್ಟಿ ಮಾಡಲಾದ ಆರು ಸ್ಥಳಗಳಾದ ಥಣಿಸಂದ್ರ (2 ಸ್ಥಳಗಳು), ಬೆಂಗಳೂರು ನಗರ ಜಿಲ್ಲೆಯ ಯಲಹಂಕ (2 ಸ್ಥಳಗಳು), ಚಿಕ್ಕಮಗಳೂರು ಜಿಲ್ಲೆಯ ಕಡೂರು (ಒಂದು ಸ್ಥಳ) ಮತ್ತು ಚಿತ್ರದುರ್ಗ ಜಿಲ್ಲೆಯ ಐಮಂಗಲದಲ್ಲಿ ಆಳವಾದ ಸಮೀಕ್ಷೆಯನ್ನು ನಡೆಸಲಾಯಿತು. ಈ ಎಲ್ಲಾ ಆರು ಸ್ಥಳಗಳಲ್ಲಿ ಪ್ರತಿಕ್ರಿಯಿಸಿದವರ ಅಭಿಪ್ರಾಯಗಳನ್ನು ಈ ಕೆಳಗಿನಂತೆ ಸಂಕ್ಷೇಪಿಸಲಾಗಿದೆ.

ಕೋಷ್ಟಕ 74: 13ನೇ ಹಣಕಾಸು ಆಯೋಗದ ಅಡಿಯಲ್ಲಿ ನಿಗಮದಿಂದ ಕೈಗೊಂಡಿರುವ ಕಾಮಗಾರಿಗಳ ಪಟ್ಟಿ

|                          |             |              |              |          |  |
|--------------------------|-------------|--------------|--------------|----------|--|
| 13ನೇ ಹಣಕಾಸು ಆಯೋಗ (11-12) | ಹಣಕಾಸು ಆಯೋಗ | ಪೊಲೀಸ್ ಇಲಾಖೆ | ಬೆಂಗಳೂರು ನಗರ | ಥಣಿಸಂದ್ರ | ಹೊಸ PTS ಗಾಗಿ ಆಡಳಿತಾತ್ಮಕ ಮತ್ತು ಬೋಧನಾ ಬ್ಲಾಕ್ |
| 13ನೇ ಹಣಕಾಸು ಆಯೋಗ (12-13) | ಹಣಕಾಸು ಆಯೋಗ | ಪೊಲೀಸ್ ಇಲಾಖೆ | ಬೆಂಗಳೂರು ನಗರ | ಥಣಿಸಂದ್ರ | ಹೊಸ PTS ಗಾಗಿ ಹಾಸ್ಟೆಲ್ ಬ್ಲಾಕ್               |
| 13ನೇ ಹಣಕಾಸು ಆಯೋಗ (12-13) | ಹಣಕಾಸು ಆಯೋಗ | ಪೊಲೀಸ್ ಇಲಾಖೆ | ಬೆಂಗಳೂರು ನಗರ | ಥಣಿಸಂದ್ರ | ಹೊಸದಕ್ಕಾಗಿ ಡೈನಿಂಗ್ ಬ್ಲಾಕ್ PTS              |
| 13ನೇ ಹಣಕಾಸು ಆಯೋಗ (13-14) | ಹಣಕಾಸು ಆಯೋಗ | ಪೊಲೀಸ್ ಇಲಾಖೆ | ಬೆಂಗಳೂರು ನಗರ | ಥಣಿಸಂದ್ರ | PTS ಗಾಗಿ ಪ್ರಾಂಶುಪಾಲರ ನಿವಾಸ                 |
| 13ನೇ ಹಣಕಾಸು ಆಯೋಗ (13-14) | ಹಣಕಾಸು ಆಯೋಗ | ಪೊಲೀಸ್ ಇಲಾಖೆ | ಬೆಂಗಳೂರು ನಗರ | ಥಣಿಸಂದ್ರ | PTS ಗಾಗಿ ಹಾಸ್ಟೆಲ್ ಬ್ಲಾಕ್ 1 ನೇ ಮಹಡಿ         |
| 13ನೇ ಹಣಕಾಸು ಆಯೋಗ (13-14) | ಹಣಕಾಸು ಆಯೋಗ | ಪೊಲೀಸ್ ಇಲಾಖೆ | ಬೆಂಗಳೂರು ನಗರ | ಥಣಿಸಂದ್ರ | PTS ಗಾಗಿ ಪರೇಡ್ ಮೈದಾನ                       |

|                          |             |              |              |          |   |
|--------------------------|-------------|--------------|--------------|----------|---|
| 13ನೇ ಹಣಕಾಸು ಆಯೋಗ (14-15) | ಹಣಕಾಸು ಆಯೋಗ | ಪೊಲೀಸ್ ಇಲಾಖೆ | ಬೆಂಗಳೂರು ನಗರ | ಛಣಿಸಂದ್ರ | PTS ನ ಡೈನಿಂಗ್ ಬ್ಲಾಕ್ ಅಡಿಗೆ ಸಲಕರಣೆಗಳನ್ನು ಒದಗಿಸುವುದು, ಸರಬರಾಜು ಮಾಡುವುದು ಮತ್ತು ಸರಿಪಡಿಸುವುದು |
| 13ನೇ ಹಣಕಾಸು ಆಯೋಗ (11-12) | ಹಣಕಾಸು ಆಯೋಗ | ಪೊಲೀಸ್ ಇಲಾಖೆ | ಬೆಂಗಳೂರು ನಗರ | ಯಲಹಂಕ    | PTS ಗಾಗಿ ತರಬೇತಿ ಮತ್ತು ಹಾಸ್ಟೆಲ್ ಬ್ಲಾಕ್   |
| 13ನೇ ಹಣಕಾಸು ಆಯೋಗ (12-13) | ಹಣಕಾಸು ಆಯೋಗ | ಪೊಲೀಸ್ ಇಲಾಖೆ | ಬೆಂಗಳೂರು ನಗರ | ಯಲಹಂಕ    | PTS ಗಾಗಿ ಸಂಚಾರ ತರಬೇತಿ ರಸ್ತೆ   |
| 13ನೇ ಹಣಕಾಸು ಆಯೋಗ (11-12) | ಹಣಕಾಸು ಆಯೋಗ | ಪೊಲೀಸ್ ಇಲಾಖೆ | ಬೆಂಗಳೂರು ನಗರ | ಯಲಹಂಕ    | PTS ಗಾಗಿ ಬ್ಯಾರಕ್  |
| 13th FC (12-13)          | ಹಣಕಾಸು ಆಯೋಗ | ಪೊಲೀಸ್ ಇಲಾಖೆ | ಚಿಕ್ಕಮಗಳೂರು  | ಕಡೂರು    | ಹೊಸ PTS ಗಾಗಿ ಡೈನಿಂಗ್ ಬ್ಲಾಕ್   |
| 13ನೇ ಹಣಕಾಸು ಆಯೋಗ (14-15) | ಹಣಕಾಸು ಆಯೋಗ | ಪೊಲೀಸ್ ಇಲಾಖೆ | ಚಿಕ್ಕಮಗಳೂರು  | ಕಡೂರು    | PTS ಗಾಗಿ ಪೆರೇಡ್ ಗ್ರೌಂಡ್ (ಗ್ಯಾಲರಿ ಪೋರ್ಶನ್ ಹೊರತುಪಡಿಸಿ).                                   |
| 13ನೇ ಹಣಕಾಸು ಆಯೋಗ (14-15) | ಹಣಕಾಸು ಆಯೋಗ | ಪೊಲೀಸ್ ಇಲಾಖೆ | ಚಿಕ್ಕಮಗಳೂರು  | ಕಡೂರು    | ಊಟಕ್ಕೆ ಅಡಿಗೆ ಸಲಕರಣೆಗಳನ್ನು ಒದಗಿಸುವುದು, ಸರಬರಾಜು ಮಾಡುವುದು ಮತ್ತು ಸರಿಪಡಿಸುವುದು               |
| 13ನೇ ಹಣಕಾಸು ಆಯೋಗ (13-14) | ಹಣಕಾಸು ಆಯೋಗ | ಪೊಲೀಸ್ ಇಲಾಖೆ | ಚಿತ್ರದುರ್ಗ   | ಐಮಂಗಲ    | PTS ಗಾಗಿ ಸಭಾಂಗಣ   |

### 8.3.1 ಬೆಂಗಳೂರು ನಗರ ಜಿಲ್ಲೆ ಛಣಿಸಂದ್ರದಲ್ಲಿ ಪ್ರತಿಕ್ರಿಯೆದಾರರು ಎದುರಿಸುತ್ತಿರುವ ಸಮಸ್ಯೆಗಳು

- PTS ಗಾಗಿ ಹಾಸ್ಟೆಲ್ ಮತ್ತು ಡೈನಿಂಗ್ ಬ್ಲಾಕ್‌ಗಳು ಅತ್ಯಂತ ಕೆಟ್ಟ ಸ್ಥಿತಿಯಲ್ಲಿವೆ.

- ಥಣಿಸಂದ್ರದ PTS ನಲ್ಲಿರುವ ಸಂಪೂರ್ಣ ಕಟ್ಟಡವನ್ನು ಕೆಡವಿ ಹೊಸ ಕಟ್ಟಡವನ್ನು ಶೀಘ್ರವಾಗಿ ನಿರ್ಮಿಸುವ ಅಗತ್ಯವಿದೆ ಎಂದು ಪೊಲೀಸ್ ಇಲಾಖೆ ಅಭಿಪ್ರಾಯಪಟ್ಟಿದೆ.
- ಥಣಿಸಂದ್ರದಲ್ಲಿರುವ PTS ನ ಕಳಪೆ ಗುಣಮಟ್ಟದ ಕಾಮಗಾರಿ.

### 8.3.2 ಬೆಂಗಳೂರು ನಗರ ಜಿಲ್ಲೆ ಯಲಹಂಕದಲ್ಲಿ ಪ್ರತಿಕ್ರಿಯೆದಾರರು ಎದುರಿಸುತ್ತಿರುವ ಸಮಸ್ಯೆಗಳು

- ಯಲಹಂಕ ತರಬೇತಿ ಮತ್ತು ಪೊಲೀಸ್ ಡ್ರೈವಿಂಗ್ ಮತ್ತು ಮೆಂಟಿನೆನ್ಸ್ ಸ್ಕೂಲ್ (PDMS) ನಲ್ಲಿನ ಹಾಸ್ಟೆಲ್ ಬ್ಲಾಕ್‌ನಲ್ಲಿರುವ ಎಲ್ಲಾ ಮರದ ಕೆಲಸಗಳು ಉತ್ತಮ ಗುಣಮಟ್ಟದಲ್ಲ. ನಿಗಮವು ಆಂತರಿಕ ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
- ನಿರ್ವಹಣೆ ತುಂಬಾ ಕಳಪೆಯಾಗಿದೆ ಮತ್ತು ಬಿಲ್ಡಿಂಗ್ ಬ್ಲಾಕ್ ಗಂಭೀರವಾದ ಸೋರಿಕೆ ಸಮಸ್ಯೆಯನ್ನು ಹೊಂದಿದೆ.
- ಆಂತರಿಕ ರಸ್ತೆಗಳ ಕಳಪೆ ನಿರ್ವಹಣೆ.

### 8.3.3 ಚಿತ್ರದುರ್ಗ ಜಿಲ್ಲೆಯ ಐಮಂಗಲದಲ್ಲಿ ಪ್ರತಿಕ್ರಿಯೆದಾರರು ಎದುರಿಸುತ್ತಿರುವ ಸಮಸ್ಯೆಗಳು

- ಹಾಸ್ಟೆಲ್‌ಗಳು ಕಳಪೆಯಾಗಿ ನಿರ್ವಹಿಸಲ್ಪಡುತ್ತವೆ ಮತ್ತು ಗಂಭೀರವಾದ ಸೋರಿಕೆ ಸಮಸ್ಯೆಗಳನ್ನು ಹೊಂದಿವೆ.
- ಪೆರೇಡ್ ಮೈದಾನದ ಸೌಲಭ್ಯಗಳ ಉನ್ನತೀಕರಣ, ಮೂಲಸೌಕರ್ಯ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವುದು, ರಸ್ತೆಗಳು, ಬಾಹ್ಯ ವಿದ್ಯುದ್ದೀಕರಣ ಮತ್ತು ಪಿಟಿಎಸ್‌ನಲ್ಲಿ ಸಭಾಂಗಣವನ್ನು ಸಜ್ಜುಗೊಳಿಸುವಂತಹ ಕೆಲಸಗಳು ಇನ್ನೂ ಬಾಕಿ ಉಳಿದಿವೆ.

### 8.3.4 ಚಿಕ್ಕಮಗಳೂರು ಜಿಲ್ಲೆ ಕಡೂರಿನಲ್ಲಿ ಪ್ರತಿಕ್ರಿಯೆದಾರರು ಎದುರಿಸುತ್ತಿರುವ ಸಮಸ್ಯೆಗಳು

- PTS ಹಾಸ್ಟೆಲ್‌ಗಳು ಮತ್ತು ಕ್ಲಾರ್ಟರ್ಸ್ ಗಳು ತುಂಬಾ ಕೆಟ್ಟದಾಗಿ ನಿರ್ವಹಿಸಲ್ಪಟ್ಟಿವೆ.



ಚಿತ್ರ 94: ಥಣಿಸಂದ್ರದ PTS ಆಡಳಿತಾತ್ಮಕ ಬ್ಲಾಕ್ ಮರೆಯಾದ ಮುಂಭಾಗದ ಗೋಡೆ



ಚಿತ್ರ 95: ಥಣಿಸಂದ್ರದ PTS ಡೈನಿಂಗ್ ಬ್ಲಾಕ್‌ನಲ್ಲಿ ಶಿಥಿಲಗೊಂಡ ಗೋಡೆಗಳು



ಚಿತ್ರ 96: ಯಲಹಂಕದ PDMS ತರಬೇತಿ ಮತ್ತು ಹಾಸ್ಟೆಲ್ ಗಳಲ್ಲಿ ಕಳಪೆ ಗುಣಮಟ್ಟದ ಬಾಗಿಲುಗಳು



ಚಿತ್ರ 97: ಯಲಹಂಕ PDMS ತರಬೇತಿ ಮತ್ತು ಹಾಸ್ಟೆಲ್ ಗಳಲ್ಲಿ ಸೋಲಾರ್ ವಾಟರ್ ಹೀಟರ್‌ಗಳ ಕಳಪೆ ನಿರ್ವಹಣೆ



ಚಿತ್ರ 98: ಐಮಂಗಲ PTS ನಲ್ಲಿ ಪೀಠೋಪಕರಣಗಳ ಕೊರತೆ, ತರಬೇತಿ ಉದ್ದೇಶಗಳಿಗಾಗಿ ಪ್ಲಾಸ್ಟಿಕ್ ಕುರ್ಚಿಗಳನ್ನು ಬಳಸಲಾಗುತ್ತಿದೆ

#### 8.4 ಬಜೆಟ್ ಕಾಮಗಾರಿಗಳು

ಪೊಲೀಸ್ ವಸತಿ ನಿಗಮವು ಪೊಲೀಸ್ ಇಲಾಖೆಗೆ ಬಜೆಟ್ ಕಾಮಗಾರಿಗಳ ಅಡಿಯಲ್ಲಿ ಪೊಲೀಸ್ ಠಾಣೆಗಳು ಮತ್ತು ಇತರ ಕಟ್ಟಡಗಳನ್ನು ನಿರ್ಮಿಸಿದೆ, ಅದರ ವಿವರಗಳನ್ನು ಕೋಷ್ಟಕ 75 ರಲ್ಲಿ ಪ್ರಸ್ತುತಪಡಿಸಲಾಗಿದೆ. ಬ್ಲಾಕ್ ಅಕ್ಷರಗಳಲ್ಲಿ ತೋರಿಸಿರುವಂತೆ ಉಲ್ಲೇಖದ ನಿಯಮಗಳ ಪ್ರಕಾರ ಮಾದರಿ ಸಮೀಕ್ಷೆಯನ್ನು ಕೈಗೊಳ್ಳಲು ಮೂರು ಸ್ಥಳಗಳನ್ನು ಗುರುತಿಸಲಾಗಿದೆ.

ಕೋಷ್ಟಕ 75: 'ಬಜೆಟ್ ಕಾಮಗಾರಿಗಳ ಅಡಿಯಲ್ಲಿ ನಿಗಮವು ನಿರ್ಮಿಸಿದ ಕಟ್ಟಡಗಳ ಪಟ್ಟಿ

| ಬಡ್- ಆರಕ್ಷಕ ಠಾಣೆ (10-11) | ಬಜೆಟ್ | ಪೊಲೀಸ್ | ಬೆಳಗಾವಿ | ನೇಸರಗಿ          | ಆರಕ್ಷಕ ಠಾಣೆ               |
|--------------------------|-------|--------|---------|-----------------|---------------------------|
| ಬಡ್- ಆರಕ್ಷಕ ಠಾಣೆ (10-11) | ಬಜೆಟ್ | ಪೊಲೀಸ್ | ಬೆಳಗಾವಿ | ನಂದಗಡ           | ಆರಕ್ಷಕ ಠಾಣೆ               |
| ಬಡ್- ಎಪಿಟಿಎಸ್ ಮೀನಹಳ್ಳಿ   | ಬಜೆಟ್ | ಪೊಲೀಸ್ | ಬಳ್ಳಾರಿ | ಹಗರಿ (ಮೀನಹಳ್ಳಿ) | APTS ಗಾಗಿ ನಿರ್ವಾಹಕ ಬ್ಲಾಕ್ |
| ಬಡ್- ಎಪಿಟಿಎಸ್ ಮೀನಹಳ್ಳಿ   | ಬಜೆಟ್ | ಪೊಲೀಸ್ | ಬಳ್ಳಾರಿ | ಹಗರಿ (ಮೀನಹಳ್ಳಿ) | APTS ಗಾಗಿ ಪ್ರಧಾನ ನಿವಾಸ    |



ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

|                                |       |        |            |                 |                                    |
|--------------------------------|-------|--------|------------|-----------------|------------------------------------|
| ಬಡ್-<br>ಎಪಿಟಿಎಸ್<br>ಮೀನಹಳ್ಳಿ   | ಬಜೆಟ್ | ಪೊಲೀಸ್ | ಬಳ್ಳಾರಿ    | ಹಗರಿ (ಮೀನಹಳ್ಳಿ) | ಡಿವೈಎಸ್ಪಿ ನಿವಾಸ<br>(2 ಸಂಖ್ಯೆ) APTS |
| ಬಡ್- ಆರಕ್ಷಕ<br>ತಾಣೆ<br>(18-19) | ಬಜೆಟ್ | ಪೊಲೀಸ್ | ಚಿತ್ರದುರ್ಗ | ಹಿರಿಯೂರು        | ಪಟ್ಟಣ ಪೊಲೀಸ್ ತಾಣೆ                  |
| ಬಡ್- ಆರಕ್ಷಕ<br>ತಾಣೆ<br>(11-12) | ಬಜೆಟ್ | ಪೊಲೀಸ್ | ಚಿತ್ರದುರ್ಗ | ರಾಂಪುರ          | ಆರಕ್ಷಕ ತಾಣೆ                        |

#### 8.4.1 ಹಗರಿ ಮತ್ತು ಹಿರಿಯೂರಿನಲ್ಲಿ ಪ್ರತಿಕ್ರಿಯೆದಾರರು ಎದುರಿಸುತ್ತಿರುವ ಸಮಸ್ಯೆಗಳು:

- ಕಟ್ಟಡಗಳ ನಿರ್ಮಾಣದ ಕಳಪೆ ಗುಣಮಟ್ಟ
- ಪೊಲೀಸ್ ಕಟ್ಟಡದ ಕಳಪೆ ನಿರ್ವಹಣೆ ಮತ್ತು ಉಸ್ತುವಾರಿ
- ಕಟ್ಟಡದ ವಿನ್ಯಾಸವು ಅತ್ಯಂತ ಕೆಟ್ಟದಾಗಿದೆ (ಹಿರಿಯೂರು ಪೊಲೀಸ್ ತಾಣೆಯಲ್ಲಿ, ಸೆಪ್ಟಿಕ್ ಟ್ಯಾಂಕ್ ಸೆರೆಮನೆಯ ಸಮೀಪದಲ್ಲಿದೆ, ಸೆಪ್ಟಿಕ್ ಟ್ಯಾಂಕ್‌ನಿಂದ ಹೊರಸೂಸುವ ದುರ್ವಾಸನೆಯಿಂದಾಗಿ ಕರ್ತವ್ಯದಲ್ಲಿರುವ ಪೊಲೀಸ್ ಸಿಬ್ಬಂದಿಗೆ ತೀವ್ರ ತೊಂದರೆ ಉಂಟಾಗುತ್ತದೆ
- ಅಂತಿಮ ಕೆಲಸದ ಕಳಪೆ ಗುಣಮಟ್ಟ



ಚಿತ್ರ 99: ಡಿವೈಎಸ್ಪಿ ಭವನದಲ್ಲಿ ನಿರ್ವಹಣೆ ಕೊರತೆ



ಚಿತ್ರ 100: ಹಿರಿಯೂರು ಪೊಲೀಸ್ ಠಾಣೆಯಲ್ಲಿ ಕಳಪೆ ವಿದ್ಯುತ್ ಕಾಮಗಾರಿ

### 8.5 ಪೊಲೀಸ್ ಆಧುನೀಕರಣದ ಕೆಲಸಗಳು ಹಂತ I ಮತ್ತು II

ಪೊಲೀಸ್ ವಸತಿ ನಿಗಮವು ಚಿಕ್ಕಮಗಳೂರು ಜಿಲ್ಲೆಯ ಕಡೂರು, ಚಿತ್ರದುರ್ಗ ಜಿಲ್ಲೆಯ ಐಮಂಗಲ, ಬೆಂಗಳೂರು ನಗರ ಜಿಲ್ಲೆಯ ಥಣಿಸಂದ್ರ, ಯಲಹಂಕ ಮತ್ತು ಗಂಗಮ್ಮ ಗುಡಿಯಲ್ಲಿ ಪೊಲೀಸ್ ಇಲಾಖೆಗೆ ಕಟ್ಟಡಗಳನ್ನು, ಚಾಮರಾಜನಗರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಪೊಲೀಸ್ ಠಾಣೆಗಳನ್ನು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪೊಲೀಸ್ ಆಧುನೀಕರಣದ ಯೋಜನೆಯ ಹಂತ I ಮತ್ತು ಹಂತ II ರ ಅಡಿಯಲ್ಲಿ ಕೆಲವು ಕಾಮಗಾರಿಗಳನ್ನು ನಿರ್ಮಿಸಿದೆ.,

ಕೋಷ್ಟಕ 76: ಪೊಲೀಸ್ ಆಧುನೀಕರಣ ಯೋಜನೆ ಹಂತ I ಮತ್ತು ಹಂತ II ರ ಅಡಿಯಲ್ಲಿ ಪೊಲೀಸ್ ವಸತಿ ನಿಗಮವು ನಿರ್ವಹಿಸಿದ ಕಾಮಗಾರಿಗಳ ಪಟ್ಟಿ

|  |          |        |             |       |   |
|--|----------|--------|-------------|-------|---|
| DC- ಆಧುನೀಕರಣ<br>(17-18)<br>PTS ಗಾಗಿ<br>ಮೂಲಸೌಕರ್ಯ | ಆಧುನೀಕರಣ | ಪೊಲೀಸ್ | ಚಿಕ್ಕಮಗಳೂರು | ಕಡೂರು | PTS ಗಾಗಿ ಶಸ್ತ್ರಾಸ್ತ್ರ ಕಟ್ಟಡ               |
| DC- ಆಧುನೀಕರಣ<br>(17-18)<br>PTS ಗಾಗಿ<br>ಮೂಲಸೌಕರ್ಯ | ಆಧುನೀಕರಣ | ಪೊಲೀಸ್ | ಚಿಕ್ಕಮಗಳೂರು | ಕಡೂರು | PTS ಗಾಗಿ ಮ್ಯಾಗಜೀನ್ ಬಿಲ್ಡಿಂಗ್.             |
| DC- ಆಧುನೀಕರಣ<br>(17-18)<br>PTS ಗಾಗಿ<br>ಮೂಲಸೌಕರ್ಯ | ಆಧುನೀಕರಣ | ಪೊಲೀಸ್ | ಚಿಕ್ಕಮಗಳೂರು | ಕಡೂರು | PTS ನ ಪರೇಡ್ ಮೈದಾನದ ಬಳಿ<br>ಟಾಯ್ಲೆಟ್ ಬ್ಲಾಕ್ |
| DC- ಆಧುನೀಕರಣ<br>(17-18)<br>PTS ಗಾಗಿ<br>ಮೂಲಸೌಕರ್ಯ | ಆಧುನೀಕರಣ | ಪೊಲೀಸ್ | ಚಿತ್ರದುರ್ಗ  | ಐಮಂಗಲ | PTS ನ 1 ನೇ ಮಹಡಿಯಲ್ಲಿ<br>ಬ್ಯಾರಕ್‌ಗಳು       |

|  |          |        |               |                        |  |
|--|----------|--------|---------------|------------------------|--|
| DC- ಆಧುನೀಕರಣ<br>(17-18)<br>PTS ಗಾಗಿ<br>ಮೂಲಸೌಕರ್ಯ | ಆಧುನೀಕರಣ | ಪೊಲೀಸ್ | ಚಿತ್ರದುರ್ಗ    | ಐಮಂಗಲ                  | PTS ಪರೇಡ್‌ಗ್ರೌಂಡ್ ಬಳಿ<br>ಟಾಯ್ಲೆಟ್ ಬ್ಲಾಕ್   |
| DC- ಆಧುನೀಕರಣ<br>(14-15)                          | ಆಧುನೀಕರಣ | ಪೊಲೀಸ್ | ಚಿಕ್ಕಬಳ್ಳಾಪುರ | ಚಿಕ್ಕಬಳ್ಳಾಪುರ          | ಶಸ್ತ್ರಾಗಾರ, ಮ್ಯಾಗಜೀನ್, MT<br>ಶೆಡ್, DAR ಆಫೀಸ್<br>ಕಾಂಪ್ಲೆಕ್ಸ್‌ನಲ್ಲಿರುವ RPI ಆಫೀಸ್<br>ಮತ್ತು ಡಾಗ್ ಕೆನಲ್ |
| DC- ಆಧುನೀಕರಣ<br>(14-15)                          | ಆಧುನೀಕರಣ | ಪೊಲೀಸ್ | ಚಿಕ್ಕಬಳ್ಳಾಪುರ | ಚಿಕ್ಕಬಳ್ಳಾಪುರ          | DAR ಗೆ ಪೀಠೋಪಕರಣಗಳನ್ನು<br>ಒದಗಿಸುವುದು ಮತ್ತು ಡಾಗ್<br>ಕೆನಲ್  |
| DC- ಆಧುನೀಕರಣ<br>(10-11)                          | ಆಧುನೀಕರಣ | ಪೊಲೀಸ್ | ಚಾಮರಾಜನಗರ     | ರಾಂಪುರ                 | ಆರಕ್ಷಕ ತಾಣ   |
| DC- ಆಧುನೀಕರಣ<br>(13-14)                          | ಆಧುನೀಕರಣ | ಪೊಲೀಸ್ | ಬಳ್ಳಾರಿ       | ಕುಡಿತಿನಿ               | ಆರಕ್ಷಕ ತಾಣ   |
| DC- ಆಧುನೀಕರಣ<br>(09-10)                          | ಆಧುನೀಕರಣ | ಪೊಲೀಸ್ | ಬೆಂಗಳೂರು ನಗರ  | ಯಲಹಂಕ                  | ಆರಕ್ಷಕ ತಾಣ   |
| DC- ಆಧುನೀಕರಣ<br>SLEC (17- 18)                    | ಆಧುನೀಕರಣ | ಪೊಲೀಸ್ | ಬೆಂಗಳೂರು ನಗರ  | ಥಣಿಸೆಂದ್ರ,<br>ಬೆಂಗಳೂರು | PTS ಗೆ ಶಸ್ತ್ರಾಗಾರ  |
| DC- ಆಧುನೀಕರಣ<br>(13-14)                          | ಆಧುನೀಕರಣ | ಪೊಲೀಸ್ | ಬೆಂಗಳೂರು ನಗರ  | ಗಂಗಮ್ಮ ಗುಡಿ            | ಆರಕ್ಷಕ ತಾಣ   |
| DC- ಆಧುನೀಕರಣ<br>SLEC (17-18)                     | ಆಧುನೀಕರಣ | ಪೊಲೀಸ್ | ಬೆಂಗಳೂರು ನಗರ  | ಥಣಿಸೆಂದ್ರ,<br>ಬೆಂಗಳೂರು | PTS ಗೆ ಶಸ್ತ್ರಾಗಾರ  |



ಚಿತ್ರ 101: ಗಂಗಮ್ಮ ಗುಡಿ ಪೊಲೀಸ್ ಠಾಣೆ ಕಟ್ಟಡ



ಚಿತ್ರ 102: ಯಲಹಂಕ ಟೌನ್ ಪೊಲೀಸ್ ಠಾಣೆಯನ್ನು ಆಧುನೀಕರಣ ಯೋಜನೆಯಡಿ ನಿರ್ಮಿಸಲಾಗಿದೆ

### 8.5.1 ಪ್ರತಿಕ್ರಿಯಿಸಿದವರು ಹೈಲೈಟ್ ಮಾಡಿದ ಸಮಸ್ಯೆಗಳು

- ಪೊಲೀಸ್ ಆಧುನೀಕರಣ ಯೋಜನೆಯಡಿ ನಿರ್ಮಿಸಿರುವ ಚಿಕ್ಕಬಳ್ಳಾಪುರ ಶ್ವಾನಾಲಯ ಕಟ್ಟಡದ ಕಳಪೆ ನಿರ್ವಹಣೆ.
- ಸಾಮಾನ್ಯವಾಗಿ, ನಿಗಮವು ನಡೆಸಿದ ಆಧುನೀಕರಣದ ಕಾರ್ಯಗಳು ಎಲ್ಲ ಪ್ರತಿಕ್ರಿಯೆದಾರರಿಂದ ಮೆಚ್ಚುಗೆಯನ್ನು ಪಡೆಯಿತು.



## ಅಧ್ಯಾಯ 9


### ಎಸ್‌ಡ್ಲೊಒಸಿ ಮಾದರಿ

#### 9.1 ನಿಗಮಕ್ಕಾಗಿ ಸುಸ್ಥಿರ ಎಸ್‌ಡ್ಲೊಒಸಿ ಮಾದರಿಯನ್ನು ವಿನ್ಯಾಸಗೊಳಿಸುವುದು

ಕೆಲಸದ ವ್ಯಾಪ್ತಿಯು ನಿಗಮದಿಂದ ದ್ವಿತೀಯಕ ದತ್ತಾಂಶ ಸಂಗ್ರಹಣೆ, ಪೋಲೀಸ್ ವಸತಿ ನಿವಾಸಿಗಳು, ಮಧ್ಯಸ್ಥಗಾರರು, ಪೋಲೀಸ್ ಇಲಾಖೆಯ ಪ್ರಧಾನ ಕಾರ್ಯನಿರ್ವಾಹಕರು, ಅಗ್ನಿಶಾಮಕ ಸೇವೆಗಳ ಇಲಾಖೆ ಮತ್ತು ಇತರ ಗುತ್ತಿಗೆ ಕೆಲಸಗಳಿಂದ ವ್ಯಕ್ತನಿಷ್ಠ ಮತ್ತು ಉಪಾಖ್ಯಾನದ ಪ್ರತಿಕ್ರಿಯೆಗಳು ಮತ್ತು ಕಾರ್ಯಸಾಧ್ಯವಾದ ಕಾರ್ಯತಂತ್ರದ ಯೋಜನೆಯನ್ನು ಸಂಯೋಜಿಸಲು ಮತ್ತು ಅಭಿವೃದ್ಧಿಪಡಿಸಲು ದತ್ತಾಂಶದ ವಿಶ್ಲೇಷಣೆಯನ್ನು ಒಳಗೊಂಡಿದೆ. ಆದ್ದರಿಂದ ಈ SWOC ಮೌಲ್ಯಮಾಪನವನ್ನು ಕಾರ್ಯತಂತ್ರದ ಯೋಜನೆಯ ಅವಿಭಾಜ್ಯ ಅಂಗವೆಂದು ಪರಿಗಣಿಸಬಹುದು. ನಿಗಮದ ಆಂತರಿಕ ಪರಿಸರ ಅಂಶಗಳನ್ನು ಸಾಮರ್ಥ್ಯಗಳು ಮತ್ತು ದೌರ್ಬಲ್ಯಗಳ ಅಡಿಯಲ್ಲಿ ವರ್ಗೀಕರಿಸಲಾಗಿದೆ ಮತ್ತು ನಿಗಮಕ್ಕೆ ಬಾಹ್ಯ ಅಂಶಗಳನ್ನು ಅವಕಾಶಗಳು ಮತ್ತು ಸವಾಲುಗಳ ಅಡಿಯಲ್ಲಿ ವರ್ಗೀಕರಿಸಲಾಗಿದೆ. SWOC ವಿಶ್ಲೇಷಣೆಯು ಪೋಲೀಸ್ ವಸತಿ ನಿಗಮಕ್ಕೆ ಸರಿಯಾದ ಕಾರ್ಯತಂತ್ರದ ಯೋಜನಾ ಪ್ರಕ್ರಿಯೆಯತ್ತ ಒಂದು ಹೆಜ್ಜೆಯಾಗಿದೆ ಮತ್ತು ಪೋಲೀಸ್ ಸಿಬ್ಬಂದಿಯ ಪ್ರೇರಣೆ ಮಟ್ಟವನ್ನು ಹೆಚ್ಚಿಸಲು ಪೋಲೀಸ್ ಕಾನ್ಸ್ಟಾಬಲ್‌ರಿಯ ವಸತಿ ತೃಪ್ತಿ ಮಟ್ಟವನ್ನು ಸುಧಾರಿಸುತ್ತದೆ. SWOC ಪೋಲೀಸ್ ವಸತಿ ನಿಗಮದ ಕಾರ್ಯಕ್ಷಮತೆಯನ್ನು ಗರಿಷ್ಠಗೊಳಿಸುವ ಉದ್ದೇಶದಿಂದ ಪೋಲೀಸ್ ಗೃಹ 2020 ರ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡುತ್ತದೆ, ಅದು ಅಂತಿಮವಾಗಿ ರಾಜ್ಯದ ಪೋಲೀಸ್ ಪಡೆಗೆ ಪ್ರಯೋಜನವನ್ನು ನೀಡುತ್ತದೆ.

SWOC ವಿಶ್ಲೇಷಣೆಯು ಪೋಲೀಸ್ ವಸತಿ ನಿಗಮದ ಸಂಪನ್ಮೂಲಗಳು ಮತ್ತು ಮಿತಿಗಳ ನಡುವಿನ ಸಂಬಂಧದ ಸಮಗ್ರ ಸ್ಕ್ಯಾಪ್‌ಶಾಟ್ ಅನ್ನು ಒದಗಿಸುವುದರ ಹೊರತಾಗಿ ಕಾರ್ಯತಂತ್ರದ ಯೋಜನೆಗಾಗಿ ಒಂದು ಹಂತವನ್ನು ಹೊಂದಿಸಲು ಪ್ರಾಥಮಿಕ ನಿರ್ಧಾರ ತೆಗೆದುಕೊಳ್ಳುವ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ. ಕಾರ್ಯತಂತ್ರದ ಯೋಜನೆಯನ್ನು ಅಭಿವೃದ್ಧಿಪಡಿಸುವುದು, ಅಂತರ್ಗತ ಮಿತಿಗಳನ್ನು ಹೊಂದಿರುವ ವ್ಯಕ್ತಿನಿಷ್ಠ ಪ್ರಕ್ರಿಯೆಯಾಗಿದೆ, ಆದರೆ SWOC ವಿಶ್ಲೇಷಣೆಯು ಪೋಲೀಸ್ ವಸತಿ ನಿಗಮದ ಕಾರ್ಯತಂತ್ರದ ಯೋಜನೆಗೆ ಮೌಲ್ಯಯುತವಾದ ಒಳನೋಟವನ್ನು ನೀಡುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.

ದೌರ್ಬಲ್ಯಗಳು ಪೋಲೀಸ್ ವಸತಿ ನಿಗಮವು ತನ್ನ ಧೈಯವನ್ನು ಸಾಧಿಸುವುದನ್ನು ಮತ್ತು ಸಂಪೂರ್ಣ ಸಾಮರ್ಥ್ಯವನ್ನು ಸಾಧಿಸುವುದನ್ನು ತಡೆಯುವ ಗುಣಗಳಾಗಿವೆ, ಹೀಗಾಗಿ ಅನಾನುಕೂಲತೆಯನ್ನು ಸೃಷ್ಟಿಸುತ್ತದೆ. ದೌರ್ಬಲ್ಯಗಳನ್ನು ನಿಯಂತ್ರಿಸಬಹುದಾಗಿರುತ್ತದೆ ಆದರೆ ಇದು ನಿಗಮದ ಬೆಳವಣಿಗೆಯನ್ನು ಹದಗೆಡಿಸುತ್ತದೆ ಮತ್ತು ನಕಾರಾತ್ಮಕ ಫಲಿತಾಂಶಗಳಿಗೆ ಕಾರಣವಾಗುತ್ತದೆ.



ಚಿತ್ರ 103: SWOC ವಿಶ್ಲೇಷಣೆ – ವಿಧಾನ

ಅವಕಾಶಗಳು ಧನಾತ್ಮಕ ಮತ್ತು ಬಾಹ್ಯವಾಗಿವೆ ಮತ್ತು ಪೊಲೀಸ್ ವಸತಿ ನಿಗಮವು ಅದನ್ನು ಪರಿಣಾಮಕಾರಿಯಾಗಿ ಮಾಡಲು ಮತ್ತು ಪೊಲೀಸ್ ಇಲಾಖೆಯ ಅಗತ್ಯಗಳಿಗೆ ಹೆಚ್ಚು ಸ್ಪಂದಿಸುವಂತೆ ಮಾಡಲು ಅವುಗಳ ಪ್ರಯೋಜನವನ್ನು ಪಡೆಯಬಹುದು. ಬಾಹ್ಯ ಪರಿಸರದಲ್ಲಿನ ಪರಿಸ್ಥಿತಿಗಳು ಪೊಲೀಸ್ ವಸತಿ ನಿಗಮದ ಚಟುವಟಿಕೆಯ ವಿಶ್ವಾಸಾರ್ಹತೆ ಮತ್ತು ಪರಿಣಾಮಕಾರಿತ್ವವನ್ನು ಅಪಾಯಕ್ಕೆ ಒಳಪಡಿಸಿದಾಗ ಬೆದರಿಕೆಗಳು ಉದ್ಭವಿಸುತ್ತವೆ. ಅವುಗಳು ನಿಯಂತ್ರಣಕ್ಕೊಳಪಡುವುದಿಲ್ಲ ಮತ್ತು ಗುರುತಿಸಲಾದ ದೌರ್ಬಲ್ಯಗಳಿಗೆ ಸಂಬಂಧಿಸಿರುವಾಗ ಪೊಲೀಸ್ ವಸತಿ ನಿಗಮದ ದುರ್ಬಲತೆಯನ್ನು ಒಟ್ಟುಗೂಡಿಸುತ್ತದೆ.

### ಸಾಮರ್ಥ್ಯ

1. ಪೊಲೀಸ್ ಇಲಾಖೆಯು ರೂಪಿಸಿರುವ ಪೊಲೀಸ್ ಗೃಹ 2020 ಯೋಜನೆಯು ಪೊಲೀಸ್ ಕಾನ್ಸ್ಟ್ರೂಬ್‌ಲರಿಗೆ ವರ್ಧಿತ ಸೌಕರ್ಯದ ಮಟ್ಟವನ್ನು ಒದಗಿಸಿದೆ ಮತ್ತು ಆರ್ಥಿಕ, ಜನಾಂಗೀಯ ಮತ್ತು ಜನಾಂಗೀಯ ವೈವಿಧ್ಯತೆಯಾದ್ಯಂತ ಪೊಲೀಸ್ ಪಡೆಯ ಸಾಮಾಜಿಕ ಆರ್ಥಿಕ ಏಕೀಕರಣವನ್ನು ಸಕ್ರಿಯಗೊಳಿಸಿದೆ.
2. ಪೊಲೀಸ್ ವಸತಿ ನಿಗಮವು ನಿರ್ಮಿಸಿದ ವಸತಿ ಸೌಲಭ್ಯಗಳು ಕಡಿಮೆ/ಮಧ್ಯಮ ಆದಾಯ ಹೊಂದಿರುವ ಪೊಲೀಸ್ ಕುಟುಂಬಗಳಿಗೆ ನಗರ/ಜಿಲ್ಲಾ ಕೇಂದ್ರಗಳಲ್ಲಿ ವಾಸಿಸಲು ಮತ್ತು ಆರಾಮದಾಯಕ ಜೀವನವನ್ನು ನಡೆಸಲು ಮತ್ತು ಅವರ ಕುಟುಂಬಗಳಿಗೆ ಉತ್ತಮ ಭವಿಷ್ಯವನ್ನು ಯೋಜಿಸಲು ಅವಕಾಶವನ್ನು ಒದಗಿಸಿದೆ.
3. ಪೊಲೀಸ್ ವಸತಿ ನಿಗಮವು ಎಲ್ಲಾ ಹಂತದ ಪೊಲೀಸ್ ಇಲಾಖೆಯ ಜೊತೆಗೆ 'ಫೀಲ್ ಗುಡ್ ಫ್ಯಾಕ್ಟರ್' ಅನ್ನು ಆನಂದಿಸುತ್ತದೆ, ಇದು ತನ್ನ ಭವಿಷ್ಯವನ್ನು ಉತ್ತಮಗೊಳಿಸುತ್ತದೆ.
4. ರಾಜ್ಯ ಸರ್ಕಾರ ಮತ್ತು ಮಾತೃ ಗೃಹ ಇಲಾಖೆಯಿಂದ ಗಣನೀಯ ಹಣಕಾಸಿನ ನೆರವು.



5. ಇಲ್ಲಿಯವರೆಗೆ (ಸಾಂಕ್ರಾಮಿಕ ರೋಗದ ಆಗಮನದವರೆಗೆ), ನಿಗಮವನ್ನು ಉತ್ತಮ ವ್ಯಾಪಾರ ಮಾರ್ಗಗಳಲ್ಲಿ ನಿರ್ವಹಿಸಲಾಗಿದೆ. ಇದು ತನ್ನ ಆರ್ಥಿಕತೆಯನ್ನು ಹೆಚ್ಚಿಸಲು ಸಾಕಷ್ಟು ಹೆಚ್ಚುವರಿಗಳನ್ನು ಹೊಂದಿದೆ.
6. ರಾಜ್ಯದಾದ್ಯಂತ ಸ್ಥಳೀಯವಾಗಿ ಒಡೆತನದ ವ್ಯವಹಾರಗಳಿಂದ ಸಾಬೀತಾಗಿರುವ ಕೆಲಸಗಳ ಗುತ್ತಿಗೆಯ ಮೂಲಕ ಸ್ಥಳೀಯ ವ್ಯಾಪಾರಕ್ಕೆ ಸಮುದಾಯ ಬೆಂಬಲ, ನವೀನ ಕಾರ್ಯಕ್ರಮಗಳ ಅಭಿವೃದ್ಧಿಗೆ ಕಾರಣವಾಗುತ್ತದೆ.
7. ಪೊಲೀಸ್ ವಸತಿ ನಿಗಮದ ಮಂಡಳಿಯು ಸಮರ್ಥವಾಗಿ ತಾಂತ್ರಿಕ ಮತ್ತು ನಿರ್ವಹಣಾ ಕೌಶಲ್ಯ ಮತ್ತು ಸಂಪನ್ಮೂಲಗಳನ್ನು ನಿರ್ವಹಿಸುವಲ್ಲಿ ಪೂರ್ವಭಾವಿಯಾಗಿದೆ.
8. ಪೊಲೀಸ್ ವಸತಿ ನಿಗಮದ ಪ್ರಗತಿಶೀಲ ಮತ್ತು ಸುಸ್ಥಿರ ಆರ್ಥಿಕ ನೀತಿಗಳು
9. ಪೊಲೀಸ್ ವಸತಿ ನಿಗಮದ ಉದ್ಯೋಗಿಗಳ ಸಮರ್ಥ ಮನೋಭಾವ ಮತ್ತು ತಂಡ-ಆಧಾರಿತ ವಿಧಾನ.

### ನ್ಯೂನತೆ

1. ವಸತಿ ಯೋಜನೆಗಳನ್ನು ರಾಜ್ಯದಾದ್ಯಂತ ಸಮವಾಗಿ ವಿತರಿಸಲಾಗಿಲ್ಲ, ವಿಶೇಷವಾಗಿ ಶ್ರೇಣಿ 1 ಮತ್ತು ಶ್ರೇಣಿ 2 ಪಟ್ಟಣಗಳಲ್ಲಿ ದುರ್ಬಲ ನಿರ್ವಹಣೆಗೆ ಕಾರಣವಾಗುತ್ತದೆ.
2. ಪೊಲೀಸ್ ಸಿಬ್ಬಂದಿಗೆ ಉತ್ತಮ ಸೌಲಭ್ಯಗಳೊಂದಿಗೆ ಹೊಸ ವಸತಿ ನಿರ್ಮಾಣಕ್ಕಾಗಿ ಅಸ್ತಿತ್ವದಲ್ಲಿರುವ ಸ್ಥಳದಲ್ಲಿ ಸ್ವಲ್ಪ ಖಾಲಿ ಭೂಮಿ ಲಭ್ಯವಿದೆ.
3. ಔಟ್ರೀಚ್ ಪ್ರಕ್ರಿಯೆಯ ಸಮಯದಲ್ಲಿ ಸಮಾಲೋಚಿಸಿದ ಮಧ್ಯಸ್ಥಗಾರರು ಹೆಚ್ಚುವರಿ ಕ್ಯಾಪೆಕ್ಸ್ ಅನ್ನು ಯೋಜಿಸುವ ಮತ್ತು ತಡೆಗಟ್ಟುವ ನಿರ್ವಹಣೆಯನ್ನು ನಡೆಸುವ ಬದಲು ಕಟ್ಟಡಗಳ ವಾರ್ಷಿಕ ತಪಾಸಣೆ ಮತ್ತು ನಿಯಮಿತ ನಿರ್ವಹಣೆಗಾಗಿ ಕಾರ್ಯವಿಧಾನವನ್ನು ಸ್ಥಾಪಿಸುವ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
4. ಪೊಲೀಸ್ ವಸತಿ ನಿಗಮವು ಯಾವುದೇ ಸ್ಪಷ್ಟ ಗುರಿ ಮತ್ತು ಕಾರ್ಯತಂತ್ರಗಳನ್ನು ಹೊಂದಿಲ್ಲ ಮತ್ತು ವಾಣಿಜ್ಯ ಘಟಕವಾಗಿ ಉಳಿಸಿಕೊಳ್ಳಲು ಮತ್ತು ಬೆಳೆಯಲು ಆಕ್ರಮಣಕಾರಿ ಮತ್ತು ಕೇಂದ್ರೀಕೃತ ಮಾರುಕಟ್ಟೆಯ ಕೊರತೆಯಿದೆ.
5. ಪೊಲೀಸ್ ವಸತಿ ನಿಗಮ ದುರ್ಬಲ ಬಂಡವಾಳದ ಮೂಲವು ಖಾಸಗಿ ಘಟಕದಿಂದ ಸ್ವಾಧೀನಪಡಿಸಿಕೊಳ್ಳಲು ದುರ್ಬಲವಾಗಿಸುತ್ತದೆ ಮತ್ತು ಅದೇ ಸಮಯದಲ್ಲಿ ನಿಗಮವು ಒಂದು ವಾಣಿಜ್ಯ ಘಟಕವಾಗಿ ಬೆಳೆಯಲು ತನ್ನ ದೃಷ್ಟಿಕೋನವನ್ನು ಹೊಂದಿದ್ದರೆ ವಾಣಿಜ್ಯಕವಾಗಿ ಕಾರ್ಯಸಾಧ್ಯತೆಯನ್ನು ಹೆಚ್ಚಿಸಲು ಮತ್ತು ಮಾರುಕಟ್ಟೆಯಿಂದ ಸಾಕಷ್ಟು ಸಂಪನ್ಮೂಲಗಳನ್ನು ಸಂಗ್ರಹಿಸಲು ಸಾಧ್ಯವಾಗುವುದಿಲ್ಲ..
6. ನಿಗಮವು ಸಮಸ್ಯೆ ಪರಿಹಾರದಲ್ಲಿ ತನ್ನ ತಾಂತ್ರಿಕ ಮತ್ತು ಚಟುವಟಿಕೆಯ ಮಟ್ಟದ ಕಾರ್ಯನಿರ್ವಾಹಕರ ವೃತ್ತಿಪರ ಕೌಶಲ್ಯಗಳನ್ನು ಮೇಲ್ದರ್ಜೆಗೇರಿಸಬೇಕಾಗುತ್ತದೆ ಮತ್ತು ಕಾರ್ಯತಂತ್ರಗಳನ್ನು ರೂಪಿಸುವಲ್ಲಿ ಅವರನ್ನು ಮುನ್ನಡೆಸಲು ಅನುವು ಮಾಡಿಕೊಡಬೇಕಾಗುತ್ತದೆ.
7. ನಿಗಮವು ಹೆಚ್ಚು ಗ್ರಾಹಕ ಕೇಂದ್ರಿತವಾಗಿರಬೇಕು. ಸರಿಯಾದ ದತ್ತಾಂಶದ ಮೇಲೆ ಕಾರ್ಯನಿರ್ವಹಿಸುವ ಬದಲು, ಅದು ದತ್ತಾಂಶವನ್ನು ಕ್ರಿಯಾಶೀಲ ಒಳನೋಟಗಳಾಗಿ ಭಾಷಾಂತರಿಸಬೇಕು ಮತ್ತು ಸುದೀರ್ಘ ಗ್ರಾಹಕರ ಅನುಭವಕ್ಕಾಗಿ ಮಾನದಂಡವನ್ನು ಸ್ಥಾಪಿಸಬೇಕು.

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

8. ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯ ಹಲವು ಪದರಗಳು ನಿಗಮದ ಉದ್ದೇಶ ಮತ್ತು ಧ್ಯೇಯೋದ್ದೇಶದ ಮನೋಭಾವವನ್ನು ಅಡ್ಡಿಪಡಿಸುತ್ತವೆ
9. ನಿಗಮದ ಕಳಪೆ ವರ್ತಕಲ್ಗಳಿಗೆ ಕಾರಣವಾಗುವ ವ್ಯಾಪಾರ ವೈವಿಧ್ಯತೆಯ ಕೊರತೆಯಿದೆ
10. ನಿಗಮವು ಎಲ್ಲಾ ಡಾಟ್‌ಗಳನ್ನು ತಂತ್ರಜ್ಞಾನದೊಂದಿಗೆ ಸಂಪರ್ಕಿಸುವ ಅಗತ್ಯವಿದೆ.

## ಅವಕಾಶಗಳು

1. ತ್ವರಿತ ವಸತಿ ಯೋಜನೆ (AHS) ಮತ್ತು ಪೊಲೀಸ್ ಗೃಹ 2020 ರ ಅಡಿಯಲ್ಲಿ ನಿರ್ಮಿಸಲಾದ ಮನೆಗಳ ಸಂಪೂರ್ಣ ನಿರ್ವಹಣೆ ಮತ್ತು ಉಸ್ತುವಾರಿ ಚಟುವಟಿಕೆಯನ್ನು ನಿರ್ವಹಿಸುವ ವಿಶೇಷ ಉದ್ದೇಶದ ವಾಹನ (SPV) ವನ್ನು ಪೊಲೀಸ್ ವಸತಿ ನಿಗಮದ ಅಡಿಯಲ್ಲಿ ರಚಿಸುವುದು. ವಾಣಿಜ್ಯಕವಾಗಿ ಸುಸ್ಥಿರವಾಗಿಸಲು ಮತ್ತು ಪೊಲೀಸ್ ವಸತಿ ನಿಗಮದ ವಿಶಾಲ ಆರ್ಥಿಕ ವ್ಯವಸ್ಥೆಯ ಸ್ಥಿರತೆಗೆ ಧಕ್ಕೆಯಾಗದಂತೆ ಮಧ್ಯವರ್ತಿಯು ಸ್ವತಃ ಗುರಿಯನ್ನು ಹೊಂದಿರುತ್ತಾನೆ.
2. ಕಡಿಮೆ ಆದಾಯದ ಗುಂಪಿಗೆ ಕೈಗೆಟುಕುವ ದರದಲ್ಲಿ ವಸತಿ ನಿರ್ಮಿಸಲು ಕರ್ನಾಟಕ ಗೃಹ ಮಂಡಳಿ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಜೊತೆಗಿನ ಪಾಲುದಾರಿಕೆಯ ಪ್ರಯತ್ನಗಳು.
3. ರಾಜ್ಯಾದ್ಯಂತ ಹಳೆಯದಾದ ಪೊಲೀಸ್ ವಸತಿ ಕ್ಷಾರ್ಪ್‌ಗಳ ಪುನರ್ವಸತಿ ಮತ್ತು ಪುನರ್ನಿರ್ಮಾಣ. ಹಳೆಯ ಪೊಲೀಸ್ ವಸತಿ ಘಟಕಗಳಿಗೆ ಪ್ರಮುಖ ನಿರ್ವಹಣೆಯ ಅಗತ್ಯವಿರುತ್ತದೆ ಮತ್ತು ಸಮಕಾಲೀನ ಗುಣಮಟ್ಟದ ಜೀವನ ಗುಣಮಟ್ಟವನ್ನು ಪೂರೈಸಲು ಮೇಲ್ದರ್ಜೆಗೇರಿಸುವ ಅಗತ್ಯವಿರಬಹುದು. ಅಡಿಪಾಯಗಳು ವಾಸಸ್ಥಳದ ಬಿರುಕುಗಳನ್ನು ಹೊಂದಿರುವ ಸಾಧ್ಯತೆ ಹೆಚ್ಚು ಮತ್ತು ಕೊಳಾಯಿ ಮತ್ತು ವಿದ್ಯುತ್ ವ್ಯವಸ್ಥೆಗಳನ್ನು ಪರಿಸರ ಮಾನದಂಡಗಳನ್ನು ಪೂರೈಸಲು ಮತ್ತು ಆಧುನಿಕ ಉಪಕರಣಗಳನ್ನು ಸುರಕ್ಷಿತವಾಗಿ ನಿರ್ವಹಿಸಲು ಮೇಲ್ದರ್ಜೆಗೇರಿಸಬೇಕಾಗಬಹುದು. ಹಳೆಯ ವಸತಿ ಘಟಕಗಳಿಗೆ ರಿಪೇರಿ ಮಾಡುವುದು ಪರಿಹಾರದ ಕಾರಣದಿಂದಾಗಿ ಹೆಚ್ಚು ವೆಚ್ಚವಾಗುತ್ತದೆ ಮತ್ತು ಆಧುನಿಕ ವಸ್ತುಗಳು ಮತ್ತು ಉಪಕರಣಗಳನ್ನು ಮರುಹೊಂದಿಸುವ ಅಗತ್ಯತೆ ಇರುತ್ತದೆ.
4. ವಿಶೇಷವಾಗಿ ಸ್ಥಳೀಯ ಪುರಸಭೆಗಳು ಮತ್ತು ಜಿಲ್ಲಾ ಪರಿಷತ್ತುಗಳೊಂದಿಗೆ ಹೆಚ್ಚಿದ ಸಹಯೋಗಕ್ಕಾಗಿ ಪಾಲುದಾರರಾಗಲು ಅವಕಾಶವಿದೆ.
5. ಪೊಲೀಸ್ ಇಲಾಖೆಗೆ ಮಾತ್ರವಲ್ಲದೆ ಇತರ ಗ್ರಾಹಕರಿಗೆ ವಸತಿ ಬೇಡಿಕೆಯನ್ನು ಉತ್ತಮವಾಗಿ ಊಹಿಸಲು ಮತ್ತು ಸ್ಥಾಪಿತ ವಿಭಾಗಗಳನ್ನು ಪೂರೈಸಲು ನಿಗಮವು ಕೃತಕ ಬುದ್ಧಿಮತ್ತೆಯಲ್ಲಿನ ಬೆಳವಣಿಗೆಗಳನ್ನು ಬಳಸಬಹುದು.

## ಸವಾಲುಗಳು

1. ಪ್ರಸ್ತುತ ಉಲ್ಲಂಘನೆಗಳನ್ನು ತಿಳಿಸುವ ಸಾಂಕ್ರಾಮಿಕ ರೋಗ, ಪೊಲೀಸ್ ವಸತಿ ಆದ್ಯತೆಗಳಲ್ಲಿನ ಬದಲಾವಣೆ, ತಾಂತ್ರಿಕ ಆವಿಷ್ಕಾರಗಳು, ಪೊಲೀಸ್ ಸಿಬ್ಬಂದಿಯ ಬಳಸಬಹುದಾದ ಆದಾಯದಲ್ಲಿನ ಹೆಚ್ಚಳ, ರಾಜಕೀಯ ಬೆಳವಣಿಗೆಗಳು ಮತ್ತು ನೀತಿ ಬದಲಾವಣೆಗಳಂತಹ ಹಲವಾರು ಮ್ಯಾಕ್ರೋ ಪರಿಸರ ಅಂಶಗಳು ಪೊಲೀಸ್ ವಸತಿ ನಿಗಮದ ವ್ಯವಹಾರ ಮಾದರಿಯನ್ನು ಹಳಿತಪ್ಪಿಸಬಹುದು.

2. ಚಟುವಟಿಕೆಯಲ್ಲಿ ಪ್ರಮಾಣದ ಏರಿಕೆಯ ಸಂದರ್ಭದಲ್ಲಿ, ಕಳಪೆ ಬಂಡವಾಳದ ಕಾರಣದಿಂದ ನಿಗಮವು ಅನುದಾನದ ಮಾರುಕಟ್ಟೆಯನ್ನು ಪ್ರವೇಶಿಸಲು ಸವಾಲಾಗಿ ಪರಿಣಮಿಸುತ್ತದೆ ಮತ್ತು ದ್ರವ್ಯತೆ ಬಿಕ್ಕಟ್ಟಿನಲ್ಲಿ ಕೊನೆಗೊಳ್ಳಬಹುದು.
3. ನಿಗಮದ ಸಾಮರ್ಥ್ಯದ ನಿರ್ಮಾಣವು ಅಸಮರ್ಪಕವಾಗಿದ್ದರೆ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸದಿರುವುದು ಮತ್ತು ಸೂಕ್ತ ಹಣಕಾಸಿನ ಮತ್ತು ಆಯವ್ಯಯದ ಬೆಂಬಲದ ಅವಶ್ಯಕತೆಯನ್ನು ಸೂಚಿಸುತ್ತದೆ.

SWOC ಮಾದರಿಯನ್ನು ಚಿತ್ರ 104 ರಲ್ಲಿ ಚಿತ್ರಾತ್ಮಕ ರೀತಿಯಲ್ಲಿ ತೋರಿಸಲಾಗಿದೆ.





## ಅಧ್ಯಾಯ 10

### ಫಲಿತಗಳು, ಚರ್ಚೆ ಮತ್ತು ತೀರ್ಮಾನಗಳು

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (ನಿಗಮ) ಕಾರ್ಯನಿರ್ವಹಣೆಯ ಮೌಲ್ಯಮಾಪನವನ್ನು 2010-11 ರಿಂದ 2020-21 ರವರೆಗೆ 11 ವರ್ಷಗಳ ಅವಧಿಗೆ ನಡೆಸಲಾಯಿತು. ಉಲ್ಲೇಖಗೊಳ್ಳುತ್ತಿರುವ ಕೋವಿಡ್ 19 ಸಾಂಕ್ರಾಮಿಕದ ಕಾರಣದಿಂದಾಗಿ, ಅಧ್ಯಯನದ ಉಲ್ಲೇಖದ ನಿಯಮಗಳು ಕೇವಲ ಆರು ತಿಂಗಳ ಅವಧಿಯದ್ದಾಗಿದ್ದರೂ ಸಹ, ಕೆಲಸವನ್ನು ಅಕ್ಟೋಬರ್ 2020 ರಿಂದ ಸೆಪ್ಟೆಂಬರ್ 2021 ರವರೆಗೆ ಒಂದು ವರ್ಷದ ಅವಧಿಯಲ್ಲಿ ವಿಸ್ತರಿಸಲಾಯಿತು.

ಕರ್ನಾಟಕ ಸರ್ಕಾರವು, ಪೊಲೀಸ್ ಪಡೆ ಮತ್ತು ಸಂಬಂಧಿತ ಇಲಾಖೆಗಳಾದ ಜೈಲು, ಅಗ್ನಿಶಾಮಕ ಸೇವೆ ಮತ್ತು ಗೃಹರಕ್ಷಕಗಳಿಗೆ ವಸತಿ ಮತ್ತು ವಸತಿರಹಿತ ಕಟ್ಟಡಗಳ ನಿರ್ಮಾಣದ ಸೀಮಿತ ಆದೇಶದೊಂದಿಗೆ ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮ ನಿಯಮಿತವನ್ನು 17ನೇ ಜೂನ್ 1985 ರಂದು ಸರ್ಕಾರದಿಂದ ವಿಶೇಷ ಉದ್ದೇಶದ ವಾಹನವಾಗಿ (SPV) ಸ್ಥಾಪಿಸಲಾಯಿತು. 2007 ರಲ್ಲಿ ನಿಗಮದ ಚಟುವಟಿಕೆಗಳನ್ನು ವೈವಿಧ್ಯಗೊಳಿಸುವ ಮೂಲಕ ವಿಸ್ತರಿಸಲಾಯಿತು ಮತ್ತು ಅದನ್ನು 'ಲಾಭ ರಹಿತ -ನಷ್ಟ ರಹಿತ' ಕಂಪನಿಯಿಂದ ವಾಣಿಜ್ಯ ಘಟಕವಾಗಿ ಪರಿವರ್ತಿಸಲಾಯಿತು ಮತ್ತು ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ಎಂದು ಮರುನಾಮಕರಣ ಮಾಡಲಾಯಿತು.

96,146 ಮಂಜೂರಾದ ಸಾಮರ್ಥ್ಯವನ್ನು ಹೊಂದಿರುವ ರಾಜ್ಯ ಪೊಲೀಸ್ ಪಡೆಗೆ, ನಿಗಮವು 2015 ರ ಆರ್ಥಿಕ ವರ್ಷದ ಅಂತ್ಯದವರೆಗೆ ಅವಶ್ಯಕತೆಯ ಸುಮಾರು 25% ನಷ್ಟು ಅಂದರೆ 23835 ವಸತಿ ಕಟ್ಟಡಗಳನ್ನು ಮತ್ತು 1438 ವಸತಿ ರಹಿತ ಕಟ್ಟಡಗಳನ್ನು ಮಾತ್ರ ನಿರ್ಮಿಸಲು ಸಾಧ್ಯವಾಯಿತು. ಪೊಲೀಸ್ ಕಾನ್‌ಸ್ಟಾಬ್‌ಗಳಿಗೆ ವಸತಿ ತೃಪ್ತಿ ಮಟ್ಟವನ್ನು ಹೆಚ್ಚಿಸುವ ಸಲುವಾಗಿ ಪೊಲೀಸ್ ಗೃಹ 2020ರ ಯೋಜನೆಯಡಿಯಲ್ಲಿ ರೂ.1818 ಕೋಟಿಗಳ ಅಂದಾಜು ವೆಚ್ಚದಲ್ಲಿ 11000 ವಸತಿ ಕಟ್ಟಡಗಳನ್ನು ನಿರ್ಮಿಸಲು ಕರ್ನಾಟಕ ಸರ್ಕಾರವು ಅನುಮೋದನೆ ನೀಡಿತು (ರೂ.2272 ಕೋಟಿಗಳಿಗೆ ಪರಿಷ್ಕರಿಸಲಾಗಿದೆ). ಈ ಯೋಜನೆಯನ್ನು ಮೂಲತಃ ಸರ್ಕಾರದ ಸಹಯೋಗದೊಂದಿಗೆ ಹುಡ್ಕೊ ನೆರವಿನೊಂದಿಗೆ ಕೈಗೊಳ್ಳಲು ಯೋಜಿಸಲಾಗಿತ್ತು. ಆದಾಗ್ಯೂ, 2017ರಲ್ಲಿ ಸರ್ಕಾರವು ಸಂಪೂರ್ಣ ಯೋಜನೆಗೆ ಆಯವ್ಯಯದಿಂದ ಅನುದಾನ ಬಿಡುಗಡೆ ಮಾಡಲು ನಿರ್ಧರಿಸಲಾಯಿತು ಮತ್ತು ಇದುವರೆಗೆ ಪೊಲೀಸ್ ಗೃಹ 2020 ಯೋಜನೆಗಾಗಿ ಮಾರ್ಚ್ 2020ರ ಅಂತ್ಯದವರೆಗೆ ರೂ.1860.41 ಕೋಟಿಗಳನ್ನು ಬಿಡುಗಡೆ ಮಾಡಿದೆ.

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

ಆದ್ದರಿಂದ, ತ್ವರಿತ ವಸತಿ ಯೋಜನೆ (AHS 3-2015 ರ ಮೊದಲು) ಮತ್ತು ಪೊಲೀಸ್ ಗೃಹ 2020 ಈ ಎರಡೂ ಯೋಜನೆಯ ಉದ್ದೇಶಗಳು ಎಷ್ಟರ ಮಟ್ಟಿಗೆ ಈಡೇರಿವೆ ಎಂಬುದನ್ನು ಪರಿಶೀಲಿಸಲು ಮತ್ತು ವಾಣಿಜ್ಯ ಘಟಕವಾಗಿ ನಿಗಮದ ಸಮರ್ಥನೀಯತೆಯನ್ನು ಪರಿಶೀಲಿಸುವ ಉದ್ದೇಶದಿಂದ ನಿಗಮದ ಕಾರ್ಯನಿರ್ವಹಣೆಯ ಮೌಲ್ಯಮಾಪನ ಅಧ್ಯಯನ ಕಾರ್ಯವನ್ನು ಸರ್ಕಾರವು ಕೈಗೊಂಡಿದೆ.

ಪೊಲೀಸ್ ಗೃಹ 2020ರ ಮೊದಲು, ನಿಗಮವು ಪೊಲೀಸ್ ಪಡೆಗಾಗಿ ತ್ವರಿತ ವಸತಿ ಯೋಜನೆಯಡಿಯಲ್ಲಿ 1999 ರಿಂದ 2015 ರವರೆಗಿನ ಹದಿನಾರು ವರ್ಷಗಳ ಅವಧಿಯಲ್ಲಿ, ಮೂರು ಹಂತಗಳಲ್ಲಿ ಒಟ್ಟು ವೆಚ್ಚ ರೂ.632 ಕೋಟಿ ವೆಚ್ಚದಲ್ಲಿ 13120 ವಸತಿ ಕಟ್ಟಡಗಳನ್ನು ನಿರ್ಮಿಸಿದೆ. ಪೊಲೀಸ್ ಗೃಹ 2020ರ 1 ನೇ ಹಂತದಲ್ಲಿ, ರೂ.478.45 ಕೋಟಿಗಳ ಅಂದಾಜು ವೆಚ್ಚದಲ್ಲಿ 21 ಪ್ರಾಂಜೆಗಳಲ್ಲಿ 2782 ವಸತಿ ಕ್ವಾರ್ಟರ್ಸ್‌ಗಳ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಯಿತು ಮತ್ತು ಸಂಪೂರ್ಣ ನಿರ್ಮಾಣವನ್ನು ರೂ.458.53 ಕೋಟಿಗಳ ಒಟ್ಟು ವೆಚ್ಚದಲ್ಲಿ ಪೂರ್ಣಗೊಳಿಸಲಾಯಿತು. ಪೊಲೀಸ್ ಗೃಹ 2020ರ 2ನೇ ಹಂತದಲ್ಲಿ, ರೂ.825.74 ಕೋಟಿಗಳ ಅಂದಾಜು ವೆಚ್ಚದಲ್ಲಿ 21 ಪ್ರಾಂಜೆಗಳಲ್ಲಿ 4,016 ವಸತಿ ಕ್ವಾರ್ಟರ್ಸ್‌ಗಳ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಯಿತು ಮತ್ತು ಒಟ್ಟು 3,666 ವಸತಿ ಕ್ವಾರ್ಟರ್ಸ್‌ಗಳು ಪೂರ್ಣಗೊಳಿಸಲಾಗಿದೆ ಮತ್ತು ಉಳಿದ 350 ವಸತಿ ಕ್ವಾರ್ಟರ್ಸ್‌ಗಳ ನಿರ್ಮಾಣ ಕಾರ್ಯವು ಮಾರ್ಚ್ 31, 2020 ಕ್ಕೆ ಪ್ರಗತಿಯಲ್ಲಿದೆ. ಪೊಲೀಸ್ ಗೃಹ 2020 ರ 3ನೇ ಹಂತದಲ್ಲಿ, 4,202 ವಸತಿ ಕ್ವಾರ್ಟರ್ಸ್‌ಗಳ ನಿರ್ಮಾಣ ಕಾರ್ಯವನ್ನು ರೂ.811.31 ಕೋಟಿಗಳ ಅಂದಾಜು ವೆಚ್ಚ 34 ಪ್ರಾಂಜೆಗಳಲ್ಲಿ ಕೈಗೆತ್ತಿಕೊಳ್ಳಲಾಗಿದೆ ಮತ್ತು ಒಟ್ಟು 2,306 ವಸತಿ ಕ್ವಾರ್ಟರ್ಸ್‌ಗಳು ಪೂರ್ಣಗೊಂಡಿವೆ ಮತ್ತು ಉಳಿದ 1,896 ವಸತಿ ಕ್ವಾರ್ಟರ್ಸ್‌ ಕಾಮಗಾರಿ ಪ್ರಗತಿಯಲ್ಲಿದೆ. 31-03-2020 ರ ಅಂತ್ಯಕ್ಕೆ ಪೊಲೀಸ್ ಗೃಹ ಯೋಜನೆ ಅಡಿಯಲ್ಲಿ ಎಲ್ಲಾ ಮೂರು ಹಂತಗಳ ನಿರ್ಮಾಣದ ಒಟ್ಟು ವೆಚ್ಚ ರೂ.1,808.28 ಕೋಟಿಗಳು. ಪೊಲೀಸ್ ಗೃಹ 2020 ಪ್ರಾರಂಭವಾಗುವ ಮೊದಲು, ರಾಜ್ಯದಲ್ಲಿ ಪೊಲೀಸ್ ಕಾನ್‌ಸ್ಟಾಬ್‌ಗಳಿಗೆ ವಸತಿ ತೃಪ್ತಿಯ ಮಟ್ಟವು ಕೇವಲ 39 ಪ್ರತಿಶತದಷ್ಟಿತ್ತು. ಪೊಲೀಸ್ ಗೃಹ 2020 ಯೋಜನೆಯು 11,000 ಕ್ವಾರ್ಟರ್ಸ್‌ಗಳನ್ನು ಸೇರಿಸಿದೆ ಮತ್ತು ಪೊಲೀಸ್ ಗೃಹ 2025 ಯೋಜನೆಯಡಿ ಇನ್ನೂ 10054 ಕ್ವಾರ್ಟರ್ಸ್‌ಗಳನ್ನು ಸೇರಿಸುವ ನಿರೀಕ್ಷೆಯಿದೆ. ಇದು 2025ರ ವೇಳೆಗೆ ಪೊಲೀಸ್ ಇಲಾಖೆಯು ಸುಮಾರು 64% ರಷ್ಟು ಸಾಮರ್ಥ್ಯವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ.

ಮೌಲ್ಯಮಾಪನ ಪ್ರಕ್ರಿಯೆಯ ಭಾಗವಾಗಿ, ಸಾಹಿತ್ಯ ಸಮೀಕ್ಷೆಯ ಉದ್ದೇಶಕ್ಕಾಗಿ ನಾಲ್ಕು ಸೂಚಕಗಳನ್ನು ಗುರುತಿಸಲಾಗಿದೆ, ಅವುಗಳೆಂದರೆ, ಕಾರ್ಯಕ್ಷಮತೆ ಸಮಸ್ಯೆಗಳು, ನೀತಿ ಸಮಸ್ಯೆಗಳು, ಸರ್ಕಾರದ ಪಾತ್ರ ಮತ್ತು ಅಧ್ಯಯನದ ನಿರೀಕ್ಷೆಗಳು. ಅಧ್ಯಯನದ ವ್ಯಾಪ್ತಿಯ ಆಧಾರದ ಮೇಲೆ ವಿವಿಧ ಒಳಹರಿವು, ಒಳಗೊಂಡಿರುವ ಚಟುವಟಿಕೆಗಳು, ಫಲಿತಾಂಶಗಳು ಮತ್ತು ಫಲಿತಾಂಶಗಳನ್ನು ಗುರುತಿಸಿದ ನಂತರ ಬದಲಾವಣೆಯ ಸಿದ್ಧಾಂತದ ಮೇಲೆ ಉದ್ದೇಶಪೂರ್ವಕ ಮಾದರಿಯನ್ನು 'SMART' ಗುರಿಗಳ ಮೇಲೆ ರಚಿಸಲಾಗಿದೆ. ಪ್ರಸ್ತುತತೆ, ಪರಿಣಾಮಕಾರಿತ್ವ, ದಕ್ಷತೆ, ಪ್ರಭಾವ ಮತ್ತು ಸಮರ್ಥನೀಯತೆಯ ಆಧಾರದ ಮೇಲೆ ಅಧ್ಯಯನದ ಮೌಲ್ಯಮಾಪನ ಚೌಕಟ್ಟನ್ನು ನಂತರ ವಿನ್ಯಾಸಗೊಳಿಸಲಾಗಿದೆ.

AHS-3 ಮತ್ತು ಪೋಲೀಸ್ ಗೃಹ 2020ರ ಅಡಿಯಲ್ಲಿ ಇದು ನಿರ್ಮಿಸಿದ ಯೋಜನೆಗಳ ಕಾರ್ಯಕ್ಷಮತೆಯ ಮೇಲೆ ಕೇಂದ್ರೀಕರಿಸುವ ಮೂಲಕ ಪೋಲೀಸ್ ವಸತಿ ನಿಗಮದ ಕಾರ್ಯನಿರ್ವಹಣೆಯ ಮೇಲಿನ ದ್ವಿತೀಯಕ ದತ್ತಾಂಶದ ಆರ್ಥಿಕ ಮತ್ತು ಭೌತಿಕ ಮೌಲ್ಯಮಾಪನವನ್ನು ಅಧ್ಯಯನವು ಒಳಗೊಂಡಿದೆ. ಲಾಭ ಮತ್ತು ನಷ್ಟದ ಖಾತೆಗಳು ಮತ್ತು ಬ್ಯಾಲೆನ್ಸ್ ಶೀಟ್‌ಗಳು ಪೋಲೀಸ್ ವಸತಿ ನಿಗಮವು ಹನ್ನೊಂದು ವರ್ಷಗಳ ಅವಧಿಗೆ ಅಂದರೆ, 2009-10 ರಿಂದ 2019-20 ರವರೆಗೆ ಮತ್ತು 2020-21 ನೇ ಸಾಲಿನ ತಾತ್ಕಾಲಿಕ ಹಣಕಾಸುಗಳನ್ನು ಆಳವಾಗಿ ವಿಶ್ಲೇಷಿಸಲಾಗಿದೆ. ನಿಗಮದ ಆರ್ಥಿಕ ಕಾರ್ಯಕ್ಷಮತೆಯನ್ನು ಮೂರು ಹಂತಗಳಲ್ಲಿ ವಿಶ್ಲೇಷಿಸಲಾಗಿದೆ, ಅಂದರೆ ಹಂತ I (ಪೂರ್ವ-ಕೋವಿಡ್) 2009-2019 ರಿಂದ 10 ವರ್ಷಗಳ ಅವಧಿಯನ್ನು ಒಳಗೊಂಡಿರುತ್ತದೆ, ಹಂತ II (ಕೋವಿಡ್ ನಂತರದ) 2019-2021 ರಿಂದ 2 ವರ್ಷಗಳ ಅವಧಿಯನ್ನು ಒಳಗೊಂಡಿದೆ ಮತ್ತು ಹಂತ III (ಕ್ರೋಢೀಕೃತ) 2009-21 ರಿಂದ 12 ವರ್ಷಗಳ ಅವಧಿಯನ್ನು ಒಳಗೊಂಡಿದೆ.

### 10.1 ಚಟುವಟಿಕೆಯ ಕಾರ್ಯಕ್ಷಮತೆ ಮತ್ತು ಹಣಕಾಸು

1. ಚಟುವಟಿಕೆಗಳಿಂದ ನಿಗಮದ ಆದಾಯವು ಪೂರ್ವ-ಕೋವಿಡ್ ಅವಧಿಯಲ್ಲಿ ಸ್ಥಿರವಾದ ಹೆಚ್ಚಳವನ್ನು ತೋರಿಸಿದೆ ತರುವಾಯ ಕೋವಿಡ್ ನಂತರದ ಅವಧಿಯಲ್ಲಿ ಇಳಿಕೆಯಾಗಿದೆ. ಚಟುವಟಿಕೆಗಳ ಆದಾಯವು 2018-19 ರಲ್ಲಿ ರೂ.56.59 ಕೋಟಿಗಳ ಗರಿಷ್ಠ ಮಟ್ಟಕ್ಕೆ ತಲುಪಿತ್ತು ಮತ್ತು 2020-21 ರಲ್ಲಿ ರೂ.24.76 ಕೋಟಿಗಳಿಗೆ ಇಳಿಕೆಯಾಗಿತ್ತು. ಇದಕ್ಕೆ ಅನುಗುಣವಾಗಿ, ಎಲ್ಲಾ ಮೂಲಗಳಿಂದ ಒಟ್ಟು ಆದಾಯವು 2018-19 ರವರೆಗೆ ಸ್ಥಿರವಾದ ಪ್ರಗತಿಯನ್ನು ತೋರಿಸಿದೆ, ನಂತರ 2019-20 ರಿಂದ ಇಳಿಮುಖವಾಗಿದೆ.
2. ನಿಗಮದ ಆದಾಯದ ಮುಖ್ಯ ಮೂಲವೆಂದರೆ ಅದು ಜಾರಿಗೊಳಿಸಿದ ವಿವಿಧ ಯೋಜನೆಗಳಿಂದ ಸಂಗ್ರಹಿಸಲಾದ ETP (ಸ್ಥಾಪನೆ, ಉಪಕರಣಗಳು ಮತ್ತು ಘಟಕಗಳು) ಶುಲ್ಕಗಳು.
3. ನಿಗಮದ ಇತರೆ ಆದಾಯದ ಮೂಲವು ಸ್ಥಿರ ಠೇವಣಿ ಮತ್ತು ಇತರೆ ಚಟುವಟಿಕೆಯೇತರ ಆದಾಯದಿಂದ ಬಡ್ಡಿಯನ್ನು ಒಳಗೊಂಡಿರುತ್ತದೆ. ನಿಶ್ಚಿತ ಠೇವಣಿಯಿಂದ ಬಡ್ಡಿಯು ಕೋವಿಡ್ ಪೂರ್ವದ ಕಳೆದ ಮೂರು ವರ್ಷಗಳಲ್ಲಿ ರೂ.11 ಕೋಟಿಗಳಿಂದ ರೂ.12 ಕೋಟಿಗಳವರೆಗೆ ಮತ್ತು 2019-21 ರ ಕೋವಿಡ್ ನಂತರದ ಅವಧಿಯಲ್ಲಿ ರೂ.13 ಕೋಟಿಗಳಿಂದ 14 ಕೋಟಿಗಳವರೆಗೆ ಇತ್ತು.
4. ನಿಗಮದ ವೆಚ್ಚಗಳು ಆಡಳಿತಾತ್ಮಕ ವೆಚ್ಚಗಳು, ಕೆಲಸದ ವೆಚ್ಚಗಳು, ಸ್ಟಾಕ್-ಇನ್-ಟ್ರೇಡ್, ಹಣಕಾಸು ಶುಲ್ಕಗಳು, ಸವಕಳಿ ಮತ್ತು ಹಿಂದಿನ ಅವಧಿಯ ವೆಚ್ಚಗಳನ್ನು ಒಳಗೊಂಡಿರುತ್ತದೆ. 2019-20ರಲ್ಲಿ ಸುಮಾರು 88 ಪ್ರತಿಶತದಷ್ಟಿದ್ದ ಚಟುವಟಿಕೆಯ ಆದಾಯದ ವೆಚ್ಚಗಳು 2020-21 ರಲ್ಲಿ 117 ಪ್ರತಿಶತಕ್ಕೆ ಏರಿಕೆಯಾಗಿದೆ, ಹೀಗಾಗಿ ನಕಾರಾತ್ಮಕ ಪ್ರವೃತ್ತಿಯನ್ನು ಸೂಚಿಸುತ್ತದೆ.

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

5. ಪೋಲೀಸ್ ಗೃಹ 2020ರ ಆರಂಭದಲ್ಲಿ, ಆಪರೇಟಿಂಗ್ ಪ್ರಾಫಿಟ್ ಮಾರ್ಜಿನ್ (OPM) 2014-15 ರಲ್ಲಿ ಶೇಕಡಾ 35.67 ರಷ್ಟಿತ್ತು ಮತ್ತು 2018-19 ರಲ್ಲಿ ಶೇಕಡಾ 55.41 ರಷ್ಟು ಗರಿಷ್ಠ ಮಟ್ಟವನ್ನು ತಲುಪಿದೆ ಮತ್ತು ಇದು ಆರೋಗ್ಯಕರ ಪ್ರವೃತ್ತಿಯನ್ನು ದಾಖಲಿಸಿದೆ. ಆದಾಗ್ಯೂ, 2019-20 ರಲ್ಲಿ OPM ತೀವ್ರವಾಗಿ 12.13% ಕ್ಕೆ ಇಳಿದಿದೆ ಮತ್ತು ಋಣಾತ್ಮಕ ಬೆಳವಣಿಗೆಯ ದರದ ಕಾರಣದಿಂದಾಗಿ ನಿಗಮವು ನಂತರದ ಹಣಕಾಸು ವರ್ಷ 2020-21 ಗಾಗಿ OPM ಅನ್ನು ಉತ್ತಾದಿಸಲು ಸಾಧ್ಯವಾಗಲಿಲ್ಲ.
6. ಅಧ್ಯಯನದ ಅವಧಿಯಲ್ಲಿ ನಿಗಮದ ನಿವ್ವಳ ಲಾಭದ ಮಾರ್ಜಿನ್ (NPM) ಮೌಲ್ಯಗಳು ದೀರ್ಘ ಮತ್ತು ಅಲ್ಪಾವಧಿಯ ಮೌಲ್ಯಮಾಪನಗಳಲ್ಲಿ ತೃಪ್ತಿದಾಯಕವಾಗಿವೆ.
7. 2019-20 ರಲ್ಲಿ ರೂ.25,677 ರಷ್ಟಿದ್ದ ಪ್ರತಿ ಷೇರಿನ ಗಳಿಕೆಗಳು (EPS) PAT ನಲ್ಲಿನ ಕಡಿತದ ಕಾರಣದಿಂದಾಗಿ 2020-21 ರಲ್ಲಿ ರೂ.5409 ಕ್ಕೆ ತೀವ್ರವಾಗಿ ಇಳಿದಿದೆ.
8. ನಿಗಮದ ಅಧಿಕೃತ ಷೇರಿನ ಬಂಡವಾಳ ರೂ.10 ಕೋಟಿಗಳು ಮತ್ತು ಅಧ್ಯಯನದ ಸಂಪೂರ್ಣ ಅವಧಿಯಲ್ಲಿ ಪಾವತಿಸಿದ ಬಂಡವಾಳವು ಕೇವಲ ರೂ.12 ಲಕ್ಷಗಳಲ್ಲಿ ಉಳಿದಿದೆ. ಮಾರ್ಚ್ 2010 ರಲ್ಲಿ ರೂ.49.47 ಕೋಟಿಗಳಷ್ಟಿದ್ದ ನಿಗಮದ ಮೀಸಲು ಮಾರ್ಚ್ 2021 ರ ವೇಳೆಗೆ ರೂ.231.61 ಕೋಟಿಗಳಿಗೆ ಗಮನಾರ್ಹವಾಗಿ ಸುಧಾರಿಸಿದೆ.
9. 2009-2021 ರಿಂದ ನಿಗಮದ ನಿವ್ವಳ ಬ್ಲಾಕ್ ಸ್ಥಿರವಾದ ಸುಧಾರಣೆಯನ್ನು ತೋರಿಸಿದೆ.
10. 2009-10 ರ ಆರಂಭಿಕ ವರ್ಷದಲ್ಲಿ ಸುಮಾರು 43% ರಷ್ಟಿದ್ದ ಈಕ್ವಿಟಿ ಮೇಲಿನ ಆದಾಯ (ROE) 2020-21 ವರ್ಷಕ್ಕೆ 3% ರಷ್ಟಿತ್ತು.
11. ರಿಟರ್ನ್ ಆನ್ ಕ್ಯಾಪಿಟಲ್ ಎಂಪ್ಲಾಯ್ಡ್ (ROCE) ನಲ್ಲಿ 2015-16 ರಲ್ಲಿ 20% ರಿಂದ 2020-21 ರ ಅವಧಿಯಲ್ಲಿ 0.32% ಕ್ಕೆ ಇಳಿಕೆಯಾಗಿದೆ, ಇದು ಆರೋಗ್ಯಕರ ಸಂಕೇತವಲ್ಲ ಎಂದು ವ್ಯಕ್ತಪಡಿಸುತ್ತದೆ.
12. ಮಾರ್ಚ್ 2010 ರಲ್ಲಿ ರೂ.49.59 ಕೋಟಿಗಳಷ್ಟಿದ್ದ ನಿಗಮದ ನಿವ್ವಳ ಮೌಲ್ಯವು ಮಾರ್ಚ್ 2021 ರಲ್ಲಿ ರೂ.231.72 ಕೋಟಿಗಳಿಗೆ ಗಮನಾರ್ಹವಾಗಿ ಸುಧಾರಿಸಿದೆ.
13. ಪ್ರವೃತ್ತಿ ವಿಶ್ಲೇಷಣೆಯು, ಗಳಿಸಿದ ಆದಾಯವು ಸರಾಸರಿಗಿಂತ ಹೆಚ್ಚುವರಿ ವಿಚಲನದೊಂದಿಗೆ ಎರಡು ವರ್ಷಗಳ ಚಲನಾ ಸರಾಸರಿ ಪ್ರವೃತ್ತಿಯನ್ನು ಅನುಸರಿಸುತ್ತದೆ.
14. ಅಧ್ಯಯನದ ಅವಧಿಯಲ್ಲಿ ಇತರೆ ಆದಾಯದ ಮೂಲಗಳಿಂದ ಗಳಿಕೆಯಲ್ಲಿ ಕ್ರಮೇಣ ಕುಸಿತವನ್ನು ಗಮನಿಸಲಾಗಿದೆ ಮತ್ತು ಖರ್ಚುಗಳಲ್ಲಿ ಹೆಚ್ಚಿನ ಪರಸ್ಪರ ಸಂಬಂಧವಿದೆ ಮತ್ತು ಆದ್ದರಿಂದ, ಭವಿಷ್ಯದ ವೆಚ್ಚಗಳನ್ನು ನಿರೀಕ್ಷಿಸಲು ರೇಖೀಯ ಹಿಂಜರಿತ(Linear regression) ವಿಧಾನವನ್ನು ಬಳಸಲಾಗಿದೆ.
15. ಊಹೆಯ ಪರೀಕ್ಷೆಯು(Test of hypothesis), ಮಾಡಿದ ವೆಚ್ಚಗಳು ಮತ್ತು ಗಳಿಸಿದ ಲಾಭ ಎರಡೂ ನಿಗಮದ ಆದಾಯದ ಹರಿವಿನ ಮೇಲೆ ಅವಲಂಬಿತವಾಗಿದೆ ಎಂದು ಸೂಚಿಸುತ್ತದೆ.
16. ಟ್ರೆಂಡ್ ಮತ್ತು ರಿಗ್ರೆಷನ್ ವಿಶ್ಲೇಷಣೆಯ ಆಧಾರದ ಮೇಲೆ ನಿಗಮದ ಲಾಭ ಮತ್ತು ನಷ್ಟದ ಖಾತೆಯನ್ನು 2021-26 ವರ್ಷಕ್ಕೆ ಅಂದಾಜಿಸಲಾಗಿದೆ. ನಿಗಮವು 2022-23 ರ ಹೊತ್ತಿಗೆ ಬದಲಾಗಬಹುದು ಮತ್ತು ಗಮನಾರ್ಹವಾದ ಲಾಭವನ್ನು



ಗಳಿಸಬಹುದು ಮತ್ತು ಮಾರ್ಚ್ 2026 ರವರೆಗಿನ ಅಂದಾಜಿಸಿದ ಸಂಪೂರ್ಣ ಅವಧಿಯಲ್ಲಿ ಈ ಪ್ರವೃತ್ತಿಯನ್ನು ಮುಂದುವರಿಸಬಹುದು (ಈ ಅಂದಾಜು ಯೋಜಿತ ಚಟುವಟಿಕೆಗೆ ಸಕಾಲಿಕ ಬಜೆಟ್ ಬೆಂಬಲದ ಊಹೆಯನ್ನು ಆಧರಿಸಿದೆ).

ನಿಗಮದ ಲಾಭ ಮತ್ತು ನಷ್ಟದ ಖಾತೆಯಲ್ಲಿ ಸುಧಾರಣೆಯ ಅಗತ್ಯವಿರುವ ಪ್ರಮುಖ ಅಂಶವೆಂದರೆ ಅದರ ಲಾಭದಾಯಕತೆ ಮತ್ತು ದೀರ್ಘಾವಧಿಯ ಆರ್ಥಿಕ ಸ್ಥಿರತೆ. ಒಂದು ವಾಣಿಜ್ಯ ಘಟಕವಾಗಿ ಉಳಿಸಿಕೊಳ್ಳಲು ಮತ್ತು ಬೆಳೆಯಲು, ನಿಗಮವು ತನ್ನ ಚಟುವಟಿಕೆಗಾಗಿ ಉದ್ಭವಿಸುವ ಸಂಪೂರ್ಣ ವೆಚ್ಚವನ್ನು ಪೂರೈಸಲು ಸಾಧ್ಯವಾಗುವ ರೀತಿಯಲ್ಲಿ ಚಟುವಟಿಕೆಯಿಂದ ತನ್ನ ಆದಾಯವನ್ನು ಗಣನೀಯ ರೀತಿಯಲ್ಲಿ ಹೆಚ್ಚಿಸುವ ಅಗತ್ಯವಿದೆ, ಅಂದರೆ. ETP (ಸ್ಥಾಪನೆ, ಉಪಕರಣಗಳು ಮತ್ತು ಘಟಕಗಳು) ಶುಲ್ಕಗಳನ್ನು ನಿಗಮ ಮಂಡಳಿಯು p2p ಆಧಾರದ ಮೇಲೆ ನಿಗದಿಪಡಿಸಬೇಕಾಗಿದೆ. ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಚಟುವಟಿಕೆಯ ಆದಾಯವನ್ನು ಸಂಕುಚಿತಗೊಳಿಸಿರುವುದರಿಂದ, ನಿಗಮದ ಒಟ್ಟಾರೆ ಚಟುವಟಿಕೆಯ ದಕ್ಷತೆಯನ್ನು ಸುಧಾರಿಸಲು ವೆಚ್ಚಗಳನ್ನು ಸಹ ಮೊಟಕುಗೊಳಿಸಬೇಕಾಗಿದೆ. ಚಟುವಟಿಕೆಯೇತರ ಆದಾಯ ಮತ್ತು ಸ್ಥಿರ ಠೇವಣಿಗಳ ಮೇಲಿನ ಆದಾಯವನ್ನು ಹೆಚ್ಚಿಸಲು ಅವಕಾಶವಿದೆ. ಆದ್ದರಿಂದ ನಿಗಮವು ಇತರ ಮೂಲಗಳಿಂದ ಆದಾಯವನ್ನು ಹೆಚ್ಚಿಸಲು ದೀರ್ಘಾವಧಿಯ ಕಾರ್ಯತಂತ್ರದ ಯೋಜನೆಯನ್ನು ಅಳವಡಿಸಿಕೊಳ್ಳಬೇಕು. PAT ನಲ್ಲಿನ ಹೆಚ್ಚಳದೊಂದಿಗೆ ಹೆಚ್ಚಿನ ಗಳಿಕೆಯು ಪ್ರತಿ ಷೇರಿಗೆ ಗಳಿಕೆಯನ್ನು ಗಣನೀಯವಾಗಿ ಹೆಚ್ಚಿಸುತ್ತದೆ. 2020-21ನೇ ಸಾಲಿಗೆ 3% ರಷ್ಟು ಇಕ್ವಿಟಿಯ ಮೇಲಿನ ಆದಾಯ (ROE) ಅನ್ನು ಸುಧಾರಿಸಬೇಕಾಗಿದೆ. 2020-21 ರಲ್ಲಿ 0.32%ರ ದರದಲ್ಲಿ ಹೂಡಿದ ಬಂಡವಾಳದ ಮೇಲಿನ ಆದಾಯ (ROCE) ಆರೋಗ್ಯಕರ ಸಂಕೇತವಲ್ಲ. ಆದಾಗ್ಯೂ, ನಿಗಮದ ನಿವ್ವಳ ಮೌಲ್ಯವು ಮಾರ್ಚ್ 2021 ರಲ್ಲಿ ರೂ.231.72 ಕೋಟಿಗಳಿಗೆ ಗಮನಾರ್ಹವಾಗಿ ಸುಧಾರಿಸಿದೆ ಎಂದು ಗಮನಿಸಬೇಕು.

ಕೋವಿಡ್ ಪರಿಸ್ಥಿತಿಯನ್ನು ಉತ್ತಮ ದೃಷ್ಟಿಕೋನದಲ್ಲಿ ಅರ್ಥಮಾಡಿಕೊಳ್ಳಲು, ಕೋವಿಡ್ ಅವಧಿಯಲ್ಲಿ ಬೆಂಗಳೂರಿನ ಕೆಲವು ಪ್ರಮುಖ ಬಿಲ್ಡರ್ಗಳು ಮತ್ತು ನಿರ್ಮಾಣ ಕಂಪನಿಗಳಾದ ಶೋಭಾ ಬಿಲ್ಡರ್ಸ್ ಮತ್ತು ಪುರವಂಕರ ಬಿಲ್ಡರ್ಸ್ ಮತ್ತು ತಮಿಳುನಾಡು ಪೊಲೀಸ್ ವಸತಿ ನಿಗಮದ ಕಾರ್ಯಕ್ಷಮತೆಯನ್ನು ಸಹ ಪರಿಶೀಲಿಸಲಾಯಿತು. ಸ್ವೇಚ್ಛಾಮೌದ್ಯಂತ ಚಟುವಟಿಕೆಗಳಿಂದ ಆದಾಯದಲ್ಲಿ ಇಳಿಕೆ ಕಂಡುಬಂದಿದೆ. ಖಾಸಗಿ ಬಿಲ್ಡರ್ಗಳು ಮತ್ತು ತಮಿಳುನಾಡು ಪೊಲೀಸ್ ವಸತಿ ನಿಗಮವು ಸಹ ವೆಚ್ಚವನ್ನು ಗಣನೀಯವಾಗಿ ಕಡಿಮೆಗೊಳಿಸಿದೆ, ಇದು ತಳಮಟ್ಟಕ್ಕೆ ಸೇರಿಸಿದೆ, ಆದರೆ ಕರ್ನಾಟಕ ರಾಜ್ಯದ ಪೊಲೀಸ್ ವಸತಿ ನಿಗಮವು ತನ್ನ ಮಾನ ಅವಧಿಯಲ್ಲಿ ವೆಚ್ಚದಲ್ಲಿ ಸ್ಥಿರವಾದ ಹೆಚ್ಚಳವನ್ನು ತೋರಿಸಿದೆ, ಇದು ನಿಗಮದ ಕಳಪೆ ವೆಚ್ಚ ನಿರ್ವಹಣೆಯನ್ನು ತೋರಿಸುತ್ತದೆ.

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

## 10.2 ಭೌತಿಕ ಕಾರ್ಯಕ್ಷಮತೆ

ಕರ್ನಾಟಕ ಪೊಲೀಸ್ ವಸತಿ ನಿಗಮವು ಪೊಲೀಸ್ ಗೃಹ 2020 ಯೋಜನೆಯಡಿಯಲ್ಲಿ ನಿರ್ಮಿಸಿದ ಕ್ವಾರ್ಟರ್ಸ್‌ಗಳ ಭೌತಿಕ ಮೌಲ್ಯಮಾಪನವನ್ನು ನಾಲ್ಕು ಹಂತಗಳಲ್ಲಿ ಅಂದರೆ 2010-15ರ ಅವಧಿಯ ತ್ವರಿತ ವಸತಿ ಯೋಜನೆ (AHS), ಪೊಲೀಸ್ ಗೃಹ ಹಂತ I (PG 1), ಪೊಲೀಸ್ ಗೃಹ ಹಂತ II (PG 2) ಮತ್ತು ಪೊಲೀಸ್ ಗೃಹ ಹಂತ III (PG 3) ಗಳಲ್ಲಿ ಕೈಗೊಳ್ಳಲಾಗಿದೆ. ಪೊಲೀಸ್ ಗೃಹ 2020 ಯೋಜನೆಯಡಿ ಪೊಲೀಸ್ ಪಡೆಗೆ 11,000 ಕ್ವಾರ್ಟರ್ಸ್‌ಗಳನ್ನು ಸೇರಿಸಿದೆ. ಹೀಗಾಗಿ, ಪೊಲೀಸ್ ಗೃಹ 2020 ರ ಅನುಷ್ಠಾನದ ಕೊನೆಯಲ್ಲಿ ಪೊಲೀಸ್ ಪಡೆಗೆ ಲಭ್ಯವಿರುವ ಒಟ್ಟು ಕ್ವಾರ್ಟರ್ಸ್‌ಗಳ ಸಂಖ್ಯೆ 51877 ಆಗಿರುತ್ತದೆ. ಅಂದಾಜಿನ ಪ್ರಕಾರ, ಪ್ರಸ್ತುತ ಮಾನವ ಸಂಪನ್ಮೂಲ ಮತ್ತು ಸರ್ಕಾರದ ಅನುದಾನದ ಬೆಂಬಲದೊಂದಿಗೆ ನಿಗಮವು ಐದು ವರ್ಷಗಳ ಬ್ಲಾಕ್ ಅವಧಿಯಲ್ಲಿ ಸುಮಾರು 10054 ಕ್ವಾರ್ಟರ್ಸ್‌ಗಳನ್ನು ನಿರ್ಮಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಯೋಜಿತ ದರದಲ್ಲಿ, ನಿಗಮವು 2030 ರ ವೇಳೆಗೆ 75 ಪ್ರತಿಶತ ಬೇಡಿಕೆಯ ಗುರಿಯನ್ನು ತಲುಪಲು ಸಾಧ್ಯವಾಗುತ್ತದೆ. ನಿಗಮದ ಭೌತಿಕ ಕಾರ್ಯಕ್ಷಮತೆಯ ಪ್ರಮುಖ ಸಂಶೋಧನೆಗಳು ಈ ಕೆಳಗಿನಂತಿವೆ:

1. ಪೊಲೀಸ್ ವಸತಿ ನಿಗಮವು ವಿವಿಧ ಯೋಜನೆಗಳ ಅಡಿಯಲ್ಲಿ ನಿರ್ಮಿಸಿದ ಕಟ್ಟಡಗಳ ಭೌತಿಕ ಮೌಲ್ಯಮಾಪನವು, 2010-15 ರ ಅವಧಿಯ AHS ಯೋಜನೆಯಡಿಯಲ್ಲಿ ಸಕಾಲದಲ್ಲಿ ಕಟ್ಟಡಗಳ ವಿತರಣೆಯು 37.39% ರಷ್ಟಿದ್ದು, ಪೊಲೀಸ್ ಗೃಹದ ಮೂರನೇ ಹಂತದಲ್ಲಿ ಯೋಜನೆಗಳು ಕಳಪೆಯಾಗಿ ಪೂರ್ಣಗೊಂಡಿದ್ದರಿಂದ ಪೊಲೀಸ್ ಗೃಹ 2020 ಯೋಜನೆಯಲ್ಲಿ ವಾಸ್ತವವಾಗಿ 34.62% ಕ್ಕೆ ಇಳಿಕೆಯಾಗಿದೆ ಎಂದು ತೋರಿಸುತ್ತದೆ.
2. 2010-15ರ ತ್ವರಿತ ವಸತಿ ಯೋಜನೆಯಡಿಯಲ್ಲಿ ನಿರ್ಮಿಸಲಾದ ಮನೆಗಳು ಮತ್ತು ಪೊಲೀಸ್ ಗೃಹ 2020 ರ ಕ್ರಮವಾಗಿ PG 1, PG 2 ಮತ್ತು PG 3 ಗಳ ತುಲನಾತ್ಮಕ ಮೌಲ್ಯಮಾಪನವು, PG 1 ಮತ್ತು PG 3 ಗಳಿಗೆ ಹೋಲಿಸಿದರೆ ನ್ಯೂನತೆಗಳ ಹೊರತಾಗಿಯೂ PG 2 ಸಮಯ ಮತ್ತು ವೆಚ್ಚದ ವೇಳಾಪಟ್ಟಿಗಳನ್ನು ಹೆಚ್ಚು ಕಡಿಮೆ ಅನುಸರಿಸಿದೆ ಎಂದು ಸೂಚಿಸುತ್ತದೆ. ನಿಗಮವು ಪೊಲೀಸ್ ಗೃಹ ಅಡಿಯಲ್ಲಿ 44.75% ಯೋಜನೆಗಳಿಗೆ ತೃಪ್ತಿಕರವಾಗಿ ಪೂರ್ಣಗೊಳಿಸುವಿಕೆಯನ್ನು ನಿರ್ವಹಿಸಿದೆ.
3. ಪೊಲೀಸ್ ಗೃಹ 2020 ರ ಅಡಿಯಲ್ಲಿ ನಿರ್ಮಿಸಲಾದ ವಸತಿ ಘಟಕಗಳ ವೆಚ್ಚದ ಹೆಚ್ಚಳವು ಸುಮಾರು 1% ಆಗಿದೆ ಮತ್ತು ತ್ವರಿತ ವಸತಿ ಯೋಜನೆ ಮತ್ತು ಪೊಲೀಸ್ ಗೃಹ 2020 ಈ ಎರಡೂ ಯೋಜನೆಗಳ ಅಡಿಯಲ್ಲಿ ನಿಗಮವು 2009 ರಿಂದ ನಿರ್ಮಿಸಿದ ಯೋಜನೆಗಳ ಒಟ್ಟಾರೆ ವೆಚ್ಚದ ಹೆಚ್ಚಳವು ಸುಮಾರು 5% ಆಗಿದ್ದು, ಇದು ನಿಯಮಗಳ ಮಿತಿಯೊಳಗೇ ಇದೆ.
4. ವಿಸ್ತಾರವಾಗಿ ಹೇಳುವುದಾದರೆ, ಪೊಲೀಸ್ ಗೃಹ 2020 ರಲ್ಲಿ ವಸತಿ ಕಟ್ಟಡಗಳ ನಿರ್ಮಾಣದಲ್ಲಿ ಸುಮಾರು 28 % ನಷ್ಟು ಸಮಯದ ವ್ಯತ್ಯಾಸವಿದೆ ಮತ್ತು AHS ಮತ್ತು PG 2020ರ ಅಡಿಯಲ್ಲಿ ವಸತಿ ಕಟ್ಟಡಗಳ ನಿರ್ಮಾಣದಲ್ಲಿ ಸುಮಾರು 30 % ರಷ್ಟು ಒಟ್ಟಾರೆ ಸಮಯದ ವ್ಯತ್ಯಾಸವಾಗಿದೆ.
5. ಕಾಲಮಿತಿ ಮೀರಿದ ವಿಳಂಬವನ್ನು ಅರ್ಥಮಾಡಿಕೊಳ್ಳಲು AHS, PG 1, PG 2 ಮತ್ತು PG 3 ಗಾಗಿ p2p ಆಧಾರದ ಮೇಲೆ ವಿವರವಾದ 'ವಿಳಂಬ ವಿಶ್ಲೇಷಣೆ' ನಡೆಸಲಾಯಿತು. ಗುತ್ತಿಗೆದಾರರ ಮೇಲೆ ನಿಗಮವು ಹೇರಿರುವ

ಅವಾಸ್ತವಿಕ ಒಪ್ಪಂದದ ಅವಧಿಗಳು, ಸರಿಯಾಗಿ ವ್ಯಾಖ್ಯಾನಿಸಿದ ಯೋಜನಾ ವ್ಯಾಪ್ತಿ, ನಿಗಮದಿಂದ ಯೋಜನೆಗಳ ಕಳಪೆ ಮೇಲ್ವಿಚಾರಣೆ, ಕಳಪೆ ಸೈಟ್ ನಿರ್ವಹಣೆ ಮತ್ತು ಗುತ್ತಿಗೆದಾರರು ಬಳಸಿದ ಅನುಚಿತ ನಿರ್ಮಾಣ ವಿಧಾನಗಳಿಂದಾಗಿ ಸಮಯದ ಹೆಚ್ಚಳಕ್ಕೆ ಕಾರಣವಾಗುವ ಅಂಶಗಳಾಗಿವೆ.

6. ಪೋಲೀಸ್ ವಸತಿ ನಿಗಮವು ಅನುಕ್ರಮವಾಗಿ ಅದರ ಗುಣಮಟ್ಟ ನಿರ್ವಹಣೆ ಮತ್ತು ಪರಿಸರ ನಿರ್ವಹಣಾ ವ್ಯವಸ್ಥೆಗಳಿಗಾಗಿ ISO 9001:2008 & 14001:2004 ಪ್ರಮಾಣೀಕೃತ ಕಂಪನಿಯಾಗಿದೆ. ನಿಗಮವು ಕೈಗೆತ್ತಿಕೊಂಡ ಮತ್ತು ಕಾರ್ಯಗತಗೊಳಿಸಿದ ಯೋಜನೆಗಳ ಗುಣಮಟ್ಟದ ಅಂಶಗಳನ್ನು ಮೇಲ್ವಿಚಾರಣೆ ಮಾಡಲು ಆಂತರಿಕ ಗುಣಮಟ್ಟ ನಿಯಂತ್ರಣ ವಿಭಾಗವನ್ನು ಹೊಂದಿದೆ.
7. ಆದಾಗ್ಯೂ, ಬಳಕೆದಾರ ಇಲಾಖೆಯ ನಿರೀಕ್ಷೆಗೆ ತಕ್ಕಂತೆ ನಿರ್ಮಾಣ ಗುಣಮಟ್ಟವನ್ನು ಹೊಂದಿಲ್ಲ. ನಿರ್ಮಾಣದ ಗುಣಮಟ್ಟ ಮತ್ತು ಗುಣಮಟ್ಟವನ್ನು ಸುಧಾರಿಸಲು ಮುಂದಿನ ಭಾಗದಲ್ಲಿ ಹಲವಾರು ಶಿಫಾರಸ್ಸುಗಳನ್ನು ಮಾಡಲಾಗಿದೆ.
8. ಮಾನವ ಸಂಪನ್ಮೂಲಗಳಿಗೆ ಸಂಬಂಧಿಸಿದಂತೆ, ನಿಗಮವು ಅದರ ಮಂಡಳಿಯಿಂದ ಅನುಮೋದಿಸಲ್ಪಟ್ಟ ರಚನಾತ್ಮಕ ಮತ್ತು ದೃಢವಾದ ಮಾನವ ಸಂಪನ್ಮೂಲ ನೀತಿಯನ್ನು ಅನುಸರಿಸುತ್ತದೆ. ಪೋಲೀಸ್ ಇಲಾಖೆಯಿಂದ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಂತಹ ಉನ್ನತ ನಿರ್ವಹಣಾ ಕೇಡರ್ನಲ್ಲಿನ ಸ್ಥಾನಗಳು, ಮುಖ್ಯ ಇಂಜಿನಿಯರ್‌ಗಳು ಮತ್ತು ಲೋಕೋಪಯೋಗಿ ಇಲಾಖೆಯಿಂದ ಕಾರ್ಯಪಾಲಕ ಇಂಜಿನಿಯರ್‌ಗಳನ್ನು ಕೆಲವೊಮ್ಮೆ ನಿಯೋಜಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ, ಇದು ಕೆಲಸದ ನಿರಂತರತೆ ಮತ್ತು ಪ್ರಗತಿಗೆ ಅಡ್ಡಿಯಾಗಬಹುದು.
9. ಉದ್ಯೋಗಿಗಳ ಸಂಖ್ಯಾಬಲಕ್ಕೆ ಸಂಬಂಧಿಸಿದಂತೆ, ನಿಗಮದ ಪ್ರಸ್ತುತ ಮಂಜೂರಾದ ಹುದ್ದೆಗಳು 395 ಮತ್ತು ಕಾರ್ಯ ನಿರ್ವಹಿಸುತ್ತಿರುವವರ ಸಂಖ್ಯೆ 281 ಆಗಿದೆ. ಕಾರ್ಯ ನಿರ್ವಹಿಸುತ್ತಿರುವವರಲ್ಲಿ 58 ಖಾಯಂ ಉದ್ಯೋಗಿಗಳು, 60 ಉದ್ಯೋಗಿಗಳು ನಿಯೋಜನೆ ಮೇಲೆ ಮತ್ತು 163 ಉದ್ಯೋಗಿಗಳು ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಸ್ತಿತ್ವದಲ್ಲಿರುವ ಮಾನವ ಸಂಪನ್ಮೂಲವು ಬದಲಾಗುತ್ತಿರುವ ಪರಿಸ್ಥಿತಿಗಳಲ್ಲಿ ಬೆಳೆಯುತ್ತಿರುವ ಬೇಡಿಕೆಗಳನ್ನು ಪೂರೈಸಲು ಅಗತ್ಯವಾಗಿ ಕೌಶಲ್ಯಗಳನ್ನು ಹೊಂದಿದೆ ಮತ್ತು ವಾಣಿಜ್ಯ ಘಟಕದ ಸವಾಲುಗಳು ಮತ್ತು ಅವಕಾಶಗಳನ್ನು ಪೂರೈಸಬಲ್ಲದು.
10. ನಿಗಮವು 2017-18 ಮತ್ತು 2018-19 ರ CSR ಅಡಿಯಲ್ಲಿ ಕಲ್ಪಿಸಲಾದ ಗುರಿಗಳನ್ನು ಪೂರೈಸಿದ್ದರೂ, 2019-20 ನೇ ಸಾಲಿನಲ್ಲಿ ಅದರ ಗುರಿಯಲ್ಲಿ ಕೊರತೆ ಕಂಡು ಬಂದಿದೆ.
11. ಹೆಚ್ಚಿನ CSR ಚಟುವಟಿಕೆಗಳು ಪೋಲೀಸ್ ಇಲಾಖೆಯ ಉನ್ನತಿಗೆ ಮಾತ್ರ ಕೇಂದ್ರೀಕೃತವಾಗಿವೆ.
12. ಕರ್ನಾಟಕ ರಾಜ್ಯ ಪೋಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತದ ಕಾರ್ಯಕ್ಷಮತೆಯನ್ನು ಎರಡು ರಾಜ್ಯಗಳ ಸಮಾನ ಯೋಜನೆಗಳೊಂದಿಗೆ ಹೋಲಿಸಲಾಗಿದೆ. ಇದನ್ನು ತಮಿಳುನಾಡು ಪೋಲೀಸ್ ವಸತಿ ನಿಗಮ ನಿಯಮಿತ ಮತ್ತು ಮಹಾರಾಷ್ಟ್ರ ರಾಜ್ಯ ಪೋಲೀಸ್ ವಸತಿ ಮತ್ತು ಕಲ್ಯಾಣ ನಿಗಮ ಲಿಮಿಟೆಡ್‌ನೊಂದಿಗೆ ಹೋಲಿಸಲಾಗಿದೆ. ಇತರ ಪೋಲೀಸ್ ವಸತಿ ನಿಗಮಗಳಿಗೆ ಹೋಲಿಸಿದರೆ ತಮಿಳುನಾಡು ರಾಜ್ಯ

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

ಪೊಲೀಸ್ ವಸತಿ ನಿಗಮದಿಂದ ನಿರ್ಮಿಸಲಾದ ವಸತಿ ಕಟ್ಟಡಗಳ ನಿರ್ಮಾಣದ ಗುಣಮಟ್ಟ ಉತ್ತಮವಾಗಿದೆ ಎಂದು ಗಮನಿಸಲಾಗಿದೆ.

ಪೊಲೀಸ್ ವಸತಿ ನಿಗಮವು ಅದರ ಗುಣಮಟ್ಟ ನಿರ್ವಹಣೆ ಮತ್ತು ಪರಿಸರ ನಿರ್ವಹಣಾ ವ್ಯವಸ್ಥೆಗಳಿಗಾಗಿ ISO 9001:2008 ಮತ್ತು 14001:2004 ಪ್ರಮಾಣೀಕೃತ ಕಂಪನಿಯಾಗಿದ್ದು, ನಿಯಮಿತ ಪ್ರಕ್ರಿಯೆಯಂತೆ, ನಿಗಮವು ಕಾಂಕ್ರೀಟ್ ಮತ್ತು ಇಟ್ಟಿಗೆಗಳ ಬಲವನ್ನು ಪರೀಕ್ಷಿಸಲು, ಸಿಮೆಂಟ್, ಜೆಲ್ಲಿ ಮತ್ತು ಮರಳು, ಸಿಮೆಂಟ್ ಕಾಂಕ್ರೀಟ್ ಘನಗಳು ಇತ್ಯಾದಿಗಳ ಮೇಲೆ ಗುಣಮಟ್ಟದ ಪರೀಕ್ಷೆಗಳನ್ನು ನಡೆಸುತ್ತದೆ. ಗುಣಮಟ್ಟದ ಕೊರತೆಯ ಸಂದರ್ಭದಲ್ಲಿ, ಗುತ್ತಿಗೆದಾರನಿಗೆ ದಂಡವನ್ನು ವಿಧಿಸುವುದರ ಜೊತೆಗೆ ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಆದಾಗ್ಯೂ, ಬಳಕೆದಾರರ ಇಲಾಖೆಯ ನಿರೀಕ್ಷೆಗೆ ತಕ್ಕಂತೆ ಗುಣಮಟ್ಟ ನಿರ್ಮಾಣವಾಗಿಲ್ಲ. ನಿರ್ಮಾಣದ ಗುಣಮಟ್ಟವನ್ನು ಸುಧಾರಿಸಲು ಹಲವಾರು ಶಿಫಾರಸ್ಸುಗಳನ್ನು ಮುಂದಿನ ಅಧ್ಯಾಯದಲ್ಲಿ ನೀಡಲಾಗಿದೆ.

ಹೆಚ್ಚಿನ CSR ಚಟುವಟಿಕೆಗಳು ಪೊಲೀಸ್ ಇಲಾಖೆಯ ಉನ್ನತಿಗೆ ಮಾತ್ರ ಕೇಂದ್ರೀಕೃತವಾಗಿವೆ. ಇತ್ತೀಚೆಗೆ, ನಿಗಮವು ಪೊಲೀಸ್ ಪಬ್ಲಿಕ್ ಸ್ಕೂಲ್ ಗಳಲ್ಲಿ ನಿರ್ಮಾಣ ಚಟುವಟಿಕೆಗಳನ್ನು ಕೈಗೊಂಡಿದೆ, ವೃತ್ತಿಪರ ಕೌಶಲ್ಯಗಳನ್ನು ಹೆಚ್ಚಿಸಲು ಮತ್ತು ಮಹಿಳಾ ಸಬಲೀಕರಣಕ್ಕಾಗಿ ಗೊತ್ತುಪಡಿಸಿದ ಸ್ಥಳಗಳಲ್ಲಿ ಜ್ಞಾನ ಕೇಂದ್ರಗಳನ್ನು ಸ್ಥಾಪಿಸುತ್ತದೆ ಮತ್ತು ಮೂಲಭೂತ ಕೌಶಲ್ಯ ಅಭಿವೃದ್ಧಿಯಲ್ಲಿ ಪೊಲೀಸ್ ಸಿಬ್ಬಂದಿಯ ಸದಸ್ಯರುಗಳಿಗೆ ತರಬೇತಿಯನ್ನು ಕೈಗೊಳ್ಳಲಾಗುತ್ತಿದೆ. ಒಟ್ಟಾರೆ, CSR ಚಟುವಟಿಕೆಗಳಿಗೆ ಅನುದಾನದ ಹಂಚಿಕೆಯು ಉತ್ತೇಜನಕಾರಿಯಾಗಿದೆ. ಇತರ ನಿಗಮಗಳ ಉತ್ತಮ ಅಭ್ಯಾಸಗಳನ್ನು ನೋಡುವುದಾದರೆ, ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮವು, ಮಹಾರಾಷ್ಟ್ರ ರಾಜ್ಯ ಪೊಲೀಸ್ ವಸತಿ ನಿಗಮದ ಮಾದರಿಯಲ್ಲಿ ರಾಜ್ಯ ಪೊಲೀಸ್ ಪಡೆಗೆ HBA ಯೋಜನೆಯನ್ನು ಪರಿಚಯಿಸುವುದನ್ನು ಪರಿಗಣಿಸಬಹುದು ಮತ್ತು ರಾಜ್ಯ ಪೊಲೀಸ್ ಪಡೆಗೆ ವಸತಿ ಘಟಕಗಳ ನಿರ್ಮಾಣವನ್ನು ತೆಗೆದುಕೊಳ್ಳಬಹುದು. ತಮಿಳುನಾಡು ರಾಜ್ಯ ಪೊಲೀಸ್ ವಸತಿ ನಿಗಮದ ಮಾದರಿಯಲ್ಲಿ 'ನಿಮ್ಮ ಸ್ವಂತ ಮನೆಯನ್ನು ಹೊಂದಿರಿ' ಯೋಜನೆಯಡಿಯಲ್ಲಿ ರಾಜ್ಯ ಪೊಲೀಸ್ ಪಡೆಗೆ ವಸತಿ ಘಟಕಗಳ ನಿರ್ಮಾಣವನ್ನು ಕೈಗೆತ್ತಿಕೊಳ್ಳಬಹುದು. ತಮಿಳುನಾಡು ರಾಜ್ಯ ಪೊಲೀಸ್ ವಸತಿ ನಿಗಮದ ರೀತಿಯಲ್ಲಿ CSR ಚಟುವಟಿಕೆಗಳಿಗೆ ಸಂಬಂಧಿಸಿದಂತೆ ರಾಜ್ಯ ಪೊಲೀಸ್ ವಸತಿ ನಿಗಮವು ದೃಷ್ಟಿಕೋನವನ್ನು ವಿಸ್ತರಿಸಬೇಕಾಗಿದೆ. ಇದಲ್ಲದೆ, ನಿಗಮದ ನೌಕರರು ಮತ್ತು ಅವರ ಕುಟುಂಬಗಳಿಗೆ ಪ್ರಯೋಜನವಾಗುವ CSR ಚಟುವಟಿಕೆಗಳನ್ನು CSR ಚಟುವಟಿಕೆಗಳೆಂದು ಪರಿಗಣಿಸಬಾರದು.

ಪ್ರಾಯೋಗಿಕ ಕ್ಷೇತ್ರ ಅಧ್ಯಯನವನ್ನು ಹದಿಮೂರು ಜಿಲ್ಲೆಗಳಲ್ಲಿ ನಡೆಸಲಾಯಿತು, ಇದರಲ್ಲಿ ಪ್ರತಿಕ್ರಿಯೆದಾರರು ವಿವಿಧ ಸಮಸ್ಯೆಗಳು ಮತ್ತು ಅವರು ಎದುರಿಸುತ್ತಿರುವ ಕಳಕಳಿಯನ್ನು ಪ್ರಮುಖವಾಗಿ ಗಮನಕ್ಕೆ ತಂದರು. ಮೌಲ್ಯಮಾಪನ ಅಧ್ಯಯನದ ಒಟ್ಟಾರೆ ಮಾದರಿ ಗಾತ್ರವು 1034 ಆಗಿರುತ್ತದೆ. ಜೊತೆಗೆ, 104 ಮಾದರಿಗಳ ನಿಯಂತ್ರಣ ಗುಂಪನ್ನು ಮಾದರಿ ಸಮೀಕ್ಷೆಯಲ್ಲಿ ಸೇರಿಸಲಾಯಿತು, ಇದು ವಸತಿ ಸೌಕರ್ಯಗಳನ್ನು ನೀಡದ ಸುಮಾರು ಒಂದು ಪ್ರತಿಶತ ಪೊಲೀಸ್ ಸಿಬ್ಬಂದಿಗೆ ಅನುಗುಣವಾಗಿರುತ್ತದೆ. ಮೇಲಿನವುಗಳೊಂದಿಗೆ, ಅಧ್ಯಯನದ ಮಾದರಿಯ ಒಟ್ಟು ಗಾತ್ರವು 1138 ಆಗಿತ್ತು. ಎಲ್ಲಾ ಹದಿಮೂರು

ಜಿಲ್ಲೆಗಳಲ್ಲಿ ಸಾಮಾನ್ಯ ಜನರನ್ನೊಳಗೊಂಡಂತೆ, ಫಲಾನುಭವಿಗಳು, ಪೊಲೀಸ್ ಅಧಿಕಾರಿಗಳು, ಪೊಲೀಸ್ ವಸತಿ ನಿಗಮದ ಅಧಿಕಾರಿಗಳು, ಗುತ್ತಿಗೆದಾರರು ಮತ್ತು ಫಲಾನುಭವಿಗಳಲ್ಲದವರೊಂದಿಗೆ ಕೇಂದ್ರೀಕೃತ ಗುಂಪು ಚರ್ಚೆಗಳು ಮತ್ತು ಆಳವಾದ ಸಂದರ್ಶನಗಳನ್ನು ನಡೆಸಲಾಯಿತು. ಪ್ರಾಥಮಿಕ ಸಮೀಕ್ಷೆಯ ಭಾಗವಾಗಿ, ಪೊಲೀಸ್ ಪಡೆಯಲ್ಲಿ ಪ್ರತಿಕ್ರಿಯೆದಾರರಿಗೆ ಹಲವಾರು ಪ್ರಶ್ನೆಗಳನ್ನು ಕೇಳಲಾಯಿತು ಮತ್ತು 1 ಹೆಚ್ಚು ಅತ್ಯಪ್ಪಿ ಮತ್ತು 5 ಹೆಚ್ಚು ತೃಪ್ತಿ ಹೊಂದಿದೆ ಎನ್ನುವ ಅಭಿಪ್ರಾಯದೊಂದಿಗೆ 1 ರಿಂದ 5 ರ ಪ್ರಮಾಣದಲ್ಲಿ ತೃಪ್ತಿ ನಿಯತಾಂಕಗಳನ್ನು ಶ್ರೇಣೀಕರಿಸಲು ಕೇಳಲಾಯಿತು. ಪ್ರಾಥಮಿಕ ದತ್ತಾಂಶವನ್ನು, ಆಂತರಿಕ ಅಂಶಗಳು, ಅಂದರೆ ಇವು ಮುಖ್ಯವಾಗಿ ಬಳಕೆದಾರ ಇಲಾಖೆಯಲ್ಲಿ (ಪೊಲೀಸ್ ಇಲಾಖೆ) ಅಳವಡಿಸಿಕೊಂಡ ನೀತಿ ಮತ್ತು ಕಾರ್ಯವಿಧಾನಗಳ ಕಾರಣದಿಂದ ಮತ್ತು ಬಾಹ್ಯ ಅಂಶಗಳು ಅಂದರೆ, ಪೊಲೀಸ್ ವಸತಿ ನಿಗಮವು ನೇರವಾಗಿ ಜವಾಬ್ದಾರಾಗಿರುವ ಅಂಶಗಳು ಎಂದು ವರ್ಗೀಕರಿಸಲಾಗಿದೆ. ಕ್ಷೇತ್ರ ಅಧ್ಯಯನದ ಪ್ರಮುಖ ಸಂಶೋಧನೆಗಳು ಈ ಕೆಳಗಿನಂತಿವೆ:

### 10.3 ಕ್ಷೇತ್ರ ಅಧ್ಯಯನ

1. ಪ್ರತಿಕ್ರಿಯಿಸಿದವರಲ್ಲಿ ಹೆಚ್ಚಿನವರು (91 ಪ್ರತಿಶತ) ಪೊಲೀಸ್ ಕಾನ್ಸ್ಟಾಬಲ್‌ರಿಯಿಂದ ಮತ್ತು ಸುಮಾರು 8.5 ಪ್ರತಿಶತದಷ್ಟು ಮಧ್ಯಮ ಹಂತದ ಪೊಲೀಸ್ ಪಡೆಗಳಿಂದ ಬಂದವರು.
2. ಪ್ರತಿಕ್ರಿಯಿಸಿದವರಲ್ಲಿ ಶೇಕಡಾ ತೊಂಬತ್ತಾರು ಮಂದಿ ಸ್ನಾತಕೋತ್ತರ ಪದವೀಧರರು ಮತ್ತು ಕೇವಲ ನಾಲ್ಕು ಶೇಕಡಾ ಪದವೀಧರರು.
3. ಪ್ರತಿಕ್ರಿಯಿಸಿದವರಲ್ಲಿ ಎಂಭತ್ತೊಂಬತ್ತು ಪ್ರತಿಶತ ಪುರುಷರು ಮತ್ತು ಕೇವಲ ಹನ್ನೊಂದು ಪ್ರತಿಶತ ಮಹಿಳೆಯರು.
4. ಪ್ರತಿಕ್ರಿಯಿಸಿದವರ ಗರಿಷ್ಠ ಸಂಖ್ಯೆ (59 ಪ್ರತಿಶತ) 31-40 ವರ್ಷ ವಯಸ್ಸಿನವರು.
5. ಹೆಚ್ಚಿನ ಪ್ರತಿಕ್ರಿಯೆದಾರರು (93 ಪ್ರತಿಶತ) ಪೊಲೀಸ್ ಇಲಾಖೆಯಿಂದ ಅವರಿಗೆ ಮನೆಗಳನ್ನು ಮಂಜೂರು ಮಾಡುವ ಮೊದಲು ಒಂದು ವರ್ಷಕ್ಕೂ ಹೆಚ್ಚು ಕಾಲ ಕಾಯಬೇಕಾಯಿತು.
6. ಪೊಲೀಸ್ ಇಲಾಖೆಯಿಂದ ಮನೆಗಳ ಹಂಚಿಕೆಯಲ್ಲಿ ವಿಳಂಬವು ಪ್ರಾಥಮಿಕವಾಗಿ ಎರಡು ಅಂಶಗಳಿಂದಾಗಿ, i) ಕಾರ್ಯವಿಧಾನದ ಅಡಚಣೆಗಳು (58 ಪ್ರತಿಶತ) ಮತ್ತು ii) ಜ್ಯೇಷ್ಠತೆ ಆಧಾರದ ಮೇಲೆ (ಶೇ 29) ಮನೆಗಳ ಹಂಚಿಕೆ.
7. ಹಂಚಿಕೆಯ ಪ್ರಕ್ರಿಯೆಗೆ ಒಟ್ಟಾರೆ ತೃಪ್ತಿ ಸೂಚ್ಯಂಕವು 2.41 / 5.0 ರಷ್ಟಿತ್ತು ಮತ್ತು 2.35 / 5.0 ರಲ್ಲಿ ಹಂಚಿಕೆಯಾದ ಮನೆಗಳ ವಿಧವು, ಪೊಲೀಸ್ ಇಲಾಖೆಯಲ್ಲಿ ಮನೆಗಳ ಹಂಚಿಕೆಗಾಗಿ ಅಳವಡಿಸಿಕೊಂಡ ಪ್ರಕ್ರಿಯೆಯನ್ನು ಮತ್ತು ಕಾರ್ಯವಿಧಾನಗಳನ್ನು ಸುಧಾರಿಸಲು ಸೂಚಿಸುತ್ತದೆ.
8. ಪ್ರತಿಕ್ರಿಯಿಸಿದವರುಗಳು ತಮಗೆ ಮಂಜೂರಾದ ಮನೆಗಳ ವಿನ್ಯಾಸದ ಬಗ್ಗೆ ತಮ್ಮ ಅತ್ಯಪ್ಪಿ ವ್ಯಕ್ತಪಡಿಸಿದರು. 2.01/5.0 ರ ಸಂಚಿತ ತೃಪ್ತಿ ಸೂಚ್ಯಂಕವು ಪೊಲೀಸ್ ಕ್ವಾರ್ಟರ್ಸ್‌ನ ಮನೆಯ ವಿನ್ಯಾಸದ ಪರಿಗಣಿತ ಪರಿಶೀಲನೆಗೆ ಸೂಚಿಸುತ್ತದೆ.

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

9. ದವಾಖಾನೆ/ಚಿಕಿತ್ಸಾಲಯ, ಪಾರ್ಕ್/ಆಟದ ಮೈದಾನ, ಬಸ್ ನಿಲ್ದಾಣ, ಮಾರುಕಟ್ಟೆ/ಪ್ರಾವಿಷನ್ ಸ್ಟೋರ್, ಶಾಲೆ, ಬ್ಯಾಂಕ್/ಎಟಿಎಂ ಮತ್ತು ಪೊಲೀಸ್ ವಸತಿ ಕಾಲೋನಿಗಳಿಗೆ ಒದಗಿಸಲಾದ ಭದ್ರತೆಯಂತಹ ನೆರೆಹೊರೆಯ ಯೋಜನೆ ತತ್ವಗಳ ಅನುಸರಣೆಯ ಮೇಲಿನ ತೃಪ್ತಿ ಸೂಚ್ಯಂಕವು 2.82/5.0 ಆಗಿತ್ತು.

10. ಪೊಲೀಸ್ ವಸತಿ ಕಾಲೋನಿಗಳಿಂದ ರಸ್ತೆ ಸಂಪರ್ಕ ಮತ್ತು ಸಾರ್ವಜನಿಕ ಸಾರಿಗೆಯ ಪ್ರವೇಶದ ಮೇಲಿನ ತೃಪ್ತಿ ಸೂಚ್ಯಂಕವು ಕ್ರಮವಾಗಿ 2.55/ 5.0 ಮತ್ತು 2.54/5.0 ಆಗಿತ್ತು.

11. ಬೆಂಗಳೂರು ನಗರದಲ್ಲಿ ನಿರ್ಮಾಣದ ಗುಣಮಟ್ಟದ ಮೇಲಿನ 1.47/5.0 ರ ತೃಪ್ತಿ ಸೂಚ್ಯಂಕವು ಸಮೀಕ್ಷೆಗೆ ಒಳಪಟ್ಟ ಎಲ್ಲಾ ಜಿಲ್ಲೆಗಳಿಗಿಂತ ಅತ್ಯಂತ ಕಡಿಮೆಯಾಗಿದೆ ಮತ್ತು 2.03/5.0 ರ ಸಂಚಿತ ತೃಪ್ತಿ ಸೂಚ್ಯಂಕವು ನಿಗಮವು ನಿರ್ವಹಿಸಿದ ನಿರ್ಮಾಣದ ಕಳಪೆ ಗುಣಮಟ್ಟವನ್ನು ಸೂಚಿಸುತ್ತದೆ.

12. ಪೊಲೀಸ್ ವಸತಿ ಕಾಲೋನಿಗಳಿಗೆ ಸರಬರಾಜಾಗುತ್ತಿರುವ ನೀರಿನ ಗುಣಮಟ್ಟ ಮತ್ತು ಪ್ರಮಾಣದ ಬಗ್ಗೆ ನಿವಾಸಿಗಳು ತಮ್ಮ ತೃಪ್ತಿಯನ್ನು (SI 3.41/5.0) ವ್ಯಕ್ತಪಡಿಸಿದ್ದಾರೆ.

13. ಪೊಲೀಸ್ ವಸತಿ ಕಾಲೋನಿಗಳಲ್ಲಿನ ಒಳಚರಂಡಿ ವಿಲೇವಾರಿ ಮತ್ತು ಒಳಚರಂಡಿ ವ್ಯವಸ್ಥೆಯ ಬಗ್ಗೆ ನಿವಾಸಿಗಳು ತಮ್ಮ ಅತ್ಯಪ್ತಿಯನ್ನು (SI 1.99/5.0) ವ್ಯಕ್ತಪಡಿಸಿದ್ದಾರೆ.

14. ಪೊಲೀಸ್ ವಸತಿ ಕಾಲೋನಿಗಳಲ್ಲಿ ಹಸಿರು ಹೊದಿಕೆ (SI 3.54/5.0) ಮತ್ತು ಗಾಳಿಯ ಗುಣಮಟ್ಟ (SI 3.38/5.0) ನಿವಾಸಿಗಳು ತೃಪ್ತರಾಗಿದ್ದಾರೆ.

15. ದತ್ತಾಂಶ ಮಾದರಿಯಲ್ಲಿ ಯಾವುದೇ ಅಸಹಜತೆಗಳನ್ನು ನಿರ್ಣಯಿಸಲು ಪ್ರಾಥಮಿಕ ದತ್ತಾಂಶವನ್ನು ಪೂರ್ವ-ಕೋವಿಡ್ ಅವಧಿ ಮತ್ತು ಕೋವಿಡ್ ನಂತರದ ಅವಧಿಯ ಅಡಿಯಲ್ಲಿ ಗುಂಪು ಮಾಡಲಾಗಿದೆ. ಅವಧಿಯ ಬದಲಾವಣೆಯ ಸಮಯದಲ್ಲಿ ತೃಪ್ತಿ ಸೂಚ್ಯಂಕದಲ್ಲಿ ಕನಿಷ್ಠ ಸುಧಾರಣೆ ಕಂಡುಬಂದಿದೆ (ಪೊಲೀಸ್ ಇಲಾಖೆ - ಕೋವಿಡ್ ಪೂರ್ವದ 2.34/5.0 ರಿಂದ ಕೋವಿಡ್ ನಂತರದ 2.64/5.0 ವರೆಗೆ ಮತ್ತು ಪೊಲೀಸ್ ವಸತಿ ನಿಗಮ- 2.73/5.0 ರಿಂದ 2.85/5.0 ವರೆಗೆ).

16. 2.64/5 ದತ್ತಾಂಶ ತ್ರಿಕೋನದೊಂದಿಗೆ ಸಂಚಿತ ತೃಪ್ತಿ ಸೂಚ್ಯಂಕವು ಪೊಲೀಸ್ ಇಲಾಖೆಯ ಪೊಲೀಸ್ ಪಡೆಯ ನಿರೀಕ್ಷೆ ಮತ್ತು ಪೊಲೀಸ್ ವಸತಿ ನಿಗಮದ ನಡುವೆ ದೊಡ್ಡ ಅಂತರವನ್ನು ಸೂಚಿಸುತ್ತದೆ.

17. ತೃಪ್ತಿ ಸೂಚ್ಯಂಕದಲ್ಲಿನ ಪ್ರಮುಖ ಕುಸಿತವು ಕಳಪೆ ವಿನ್ಯಾಸ, ಕಳಪೆ ಗುಣಮಟ್ಟದ ನಿರ್ಮಾಣ ಮತ್ತು ಪೊಲೀಸ್ ವಸತಿ ಕಾಲೋನಿಯಲ್ಲಿನ ವಸತಿ ಘಟಕಗಳ ಕಳಪೆ ನಿರ್ವಹಣೆ ಮತ್ತು ನಿರ್ವಹಣೆಯಿಂದ ಗುರುತಿಸಲ್ಪಟ್ಟಿದೆ.

18. 13 ಜಿಲ್ಲೆಗಳಲ್ಲಿ ನಡೆಸಿದ ಕೇಂದ್ರೀಕೃತ ಗುಂಪು ಚರ್ಚೆಗಳು ಮತ್ತು ಆಳವಾದ ಸಂದರ್ಶನಗಳು ಸಾಮಾನ್ಯವಾಗಿ ಪೊಲೀಸ್ ಕ್ಲಾರ್ಕರ್ಸ್‌ನ ಕೆಲವು ಸಾಮಾನ್ಯ ಸಮಸ್ಯೆಗಳನ್ನು ಬಹಿರಂಗಪಡಿಸಿದವು, ಮನೆಗಳ ಕಳಪೆ ವಿನ್ಯಾಸ, ವೈರಿಂಗ್‌ಗಳು ಮತ್ತು ವಿದ್ಯುತ್‌ನ ಕಳಪೆ ಗುಣಮಟ್ಟ, ಮೂಲಸೌಕರ್ಯದಲ್ಲಿನ ಅಸಮರ್ಪಕತೆ, ಕಳಪೆ ಸಂಪರ್ಕ, ಸಾಮಾನ್ಯ ವಲಯದಲ್ಲಿ ಕಳಪೆ ಬೆಳಕಿನ, ಸಮುದಾಯ ಸ್ಥಳದ ಕೊರತೆ ಇತ್ಯಾದಿ.

19. ಅದಲ್ಲದೆ, ಅವರ ವಾಸಸ್ಥಳಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ಸಮಸ್ಯೆಗಳಾದ ಅಡುಗೆ ಮನೆಯಲ್ಲಿ ಕಳಪೆ ಗುಣಮಟ್ಟದ ಅಡಿಗೆ ಸಲಕರಣೆಗಳು ಮತ್ತು ಸ್ನಾನಗೃಹಗಳಲ್ಲಿ ನೈರ್ಮಲ್ಯ ಸಾಮಾನುಗಳು, ಅಟ್ಟಗಳ ಅಸಮರ್ಪಕ ಎತ್ತರ, ಸ್ನಾನಗೃಹಗಳಲ್ಲಿ ಕಪಾಟುಗಳುಗಳು ಇಲ್ಲದಿರುವುದು, ಆಗಾಗ್ಗೆ ವಿದ್ಯುತ್ ಕಡಿತ ಇತ್ಯಾದಿಗಳಂತಹ ಸಮಸ್ಯೆಗಳನ್ನು ಚರ್ಚೆಯಲ್ಲಿ ಹೈಲೈಟ್ ಮಾಡಲಾಗಿದೆ.

20. ಪೊಲೀಸ್ ಆಧುನೀಕರಣ ಮತ್ತು ಇತರ ಯೋಜನೆಗಳಿಗೆ ಸಂಬಂಧಿಸಿದಂತೆ ನಿಗಮವು ಕೈಗೊಂಡಿರುವ ನಿರ್ಮಾಣ ಚಟುವಟಿಕೆಯ ಕ್ಷೇತ್ರ ವರದಿಯು, ಸಾಮಾನ್ಯವಾಗಿ ನಿಗಮದಿಂದ ನಿರ್ಮಿಸಲಾದ ಕಟ್ಟಡಗಳ ನಿರ್ಮಾಣದ ಗುಣಮಟ್ಟ ಮತ್ತು ಮಾನದಂಡಗಳನ್ನು ಸುಧಾರಿಸುವ ಅಗತ್ಯವಿದೆ ಎಂದು ಸೂಚಿಸುತ್ತದೆ. ಈ ವಲಯಗಳಲ್ಲಿ ಮೂಲ ಸೌಕರ್ಯಗಳ ಕೊರತೆಯಿದ್ದು, ಬಳಕೆದಾರರ ಇಲಾಖೆ ಹಾಗೂ ನಿಗಮವು ಇದರ ಬಗ್ಗೆ ಗಮನಹರಿಸಬೇಕಿದೆ.

ಕ್ಷೇತ್ರ ದತ್ತಾಂಶದಿಂದ, ನಿಗಮವು ಪೊಲೀಸ್-ಸಾರ್ವಜನಿಕ ಉತ್ತಮ ಸಂಬಂಧವನ್ನು ಕಾಪಾಡಿಕೊಂಡಿದೆ ಮತ್ತು ನಿರ್ಮಿಸಿದ ವಸತಿಗಳನ್ನು ಯಾವುದೇ ಅಡೆತಡೆಗಳಿಲ್ಲದೆ ಅವರಿಗೆ ಹಸ್ತಾಂತರಿಸುವ ಮೂಲಕ ಪೊಲೀಸ್ ಸೇವೆಗಳನ್ನು ತಲುಪಿಸಲು ಪೊಲೀಸ್ ಇಲಾಖೆಗೆ ಸಹಾಯ ಮಾಡಿದೆ ಎಂದು ತೀರ್ಮಾನಿಸಬಹುದು. ಸಂಚಿತ ತೃಪ್ತಿ ಸೂಚ್ಯಂಕ ಪೊಲೀಸ್ ಪಡೆಯ ನಿರೀಕ್ಷೆಗೆ ತಕ್ಕಂತೆ ಇಲ್ಲದಿದ್ದರೂ ನಿಗಮದ ಕಾರ್ಯವೈಖರಿ ಪೊಲೀಸ್ ಇಲಾಖೆಯಿಂದ ಮೆಚ್ಚುಗೆಗೆ ಪಾತ್ರವಾಗಿದೆ. ಕೇಂದ್ರೀಕೃತ ಗುಂಪು ಚರ್ಚೆಗಳು ಮತ್ತು ಆಳವಾದ ಸಂದರ್ಶನಗಳಿಂದ ಕಂಡುಬಂದ ನಿರ್ದಿಷ್ಟ ಕ್ಲಾರ್ಡಿಫಿಕೇಷನ್‌ಗಳಿಗೆ ಸಂಬಂಧಿಸಿದ ಸಾಮಾನ್ಯ ಸಮಸ್ಯೆಗಳನ್ನು ವರದಿಯಲ್ಲಿ ಹೈಲೈಟ್ ಮಾಡಲಾಗಿದೆ.

ಒಟ್ಟಾರೆಯಾಗಿ, ಪೊಲೀಸ್ ವಸತಿ ನಿಗಮದ ಸವಾಲಿನ ಕೆಲಸದ ಹೊರತಾಗಿಯೂ, ಅವರು ಕೆಲಸಗಳನ್ನು ನಿರ್ವಹಿಸುವಲ್ಲಿ ಸಮರ್ಥರಾಗಿದ್ದಾರೆ ಮತ್ತು ಪೊಲೀಸ್ ಇಲಾಖೆ ಮತ್ತು ಇತರ ಸಂಸ್ಥೆಗಳಿಂದ ನಿಯೋಜಿಸಲಾದ ಕಾಮಗಾರಿಗಳನ್ನು ಕಾರ್ಯಗತಗೊಳಿಸುವ ಮೂಲಕ ಸಂದರ್ಭವನ್ನು ಯಶಸ್ವಿಯಾಗಿ ನಿಭಾಯಿಸಿರುತ್ತಾರೆ ಎಂದು ಅಧ್ಯಯನವು ಎತ್ತಿ ತೋರಿಸಿದೆ. ಆದಾಗ್ಯೂ, ಕಳೆದ ಎರಡು ವರ್ಷಗಳಿಂದ ಯೋಜನೆ ಪೂರ್ಣಗೊಳಿಸಲು ಕಚ್ಚಾ ಸಾಮಗ್ರಿಗಳು ಮತ್ತು ಕಾರ್ಮಿಕರ ಸೀಮಿತ ಪ್ರವೇಶವು ನಿಗಮಕ್ಕೆ ವಿಶೇಷವಾಗಿ ಸವಾಲಾಗಿದೆ. ಈ ಅಡೆತಡೆಗಳ ನಡುವೆಯೂ ನಿಗಮವು ಲಾಭದಾಯಕ ರೀತಿಯಲ್ಲಿ ಉಳಿಸಿಕೊಂಡು ಮುನ್ನಡೆಯುವಲ್ಲಿ ಯಶಸ್ವಿಯಾಗಿದೆ. ನಿಗಮದ ಕಾರ್ಯ ದಕ್ಷತೆಯನ್ನು ಕುಗ್ಗಿಸುವ ಸಾಮರ್ಥ್ಯವನ್ನು ಹೊಂದಿರುವ ಕೆಲವು ಕಾಳಜಿಯ ಕ್ಷೇತ್ರಗಳನ್ನು ಅಧ್ಯಯನವು ಹೈಲೈಟ್ ಮಾಡಿದೆ. ಮೇಲಿನ ಅಂಶಗಳನ್ನು ಇಟ್ಟುಕೊಂಡು, ಮುಂದಿನ ಅಧ್ಯಾಯದಲ್ಲಿ ಶಿಫಾರಸ್ಸುಗಳನ್ನು ಪಟ್ಟಿ ಮಾಡಲಾಗಿದೆ.

ಪೊಲೀಸ್ ಆಧುನೀಕರಣ ಹಂತ I ಮತ್ತು ಹಂತ II, ದಾವಣಗೆರೆ ವಿಶ್ವವಿದ್ಯಾನಿಲಯ, ಅಗ್ನಿಶಾಮಕ ಸುರಕ್ಷತಾ ಇಲಾಖೆ ಮತ್ತು 13 ನೇ ಹಣಕಾಸು ಆಯೋಗದ ಅಡಿಯಲ್ಲಿ ನಿರ್ದಿಷ್ಟ ಕಾಮಗಾರಿಗಳಂತಹ ಇತರ ಕಾಮಗಾರಿಗಳ ನಿರ್ಮಾಣದಲ್ಲಿ ನಿಗಮವು ತೊಡಗಿಸಿಕೊಂಡಿದೆ. ಕ್ಷೇತ್ರ ವರದಿಯು ಸಾಮಾನ್ಯವಾಗಿ ಈ ಪ್ರದೇಶಗಳಲ್ಲಿ ನಿರ್ಮಾಣದ ಗುಣಮಟ್ಟವು ಅತ್ಯಂತ ಕಳಪೆಯಾಗಿದೆ

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

ಮತ್ತು ಕನಿಷ್ಠ ನಿರೀಕ್ಷಿತ ಮಾನದಂಡಗಳನ್ನು ಪೂರೈಸಲು ವಿಫಲವಾಗಿದೆ ಎಂದು ಸೂಚಿಸುತ್ತದೆ. ಈ ಸ್ಥಳಗಳಲ್ಲಿ ಮೂಲ ಸೌಕರ್ಯಗಳ ಕೊರತೆಯಿದ್ದು, ಸುಧಾರಣೆಯಾಗಬೇಕಿದೆ. ಈ ಪ್ರತಿಯೊಂದು ಸಮಸ್ಯೆಗಳಿಗೆ ಸಂಬಂಧಿಸಿದ ನಿರ್ದಿಷ್ಟ ಸಮಸ್ಯೆಗಳನ್ನು ವರದಿಯಲ್ಲಿ ಹೈಲೈಟ್ ಮಾಡಲಾಗಿದೆ.

ಒಟ್ಟಾರೆಯಾಗಿ, ಪೊಲೀಸ್ ವಸತಿ ನಿಗಮದ ಸವಾಲಿನ ಕೆಲಸಗಳ ಹೊರತಾಗಿಯೂ, ಪೊಲೀಸ್ ಇಲಾಖೆ ಮತ್ತು ಇತರ ಸಂಸ್ಥೆಗಳು ನಿಯೋಜಿಸಿದ ಕೆಲಸಗಳನ್ನು ನಿರ್ವಹಿಸುವಲ್ಲಿ ಅವರು ಸಮರ್ಥರಾಗಿದ್ದಾರೆ ಮತ್ತು ಸಂದರ್ಭಕ್ಕೆ ತಕ್ಕಂತೆ ಪ್ರಬಲರಾಗಿದ್ದಾರೆ ಎಂದು ಅಧ್ಯಯನವು ಎತ್ತಿ ತೋರಿಸಿದೆ. ಆದಾಗ್ಯೂ, ಕಚ್ಚಾ ಸಾಮಗ್ರಿಗಳು ಮತ್ತು ಕಾರ್ಮಿಕ ಪಡೆಗಳ ಸೀಮಿತ ಅವಕಾಶದೊಂದಿಗೆ ಯೋಜನೆ ಪೂರ್ಣಗೊಳಿಸಲು ಕಳೆದ ಎರಡು ವರ್ಷಗಳು ನಿಗಮಕ್ಕೆ ವಿಶೇಷವಾಗಿ ಸವಾಲಾಗಿತ್ತು. ಈ ಅಡೆತಡೆಗಳ ನಡುವೆಯೂ ನಿಗಮವು ಲಾಭದಾಯಕ ರೀತಿಯಲ್ಲಿ ಉಳಿಸಿಕೊಂಡು ಮುನ್ನಡೆಯುವಲ್ಲಿ ಯಶಸ್ವಿಯಾಗಿದೆ. ನಿಗಮದ ಕಾರ್ಯ ದಕ್ಷತೆಯನ್ನು ಕುಗ್ಗಿಸುವ ಸಾಮರ್ಥ್ಯವನ್ನು ಹೊಂದಿರುವ ಕೆಲವು ಕಾಳಜಿಯ ಕ್ಷೇತ್ರಗಳನ್ನು ಅಧ್ಯಯನವು ಹೈಲೈಟ್ ಮಾಡಿದೆ. ಮೇಲಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಮುಂದಿನ ಅಧ್ಯಾಯದಲ್ಲಿ ಶಿಫಾರಸುಗಳನ್ನು ಪಟ್ಟಿ ಮಾಡಲಾಗಿದೆ.





## ಅಧ್ಯಾಯ 11

### ಶಿಫಾರಸ್ಸುಗಳು

ಪೋಲೀಸ್ ವಸತಿ ನಿಗಮದ ಕಾರ್ಯನಿರ್ವಹಣೆಯ ಮೌಲ್ಯಮಾಪನದ ಅಧ್ಯಯನದ ಆಧಾರದ ಮೇಲೆ, ಪೋಲೀಸ್ ವಸತಿ ನಿಗಮ ಮತ್ತು ಪೋಲೀಸ್ ಇಲಾಖೆಗೆ ಈ ಕೆಳಗಿನ ಶಿಫಾರಸ್ಸುಗಳನ್ನು ಪ್ರಸ್ತಾಪಿಸಲಾಗಿದೆ, ಇದು ನಿಗಮದ ಒಟ್ಟಾರೆ ಕಾರ್ಯನಿರ್ವಹಣೆ ಮತ್ತು ಆಡಳಿತವನ್ನು ಸುಧಾರಿಸುತ್ತದೆ ಮತ್ತು ಇದು ಗುಣಮಟ್ಟದ ವಸತಿ ಒದಗಿಸಲು ಸಹಾಯ ಮಾಡುತ್ತದೆ. ಪ್ರತಿಯಾಗಿ ಇದು ಪೋಲೀಸ್ ಸಿಬ್ಬಂದಿ ಮತ್ತು ರಾಜ್ಯದಲ್ಲಿ ಪೋಲೀಸ್ ಪಡೆಯ ವಸತಿ ತೃಪ್ತಿ ಮಟ್ಟವನ್ನು ಸುಧಾರಿಸಲು ಅನುಕೂಲವಾಗುತ್ತದೆ. ಕ್ರಿಯಾತ್ಮಕ ಪ್ರೋಟೋಕಾಲ್, ಯೋಜನಾ ವಿನ್ಯಾಸ ಮತ್ತು ಕಾರ್ಯಗತಗೊಳಿಸುವಿಕೆ, ವ್ಯವಹಾರ ನಿರ್ವಹಣೆ ಪ್ರಕ್ರಿಯೆ, ನೀತಿ ಕ್ರಮಗಳು ಮತ್ತು ಸಾಮರ್ಥ್ಯ ನಿರ್ಮಾಣ ಮತ್ತು ಮಾನವ ಸಂಪನ್ಮೂಲಗಳ ಐದು ಅಂಶಗಳ ಪ್ಲಾನ್ ಸ್ಟ್ರಾಟಜಿ ಅಡಿಯಲ್ಲಿ ಶಿಫಾರಸ್ಸುಗಳನ್ನು ಪ್ರಸ್ತಾಪಿಸಲಾಗಿದೆ.

#### ಪೋಲೀಸ್ ವಸತಿ ನಿಗಮ

##### 1. ಕ್ರಿಯಾತ್ಮಕ ಪ್ರೋಟೋಕಾಲ್

##### 1.1 ವಸತಿ ನಿರ್ಮಾಣದ ಬೇಡಿಕೆಯನ್ನು ನಿರ್ಧರಿಸಲು ಪೋಲೀಸ್ ಇಲಾಖೆ/ಬಳಕೆದಾರ ಇಲಾಖೆಯೊಂದಿಗೆ ಸಮಾಲೋಚಿಸಿ ಮುನ್ನೂಚಕ ವಿಶ್ಲೇಷಣೆ ಬಳಕೆ:

ದೀರ್ಘ ಮತ್ತು ಪ್ರಯಾಸದಾಯಕ ಗಂಟೆಗಳ ಕೆಲಸವನ್ನು ನಿರ್ವಹಿಸಬೇಕಾದ, 24 ಗಂಟೆಗಳ ಕರೆಯಲ್ಲಿ ಕರ್ತವ್ಯವನ್ನು ನಿರ್ವಹಿಸಲು ಲಭ್ಯವಿರಬೇಕಾದ ಮತ್ತು ಕೆಲವು ಸಂದರ್ಭಗಳಲ್ಲಿ ಅಕ್ಷರಶಃ ನಿರಂತರವಾಗಿ 24-ಗಂಟೆಗಳ ಅವಧಿಯಲ್ಲಿ ಯಾವುದೇ ವಿಶ್ರಾಂತಿಯಿಲ್ಲದೆ ಕರ್ತವ್ಯದಲ್ಲಿರುವ ಕಾನ್ಸ್ಟ್ಯಾಬಲ್‌ರಿಗೆ ವಸತಿ ಒದಗಿಸುವ ಪ್ರಾಮುಖ್ಯತೆಯನ್ನು ವಿವಿಧ ರಾಜ್ಯ ಪೋಲೀಸ್ ಆಯೋಗಗಳಿಂದ ಅಂಗೀಕರಿಸಲ್ಪಟ್ಟಿದೆ ಮತ್ತು ಇದು ರಾಜ್ಯ ಸರ್ಕಾರದ ಸಾಮಾನ್ಯ ನೀತಿಯಲ್ಲಿ ಪ್ರತಿಬಿಂಬಿಸಿದೆ. ರಾಜ್ಯಾದ್ಯಂತ ಪೋಲೀಸ್ ವಸತಿಗಳ ಕೊರತೆಯನ್ನು ಸರ್ಕಾರ ಗುರುತಿಸಿದೆ ಮತ್ತು ಬೆಂಗಳೂರು ಮತ್ತು ಇತರೆ ಜಿಲ್ಲಾ ಕೇಂದ್ರಗಳಲ್ಲಿ ಸಮಸ್ಯೆ ಇನ್ನಷ್ಟು ತೀವ್ರವಾಗಿದೆ, ಅಲ್ಲಿ ಬಾಡಿಗೆ ಹಣದುಬ್ಬರವು ತುಂಬಾ ಹೆಚ್ಚಾಗಿದೆ ಮತ್ತು ಕೈಗೆಟುಕುವ ಬೆಲೆಯಲ್ಲಿ ಬಾಡಿಗೆ ಮನೆ ಸಿಗುವುದು ತುಂಬಾ ವಿರಳವಾಗಿದೆ. ಪ್ರಸ್ತುತ, ಪೋಲೀಸ್ ವಸತಿ ನಿಗಮದ ಅಗತ್ಯದ ಆಧಾರದ ಮೇಲೆ ನಿರ್ಮಾಣ ಚಟುವಟಿಕೆಯನ್ನು ತೆಗೆದುಕೊಳ್ಳುತ್ತದೆ, ಇದರಲ್ಲಿ ಪೋಲೀಸ್ ಇಲಾಖೆಯು ಯೋಜಿಸಿದಂತೆ ವಾರ್ಷಿಕ ಅಗತ್ಯತೆಯ ಆಧಾರದ ಮೇಲೆ ಹೊಸ ಪೋಲೀಸ್ ವಸತಿಗಳನ್ನು ನಿರ್ಮಿಸುತ್ತದೆ. ಬದಲಾಗಿ, ಆ ಮಾದರಿಗಳು ಮತ್ತೆ ಹೊರಹೊಮ್ಮುವ ಸಾಧ್ಯತೆಯಿದೆಯೇ ಎಂದು ನಿರ್ಧರಿಸಲು ಪೋಲೀಸ್ ಇಲಾಖೆ ಮತ್ತು ಪೋಲೀಸ್ ವಸತಿ ನಿಗಮವು ಜಂಟಿಯಾಗಿ ಪ್ರಸ್ತುತ ಮತ್ತು ಐತಿಹಾಸಿಕ ದತ್ತಾಂಶ ಮಾದರಿಗಳ ಆಧಾರದ ಮೇಲೆ ಭವಿಷ್ಯ ವಿಶ್ಲೇಷಣೆಗಳನ್ನು ನಿಯೋಜಿಸಬಹುದು. ಸಂಭವನೀಯ ಭವಿಷ್ಯದ ಘಟನೆಗಳ ಲಾಭವನ್ನು ಪಡೆಯಲು ಮತ್ತು ಅದರ ಅಪಾಯವನ್ನು ಕಡಿಮೆ ಮಾಡಲು ಮತ್ತು ಅದರ ಒಟ್ಟಾರೆ

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

ಚಟುವಟಿಕೆಯ ದಕ್ಷತೆಯನ್ನು ಸುಧಾರಿಸಲು ನಿಗಮವು ತನ್ನ ಸಂಪನ್ಮೂಲಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನಿಯೋಜಿಸಲು ಇದು ಅನುವು ಮಾಡಿಕೊಡುತ್ತದೆ.

## 1.2 ಮನೆಗಳ ವಿನ್ಯಾಸದ ಕುರಿತು ಬಳಕೆದಾರರ ಇಲಾಖೆಗೆ ಮಾರ್ಗದರ್ಶಿ ಕೈಪಿಡಿಯನ್ನು ಸಿದ್ಧಪಡಿಸುವುದು:

ಪೊಲೀಸ್ ಕಾನ್ಸ್ಟಾಬಲ್‌ರಿಗಾಗಿ ನೀಡಲಾದ ಮನೆಗಳು ಚಿಕ್ಕದಾಗಿದೆ (ಉದಾಹರಣೆಗೆ: ಮಲಗುವ ಕೋಣೆಯಲ್ಲಿ ಒಂದು ಹಾಸಿಗೆ ಮತ್ತು ಕಪಾಟನ್ನು ಇರಿಸಿದರೆ ನಂತರ ಯಾವುದೇ ಜಾಗವು ಉಳಿಯುವುದಿಲ್ಲ) ಮತ್ತು ಇದು ಕ್ಲಾರ್ಟರ್ಸ್‌ನಲ್ಲಿ ವಾಸಿಸುವ ಕುಟುಂಬಕ್ಕೆ ಬಹಳಷ್ಟು ಅನಾನುಕೂಲತೆಯನ್ನು ಉಂಟುಮಾಡುತ್ತದೆ. ದೋಷಪೂರಿತ ವಿನ್ಯಾಸದ ಕಾರಣದಿಂದಾಗಿ ಕ್ಲಾರ್ಟರ್ಸ್‌ನಲ್ಲಿ ಗೌಪ್ಯತೆಯ ಕೊರತೆಯಿದೆ. ಒಂದೇ ಗೋಡೆಗಳ ಹೊರತಾಗಿ, ಮಲಗುವ ಕೋಣೆಯ ಚಿಕ್ಕ ಗಾತ್ರ, ಅಡುಗೆಮನೆಯಲ್ಲಿ ಶೇಖರಣಾ ಸ್ಥಳದ ಕೊರತೆ, ಶೌಚಾಲಯಗಳಲ್ಲಿ ಕಪಾಟುಗಳ ಕೊರತೆ, ಪ್ರಾರ್ಥನಾ ಕೊಠಡಿ ಮತ್ತು ಸ್ಟೋರ್ ರೂಮ್ ಕೊರತೆ ಮತ್ತು ಅನಾನುಕೂಲವಾಗಿರುವ ಎತ್ತರದ ಅಟ್ಟಗಳನ್ನು ಮರುಪರಿಶೀಲಿಸುವ ಅಗತ್ಯವಿದೆ. 2.01 / 5.0 ಅಳತೆಯಲ್ಲಿರುವ ಮನೆ ವಿನ್ಯಾಸದ ತೃಪ್ತಿ ಸೂಚ್ಯಂಕವು ಮನೆಗಳ ವಿನ್ಯಾಸದ ಅಂಶದ ಬಗ್ಗೆ ಗಂಭೀರವಾದ ಸಿಂಹಾವಲೋಕನಕ್ಕೆ ಪೊಲೀಸ್ ಕಾನ್ಸ್ಟಾಬಲ್‌ರಿಗೆ ಕರೆ ನೀಡುತ್ತದೆ. ನಿಗಮವು ಮನೆಗಳ ವಿನ್ಯಾಸದ ಕುರಿತು ಬಳಕೆದಾರರ ಇಲಾಖೆಗೆ ಮಾರ್ಗದರ್ಶಿ ಕೈಪಿಡಿಯನ್ನು ಸಿದ್ಧಪಡಿಸಿದರೆ ಅದು ಬಳಕೆದಾರರ ಇಲಾಖೆ ಮತ್ತು ಪೊಲೀಸ್ ವಸತಿ ನಿಗಮಕ್ಕೆ ಉತ್ತಮ ಫಲಿತಾಂಶವನ್ನು ನೀಡುವ ಅವಕಾಶವನ್ನು ನೀಡುತ್ತದೆ.

## 1.3 ನಿರ್ಮಾಣದ ಗುಣಮಟ್ಟ:

ಪೊಲೀಸ್ ವಸತಿ ನಿಗಮದಿಂದ ನಿರ್ಮಿಸಲಾದ ಮನೆಗಳ ನಿರ್ಮಾಣದ ಗುಣಮಟ್ಟವು ಪೊಲೀಸ್ ಪಡೆಯ ನಿರೀಕ್ಷೆಗೆ ಅನುಗುಣವಾಗಿಲ್ಲ ಮತ್ತು 2.03/5 ರ ಕಳಪೆ ತೃಪ್ತಿ ಸೂಚ್ಯಂಕದಿಂದ ಪ್ರದರ್ಶಿಸಲ್ಪಟ್ಟಿದೆ. ಕಳಪೆ ಸೂಚ್ಯಂಕವು ನಿಗಮದಲ್ಲಿನ ಅಸಮರ್ಥತೆ ಅಥವಾ ಗುಣಮಟ್ಟದ ನಿರ್ವಹಣಾ ಅಭ್ಯಾಸಗಳ ಕೊರತೆಯಿಂದಾಗಿ ಮತ್ತು ನಿರ್ಮಾಣ ಕಾರ್ಯವನ್ನು ನಿರ್ವಹಿಸಲು ಗುತ್ತಿಗೆದಾರರನ್ನು ಹೊರಗುತ್ತಿಗೆ ನೀಡಿರುವುದರಿಂದ ಆಗಿರಬಹುದು. ಆದ್ದರಿಂದ ನಿಗಮವು, ಒಪ್ಪಂದದ ನಿರ್ದಿಷ್ಟತೆಯ ಮೇಲೆ ಸಂಪೂರ್ಣ ತೃಪ್ತಿ, ಉದ್ದೇಶಕ್ಕನುಗುಣವಾಗಿ ವೆಚ್ಚ ಮತ್ತು ಸಮಯದೊಳಗೆ ಕಾರ್ಯಕ್ಷಮತೆಯ ಮೂಲಕ ಯೋಜನೆಯನ್ನು ಪೂರ್ಣಗೊಳಿಸುವುದರೊಂದಿಗೆ ನಿರ್ಮಾಣದಲ್ಲಿ ಗುಣಮಟ್ಟವನ್ನು ಸುಧಾರಿಸುವ ಅಗತ್ಯವಿದೆ. ಇದು ನಿರ್ಮಾಣ ಗುಣಮಟ್ಟಕ್ಕೆ ಸಂಬಂಧಿಸಿದಂತೆ ತೃಪ್ತಿ ಸೂಚ್ಯಂಕವನ್ನು ಹೆಚ್ಚಿಸಲು ಸಾಧ್ಯವಾಗಿಸುತ್ತದೆ.

## 1.4 ವ್ಯವಸ್ಥೆಗಳು ಮತ್ತು ಕಾರ್ಯವಿಧಾನಗಳನ್ನು ವ್ಯವಸ್ಥಿತಗೊಳಿಸುವಿಕೆ

ನಿಗಮವು ತನ್ನ ವ್ಯವಸ್ಥೆಗಳು ಮತ್ತು ಪ್ರಕ್ರಿಯೆಗಳನ್ನು ಆಂತರಿಕ ಮತ್ತು ಬಾಹ್ಯ ಲೆಕ್ಕಪರಿಶೋಧನೆಗಳು, ನಿರ್ವಹಣಾ ವಿಮರ್ಶೆಗಳು ಮತ್ತು ಕಾಲಕಾಲಕ್ಕೆ ನಿಗದಿತ ಗುರಿಗಳ ಆಧಾರದ ಮೇಲೆ ಕಾರ್ಯಕ್ಷಮತೆಯ ಮೌಲ್ಯಮಾಪನದ ಮೂಲಕ ಪರಿಶೀಲಿಸುತ್ತದೆ. ಇಂಟಿಗ್ರೇಟೆಡ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (ಐಎಂಎಸ್) ಅನುಷ್ಠಾನಕ್ಕೆ ಸಂಬಂಧಿಸಿದಂತೆ ನಿಗಮವು ತನ್ನ ಚಟುವಟಿಕೆಗಳನ್ನು

ಮರುಪರಿಶೀಲಿಸುವ ಅಗತ್ಯವಿದೆ ಏಕೆಂದರೆ ಇದು ವೆಚ್ಚ, ಸಮಯ ಮತ್ತು ಅಡಚಣೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಅನುವು ಮಾಡಿಕೊಡುತ್ತದೆ, ಇದು ಪ್ರತ್ಯೇಕ ಗುಣಮಟ್ಟದ ವ್ಯವಸ್ಥೆ ಮತ್ತು ಪರಿಸರ ವ್ಯವಸ್ಥೆಯ ಲೆಕ್ಕಪರಿಶೋಧನೆಗಳನ್ನು ರೂಪಿಸುವಲ್ಲಿ ದ್ವಂದ್ವವನ್ನು ತಪ್ಪಿಸುತ್ತದೆ.

### 1.5 ಯೋಜನಾ ನಿರ್ವಹಣಾ ಸಾಧನಗಳ ಅಳವಡಿಕೆ

ನಿಗಮವು ತನ್ನ ಯೋಜನೆಗಳ ಅನುಷ್ಠಾನದಲ್ಲಿ ಪ್ರಮುಖವಾಗಿ ಕಳಪೆಯಾಗಿ ವ್ಯಾಖ್ಯಾನಿಸಲಾದ ಯೋಜನಾ ವ್ಯಾಪ್ತಿ, ಕಳಪೆ ಸೈಟ್ ನಿರ್ವಹಣೆ ಮತ್ತು ಯೋಜನೆಗಳ ಕಳಪೆ ಮೇಲ್ವಿಚಾರಣೆಯಿಂದಾಗಿ ಸಮಯ ಹೆಚ್ಚಳವನ್ನು ಅನುಭವಿಸಿದೆ. ಈ ಕಳಪೆ ನಿಯಂತ್ರಣವನ್ನು ತಗ್ಗಿಸಲು, ನಿಗಮವು ಸ್ಕ್ರಮ್ (ತಂತ್ರಾಂಶ ಅಭಿವೃದ್ಧಿ) (SCRUM) ನಂತಹ ಯೋಜನಾ ನಿರ್ವಹಣಾ ಸಾಧನಗಳನ್ನು ಅಳವಡಿಸಿಕೊಳ್ಳುವುದನ್ನು ಪರಿಶೀಲಿಸಬಹುದು, ಇದು ಸಂಕೀರ್ಣ ಪರಿಸರದಲ್ಲಿ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು, ತಲುಪಿಸಲು ಮತ್ತು ಉಳಿಸಿಕೊಳ್ಳಲು ಚೌಕಟ್ಟಾಗಿದೆ. ಸ್ಕ್ರಮ್ (ತಂತ್ರಾಂಶ ಅಭಿವೃದ್ಧಿ) (SCRUM) ಅನ್ನು ಬಳಸುವ ಮೂಲಕ, ತಂಡಗಳು ತಮ್ಮ ಕೆಲಸವನ್ನು ಗುರಿಗಳಾಗಿ ವಿಭಜಿಸಬಹುದು, ಇದರಿಂದ ನಿಗದಿತ ಸಮಯದ ಪುನರಾವರ್ತನೆಗಳಲ್ಲಿ ಪೂರ್ಣಗೊಳಿಸಬಹುದು, ಇದನ್ನು ಕಡಿಮೆ ಅಂತರದ ಓಟ (sprints) ಎಂದು ಕರೆಯಲಾಗುತ್ತದೆ ಅಂದರೆ, ಒಂದು ತಿಂಗಳಿಗಿಂತ ಹೆಚ್ಚು ಮತ್ತು ಸಾಮಾನ್ಯವಾಗಿ ಎರಡು ವಾರಗಳು. ನಂತರ ಸ್ಕ್ರಮ್ (ತಂತ್ರಾಂಶ ಅಭಿವೃದ್ಧಿ) (SCRUM) ತಂಡವು 15 ನಿಮಿಷಗಳು ಅಥವಾ ಅದಕ್ಕಿಂತ ಕಡಿಮೆ ಅವಧಿಯ ದೈನಂದಿನ ಸಭೆಗಳಲ್ಲಿ ದೈನಂದಿನ ಸ್ತಂಭಗಳ (ತಂತ್ರಾಂಶ ಅಭಿವೃದ್ಧಿ) (SCRUMs) ಪ್ರಗತಿಯನ್ನು ನಿರ್ಣಯಿಸುತ್ತದೆ. ಸ್ಪ್ರಿಂಟ್ (sprint) ವಿಮರ್ಶೆಯು ಎಲ್ಲಾ ಮಧ್ಯಸ್ಥಗಾರರ ಪ್ರತಿಕ್ರಿಯೆಯನ್ನು ಪಡೆಯಲು ಕೈಗೊಂಡ ಕೆಲಸದ ಬಗ್ಗೆ ಪ್ರಸ್ತುತಪಡಿಸುತ್ತದೆ ಮತ್ತು ಇದು ಸಮಯದ ವಿಳಂಬವನ್ನು ಕಡಿಮೆ ಮಾಡುತ್ತದೆ ಮತ್ತು ತಂಡವನ್ನು ಪ್ರತಿಬಿಂಬಿಸಲು ಮತ್ತು ಸುಧಾರಿಸಲು ಸಹ ಸಕ್ರಿಯಗೊಳಿಸುತ್ತದೆ.

### 1.6 ಎಲೆಕ್ಟ್ರಾನಿಕ್ ಗುಣಮಟ್ಟ ನಿರ್ವಹಣಾ ವ್ಯವಸ್ಥೆಗಳ (eQMS) ಅನುಷ್ಠಾನ

ಕೋವಿಡ್ 19 ರ ಆಗಮನದೊಂದಿಗೆ, ನಿರ್ಮಾಣ ಉದ್ಯಮಗಳು ಎಲೆಕ್ಟ್ರಾನಿಕ್ ಗುಣಮಟ್ಟ ನಿರ್ವಹಣಾ ವ್ಯವಸ್ಥೆಗಳ (eQMS) ಹೆಚ್ಚಿನ ಅಳವಡಿಕೆಯ ಜೊತೆಗೆ ವಿಧಾನದಲ್ಲಿ ಸ್ವಲ್ಪ ಬದಲಾವಣೆಯ ಬಗ್ಗೆ ಯೋಚಿಸುತ್ತಿವೆ, ಹಿಂದೆ, ಬಳಕೆದಾರರ ವಿಭಾಗಗಳು ಕಾಗದ ಆಧಾರಿತ ವ್ಯವಸ್ಥೆಗಳಿಗೆ 'ಕಾದು ನೋಡಿ' ಎಂಬ ಧೋರಣೆಯೊಂದಿಗೆ ಅನುಸರಿಸುತ್ತಿದ್ದವು. ಈಗ ಕೋವಿಡ್ 19 ಕಲಿಕೆಯ ಪ್ರಕ್ರಿಯೆಯೊಂದಿಗೆ, ನಿಗಮವು eQMS ಅನ್ನು ಅಳವಡಿಸಿಕೊಳ್ಳಬೇಕು ಏಕೆಂದರೆ ಇದು ವ್ಯವಹಾರಕ್ಕೆ ಕನಿಷ್ಠ ಅಡಚಣೆಗಳೊಂದಿಗೆ, ಬದಲಾವಣೆಗಳಿಗೆ ಪ್ರತಿಕ್ರಿಯಿಸಲು ಸಾಕಷ್ಟು ಚುರುಕುತನದ ನಿರ್ಣಾಯಕ ಭಾಗವಾಗಿದೆ.

### 1.7 ನಿಗಮದ ಗುಣಮಟ್ಟ ನಿಯಂತ್ರಣ(QC) ವಿಭಾಗವನ್ನು ಬಲಪಡಿಸುವುದು

ನಿಗಮವು ಕೈಗೆತ್ತಿಕೊಂಡ ಮತ್ತು ಕಾರ್ಯಗತಗೊಳಿಸಿದ ಯೋಜನೆಗಳ ಗುಣಮಟ್ಟದ ಅಂಶಗಳನ್ನು ಮೇಲ್ವಿಚಾರಣೆ ಮಾಡಲು ಆಂತರಿಕ ಗುಣಮಟ್ಟ ನಿಯಂತ್ರಣ ವಿಭಾಗವನ್ನು ಹೊಂದಿದೆ. ಗುಣಮಟ್ಟದ ನಿಯಂತ್ರಣ ವಿಭಾಗವು ಕಾರ್ಯಕ್ರಮದ ನಿಗದಿತ

ಗುಣಮಟ್ಟದ ಯೋಜನೆಯ ಪ್ರಕಾರ ನಿರ್ಮಾಣದ ಗುಣಮಟ್ಟವನ್ನು ಪರಿಶೀಲಿಸುತ್ತದೆ. ಯೋಜನಾ ವಿತರಣಾ ಪ್ರಕ್ರಿಯೆಯ ಆಧಾರ ಸ್ತಂಭಗಳಲ್ಲಿ ಒಂದು ನಿಗಮವು ಒದಗಿಸುವ ಉತ್ಪನ್ನ ಅಥವಾ ಸೇವೆಯ ಗುಣಮಟ್ಟದ ನಿರ್ವಹಣೆಯಾಗಿದೆ. ಪ್ರಾಜೆಕ್ಟ್ ವಿಶೇಷಣಗಳು ಸಾಮಾನ್ಯವಾಗಿ ಯೋಜನೆಯ ಗುಣಮಟ್ಟದ ಮಾನದಂಡಗಳನ್ನು ತಿಳಿಸುತ್ತದೆ ಮತ್ತು ಉಲ್ಲೇಖದ ಮೂಲಕ ನಿಗಮ ಮತ್ತು ಗುತ್ತಿಗೆದಾರರ ನಡುವಿನ ಒಪ್ಪಂದದ ಭಾಗವಾಗುತ್ತದೆ. ಮಣ್ಣಿನ ಸಂಕೋಚನ, ಕಾಂಕ್ರೀಟ್‌ನ ಸಾಮರ್ಥ್ಯ, ಬೆಸುಗೆ ಇತ್ಯಾದಿಗಳಂತಹ ಯೋಜನೆಯ ಕೆಲವು ಅಂಶಗಳನ್ನು ಸಾಂಪ್ರದಾಯಿಕವಾಗಿ ಮೂರನೇ ವ್ಯಕ್ತಿಯಿಂದ ಪರಿಶೀಲಿಸಲಾಗುತ್ತದೆ ಅಥವಾ ಪರೀಕ್ಷಿಸಲಾಗುತ್ತದೆ. ಈ ಪರೀಕ್ಷೆಗಳನ್ನು ಕೆಲಸವನ್ನು ಜಾರಿಗೊಳಿಸುವ ಸಮಯದಲ್ಲಿ ನಡೆಸಲಾಗುತ್ತದೆ ಮತ್ತು ಉತ್ಪನ್ನದ ಗುಣಮಟ್ಟವನ್ನು ನಿರ್ಧರಿಸಲಾಗುತ್ತದೆ ಮತ್ತು ಪರೀಕ್ಷೆಗಳು ಅಥವಾ ತಪಾಸಣೆಗಳನ್ನು ಮಾಡಿದ ಸ್ವಲ್ಪ ಸಮಯದ ನಂತರ ವರದಿ ಮಾಡಲಾಗುತ್ತದೆ. ನಿಗಮವು ಸಾಮಾನ್ಯವಾಗಿ ಯೋಜನೆಯ ಅಂತಿಮ ಮುಕ್ತಾಯದ ಹಂತದ ಸಮೀಪದಲ್ಲಿದ್ದಾಗ ಪರಿಶೀಲಿಸುತ್ತದೆ. ಇದರ ಬದಲಿಗೆ, ಗುಣಮಟ್ಟ ನಿಯಂತ್ರಣವು ಯೋಜನೆಯನ್ನು ಪ್ರಮಾಣೀಕರಿಸಲು ಅಗತ್ಯವಿರುವ ತಿದ್ದುಪಡಿ ಮಾಡಬೇಕಾಗಿರುವ ಅಂಶಗಳ ಬಗ್ಗೆ ಪಂಚ್ ಲಿಸ್ಟನ್ನು(punch list) ನಿಯತಕಾಲಿಕವಾಗಿ ತಯಾರಿಸಬೇಕಾಗುತ್ತದೆ. ಇದು ವಾಸ್ತವಿಕವಾಗಿ ಯೋಜನೆಯ ದಾಖಲೆಗಳಲ್ಲಿ ನಿಗದಿಪಡಿಸಿದ ಗುಣಮಟ್ಟದ ನಿರೀಕ್ಷೆಯನ್ನು ಪೂರೈಸುತ್ತದೆ

### 1.8 ಗುತ್ತಿಗೆ ದರಗಳು ಟೆಂಡರ್ ದರಗಳಿಗಿಂತ ಕಡಿಮೆ ಇರುವುದು

ಹೆಚ್ಚಿನ ಮೌಲ್ಯದ ಯೋಜನೆಗಳು ಮತ್ತು ಕಾಮಗಾರಿಗಳಿಗೆ ಗುತ್ತಿಗೆದಾರರು ಟೆಂಡರ್‌ಗೆ ಹಾಕಲಾದ ಮೊತ್ತಕ್ಕಿಂತ ಗಣನೀಯವಾಗಿ ಕಡಿಮೆ ದರವನ್ನು ನಮೂದಿಸಿರುವುದು ಕಂಡುಬಂದಿದೆ. ಆದ್ದರಿಂದ, ಟೆಂಡರ್‌ಗೆ ಹಾಕಲಾದ ಮೊತ್ತವು ಯೋಜನೆಗೆ ಸೂಕ್ತವಾಗಿದೆ ಮತ್ತು ಯೋಗ್ಯವಾಗಿದೆ ಎಂದು ಖಚಿತಪಡಿಸಿಕೊಳ್ಳಲು ನಿಗಮವು ಮೂರನೇ ವ್ಯಕ್ತಿಯ ಸೇವೆಗಳನ್ನು ಪಡೆದುಕೊಳ್ಳಬೇಕು. ಇದು ನಿರ್ಮಾಣದಲ್ಲಿ ಬಳಸಿದ ವಸ್ತುಗಳ ಗುಣಮಟ್ಟವು ಅಂಗೀಕೃತ ಮಾನದಂಡಗಳಿಗೆ ಅನುಗುಣವಾಗಿರುವುದನ್ನು ಖಚಿತಪಡಿಸುತ್ತದೆ ಮತ್ತು ಸಮಯೋಚಿತ ನಿರ್ಮಾಣವನ್ನು ಖಚಿತಪಡಿಸುತ್ತದೆ.

### 1.9 ವಿಶೇಷ ಉದ್ದೇಶದ ವಾಹನದ (SPV) ರಚನೆ:

ಪೊಲೀಸ್ ವಸತಿ ನಿಗಮದಿಂದ ಪೊಲೀಸ್, ಅಗ್ನಿಶಾಮಕ ದಳ ಹಾಗೂ ಇತರೆ ಇಲಾಖೆಗಳಿಗಾಗಿ ನಿರ್ಮಿಸಿರುವ ಕಟ್ಟಡಗಳನ್ನು ಹಸ್ತಾಂತರಿಸಿದ ನಂತರ ಎರಡು ವರ್ಷಗಳ ಅವಧಿಗೆ ಕಟ್ಟಡದ ನಿರ್ವಹಣೆಯ ಜವಾಬ್ದಾರಿಯನ್ನು ನಿಗಮಕ್ಕೆ ವಹಿಸಲಾಗಿದ್ದು, ಅದರ ನಂತರ ಕಟ್ಟಡದ ನಿರ್ವಹಣೆಯ ಜವಾಬ್ದಾರಿ ಸಂಬಂಧಿಸಿದ ಇಲಾಖೆಯದ್ದಾಗಿರುತ್ತದೆ. ಪೊಲೀಸ್ ಇಲಾಖೆಯಿಂದ ಮಂಜೂರಾದ ಕಟ್ಟಡಗಳ ನಿರ್ವಹಣೆಯ ಕೊರತೆಯು ಪೊಲೀಸ್ ಪಡೆಯಲ್ಲಿರುವ ಪ್ರತಿಕ್ರಿಯೆದಾರರು ವ್ಯಕ್ತಪಡಿಸಿದ ಪ್ರಮುಖ ಕಳವಳಗಳಲ್ಲಿ ಒಂದಾಗಿದೆ. ಇದಲ್ಲದೆ, ಕೆಲವು ಕಟ್ಟಡಗಳು ರಚನಾತ್ಮಕ ದೋಷಗಳನ್ನು ಹೊಂದಿರುವುದಲ್ಲದೆ, ಹಲವಾರು ಕಟ್ಟಡಗಳನ್ನು ಅತ್ಯಂತ ಕಳಪೆಯಾಗಿ ನಿರ್ವಹಿಸಲಾಗಿದೆ ಎಂದು ಪ್ರಾಯೋಗಿಕ ಕ್ಷೇತ್ರ ಭೇಟಿಯ ಸಮಯದಲ್ಲಿ ಗಮನಿಸಲಾಗಿದೆ. ಅತಿಯಾದ ಸೋರುವಿಕೆ ಸಮಸ್ಯೆಗಳು ಮತ್ತು ಗೋಡೆಗಳಲ್ಲಿ ಬಿರುಕುಗಳು, ಕಳಪೆ ಗುಣಮಟ್ಟದ ವಿದ್ಯುತ್ ಮತ್ತು ವೈರಿಂಗ್, ಬಾಗಿಲುಗಳ ಕಳಪೆ ನಿರ್ವಹಣೆ (ಬಾಗಿಲುಗಳಿಗೆ ಥರ್ಮಾಕೋಲ್ ವಸ್ತುಗಳನ್ನು ಬಳಸಿರುವ ಪ್ರಕರಣವನ್ನು ವರದಿಯಲ್ಲಿ

ಪ್ರಮುಖವಾಗಿ ತೋರಿಸಲಾಗಿದೆ), ಅಡುಗೆಕೋಣೆ ಮತ್ತು ಸ್ನಾನದ ಕೊಠಡಿಗಳ ಕಿಟಕಿ ಮತ್ತು ಸಲಕರಣೆಗಳ ಜೋಡಣೆಯ ಕಳಪೆ ಆರೈಕೆ, ಕಳಪೆ ಒಳಚರಂಡಿ ಮತ್ತು ಅಸಂಖ್ಯಾತ ನಿರ್ವಹಣೆ ಸಮಸ್ಯೆಗಳು. ಕಟ್ಟಡಗಳ ಸ್ಥಿರ ನಿರ್ವಹಣೆಗಾಗಿ ಪೊಲೀಸ್ ವಸತಿ ನಿಗಮದೊಂದಿಗೆ ನಿಯಮಿತ ನಿರ್ವಹಣಾ ಒಪ್ಪಂದಗಳನ್ನು ಇಲಾಖೆಗಳು ಹೊಂದಲು ಇದು ಹೆಚ್ಚು ವಿವೇಕಯುತವಾಗಿದೆ. ಕಟ್ಟಡ ನಿರ್ಮಾಣದ ಮೇಲ್ವಿಚಾರಣೆ ಮತ್ತು ದುರಸ್ತಿಯ ಉಸ್ತುವಾರಿ ಮತ್ತು ನಿರ್ವಹಣೆ ಮಾಡಲು ಪೊಲೀಸ್ ವಸತಿ ನಿಗಮದ ಅಡಿಯಲ್ಲಿ ಸರ್ಕಾರವು ವಿಶೇಷ ಉದ್ದೇಶದ ವಾಹನವನ್ನು (SPV) ರಚಿಸುವ ಅಗತ್ಯವಿದೆ. ಈ ಮಧ್ಯವರ್ತಿಯು ವಾಣಿಜ್ಯಕವಾಗಿ ಸುಸ್ಥಿರವಾಗಿರಲು ಗುರಿಯನ್ನು ಹೊಂದಿರಬೇಕು ಮತ್ತು ಪೊಲೀಸ್ ವಸತಿ ನಿಗಮದ ವಿಶಾಲ ಆರ್ಥಿಕ ವ್ಯವಸ್ಥೆಯ ಸ್ಥಿರತೆಗೆ ಧಕ್ಕೆ ತರಬಾರದು.

### 1.10 ತಂತ್ರಜ್ಞಾನದೊಂದಿಗೆ ಡಾಟ್‌ಗಳನ್ನು ಜೋಡಿಸಿ:

ನಿರ್ಧಾರ-ಮಾಡುವ ಪ್ರಕ್ರಿಯೆಯ ಹಲವಾರು ಪದರಗಳು ನಿಗಮದ ಉದ್ದೇಶ ಮತ್ತು ಧೈಯೋದ್ದೇಶದ ಮನೋಭಾವವನ್ನು ಅಡ್ಡಿಪಡಿಸುತ್ತವೆ. ನಿಗಮವು ತನ್ನ ಜಿಲ್ಲಾ ಘಟಕಗಳನ್ನು ಸ್ವಯಂ ಸುಸ್ಥಿರಗೊಳಿಸಲು ಮತ್ತು ಲಾಭದಾಯಕ ಕೇಂದ್ರಗಳನ್ನಾಗಿ ಮಾಡಲು ತನ್ನ ಚಟುವಟಿಕೆಯನ್ನು ವಿಕೇಂದ್ರೀಕರಣಗೊಳಿಸುವ ಅಗತ್ಯವಿದೆ. ನಿಗಮವು ವಾಣಿಜ್ಯ ಘಟಕವಾಗಿ ಬೆಳೆಯಲು ಮತ್ತು ಸುಸ್ಥಿರಗೊಳಿಸಲು ಅದರ ವರ್ತಕಗಳನ್ನು ಬಲಪಡಿಸುವ ವ್ಯಾಪಾರ ವೈವಿಧ್ಯತೆಗಾಗಿ ಗಮನಹರಿಸಬೇಕು. ಇದಲ್ಲದೆ, ನಿಗಮವು ತನ್ನ ವ್ಯವಹಾರದಲ್ಲಿನ ಎಲ್ಲಾ ಡಾಟ್‌ಗಳನ್ನು ತಂತ್ರಜ್ಞಾನದ ಅಳವಡಿಕೆಯೊಂದಿಗೆ ಸಂಪರ್ಕಿಸುವ ಅಗತ್ಯವಿದೆ.

## 2 ಯೋಜನೆಯ ವಿನ್ಯಾಸ ಮತ್ತು ಕಾರ್ಯಗತಗೊಳಿಸುವಿಕೆ

### 2.1. ಯೋಜನೆಗಳ ವ್ಯಾಪ್ತಿ ಮತ್ತು ಕಾರ್ಯಕ್ಷಮತೆ

ಪೊಲೀಸ್ ವಸತಿ ನಿಗಮವು ಯೋಜನೆಗಳ ಸುಸ್ಪಷ್ಟವಾಗಿ ವ್ಯಾಖ್ಯಾನಿಸಲಾದ ವ್ಯಾಪ್ತಿಯನ್ನು ಹೊಂದಿರಬೇಕು. ಯೋಜನೆಯ ಅನುಷ್ಠಾನವು ಅದರ ಯೋಜನೆಗೆ ಹೊಂದಾಣಿಕೆಯಾಗದಿರುವುದು ಗಮನಕ್ಕೆ ಬಂದಿದೆ. ಪೊಲೀಸ್ ಗೃಹ- 2 ಹೊರತುಪಡಿಸಿ, ಇತರ ಹಂತಗಳಲ್ಲಿ ಅನುಷ್ಠಾನಗೊಂಡ ಯೋಜನೆಗಳು ನಿರೀಕ್ಷಿತ ಮಟ್ಟದಲ್ಲಿಲ್ಲ. ಇದೇ ರೀತಿಯ ಪರಿಗಣನೆಯಲ್ಲಿ, ನಿಗಮವು ತನ್ನ ಯೋಜನೆಗಳಿಗೆ ಸುಸ್ಪಷ್ಟವಾಗಿ ವ್ಯಾಖ್ಯಾನಿಸಲಾದ ಕಾರ್ಯಕ್ಷಮತೆಯ ಮಟ್ಟವನ್ನು ಹೊಂದಿರಬೇಕು. ಯೋಜನೆಗಳ ಅಗತ್ಯತೆಗಳನ್ನು ನಿರ್ಧರಿಸಲು ಮತ್ತು ಗಡುವಿನೊಳಗೆ ಅದರ ಸರಿಯಾದ ಕಾರ್ಯಗತಗೊಳಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ನಿಗಮವು ವಿವಿಧ ಪರಿಮಾಣಾತ್ಮಕ ಮತ್ತು ಪರಿಮಾಣಾತ್ಮಕವಲ್ಲದ ವಿಧಾನಗಳಲ್ಲಿ ನಿರ್ಮಿಸುವ ಅಗತ್ಯವಿದೆ.

### 2.2 ಕಟ್ಟುನಿಟ್ಟಿನ ಗುಣಮಟ್ಟದ ಮಾನದಂಡ ಮತ್ತು ಯೋಜನೆಯ ಲೆಕ್ಕ ಪರಿಶೋಧನೆ

ನಿಗಮವು ಕಟ್ಟುನಿಟ್ಟಿನ ಗುಣಮಟ್ಟದ ಮಾನದಂಡವನ್ನು ಹೊಂದಿರಬೇಕು ಮತ್ತು ಗುತ್ತಿಗೆದಾರರು ಮನೆಗಳ ನಿರ್ಮಾಣಕ್ಕೆ ಅನುಮೋದಿತ ಗುಣಮಟ್ಟದ ವಸ್ತುಗಳನ್ನು ಬಳಸುತ್ತಾರೆ ಎಂದು ಖಚಿತಪಡಿಸಿಕೊಳ್ಳಬೇಕು. ಕೆಲ ಗುತ್ತಿಗೆದಾರರು ಕಾಮಗಾರಿಗೆ ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಸಿರುವುದು ಕ್ಷೇತ್ರ ಭೇಟಿ ವೇಳೆ ಗಮನಕ್ಕೆ ಬಂದಿದೆ. ತಾತ್ವಿಕವಾಗಿ, ವಸ್ತುನಿಷ್ಠವಾಗಿ ಮಾಹಿತಿಯ ಮೌಲ್ಯಮಾಪನ ಮಾಡುವಂತಹ ಸ್ವತಂತ್ರ ಪರೀಕ್ಷಕರಿಂದ ಯೋಜನೆಯ ಲೆಕ್ಕ ಪರಿಶೋಧನೆಯನ್ನು ನಡೆಸಬೇಕು. ನಿಗಮವು ನಿಯತಕಾಲಿಕವಾಗಿ ಗಳಿಸಿದ ಮೌಲ್ಯದ ವಿಶ್ಲೇಷಣೆಯನ್ನು ಮಾಡಬಹುದು ಮತ್ತು ಶೋಧನೆಗಳನ್ನು ಮಂಡಳಿಗೆ ವರದಿ ಮಾಡಬಹುದು. ಇದು ವೇಳಾಪಟ್ಟಿ, ವೆಚ್ಚ ಮತ್ತು ಕಾರ್ಯಕ್ಷಮತೆಯಲ್ಲಿ ಯಾವುದೇ ಗಮನಾರ್ಹ ವಿಚಲನಗಳಿಲ್ಲ ಎಂದು ಖಚಿತಪಡಿಸುತ್ತದೆ.

### 2.3 ಯೋಜನೆಯ ಮೇಲ್ವಿಚಾರಣಾ ಸಮಿತಿ

ನಿಗಮವು ಸಂಸ್ಥೆಯ ಮುಖ್ಯಸ್ಥರ ಅಧ್ಯಕ್ಷತೆಯಲ್ಲಿ ನಿಯಮಿತ ಯೋಜನಾ ಮೇಲ್ವಿಚಾರಣಾ ಸಮಿತಿಯನ್ನು ಸ್ಥಾಪಿಸಬೇಕಾಗಿದೆ. ವಿವಿಧ ಚಟುವಟಿಕೆಗಳ ಮಾಹಿತಿಯನ್ನು ಸಂಗ್ರಹಿಸಲು ಮತ್ತು ಮೇಲ್ವಿಚಾರಣಾ ಸಮಿತಿಯ ನಡವಳಿಗಳನ್ನು ಅಗತ್ಯ ಕ್ರಮಕ್ಕಾಗಿ ಮಂಡಳಿಯ ಮುಂದೆ ಇರಿಸಲು ತಿಂಗಳಿಗೊಮ್ಮೆ ಸಮಿತಿಯು ಸಭೆಯನ್ನು ಕರೆಯಬೇಕು.

### 2.4 ಅಪಾಯ ನಿರ್ವಹಣಾ ಕೋಶ

ಸಾಂಕ್ರಾಮಿಕ ರೋಗವು ದೊಡ್ಡ ಸವಾಲನ್ನು ತಂದಿರುತ್ತದೆ. ನಿಗಮವು ತನ್ನ ಆಂತರಿಕ ಪ್ರಕ್ರಿಯೆಯನ್ನು ಬಲಪಡಿಸಲು ಮತ್ತು ಅದನ್ನು ಹೆಚ್ಚು ಅಪಾಯ ನಿರೋಧಕವಾಗಿ ಮಾಡಲು ಕೆಲಸ ಮಾಡಬೇಕು. ಇದು ವಿತ್ತೀಯ ನಷ್ಟ ಅಥವಾ ಯೋಜನೆಯ ನಷ್ಟದ ಸಂಭಾವ್ಯತೆಯನ್ನು ಹೈಲೈಟ್ ಮಾಡುವ ಅಪಾಯವನ್ನು ಗುರುತಿಸುವ ಅಗತ್ಯವಿದೆ. ಬೆಳೆಯುತ್ತಿರುವ ಸಂಸ್ಥೆಯಾಗಿ, ನಿಗಮವು ತಾನು ಕೈಗೊಳ್ಳುವ ಪ್ರತಿಯೊಂದು ಯೋಜನೆಯ ಅಪಾಯದ ಸಾಮರ್ಥ್ಯ ಮತ್ತು ಆಯಾಮವನ್ನು ನಿರ್ಣಯಿಸಲು ಪ್ರತ್ಯೇಕ ಕೋಶವನ್ನು ರಚಿಸಬೇಕು.

### 2.5 ಸಾಕಷ್ಟು ಸುರಕ್ಷತಾ ಕ್ರಮಗಳೊಂದಿಗೆ ಫಾಸ್ಟ್ ಟ್ರ್ಯಾಕ್ ತಂತ್ರಜ್ಞಾನದ ಅಳವಡಿಕೆ

ನಿರ್ಮಾಣ ಪ್ರಕ್ರಿಯೆಯಲ್ಲಿ ನಿಗಮವು ಫಾಸ್ಟ್ ಟ್ರ್ಯಾಕ್ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಸುರಕ್ಷತೆ ಮತ್ತು ಗುಣಮಟ್ಟದ ಕ್ರಮಗಳನ್ನು ಹೇಗೆ ನಿರ್ವಹಿಸಲಾಗಿದೆ ಎಂಬುದಕ್ಕೆ ಬೆಂಗಳೂರಿನ ಬಿನ್ನಿ ಮಿಲ್ಸ್ ಪೊಲೀಸ್ ಹೌಸಿಂಗ್ ಕಾಲೋನಿ ನಿರ್ಮಾಣವು ಒಂದು ಪ್ರಮುಖ ಉದಾಹರಣೆಯಾಗಿದೆ. ಆದ್ದರಿಂದ, ಸಂಪೂರ್ಣ ಗುಣಮಟ್ಟ ಮತ್ತು ಸುರಕ್ಷತಾ ಶಿಷ್ಟಾಚಾರದೊಂದಿಗೆ ಅಗತ್ಯವೆಂದು ಪರಿಗಣಿಸಲಾದಲ್ಲಿ ನಿಗಮವು ಫಾಸ್ಟ್ ಟ್ರ್ಯಾಕ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕೆಂದು ಶಿಫಾರಸ್ಸು ಮಾಡಲಾಗಿದೆ.

## 3. ವ್ಯಾಪಾರ ಪ್ರಕ್ರಿಯೆ ನಿರ್ವಹಣೆ

### 3.1 ವಾಣಿಜ್ಯ ಘಟಕವಾಗಿ ಕೇಂದ್ರೀಕರಿಸುವುದು:

ಪೊಲೀಸ್ ವಸತಿ ನಿಗಮವು ಸ್ವಷ್ಟ ಗುರಿ ಮತ್ತು ಕಾರ್ಯತಂತ್ರಗಳನ್ನು ಅಭಿವೃದ್ಧಿ ಪಡಿಸಬೇಕಾಗಿದೆ. ನಿಗಮದ ದೀರ್ಘಾವಧಿ ಸುಸ್ಥಿರತೆ ಮತ್ತು ವಾಣಿಜ್ಯ ಘಟಕವಾಗಿ ಬೆಳವಣಿಗೆಗೆ ಅದರ ಸಾಧನೆಗಳ ಆಕ್ರಮಣಕಾರಿ ಮತ್ತು ಕೇಂದ್ರೀಕೃತ ವ್ಯಾಪಾರ ವಹಿವಾಟಿನ ಅಗತ್ಯವಿದೆ. ಅದರ ವೈವಿಧ್ಯೀಕರಣ ಮತ್ತು ವಿಸ್ತರಣೆ ಪ್ರಕ್ರಿಯೆಯಲ್ಲಿ ಮಾರುಕಟ್ಟೆಯಿಂದ ವಾಣಿಜ್ಯಕವಾಗಿ ಕಾರ್ಯಸಾಧ್ಯವಾದ ಮತ್ತು ಸಾಕಷ್ಟು ಸಂಪನ್ಮೂಲಗಳನ್ನು ಸಂಗ್ರಹಿಸಲು ಸಾಧ್ಯವಾಗುವಂತೆ ಅದರ ವ್ಯವಹಾರ ಪ್ರಕ್ರಿಯೆಗಳನ್ನು ಸುಧಾರಿಸಲು, ಉತ್ತಮಗೊಳಿಸಲು ಮತ್ತು ಸ್ವಯಂಚಾಲಿತಗೊಳಿಸಲು ಇದು ಅಗತ್ಯವಿದೆ.

### 3.2 ನಿಗಮದ ಉದ್ಯೋಗಿಗಳ ಕೌಶಲ್ಯಗಳ ಮೇಲೆ ಹತೋಟಿ

ನಿಗಮವು ತನ್ನ ವ್ಯಾಪ್ತಿಯಲ್ಲಿ ಸಾಕಷ್ಟು ನುರಿತ ಅಭಿಯಂತರರುಗಳನ್ನು ಹೊಂದಿದೆ. ಆದ್ದರಿಂದ, ನಿಗಮವು ವಿನ್ಯಾಸ, ಕಟ್ಟಡಗಳ ವಾಸ್ತುಶಿಲ್ಪ, ಮಳೆನೀರು ಕೊಯ್ಲು ಮತ್ತು ಒಳಚರಂಡಿ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಸಲಹಾ ಕ್ಷೇತ್ರದಲ್ಲಿ ತನ್ನ ಲಭ್ಯವಿರುವ ಕೌಶಲ್ಯಗಳ ಬಳಕೆಯನ್ನು ಉತ್ತಮಗೊಳಿಸಬಹುದು.

### 3.3 ನಿರ್ಮಿಸಲಾದ ಹಳೆಯ ಮತ್ತು ಅಸ್ತಿತ್ವದಲ್ಲಿರುವ ವಸತಿಗಳ ಪುನರ್ವಸತಿ:

ಹಳೆಯ ಪೊಲೀಸ್ ವಸತಿ ಘಟಕಗಳಿಗೆ ಪ್ರಮುಖ ನಿರ್ವಹಣೆಯ ಅಗತ್ಯವಿರುತ್ತದೆ ಮತ್ತು ಸಮಕಾಲೀನ ಗುಣಮಟ್ಟದ ಜೀವನ ಗುಣಮಟ್ಟವನ್ನು ಪೂರೈಸಲು ನವೀಕರಣಗಳು ಬೇಕಾಗಬಹುದು. ಅಡಿಪಾಯಗಳು ವಾಸಸ್ಥಳದ ಬಿರುಕುಗಳನ್ನು ಹೊಂದುವ ಸಾಧ್ಯತೆ ಹೆಚ್ಚು ಮತ್ತು ಕೊಳಾಯಿ ಮತ್ತು ವಿದ್ಯುತ್ ವ್ಯವಸ್ಥೆಗಳನ್ನು ಪರಿಸರ ಮಾನದಂಡಗಳನ್ನು ಪೂರೈಸಲು ಮತ್ತು ಆಧುನಿಕ ಉಪಕರಣಗಳನ್ನು ಸುರಕ್ಷಿತವಾಗಿ ನಿರ್ವಹಿಸಲು ಮೇಲ್ದರ್ಜೆಗೇರಿಸಬೇಕಾಗಬಹುದು. ಹಳೆಯ ವಸತಿ ಘಟಕಗಳ ರಿಪೇರಿಗಳು ಪರಿಹಾರದ ಕಾರಣದಿಂದಾಗಿ ಹೆಚ್ಚು ವೆಚ್ಚವಾಗುತ್ತದೆ. ಅಲ್ಲದೆ, ಆಧುನಿಕ ವಸ್ತುಗಳು ಮತ್ತು ಉಪಕರಣಗಳನ್ನು ಮರುಜೋಡಿಸುವ ಅಗತ್ಯತೆ ಇರುತ್ತದೆ. ಆದ್ದರಿಂದ, ನಿಗಮವು ತನ್ನ ಪುನರ್ವಸತಿ ನೀತಿಯನ್ನು ವ್ಯಾಖ್ಯಾನಿಸಬೇಕಾಗಿದೆ ಮತ್ತು ತಜ್ಞ ಅಭಿಯಂತರರುಗಳಿಂದ ನಿರ್ವಹಿಸಲ್ಪಡಲು ಪುನರ್ವಸತಿ ಕೋಶವನ್ನು ಸ್ಥಾಪಿಸಬೇಕು.

### 3.4 ಹಿಮ್ಮುಖ ಸಮಗ್ರ ವ್ಯಾಪಾರ ಮಾದರಿ

ನಿಗಮದೊಂದಿಗೆ ಕೆಲಸ ಮಾಡುವ ಗುತ್ತಿಗೆದಾರರು ಸಾಂಕ್ರಾಮಿಕ ರೋಗದ ಕಾರಣದಿಂದ ವ್ಯಾಪಕವಾದ ಸೋಂಕು, ಕಾರ್ಮಿಕರ ಓಡಾಟ ಮತ್ತು ಲಾಕ್‌ಡೌನ್ ಸಮಯದಲ್ಲಿ ವಸ್ತುಗಳ ವಿಪರೀತ ಕೊರತೆಯನ್ನು ಎದುರಿಸಿದ್ದಾರೆ. ಆದ್ದರಿಂದ, ನಿಗಮವು ತಂತ್ರಜ್ಞಾನದ ಮೇಲೆ ಕೇಂದ್ರೀಕರಿಸುವ ಮತ್ತು ಇದೇ ಪ್ರವೃತ್ತಿಯ ಇತರರಿಗಿಂತ ಹೆಚ್ಚು ಮುಂದುವರಿಯುವ ಮೂಲಕ ಹಿಮ್ಮುಖ ಸಮಗ್ರ ವ್ಯಾಪಾರ ಮಾದರಿಯ ಕಾರ್ಯಸಾಧ್ಯತೆಯನ್ನು ಪರಿಶೀಲಿಸಬಹುದು.



### 3.5 ಪೂರೈಕೆ ಸರಪಳಿಯ ಮೇಲೆ ನಿಯಂತ್ರಣ

ನಿಗಮವು ತನ್ನದೇ ಆದ ಮೂಲದಿಂದ ಮರದ ಕೆಲಸ, ಲೋಹದ ಕೆಲಸಗಳು ಮತ್ತು ಕಾಂಕ್ರೀಟ್ ಬ್ಲಾಕ್‌ಗಳನ್ನು ತಯಾರಿಸಲು ಕ್ರಮಕೈಗೊಳ್ಳಬಹುದು. ಇದು ಅದರ ಪೂರೈಕೆ ಸರಪಳಿಯನ್ನು ನಿಯಂತ್ರಿಸಲು ಅನುವು ಮಾಡಿಕೊಡುತ್ತದೆ.

## 4 ನೀತಿ ಕ್ರಮಗಳು

### 4.1 ವಾಣಿಜ್ಯ ಘಟಕದ ಸವಾಲುಗಳನ್ನು ಎದುರಿಸಲು ನಿಗಮದ ಪಾವತಿಸಿದ ಷೇರು ಬಂಡವಾಳ(paid -up capital) ವನ್ನು ಹೆಚ್ಚಿಸುವುದು

ನಿಗಮದ ಅಧಿಕೃತ ಷೇರು ಬಂಡವಾಳ ರೂ.10 ಕೋಟಿ ಮತ್ತು ಪಾವತಿಸಿದ ಬಂಡವಾಳ ಕೇವಲ ರೂ.12 ಲಕ್ಷಗಳಾಗಿರುತ್ತವೆ. ಇದಲ್ಲದೆ, ನಿಗಮವು ರೂ. 231.61 ಕೋಟಿ ಮೀಸಲು ಹೊಂದಿದೆ. ಪೊಲೀಸ್ ವಸತಿ ನಿಗಮದ ದುರ್ಬಲ ಬಂಡವಾಳದ ಮೂಲವು ಖಾಸಗಿ ಘಟಕದ ಸ್ವಾಧೀನಕ್ಕೆ ದುರ್ಬಲವಾಗುವಂತೆ ಮಾಡುತ್ತದೆ ಮತ್ತು ಅದೇ ಸಮಯದಲ್ಲಿ ನಿಗಮವು ಮಾರುಕಟ್ಟೆಯಿಂದ ಕಡಿಮೆ-ವೆಚ್ಚದ ನಿಧಿಗಳನ್ನು ಮತ್ತು ಸಾಕಷ್ಟು ಸಂಪನ್ಮೂಲಗಳನ್ನು ಸಂಗ್ರಹಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ನಿಗಮವು ತನ್ನ ಸ್ವಂತ ಮೀಸಲುಗಳಿಂದ ಬೋನಸ್ ಷೇರುಗಳನ್ನು ನೀಡುವ ಮೂಲಕ ಸಂದಾಯವಾದ ಬಂಡವಾಳವನ್ನು ಹೆಚ್ಚಿಸಲು ಶಿಫಾರಸ್ಸು ಮಾಡಲಾಗಿದೆ. ಇದು ಮಾರುಕಟ್ಟೆಯಲ್ಲಿ ಹೂಡಿಕೆದಾರರು ಮತ್ತು ಸಂಸ್ಥೆಗಳಿಗೆ ಬಂಡವಾಳದ ಮೂಲವನ್ನು ಬಹಳ ಆಕರ್ಷಕವಾಗಿ ಮಾಡುತ್ತದೆ. ಇದು ವಾಣಿಜ್ಯ ಸಂಸ್ಥೆಯಾಗಿ ತನ್ನ ದೃಷ್ಟಿಯನ್ನು ಸಾಧಿಸಲು ಮುನ್ನೂಚಕವಾಗಲಿದೆ.

### 4.2 ನಿಗಮಕ್ಕೆ ಪೂರ್ಣಾವಧಿಯ ಕಂಪನಿ ಕಾರ್ಯದರ್ಶಿಯ ನೇಮಕಾತಿ

ಪಾವತಿಸಿದ ಬಂಡವಾಳವು ರೂ.10 ಕೋಟಿಗಿಂತ ಅಧಿಕವಾದ ಸಂದರ್ಭದಲ್ಲಿ, ಕಂಪನಿಗಳ ಕಾಯಿದೆ 2013 ರ ಪ್ರಕಾರ ಕಂಪನಿಯು ಪೂರ್ಣಾವಧಿಯ ಕಂಪನಿ ಕಾರ್ಯದರ್ಶಿಯನ್ನು ನೇಮಿಸುವ ಅಗತ್ಯವಿದೆ, ಉಲ್ಲೇಖ: ಕಂಪನಿಗಳ (ವ್ಯವಸ್ಥಾಪಕ ಸಿಬ್ಬಂದಿಯ ನೇಮಕಾತಿ ಮತ್ತು ಸಂಭಾವನೆ) ನಿಯಮಗಳು, 2014 ರ ನಿಯಮ 8.

### 4.3 p2p ಆಧಾರದ ಮೇಲೆ ಇಟಿಪಿ ಶುಲ್ಕಗಳು

ನಿಗಮದ ಮುಖ್ಯ ಆದಾಯದ ಮೂಲವೆಂದರೆ ನಿರ್ಮಿಸಲಾದ ಕಟ್ಟಡಗಳ ಮೇಲೆ ವಿಧಿಸಲಾಗುವ ಇಟಿಪಿ ಶುಲ್ಕಗಳು. ಇಟಿಪಿ ದರವನ್ನು (ಸ್ಥಾಪನೆ, ಉಪಕರಣ ಮತ್ತು ಘಟಕ ಶುಲ್ಕಗಳು) ಪ್ರತಿ ಹಣಕಾಸು ವರ್ಷದಲ್ಲಿ ನಿಗಮದ ನಿರ್ದೇಶಕರ ಮಂಡಳಿಯು

ನಿರ್ಧರಿಸುತ್ತದೆ. P2p ಆಧಾರದ ಮೇಲೆ ನಿರ್ಮಾಣ ಚಟುವಟಿಕೆಯ ಮೇಲೆ ವಿಧಿಸಲಾದ ETP ಶುಲ್ಕಗಳನ್ನು ಮಂಡಳಿಯು ಪರಿಶೀಲಿಸಬಹುದು ಎಂದು ಶಿಫಾರಸ್ಸು ಮಾಡಲಾಗಿದೆ.

#### 4.4 ಗುತ್ತಿಗೆ ಯೋಜನೆಗಳಿಂದ ಆದಾಯದ ಗುರುತಿಸುವಿಕೆ

ಒಪ್ಪಂದದ ಗುತ್ತಿಗೆಯ ಫಲಿತಾಂಶವನ್ನು ವಿಶ್ವಾಸಾರ್ಹವಾಗಿ ಅಳೆಯಬಹುದಾದ ಕಾರಣ, ಗುತ್ತಿಗೆಗೆ ಸಂಬಂಧಿಸಿದ ಆದಾಯವನ್ನು ವರ್ಷಾಂತ್ಯದಲ್ಲಿ ಒಪ್ಪಂದದ ಚಟುವಟಿಕೆಯನ್ನು ಪೂರ್ಣಗೊಳಿಸುವ ಹಂತವನ್ನು ಉಲ್ಲೇಖಿಸಿ ಗುರುತಿಸಲಾಗುತ್ತದೆ (ಮುಕ್ತಾಯ ವಿಧಾನದ ಶೇಕಡಾವಾರು)

#### 4.5 ISO 9001:2015 ಪ್ರಮಾಣೀಕರಣ:

ಪ್ರಸ್ತುತ ಪಡೆದ ಅಧಿಕೃತ ದಾಖಲೆಗಳ ಪ್ರಕಾರ, ನಿಗಮವು ISO 9001: 2008 ಪ್ರಮಾಣೀಕರಿಸಲ್ಪಟ್ಟಿದೆ. ಇದು ಇತ್ತೀಚಿನ ISO ಪ್ರಮಾಣೀಕರಣವನ್ನು ಪಡೆಯಲು ಪ್ರಯೋಜನಕಾರಿಯಾಗಬಹುದು ಇದು ವ್ಯಾಪಾರ ಯೋಜನೆ ಮತ್ತು ಕಾರ್ಯತಂತ್ರದ ಅಭಿವೃದ್ಧಿಯನ್ನು ಸಕ್ರಿಯಗೊಳಿಸುತ್ತದೆ. ಅದರ ನಿರ್ವಹಣಾ ವ್ಯವಸ್ಥೆಯ ಯೋಜನೆಗೆ ಸಂಬಂಧಿಸಿದಂತೆ ಅಪಾಯಗಳು ಮತ್ತು ಅವಕಾಶಗಳನ್ನು ಗುರುತಿಸುವಲ್ಲಿ ಇದು ನಿಗಮಕ್ಕೆ ಅಧಿಕಾರ ನೀಡುತ್ತದೆ.

#### 4.6 GRIHA ಮಾನದಂಡಗಳ ಅನುಸರಣೆ:

ಇಂಟಿಗ್ರೇಟೆಡ್ ಗ್ರೀನ್ ಬಿಲ್ಡಿಂಗ್ ಅಸೆಸ್‌ಮೆಂಟ್ (GRIHA) ರೇಟಿಂಗ್ ವ್ಯವಸ್ಥೆಯು ಗ್ರೀನ್ ರೇಟಿಂಗ್ ರಾಷ್ಟ್ರೀಯ ಕಟ್ಟಡ ಸಂಹಿತೆ 2005 ರ ನಿಬಂಧನೆಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ; BEE (ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ) ಮತ್ತು ಇತರೆ ಭಾರತೀಯ ಸ್ಟಾಂಡರ್ಡ್ ಕೋಡ್‌ಗಳಿಂದ ಘೋಷಿಸಲ್ಪಟ್ಟ ಎನರ್ಜಿ ಕನ್ಸರ್ವೇಶನ್ ಬಿಲ್ಡಿಂಗ್ ಕೋಡ್ 2007 ಮತ್ತು ಪ್ರಸ್ತುತ ಕಾಲದಲ್ಲಿ ಇದು ಅತ್ಯಂತ ಮಹತ್ವದ್ದಾಗಿದೆ. ಸ್ವೀಕೃತ ಶಕ್ತಿ ಮತ್ತು ಪರಿಸರ ತತ್ವಗಳ ಆಧಾರದ ಮೇಲೆ ರೇಟಿಂಗ್ ವ್ಯವಸ್ಥೆಯು ಸ್ಥಾಪಿತ ಅಭ್ಯಾಸಗಳು ಮತ್ತು ಉದಯೋನ್ಮುಖ ಪರಿಕಲ್ಪನೆಗಳ ನಡುವೆ ಸಮತೋಲನವನ್ನು ಸಾಧಿಸಲು ಪ್ರಯತ್ನಿಸುತ್ತದೆ. ಇಂಧನ ದಕ್ಷತೆ ಸೌರ ಕಟ್ಟಡಗಳು ಅಥವಾ ಹಸಿರು ಕಟ್ಟಡಗಳು ಇಂಧನದ ಬೇಡಿಕೆಯನ್ನು ಸುಮಾರು 40% ರಷ್ಟು ಕಡಿಮೆ ಮಾಡಬಹುದು. ನಿಗಮದಿಂದ ನಿರ್ಮಿಸಲಾದ ಹೆಚ್ಚಿನ ಮನೆಗಳು ಸೌರ ನೀರಿನ ತಾಪನ ಫಲಕಗಳನ್ನು ಹೊಂದಿದ್ದರೂ ಪರಿಸರದ ದೃಷ್ಟಿಕೋನದಿಂದ ಮತ್ತು ನಿಗಮದ ಒಟ್ಟಾರೆ ಬೆಳವಣಿಗೆಗೆ ಎರಡೂ ಕಟ್ಟಡಗಳನ್ನು GRIHA ಪ್ರಮಾಣೀಕರಿಸುವುದು ಭವಿಷ್ಯದ ವಿಧಾನವಾಗಿದೆ.

#### 4.7 K-RERA ನೊಂದಿಗೆ ನೋಂದಣಿ

ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯಿದೆ, 2016 (RERA) ಯು ವಸತಿ ಮತ್ತು ವಾಣಿಜ್ಯ ವಿಭಾಗ ನಿರ್ಮಾಣ ಎರಡಕ್ಕೂ ಅನ್ವಯಿಸುತ್ತದೆ. ನಿಗಮದ ಪ್ರಸ್ತುತ ಚಟುವಟಿಕೆಗಳು ಪೊಲೀಸ್ ಗೃಹ 2020 ರ ಅಡಿಯಲ್ಲಿ ಪೊಲೀಸ್ ಇಲಾಖೆಯ ವಸತಿ ಮತ್ತು ವಸತಿ ರಹಿತ ಘಟಕಗಳ ನಿರ್ಮಾಣಕ್ಕೆ ಮಾತ್ರ ಸೀಮಿತವಾಗಿದೆ. ವಾಣಿಜ್ಯ ಘಟಕವಾಗಿ ಸುಸ್ಥಿರಗೊಳ್ಳಲು ಮತ್ತು ಬೆಳೆಯಲು, ನಿಗಮವು K-RERA ಅಡಿಯಲ್ಲಿ ನಿಯಮಗಳನ್ನು ಅನುಸರಿಸುವ ಅಗತ್ಯವಿದೆ. ಆದ್ದರಿಂದ ನಿಗಮವು ತನ್ನ ಚಟುವಟಿಕೆಗಳನ್ನು K-RERA ಅಡಿಯಲ್ಲಿ ನೋಂದಾಯಿಸುವುದು ಉತ್ತಮವಾಗಿದೆ.

#### 4.8 ರಾಜ್ಯದ ಪೊಲೀಸ್ ಪಡೆಗೆ ಹೆಚ್‌ಬಿಎ ಯೋಜನೆಯ ಪರಿಚಯ/ ಒವೈಹೆಚ್ ಅಡಿಯಲ್ಲಿ ಮನೆಗಳ ನಿರ್ಮಾಣ

ಮಹಾರಾಷ್ಟ್ರ ರಾಜ್ಯ ಪೊಲೀಸ್ ವಸತಿ ನಿಗಮ ಮತ್ತು ತಮಿಳುನಾಡು ರಾಜ್ಯ ಪೊಲೀಸ್ ವಸತಿ ನಿಗಮದ ಮಾದರಿಯಲ್ಲಿ ರಾಜ್ಯದ ಪೊಲೀಸ್ ಪಡೆಗೆ ಹೆಚ್‌ಬಿಎ ಯೋಜನೆಯನ್ನು ಪರಿಚಯಿಸುವುದನ್ನು ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮವು ಪರಿಗಣಿಸಬಹುದು. ತಮಿಳುನಾಡು ರಾಜ್ಯ ಪೊಲೀಸ್ ವಸತಿ ನಿಗಮವು "ನಿಮ್ಮ ಸ್ವಂತ ಮನೆಯನ್ನು ಹೊಂದಿ" (ಒವೈಹೆಚ್) ಯೋಜನೆಯಡಿಯಲ್ಲಿ ರಾಜ್ಯ ಪೊಲೀಸ್ ಪಡೆಗೆ ವಸತಿ ಘಟಕಗಳ ನಿರ್ಮಾಣವನ್ನು ಕೈಗೆತ್ತಿಕೊಂಡಿದೆ. ಇದೇ ರೀತಿಯ ಯೋಜನೆಯನ್ನು ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮವು ಪರಿಗಣಿಸಬಹುದು.

### 5 ಸಾಮರ್ಥ್ಯ ನಿರ್ಮಾಣ ಮತ್ತು ಮಾನವ ಸಂಪನ್ಮೂಲಗಳು

#### 5.1 ಸಾಕಷ್ಟು ನುರಿತ ಮಾನವಶಕ್ತಿ:

ನಿಗಮವು ವಿವಿಧ ಯೋಜನೆಗಳನ್ನು ನಿರ್ವಹಿಸಲು ಸಾಕಷ್ಟು ನುರಿತ ಮಾನವ ಶಕ್ತಿಯನ್ನು ಹೊಂದಿದೆ. ಅಸ್ತಿತ್ವದಲ್ಲಿರುವ ಸಾಮಗ್ರಿಗಳು ಮತ್ತು ಮಾನವಶಕ್ತಿಯ ಸಂಪನ್ಮೂಲಗಳೊಂದಿಗೆ, ಪೊಲೀಸ್ ಗೃಹ 2025 ರಲ್ಲಿ ಯೋಜಿಸಿದಂತೆ ಪೊಲೀಸ್ ಇಲಾಖೆಯ ವಸತಿ ಅವಶ್ಯಕತೆಗಳ ಬೇಡಿಕೆಯ ಸಾಮರ್ಥ್ಯವನ್ನು ವಸತಿ ನಿಗಮವು ಪೂರೈಸುವ ಸ್ಥಿತಿಯಲ್ಲಿರುತ್ತದೆ. ಯಾವುದೇ ಹೆಚ್ಚುವರಿ ಅವಶ್ಯಕತೆಗಳನ್ನು ನಿಗಮವು ಬೆಂಬಲದ ಆಧಾರದ ಮೇಲೆ ಮರುಮೌಲ್ಯಮಾಪನ ಮಾಡಬೇಕಾಗಿದೆ ಮತ್ತು ಪೊಲೀಸ್ ಇಲಾಖೆ ಮತ್ತು ಸರ್ಕಾರದಿಂದ ಆರ್ಥಿಕ ನೆರವು ನೀಡಬೇಕಾಗಿರುತ್ತದೆ.

#### 5.2 ಗುತ್ತಿಗೆದಾರರು / ಹೊರಗುತ್ತಿಗೆ ಏಜೆನ್ಸಿಗಳ ಮೇಲೆ ಅವಲಂಬನೆ:

ನಿಗಮವು ತನ್ನ ಹೆಚ್ಚಿನ ಕೆಲಸವನ್ನು ಬಿಡ್ಡಿಂಗ್ ಪ್ರಕ್ರಿಯೆಯ ಮೂಲಕ ಹೊರಗುತ್ತಿಗೆ ನೀಡುತ್ತದೆ. ಈ ಪ್ರಕ್ರಿಯೆಯು ಉತ್ತಮವಾಗಿ ಸ್ಥಾಪಿತವಾಗಿದೆ ಮತ್ತು ಉತ್ತಮ ಬಿಡ್‌ದಾರರಿಗೆ ಒಪ್ಪಂದವನ್ನು ನೀಡಲು ಶಿಷ್ಟಾಚಾರವನ್ನು ಅನುಸರಿಸುತ್ತದೆ. ಎಲ್ಲಾ ನಾಲ್ಕು ASH, PG1, PG2 ಮತ್ತು PG3 ಯೋಜನೆಗಳ ವಿಳಂಬ ವಿಶ್ಲೇಷಣೆಯು, ಕೆಲವು ಅಕ್ರಮ ಗುತ್ತಿಗೆದಾರರು ಅಚಾತುರ್ಯದಿಂದ ಇತರರಿಗಿಂತ ಹೆಚ್ಚು ವಿಳಂಬವನ್ನು ಉಂಟುಮಾಡಿದ್ದಾರೆ ಎಂದು ಸೂಚಿಸುತ್ತದೆ. ಆದ್ದರಿಂದ, ನಿಗಮವು ಸೂಕ್ತವಾದ ಮತ್ತು

ಪಾರದರ್ಶಕ ನೀತಿಯನ್ನು ರಚಿಸುವ ಅಗತ್ಯವಿದೆ ಮತ್ತು ಯೋಜನೆಯ ಕಾರ್ಯಗತಗೊಳಿಸುವಿಕೆಯನ್ನು ನಿರಂತರವಾಗಿ ವಿಳಂಬಗೊಳಿಸುವ ಗುತ್ತಿಗೆದಾರರ ವಿರುದ್ಧ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ನಿರ್ಮಾಣ ಮತ್ತು ನಿರ್ವಹಣೆ ವಿಭಾಗಕ್ಕೆ ಅಧಿಕಾರ ನೀಡುತ್ತದೆ, ಇದರಿಂದಾಗಿ ಯೋಜನೆಯ ಅನುಷ್ಠಾನದ ನಿಯಮಗಳ ಅನುಸರಣೆಯನ್ನು ಖಚಿತಪಡಿಸುತ್ತದೆ.

### 5.3 ಪಾಲುದಾರಿಕೆಗಳು ಮತ್ತು ಸಹಯೋಗಗಳ ವರ್ಧನೆ:

ಕಡಿಮೆ ಆದಾಯದ ವರ್ಗದವರಿಗೆ ಕೈಗೆಟುಕುವ ದರದಲ್ಲಿ ವಸತಿ ನಿರ್ಮಿಸಲು ಕರ್ನಾಟಕ ಗೃಹ ಮಂಡಳಿ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸಹಭಾಗಿತ್ವದ ಪ್ರಯತ್ನಗಳು ಈ ದಿಕ್ಕಿನಲ್ಲಿ ಉತ್ತಮ ಮೊದಲ ಹೆಜ್ಜೆಯಾಗಿದೆ. ವಿಶೇಷವಾಗಿ ಸಣ್ಣ ಪಟ್ಟಣಗಳಲ್ಲಿ ಸ್ಥಳೀಯ ಪುರಸಭೆಗಳು ಮತ್ತು ಜಿಲ್ಲಾ ಪರಿಷತ್ತುಗಳೊಂದಿಗೆ ಹೆಚ್ಚಿನ ಸಹಯೋಗಕ್ಕಾಗಿ ಪಾಲುದಾರರಾಗಲು ಅವಕಾಶವಿದೆ.

### 5.4 ಸಾಮರ್ಥ್ಯ ನಿರ್ಮಾಣ:

ನಿಗಮದಲ್ಲಿ ನುರಿತ ಸಿಬ್ಬಂದಿಯ ನಿರಂತರ ಸಾಮರ್ಥ್ಯ ನಿರ್ಮಾಣವನ್ನು ಖಚಿತಪಡಿಸಿಕೊಳ್ಳುವುದು ಅಗತ್ಯವಿದೆ. ಇದನ್ನು ನಿಗಮವು ವಿವಿಧ ಅಂಶಗಳಲ್ಲಿ ಹೆಚ್ಚಾಗಿ ಕೈಗೊಳ್ಳುತ್ತಿದೆ. ಆದಾಗ್ಯೂ ಸಮಸ್ಯೆಯನ್ನು ಪರಿಹರಿಸುವಲ್ಲಿ ಅದರ ತಾಂತ್ರಿಕ ಮತ್ತು ಚಟುವಟಿಕೆಯ ಮಟ್ಟದ ಕಾರ್ಯನಿರ್ವಾಹಕರ ವೃತ್ತಿಪರ ಕೌಶಲ್ಯಗಳನ್ನು ಉನ್ನತೀಕರಿಸುವ ಮತ್ತು ಕ್ರಿಯಾಶೀಲ ಕಾರ್ಯತಂತ್ರಗಳನ್ನು ರೂಪಿಸುವಲ್ಲಿ ಅವರನ್ನು ಸಕ್ರಿಯಗೊಳಿಸಲು ಅದನ್ನು ಹೆಚ್ಚಿಸುವ ಅವಶ್ಯಕತೆಯಿದೆ.

### 5.5 ಲೆಕ್ಕ ಪರಿಶೋಧನಾ ವ್ಯವಸ್ಥೆ:

ಪೊಲೀಸ್ ವಸತಿ ನಿಗಮವು ಮಹಾಲೇಖಪಾಲರ ಎಲ್ಲಾ ಅವಲೋಕನಗಳನ್ನು ಅನುಸರಿಸಲು ಅನುವಾಗುವಂತೆ ತನ್ನ ಆಂತರಿಕ ಲೆಕ್ಕಪರಿಶೋಧನಾ ವ್ಯವಸ್ಥೆಯನ್ನು ಸುಧಾರಿಸುವ ಅಗತ್ಯವಿದೆ.

### 5.6 ಗ್ರಾಹಕ ಕೇಂದ್ರಿತ ವಿಧಾನ:

ನಿಗಮವು ಹೆಚ್ಚು ಗ್ರಾಹಕ ಕೇಂದ್ರಿತವಾಗಿರಬೇಕು. ಸರಿಯಾದ ದತ್ತಾಂಶದ ಮೇಲೆ ಕಾರ್ಯನಿರ್ವಹಿಸುವ ಬದಲು, ಅದು ದತ್ತಾಂಶವನ್ನು ಕ್ರಿಯಾಶೀಲ ಒಳನೋಟಗಳಾಗಿ ಭಾಷಾಂತರಿಸಬೇಕು ಮತ್ತು ಸುದೀರ್ಘ ಗ್ರಾಹಕರ ಅನುಭವಕ್ಕಾಗಿ ಮಾನದಂಡವನ್ನು ಸ್ಥಾಪಿಸಬೇಕು.

### 5.7 CSR ಚಟುವಟಿಕೆ

ನಿಗಮವು ವಾರ್ಷಿಕ ಸಿಎಸ್‌ಆರ್ ಕ್ರಿಯಾ ಯೋಜನೆಯನ್ನು ರೂಪಿಸಿದೆ. ಬಹುಪಾಲು ಸಿಎಸ್‌ಆರ್ ಚಟುವಟಿಕೆಗಳು ಕೇವಲ ಷೇರುದಾರರ ಉನ್ನತಿಯ ವಿವಿಧ ಅಂಶಗಳ ಕಡೆಗೆ ಕೇಂದ್ರೀಕೃತವಾಗಿವೆ. ತಮಿಳುನಾಡು ರಾಜ್ಯ ಪೊಲೀಸ್ ವಸತಿ ನಿಗಮದ

ರೀತಿಯಲ್ಲಿ ತನ್ನ CSR ಚಟುವಟಿಕೆಗಳಿಗೆ ಸಂಬಂಧಿಸಿದಂತೆ ನಿಗಮವು ತನ್ನ ದೃಷ್ಟಿಕೋನವನ್ನು ವಿಸ್ತರಿಸಬೇಕಾಗಿದೆ. ತಮಿಳುನಾಡು ಪೊಲೀಸ್ ವಸತಿ ನಿಗಮವು ತನ್ನ CSR ಚಟುವಟಿಕೆಗಳ ಮೂಲಕ ಹಾರುಬೂದಿ ಇಟ್ಟಿಗೆ ಉತ್ಪಾದನಾ ಘಟಕವನ್ನು ಸ್ಥಾಪಿಸಲು, ಮಹಿಳೆಯರಿಗೆ ಕ್ರೀಡಾ ಚಟುವಟಿಕೆಗಳ ಅಭಿವೃದ್ಧಿ, ಗ್ರೇಟರ್ ಚೆನ್ನೈ ಕಾರ್ಪೊರೇಶನ್ ಗೆ ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ಟ್ರೈಸಿಕಲ್‌ಗಳನ್ನು ಒದಗಿಸುವುದು ಮತ್ತು ಹಲವಾರು ಇತರ ಗ್ರಾಮೀಣ ಅಭಿವೃದ್ಧಿ ಯೋಜನೆಗಳಿಗೆ ಹಣವನ್ನು ನೀಡಿದೆ. ತಮಿಳುನಾಡು ಪೊಲೀಸ್ ವಸತಿ ನಿಗಮದ ಪ್ರಕಾರ, ನಿಗಮವು ಉದ್ಯೋಗಿಗಳಿಗೆ ಮತ್ತು ಅವರ ಕುಟುಂಬಗಳಿಗೆ ಪ್ರಯೋಜನವಾಗುವ CSR ಯೋಜನೆಗಳು ಅಥವಾ ಕಾರ್ಯಕ್ರಮಗಳು ಅಥವಾ ಚಟುವಟಿಕೆಗಳನ್ನು CSR ಚಟುವಟಿಕೆಗಳೆಂದು ಪರಿಗಣಿಸಲಾಗುವುದಿಲ್ಲ.

## 5.8 ESG ಗುರಿಗಳನ್ನು ಪೂರೈಸಲು ಕಾರ್ಯತಂತ್ರದ ಯೋಜನೆ

ESG ಎಂದರೆ ಪರಿಸರ, ಸಾಮಾಜಿಕ ಮತ್ತು ಆಡಳಿತದ ಅಂಶಗಳನ್ನು ಬಳಸಿಕೊಂಡು ಸಂಸ್ಥೆಯು ಸುಸ್ಥಿರತೆಯ ಸಮಸ್ಯೆಯನ್ನು ಎಷ್ಟು ದೂರ ಅನುಸರಿಸಿದೆ ಎಂಬುದರ ಕುರಿತು ಸಂಸ್ಥೆಯ ಮೌಲ್ಯವನ್ನು ಮೌಲ್ಯಮಾಪನ ಮಾಡುವುದು. ಈ ಮೂರು ಮಟ್ಟಿಗಲ್ಲಿ ಸಾಕಷ್ಟು ದತ್ತಾಂಶವನ್ನು ಸ್ವಾಧೀನಪಡಿಸಿಕೊಂಡ ನಂತರ, ಅವುಗಳನ್ನು ನಿಗಮದ ಹೂಡಿಕೆ ಪ್ರಕ್ರಿಯೆಯಲ್ಲಿ ಸಂಯೋಜಿಸಬಹುದು. ಇದು ನಿಗಮವು ತನ್ನ ಚಟುವಟಿಕೆಗಳನ್ನು ಹತೋಟಿಗೆ ತರಲು ಮತ್ತು ಮಾರುಕಟ್ಟೆಯಿಂದ ಅಥವಾ ಜಾಗತಿಕ ನಿಧಿಯಿಂದ ಕಡಿಮೆ ವೆಚ್ಚದ ನಿಧಿಯನ್ನು ಪಡೆಯಲು ಅನುವು ಮಾಡಿಕೊಡುತ್ತದೆ.

## ಪೊಲೀಸ್ ಇಲಾಖೆ

### 1. ಕ್ರಿಯಾತ್ಮಕ ಶಿಷ್ಟಾಚಾರ

#### 1.1 ಪೊಲೀಸ್ ಪಡೆಗೆ ಮನೆಗಳ ಹಂಚಿಕೆ:

ಸರಾಸರಿಯಾಗಿ, ರಾಜ್ಯ ಪೊಲೀಸ್ ಪಡೆಗೆ ವಸತಿ ಹಂಚಿಕೆಗೆ ತೆಗೆದುಕೊಂಡ ಸಮಯವು ಒಂದು ವರ್ಷಕ್ಕಿಂತ ಹೆಚ್ಚು ಮತ್ತು ಇದು ಮುಖ್ಯವಾಗಿ ಕಾರ್ಯವಿಧಾನದ ಮತ್ತು ಅಧಿಕಾರಶಾಹಿ ಸವಾಲುಗಳಿಂದ ಮತ್ತು ಭಾಗಶಃ ಹಂಚಿಕೆ ಪ್ರಕ್ರಿಯೆಯಲ್ಲಿ ಜ್ಯೇಷ್ಠತೆಯ ಅಳವಡಿಕೆಯಿಂದಾಗಿದೆ. ಹಂಚಿಕೆ ಪ್ರಕ್ರಿಯೆಯ ತೃಪ್ತಿ ಸೂಚ್ಯಂಕ ಮತ್ತು ಹಂಚಿಕೆಯಾದ ಮನೆಗಳು ಕ್ರಮವಾಗಿ 2.41/5.0 ಮತ್ತು 2.35/5.0 ಕಡಿಮೆ ಅಂಕಗಳನ್ನು ಹೊಂದಿವೆ. ಪೊಲೀಸ್ ಇಲಾಖೆಯು ಬಳಕೆದಾರ ಸ್ನೇಹಿ ತಂತ್ರಜ್ಞಾನವನ್ನು ಬಳಸಬೇಕಾಗಿದೆ, ಅದು ಮನೆ ಹಂಚಿಕೆ ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕಗೊಳಿಸುತ್ತದೆ ಮತ್ತು ಪೊಲೀಸ್ ಕಾನ್ಸ್ಟ್ಯಾಬಲ್‌ರಿಯ 'ಹ್ಯಾಪಿ ಫ್ಯಾಕ್ಟರ್' ಅನ್ನು ಸುಧಾರಿಸುತ್ತದೆ. ಇದು ಪೊಲೀಸ್ ಪಡೆಗೆ ಮನೆಗಳ ಹಂಚಿಕೆಯಲ್ಲಿ ಅನಗತ್ಯ ಅಡ್ಡಿ ಮತ್ತು ನಿರಾಶೆಯನ್ನು ತಪ್ಪಿಸುತ್ತದೆ ಮತ್ತು ಜಿಲ್ಲಾವಾರು ವಸತಿ ಬೇಡಿಕೆಗೆ ಅನುಗುಣವಾಗಿ ಲಭ್ಯವಿರುವ ವಸತಿಗಳ ನೈಜ ಚಿತ್ರವನ್ನು ಪ್ರಸ್ತುತ ಪಡಿಸುತ್ತದೆ. ಪೊಲೀಸ್ ಇಲಾಖೆಯು ತನ್ನ ಪೊಲೀಸ್ ಪಡೆಗೆ ಕಾಲಮಿತಿಯಲ್ಲಿ ಮನೆಗಳ ಹಂಚಿಕೆಯನ್ನು ಮಾಡಬೇಕು.

## 1.2 ಮಹಿಳಾ ಪೊಲೀಸ್ ಪಡೆಗೆ ಮನೆ ಹಂಚಿಕೆಗೆ ಆದ್ಯತೆ:

ಪೊಲೀಸ್ ಇಲಾಖೆಯು ಮಹಿಳಾ ಪೊಲೀಸ್ ಪಡೆಗೆ ವಿಶೇಷವಾಗಿ ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳಲ್ಲಿ ನಿಯೋಜಿಸಲಾದವರಿಗೆ ಮನೆಗಳ ಹಂಚಿಕೆಗೆ ಆದ್ಯತೆ ನೀಡಬೇಕಾಗಿದೆ.

## 1.3 ಮನೆಗಳ ವಿನ್ಯಾಸ:

ಪೊಲೀಸ್ ಪೇದೆಗಳಿಗೆ ನೀಡಿರುವ ಮನೆಗಳು ಸ್ವಲ್ಪ ಚಿಕ್ಕದಾಗಿದೆ. ದೋಷಪೂರಿತ ವಿನ್ಯಾಸದ ಕಾರಣದಿಂದಾಗಿ ಕ್ವಾರ್ಟರ್ಸ್‌ನಲ್ಲಿ ಗೌಪ್ಯತೆಯ ಕೊರತೆಯಿದೆ. ಇದಲ್ಲದೆ, 2.01 / 5.0 ನಲ್ಲಿರುವ ಮನೆ ವಿನ್ಯಾಸದ ತೃಪ್ತಿ ಸೂಚ್ಯಂಕವು ಪೊಲೀಸ್ ಕಾನ್ಸ್ಟಾಬಲ್‌ರಿಗೆ ಮನೆಗಳ ವಿನ್ಯಾಸದ ಅಂಶದ ಬಗ್ಗೆ ಗಂಭೀರವಾದ ಸಿಂಹಾವಲೋಕನಕ್ಕೆ ಪ್ರಚೋದಿಸುತ್ತದೆ. ಪೊಲೀಸ್ ಕಾನ್ಸ್ಟಾಬಲ್‌ರಿಗೆ, ದೊಡ್ಡ ಮಲಗುವ ಕೋಣೆಯೊಂದಿಗೆ ಮನೆಯ ವಿನ್ಯಾಸ ಮತ್ತು ಗಾತ್ರವನ್ನು ಮರುಪರಿಶೀಲಿಸುವಂತೆ ಮತ್ತು ಮನೆಯ ಗಾತ್ರವನ್ನು ಅಸ್ತಿತ್ವದಲ್ಲಿರುವ 470 ಚದರ ಅಡಿಗಳಿಂದ ಕನಿಷ್ಠ 540 ಚದರ ಅಡಿಗಳಿಗೆ ಪರಿಷ್ಕರಿಸುವಂತೆ ಮತ್ತು ಇನ್‌ಸ್‌ಪೆಕ್ಟರುಗಳಿಗೆ, ಈಗಿರುವ 580 ಚ.ಅಡಿಯಿಂದ ಕನಿಷ್ಠ 640 ಚದರ ಅಡಿಗಳಿಗೆ ಪರಿಷ್ಕರಿಸಲು ಮೌಲ್ಯಮಾಪನ ಸಮಾಲೋಚಕ ಸಂಸ್ಥೆಯು ಶಿಫಾರಸ್ಸು ಮಾಡುತ್ತದೆ. ಇದು ಪೊಲೀಸ್ ಪಡೆಗಳೊಂದಿಗಿನ ಚರ್ಚೆಯನ್ನು ಆಧರಿಸಿದೆ.

## 1.4 ನೆರೆಹೊರೆಯ ತತ್ವಗಳ ಅನುಸರಣೆ ಮತ್ತು 'ಸ್ಥಳಾವಕಾಶದ ಅಗತ್ಯತೆಯ ವಿಶ್ಲೇಷಣೆ'

ಪೊಲೀಸ್ ವಸತಿ ನಿಲಯದ ನಿವೇಶನ ಮತ್ತು ಸ್ಥಳದ ಆಯ್ಕೆಯು ಪೊಲೀಸ್ ಇಲಾಖೆಯ ನಿಯಂತ್ರಣ ಮತ್ತು ನಿರ್ವಹಣೆಯ ವ್ಯಾಪ್ತಿಯಲ್ಲಿ ಬರುತ್ತದೆ ಮತ್ತು ಪೊಲೀಸ್ ವಸತಿ ನಿಗಮವು ಕಾರ್ಯನಿರ್ವಹಕ ಪಾತ್ರವನ್ನು ಮಾತ್ರ ಹೊಂದಿರುತ್ತದೆ. ಪೊಲೀಸ್ ಇಲಾಖೆಯು ಪೊಲೀಸ್ ವಸತಿ ನಿಗಮದೊಂದಿಗೆ ಸಮಾಲೋಚಿಸಿ ಪರಿಕಲ್ಪನಾ ಹಂತದಲ್ಲಿಯೇ 'ಸ್ಥಳಾವಕಾಶದ ಅಗತ್ಯತೆಯ ವಿಶ್ಲೇಷಣೆ' ನಡೆಸಬೇಕಾಗಿದೆ. ಇದು ಕೊರತೆಯ ವ್ಯಾಪ್ತಿಯನ್ನು ನಿಖರವಾಗಿ ಅಳೆಯಲು ಮತ್ತು ನಿರ್ಣಯಿಸಲು ನಿಗಮಕ್ಕೆ ಸಾಧ್ಯವಾಗಲಿದೆ ಮತ್ತು ನೆರೆಹೊರೆಯ ತತ್ವಗಳಿಗೆ ಉತ್ತಮ ಅನುಸರಣೆಯನ್ನು ನಿರ್ಮಿಸಲು ಸಹಾಯ ಮಾಡುತ್ತದೆ, ಇದು ಉತ್ತಮ ಸೌಲಭ್ಯ ಸಂಘಟನೆ ಮತ್ತು ಚಟುವಟಿಕೆಯ ಸುಧಾರಣೆಗೆ ಕಾರಣವಾಗುತ್ತದೆ.

## 1.5 ಪೊಲೀಸ್ ವಸತಿ ನಿಗಮದೊಂದಿಗೆ ನಿಯಮಿತ ನಿರ್ವಹಣೆ ಒಪ್ಪಂದ:

ಪೊಲೀಸ್ ವಸತಿ ನಿಗಮದಿಂದ ನಿರ್ಮಿಸಿದ ಕಟ್ಟಡಗಳನ್ನು ಪೊಲೀಸರಿಗೆ ಹಸ್ತಾಂತರಿಸಿದ ನಂತರ ಎರಡು ವರ್ಷಗಳ ಅವಧಿಗೆ ಕಟ್ಟಡ ನಿರ್ವಹಣೆಯ ಜವಾಬ್ದಾರಿಯನ್ನು ನಿಗಮಕ್ಕೆ ವಹಿಸಲಾಗಿದ್ದು, ಅದರ ನಂತರ ಕಟ್ಟಡದ ನಿರ್ವಹಣೆ ಪೊಲೀಸ್ ಇಲಾಖೆಯ ಜವಾಬ್ದಾರಿಯಾಗಿದೆ. ಪೊಲೀಸ್ ಇಲಾಖೆಯಿಂದ ಮಂಜೂರಾದ ಕಟ್ಟಡಗಳ ನಿರ್ವಹಣೆಯ ಕೊರತೆಯು ಪೊಲೀಸ್ ಪಡೆಯ ಪ್ರತಿಕ್ರಿಯೆದಾರರು ವ್ಯಕ್ತಪಡಿಸಿದ ಪ್ರಮುಖ ಕಳವಳಗಳಲ್ಲಿ ಒಂದಾಗಿದೆ. ಇದಲ್ಲದೆ, ಕೆಲವು ಕಟ್ಟಡಗಳು ರಚನಾತ್ಮಕ ದೋಷಗಳನ್ನು ಹೊಂದಿರುವುದಲ್ಲದೆ ಹಲವಾರು ಕಟ್ಟಡಗಳನ್ನು ಅತ್ಯಂತ ಕಳಪೆಯಾಗಿ ನಿರ್ವಹಿಸಲಾಗಿದೆ ಎಂದು ಪ್ರಾಯೋಗಿಕ ಕ್ಷೇತ್ರ ಭೇಟಿಯ ಸಮಯದಲ್ಲಿ ಗಮನಿಸಲಾಗಿದೆ. ಅತಿಯಾದ ಸೋರಿಕೆ ಸಮಸ್ಯೆಗಳು ಮತ್ತು ಗೋಡೆಗಳಲ್ಲಿ

ಬಿರುಕುಗಳು, ವಿದ್ಯುತ್ ಮತ್ತು ವೈರಿಂಗ್ನ ಕಳಪೆ ಗುಣಮಟ್ಟ, ಬಾಗಿಲುಗಳ ಕಳಪೆ ನಿರ್ವಹಣೆ (ಕಳಪೆ ಗುಣಮಟ್ಟದ ಮತ್ತು ಬಾಗಿಲುಗಳಿಗೆ ಸೂಕ್ತವಲ್ಲದ ವಸ್ತುಗಳನ್ನು ಬಳಸುತ್ತಿರುವ ಪ್ರಕರಣವನ್ನು ವರದಿಯಲ್ಲಿ ಪ್ರಮುಖವಾಗಿ ತೋರಿಸಲಾಗಿದೆ), ಅಡುಗೆಮನೆ ಮತ್ತು ಸ್ನಾನದ ಕೊಠಡಿಯ ಕಿಟಕಿಗಳು ಮತ್ತು ಫಿಟ್ಟಿಂಗ್‌ಗಳ ಕಳಪೆ ಗುಣಮಟ್ಟ, ಕಳಪೆ ಒಳಚರಂಡಿ ಮತ್ತು ಅಸಂಖ್ಯಾತ ನಿರ್ವಹಣೆ ಸಮಸ್ಯೆಗಳು ಕಂಡುಬಂದಿವೆ. ಕಟ್ಟಡಗಳ ನಿರಂತರ ನಿರ್ವಹಣೆಗಾಗಿ ಪೊಲೀಸ್ ವಸತಿ ನಿಗಮದೊಂದಿಗೆ ನಿಯಮಿತ ನಿರ್ವಹಣಾ ಒಪ್ಪಂದಗಳನ್ನು ಇಲಾಖೆಗಳು ಹೊಂದಲು ಇದು ಹೆಚ್ಚು ವಿವೇಕಯುತವಾಗಿದೆ.

## 2. ಯೋಜನೆ ಮತ್ತು ಕಾರ್ಯಗತಗೊಳಿಸುವಿಕೆ

### 2.1 ರಾಜ್ಯಾದ್ಯಂತ ಮನೆಗಳ ಸಮಾನ ವಿತರಣೆ:

ಪೊಲೀಸ್ ವಸತಿ ಯೋಜನೆಗಳನ್ನು ರಾಜ್ಯಾದ್ಯಂತ ಸಮವಾಗಿ ವಿತರಿಸಲಾಗಿಲ್ಲ. ಇದು ವಿಶೇಷವಾಗಿ ಶ್ರೇಣಿ 1 ಮತ್ತು ಶ್ರೇಣಿ 2 ಪಟ್ಟಣಗಳಲ್ಲಿ ದುರ್ಬಲ ನಿರ್ವಹಣೆಗೆ ಕಾರಣವಾಗುತ್ತದೆ. ಸಾರ್ವಜನಿಕ ಸಾರಿಗೆ ಸೌಲಭ್ಯಗಳು ಸೀಮಿತವಾಗಿರುವ ಪುರಸಭೆಗಳಲ್ಲಿ ಸಾಕಷ್ಟು ವಸತಿ ಮತ್ತು ಹೆಚ್ಚು ಮುಖ್ಯವಾಗಿ ಪಟ್ಟಣದ ಮಿತಿಯೊಳಗೆ ವಸತಿ ಹೊಂದಿರುವುದು ಹೆಚ್ಚು ಅಗತ್ಯವಿದೆ.

## 3. ನೀತಿ ಕ್ರಮಗಳು

### 3.1 ಡೀಮ್ಡ್ ಹಸ್ತಾಂತರ:

ಪೊಲೀಸ್ ವಸತಿ ನಿಗಮದಿಂದ ವಸತಿ ಘಟಕಗಳ ಡೀಮ್ಡ್ ಹಸ್ತಾಂತರವನ್ನು ಪೊಲೀಸ್/ಬಳಕೆದಾರ ಆಡಳಿತವು ಪೊಲೀಸ್/ಬಳಕೆದಾರ ಇಲಾಖೆಗೆ ತಿಳಿಸಿದ ನಂತರ ಪರಿಗಣಿಸಬೇಕಾಗುತ್ತದೆ.

### 3.2 ಸುರಕ್ಷತಾ ಲೆಕ್ಕಪರಿಶೋಧನೆ:

ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಇತ್ತೀಚಿನ ಬೆಳವಣಿಗೆಗಳನ್ನು ಪರಿಗಣಿಸಿ, ಹದಿನೈದು ವರ್ಷಕ್ಕಿಂತ ಹಳೆಯದಾದ ವಸತಿ ಕಟ್ಟಡಗಳ 'ಸುರಕ್ಷತಾ ಲೆಕ್ಕಪರಿಶೋಧನೆಯನ್ನು' ಪೊಲೀಸ್ ಇಲಾಖೆ ಕೈಗೊಳ್ಳುವುದು ಅನುಕೂಲಕರವಾಗಿರುತ್ತದೆ.





## ಅನುಬಂಧ I

### ಉಲ್ಲೇಖಗಳ ಪಟ್ಟಿ

Afacan, Y, (2015), “Resident satisfaction for sustainable urban regeneration”, *The Institution of Civil Engineers*, Vol. 168, No. 4, pp. 220-234, Thomas Telford Ltd.

Diez-Ticio, A. & Mancebon, M. J. (2002), “The efficiency of the Spanish police service: an application of the multiactivity DEA model”, *Applied Economics*, 34(3), pp 351-362.

Drake, L. M., & Simper, R. (2003), “An evaluation in the choice of inputs and outputs in the efficiency measurement of police forces”, *The Journal of Socio-Economics*, 32(6), pp 701-710.

Fernández-Portero, Alarcón, D, & Padura, Á. B. (2017),” Dwelling conditions and life satisfaction of older people through residential satisfaction”, *Journal of Environmental Psychology*, 49, pp 1-7.

Filfil, M. (1999), “The Housing Environment and Women’s Health: The Case Study of Ramallah al Tahta Birzei, Palestine”, *Institute of Community and Public Health / Environmental Health Unit*, Birziet University.

Francis, A., Kurian, J., & Thomas, A. (2019). “Sustainable and Affordable Housing in India: Challenges and Prospects”, *Next Frontiers in Civil Engineering, IIT Bombay, Mumbai*

Government of India, Planning Commission, Seventh five year Plan Vol II

Home Department Karnataka website <http://home.kar.nic.in/index.html>

Ibem, E. O., & Aduwo, E. B. (2013), “Assessment of residential satisfaction in public housing in Ogun State”, *Habitat International*, 40, pp 163-175, Nigeria.

Ibem, E. O., Opoko, P. A., & Aduwo, E. B. (2017). Satisfaction with neighborhood environments in public housing: evidence from Ogun State, *Social Indicators Research*, 130(2), 733-757, Nigeria.

India Year Book (1988-89). Publication Division, *Ministry of Information and Broadcasting, Government of India*, pp 597, New Delhi

Jain, Suparna and Gupta, Aparajita. N.D, “Building smart police in India: Background into the needed police force reforms” <https://www.niti.gov.in>. Last accessed December 1<sup>st</sup> 2021.

Khan S and Kotharkar, R. (2012), “Performance Evaluation of School Environs: Evolving an Appropriate Methodology Building, *Social and Behavioral Sciences*, 50 (7) 479 – 491.

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

Krishnamachari S.M. (1980), "Mobilisation of Finance for Rural Housing", *Yojana Publication Division*, Vol. 26 Pp. 16-18, New Delhi.

KSPH&IDCL website <http://www.ksphe.org/KspheMasterPage.aspx>

Martella, R.C., Nelson, R. and Martella-Marchand, (1999), "Research methods: Learning to become a critical research consumer,". *Boston: Allyn and Bacon*.

Ministry of Housing and Urban Poverty Alleviation, <http://mohua.gov.in/cms/mhupa.php>

Moore, Mark H., and Anthony A. Braga (2003), "Measuring and improving police performance: The lessons of Compstat and its progeny," *Policing: an international journal of police strategies & management*.

Mridha, M. (2015), "Living in an apartment", *Journal of Environmental Psychology*, 43, 42-54. National Housing and Habitat Policy 2007, Ministry of Housing and Urban Poverty Alleviation, Government of India

Ogun State, *Habitat International*, 40, 163-175, Nigeria

Olawore, A., Ibem, E. O., & Amole, O. O. (2011), "Assessment of the qualitative adequacy of newly constructed public housing in Ogun State," *Property Management*, Nigeria

Raman, Shreya. 2019. <https://www.indiaspend.com/leaky-dingy-tiny-police-homes-in-indias-financial-capital/>. Lat accessed December 1<sup>st</sup> 2021.

Report of Steering Committee on Urban Development, 10<sup>th</sup> Five year plan 2002-07

Riley, M., Kokkarinen, N. and Pitt, M. (2010), "Assessing post occupancy evaluation in higher education facilities," *Journal of Facilities Management*, 8(3): 202-213

Sánchez, I. M. G. (2007), La nueva gestión pública: evolución y tendencias, "The New Public Management: Evolution and Trends", *Presupuesto y gasto público*, 47(2007), 37-64.

Shahid, M.Z., Yuva, "The Right to Housing," 1994/07 (India), Vol 1 Smart Cities Mission India, <http://smartcities.gov.in/content>

Smrke, U., Blenkuš, M., & Sočan, G. (2018), "Residential satisfaction questionnaires: A systematic review", *Urbani izziv*, 29(2), 67-82.

Statista Research Department. (2021). "Growth rate of real estate industry across India FY 2010 to FY 2020." Accessed at <https://www.statista.com/statistics/878447/india-growth->

[rate- of-real-estate-industry/](#). Last accessed December 1<sup>st</sup> 2021.

Sun, H. (2008), “Three essays in real estate markets,” Doctoral dissertation, University of British Columbia.

UN Declaration of Human Rights, Article 11. Accessed at <https://www.un.org/en/universal-declaration-human-rights/>. Last accessed December 1<sup>st</sup> 2021.

UN Habitat, <https://unhabitat.org/> United Nations Conference on Human Settlements. 1998.

Vaid, K.N. 1999., “Contract labour in the construction industry in India,” Contract labour in South Asia. Geneva ILO, Bureau for Workers’ Activities.

Verma, A., & Gavirneni, S. (2006), “Measuring police efficiency in India: an application of data envelopment analysis”, *Policing: An international journal of police strategies & management*.

Wang, D and Wang, F. (2016), “Contributions of the usage and affective experience of the residential environment to residential satisfaction,” *Housing Studies*, 31(1), pp 42-60.



## ಅನುಬಂಧ II

### ಅಧ್ಯಯನದ ಉಲ್ಲೇಖದ ನಿಯಮಗಳು

#### **Terms of Reference for the study Evaluation of Functioning of Karnataka State Police Housing and Infrastructure Development Corporation Limited in Karnataka State (2010-11 to 2018-19)**

##### Contents

|  |    |
|--|----|
| 1. Title of the study .....  | 2  |
| 2. Department/Agency implementing the Scheme.....                    | 2  |
| 3. Background and Context.....                                       | 2  |
| 4. Evaluation Scope, Purpose & Objectives.....                       | 5  |
| 5. Evaluation questions .....  | 5  |
| 6. Evaluation Methodology .....                                      | 7  |
| 7. Deliverables and time Schedule .....                              | 9  |
| 8. Quality expected from the Evaluation Report.....                  | 12 |
| 9. Structure of the report .....                                     | 13 |
| 10. Administrative arrangements .....                                | 14 |
| 11. Professional competencies expected to handle the assignment..... | 14 |
| 12. Cost and Schedule of Budget Releases .....                       | 14 |
| 13. Contact person for the details of the study .....                | 15 |

### Terms of Reference for the study

#### Evaluation of Functioning of Karnataka State Police Housing and Infrastructure Development Corporation Limited in Karnataka State (2010 to 2019)

##### 1. Title of the study

Evaluation of Functioning of Karnataka State Police Housing and Infrastructure Development Corporation Limited in Karnataka State (2010-2019)

##### 2. Department/Agency implementing the Scheme

Home Department and Karnataka State Police Housing and Infrastructure Development Corporation in Karnataka

##### 3. Background and Context

Police Housing Corporation was established after the recommendation of third police reform commission. It was established in different states after the recommendations were made. After its establishment attention was paid for residential housing and necessary infrastructure for police across all the states. KSPH & IDCL established in the year 1985, to begin with it had a limited mandate of constructing Residential and Non-residential Buildings for Police and Allied Departments. In the year 2007 to enlarge its Memorandum of Association (MOA) by allowing it to diversify its activities in the areas of information technology, IT training and consultancy, e-Commerce, e-Governance, infrastructural consultancy etc. and the Government conceded to this request. Another major transformation was change from No Profit No Loss Company to Commercial Accounting in the year 2007-08. To reflect the increased scope of work it was thoughtfully renamed as KARNATAKA POLICE HOUSING AND INFRASTRUCTURE DEVELOPMENT CORPORATION in the year 2014-15. The company now has an accumulated reserve of Rs.122.82 Cr.

Started with a small paid up capital of Rs.12.00 Lakhs, the Corporation has come a long way and has grown to a Corporation with a turnover of Rs.415.20 Cr. and Net Profit After Tax of Rs.18.95 Cr. It has now emerged as a self sustaining commercial entity with an average Annual Turnover of over Rs.236.66 Cr. for past 5 years and during the current Financial Year KSPH & IDCL has paid Dividend of 200% on the paid up capital. The Corporation is no longer dependent on the state Government for its Administrative and Establishment costs. Its source of income is mainly the ETP charge that is collected from projects.

The main objective of the Corporation, as declared in the Mission and Vision is to provide housing for Police Personnel. As per studies, residential satisfaction level for the Police Constabulary in Karnataka state was around 40% which was less than some other states in India. With new recruitments even this satisfaction level will further dip. To keep the morale and motivation levels high of the Police Personnel; housing has been given its due importance. In view of this, Hon'ble chief Minister of Karnataka announced during his inaugural speech at the 3<sup>rd</sup> All India Police Housing Conference held in Bengaluru in the year 2013, assigned the work of charting out a time bound plan to KSPH & IDCL to construct a substantial number of quarters to reach a satisfaction level of at least 75%. Accordingly, KSPH & IDCL has chalked out and submitted a proposal "Police Gruha 2020" under which it will construct 11,000 quarters with a total anticipated outlay of Rs.1818 Cr. in areas where there is an acute shortage of quarters for PC and SI.

**Objectives of KSPH & IDL:**

1. To undertake construction of buildings for housing the employees of the Govt. of Karnataka's Police, Prisons, Home Guards and Fire Force Departments.
2. To undertake construction of buildings for the officers of the departments of Police, Prisons, Home Guards such as the administrative offices, Police Station, Prisons, Fire Stations, District Scientific Labs, Forensic Science Labs, Dorms and so on.
3. To construct schools, hospitals, health centres, shops, clubs, auditoriums, maternity homes, Kalyana Mantaps and so on.
4. To undertake construction of any type of buildings entrusted to it by the Government from time to time.

The Corporation is headed by a Senior IPS Officer of the rank of Director General of Police/Inspector General of Police and has a staff comprising of Executive Director, Financial Advisor, Chief Engineer, Superintending Engineers, Executive Engineers, Asst. Executive Engineers, Asst. Engineers and Junior Engineers, among others.

**Progress of work**

In the 1<sup>st</sup> Phase, 21 packages for construction of 2782 quarters at an estimated cost of Rs.445.77 Cr have been taken up. A total of 2362 quarters are completed and construction of 422 quarters is under progress. The total no. of quarters taken up in the 2<sup>nd</sup> phase of the Police Gruha-2020 scheme are 4016 qtrs in 20 packages at the following locations viz Kalburagi, Raichur, Hubli, Dharwad, Davanagere, Belgaum, Haveri, Vijayapura, Bagalkote, Koppal, Bengaluru and Dakshina Kannada. All works are ongoing and the expenditure as on 31.03.2016 is Rs. 44463.70 Lakhs. The total no of qtrs to be taken up in the 3<sup>rd</sup> phase of PG 2020 scheme are 4202.

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

Progress of the Corporation

| Sl.No | District         | 2010-15 |     |       | 2016-18 |     |       |          |     |       |           |     |       |
|-------|------------------|---------|-----|-------|---------|-----|-------|----------|-----|-------|-----------|-----|-------|
|       |                  | PC      | SI  | Total | Phase I |     |       | Phase II |     |       | Phase III |     |       |
|       |                  |         |     |       | PC      | SI  | Total | PC       | SI  | Total | PC        | SI  | Total |
| 1     | Bangalore Rural  | 122     | 14  | 136   |         |     |       |          |     |       | 192       | 12  | 204   |
| 2     | Bangalore Urban  | 238     | 22  | 260   |         |     |       | 1356     | 32  | 1388  | 768       | 160 | 928   |
| 3     | Belgaum          | 48      | 6   | 54    |         |     |       | 180      | 0   | 180   | 228       | 18  | 246   |
| 4     | Bellary          | 108     | 14  | 122   | 276     | 8   | 284   |          |     |       |           |     |       |
| 5     | Bidar            | 60      | 8   | 68    | 252     | 8   | 260   |          |     |       |           |     |       |
| 6     | Vijayapura       | 156     | 12  | 168   |         |     |       | 480      | 24  | 504   | 48        | 10  | 58    |
| 7     | Chamaraja nagar  | 132     | 4   | 136   | 168     | 12  | 180   |          |     |       | 48        | 4   | 52    |
| 8     | Chikkaballapur   | 119     | 5   | 124   |         |     |       |          |     |       | 108       | 8   | 116   |
| 9     | Chikmagalur      | 92      | 3   | 95    | 108     | 0   | 108   |          |     |       | 120       | 2   | 122   |
| 10    | Chitradurga      | 60      | 6   | 66    | 216     | 6   | 222   |          |     |       | 72        | 18  | 90    |
| 11    | Dakshina Kannada | 156     | 1   | 157   |         |     |       | 328      | 10  | 338   | 36        | 8   | 44    |
| 12    | Davanagere       | 70      | 5   | 75    |         |     |       | 240      | 12  | 252   | 64        | 12  | 76    |
| 13    | Dharwad          | 192     | 17  | 209   |         |     |       | 288      | 8   | 296   |           |     |       |
| 14    | Gadag            |         |     |       | 180     | 10  | 190   |          |     |       |           | 2   | 2     |
| 15    | Gulbarga         | 42      | 1   | 43    | 60      | 0   | 60    | 240      | 6   | 246   | 24        | 2   | 26    |
| 16    | Hassan           | 156     | 6   | 162   |         |     |       |          |     |       | 360       | 24  | 384   |
| 17    | Haveri           | 120     | 0   | 120   |         |     |       | 180      | 2   | 182   | 12        |     | 12    |
| 18    | Kolar            | 32      | 1   | 33    |         |     |       |          |     |       | 288       | 26  | 314   |
| 19    | Kodagu           |         |     |       | 168     | 6   | 174   |          |     |       |           |     |       |
| 20    | Koppal           | 268     | 36  | 304   |         |     |       | 240      | 20  | 260   | 168       | 6   | 174   |
| 21    | Mandya           | 36      | 0   | 36    | 168     | 0   | 168   |          |     |       | 84        | 8   | 92    |
| 22    | Mysore           | 156     | 24  | 180   | 372     | 24  | 396   |          |     |       | 156       | 0   | 156   |
| 23    | Raichur          | 78      | 4   | 82    | 84      | 4   | 88    | 84       | 4   | 88    | 48        | 0   | 48    |
| 24    | Ramanagar        | 128     | 8   | 136   | 276     | 22  | 298   |          |     |       |           |     |       |
| 25    | Shimoga          | 60      | 4   | 64    |         |     |       |          |     |       | 240       | 10  | 250   |
| 26    | Tumkur           | 96      | 12  | 108   | 84      | 4   | 88    | 108      | 6   | 114   | 312       | 6   | 318   |
| 27    | Udupi            | 120     | 2   | 122   | 72      | 6   | 78    |          |     |       | 120       | 8   | 128   |
| 28    | Uttar Kannada    |         |     |       | 60      | 6   | 66    |          |     |       | 216       | 14  | 230   |
| 29    | Yadgir           |         |     |       | 108     | 14  | 122   |          |     |       | 96        | 8   | 104   |
| 30    | Bagalkote        |         |     |       |         |     |       | 156      | 12  | 168   | 24        | 4   | 28    |
|       | Grand Total      | 2845    | 215 | 3060  | 2652    | 130 | 2782  | 3880     | 136 | 4016  | 3832      | 370 | 4202  |

Source: KSPH & IDCL

The Organization has received projects from central Government also under 13<sup>th</sup> Finance, and other Institutions. KSPH & IDCL has adopted all the principles of accountability, efficiency,



transparency in its day to day functioning in letter and spirit. With all this optimism, driven by declared vision and mission, plans and projections have been realistic and pragmatic.

#### 4. Evaluation Scope, Purpose & Objectives

Though KSPH & IDL is set up with the primary objective of providing housing solution to the staff of Karnataka Police Dept., information is obtained that housing for police staff, particularly in the districts is very less. Even though there is a dedicated organization set up to address the issue, the shortage of police housing remains a critical subject. Hence the evaluation of functioning of the Corporation is proposed here.

- Physical and financial evaluation of the scheme with reference to the targets set in the Plan pre and post change
- To examine the extent to which the scheme objectives have been met and the target of 75 percent demand for housing of Police staff is attained.
- To assess the performance of Police Graha project.
- To assess the performance of the Corporation before and after the change in its scope and accounting system
- To examine the impact in terms of delivery of the police services
- To make a SWOC analysis of the functioning of the Corporation.

The study covers a time period of 2010-11-2018-19.

#### 5. Evaluation questions

##### Functioning and Policy Issues.

- 1) The corporation is established for provision of police housing but the demand for housing was met to the extent of 40% of it till 2013. Then the target was fixed to 75% and to what extent it is achieved now?
- 2) Review the physical and financial performance of the corporation before 2014-15 and after 2014-15. i.e. is after the change in mandate of the Corporation. Discuss the reasons for any changes that have taken place during these periods.
- 3) What are the criteria adopted for selection of projects related to Police housing infrastructure and other buildings for police Department and other Departments. Review the policy before & after 2014
- 4) Estimate the demand requirements for housing by the Department over the period of last ten years and make projections for next five years. Examine to what extent the existing capacity of the corporation is able to fulfil these requirements.

- 5) Examine the achievements made under police Graha Project whether the progress achieved is as per the targets fixed and the mandate before the corporation is achieved over the time period.
- 6) Whether the project being implemented as per plan in terms of cost, timeliness and conformity with the project guidelines and as per the time schedule?
- 7) Examine the process of work allotment to the Corporation and the process of contract allotment and completion by the Corporation. Whether any modifications are required to make it more effective?
- 8) Discuss the initiatives taken for Environment Protection. Examine the housing project from perspectives of GRIHA(Green Rating for Habitat Assessment) and Going green.
- 9) Review the policy for quality control in comparison with other such corporations in the State and in other States.
- 10) Examine the human resource policy of the corporation and examine the productively and skill differences across permanent and contract labour.
- 11) As per the company's Act 2013 with regard to corporate social responsibility what are the initiatives undertaken by the corporation? Evaluate the impact of these interventions?
- 12) How the Corporation strikes a balance between its commitment to Police Department for housing, infrastructure and other works and other projects of Central and State Governments.
- 13) What is the opinion of the concerned stakeholders of the dept about the works undertaken such as Police Buildings and other infrastructure development under
  - a) 13<sup>th</sup> Finance commission, b) Police Modernization Scheme c) Budget works d) SDP works e) K-Safe scheme and other works by the Corporation. To what extent these have contributed to achieve the expected outcomes?

#### **Housing project**

- 14) Examine the distribution of houses across the divisions and districts. Whether the allocations are based on needs/ any standard criteria/ whether any additional weightage is given to the backward districts?
- 15) What criteria are adopted for distribution of houses by the Department? Whether gender and other categories are considered in allotment of houses?
- 16) What is the quality of houses and other infrastructure works taken under the schemes? Take a Sample of houses constructed in the initial stage and during first phase of the project Police Graha and check their existing status and for other works also.

- 17) Whether Neighbourhood planning principles are being followed in the project including its effectiveness and organising spaces for a residential, parks and other amenities? What are the perceptions of the residents about it?
- 18) What is the opinion of the residents about the houses regarding quality of construction design, infrastructure such as water supply sewerage, drainage, road network and other facilities including environmental aspects? Develop a level of satisfaction index for assessing the opinion of residents.
- 19) Whether the houses are constructed as per the design & structure. Whether the designs differs across the categories and regions. Whether the designs are suitable or need modifications? What is the opinion of residents about it?
- 20) Are there any issues related to house allotment, criteria followed in allocation of houses across the regions and categories of Police personnel and reservations in house allotment etc.?
- 21) What are the views of other stakeholders with regard to the works undertaken by the corporation for their institutions- Universities and buildings of other Departments?
- 22) Examine the impact of these works on efficiency of administration, Productivity, and improving police public relations.
- 23) Evaluate the functioning of the Corporation in terms of accountability, transparency and efficiency and make a SWOC analysis of the corporation and examine its sustainability as a commercial entity.

#### 6. Evaluation Methodology

| Type of data   | Method of data collection   | Method and Tools  |
|----------------|---|---|
| Primary data   | 1. Quantitative data  | Beneficiaries, Non Beneficiaries interview schedules  |
|                | 2. Qualitative data   | Focus Group discussions, In depth Interviews with the Department staff case Studies, field observations |
| Secondary data | Guidelines, Department, published documents, reports, books and Journals etc. | Statistical analysis with the help of identified indicators   |

#### Sampling Methodology

One district from the period 2010-2015 is selected on random basis in each division. Further the same methodology is adopted to select the districts from the divisions for Phase I and Phase II of the Police Graha project. Phase III only completed works are included in the evaluation as some of the works are under progress.

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

#### Sample districts and units

| Sl. No | 2010-2015        |       | Sample | Phase I - 2016-18 |       | Phase II & III- 2016-19 |                   |        |     |
|--------|------------------|-------|--------|-------------------|-------|-------------------------|-------------------|--------|-----|
|        | District         | Total |        | District          | Total | District                | Total             | sample |     |
| 1      | Bellary          | 122   | 70     | Kalaburgi         | 246   | 105                     | Koppal            | 174    | 90  |
| 2      | Haveri           | 120   | 67     | Gadag             | 190   | 80                      | Belgaum           | 246    | 130 |
| 3      | Chikka mangaluru | 95    | 53     | Chamarajnaragar   | 180   | 75                      | Dakishina Kannada | 44     | 25  |
| 4      | Chikkaballapura  | 124   | 70     | Chitradurga       | 222   | 95                      | Davangere         | 76     | 40  |
|        |                  | 461   | 260    |                   | 838   | 355                     |                   | 540    | 285 |

Total- 900 units

Control group

1% of the eligible Police staff but not allotted the houses in these districts. To the maximum of 100 non beneficiaries

Total=1000

- Random Sample selection to be done at KEA.

#### Other Works

|   | Works      | Sample    |
|---|------------|-----------|
| 13 <sup>th</sup> Finance Commission           | 60         | 06        |
| Budget works                                  | 27         | 03        |
| Police Modernisation Works Phase I & Phase II | 119        | 12        |
| Police Dept. Total                            | 206        | 21        |
| Fire Dept. works                              | 22         | 03        |
| Davangere University                          | 13         | 02        |
| <b>Total</b>                                  | <b>231</b> | <b>27</b> |

The total sample of works is 27 works.

#### Qualitative data

|                     |  |                                   |
|---------------------|--|-----------------------------------|
| Focus Discussion    | Group<br>4 per district<br>• Beneficiaries<br>• Non Beneficiaries<br>• Officers of the Dept.<br>• General public | Total<br>48 + 2 at State level=50 |
| In Depth Interviews | Police Officers, Dept. staff<br>Building Dept. officers<br>Officers of Corporation ,                             | Total<br>130                      |

|  |   |  |
|--|---|--|
|  | @ 10 per district<br>State level Officers 5<br>Contractors 5 (Min. One per<br>division) |  |
|--|---|--|

## 7. Deliverables and time Schedule

The concerned department implementing the scheme and KEA will provide the necessary information pertaining to the study and also co-operate with the consultant organization in completing the assignment task within the stipulated time period. It is expected to complete the present study in 6 months' time line, excluding the time taken for approvals at KEA. The exercise is expected to be completed in an elapsed time of seven calendar months from date of agreement.

- I. **Inception Report** in four weeks from commencement on basic understanding of the problem, key issues identified, directions for subsequent stages, detailed work plan, meetings / FGDs planned including names / designations of personnel and schedules, impediments if any to realise the work plan. Inception report is a road map of how the Evaluation Consultant Organization (ECO) intends to proceed with the evaluation work in terms of ToR. It is a road map and action plan for conducting the study, evolved through the study team effort, based on the basic framework provided by the ToR and bring in the study team insights and contributions. It shall be structured into different chapters and headings and contain
  - (1) Evaluation title and background information in brief;
  - (2) Review of Literature
  - (3) Theory of Change/ output outcome framework - input-activities output-outcome-impact
  - (4) Evaluation criteria and framework: purpose, scope, Objectives.
  - (5) Evaluation approach (with-without; before-after), stakeholders involved sampling and limitations, **Evaluation ethics** - ECO must obtain a consent of the Stakeholders before data collection (As per UNEG Guidelines)
  - (6) **Evaluation Framework**- Evaluation criteria - relevance, effectiveness, efficiency, impact and sustainability and **Evaluation matrix\*\*\***: It sets out the conceptual framework to be used in an evaluation, Main evaluation issues, Key evaluation question, Sub-question, Indicator(s), Normative/baseline value, Success threshold, Data sources, Data collection method, Method of data analysis\*\*\*.

\*\*\*Note: the evaluation matrix is a six-column table consolidation of the material at Sl. No. 4 to 7. Evaluation criteria at Column 1 added for clarity and follows the REESI format as under. The table is illustrative and not exhaustive.

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

| Evaluation criteria                           | Key Evaluation Question <sup>###</sup> | Specific sub questions <sup>##</sup> for each Key Question | Indicators / success standards/ KPI | Data sources | Data collection methods / Analytical tools <sup>#</sup> | Analytical Method / Analysis method |
|---|--|--|-------------------------------------|--------------|---|-------------------------------------|
|   | (1)                                    | (2)  | (3)                                 | (4)          | (5)   | (6)                                 |
| <b>Relevance</b>                              |  |  |                                     |              |   |                                     |
| Organisation objectives & Actual requirements | Key Evaluation Question <sup>###</sup> |  |                                     |              |   |                                     |
|   | Key Evaluation Question <sup>###</sup> |  |                                     |              |   |                                     |
|   | Key Evaluation Question <sup>###</sup> |  |                                     |              |   |                                     |
| <b>Effectiveness</b>                          |  |  |                                     |              |   |                                     |
| Inputs & Process of implementation            | Key Evaluation Question <sup>###</sup> |  |                                     |              |   |                                     |
|   | Key Evaluation Question <sup>###</sup> |  |                                     |              |   |                                     |
| <b>Efficiency</b>                             |  |  |                                     |              |   |                                     |
| Cost benefit analysis                         | Key Evaluation Question <sup>###</sup> |  |                                     |              |   |                                     |
| Fund utilization and capacity building        | Key Evaluation Question <sup>###</sup> |  |                                     |              |   |                                     |
| Output produced                               | Key Evaluation Question <sup>###</sup> |  |                                     |              |   |                                     |
| <b>Impact</b>                                 |  |  |                                     |              |   |                                     |
| Outcomes- immediate                           | Key Evaluation Question <sup>###</sup> |  |                                     |              |   |                                     |
| Outcomes- Short term                          | Key Evaluation Question <sup>###</sup> |  |                                     |              |   |                                     |
| Outcomes- Medium term                         | Key Evaluation Question <sup>###</sup> |  |                                     |              |   |                                     |
| Outcomes--Long Term                           | Key Evaluation Question <sup>###</sup> |  |                                     |              |   |                                     |
| <b>Sustainability</b>                         |  |  |                                     |              |   |                                     |
| Sustainability of the project in the long run | Key Evaluation Question <sup>###</sup> |  |                                     |              |   |                                     |

# Specific tool and subsection to be referred to / connected

## Key Evaluation Questions and sub questions to be derived from the objectives of evaluation in ToR and from pilot study insights

### There will and can be many key evaluation questions for each evaluation issue and many sub questions for each key evaluation question. These need to be framed by the study team in question format.

- (7) Data Analysis Techniques- All statistical and Mathematical techniques to be used in data analysis
- (8) Table templates and chapter outline
- (9) field observations from pilot survey
- (10) Work Plan
- (11) Study Team with their contribution details
- (12) List of persons conducting the FGD along with their qualifications and
- (13) Training schedule of field enumerators with the details of trainers.

#### Appendix

- Questionnaire & Interview Schedules for all stake holders
- Check list for FGD
- List of field Investigators

**Evaluation ethics** -Evaluation Consultants will be held to the highest ethical standards and are required to sign a code of conduct upon acceptance of the assignment. To be included in MoU

#### Timeline for inception report

|   |  |  |
|---|--|--|
| Briefing of the evaluation team, preliminary PPT presentation to KEA on study methodology proposed by team with data requirements | Details of the secondary data required for the study as perceived to be provided | Within one week of issue of work order     |
| Pilot study completion  | Field investigation to prepare and fine tune Inception Report                    | One week from preliminary meeting with KEA |
| Submission of detail Pilot study report to KEA  | Approval of KEA  | 4 days from submission of report           |
| Finalization of study tools   | Incorporating all changes  | 1 week                                     |
| Submission of IR to KEA   | Approval of KEA for presentation   | 2 days after submission                    |

|  |                                      |   |
|--|--------------------------------------|---|
| Presentation of IR before KEA              | As per time schedule in KEA -        | One week                                  |
| Submission of revised Inception Report     | Incorporating the suggestions of KEA | 2 days from PPT presentation              |
| Presentation of revised PPT {if necessary} |                                      | Within 4 days of submission of revised IR |

- II. **Interim Report** on findings from officers and field respondents and FGDs (covering at least 50% of planned meets and FGDs) at the end of eight weeks, after the inception report, followed by presentation of Interim Report

Interim report should mainly include the progress and initial findings of the evaluation study.

- (1) Evaluation title and background information.
- (2) Log Frame/Theory of Change/Program Theory as observed in the field.
- (3) Redesigned evaluation framework: purpose, scope, stakeholders involved, input-output-outcome-impact
- (4) Analysis of secondary data and findings.
- (5) Primary data – analysis and Findings based on the 50% of the field work, table templates and chapter outline for the report; and
- (6) Analysis of case studies and Focus Group Discussions.

- III **Draft Report** covering all items in the ToR including key issues identified, directions for the future (vision, mission, organisational objectives, organisational form including any that are external to the parent, working / reporting modalities, objectives of all entities, performance criteria ...) within eight weeks from submission of Interim Report

- IV **Final Report** within four weeks of approval of Draft Report by Technical Committee.

#### Timelines and deliverables

|                         |   |
|-------------------------|---|
| Inception Report        | 1 month after signing the agreement                     |
| Interim Report          | 2 months after the date of approval of Inception report |
| Draft report submission | 2 months after Interim Report                           |
| Final report            | 1 Month after approval of the Draft report              |
| Total duration          | 6 Months  |

### 8 Quality expected from the Evaluation Report

Following are the points, only inclusive and not exhaustive, which need to be mandatorily followed in the preparation of evaluation report:



The evaluation report should generally conform to the United Nations Evaluation Guidelines (UNEG) "Standards for Evaluation in the UN System" and "Ethical Standards of Evaluations".

- a) The results should correspond to the ToR objectives.
- b) With regard to recommendations, the number of recommendations is no measure of the quality of evaluation. Evaluation has to be done with a purpose to be practicable to implement the recommendations. The practicable recommendations should not be lost in the population maze of general recommendations
- c) The report should be complete and logically organized in a clear but simple language. Evaluation report should conform to standard report writing style and structure. Harvard report writing and referencing standard to be adopted.

### 9. Structure of the report

The following are the points, only inclusive and not exhaustive, which need to be mandatorily followed in the preparation of evaluation report. The report should be complete and logically organized in a clear but simple language. Besides conforming to the qualities covered in the Terms of Reference, report should be arranged in the following order:

- Title and Opening Page
  - Index (Table of Contents)
  - List of acronyms and abbreviations
  - Executive Summary- A standalone section that describes the corporation and its objectives, purpose and scope of evaluation, research design and methodology, key findings, constraints and recommendations.
1. Background- A section that briefly covers the scenario of the Organisation in the State including rationale and importance, operational, physical and financial information, objectives and scope of the evaluation.
  2. Review of literature/past evaluation / study reports
  3. Evaluation Methodology - This should include research design, Log-frame and Evaluation Matrix, Data collection (tools and techniques) and analysis (analytical techniques), quality assurance plan and limitations/constraints in the evaluation study.
  4. Findings of the evaluation study arranged in sections and sub sections.
  5. Recommendations that flow from the evaluation.

### Annexures

- a. Sanctioned Terms of Reference of the study.

- b. Survey tools and questionnaires
- c. List of persons with addresses personally interviewed.
- d. Place, date and number of persons covered by Focus Group Discussion
- e. Compilation of case studies/best practices
- f. Table showing details of major deviations, non-conformities, digressions of the program

#### 10. Administrative arrangements

- Introduction to Police Housing and Infrastructure Development Corporation and authorization to carry out the tasks and meet relevant personnel, facilitating access to stakeholders for meetings / FGDs. Timely response to submissions and presentations by KEA.

#### 11. Professional competencies expected to handle the assignment

| Sl. No. | Subject Experts Requirements     | Qualification   | Experience  |
|---------|----------------------------------|---|---|
| 1.      | Principal Investigator           | PhD/ Post Graduate Degree in Commerce / Management or equivalent from a reputed institution | 10 years of relevant Evaluation experience (strategy, policy, government,) as team leader                                 |
| 2.      | 1 <sup>st</sup> Core team member | Post Graduate/Graduate Degree in Civil engineering  | Should also possess a minimum of three years of experience in Organizational evaluation                                   |
| 3.      | 2 <sup>nd</sup> Core team member | Post Graduate degree in Finance and Accounting or Chattered Accountant                      | Knowledge of organization and functional divisions and familiar with government accounting systems {Finance / accounting} |
| 4       | 3 <sup>rd</sup> Core Team Member | Postgraduate in Statistics / Management / Computer Science / Engineering                    | Experience in impact evaluation of developmental programs   |

#### 12. Cost and Schedule of Budget Releases

The Output based budget release will be as specified in the RFP.


### 13.Contact person for the details of the study


The Contact person details about the study is as below-

At KEA-

- (i) Dr. Chaya Degaonkar, Additional Chief Evaluation Officer, 9342331301
- (ii) Dr.A.V.Manjunatha, Director (Evaluation), 9448402848

TOR Prepared by:

  
Dr. Chaya Degaonkar,  
Additional Chief Evaluation Officer

  
Shri. G.A.Sudarshan, IFS  
Chief Evaluation Officer  
Karnataka Evaluation Authority



### ಅನುಬಂಧ III

ಸರ್ಕಾರದ ಆದೇಶ ಸಂಖ್ಯೆ: ಹೆಚ್‌ಡಿ 70 ಪಿಬಿಎಲ್ 2013.

ಬೆಂಗಳೂರು, ದಿನಾಂಕ:22/11/2013.


ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, “ಪೋಲೀಸ್ ವಸತಿ ಗೃಹ-2020” ಯೋಜನೆಯಡಿ ಯಲ್ಲಿ 11000 ಪೋಲೀಸ್ ವಸತಿ ಗೃಹಗಳನ್ನು ನಿರ್ಮಿಸಲು ತಗಲುವ ಒಟ್ಟು ವೆಚ್ಚ ರೂ.1818 ಕೋಟಿಗಳಲ್ಲಿ ರೂ.1363.05 ಕೋಟಿಗಳನ್ನು ಹುಡ್ಕೊ ಅಥವಾ ಇತರೆ ಯಾವುದೇ ಹಣಕಾಸು ಸಂಸ್ಥೆಯಿಂದ ಸರ್ಕಾರದ ಖಾತರಿ ಮೇಲೆ ಸಾಲ ಪಡೆದು 15 ವರ್ಷಗಳ ಅವಧಿಯಲ್ಲಿ ಮರು ಪಾವತಿಸುವ ಕೆಳಕಂಡ ಷರತ್ತುಗಳೊಂದಿಗೆ ಕೆ.ಎಸ್.ಪಿ.ಹೆಚ್.ಸಿ ವತಿಯಿಂದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಹಾಗೂ ರಾಜ್ಯ ಸರ್ಕಾರವು ಬಿಡುಗಡೆ ಮಾಡಬೇಕಾದ ರೂ.454.50 ಕೋಟಿಗಳ ಅನುದಾನವನ್ನು ಮೂರು ಹಂತಗಳಲ್ಲಿ -ಪ್ರಸ್ತುತ ಸಾಲಿನಲ್ಲಿ ರೂ.50 ಕೋಟಿ, 2014-15ನೇ ಸಾಲಿನಲ್ಲಿ 202.25 ಕೋಟಿ ಹಾಗೂ 2015-16ನೇ ಸಾಲಿನಲ್ಲಿ ರೂ.202.25 ಕೋಟಿಗಳನ್ನು ಬಿಡುಗಡೆ ಮಾಡಲು ಸರ್ಕಾರದ ಮಂಜೂರಾತಿಯನ್ನು ನೀಡಲಾಗಿದೆ.

1. This target shall be taken up in a phased manner to be completed over a period of 3 years, since it has to be accommodated within the overall fiscal space available.
2. The project is funded with 25% Government grants and 75% loans to be borrowed by KSPHCL.

ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ:ಆಇ 301 ವೆಚ್ಚ-11/2013 ದಿನಾಂಕ:21/10/2013ರಲ್ಲಿ ನೀಡಿರುವ ಸಹಮತಿಯ ಮೇರೆಗೆ ಹೊರಡಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ,

ಮತ್ತು ಅಪರ ಹೆಸರಿನಲ್ಲಿ,

  
(ಹೆಚ್.ಆರ್.ಪುಟ್ಟೇಗೌಡ)

ಸರ್ಕಾರದ ಅಧೀನ ಕಾರ್ಯದರ್ಶಿ.

ಒಳಾಡಳಿತ ಇಲಾಖೆ, (ಪೋಲೀಸ್ ವೆಚ್ಚ)

ಪ್ರತಿ:

1. ಮಹಾಲೇಖಪಾಲರು, (ಲೆಕ್ಕ ಪರಿಶೋಧನೆ) ಕರ್ನಾಟಕ, ಬೆಂಗಳೂರು.
2. ಮಹಾ ನಿರ್ದೇಶಕರು ಮತ್ತು ಅರಕ್ಷಕ ಮಹಾ ನಿರೀಕ್ಷಕರು, ಬೆಂಗಳೂರು.
3. ಅಧ್ಯಕ್ಷರು, ಕೆ.ಎಸ್.ಪಿ.ಹೆಚ್.ಸಿ, ಬೆಂಗಳೂರು.
4. ವ್ಯವಸ್ಥಾಪಕ ನಿರ್ದೇಶಕರು, ಕೆ.ಎಸ್.ಪಿ.ಹೆಚ್.ಸಿ, ಬೆಂಗಳೂರು.
5. ನಿರ್ದೇಶಕರು, ಖಜಾನೆ ನಿರ್ದೇಶನಾಲಯ, ಬೆಂಗಳೂರು.
6. ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಆಪ್ತ ಕಾರ್ಯದರ್ಶಿ (ಸಚಿವ ಸಂಪುಟ ವ್ಯವಹಾರಗಳು) ಸಚಿವ ಸಂಪುಟ ಟಿಪ್ಪಣಿ ಸಂಖ್ಯೆ:ಸಿ:752/2013, ದಿನಾಂಕ:13/11/2013.
7. ಸರ್ಕಾರದ ಅಧೀನ ಕಾರ್ಯದರ್ಶಿ, ಆರ್ಥಿಕ ಇಲಾಖೆ(ವೆಚ್ಚ-5)
8. ಸರ್ಕಾರದ ಅಧೀನ ಕಾರ್ಯದರ್ಶಿ, ಒಳಾಡಳಿತ ಇಲಾಖೆ [ಸಮನ್ವಯ].
9. ಶಾಖಾ ರಕ್ಷಾ ಕಡತ/ಹೆಚ್ಚುವರಿ ಪ್ರತಿಗಳು.

ಪ್ರತಿ ಮಾಹಿತಿಗಾಗಿ:

1. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಒಳಾಡಳಿತ ಇಲಾಖೆ ರವರ ಆಪ್ತ ಕಾರ್ಯದರ್ಶಿ,
2. ಸರ್ಕಾರದ ಅಪರ ಕಾರ್ಯದರ್ಶಿ(ಪೋಲೀಸ್‌ನೇವೆಗಳು)ಒಳಾಡಳಿತ ಇಲಾಖೆ ರವರ ಆಪ್ತ ಕಾರ್ಯದರ್ಶಿ

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

**ಕರ್ನಾಟಕ ಸರ್ಕಾರದ ನಡವಳಿಗಳು**

**ವಿಷಯ:** ಪೊಲೀಸ್ ಗೃಹ-2020 ಯೋಜನೆಯಡಿಯಲ್ಲಿ 11000 ಪೊಲೀಸ್ ವಸತಿ ಗೃಹಗಳನ್ನು ನಿರ್ಮಾಣ ಮಾಡುವ ಕುರಿತು.

**ಓದಲಾಗಿದೆ:**

ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರವರ ಪತ್ರ ಸಂಖ್ಯೆ:ಬಿ5ಸಿ/106/2031-14, ದಿನಾಂಕ:01/08/2013.

**ಪ್ರಸ್ತಾವನೆ:**


ಮೇಲೆ ಓದಲಾದ ದಿನಾಂಕ:01/08/2013ರ ಪತ್ರದಲ್ಲಿ ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಕರ್ನಾಟಕ ರಾಜ್ಯ ಪೊಲೀಸ್ ಗೃಹ ನಿರ್ಮಾಣ ನಿಗಮ ನಿಯಮಿತವು ಪೊಲೀಸರಿಗೆ ಮತ್ತು ಸಂಬಂಧಪಟ್ಟ ಇಲಾಖೆಗೆ ವಸತಿ ಮತ್ತು ವಸತಿಯೇತರ ಕಟ್ಟಡಗಳ ನಿರ್ಮಾಣದ ಸೀಮಿತವಾದ ಮಾನದಂಡದೊಂದಿಗೆ 1985ರಲ್ಲಿ ಸ್ಥಾಪಿತವಾಗಿರುತ್ತದೆ. ಸನ್ಮಾನ್ಯ ಮುಖ್ಯಮಂತ್ರಿಗಳು 2013-14ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಗೃಹ ನಿರ್ಮಾಣ ನಿಗಮ ನಿಯಮಿತವು ಸಾಲದ ನೆರವಿನಿಂದ 10,000 ಪೊಲೀಸ್ ವಸತಿ ಗೃಹಗಳ ಬೃಹತ್ ಪೊಲೀಸ್ ವಸತಿ ನಿರ್ಮಾಣ ಯೋಜನೆಯನ್ನು ಜಾರಿಗೊಳಿಸಲು ಉದ್ದೇಶಿಸಲಾಗಿದೆ ಎಂದು ಘೋಷಿಸಿರುತ್ತಾರೆ. ಪೊಲೀಸ್ ಇಲಾಖೆಯಲ್ಲಿ ಅಧಿಕಾರಿಗಳ ವಸತಿ ಗೃಹಗಳಿಗಿಂತ ಸಿಬ್ಬಂದಿಗಳ ವಸತಿಗೃಹಗಳ ಅವಶ್ಯಕತೆ ಹೆಚ್ಚಿರುತ್ತದೆ. ಈ ಬಗ್ಗೆ ಜಿಲ್ಲಾವಾರು ಅವಶ್ಯಕತೆ ಇರುವ ವಸತಿಗೃಹಗಳನ್ನು ಪರಿಶೀಲಿಸಲಾಗಿದ್ದು, 11,000 (740ಅಧಿಕಾರಿಗಳಿಗೆ + 10,260 ಸಿಬ್ಬಂದಿಗಳಿಗೆ) ವಸತಿಗೃಹಗಳು ಅವಶ್ಯವಿರುತ್ತದೆ. ಆದ್ದರಿಂದ ಕರ್ನಾಟಕ ರಾಜ್ಯ ಪೊಲೀಸ್ ಗೃಹ ನಿರ್ಮಾಣ ನಿಗಮ ನಿಯಮಿತವು 11,000 ವಸತಿಗೃಹಗಳನ್ನು ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದು ವಿವರಿಸಿರುತ್ತಾರೆ. ಪೊಲೀಸ್ ಗೃಹ-2020 ಯೋಜನೆಯಡಿ ನಿರ್ಮಾಣ ಮಾಡಬೇಕಾಗಿರುವ 11,000 ವಸತಿ ಗೃಹಗಳ ಜಿಲ್ಲಾವಾರು ವಿವರಗಳ ಪಟ್ಟಿಯನ್ನು ಕಳುಹಿಸಿರುತ್ತಾರೆ. ಕರ್ನಾಟಕ ಲೋಕೋಪಯೋಗಿ ಇಲಾಖೆಯ (ಕೆ.ಪಿ.ಡಬ್ಲ್ಯೂ.ಡಿ) ಪ್ರಸ್ತುತ ದರ ಶೆಡ್ಯೂಲ್‌ನಂತೆ 11,000 ವಸತಿ ಗೃಹಗಳನ್ನು ನಿರ್ಮಾಣ ಮಾಡಲು ಒಟ್ಟು ರೂ.1818.00ಕೋಟಿಗಳಲ್ಲಿ ವೆಚ್ಚವಾಗಲಿದೆ. ಉದ್ದೇಶಿತ ವೆಚ್ಚ ರೂ.1818.00 ಕೋಟಿಗಳಲ್ಲಿ 1363.5 ಕೋಟಿಗಳನ್ನು ಸರ್ಕಾರದ ಖಾತರಿ ಮೇಲೆ ಹುಡ್ಕೋ ಅಥವಾ ಇತರೆ ಯಾವುದೇ ಹಣಕಾಸು ಸಂಸ್ಥೆಗಳಿಂದ ಪಡೆದುಕೊಂಡು, ಸರ್ಕಾರದ ಅನುದಾನವನ್ನು ರೂ.454.5 ಕೋಟಿಗಳಿಗೆ ಮಿತಿಗೊಳಿಸಿ ಸಾಲವನ್ನು 15 ವರ್ಷಗಳ ಅವಧಿಯಲ್ಲಿ ಮರುಪಾವತಿಸಲಾಗುವುದೆಂದು ವ್ಯವಸ್ಥಾಪಕ ನಿರ್ದೇಶಕರು ಕರ್ನಾಟಕ ರಾಜ್ಯ ಪೊಲೀಸ್ ಗೃಹ ನಿರ್ಮಾಣ ನಿಗಮ ನಿಯಮಿತ ರವರು ತಿಳಿಸಿರುತ್ತಾರೆ ಎಂದು ಡಿಜಿ ಮತ್ತು ಐಜಿಪಿಯವರು ವಿವರಿಸುತ್ತಾರೆ. 11 ಸಾವಿರ ಪೊಲೀಸ್ ವಸತಿ ಗೃಹಗಳನ್ನು ನಿರ್ಮಿಸಲು ಮಂಜೂರಾತಿ ನೀಡುವಂತೆ ಕೋರಿರುತ್ತಾರೆ.

ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರವರ ಪ್ರಸ್ತಾವನೆಯನ್ನು ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ.



ಅನುಬಂಧ IV

KSPHC & IDCL ನಿಂದ ಸ್ವೀಕೃತಗೊಂಡ ಪತ್ರ

  
ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ  
ಅಭಿವೃದ್ಧಿ ನಿಗಮ ನಿಯಮಿತ  
(ಕರ್ನಾಟಕ ಸರ್ಕಾರದ ಒಂದು ಉದ್ಯಮ)  
\* 59, ರಿಚ್ಮಂಡ್ ರಸ್ತೆ, (ಜನರಲ್ ಕೆ.ಎಸ್. ತಿಮ್ಮಯ್ಯ ರಸ್ತೆ), ಬೆಂಗಳೂರು - 560 025.

**KARNATAKA STATE POLICE HOUSING AND INFRASTRUCTURE  
DEVELOPMENT CORPORATION LIMITED**  
(A Government of Karnataka Undertaking)  
# 59, Richmond Road, (Gen. K.S. Thimmayya Road), Bangalore - 560 025.  
Phone : 25584102 / 25594893 Telefax : 22942219 Website : [www.ksphec.org](http://www.ksphec.org) / [www.ksphec.in](http://www.ksphec.in)  
CIN : U45200KA1985SGC006967

PHC/Accts/Misc. Corr/2021-22 Date: 20.12.2021

**To,**  
The General Manager  
Centre for Sustainable Development  
#381, 2<sup>nd</sup> Floor, 100 Feet Road,  
H.A.L 2<sup>nd</sup> stage, Indirangar,  
(Landmark: Near 12<sup>th</sup> Main Signal Junction  
Bangalore- 560038.


**Ref:** Your letter Dated 15.12.21 regarding the clarification sought by the Govt in the KEA Meeting.

Point-1 It is confirmed that the interest earned consists of not only Fixed Deposit but also interest earned on SB A/cs maintained out of KSPHC own funds. Hence, the interest income recorded in the P & L A/c consists of both the components and it is totally out of the own funds of the corporation.


Point-2 Yes, interest income earned formed a part of P & L A/c till 2010-11. From the FY 2011-12, Interest earned on Govt Funds has been ploughed back to the respective schemes as per Govt orders and the interest earned on own funds has been shown as income in the P & L A/c.

Point-3 Profit cannot be bifurcated as fixed and variable since the corporation profit depends on ETP charges earned and interest earned during the year. The corporation is acting as a pure agent of GOK in line with KPWD. It calls tenders and after processing the tenders, the works will be awarded to the contractors. Only supervision will be done by the corporation. Hence fixed and variable components in the profit cannot be not bifurcated.

Poin -4 The Registration under RERA is not applicable for the corporation.

  
Chief Account Officer

9/20/12

  
(An ISO 9001:2008 & ISO 14001:2004 Certified Company)





## ಅನುಬಂಧ V

### ಸಮೀಕ್ಷಾ ಪ್ರಶ್ನಾವಳಿ

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021) ರ ಪ್ರಶ್ನಾವಳಿ

|                                   |         |
|-----------------------------------|---------|
| ಸಮೀಕ್ಷಾಕಾರರ ಹೆಸರು:                | ದಿನಾಂಕ: |
| ಹಂತ: 2010-14/ಹಂತ I/ಹಂತ II/ಹಂತ III | ಜಿಲ್ಲೆ: |
| ಸ್ಥಳ:                             |         |

**ಪ್ರಸ್ತಾವನೆ:** ಈ ಅಧ್ಯಯನವನ್ನು KSPHIDCL ಪರವಾಗಿ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದಿಂದ CSD ಗೆ ಹಂಚಲಾಗಿದೆ. ದಯವಿಟ್ಟು ಈ ಕೆಳಗಿನ ಮಾಹಿತಿಯನ್ನು ಒದಗಿಸಲು ಕೋರಿದೆ:

#### ಪ್ರಶ್ನಾವಳಿ:

|  |  |                           |  |                   |  |                   |  |              |  |
|--|--|---------------------------|--|-------------------|--|-------------------|--|--------------|--|
| <b>1. ಪ್ರಸ್ತುತ ವಸತಿ ಸೌಕರ್ಯಗಳು</b>  |  |                           |  |                   |  |                   |  |              |  |
| ಸ್ವಂತ  |  | ಬಾಡಿಗೆ                    |  | ಸರ್ಕಾರದಿಂದ ಹಂಚಿಕೆ |  | ಇತರರು             |  |              |  |
| <b>2. ಪ್ರಸ್ತುತ ವಸತಿ ಗಾತ್ರ</b>  |  |                           |  |                   |  |                   |  |              |  |
| 1 ಅರ್.ಕೆ   |  | 1 ಬಿ.ಎಚ್.ಕೆ               |  | 2 ಬಿ.ಎಚ್.ಕೆ       |  | 3 ಬಿ.ಎಚ್.ಕೆ       |  | 4 ಬಿ.ಎಚ್.ಕೆ  |  |
| <b>3. ನೀವು ಈ ಮನೆಯಲ್ಲಿ ಎಷ್ಟು ವರ್ಷಗಳಿಂದ ಇದ್ದೀರಿ?</b>                           |  |                           |  |                   |  |                   |  |              |  |
| < 1 ವರ್ಷ   |  | 1 - 2 ವರ್ಷಗಳು             |  | 2- 5 ವರ್ಷಗಳು      |  | 6 - 10 ವರ್ಷಗಳು    |  | > 10 ವರ್ಷಗಳು |  |
| <b>4. ಇಲಾಖೆಯು ನಿಮಗೆ ಮನೆಯನ್ನು ಮಂಜೂರು ಮಾಡುವ ಮೊದಲು ಎಷ್ಟು ಸಮಯ ತೆಗೆದುಕೊಂಡಿತು?</b> |  |                           |  |                   |  |                   |  |              |  |
| ತಕ್ಷಣ  |  | 3 ತಿಂಗಳಿಗಿಂತ ಕ್ಷಿಂತ ಕಡಿಮೆ |  | 3 - 6 ತಿಂಗಳು      |  | 6 ತಿಂಗಳು - 1 ವರ್ಷ |  | > 1 ವರ್ಷ     |  |
|  |  |                           |  |                   |  |                   |  |              |  |

| 5. ಇಲಾಖೆಯಿಂದ ಮನೆ ಹಂಚಿಕೆಯಲ್ಲಿ ನೀವು ಸಮಸ್ಯೆಗಳನ್ನು ಎದುರಿಸಿದ್ದೀರಾ? |  |                     |  |                            |  |                        |  |               |  |
|---|--|---------------------|--|----------------------------|--|------------------------|--|---------------|--|
| ಕಾರ್ಯವಿಧಾನದ ಸಮಸ್ಯೆಗಳು   |  | ಸಾಕಷ್ಟು ವಸತಿಯ ಕೊರತೆ |  | ಮಂಜೂರು ಮಾಡಿದ ಇಷ್ಟವಾಗದ ವಸತಿ |  | ಸಾಕಷ್ಟು ಸೌಲಭ್ಯಗಳ ಕೊರತೆ |  | ಇತರೆ ಇದ್ದಲ್ಲಿ |  |
|   |  |                     |  |                            |  |                        |  |               |  |
| 6. ನಿಮ್ಮ ಮನೆಯಿಂದ ಕೆಳಗಿನ ಸೌಲಭ್ಯಗಳ ದೂರವನ್ನು ನಮೂದಿಸಿ             |  |                     |  |                            |  |                        |  |               |  |
| a. ಡಿಸ್ಪೆನ್ಸರಿ/ಕ್ಲಿನಿಕ್                                       |  |                     |  |                            |  |                        |  |               |  |
| ಆಂತರಿಕ/ಹೊರ ವಸತಿ ಕಾಲೋನಿ  |  | < 0.5 ಕಿ.ಮೀ.        |  | 0.5 – 1.0 ಕಿ.ಮೀ.           |  | 1.0 – 2.0 ಕಿ.ಮೀ.       |  | > 2.0 ಕಿ.ಮೀ.  |  |
|   |  |                     |  |                            |  |                        |  |               |  |
| b. ಪಾರ್ಕ್/ಆಟದ ಮೈದಾನ   |  |                     |  |                            |  |                        |  |               |  |
| ಆಂತರಿಕ/ಹೊರ ವಸತಿ ಕಾಲೋನಿ  |  | < 0.5 ಕಿ.ಮೀ.        |  | 0.5 – 1.0 ಕಿ.ಮೀ.           |  | 1.0 – 2.0 ಕಿ.ಮೀ.       |  | > 2.0 ಕಿ.ಮೀ.  |  |
|   |  |                     |  |                            |  |                        |  |               |  |
| b. ಹತ್ತಿರದ ಬಸ್ ನಿಲ್ದಾಣ  |  |                     |  |                            |  |                        |  |               |  |
| ಆಂತರಿಕ/ಹೊರ ವಸತಿ ಕಾಲೋನಿ  |  | < 0.5 ಕಿ.ಮೀ.        |  | 0.5 – 1.0 ಕಿ.ಮೀ.           |  | 1.0 – 2.0 ಕಿ.ಮೀ.       |  | > 2.0 ಕಿ.ಮೀ.  |  |
|   |  |                     |  |                            |  |                        |  |               |  |
| d. ಮಾರುಕಟ್ಟೆ/ಪ್ರಾವಿಷನ್ ಸ್ಟೋರ್                                 |  |                     |  |                            |  |                        |  |               |  |
| ಆಂತರಿಕ/ಹೊರ ವಸತಿ ಕಾಲೋನಿ  |  | < 0.5 ಕಿ.ಮೀ.        |  | 0.5 – 1.0 ಕಿ.ಮೀ.           |  | 1.0 – 2.0 ಕಿ.ಮೀ.       |  | > 2.0 ಕಿ.ಮೀ.  |  |
|   |  |                     |  |                            |  |                        |  |               |  |
| e. ಶಿಶುವಿಹಾರ/ಪ್ರಾಥಮಿಕ ಶಾಲೆ                                    |  |                     |  |                            |  |                        |  |               |  |
| ಆಂತರಿಕ/ಹೊರ ವಸತಿ ಕಾಲೋನಿ  |  | < 0.5 ಕಿ.ಮೀ.        |  | 0.5 – 1.0 ಕಿ.ಮೀ.           |  | 1.0 – 2.0 ಕಿ.ಮೀ.       |  | > 2.0 ಕಿ.ಮೀ.  |  |
|   |  |                     |  |                            |  |                        |  |               |  |
| f. ಬ್ಯಾಂಕ್/ಎಟಿಎಂ  |  |                     |  |                            |  |                        |  |               |  |
| ಆಂತರಿಕ/ಹೊರ ವಸತಿ ಕಾಲೋನಿ  |  | < 0.5 ಕಿ.ಮೀ.        |  | 0.5 – 1.0 ಕಿ.ಮೀ.           |  | 1.0 – 2.0 ಕಿ.ಮೀ.       |  | > 2.0 ಕಿ.ಮೀ.  |  |
|   |  |                     |  |                            |  |                        |  |               |  |

|  |  |      |  |   |  |   |  |   |  |
|--|--|------|--|---|--|---|--|---|--|
| 7. ಬ್ಯಾಕ್‌ಅಪ್ ಜನರೇಟರ್/ಡಿಜಿ ಸೆಟ್‌ಗಳ ಉಪಸ್ಥಿತಿ          |  |      |  |   |  |   |  |   |  |
| ಹೌದು   |  | ಇಲ್ಲ |  |   |  |   |  |   |  |
| 8. ಮನೆಯ ನಡುವೆ ಸಾಮಾನ್ಯ ಗೋಡೆಗಳ ಉಪಸ್ಥಿತಿ?               |  |      |  |   |  |   |  |   |  |
| ಹೌದು   |  | ಇಲ್ಲ |  |   |  |   |  |   |  |
| 9. ಸಾಮಾನ್ಯ ಪ್ರದೇಶಗಳಲ್ಲಿ ಭದ್ರತಾ ಕ್ಯಾಮೆರಾಗಳ ಉಪಸ್ಥಿತಿ?  |  |      |  |   |  |   |  |   |  |
| ಹೌದು   |  | ಇಲ್ಲ |  |   |  |   |  |   |  |
| 10. ವಸತಿ ಕಾಲೋನಿಯೊಳಗೆ ಪೂಜಾ ಸ್ಥಳದ ಉಪಸ್ಥಿತಿ             |  |      |  |   |  |   |  |   |  |
| ಹೌದು   |  | ಇಲ್ಲ |  |   |  |   |  |   |  |
| 11. ಸಸ್ಯಗಳು/ಮರಗಳನ್ನು ಇತ್ತೀಚೆಗೆ ಸೇರಿಸಲಾಗಿದೆ           |  |      |  |   |  |   |  |   |  |
| ಹೌದು   |  | ಇಲ್ಲ |  |   |  |   |  |   |  |
| 12. ಮನೆಯಲ್ಲಿ ಪ್ರಾರ್ಥನಾ ಕೋಣೆ ಇದೆಯೇ?                   |  |      |  |   |  |   |  |   |  |
| ಹೌದು   |  | ಇಲ್ಲ |  |   |  |   |  |   |  |
| 13. ಮನೆಯಲ್ಲಿ ಸೋರಿಕೆ ಇದೆಯೇ?                           |  |      |  |   |  |   |  |   |  |
| ಹೌದು   |  | ಇಲ್ಲ |  |   |  |   |  |   |  |
| 14. ಮನೆಯಲ್ಲಿ ಮಲಗುವ ಕೋಣೆಗಳ ಗಾತ್ರದ ಬಗ್ಗೆ ತೃಪ್ತಿ ಇದೆಯೇ? |  |      |  |   |  |   |  |   |  |
| 1  |  | 2    |  | 3 |  | 4 |  | 5 |  |
| 15. ಮನೆಗಳಲ್ಲಿ ಶೇಖರಣಾ ಸ್ಥಳದ ಬಗ್ಗೆ ತೃಪ್ತಿ              |  |      |  |   |  |   |  |   |  |
| 1  |  | 2    |  | 3 |  | 4 |  | 5 |  |
| 16. ವಸತಿ ಕಾಲೋನಿಯಲ್ಲಿ ಭದ್ರತೆಯ ಬಗ್ಗೆ ತೃಪ್ತಿ ಇದೆಯೇ?     |  |      |  |   |  |   |  |   |  |
| 1  |  | 2    |  | 3 |  | 4 |  | 5 |  |

|  |  |   |  |   |  |   |  |   |  |  |
|--|--|---|--|---|--|---|--|---|--|--|
|  |  |   |  |   |  |   |  |   |  |  |
| <b>17. ವಸತಿ ಕಾಲೋನಿಗೆ ರಸ್ತೆ ಸಂಪರ್ಕದ ಬಗ್ಗೆ ತೃಪ್ತಿ ಇದೆಯೇ?</b>                                       |  |   |  |   |  |   |  |   |  |  |
| 1  |  | 2 |  | 3 |  | 4 |  | 5 |  |  |
|  |  |   |  |   |  |   |  |   |  |  |
| <b>18. ವಸತಿ ಕಾಲೋನಿಗೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಪ್ರವೇಶದ ಬಗ್ಗೆ ತೃಪ್ತಿ ಇದೆಯೇ?</b>                  |  |   |  |   |  |   |  |   |  |  |
| 1  |  | 2 |  | 3 |  | 4 |  | 5 |  |  |
|  |  |   |  |   |  |   |  |   |  |  |
| <b>19. ವಸತಿ ಕಾಲೋನಿಗೆ ರಸ್ತೆ ಸಂಪರ್ಕದ ಬಗ್ಗೆ ತೃಪ್ತಿ ಇದೆಯೇ?</b>                                       |  |   |  |   |  |   |  |   |  |  |
| 1  |  | 2 |  | 3 |  | 4 |  | 5 |  |  |
|  |  |   |  |   |  |   |  |   |  |  |
| <b>20. ಪ್ರದೇಶದಲ್ಲಿ ಮೊಬೈಲ್ ಸಂಪರ್ಕದ ಬಗ್ಗೆ ತೃಪ್ತಿ ಇದೆಯೇ?</b>  |  |   |  |   |  |   |  |   |  |  |
| 1  |  | 2 |  | 3 |  | 4 |  | 5 |  |  |
|  |  |   |  |   |  |   |  |   |  |  |
| <b>21. ನಿಮ್ಮ ವಸತಿ ಮತ್ತು ಸುತ್ತಮುತ್ತಲಿನ ಗಾಳಿಯ ಗುಣಮಟ್ಟದ ಬಗ್ಗೆ ತೃಪ್ತಿಯ ಮಟ್ಟ?</b>                     |  |   |  |   |  |   |  |   |  |  |
| 1  |  | 2 |  | 3 |  | 4 |  | 5 |  |  |
|  |  |   |  |   |  |   |  |   |  |  |
| <b>22. ವಸತಿ ಕಾಲೋನಿಯಲ್ಲಿ ಸರಬರಾಜು ಮಾಡಿದ ನೀರಿನ ಗುಣಮಟ್ಟ ಮತ್ತು ಪ್ರಮಾಣದಲ್ಲಿ ತೃಪ್ತಿಯ ಮಟ್ಟ?</b>          |  |   |  |   |  |   |  |   |  |  |
| 1  |  | 2 |  | 3 |  | 4 |  | 5 |  |  |
|  |  |   |  |   |  |   |  |   |  |  |
| <b>23. ವಸತಿ ಮತ್ತು ಸುತ್ತಮುತ್ತಲಿನ ತ್ಯಾಜ್ಯ ನಿರ್ವಹಣೆ, ಸಂಗ್ರಹಣೆ ಮತ್ತು ವಿಲೇವಾರಿಯಲ್ಲಿ ತೃಪ್ತಿ ಇದೆಯೇ?</b> |  |   |  |   |  |   |  |   |  |  |
| 1  |  | 2 |  | 3 |  | 4 |  | 5 |  |  |
|  |  |   |  |   |  |   |  |   |  |  |
| <b>24. ವಾಕಿಂಗ್‌ಗಾಗಿ ತೆರೆದ ಸ್ಥಳ ಮತ್ತು ವಸತಿ ಮತ್ತು ಸುತ್ತಲೂ ಮರಗಳ ಉಪಸ್ಥಿತಿಯಿಂದ ತೃಪ್ತಿ ಇದೆಯೇ?</b>      |  |   |  |   |  |   |  |   |  |  |
| 1  |  | 2 |  | 3 |  | 4 |  | 5 |  |  |
|  |  |   |  |   |  |   |  |   |  |  |
| <b>25. ಮಕ್ಕಳಿಗಾಗಿ ಆಟದ ಮೈದಾನಗಳು/ಆಟದ ಪ್ರದೇಶದ ಉಪಸ್ಥಿತಿಯಿಂದ ತೃಪ್ತಿ ಇದೆಯೇ?</b>                        |  |   |  |   |  |   |  |   |  |  |
| 1  |  | 2 |  | 3 |  | 4 |  | 5 |  |  |
|  |  |   |  |   |  |   |  |   |  |  |
| <b>26. ಸಣ್ಣ ಸಾಮಾಜಿಕ ಕಾರ್ಯಗಳಿಗೆ/ಸಾಮಾಜಿಕ ಕೂಟಗಳಿಗೆ ಸಮುದಾಯದ ಸ್ಥಳದ ಉಪಸ್ಥಿತಿಯಿಂದ ತೃಪ್ತಿ ಇದೆಯೇ?</b>     |  |   |  |   |  |   |  |   |  |  |
| 1  |  | 2 |  | 3 |  | 4 |  | 5 |  |  |
|  |  |   |  |   |  |   |  |   |  |  |

|   |  |   |  |   |  |   |  |   |  |
|---|--|---|--|---|--|---|--|---|--|
|   |  |   |  |   |  |   |  |   |  |
| <b>27. ವಸತಿ ಮತ್ತು ಸುತ್ತಮುತ್ತಲಿನ ಒಳಚರಂಡಿ ಸಂಪರ್ಕದ ನಿರ್ವಹಣೆಯ ಬಗ್ಗೆ ತೃಪ್ತಿ ಇದೆಯೇ?</b> |  |   |  |   |  |   |  |   |  |
| 1   |  | 2 |  | 3 |  | 4 |  | 5 |  |
|   |  |   |  |   |  |   |  |   |  |
| <b>28. ಮನೆಯಲ್ಲಿ ವಿದ್ಯುತ್ ಸೂರೈಕೆಯ ಬಗ್ಗೆ ತೃಪ್ತಿ ಇದೆಯೇ?</b>                          |  |   |  |   |  |   |  |   |  |
| 1   |  | 2 |  | 3 |  | 4 |  | 5 |  |
|   |  |   |  |   |  |   |  |   |  |

|   |  |              |  |           |  |                   |  |                         |  |
|---|--|--------------|--|-----------|--|-------------------|--|-------------------------|--|
| <b>29. ಹೌಸಿಂಗ್ ಕಾಲೋನಿಯ ಸಾರ್ವಜನಿಕ ಜಾಗದಲ್ಲಿ ದೀಪಾಲಂಕಾರ ಮಾಡಿದ ತೃಪ್ತಿ?</b>                     |  |              |  |           |  |                   |  |                         |  |
| 1   |  | 2            |  | 3         |  | 4                 |  | 5                       |  |
|   |  |              |  |           |  |                   |  |                         |  |
| <b>30. ನಿರ್ಮಾಣದ ಗುಣಮಟ್ಟದಲ್ಲಿ ಒಟ್ಟಾರೆ ತೃಪ್ತಿ</b>   |  |              |  |           |  |                   |  |                         |  |
| 1   |  | 2            |  | 3         |  | 4                 |  | 5                       |  |
|   |  |              |  |           |  |                   |  |                         |  |
| <b>31. ನೀರಿನ ಸೋರಿಕೆ/ಪ್ರವಾಹದ ತೊಂದರೆಗಳು</b>   |  |              |  |           |  |                   |  |                         |  |
| ಹೆಚ್ಚಿನಬಾರಿ   |  | ಆಗಾಗ್ಗೆ      |  | ಅಪರೂಪವಾಗಿ |  | ಕಡಿಮೆ ಬಾರಿ        |  | ಎಂದಿಗೂ ಇಲ್ಲ             |  |
|   |  |              |  |           |  |                   |  |                         |  |
| <b>32. ಇಲಾಖೆಯಿಂದ ವಸತಿ ಕಾಲೋನಿಯಲ್ಲಿ ನಿಯಮಿತ ನಿರ್ವಹಣೆಯನ್ನು ಎಷ್ಟು ಬಾರಿ ನಡೆಸಲಾಗುತ್ತದೆ?</b>      |  |              |  |           |  |                   |  |                         |  |
| ತ್ರೈಮಾಸಿಕ   |  | ಅರ್ಧ ವಾರ್ಷಿಕ |  | ವಾರ್ಷಿಕ   |  | ಎರಡು ವರ್ಷಕ್ಕೊಮ್ಮೆ |  | ಎರಡು ವರ್ಷಗಳಿಗಿಂತ ಹೆಚ್ಚು |  |
|   |  |              |  |           |  |                   |  |                         |  |
| <b>33. ಕೊನೆಯ ನಿರ್ವಹಣೆಯನ್ನು ಯಾವಾಗ ಮಾಡಲಾಯಿತು? (ಅಂದಾಜು ತಿಂಗಳು ಮತ್ತು ವರ್ಷವನ್ನು ಉಲ್ಲೇಖಿಸಿ)</b> |  |              |  |           |  |                   |  |                         |  |
|   |  |              |  |           |  |                   |  |                         |  |
|   |  |              |  |           |  |                   |  |                         |  |
| <b>34. ನೀವು ಎತ್ತಿರುವ ಎಲ್ಲಾ ನಿರ್ವಹಣೆ ಸಮಸ್ಯೆಗಳನ್ನು ಪರಿಹರಿಸಲಾಗಿದೆಯೇ?</b>                     |  |              |  |           |  |                   |  |                         |  |
| ಹೌದು  |  | ಇಲ್ಲ         |  |           |  |                   |  |                         |  |
|   |  |              |  |           |  |                   |  |                         |  |
| <b>35. ಮನೆಯೊಳಗಿನ ಗೌಪ್ಯತೆಯ ಬಗ್ಗೆ ತೃಪ್ತಿ</b>  |  |              |  |           |  |                   |  |                         |  |
| 1   |  | 2            |  | 3         |  | 4                 |  | 5                       |  |
|   |  |              |  |           |  |                   |  |                         |  |

|   |  |   |  |   |  |   |  |   |  |
|---|--|---|--|---|--|---|--|---|--|
| <b>36. ಹೌಸಿಂಗ್ ಕಾಲೋನಿಯಲ್ಲಿ ಒಟ್ಟಾರೆ ಶಬ್ದ ಡೆಸಿಬಲ್‌ನಿಂದ ತೃಪ್ತಿ ಇದೆಯೇ?</b>  |  |   |  |   |  |   |  |   |  |
| 1   |  | 2 |  | 3 |  | 4 |  | 5 |  |
|   |  |   |  |   |  |   |  |   |  |
| <b>37. ವಸತಿ ಕಾಲೋನಿಯಲ್ಲಿ ಹಸಿರು ಹೊದಿಕೆಯ ಮೇಲೆ ತೃಪ್ತಿ</b>   |  |   |  |   |  |   |  |   |  |
| 1   |  | 2 |  | 3 |  | 4 |  | 5 |  |
|   |  |   |  |   |  |   |  |   |  |
| <b>38. ಮನೆಗಳಲ್ಲಿ ಸೊಳ್ಳೆಗಳು/ಇಲಿಗಳ ಅತಿಯಾದ ಉಪಸ್ಥಿತಿಗೆ ಸಂಬಂಧಿಸಿದ ಸಮಸ್ಯೆಗಳು?</b>                                   |  |   |  |   |  |   |  |   |  |
| 1   |  | 2 |  | 3 |  | 4 |  | 5 |  |
|   |  |   |  |   |  |   |  |   |  |
| <b>39. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಹಂಚಿಕೆಯಾದ ಮನೆಯ ವಿನ್ಯಾಸ ಮತ್ತು ಅದರ ಒಟ್ಟಾರೆ ಸೂಕ್ತತೆಯ ಬಗ್ಗೆ ತೃಪ್ತಿ ಇದೆಯೇ?</b> |  |   |  |   |  |   |  |   |  |
| 1   |  | 2 |  | 3 |  | 4 |  | 5 |  |
|   |  |   |  |   |  |   |  |   |  |
| <b>40. ವಸತಿ ಹಂಚಿಕೆಯಲ್ಲಿ ಒಟ್ಟಾರೆ ತೃಪ್ತಿ</b>  |  |   |  |   |  |   |  |   |  |
| 1   |  | 2 |  | 3 |  | 4 |  | 5 |  |
|   |  |   |  |   |  |   |  |   |  |
| <b>41. ಹಂಚಿಕೆ ಪ್ರಕ್ರಿಯೆಯಲ್ಲಿ ಒಟ್ಟಾರೆ ತೃಪ್ತಿ</b>   |  |   |  |   |  |   |  |   |  |
| 1   |  | 2 |  | 3 |  | 4 |  | 5 |  |
|   |  |   |  |   |  |   |  |   |  |

1 - ಹೆಚ್ಚು ಅತ್ಯಪ್ತಿ

2 - ಅತ್ಯಪ್ತಿ

3 - ತಟಸ್ಥ

4 - ತೃಪ್ತಿ

5 - ಹೆಚ್ಚು ತೃಪ್ತಿ

\*ಸೂಚನೆ - ಪರಿಷ್ಕರಣೆಗಳನ್ನು 'ಇಟಾಲಿಕ್ಸ್' ನಲ್ಲಿ ತೋರಿಸಲಾಗಿದೆ

ಜನಸಂಖ್ಯಾ ಮಾಹಿತಿ

|                                      |  |  |  |                                    |  |               |
|--------------------------------------|--|--|--|------------------------------------|--|---------------|
| ಉದ್ಯೋಗಿಯ ಹೆಸರು/<br>ಪ್ರತಿಕ್ರಿಯಿಸಿದವರು |  |  |  |                                    |  |               |
| <b>ID ಸಂಖ್ಯೆ</b><br>(ಕಡ್ಡಾಯವಿಲ್ಲ)    |  |  |  |                                    |  |               |
| ದೂರವಾಣಿ/ಮೊಬೈಲ್<br>ಸಂಖ್ಯೆ             |  |  |  |                                    |  |               |
| ಲಿಂಗ (ಉದ್ಯೋಗಿ)                       |  |  |  |                                    |  |               |
| ಪುರುಷ                                |  | ಮಹಿಳೆ  |  |                                    |  |               |
| ವಯಸ್ಸಿನ ಗುಂಪು                        |  |  |  |                                    |  |               |
| 21 – 30                              |  | 31 – 40  |  | 41 – 50                            |  | 51 – 60       |
|                                      |  |  |  |                                    |  |               |
| ವೃತ್ತಿಪರ ಮಟ್ಟ                        |  |  |  |                                    |  |               |
| ಕಾನ್ಸ್ಟೇಬಲ್/ಹೆಡ್<br>ಕಾನ್ಸ್ಟೇಬಲ್      |  | ಸಹಾಯಕ ಉಪ<br>ಇನ್‌ಸ್ಪೆಕ್ಟರ್/ಸಬ್<br>ಇನ್‌ಸ್ಪೆಕ್ಟರ್ |  | ಸರ್ಕಲ್<br>ಇನ್‌ಸ್ಪೆಕ್ಟರ್/ಡಿವೈಎಸ್‌ಪಿ |  | ಎಸ್ ಪಿ/ಡಿಪಿಪಿ |
| ಜಂಟಿ ಆಯುಕ್ತ/ಡಿಐಜಿ &<br>ಮೇಲ್ವಿಚಾರಣೆ   |  |  |  |                                    |  |               |
| ಶಿಕ್ಷಣ                               |  |  |  |                                    |  |               |
| ಸ್ನಾತಕೋತ್ತರ ಮತ್ತು<br>ಮೇಲ್ವಿಚಾರಣೆ     |  | ಇಂಜಿನಿಯರಿಂಗ್                                   |  | ಮೆಡಿಸಿನ್                           |  | ಪದವಿ          |
| ಇತರೇ                                 |  |  |  |                                    |  |               |

\*ಸೂಚನೆ - ಪರಿಷ್ಕರಣೆಗಳನ್ನು 'ಇಟಾಲಿಕ್ಸ್' ನಲ್ಲಿ ತೋರಿಸಲಾಗಿದೆ





## ಅನುಬಂಧ VI

### ಪೈಲಟ್ ಅಧ್ಯಯನದ ಕ್ಷೇತ್ರ ಅವಲೋಕನಗಳು

ಪೈಲಟ್ ಅಧ್ಯಯನವು ಮೌಲ್ಯಮಾಪನ ಅಧ್ಯಯನದ ಮೊದಲ ಹಂತವನ್ನು ರೂಪಿಸುತ್ತದೆ. ಇದು ಅಂತಿಮ ಅಧ್ಯಯನದ ಪೂರ್ವಗಾಮಿಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಆರಂಭಿಕ ಹಂತದಲ್ಲಿ ಸರಿಪಡಿಸಬಹುದಾದ ಪ್ರಶ್ನಾವಳಿಗಳಲ್ಲಿನ ದೋಷಗಳನ್ನು ಎತ್ತಿ ತೋರಿಸುತ್ತದೆ. REESI ಸ್ವರೂಪದ ಪ್ರಕಾರ ಒಟ್ಟು ಮಾದರಿ ಗಾತ್ರದ ಕನಿಷ್ಠ 2 ಪ್ರತಿಶತದಷ್ಟು ಪ್ರಾಯೋಗಿಕ ಅಧ್ಯಯನವನ್ನು ನಡೆಸಬೇಕಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು, ಕಾರ್ಯಕ್ರಮದ ಹಂತ II ಮತ್ತು ಹಂತ III (2016-19) ಅಡಿಯಲ್ಲಿ ಪಟ್ಟಿ ಮಾಡಲಾದ ದಾವಣಗೆರೆ ಜಿಲ್ಲೆಯಲ್ಲಿ 20 ರ ಮಾದರಿ ಗಾತ್ರದಲ್ಲಿ ಪ್ರಾಯೋಗಿಕ ಅಧ್ಯಯನವನ್ನು ನಡೆಸಲು KEA ಮತ್ತು KSPH & IDCL ನೊಂದಿಗೆ ಸಮಾಲೋಚಿಸಿ ನಿರ್ಧರಿಸಲಾಯಿತು. ಪ್ರಾಯೋಗಿಕ ಅಧ್ಯಯನವು ಸಂಭವನೀಯ ಫಲಿತಾಂಶದ ನ್ಯಾಯೋಚಿತ ಮತ್ತು ಸಂಭವನೀಯ ಪ್ರಾತಿನಿಧ್ಯವನ್ನು ಒದಗಿಸಿದೆ. ಪ್ರಾಯೋಗಿಕ ಸಮೀಕ್ಷೆಯ ಸಾರವು ಈ ಕೆಳಕಂಡಂತಿದೆ:


ಸಮೀಕ್ಷೆಯ ದಿನಾಂಕ: 03-01-2021 ಮತ್ತು 04-01-2021

ಹಂತ: ಹಂತ II ಮತ್ತು ಹಂತ III (2016-19)

ಜಿಲ್ಲೆ: ದಾವಣಗೆರೆ


1. ಪೈಲಟ್ ಸಮೀಕ್ಷೆಯ ಜನಸಂಖ್ಯಾ ವಿವರ:

ಪ್ರಾಯೋಗಿಕ ಸಮೀಕ್ಷೆಗಾಗಿ, ಎಲ್ಲಾ ಪ್ರತಿಕ್ರಿಯಿಸಿದವರಲ್ಲಿ ಪೊಲೀಸ್ ಕಾನ್ಸ್ಟೇಬಲ್/ಹೆಡ್ ಕಾನ್ಸ್ಟೇಬಲ್ ಕೇಡರ್‌ಗೆ ಸೇರಿದವರಾಗಿದ್ದು ಮತ್ತು ಹೆಚ್ಚಿನವರು ತಮ್ಮ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದವರಾಗಿದ್ದರೆ (ಚಿತ್ರ 1)




ಚಿತ್ರ 1: ಪ್ರತಿಕ್ರಿಯಿಸಿದವರ ಶಿಕ್ಷಣ ಮಟ್ಟ


2. ಹಂಚಿಕೆಯಾದ ವಸತಿ ಕುರಿತ ವಿವರಗಳು ಮತ್ತು ತೃಪ್ತಿಯ ಅಂಶ:




ಚಿತ್ರ 2: ಮನೆ ಹಂಚಿಕೆಗೆ ತೆಗೆದುಕೊಂಡ ಸಮಯ



ಚಿತ್ರ 3: ಒಂದೇ ಮನೆಯಲ್ಲಿನ ಅವಧಿ



ಚಿತ್ರ 4: ವಸತಿ ಹಂಚಿಕೆಯಲ್ಲಿ ಒಟ್ಟಾರೆ ತೃಪ್ತಿ




ಚಿತ್ರ 5: ಹಂಚಿಕೆ ಪ್ರಕ್ರಿಯೆಯಲ್ಲಿ ಒಟ್ಟಾರೆ ತೃಪ್ತಿ

ಪೈಲಟ್ ಸಮೀಕ್ಷೆಯಲ್ಲಿ 75 ಪ್ರತಿಶತ ಪ್ರತಿಸ್ಪಂದಕರು (ಚಿತ್ರ 2) ಒಂದು ವರ್ಷಕ್ಕೂ ಹೆಚ್ಚು ಕಾಲ ಕಾಯುವ ಮೂಲಕ ಮನೆ ಹಂಚಿಕೆಗೆ ತೆಗೆದುಕೊಳ್ಳುವ ಸಮಯವು ಪ್ರಾಥಮಿಕವಾಗಿ ಒಂದು ವರ್ಷಕ್ಕೆ ಇರುತ್ತದೆ. ಪೈಲಟ್ ಅಧ್ಯಯನದಿಂದ ಎಂಬತ್ತರಷ್ಟು ಪ್ರತಿಕ್ರಿಯಿಸಿದವರು ಒಂದೇ ಮನೆಯಲ್ಲಿ ಹತ್ತು ವರ್ಷಗಳಲ್ಲಿ 30 ಪ್ರತಿಶತದೊಂದಿಗೆ 5 ವರ್ಷಗಳನ್ನು ಕಳೆದಿದ್ದಾರೆ ಎಂದು

ಹೇಳಿದ್ದಾರೆ (ಚಿತ್ರ 3). ಒಟ್ಟಾರೆ ತೃಪ್ತಿಯ ಮಟ್ಟಗಳು (ಚಿತ್ರ 4) ಅಸ್ತಿತ್ವದಲ್ಲಿರುವ ವಸತಿಯೊಂದಿಗೆ ತುಲನಾತ್ಮಕವಾಗಿ ಕಡಿಮೆಯಾಗಿದೆ. ಬಹುಪಾಲು ಪ್ರತಿಕ್ರಿಯಿಸಿದವರು (75%) ಹಂಚಿಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲಿಲ್ಲ (ಚಿತ್ರ 5).

1. ಮನೆಯಿಂದ ಮೂಲ ಸೌಕರ್ಯಗಳ ಅಂತರ:




ಚಿತ್ರ 6: ಮನೆಯಿಂದ ಮೂಲ ಸೌಕರ್ಯಗಳ ಅಂತರ

ಕ್ಷಿಣಿಗ್ಗಳು, ಆಟದ ಮೈದಾನಗಳು, ಬಸ್‌ಸ್ಟಾಪ್, ಮಾರುಕಟ್ಟೆ, ಶಾಲೆ ಮತ್ತು ಬ್ಯಾಂಕ್ ಮನೆಯಿಂದ 2 ಕಿಮೀ ದೂರದಲ್ಲಿದೆ (ಚಿತ್ರ 6A, 6B, 6C, 6D, 6E ಮತ್ತು 6F) ಎಂದು ಪ್ರತಿಕ್ರಿಯಿಸಿದವರಲ್ಲಿ ಹೆಚ್ಚಿನವರು ತಿಳಿಸಿದ್ದಾರೆ.


2. ರಸ್ತೆ ಸಂಪರ್ಕ ಮತ್ತು ಸಾರ್ವಜನಿಕ ಸಾರಿಗೆಯ ಲಭ್ಯತೆಯ ಬಗ್ಗೆ ತೃಪ್ತಿ

ಹೌಸಿಂಗ್ ಕಾಲೋನಿಗೆ ರಸ್ತೆಯ ಸಂಪರ್ಕದ ಬಗ್ಗೆ ತೃಪ್ತಿ



ಚಿತ್ರ 7: ರಸ್ತೆಯ ಸಂಪರ್ಕದ ಬಗ್ಗೆ ತೃಪ್ತಿ


ವಸತಿ ಕಾಲೋನಿಗೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಪ್ರವೇಶದೊಂದಿಗೆ ತೃಪ್ತಿ



ಚಿತ್ರ 8: ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಪ್ರವೇಶದೊಂದಿಗೆ ತೃಪ್ತಿ


ಪ್ರತಿಕ್ರಿಯಿಸಿದವರಲ್ಲಿ ಹೆಚ್ಚಿನವರು ಸಾರ್ವಜನಿಕ ಸಾರಿಗೆ ಮತ್ತು ರಸ್ತೆ ಸಂಪರ್ಕದ ಪ್ರವೇಶದ ಬಗ್ಗೆ ತಮ್ಮ ಅಭಿಪ್ರಾಯವನ್ನು ನೀಡಿರುವುದಿಲ್ಲ (ಚಿತ್ರ 7 ಮತ್ತು ಚಿತ್ರ 8).

3. ಮೂಲ ಸೌಕರ್ಯಗಳ ಸ್ಥಿತಿ ಮತ್ತು ತೃಪ್ತಿ: ವಿದ್ಯುತ್, ನೀರಿನ ಗುಣಮಟ್ಟ ಸರಬರಾಜು, ನಿರ್ವಹಣೆ ಮತ್ತು ನೀರಿನ ಸೋರಿಕೆ  
ವಿದ್ಯುಚ್ಛಕ್ತಿಯಿಂದ ತೃಪ್ತಿ




ಚಿತ್ರ 9: ವಿದ್ಯುಚ್ಛಕ್ತಿಯಿಂದ ತೃಪ್ತಿ

ಒಳಚರಂಡಿ ಸಂಪರ್ಕದ ನಿರ್ವಹಣೆಗೆ ತೃಪ್ತಿ



ಚಿತ್ರ 10: ಒಳಚರಂಡಿ ವ್ಯವಸ್ಥೆಯಲ್ಲಿ ತೃಪ್ತಿ




ಚಿತ್ರ 11: ನೀರಿನ ಸೋರಿಕೆಯ ತೊಂದರೆಗಳು

ಅರ್ಧದಷ್ಟು ಪ್ರತಿಕ್ರಿಯಿಸಿದವರು ವಿದ್ಯುತ್ ಸರಬರಾಜಿನಲ್ಲಿ ತೃಪ್ತರಾಗಿರುವುದಾಗಿ ಪ್ರತಿಕ್ರಿಸಿದ್ದಾರೆ (ಚಿತ್ರ 9). ಪೈಲಟ್ ಸಮೀಕ್ಷೆಯನ್ನು ಪ್ರತಿಕ್ರಿಯಿಸಿದವರು ಸರಬರಾಜು ಮಾಡಲಾದ ನೀರಿನ ಗುಣಮಟ್ಟ ಮತ್ತು ಪ್ರಮಾಣದಲ್ಲಿ ಸಂತೋಷ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ, ಒಳಚರಂಡಿ ವ್ಯವಸ್ಥೆಗಳ ನಿರ್ವಹಣೆಯಲ್ಲಿ ಕೇವಲ ಹತ್ತು ಪ್ರತಿಶತದಷ್ಟು ಮಾತ್ರ ತೃಪ್ತರಾಗಿದ್ದಾರೆ (ಚಿತ್ರ 10), ಆದಾಗ್ಯೂ ಹೆಚ್ಚಿನ ಪ್ರತಿಕ್ರಿಯಿಸಿದವರು (60 ಪ್ರತಿಶತ) ಪ್ರವಾಹದ ನಿದರ್ಶನಗಳು ಅಪರೂಪವೆಂದು ಹೇಳಿದ್ದಾರೆ (ಚಿತ್ರ 11). ಎಲ್ಲಾ ಇಪ್ಪತ್ತು ಪ್ರತಿವಾದಿಗಳ ಪ್ರಕಾರ ನಿಯಮಿತ ನಿರ್ವಹಣೆಯನ್ನು ಎರಡು ವರ್ಷಗಳಿಗೊಮ್ಮೆ ಮಾಡಲಾಗಿದೆ. ನಿವಾಸಿಗಳ ಪ್ರಮುಖ ಕಾಳಜಿಯೆಂದರೆ ಕೀಟಗಳ ಕಾಟಕ್ಕೆ ಸಂಬಂಧಿಸಿದಂತೆ. ಪೈಲಟ್ ಸಮೀಕ್ಷೆಯ ಎಲ್ಲಾ ಪ್ರತಿಕ್ರಿಯಿಸಿದವರು ಮನೆಯೊಳಗೆ ದಂಶಕಗಳು ಮತ್ತು ಸೊಳ್ಳೆಗಳ ಕಾಟವನ್ನು ಉಲ್ಲೇಖಿಸಿದ್ದಾರೆ.




4. ಹಸಿರು ಹೊದಿಕೆ, ಗಾಳಿಯ ಗುಣಮಟ್ಟ ಮತ್ತು ಶಬ್ದ ಮಟ್ಟದಲ್ಲಿ ತೃಪ್ತಿ:

ಹೌಸಿಂಗ್ ಕಾಲೋನಿಯೊಳಗೆ ಹಸಿರು ಹೊದಿಕೆಯ ಮೇಲೆ ತೃಪ್ತಿ



ಚಿತ್ರ 12: ಹಸಿರು ಹೊದಿಕೆಯ ಮೇಲೆ ತೃಪ್ತಿ


ಶಬ್ದ ಮಟ್ಟದ ಮೇಲಿನ ತೃಪ್ತಿ




ಚಿತ್ರ 13: ಶಬ್ದ ಮಟ್ಟದ ಮೇಲಿನ ತೃಪ್ತಿ

ಹೆಚ್ಚಿನ ಪ್ರತಿಕ್ರಿಯಿಸಿದವರಲ್ಲಿ ವಸತಿ ಸಮುಚ್ಚಯದ ಹಸಿರು ಹೊದಿಕೆಯ (ಚಿತ್ರ 12) ವ್ಯಾಪ್ತಿಗೆ ತಟಸ್ಥರಾಗಿದ್ದಾರೆ. ಪ್ರತಿಕ್ರಿಯಿಸಿದವರಲ್ಲಿ ಹೆಚ್ಚಿನವರು ಗಾಳಿಯ ಗುಣಮಟ್ಟ ಮತ್ತು ಶಬ್ದ ಮಟ್ಟಗಳಿಂದ ತೃಪ್ತರಾಗಿದ್ದಾರೆ (ಚಿತ್ರ 13).

### 5. ವಸತಿ ಮೇಲೆ ಒಟ್ಟಾರೆ ತೃಪ್ತಿ



ಚಿತ್ರ 14: ಮನೆಯೊಳಗಿನ ಖಾಸಗಿತನದ ಬಗ್ಗೆ ತೃಪ್ತಿ



ಚಿತ್ರ 14: ನಿರ್ಮಾಣದ ಗುಣಮಟ್ಟದಲ್ಲಿ ಒಟ್ಟಾರೆ ತೃಪ್ತಿ

ಮನೆಯೊಂದಿಗಿನ ಖಾಸಗಿತನಕ್ಕೆ ಸಂಬಂಧಿಸಿದಂತೆ ಅತ್ಯಪ್ಪಿ ಮಟ್ಟಗಳು ಹೆಚ್ಚಿವೆ, ಹೆಚ್ಚಿನ ಪ್ರತಿಸ್ಪಂದಕರು ಖಾಸಗಿತನದ ಕೊರತೆಯಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ (ಚಿತ್ರ 14) ಸಾಮಾನ್ಯ ಗೋಡೆಗಳ ಉಪಸ್ಥಿತಿಯು ವಸತಿ ಸಂಕೀರ್ಣಗಳಲ್ಲಿ ಸಾಮಾನ್ಯ ವಿನ್ಯಾಸದ ಅಂಶವಾಗಿದೆ. ನಿರ್ಮಾಣದ ಗುಣಮಟ್ಟದಲ್ಲಿ (ಚಿತ್ರ 15) ತೃಪ್ತಿಯಿಲ್ಲದ (90 ಪ್ರತಿಶತ) ಒಂದು ಗ್ರಹಿಸಿದ ಮಟ್ಟವೂ ಕಂಡುಬರುತ್ತದೆ. ಮುಂದೆ, ಈ ವಿಷಯದ ಬಗ್ಗೆ ಹೆಚ್ಚು ವಿಸ್ತಾರವಾದ ಅಧ್ಯಯನವನ್ನು ನಡೆಸಬೇಕಾಗುತ್ತದೆ.

ಪ್ರಶ್ನೆಪತ್ರಿಕೆಗೆ ಸಂಬಂಧಿಸಿದಂತೆ ಪೈಲಟ್ ಸಮೀಕ್ಷೆಯ ಫಲಿತಾಂಶ:

1. ಪ್ರಶ್ನಾವಳಿಯು ಸ್ಥಿರವಾಗಿದೆ ಮತ್ತು ಉದ್ದೇಶಿತ ಅಧ್ಯಯನದ ಎಲ್ಲಾ ಪ್ರಮುಖ ಗುರಿಗಳನ್ನು ತಿಳಿಸುತ್ತದೆ.
2. ಪೈಲಟ್ ಸಮೀಕ್ಷೆಯಿಂದ ಪ್ರತಿಕ್ರಿಯಿಸಿದವರ ಗ್ರಹಿಕೆಯನ್ನು ಗಣನೆಗೆ ತೆಗೆದುಕೊಂಡು ಪ್ರಶ್ನಾವಳಿಯಲ್ಲಿ ಕೆಲವು ಮೌಲ್ಯ ಸೇರ್ಪಡೆಗಳನ್ನು ಮಾಡಲಾಗಿದೆ.



ಅನುಬಂಧ -VII

ಪ್ರಕರಣ ಅಧ್ಯಯನ

ವೇಳಾಪಟ್ಟಿಯೊಳಗೆ ಪೂರ್ಣಗೊಂಡಿರುವ ಮನೆಗಳು ಮತ್ತು ಪ್ರಾಜೆಕ್ಟ್‌ಗಳ ಶೇಕಡಾವಾರು, ಕಾಲಾವಧಿಯ ವ್ಯತ್ಯಾಸ ಮತ್ತು ಸಂಚಿತ ತೃಪ್ತಿ ಸೂಚ್ಯಂಕವನ್ನು ಆಧರಿಸಿ ಮೌಲ್ಯಮಾಪನ ಅಧ್ಯಯನದಡಿಯಲ್ಲಿ ಉತ್ತಮ ಮತ್ತು ಕಳಪೆ ಪ್ರದರ್ಶನ ನೀಡಿದ ಜಿಲ್ಲೆಗಳನ್ನು ಕೆಳಗಿನ ಕೋಷ್ಟಕಗಳು ಎತ್ತಿ ತೋರಿಸುತ್ತವೆ.

ಕೋಷ್ಟಕ 1: ಅತ್ಯುತ್ತಮ ಪ್ರದರ್ಶನ ನೀಡಿದ ಜಿಲ್ಲೆಗಳು

| ಜಿಲ್ಲೆ       | ನಿಗದಿತ ಅವಧಿಯೊಳಗೆ ಪೂರ್ಣಗೊಂಡಿರುವ ಮನೆಗಳ % ವಾರು ಘಟ |     |     | ನಿಗದಿತ ಕಾಲಾವಧಿಯೊಳಗೆ ಪೂರ್ಣಗೊಂಡ % ವಾರು ಪ್ರಾಜೆಕ್ಟ್ ಗಳು |     |     | ಕಾಲಾವಧಿಯ ವ್ಯತ್ಯಾಸ |     |     | ಸಂಚಿತ ತೃಪ್ತಿ ಸೂಚ್ಯಂಕ |
|--------------|--|-----|-----|---|-----|-----|-------------------|-----|-----|----------------------|
|              | PG1  | PG2 | PG3 | PG1   | PG2 | PG3 | PG1               | PG2 | PG3 |                      |
| ಬಳ್ಳಾರಿ      | 91.55  |     |     | 85.71   |     |     | -1%               |     |     | 2.89                 |
| ಚಿಕ್ಕಮಗಳೂರು  | 100  |     |     | 100   |     |     | +4%               |     |     | 2.67                 |
| ದಕ್ಷಿಣ ಕನ್ನಡ |  |     | 100 |   |     |     |                   |     |     | -<br>2.70            |
| ಗುಲ್ಬರ್ಗ     | 40   | 100 | 100 | 50  | 100 | 100 | -3%               | -   | -   | 2.70                 |
| ಹಾವೇರಿ       |  | 100 | 100 |   | 100 | 100 |                   | -   | -   | 2.64                 |

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

**ಕೋಷ್ಟಕ 2: ಕಳಪೆ ಪ್ರದರ್ಶನ ನೀಡಿದ ಜಿಲ್ಲೆಗಳು**

| ಜಿಲ್ಲೆ        | ನಿಗದಿತ ಅವಧಿಯೊಳಗೆ ಪೂರ್ಣಗೊಂಡಿರುವ ಮನೆಗಳ % ವಾರು ಘಟ |     |      | ನಿಗದಿತ ಕಾಲಾವಧಿಯೊಳಗೆ ಪೂರ್ಣಗೊಂಡ % ವಾರು ಯೋಜನೆಗಳು |     |     | ಕಾಲಾವಧಿಯ ವ್ಯತ್ಯಾಸ |       |       | ಸಂಚಿತ ತೃಪ್ತಿ ಸೂಚ್ಯಂಕ |
|---------------|--|-----|------|---|-----|-----|-------------------|-------|-------|----------------------|
|               | PG1  | PG2 | PG3  | PG1   | PG2 | PG3 | PG1               | PG2   | PG3   |                      |
| ಬೆಂಗಳೂರು ನಗರ  |  | 0   | 0    |   | 0   | 0   |                   | -182% | -65%  | 2.31                 |
| ಚಾಮರಾಜನಗರ     | 0  |     | 0    | 0   |     | 0   | -29%              |       | -135% | 2.70                 |
| ಚಿಕ್ಕಬಳ್ಳಾಪುರ |  |     | 32.8 |   |     | 50  |                   |       | -11%  | 2.50                 |
| ಚಿತ್ರದುರ್ಗ    | 27.93  |     | 0    | 50  |     | 0   | -15%              |       | -11%  | 2.75                 |
| ಗದಗ           | 0  |     |      | 0   |     |     | -28%              |       |       | 2.61                 |



## ಅನುಬಂಧ VIII

### ಸುಸ್ಥಿರ ಅಭಿವೃದ್ಧಿ ಕೇಂದ್ರ - ECO ತಂಡ

#### ನಿರ್ವಹಣಾ ತಂಡ

| ಕ್ರ.ಸಂ. | ಹೆಸರು   | ಪದನಾಮ   |
|---------|---|---|
| 1       | ಡಾ. ಎ. ರವೀಂದ್ರ, ಐಎಎಸ್ (ನಿವೃತ್ತ)<br>ಮಾಜಿ ಮುಖ್ಯ ಕಾರ್ಯದರ್ಶಿ, ಕರ್ನಾಟಕ<br>ಸರ್ಕಾರ | ಅಧ್ಯಕ್ಷರು, ಸುಸ್ಥಿರ ಅಭಿವೃದ್ಧಿ ಕೇಂದ್ರ                   |
| 2       | ಡಾ.ಆರ್.ಶ್ರೀನಿವಾಸ್<br>ಎಂಬಿಎ, ಪಿಎಚ್‌ಡಿ  | ಕಾರ್ಯನಿರ್ವಾಹಕ ನಿರ್ದೇಶಕರು, ಸುಸ್ಥಿರ ಅಭಿವೃದ್ಧಿ<br>ಕೇಂದ್ರ |

#### ಪ್ರಾಜೆಕ್ಟ್ ಕೋರ್ ತಂಡ

| ಕ್ರ.ಸಂ. | ಹೆಸರು  | ಪದನಾಮ              |
|---------|--|--------------------|
| 1       | ಡಾ.ವಿ.ಎಸ್. ಸೋಮನಾಥ್<br>MBA, PhD, DSc (H)              | ಪ್ರಧಾನ ತನಿಖಾಧಿಕಾರಿ |
| 2       | ಡಾ.ಆರ್.ಶ್ರೀನಿವಾಸ್, MBA, PhD                          | ಕೋರ್ ಟೀಮ್ ಸದಸ್ಯ    |
| 3       | ಲೆಫ್ಟಿನೆಂಟ್ ಕರ್ನಲ್ ಎಲ್ ಶ್ರೀಹರ್ಷ<br>B.E. (Civil), MBA | ಕೋರ್ ಟೀಮ್ ಸದಸ್ಯ    |
| 4       | ಡಾ.ಶ್ರುತಿ ಸುಬ್ಬಣ್ಣ<br>M.S (ಒಕ್ಕಹೋಮ), PhD             | ಕೋರ್ ಟೀಮ್ ಸದಸ್ಯ    |
| 5       | ಶ್ರೀ ಸತ್ಯನಾರಾಯಣ ವೈ ಕೆ B.E.                           | ಕೋರ್ ಟೀಮ್ ಸದಸ್ಯ    |

#### ಪ್ರಾಜೆಕ್ಟ್ ಆಡಳಿತ ಕಾರ್ಯನಿರ್ವಹಣೆ

| ಕ್ರ.ಸಂ. | ಹೆಸರು                         | ಪದನಾಮ                         |
|---------|-------------------------------|-------------------------------|
| 1       | ಶ್ರೀ ಹರೀಶ್, B.E.              | ಕ್ಷೇತ್ರಾಧಿಕಾರಿ                |
| 2       | ಶ್ರೀಮತಿ ರಂಜಿತಾ, B. Tech.      | ಕ್ಷೇತ್ರಾಧಿಕಾರಿ                |
| 3       | ಶ್ರೀ ನಾಗರಾಜ್ ಬಾಬು, M. Tech    | ಸಂಖ್ಯಾಶಾಸ್ತ್ರೀಯ ಕಾರ್ಯನಿರ್ವಾಹಕ |
| 4       | ಪ್ರೊ ಸಂದೇಶ್ ಭಟ್, M.Com., NET  | ಸಂಖ್ಯಾಶಾಸ್ತ್ರೀಯ ಕಾರ್ಯನಿರ್ವಾಹಕ |
| 5       | ಶ್ರೀ ಜಾನಕಿ ರಾಮನ್, B.E., CAIIB | ಲೆಕ್ಕಪರಿಶೋಧನಾ ಕಾರ್ಯನಿರ್ವಾಹಕ   |





ಅನುಬಂಧ -IX

FGD ಮತ್ತು IDI ನ ಜಿಲ್ಲಾವಾರು ವಿವರಗಳು

ದಾವಣಗೆರೆಯಲ್ಲಿ ನಡೆಸಿದ ಎಫ್‌ಜಿಡಿ ವಿವರಗಳು

FGD ಗುಂಪು 1

| ಪ್ರವರ್ಗ          | ಹೆಸರು       | ಪದನಾಮ                    |
|------------------|-------------|--------------------------|
| ಫಲಾನುಭವಿ         | ಸಂಗೀತಾ      | ಮಹಿಳಾ ಪೊಲೀಸ್ ಕಾನ್ಸ್ಟೇಬಲ್ |
| ಫಲಾನುಭವಿಯಲ್ಲದವರು | ಭಾಯಾ        | ಮಹಿಳಾ ಪೊಲೀಸ್ ಕಾನ್ಸ್ಟೇಬಲ್ |
| ಇಲಾಖಾ ಅಧಿಕಾರಿ    | ಶೋಭಾ ಬಿ ಎಸ್ | ಎಎಸ್‌ಐ                   |

FGD ಗುಂಪು 2

| ಪ್ರವರ್ಗ          | ಹೆಸರು         | ಪದನಾಮ              |
|------------------|---------------|--------------------|
| ಫಲಾನುಭವಿ         | ಸುನಿಲ್ ಕುಮಾರ್ | ಪೊಲೀಸ್ ಕಾನ್ಸ್ಟೇಬಲ್ |
| ಫಲಾನುಭವಿಯಲ್ಲದವರು | ಕರಿಬಸಪ್ಪ      | ಹೆಡ್ ಕಾನ್ಸ್ಟೇಬಲ್   |
| ಇಲಾಖಾ ಅಧಿಕಾರಿ    | ಪ್ರಸಾದ್ ಪಿ    | ಪಿಎಸ್‌ಐ            |

FGD ಗುಂಪು 3

| ಪ್ರವರ್ಗ          | ಹೆಸರು         | ಪದನಾಮ              |
|------------------|---------------|--------------------|
| ಫಲಾನುಭವಿ         | ಸಂತೋಷ್ ಕುಮಾರ್ | ಪೊಲೀಸ್ ಕಾನ್ಸ್ಟೇಬಲ್ |
| ಫಲಾನುಭವಿಯಲ್ಲದವರು | ಅರುಣ್ ಕುಮಾರ್  | ಪೊಲೀಸ್ ಕಾನ್ಸ್ಟೇಬಲ್ |
| ಇಲಾಖಾ ಅಧಿಕಾರಿ    | ಕೃಷ್ಣಪ್ಪ      | ಹೆಡ್ ಕಾನ್ಸ್ಟೇಬಲ್   |

FGD ಗುಂಪು 4

| ಪ್ರವರ್ಗ          | ಹೆಸರು           | ಪದನಾಮ                    |
|------------------|-----------------|--------------------------|
| ಫಲಾನುಭವಿ         | ಜಯಶೀಲ           | ಮಹಿಳಾ ಪೊಲೀಸ್ ಕಾನ್ಸ್ಟೇಬಲ್ |
| ಫಲಾನುಭವಿಯಲ್ಲದವರು | ಶಾಂತರಾಜ್ ಕುಮಾರ್ | ಪೊಲೀಸ್ ಕಾನ್ಸ್ಟೇಬಲ್       |
| ಇಲಾಖಾ ಅಧಿಕಾರಿ    | ಸುನಿಲ್ ಬಿ ತೇಲಿ  | ಪಿಎಸ್‌ಐ                  |

### IDI ನಡೆಸಿದ ವಿವರಗಳು

| ಕ್ರ.ಸಂ. | ಹೆಸರು          | ಪದನಾಮ              |
|---------|----------------|--------------------|
| 1       | ಎನ್ ಆರ್ ರಾಮಪ್ಪ | ಹೆಡ್ ಕಾನ್ಸ್ಟೇಬಲ್   |
| 2       | ಹುಟ್ಟೇಶ್       | ಹೆಡ್ ಕಾನ್ಸ್ಟೇಬಲ್   |
| 3       | ತಿಪ್ಪೇಸ್ವಾಮಿ   | ಹೆಡ್ ಕಾನ್ಸ್ಟೇಬಲ್   |
| 4       | ಕೆ ಲಕ್ಷ್ಮಣ್    | ಎಎಸ್‌ಐ             |
| 5       | ಪ್ರಕಾಶ್        | ಹೆಡ್ ಕಾನ್ಸ್ಟೇಬಲ್   |
| 6       | ಅನಿತಾ          | ಮಹಿಳಾ ಪೊಲೀಸ್ ಪೇದೆ  |
| 7       | ದಾದಾಪೀರ್       | ಎಎಸ್‌ಐ             |
| 8       | ನಾಗರಾಜ್ ಸಿ ಎಂ  | ಪೊಲೀಸ್ ಕಾನ್ಸ್ಟೇಬಲ್ |
| 9       | ರಂಗಸ್ವಾಮಿ      | ಪೊಲೀಸ್ ಕಾನ್ಸ್ಟೇಬಲ್ |
| 10      | ಶಿವಕುಮಾರ್      | ಪೊಲೀಸ್ ಕಾನ್ಸ್ಟೇಬಲ್ |

### ಗದಗದಲ್ಲಿ ನಡೆಸಿದ FGD ವಿವರಗಳು

#### FGD ಗುಂಪು 1

| ಪ್ರವರ್ಗ          | ಹೆಸರು          | ಪದನಾಮ                    |
|------------------|----------------|--------------------------|
| ಫಲಾನುಭವಿ         | ಸಿ ಸಿ ಕರ್ನಾಲ್  | ಮಹಿಳಾ ಪೊಲೀಸ್ ಕಾನ್ಸ್ಟೇಬಲ್ |
| ಫಲಾನುಭವಿಯಲ್ಲದವರು | ವಿ ಎಸ್ ರಾಯರ್   | ಮಹಿಳಾ ಪೊಲೀಸ್ ಕಾನ್ಸ್ಟೇಬಲ್ |
| ಇಲಾಖಾ ಅಧಿಕಾರಿ    | ಕೆ ವೈ ದೊಡ್ಡಮನಿ | ಎಎಸ್‌ಐ                   |

#### FGD ಗುಂಪು 2

| ಪ್ರವರ್ಗ          | ಹೆಸರು             | ಪದನಾಮ              |
|------------------|-------------------|--------------------|
| ಫಲಾನುಭವಿ         | ರಾಮರೆಡ್ಡಿ ಬೆಳವಿಗಿ | ಪೊಲೀಸ್ ಕಾನ್ಸ್ಟೇಬಲ್ |
| ಫಲಾನುಭವಿಯಲ್ಲದವರು | ಪರಶುರಾಮ್ ರಾತೋಡ್   | ಹೆಡ್ ಕಾನ್ಸ್ಟೇಬಲ್   |
| ಇಲಾಖಾ ಅಧಿಕಾರಿ    | ನೂರ್ಜಾನ್          | ಪಿಎಸ್‌ಐ            |

## FGD ಗುಂಪು 3

| ಪ್ರವರ್ಗ          | ಹೆಸರು          | ಪದನಾಮ                    |
|------------------|----------------|--------------------------|
| ಫಲಾನುಭವಿ         | ಬಿ ಟಿ ಕಮ್ಮಾರ್  | ಪೊಲೀಸ್ ಕಾನ್ಸ್ಟೇಬಲ್       |
| ಫಲಾನುಭವಿಯಲ್ಲದವರು | ಜಿ ಸಿ ಬೂದಿಹಾಳ್ | ಮಹಿಳಾ ಪೊಲೀಸ್ ಕಾನ್ಸ್ಟೇಬಲ್ |
| ಇಲಾಖಾ ಅಧಿಕಾರಿ    | ವಿ ವೈ ಹುಲ್ಲೂರು | ಪಿಎಸ್‌ಐ                  |

## FGD ಗುಂಪು 4

| ಪ್ರವರ್ಗ          | ಹೆಸರು            | ಪದನಾಮ              |
|------------------|------------------|--------------------|
| ಫಲಾನುಭವಿ         | ಎಂ ಎಸ್ ದಿಡಗೂರು   | ಪೊಲೀಸ್ ಕಾನ್ಸ್ಟೇಬಲ್ |
| ಫಲಾನುಭವಿಯಲ್ಲದವರು | ಸಿ ಐ ಬಡಿಗೇರ್     | ಹೆಡ್ ಕಾನ್ಸ್ಟೇಬಲ್   |
| ಇಲಾಖಾ ಅಧಿಕಾರಿ    | ಎಸ್ ಎಚ್ ಬಲಗುರ್ಕಿ | ಪಿಎಸ್‌ಐ            |

## IDI ನಡೆಸಿದ ವಿವರಗಳು

| ಕ್ರ.ಸಂ. | ಹೆಸರು                | ಪದನಾಮ              |
|---------|----------------------|--------------------|
| 1       | ಎಫ್ ಐ ಖಾರ್ಜಿ         | ಹೆಡ್ ಕಾನ್ಸ್ಟೇಬಲ್   |
| 2       | ವಿ ಸಿ ಕರೆಸಿರಿ        | ಹೆಡ್ ಕಾನ್ಸ್ಟೇಬಲ್   |
| 3       | ಎಚ್ ಎಸ್ ದ್ವಾಸಲಕೇರಿ   | ಮಹಿಳಾ ಕಾನ್ಸ್ಟೇಬಲ್  |
| 4       | ಎ ಜಿ ಬೂದಿಹಾಳ್        | ಪೊಲೀಸ್ ಕಾನ್ಸ್ಟೇಬಲ್ |
| 5       | ಬಿ ಟಿ ರಿಟ್ಟಿ         | ಹೆಡ್ ಕಾನ್ಸ್ಟೇಬಲ್   |
| 6       | ಎಚ್ ಎಸ್ ಗುಬ್ಬೇನಕೊಪ್ಪ | ಹೆಡ್ ಕಾನ್ಸ್ಟೇಬಲ್   |
| 7       | ಎಂ ಎಸ್ ರಾಥೋಡ್        | ಪೊಲೀಸ್ ಕಾನ್ಸ್ಟೇಬಲ್ |
| 8       | ಎಂ ಎಸ್ ದಿಡಗೂರು       | ಪೊಲೀಸ್ ಕಾನ್ಸ್ಟೇಬಲ್ |
| 9       | ಪಿ ಆರ್ ರಾಥೋಡ್        | ಪೊಲೀಸ್ ಕಾನ್ಸ್ಟೇಬಲ್ |
| 10      | ಬಿ ಆರ್ ಬಂಕಾಪುರ       | ಮಹಿಳಾ ಎಎಸ್‌ಐ       |

## ಹಾವೇರಿಯಲ್ಲಿ ನಡೆಸಿದ FGD ವಿವರಗಳು

### FGD ಗುಂಪು 1

| ಪ್ರವರ್ಗ          | ಹೆಸರು             | ಪದನಾಮ                    |
|------------------|-------------------|--------------------------|
| ಫಲಾನುಭವಿ         | ಲಕ್ಷ್ಮಿ ಹೊಂಬಳ     | ಮಹಿಳಾ ಪೊಲೀಸ್ ಕಾನ್ಸ್ಟೇಬಲ್ |
| ಫಲಾನುಭವಿಯಲ್ಲದವರು | ಎಸ್ ಎಚ್ ಹಾರೋಗೊಪ್ಪ | ಮಹಿಳಾ ಪೊಲೀಸ್ ಕಾನ್ಸ್ಟೇಬಲ್ |
| ಇಲಾಖಾ ಅಧಿಕಾರಿ    | ಎಸ್ ಎಚ್ ಗರಾಗ್     | ಪಿಎಸ್‌ಐ                  |

### FGD ಗುಂಪು 2

| ಪ್ರವರ್ಗ          | ಹೆಸರು            | ಪದನಾಮ              |
|------------------|------------------|--------------------|
| ಫಲಾನುಭವಿ         | ಸುಧಾ ಹೊಸಮನಿ      | ಪೊಲೀಸ್ ಕಾನ್ಸ್ಟೇಬಲ್ |
| ಫಲಾನುಭವಿಯಲ್ಲದವರು | ಎಂ ಆರ್ ಬುಳ್ಳಾಪುರ | ಹೆಡ್ ಕಾನ್ಸ್ಟೇಬಲ್   |
| ಇಲಾಖಾ ಅಧಿಕಾರಿ    | ಎಸ್ ಜಿ ಬಾಲರೆಡ್ಡಿ | ಪಿಎಸ್‌ಐ            |

### FGD ಗುಂಪು 3

| ಪ್ರವರ್ಗ          | ಹೆಸರು           | ಪದನಾಮ                    |
|------------------|-----------------|--------------------------|
| ಫಲಾನುಭವಿ         | ಶೋಬಾ ಗಾಣಿಗೇರ್   | ಮಹಿಳಾ ಪೊಲೀಸ್ ಕಾನ್ಸ್ಟೇಬಲ್ |
| ಫಲಾನುಭವಿಯಲ್ಲದವರು | ವೀಣಾ ಎಸ್ ಮಂಕುರ್ | ಮಹಿಳಾ ಪೊಲೀಸ್ ಕಾನ್ಸ್ಟೇಬಲ್ |
| ಇಲಾಖಾ ಅಧಿಕಾರಿ    | ಅಣ್ಣಯ್ಯ ಕೆ ಟಿ   | ಪಿಎಸ್‌ಐ                  |

### FGD ಗುಂಪು 4

| ಪ್ರವರ್ಗ          | ಹೆಸರು        | ಪದನಾಮ              |
|------------------|--------------|--------------------|
| ಫಲಾನುಭವಿ         | ರವಿ ಸಾರಂಗಿಮಠ | ಹೆಡ್ ಕಾನ್ಸ್ಟೇಬಲ್   |
| ಫಲಾನುಭವಿಯಲ್ಲದವರು | ಪುಟ್ಟಪ್ಪ     | ಪೊಲೀಸ್ ಕಾನ್ಸ್ಟೇಬಲ್ |
| ಇಲಾಖಾ ಅಧಿಕಾರಿ    | ಮಂಜುನಾಥ್     | ಪಿಎಸ್‌ಐ            |

**IDI ನಡೆಸಿದ ವಿವರಗಳು**

| ಕ್ರ.ಸಂ. | ಹೆಸರು              | ಪದನಾಮ                    |
|---------|--------------------|--------------------------|
| 1       | ಗಿರಿಜವ್ವ ಕುರುಬರ    | ಮಹಿಳಾ ಪೊಲೀಸ್ ಕಾನ್ಸ್ಟೇಬಲ್ |
| 2       | ಎನ್ ಆರ್ ನಾಯ್ಕ      | ಹೆಡ್ ಕಾನ್ಸ್ಟೇಬಲ್         |
| 3       | ಎಸ್ ಎಂ ಪಾಲಂಕರ್     | ಹೆಡ್ ಕಾನ್ಸ್ಟೇಬಲ್         |
| 4       | ಐ ಎಂ ಸಣ್ಣ ಬೊಮ್ಮಾಜಿ | ಹೆಡ್ ಕಾನ್ಸ್ಟೇಬಲ್         |
| 5       | ಜಗದೀಶ ವೈ ಅಣ್ಣಿಗೇರಿ | ಎಎಸ್‌ಐ                   |
| 6       | ರಮೇಶ್ ಅಂಬಿಗೇರ್     | ಎಎಸ್‌ಐ                   |
| 7       | ಎಸ್ ಎಸ್ ರಾಯ್       | ವಾಸಿ                     |
| 8       | ಕೃಷ್ಣಮೂರ್ತಿ        | ಪೊಲೀಸ್ ಕಾನ್ಸ್ಟೇಬಲ್       |
| 9       | ನಾಗರಾಜ್ ಕುಪ್ಪೇಲೂರು | ಹೆಡ್ ಕಾನ್ಸ್ಟೇಬಲ್         |
| 10      | ಗಜೇಂದ್ರ ಬಣಕಾರ      | ಮಹಿಳಾ ಎಎಸ್‌ಐ             |

**ಕೊಪ್ಪಲ್ಲಲ್ಲಿ ನಡೆಸಿದ FGD ವಿವರಗಳು**

**FGD ಗುಂಪು 1**

| ಪ್ರವರ್ಗ          | ಹೆಸರು         | ಪದನಾಮ                    |
|------------------|---------------|--------------------------|
| ಫಲಾನುಭವಿ         | ಸಂಗೀತಾ        | ಮಹಿಳಾ ಪೊಲೀಸ್ ಕಾನ್ಸ್ಟೇಬಲ್ |
| ಫಲಾನುಭವಿಯಲ್ಲದವರು | ವಿಲಾಸ್ ಬೋಸ್ಲೆ | ಎಎಸ್‌ಐ                   |
| ಇಲಾಖಾ ಅಧಿಕಾರಿ    | ಕರಮ್ಮ         | ಎಎಸ್‌ಐ                   |

**FGD ಗುಂಪು 2**

| ಪ್ರವರ್ಗ          | ಹೆಸರು      | ಪದನಾಮ            |
|------------------|------------|------------------|
| ಫಲಾನುಭವಿ         | ಗಣೇಶ್      | ಹೆಡ್ ಕಾನ್ಸ್ಟೇಬಲ್ |
| ಫಲಾನುಭವಿಯಲ್ಲದವರು | ರಮೇಶ್      | ಹೆಡ್ ಕಾನ್ಸ್ಟೇಬಲ್ |
| ಇಲಾಖಾ ಅಧಿಕಾರಿ    | ಪ್ರಸಾದ್ ಪಿ | ಪಿಎಸ್‌ಐ          |

**FGD ಗುಂಪು 3**

| ಪ್ರವರ್ಗ          | ಹೆಸರು    | ಪದನಾಮ            |
|------------------|----------|------------------|
| ಫಲಾನುಭವಿ         | ಬಸವರಾಜ   | ಹೆಡ್ ಕಾನ್ಸ್ಟೇಬಲ್ |
| ಫಲಾನುಭವಿಯಲ್ಲದವರು | ಶಾರದಮ್ಮ  | ವಾಸಿ             |
| ಇಲಾಖಾ ಅಧಿಕಾರಿ    | ಕೃಷ್ಣಪ್ಪ | ಹೆಡ್ ಕಾನ್ಸ್ಟೇಬಲ್ |

**FGD ಗುಂಪು 4**

| ಪ್ರವರ್ಗ          | ಹೆಸರು        | ಪದನಾಮ              |
|------------------|--------------|--------------------|
| ಫಲಾನುಭವಿ         | ವಿನಯ್ ಕುಮಾರ್ | ಪೊಲೀಸ್ ಕಾನ್ಸ್ಟೇಬಲ್ |
| ಫಲಾನುಭವಿಯಲ್ಲದವರು | ಚನ್ನಪ್ಪ      | ಹೆಡ್ ಕಾನ್ಸ್ಟೇಬಲ್   |
| ಇಲಾಖಾ ಅಧಿಕಾರಿ    | ಸುನಿಲ್       | ಪಿಎಸ್‌ಐ            |

**IDI ನಡೆಸಿದ ವಿವರಗಳು**

| ಕ್ರ.ಸಂ. | ಹೆಸರು         | ಪದನಾಮ                    |
|---------|---------------|--------------------------|
| 1       | ಮಂಜುನಾಥ್ ಮೇಟಿ | ಪೊಲೀಸ್ ಕಾನ್ಸ್ಟೇಬಲ್       |
| 2       | ವೀರಣ್ಣ        | ಪೊಲೀಸ್ ಕಾನ್ಸ್ಟೇಬಲ್       |
| 3       | ದೊಡ್ಡಯ್ಯ      | ಹೆಡ್ ಕಾನ್ಸ್ಟೇಬಲ್         |
| 4       | ವಿಲಾಸ್ ಬೋಸ್ಲೆ | ಪಿಎಸ್‌ಐ                  |
| 5       | ಉರುಕುಂದ       | ARSI                     |
| 6       | ಶಶಿದರಯ್ಯ      | ಡಿಎಸ್ಪಿ                  |
| 7       | ನಾಗರಾಜ್       | ಪೊಲೀಸ್ ಕಾನ್ಸ್ಟೇಬಲ್       |
| 8       | ಶ್ರೀ ರಿಚ್ಚಾನಾ | ಮಹಿಳಾ ಪೊಲೀಸ್ ಕಾನ್ಸ್ಟೇಬಲ್ |
| 9       | ಶಶಿಕಾಂತ್      | ಹೆಡ್ ಕಾನ್ಸ್ಟೇಬಲ್         |
| 10      | ಶರಣಪ್ಪ        | ಹೆಡ್ ಕಾನ್ಸ್ಟೇಬಲ್         |

## ಚಿಕ್ಕಬಳ್ಳಾಪುರದಲ್ಲಿ ನಡೆಸಿದ FGD ವಿವರಗಳು

## FGD ಗುಂಪು 1

| ಪ್ರವರ್ಗ          | ಹೆಸರು     | ಪದನಾಮ                |
|------------------|-----------|----------------------|
| ಫಲಾನುಭವಿ         | ರಾಘವೇಂದ್ರ | ಪೊಲೀಸ್ ಕಾನ್ಸ್ಟೇಬಲ್   |
| ಫಲಾನುಭವಿಯಲ್ಲದವರು | ಮಿಲ್ಲರ್   | ARSI                 |
| ಇಲಾಖಾ ಅಧಿಕಾರಿ    | ಶ್ರೀಧರ್   | ಸರ್ಕಲ್ ಇನ್ಸ್‌ಪೆಕ್ಟರ್ |

## FGD ಗುಂಪು 2

| ಪ್ರವರ್ಗ          | ಹೆಸರು            | ಪದನಾಮ            |
|------------------|------------------|------------------|
| ಫಲಾನುಭವಿ         | ಶೇಕ್ ಫಕ್ರುದ್ದೀನ್ | ಹೆಡ್ ಕಾನ್ಸ್ಟೇಬಲ್ |
| ಫಲಾನುಭವಿಯಲ್ಲದವರು | ಶೇಷಾದ್ರಿ         | ಹೆಡ್ ಕಾನ್ಸ್ಟೇಬಲ್ |
| ಇಲಾಖಾ ಅಧಿಕಾರಿ    | ಚಿನ್ನಪ್ರಸಾದ್ ಪಿ  | ಪಿಎಸ್‌ಐ          |

## FGD ಗುಂಪು 3

| ಪ್ರವರ್ಗ          | ಹೆಸರು           | ಪದನಾಮ              |
|------------------|-----------------|--------------------|
| ಫಲಾನುಭವಿ         | ಬೀರಪ್ಪ ಏವೂರು    | ಪೊಲೀಸ್ ಕಾನ್ಸ್ಟೇಬಲ್ |
| ಫಲಾನುಭವಿಯಲ್ಲದವರು | ಗೀತಾ            | ಪೊಲೀಸ್ ಕಾನ್ಸ್ಟೇಬಲ್ |
| ಇಲಾಖಾ ಅಧಿಕಾರಿ    | ಶಾಂತರಾಜ್ ಕುಮಾರ್ | ಪಿಎಸ್‌ಐ            |

## FGD ಗುಂಪು 4

| ಪ್ರವರ್ಗ          | ಹೆಸರು       | ಪದನಾಮ              |
|------------------|-------------|--------------------|
| ಫಲಾನುಭವಿ         | ಅಲಿ ಮರ್ತುಜಾ | ಪೊಲೀಸ್ ಕಾನ್ಸ್ಟೇಬಲ್ |
| ಫಲಾನುಭವಿಯಲ್ಲದವರು | ಶಿವರಾಜ್     | ಪೊಲೀಸ್ ಕಾನ್ಸ್ಟೇಬಲ್ |
| ಇಲಾಖಾ ಅಧಿಕಾರಿ    | ವಿಶ್ವನಾಥ್   | ಎಎಸ್‌ಐ             |



ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

### IDI ನಡೆಸಿದ ವಿವರಗಳು

| ಕ್ರ.ಸಂ. | ಹೆಸರು                | ಪದನಾಮ              |
|---------|----------------------|--------------------|
| 1       | ವಿಶ್ವನಾಥ್            | ಎಎಸ್‌ಐ             |
| 2       | ರಾಜು                 | ಎಎಸ್‌ಐ             |
| 3       | ಮಹೇಶ್                | ಪೊಲೀಸ್ ಕಾನ್ಸ್ಟೇಬಲ್ |
| 4       | ಮಧು                  | ಪೊಲೀಸ್ ಕಾನ್ಸ್ಟೇಬಲ್ |
| 5       | ಕೆ ಪಿ ನಾಗರಾಜ್        | ಹೆಡ್ ಕಾನ್ಸ್ಟೇಬಲ್   |
| 6       | ಬಾಲಾಜಿ ಸಿಂಗ್         | ಹೆಡ್ ಕಾನ್ಸ್ಟೇಬಲ್   |
| 7       | ಕೆ ಎನ್ ನಾರಾಯಣ ಸ್ವಾಮಿ | ಎಎಸ್‌ಐ             |
| 8       | ವಿಶ್ವನಾಥ್            | ಪೊಲೀಸ್ ಕಾನ್ಸ್ಟೇಬಲ್ |
| 9       | ರಾಮಕೃಷ್ಣ ಎಂ ಸಿ       | ಪೊಲೀಸ್ ಕಾನ್ಸ್ಟೇಬಲ್ |
| 10      | ಶಿವರಾಜ್              | ಹೆಡ್ ಕಾನ್ಸ್ಟೇಬಲ್   |

## ಬೆಂಗಳೂರು ನಗರದಲ್ಲಿ ನಡೆಸಿದ FGD ವಿವರಗಳು

## FGD ಗುಂಪು 1

| ಪ್ರವರ್ಗ          | ಹೆಸರು           | ಪದನಾಮ              |
|------------------|-----------------|--------------------|
| ಫಲಾನುಭವಿ         | ರಾಜು            | ಮೋಲೀಸ್ ಕಾನ್ಸ್ಟೇಬಲ್ |
| ಫಲಾನುಭವಿಯಲ್ಲದವರು | ಮಂಜುನಾಥ್ ಆರ್ ಡಿ | ಮೋಲೀಸ್ ಕಾನ್ಸ್ಟೇಬಲ್ |
| ಇಲಾಖಾ ಅಧಿಕಾರಿ    | ಜಿ ಮಹೇಶ್        | ಎಎಸ್‌ಐ             |

## FGD ಗುಂಪು 2

| ಪ್ರವರ್ಗ          | ಹೆಸರು      | ಪದನಾಮ              |
|------------------|------------|--------------------|
| ಫಲಾನುಭವಿ         | ಬೀರಪ್ಪ     | ಹೆಡ್ ಕಾನ್ಸ್ಟೇಬಲ್   |
| ಫಲಾನುಭವಿಯಲ್ಲದವರು | ಲಕ್ಷ್ಮಣ್   | ಮೋಲೀಸ್ ಕಾನ್ಸ್ಟೇಬಲ್ |
| ಇಲಾಖಾ ಅಧಿಕಾರಿ    | ಪ್ರಸಾದ್ ಪಿ | ಪಿಎಸ್‌ಐ            |

## FGD ಗುಂಪು 3

| ಪ್ರವರ್ಗ          | ಹೆಸರು      | ಪದನಾಮ            |
|------------------|------------|------------------|
| ಫಲಾನುಭವಿ         | ದಿನೇಶ್     | ಹೆಡ್ ಕಾನ್ಸ್ಟೇಬಲ್ |
| ಫಲಾನುಭವಿಯಲ್ಲದವರು | ಮಂಜುನಾಥ್   | ಹೆಡ್ ಕಾನ್ಸ್ಟೇಬಲ್ |
| ಇಲಾಖಾ ಅಧಿಕಾರಿ    | ಪ್ರಸಾದ್ ಪಿ | ಪಿಎಸ್‌ಐ          |

## FGD ಗುಂಪು 4

| ಪ್ರವರ್ಗ          | ಹೆಸರು           | ಪದನಾಮ              |
|------------------|-----------------|--------------------|
| ಫಲಾನುಭವಿ         | ಮಂಜುನಾಥ್ ಬಿ ಎನ್ | ಮೋಲೀಸ್ ಕಾನ್ಸ್ಟೇಬಲ್ |
| ಫಲಾನುಭವಿಯಲ್ಲದವರು | ರಾಜಶೇಖರ         | ಮೋಲೀಸ್ ಕಾನ್ಸ್ಟೇಬಲ್ |
| ಇಲಾಖಾ ಅಧಿಕಾರಿ    | ಕೃಷ್ಣಪ್ಪ        | ಪಿಎಸ್‌ಐ            |

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

### IDI ನಡೆಸಿದ ವಿವರಗಳು

| ಕ್ರ.ಸಂ. | ಹೆಸರು         | ಪದನಾಮ              |
|---------|---------------|--------------------|
| 1       | ಸುನಿಲ್ ಕುಮಾರ್ | ಪೊಲೀಸ್ ಕಾನ್ಸ್ಟೇಬಲ್ |
| 2       | ನರೇಶ್         | ಹೆಡ್ ಕಾನ್ಸ್ಟೇಬಲ್   |
| 3       | ರಾಘವೇಂದ್ರ     | ಪೊಲೀಸ್ ಕಾನ್ಸ್ಟೇಬಲ್ |
| 4       | ಗಂಗಾಧರ        | ಹೆಡ್ ಕಾನ್ಸ್ಟೇಬಲ್   |
| 5       | ಪ್ರದೀಪ್       | ಹೆಡ್ ಕಾನ್ಸ್ಟೇಬಲ್   |
| 6       | ಹನುಮಂತರಾಜು    | ಎಎಸ್‌ಐ             |
| 7       | ರಮೇಶ್         | ಹೆಡ್ ಕಾನ್ಸ್ಟೇಬಲ್   |
| 8       | ಪುರುಷೋತ್ತಮ್   | ಹೆಡ್ ಕಾನ್ಸ್ಟೇಬಲ್   |
| 9       | ರೋಹಿತ್ ಬಿ     | ಹೆಡ್ ಕಾನ್ಸ್ಟೇಬಲ್   |
| 10      | ಪರಮೇಶ್        | ಪೊಲೀಸ್ ಕಾನ್ಸ್ಟೇಬಲ್ |

## ಬೆಳಗಾವಿಯಲ್ಲಿ ನಡೆಸಿದ FGD ವಿವರಗಳು

## FGD ಗುಂಪು 1

| ಪ್ರವರ್ಗ          | ಹೆಸರು           | ಪದನಾಮ              |
|------------------|-----------------|--------------------|
| ಫಲಾನುಭವಿ         | ಆರ್ ಜಿ ಭೋಸಲೆ    | ಮೋಲೀಸ್ ಕಾನ್ಸ್ಟೇಬಲ್ |
| ಫಲಾನುಭವಿಯಲ್ಲದವರು | ಆರ್ ಎಸ್ ನದಾಫ್   | ಮೋಲೀಸ್ ಕಾನ್ಸ್ಟೇಬಲ್ |
| ಇಲಾಖಾ ಅಧಿಕಾರಿ    | ಆರ್ ಆರ್ ತಲ್ವಾರ್ | ಎಎಸ್‌ಐ             |

## FGD ಗುಂಪು 2

| ಪ್ರವರ್ಗ          | ಹೆಸರು         | ಪದನಾಮ              |
|------------------|---------------|--------------------|
| ಫಲಾನುಭವಿ         | ಜಿ ಎಸ್ ಕಾಂಬಳೆ | ಮೋಲೀಸ್ ಕಾನ್ಸ್ಟೇಬಲ್ |
| ಫಲಾನುಭವಿಯಲ್ಲದವರು | ಪಿ ಬಿ ಗಾಯಕವಾಡ | ಮೋಲೀಸ್ ಕಾನ್ಸ್ಟೇಬಲ್ |
| ಇಲಾಖಾ ಅಧಿಕಾರಿ    | ಎ ಕೆ ಮುರನಾಳ   | ಎಎಸ್‌ಐ             |

## FGD ಗುಂಪು 3

| ಪ್ರವರ್ಗ          | ಹೆಸರು            | ಪದನಾಮ              |
|------------------|------------------|--------------------|
| ಫಲಾನುಭವಿ         | ಎಸ್ ಎಂ ಚೌಗಲಾ     | ಮೋಲೀಸ್ ಕಾನ್ಸ್ಟೇಬಲ್ |
| ಫಲಾನುಭವಿಯಲ್ಲದವರು | ಆರ್ ಆರ್ ಕರಿಗಾರ   | ಮೋಲೀಸ್ ಕಾನ್ಸ್ಟೇಬಲ್ |
| ಇಲಾಖಾ ಅಧಿಕಾರಿ    | ಎಂ ಆರ್ ಮಾದೇನ್ನವರ | ಎಎಸ್‌ಐ             |

## FGD ಗುಂಪು 4

| ಪ್ರವರ್ಗ          | ಹೆಸರು         | ಪದನಾಮ              |
|------------------|---------------|--------------------|
| ಫಲಾನುಭವಿ         | ಜಿ ಎಸ್ ಕಾಂಬಳೆ | ಮೋಲೀಸ್ ಕಾನ್ಸ್ಟೇಬಲ್ |
| ಫಲಾನುಭವಿಯಲ್ಲದವರು | ಎಸ್ ಬಿ ಪಾಟೀಲ್ | ಮೋಲೀಸ್ ಕಾನ್ಸ್ಟೇಬಲ್ |
| ಇಲಾಖಾ ಅಧಿಕಾರಿ    | ಎ ಕೆ ಮುರನಾಳ   | ಎಎಸ್‌ಐ             |

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

### IDI ನಡೆಸಿದ ವಿವರಗಳು

| ಕ್ರ.ಸಂ. | ಹೆಸರು         | ಪದನಾಮ              |
|---------|---------------|--------------------|
| 1       | ವಿ ಜಿ ಮಾನೆ    | ಪೊಲೀಸ್ ಕಾನ್ಸ್ಟೇಬಲ್ |
| 2       | ಬಿ ಎಸ್ ಪೂಜೇರಿ | ಪೊಲೀಸ್ ಕಾನ್ಸ್ಟೇಬಲ್ |
| 3       | ಬಿ ಎನ್ ಮಲೇದ   | ಪೊಲೀಸ್ ಕಾನ್ಸ್ಟೇಬಲ್ |
| 4       | ಎಸ್ ಎಂ ಕಮತಗಿ  | ಎಎಸ್‌ಐ             |
| 5       | ಎಸ್ ಬಿ ಚೌಗಲಾ  | ಪೊಲೀಸ್ ಕಾನ್ಸ್ಟೇಬಲ್ |
| 6       | ಸತೀಶ್ ರೆಡ್ಡಿ  | ಪೊಲೀಸ್ ಕಾನ್ಸ್ಟೇಬಲ್ |
| 7       | ಲ್ಯಾಂಡೇಜ್     | ಪೊಲೀಸ್ ಕಾನ್ಸ್ಟೇಬಲ್ |
| 8       | ತಳಂಡಗಿ        | ಪೊಲೀಸ್ ಕಾನ್ಸ್ಟೇಬಲ್ |
| 9       | ಬಿ ಎಚ್ ಮಾಲಿ   | ಪೊಲೀಸ್ ಕಾನ್ಸ್ಟೇಬಲ್ |
| 10      | ರಾಜೇಶ್ ಕುಮಾರ್ | ಪೊಲೀಸ್ ಕಾನ್ಸ್ಟೇಬಲ್ |

## ಬಳ್ಳಾರಿಯಲ್ಲಿ ನಡೆಸಿದ FGD ವಿವರಗಳು

## FGD ಗುಂಪು 1

| ಪ್ರವರ್ಗ          | ಹೆಸರು              | ಪದನಾಮ              |
|------------------|--------------------|--------------------|
| ಫಲಾನುಭವಿ         | ಕೆ ರವೀಂದ್ರ         | ಮೋಲೀಸ್ ಕಾನ್ಸ್ಟೇಬಲ್ |
| ಫಲಾನುಭವಿಯಲ್ಲದವರು | ಶ್ರೀ ಗಾಂಧಿ ಮಲಿಯಪ್ಪ | ಮೋಲೀಸ್ ಕಾನ್ಸ್ಟೇಬಲ್ |
| ಇಲಾಖಾ ಅಧಿಕಾರಿ    | ರಾಜಶೇಖರ ರೆಡ್ಡಿ     | ಎಎಸ್‌ಐ             |

## FGD ಗುಂಪು 2

| ಪ್ರವರ್ಗ          | ಹೆಸರು         | ಪದನಾಮ              |
|------------------|---------------|--------------------|
| ಫಲಾನುಭವಿ         | ಸುರೇಶ್ ಕುಮಾರ್ | ಮೋಲೀಸ್ ಕಾನ್ಸ್ಟೇಬಲ್ |
| ಫಲಾನುಭವಿಯಲ್ಲದವರು | ಜೆ ವೀರೇಶ್     | ಮೋಲೀಸ್ ಕಾನ್ಸ್ಟೇಬಲ್ |
| ಇಲಾಖಾ ಅಧಿಕಾರಿ    | ಬಸಮ್ಮ         | ಪಿಎಸ್‌ಐ            |

## FGD ಗುಂಪು 3

| ಪ್ರವರ್ಗ          | ಹೆಸರು     | ಪದನಾಮ              |
|------------------|-----------|--------------------|
| ಫಲಾನುಭವಿ         | ಹಾಲೇಶ್    | ಮೋಲೀಸ್ ಕಾನ್ಸ್ಟೇಬಲ್ |
| ಫಲಾನುಭವಿಯಲ್ಲದವರು | ಕಲಕರಡ್ಡಿ  | ಮೋಲೀಸ್ ಕಾನ್ಸ್ಟೇಬಲ್ |
| ಇಲಾಖಾ ಅಧಿಕಾರಿ    | ಜಿ.ಸುರೇಶ್ | ಎಎಸ್‌ಐ             |

## FGD ಗುಂಪು 4

| ಪ್ರವರ್ಗ          | ಹೆಸರು          | ಪದನಾಮ               |
|------------------|----------------|---------------------|
| ಫಲಾನುಭವಿ         | ಹನುಮಾನ್        | ಮೋಲೀಸ್ ಕಾನ್ಸ್ಟೇಬಲ್  |
| ಫಲಾನುಭವಿಯಲ್ಲದವರು | ಪಿ ಪರಮೇಶ್ವರಪ್ಪ | ಮೋಲೀಸ್ ಕಾನ್ಸ್ಟೇಬಲ್  |
| ಇಲಾಖಾ ಅಧಿಕಾರಿ    | ಹಾಸನ ಸಾಬ್      | ಮೋಲೀಸ್ ಇನ್ಸ್ಪೆಕ್ಟರ್ |

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

**IDI ನಡೆಸಿದ ವಿವರಗಳು**

| ಕ್ರ.ಸಂ. | ಹೆಸರು             | ಪದನಾಮ              |
|---------|-------------------|--------------------|
| 1       | ಬದರಿ ನಾರಾಯಣ ನಾಯ್ಕ | ಹೆಡ್ ಕಾನ್ಸ್ಟೇಬಲ್   |
| 2       | ಬೊಮ್ಮನ ಗೌಡ        | ಹೆಡ್ ಕಾನ್ಸ್ಟೇಬಲ್   |
| 3       | ಅನ್ನಾರ್ ಎಸ್       | ಹೆಡ್ ಕಾನ್ಸ್ಟೇಬಲ್   |
| 4       | ಕುಮಾರ್            | ಹೆಡ್ ಕಾನ್ಸ್ಟೇಬಲ್   |
| 5       | ಶ್ರೀನಿವಾಸ್        | ಹೆಡ್ ಕಾನ್ಸ್ಟೇಬಲ್   |
| 6       | ಬಿ ಇ ಕಮಲಾ         | ಮಹಿಳಾ ಪೊಲೀಸ್ ಪೇದೆ  |
| 7       | ಶರ್ಮಸ್ಥಾಲಿ        | ಹೆಡ್ ಕಾನ್ಸ್ಟೇಬಲ್   |
| 8       | ರಾಮಚಂದ್ರಪ್ಪ       | ಪೊಲೀಸ್ ಕಾನ್ಸ್ಟೇಬಲ್ |
| 9       | ರವಿಕುಮಾರ್         | ಪೊಲೀಸ್ ಕಾನ್ಸ್ಟೇಬಲ್ |
| 10      | ರಾಜೇಶ್ ಕುಮಾರ್     | ಪೊಲೀಸ್ ಕಾನ್ಸ್ಟೇಬಲ್ |

## ಚಾಮರಾಜನಗರದಲ್ಲಿ ನಡೆಸಿದ FGD ವಿವರಗಳು

## FGD ಗುಂಪು 1

| ಪ್ರವರ್ಗ          | ಹೆಸರು       | ಪದನಾಮ                    |
|------------------|-------------|--------------------------|
| ಫಲಾನುಭವಿ         | ಸಂಗೀತಾ      | ಮಹಿಳಾ ಪೊಲೀಸ್ ಕಾನ್ಸ್ಟೇಬಲ್ |
| ಫಲಾನುಭವಿಯಲ್ಲದವರು | ಭಾಯಾ        | ಮಹಿಳಾ ಪೊಲೀಸ್ ಕಾನ್ಸ್ಟೇಬಲ್ |
| ಇಲಾಖಾ ಅಧಿಕಾರಿ    | ಶೋಭಾ ಬಿ ಎಸ್ | ಎಎಸ್‌ಐ                   |

## FGD ಗುಂಪು 2

| ಪ್ರವರ್ಗ          | ಹೆಸರು         | ಪದನಾಮ              |
|------------------|---------------|--------------------|
| ಫಲಾನುಭವಿ         | ಸುನಿಲ್ ಕುಮಾರ್ | ಪೊಲೀಸ್ ಕಾನ್ಸ್ಟೇಬಲ್ |
| ಫಲಾನುಭವಿಯಲ್ಲದವರು | ಕರಿಬಸಪ್ಪ      | ಹೆಡ್ ಕಾನ್ಸ್ಟೇಬಲ್   |
| ಇಲಾಖಾ ಅಧಿಕಾರಿ    | ಪ್ರಸಾದ್ ಪಿ    | ಪಿಎಸ್‌ಐ            |

## FGD ಗುಂಪು 3

| ಪ್ರವರ್ಗ          | ಹೆಸರು         | ಪದನಾಮ              |
|------------------|---------------|--------------------|
| ಫಲಾನುಭವಿ         | ಸಂತೋಷ್ ಕುಮಾರ್ | ಪೊಲೀಸ್ ಕಾನ್ಸ್ಟೇಬಲ್ |
| ಫಲಾನುಭವಿಯಲ್ಲದವರು | ಅರುಣ್ ಕುಮಾರ್  | ಪೊಲೀಸ್ ಕಾನ್ಸ್ಟೇಬಲ್ |
| ಇಲಾಖಾ ಅಧಿಕಾರಿ    | ಕೃಷ್ಣಪ್ಪ      | ಹೆಡ್ ಕಾನ್ಸ್ಟೇಬಲ್   |

## FGD ಗುಂಪು 4

| ಪ್ರವರ್ಗ          | ಹೆಸರು           | ಪದನಾಮ                    |
|------------------|-----------------|--------------------------|
| ಫಲಾನುಭವಿ         | ಜಯಶೀಲ           | ಮಹಿಳಾ ಪೊಲೀಸ್ ಕಾನ್ಸ್ಟೇಬಲ್ |
| ಫಲಾನುಭವಿಯಲ್ಲದವರು | ಶಾಂತರಾಜ್ ಕುಮಾರ್ | ಪೊಲೀಸ್ ಕಾನ್ಸ್ಟೇಬಲ್       |
| ಇಲಾಖಾ ಅಧಿಕಾರಿ    | ಸುನಿಲ್ ಬಿ ತೇಲಿ  | ಪಿಎಸ್‌ಐ                  |



**IDI ನಡೆಸಿದ ವಿವರಗಳು**

| ಕ್ರ.ಸಂ. | ಹೆಸರು          | ಪದನಾಮ              |
|---------|----------------|--------------------|
| 1       | ಏನ್ ಆರ್ ರಾಮಪ್ಪ | ಹೆಡ್ ಕಾನ್ಸ್ಟೇಬಲ್   |
| 2       | ಹುಟ್ಟೇಶ್       | ಹೆಡ್ ಕಾನ್ಸ್ಟೇಬಲ್   |
| 3       | ತಿಪ್ಪೇಸ್ವಾಮಿ   | ಹೆಡ್ ಕಾನ್ಸ್ಟೇಬಲ್   |
| 4       | ಕೆ ಲಕ್ಷ್ಮಣ್    | ಎಎಸ್‌ಐ             |
| 5       | ಪ್ರಕಾಶ್        | ಹೆಡ್ ಕಾನ್ಸ್ಟೇಬಲ್   |
| 6       | ಅನಿತಾ          | ಮಹಿಳಾ ಪೊಲೀಸ್ ಪೇದೆ  |
| 7       | ದಾದಾಪೀರ್       | ಎಎಸ್‌ಐ             |
| 8       | ನಾಗರಾಜ್ ಸಿ ಎಂ  | ಪೊಲೀಸ್ ಕಾನ್ಸ್ಟೇಬಲ್ |
| 9       | ರಂಗಸ್ವಾಮಿ      | ಪೊಲೀಸ್ ಕಾನ್ಸ್ಟೇಬಲ್ |
| 10      | ಶಿವಕುಮಾರ್      | ಪೊಲೀಸ್ ಕಾನ್ಸ್ಟೇಬಲ್ |

## ಚಿತ್ರದುರ್ಗದಲ್ಲಿ ನಡೆಸಿದ FGD ವಿವರಗಳು

## FGD ಗುಂಪು 1

| ಪ್ರವರ್ಗ          | ಹೆಸರು          | ಪದನಾಮ                    |
|------------------|----------------|--------------------------|
| ಫಲಾನುಭವಿ         | ಸಿ ಸಿ ಕರ್ನಾಲ್  | ಮಹಿಳಾ ಪೊಲೀಸ್ ಕಾನ್ಸ್ಟೇಬಲ್ |
| ಫಲಾನುಭವಿಯಲ್ಲದವರು | ವಿ ಎಸ್ ರಾಯರ್   | ಪೊಲೀಸ್ ಕಾನ್ಸ್ಟೇಬಲ್       |
| ಇಲಾಖಾ ಅಧಿಕಾರಿ    | ಕೆ ವೈ ದೊಡ್ಡಮನಿ | ಪಿಎಸ್‌ಐ                  |

## FGD ಗುಂಪು 2

| ಪ್ರವರ್ಗ          | ಹೆಸರು             | ಪದನಾಮ              |
|------------------|-------------------|--------------------|
| ಫಲಾನುಭವಿ         | ರಾಮರೆಡ್ಡಿ ಬೆಳವಿಗಿ | ಪೊಲೀಸ್ ಕಾನ್ಸ್ಟೇಬಲ್ |
| ಫಲಾನುಭವಿಯಲ್ಲದವರು | ಪರಶುರಾಮ್ ರಾಜೋಡ್   | ಪೊಲೀಸ್ ಕಾನ್ಸ್ಟೇಬಲ್ |
| ಇಲಾಖಾ ಅಧಿಕಾರಿ    | ನೂರ್ಜಾನ್          | ಪಿಎಸ್‌ಐ            |

## FGD ಗುಂಪು 3

| ಪ್ರವರ್ಗ          | ಹೆಸರು          | ಪದನಾಮ                    |
|------------------|----------------|--------------------------|
| ಫಲಾನುಭವಿ         | ಬಿ ಟಿ ಕಮ್ಮಾರ್  | ಪೊಲೀಸ್ ಕಾನ್ಸ್ಟೇಬಲ್       |
| ಫಲಾನುಭವಿಯಲ್ಲದವರು | ಜಿ ಸಿ ಬೂದಿಹಾಳ  | ಮಹಿಳಾ ಪೊಲೀಸ್ ಕಾನ್ಸ್ಟೇಬಲ್ |
| ಇಲಾಖಾ ಅಧಿಕಾರಿ    | ವಿ ವೈ ಹುಲ್ಲೂರು | ಪಿಎಸ್‌ಐ                  |

## FGD ಗುಂಪು 4

| ಪ್ರವರ್ಗ          | ಹೆಸರು            | ಪದನಾಮ              |
|------------------|------------------|--------------------|
| ಫಲಾನುಭವಿ         | ಎಂ ಎಸ್ ದಿಡಗೂರು   | ಪೊಲೀಸ್ ಕಾನ್ಸ್ಟೇಬಲ್ |
| ಫಲಾನುಭವಿಯಲ್ಲದವರು | ಸಿ ಐ ಬಡಿಗೇರ್     | ಹೆಡ್ ಕಾನ್ಸ್ಟೇಬಲ್   |
| ಇಲಾಖಾ ಅಧಿಕಾರಿ    | ಎಸ್ ಎಚ್ ಬಲಗುರ್ಕಿ | ಪಿಎಸ್‌ಐ            |

**IDI ನಡೆಸಿದ ವಿವರಗಳು**

| ಕ್ರ.ಸಂ. | ಹೆಸರು                | ಪದನಾಮ              |
|---------|----------------------|--------------------|
| 1       | ಎಫ್ ಐ ಖಾರ್ಜಿ         | ಹೆಡ್ ಕಾನ್ಸ್ಟೇಬಲ್   |
| 2       | ವಿ ಸಿ ಕರೆಸಿರಿ        | ಹೆಡ್ ಕಾನ್ಸ್ಟೇಬಲ್   |
| 3       | ಎಚ್ ಎಸ್ ದ್ವಾಸಲಕೇರಿ   | ಮಹಿಳಾ ಕಾನ್ಸ್ಟೇಬಲ್  |
| 4       | ಎ ಜಿ ಬೂದಿಹಾಳ         | ಪೊಲೀಸ್ ಕಾನ್ಸ್ಟೇಬಲ್ |
| 5       | ಬಿ ಟಿ ರಿಟ್ಟಿ         | ಹೆಡ್ ಕಾನ್ಸ್ಟೇಬಲ್   |
| 6       | ಎಚ್ ಎಸ್ ಗುಬ್ಬೇನಕೊಪ್ಪ | ಹೆಡ್ ಕಾನ್ಸ್ಟೇಬಲ್   |
| 7       | ಎಂ ಎಸ್ ರಾಥೋಡ್        | ಪೊಲೀಸ್ ಕಾನ್ಸ್ಟೇಬಲ್ |
| 8       | ಎಂ ಎಸ್ ದಿಡಗೂರು       | ಪೊಲೀಸ್ ಕಾನ್ಸ್ಟೇಬಲ್ |
| 9       | ಪಿ ಆರ್ ರಾಥೋಡ್        | ಪೊಲೀಸ್ ಕಾನ್ಸ್ಟೇಬಲ್ |
| 10      | ಬಿ ಆರ್ ಬಂಕಾಪುರ       | ಮಹಿಳಾ ಎಎಸ್ಐ        |

## ಚಿಕ್ಕಮಗಳೂರಿನಲ್ಲಿ ನಡೆಸಿದ FGD ವಿವರಗಳು

## FGD ಗುಂಪು 1

| ಪ್ರವರ್ಗ          | ಹೆಸರು     | ಪದನಾಮ                 |
|------------------|-----------|-----------------------|
| ಫಲಾನುಭವಿ         | ರಾಘವೇಂದ್ರ | ಮೋಲೀಸ್ ಕಾನ್ಸ್ಟೇಬಲ್    |
| ಫಲಾನುಭವಿಯಲ್ಲದವರು | ಮಿಲರ್     | ಎಎಸ್‌ಐ                |
| ಇಲಾಖಾ ಅಧಿಕಾರಿ    | ಶ್ರೀಧರ್   | ಸರ್ಕಲ್ ಇನ್‌ಸ್‌ಪೆಕ್ಟರ್ |

## FGD ಗುಂಪು 2

| ಪ್ರವರ್ಗ          | ಹೆಸರು            | ಪದನಾಮ            |
|------------------|------------------|------------------|
| ಫಲಾನುಭವಿ         | ಸಹಾಯ್ ಫಕರುದ್ದೀನ್ | ಹೆಡ್ ಕಾನ್ಸ್ಟೇಬಲ್ |
| ಫಲಾನುಭವಿಯಲ್ಲದವರು | ಶೇಷಾದ್ರಿ         | ಹೆಡ್ ಕಾನ್ಸ್ಟೇಬಲ್ |
| ಇಲಾಖಾ ಅಧಿಕಾರಿ    | ಪ್ರಸಾದ್ ಪಿ       | ಪಿಎಸ್‌ಐ          |

## FGD ಗುಂಪು 3

| ಪ್ರವರ್ಗ          | ಹೆಸರು           | ಪದನಾಮ              |
|------------------|-----------------|--------------------|
| ಫಲಾನುಭವಿ         | ಬಿರಪ್ಪಾ ಏವೋಹೋರ್ | ಮೋಲೀಸ್ ಕಾನ್ಸ್ಟೇಬಲ್ |
| ಫಲಾನುಭವಿಯಲ್ಲದವರು | ಗೀತಾ            | ಮೋಲೀಸ್ ಕಾನ್ಸ್ಟೇಬಲ್ |
| ಇಲಾಖಾ ಅಧಿಕಾರಿ    | ಕೃಷ್ಣಪ್ಪಾ       | ಹೆಡ್ ಕಾನ್ಸ್ಟೇಬಲ್   |

## FGD ಗುಂಪು 4

| ಪ್ರವರ್ಗ          | ಹೆಸರು          | ಪದನಾಮ              |
|------------------|----------------|--------------------|
| ಫಲಾನುಭವಿ         | ಅಲಿ ಮರತಹುಜಾ    | ಮೋಲೀಸ್ ಕಾನ್ಸ್ಟೇಬಲ್ |
| ಫಲಾನುಭವಿಯಲ್ಲದವರು | ಶಿವರಾಜ್        | ಮೋಲೀಸ್ ಕಾನ್ಸ್ಟೇಬಲ್ |
| ಇಲಾಖಾ ಅಧಿಕಾರಿ    | ಸುನಿಲ್ ಬಿ ತೇಲಿ | ಪಿಎಸ್‌ಐ            |

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

### IDI ನಡೆಸಿದ ವಿವರಗಳು

| ಕ್ರ.ಸಂ. | ಹೆಸರು                | ಪದನಾಮ              |
|---------|----------------------|--------------------|
| 1       | ವಿಶ್ವನಾಥ್            | ಎಎಸ್‌ಐ             |
| 2       | ರಾಜು                 | ಎಎಸ್‌ಐ             |
| 3       | ಮಹೇಶ್                | ಪೊಲೀಸ್ ಕಾನ್ಸ್ಟೇಬಲ್ |
| 4       | ಮಧು                  | ಪೊಲೀಸ್ ಕಾನ್ಸ್ಟೇಬಲ್ |
| 5       | ಕೆ ಪಿ ನಾಗರಾಜ್        | ಹೆಡ್ ಕಾನ್ಸ್ಟೇಬಲ್   |
| 6       | ಬಾಲಾಜಿ ಸಿಂಗ್         | ಹೆಡ್ ಕಾನ್ಸ್ಟೇಬಲ್   |
| 7       | ಕೆ ಎನ್ ನಾರಾಯಣ ಸ್ವಾಮಿ | ಎಎಸ್‌ಐ             |
| 8       | ವಿಶ್ವನಾಥ್            | ಪೊಲೀಸ್ ಕಾನ್ಸ್ಟೇಬಲ್ |
| 9       | ರಾಮಕೃಷ್ಣ ಎಂ ಸಿ       | ಪೊಲೀಸ್ ಕಾನ್ಸ್ಟೇಬಲ್ |
| 10      | ಶಿವರಾಜ್              | ಹೆಡ್ ಕಾನ್ಸ್ಟೇಬಲ್   |

## ದಕ್ಷಿಣ ಕನ್ನಡದಲ್ಲಿ ನಡೆಸಿದ FGD ವಿವರಗಳು

## FGD ಗುಂಪು 1

| ಪ್ರವರ್ಗ          | ಹೆಸರು       | ಪದನಾಮ              |
|------------------|-------------|--------------------|
| ಫಲಾನುಭವಿ         | ಜಗದೀಶ ಬೆಂಕಿ | ಮೋಲೀಸ್ ಕಾನ್ಸ್ಟೇಬಲ್ |
| ಫಲಾನುಭವಿಯಲ್ಲದವರು | ನಾರಾಯಣ      | ARSI               |
| ಇಲಾಖಾ ಅಧಿಕಾರಿ    | ಪ್ರಮೋದ್ ಕೆ  | ARSI               |

## FGD ಗುಂಪು 2

| ಪ್ರವರ್ಗ          | ಹೆಸರು            | ಪದನಾಮ                |
|------------------|------------------|----------------------|
| ಫಲಾನುಭವಿ         | ಶಶಿಕಾಂತ ದೊಡ್ಡಮನಿ | ಮೋಲೀಸ್ ಕಾನ್ಸ್ಟೇಬಲ್   |
| ಫಲಾನುಭವಿಯಲ್ಲದವರು | ಅಜಯ್             | ARSI                 |
| ಇಲಾಖಾ ಅಧಿಕಾರಿ    | ರಾಮಣ್ಣ           | ಮೋಲೀಸ್ ಇನ್ಸ್‌ಪೆಕ್ಟರ್ |

## FGD ಗುಂಪು 3

| ಪ್ರವರ್ಗ          | ಹೆಸರು          | ಪದನಾಮ                |
|------------------|----------------|----------------------|
| ಫಲಾನುಭವಿ         | ಅವಿನಾಶ್ ಎಸ್ ಸಿ | ಮೋಲೀಸ್ ಕಾನ್ಸ್ಟೇಬಲ್   |
| ಫಲಾನುಭವಿಯಲ್ಲದವರು | ಪ್ರೇಮನಾಥ್      | ಮೋಲೀಸ್ ಕಾನ್ಸ್ಟೇಬಲ್   |
| ಇಲಾಖಾ ಅಧಿಕಾರಿ    | ಮರುಷೋತ್ತಮ ಪಿ   | ಮೋಲೀಸ್ ಇನ್ಸ್‌ಪೆಕ್ಟರ್ |

## FGD ಗುಂಪು 4

| ಪ್ರವರ್ಗ          | ಹೆಸರು          | ಪದನಾಮ                |
|------------------|----------------|----------------------|
| ಫಲಾನುಭವಿ         | ತೇಜೇಶ್ ಹೆಚ್ ಎಂ | ಮೋಲೀಸ್ ಕಾನ್ಸ್ಟೇಬಲ್   |
| ಫಲಾನುಭವಿಯಲ್ಲದವರು | ಗಣೇಶ್          | ಮೋಲೀಸ್ ಕಾನ್ಸ್ಟೇಬಲ್   |
| ಇಲಾಖಾ ಅಧಿಕಾರಿ    | ರವೀಂದ್ರನಾಥ್    | ಮೋಲೀಸ್ ಇನ್ಸ್‌ಪೆಕ್ಟರ್ |

**IDI ನಡೆಸಿದ ವಿವರಗಳು**

| ಕ್ರ.ಸಂ. | ಹೆಸರು            | ಪದನಾಮ              |
|---------|------------------|--------------------|
| 1       | ಬಿ ಎಸ್ ನಾಗರಾಜಪ್ಪ | ARSI               |
| 2       | ರವಿಚಂದ್ರ ಶೆಟ್ಟಿ  | ಹೆಡ್ ಕಾನ್ಸ್ಟೇಬಲ್   |
| 3       | ಮೋಹನ್ ಕೆ         | ಹೆಡ್ ಕಾನ್ಸ್ಟೇಬಲ್   |
| 4       | ದಿನೇಶ್ ಟಿ        | ಹೆಡ್ ಕಾನ್ಸ್ಟೇಬಲ್   |
| 5       | ಪ್ರಕಾಶ್          | ಹೆಡ್ ಕಾನ್ಸ್ಟೇಬಲ್   |
| 6       | ಅನಿತಾ            | ಮಹಿಳಾ ಪೊಲೀಸ್ ಪೇದೆ  |
| 7       | ದಾದಾಪೀರ್         | ಎಎಸ್‌ಐ             |
| 8       | ನಾಗರಾಜ್ ಸಿ ಎಂ    | ಪೊಲೀಸ್ ಕಾನ್ಸ್ಟೇಬಲ್ |
| 9       | ರಂಗಸ್ವಾಮಿ        | ಪೊಲೀಸ್ ಕಾನ್ಸ್ಟೇಬಲ್ |
| 10      | ಶಿವಕುಮಾರ್        | ಪೊಲೀಸ್ ಕಾನ್ಸ್ಟೇಬಲ್ |

## ಗುಲ್ಬರ್ಗದಲ್ಲಿ ನಡೆಸಿದ FGD ವಿವರಗಳು

## FGD ಗುಂಪು 1

| ಪ್ರವರ್ಗ          | ಹೆಸರು     | ಪದನಾಮ              |
|------------------|-----------|--------------------|
| ಫಲಾನುಭವಿ         | ಸಿದ್ರಾಮ್  | ಮೋಲೀಸ್ ಕಾನ್ಸ್ಟೇಬಲ್ |
| ಫಲಾನುಭವಿಯಲ್ಲದವರು | ಬಸವಣ್ಣಪ್ಪ | ಮೋಲೀಸ್ ಕಾನ್ಸ್ಟೇಬಲ್ |
| ಇಲಾಖಾ ಅಧಿಕಾರಿ    | ತಿರುಮಲೇಶ್ | ಪಿಎಸ್‌ಐ            |

## FGD ಗುಂಪು 2

| ಪ್ರವರ್ಗ          | ಹೆಸರು             | ಪದನಾಮ              |
|------------------|-------------------|--------------------|
| ಫಲಾನುಭವಿ         | ತಿಮ್ಮಣ್ಣ          | ಮೋಲೀಸ್ ಕಾನ್ಸ್ಟೇಬಲ್ |
| ಫಲಾನುಭವಿಯಲ್ಲದವರು | ಗೀತಾ              | ಮೋಲೀಸ್ ಕಾನ್ಸ್ಟೇಬಲ್ |
| ಇಲಾಖಾ ಅಧಿಕಾರಿ    | ಸಂತೋಷ್ ಡಿ ಹಳ್ಳೂರು | ಪಿಐ                |

## FGD ಗುಂಪು 3

| ಪ್ರವರ್ಗ          | ಹೆಸರು    | ಪದನಾಮ              |
|------------------|----------|--------------------|
| ಫಲಾನುಭವಿ         | ಪರಶುರಾಮ  | ಮೋಲೀಸ್ ಕಾನ್ಸ್ಟೇಬಲ್ |
| ಫಲಾನುಭವಿಯಲ್ಲದವರು | ವೆಂಕಟೇಶ್ | ಎಎಸ್‌ಐ             |
| ಇಲಾಖಾ ಅಧಿಕಾರಿ    | ಕೃಷ್ಣಪ್ಪ | ಹೆಡ್ ಕಾನ್ಸ್ಟೇಬಲ್   |

## FGD ಗುಂಪು 4

| ಪ್ರವರ್ಗ          | ಹೆಸರು          | ಪದನಾಮ              |
|------------------|----------------|--------------------|
| ಫಲಾನುಭವಿ         | ಆನಂದ ಕುಮಾರ್    | ಮೋಲೀಸ್ ಕಾನ್ಸ್ಟೇಬಲ್ |
| ಫಲಾನುಭವಿಯಲ್ಲದವರು | ಲಕ್ಷ್ಮಣ್       | ಹೆಡ್ ಕಾನ್ಸ್ಟೇಬಲ್   |
| ಇಲಾಖಾ ಅಧಿಕಾರಿ    | ಮೆಹ್ತಾಬ್ ಪಟೇಲ್ | ಎಎಸ್‌ಐ             |



ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (KSPH & IDCL) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ (2010-2021)

### IDI ನಡೆಸಿದ ವಿವರಗಳು

| ಕ್ರ.ಸಂ. | ಹೆಸರು       | ಪದನಾಮ              |
|---------|-------------|--------------------|
| 1       | ಬಾಬು ದೇಸಾಯಿ | ಹೆಡ್ ಕಾನ್ಸ್ಟೇಬಲ್   |
| 2       | ವಿಶ್ವನಾಥ್   | ಪೊಲೀಸ್ ಕಾನ್ಸ್ಟೇಬಲ್ |
| 3       | ದೊಡ್ಡಪ್ಪ    | ಪೊಲೀಸ್ ಕಾನ್ಸ್ಟೇಬಲ್ |
| 4       | ಹೈದರಾಸ      | ಹೆಡ್ ಕಾನ್ಸ್ಟೇಬಲ್   |
| 5       | ಭೀಮಣ್ಣ      | ಪೊಲೀಸ್ ಕಾನ್ಸ್ಟೇಬಲ್ |
| 6       | ಮಹಾಂತೇಶ     | ಪೊಲೀಸ್ ಕಾನ್ಸ್ಟೇಬಲ್ |
| 7       | ಮಸೇನ್ ಪಾಷಾ  | ಪೊಲೀಸ್ ಕಾನ್ಸ್ಟೇಬಲ್ |
| 8       | ಮಲ್ಲಪ್ಪ     | ಪೊಲೀಸ್ ಕಾನ್ಸ್ಟೇಬಲ್ |
| 9       | ಮಹಾನಂದ      | ಪೊಲೀಸ್ ಕಾನ್ಸ್ಟೇಬಲ್ |
| 10      | ನಿಂಗನ ಗೌಡ   | ಪೊಲೀಸ್ ಕಾನ್ಸ್ಟೇಬಲ್ |



ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ  
ನಿಯಮಿತ (ಕೆಎಸ್‌ಪಿಹೆಚ್ & ಐಡಿ‌ಸಿಎಲ್) ದ ಕಾರ್ಯ ನಿರ್ವಹಣೆಯ ಮೌಲ್ಯಮಾಪನ(2010-2021)

---

ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ

#542 5ನೇ ಮಹಡಿ, 2ನೇ ಹಂತ

ಬಹುಮಹಡಿ ಕಟ್ಟಡ, ಡಾ. ಬಿ.ಆರ್. ಅಂಬೇಡ್ಕರ್ ವೀಧಿ

ಬೆಂಗಳೂರು - 560 001

ಜಾಲತಾಣ: [kmea.karnataka.gov.in](http://kmea.karnataka.gov.in)

ದೂರವಾಣಿ ಸಂಖ್ಯೆ: 080 2203 2561

ಇಮೇಲ್ ಐಡಿ: [keagok@karnataka.gov.in](mailto:keagok@karnataka.gov.in)